# ಕ್ರೈಸ್ತಸಭಾಪತ್ರ

ಪುಸ್ತಕ ೮. JANUARY 1876. ಅಂಕೆ ೭.

**ಅಡಕವು:** ಕ್ರಿಸ್ತನ ಜನ್ಮೋತ್ಸವಕ್ಕೆ—ಸಾರಾಯವು ವೇಷ ಧರಿಸಿ ಕೊಂಡ ವಿಷವೇ—ಕಂಡವರನ್ನೆಲ್ಲಾ ಮದುವೆಗೆ ಕರೆಯಿರಿ—ತಾಯಿಯ ಪ್ರಾರ್ಥನೆ—ಒಂದು ಜವಾಬು—ವಿವಿಧ ವರ್ತಮಾನಗಳು.

## ಕ್ರಿಸ್ತನ ಜನ್ಮೋತ್ಸವಕ್ಕೆ.

ಆಗ ದೂತನು ಅವರಿಗೆ ಹೇಳಿದ್ದೇನಂದರೆ: "ಭಯ ಪಡ ಬೇಡಿರಿ! ಇಗೋ, ಜನರಿಗೆಲ್ಲಾ ಉಂಟಾಗುವ ಮಹಾ ಸಂತೋಷವನ್ನು ನಿಮಗೆ ಪ್ರಸಂಗಿಸುತ್ತೇನೆ. ಏನಂದರೆ: ಈ ಹೊತ್ತು ಕರ್ತನಾದ ಕ್ರಿಸ್ತನೆಂಬ ರಕ್ಷಕನು ನಿಮಗಾಗಿ ಹುಟ್ಟಿದನು". ಲೂಕ. ೨, ೧೦. ೧೧.

ಶುದ್ಧ ಅಮೃತಕಾಲವಾದ ಕ್ರಿಸ್ತನ ಜನ್ಮೋತ್ಸವವು ತಿರಿಗಿ ಬಂದೊದಗಿದೆ. ದೇವವಾಕ್ಯದ ಸಾರಾಂಶವೆಂಬಂತಾಗಿರುವ ಸಂಗೀತವನ್ನು ಹಾಡಿ, ದೇವದೂತಗಣಗಳು ಈ ಮಹೋತ್ಸವವನ್ನು ಮೊದಲು ಆಚರಿಸಿದರು. ಅವರು ಅಂದು ಹಾಡಿದ ಸಂಗೀತವು ಅಂದಿನಿಂದ ಈ ವರೆಗೂ ಇನ್ನು ಮುಂದೆ ಸದಾಕಾಲಕ್ಕೂ ಎಡೆಬಿಡದೆ ಗಾಯನವಾಗಿ ಕೇಳಿಸುವಂಥಾದ್ದು. ಅದನ್ನು ಅಂದು ಹಾಡಿದ ದೇವದೂತರ ಬದಲಿಗೆ ಇಂದು ಅದನ್ನು ಮನುಷ್ಯರು ಹಾಡುತ್ತಿದ್ದಾರೆ. ಈ ಮಹೋತ್ಸವವು ಮನುಷ್ಯರಿಗಾದ್ದೇ. ಮನುಷ್ಯರಿಗೆ ದೇವರು ಯೇಸುವಿನಲ್ಲಿ ಸದಾ ಪ್ರಕಾಶಿಸುವಂಥ ಬೆಳಕನ್ನು ಮೂಡಿಸಿದ್ದಾನೆ. ಮರಣವನ್ನು ಪರಿಹರಿಸಿ, ಬದುಕಿಸುವ ಜೀವವೃಕ್ಷವೆಂತ ಆತನು ಯೇಸುವನ್ನು ಈ ಲೋಕಾರಣ್ಯದಲ್ಲಿ ಕೊಟ್ಟು ನೆಟ್ಟಿದ್ದಾನೆ. ಬಡವರಾದ ನಮ್ಮನ್ನು ಐಶ್ವರ್ಯವಂತರಾಗ ಮಾಡಲಿಕ್ಕಾಗಿ ದೇವರು ಸರ್ವೋತ್ತಮ ಒಡವೆಯನ್ನು ನಮಗೆ ದಯ ಪಾಲಿಸಿದ್ದಾನೆ.

ದೇವನರನಾದ ಯೇಸುವಿನ ಮೂಲವಾಗಿ ಪಾಪಪತಿತ ನರಜಾತಿಗೂ ಪತಿತಪಾವನನಾದ ದೇವರಿಗೂ ತಿರಿಗಿ ಅನ್ಯೋನ್ಯ ಸಂಸರ್ಗವುಂಟಾಯಿತು. ಯಾಕೋಬನಿಗೆ ಸ್ವಪ್ನದಲ್ಲಿ ಕಂಡ ನಿಚ್ಚಣಿಕೆ ಯೇಸುವಿನ ಜನ್ಮದಲ್ಲಿ ನಿಜವಾಗಿಯೇ ಕಾಣುವಂಥಾದ್ದಾಯಿತು. ಬೆಥ್ಲೆಹೇಮಿನಲ್ಲಿ ಶಿಶುವಾಗಿ ಹುಟ್ಟಿದ ಯೇಸು ದೇವದೂತರು ತಿರಿಗಿ ದಿವದಿಂದ ಭೂಮಿಗಿಳಿದು ಬರಲಿಕ್ಕೆ ನಿಚ್ಚಣಿಕೆ ಎಂಬಂತೆಯೂ ಮನುಷ್ಯರು ಭೂಲೋಕದಿಂದ ಪರಲೋಕಕ್ಕೇರಿ ಹೋಗಲಿಕ್ಕೆ ಹೊಸ ಮಾರ್ಗವೂ ಆದನು. ಆತನು ಹುಟ್ಟಿದ್ದರಿಂದ ನಾವು ಸಹಾ "ದೂತರ ಸಂಘದಲ್ಲಿ" ದೇವರನ್ನು ಹೊಗಳಿ, "ಊರ್ಧ್ವಸ್ಥಾನದಲ್ಲಿ ದೇವರಿಗೆ ಮಹಿಮೆಯು! ಭೂಮಿಯ ಮೇಲೆ ಸಮಾಧಾನವು! ಮನುಷ್ಯರಲ್ಲಿ ದಯವು!" ಎಂತ ಹಾಡ ಬಹುದು. ಬೆಥ್ಲೆಹೇಮಿನ ಗೋದಲಿಯಲ್ಲಿ ಸರ್ವರಿಗೂ ಉಂಟಾದ ಮಹಾ ಸಂ

ತೋಷದ ಕಾರಣ ಅದೆ. ಆ ಗೋದಲಿಯಲ್ಲಿ ಮಲಗಿ ಕೊಂಡಿದ್ದ ಶಿಶುವಿನ ಬಳಿಗೆ ದೂತನು ರಾತ್ರಿಯಲ್ಲಿ ತಮ್ಮ ಮಂದೆಯನ್ನು ಕಾದ ಕುರುಬರನ್ನು ಕಳುಹಿಸಿದನು. ಆ ಶಿಶು "ಕುರಿಗಳಿಗೆ ಜೀವವನ್ನೂ ಸಂತೃಪ್ತಿಯನ್ನೂ" ತಂದು ಕೊಡುವ ನಿಜ ಪ್ರಧಾನ ಕುರುಬನೇ.

ಆ ಕುರುಬರು ಯೇಸು ಮಲಗಿ ಕೊಂಡಿದ್ದ ಗೋದಲೀ ಹತ್ತರ ಸಾಷ್ಟಾಂಗವೆರಗಿ, ಆರಾಧಿಸಿದಂತೆ ಯೇಸುವಿನ ಮುಂದೆ ಮೊಣಕಾಲೂರಿ ಕೊಂಡು ಪ್ರಾರ್ಥಿಸುವವರಿಗೆ ಶುಭವಾಗಲಿ! ಆದರೆ ಸ್ವನೀತಿಯಾಗಲಿ, ಒಣ ಮತಾಚಾರಗಳಾಗಲಿ, ಶುದ್ಧ ಬೋಧನಾಭಿಮಾನವಾಗಲಿ ಕ್ರಿಸ್ತನ ಜನನದಲ್ಲಿ ತಕ್ಕ ಸಂತೋಷ ಪಟ್ಟರಲಿಕ್ಕೆ ಸಾಲದ್ದೇ. ಪಾಪಕ್ಕಾದ ದುಃಖಾಶ್ರುಧಾರೆ ಎಂಬ ತೀರ್ಥದಲ್ಲಿ ಸ್ನಾನ ಮಾಡಿ ಕೊಂಡು, ಕಣ್ಣು ಶುದ್ಧ ತೊಳಕೊಂಡವನು ಮಾತ್ರವೇ ಹುಟ್ಟಿದ ರಕ್ಷಕನನ್ನು ಕಂಡು ಕೊಂಡು, ಸಂತೋಷ, ನಿಜಸಂತೋಷ ಪಡ ಬಹುದು. ಅಂಥವನು ಮಾತ್ರವೇ ಈ ಗೋದಲಿಯಲ್ಲಿ ನನ್ನ ದೇವರೇ, ನನ್ನ ಬಂಧುಗಳಿಗಿಂತ ನನಗೆ ಬಂಧುವಾದವನೇ ಮಲಗಿ ಕೊಂಡಿದ್ದಾನೆ ಎಂತ ಹರ್ಷಿಸಿ ಹೇಳ ಬಹುದು.

ಎಂಥವನು ಬೆಥ್ಲೆಹೇಮಿನ ಗೋದಲಿಯಲ್ಲಿ ಕಾಣುತ್ತಾನೋ ಅಂಥವನೇ ನಮಗೆ ಬೇಕಾದವನು. ಯೇಸು ಬೇರೆ ಸ್ಥಿತಿಯಲ್ಲಿ ಹುಟ್ಟಿ ಬಂದದ್ದಾದರೆ, ಆತನು ನಮಗೆ ತಕ್ಕವನಾಗುತ್ತಿದ್ದಿಲ್ಲಾ. ಯೇಸು ದೇವರೇ ಆಗಿರುವದರಿಂದ ನಮ್ಮನ್ನು ವಿಮೋಚನೆ ಮಾಡ ಶಕ್ತನಾಗಿದ್ದಾನೆ; ಮನುಷ್ಯನೂ ಆದ್ದರಿಂದ ಆತನು ನಮ್ಮ ಬದಲಾಗಿ, ನಮಗೆ ಓಲಾಗಿ, ನಮಗೋಸ್ಕರ ಪಾಪಪ್ರಾಯಶ್ಚಿತ್ತ ಕಾರ್ಯ ನಡಿಸ ತಕ್ಕವನಾದನು. ದೇವನರನಾಗಿ ಆತನು ಮಧ್ಯಸ್ಥನಾಗಿ, ನಡುವೆಗೆ ಬಂದು, ದಿವಕ್ಕೆ ಪೃಥ್ವಿಯನ್ನು, ನರಲೋಕಕ್ಕೆ ಪರಲೋಕವನ್ನು ತಿರಿಗಿ ಜೋಡಿಸ ಬಹುದಾಯಿತು.

"ಭಯ ಪಡ ಬೇಡಿರಿ!" ಎಂತ ದೂತನು ಹೇಳಿದನು. ಯಾವ ಯಾವ ಲೌಕೀಕ ಶುಭವಾರ್ತೆಗಳಾದರೂ ಸಂಪೂರ್ಣ ಸಂತೋಷವನ್ನು ಕೊಟ್ಟು, ಭಯಾದಿಗಳನ್ನು ಪೂರ್ಣವಾಗಿ ಹರಣ ಮಾಡಲಿಕ್ಕಾಗವು, ಮನಸ್ಸಿನ ಬುಡವನ್ನೇ ಹಿಡು ಕೊಂಡ ಶಂಕೆ ಭಯಾದಿಗಳನ್ನು ಹೊರಡಿಸಲಿಕ್ಕೆ ಸಾಲವು. ಎಷ್ಟು ಸಂತೋಷದ ಮಾತು ಆದರೂ, ಸುಖದ ಮೇಲೆ ದುಃಖ ಬರುವ ಭಯವಾಗಲಿ, ತಿರಿಗಿ ಪಾಪದಲ್ಲಿ ಬೀಳುವ ಭಯವಾಗಲಿ ಉಂಟೇ ಉಂಟು. ದೂತನ ಮಾತು ಭಯವನ್ನು ಪರಿಹರಿಸ ತಕ್ಕವಾದ್ದೇ. ಕ್ರಿಸ್ತನ ಜನನದಲ್ಲಿ ಹುಟ್ಟಿ ನೆಲೆಯಾಗಿರುವ ಸಂತೋಷವು ಮೇಲಿನಿಂದಾದ ಸಂತೋಷವೇ ಆಗಿ, ಎಲ್ಲವರ ಮನಸ್ಸಾಕ್ಷಿಗೆ ಹಿಡಿದಿರುವ ಭಯಾದಿಗಳನ್ನು ನಿವಾರಿಸಿ ಬಿಡಲಿಕ್ಕೆ ಕೂಡುವಂಥಾದ್ದಾದ್ದರಿಂದ "ಮಹಾ ಸಂತೋಷ" ಎನ್ನಿಸಿ ಕೊಳ್ಳ ತಕ್ಕದ್ದಾಗಿದೆ.

"ಈ ಹೊತ್ತು ನಿಮಗಾಗಿ ರಕ್ಷಕನು ಹುಟ್ಟಿದನು" ಎಂಬುವ ಮಾತು ಇಡೀ ಸುವಾರ್ತೆಯ ಬುಡವು ಆಗಿದೆ. "ಈ ಹೊತ್ತು" ಎಂಬದು ಈ ಯುಗಾಂತ್ಯದ ವರೆಗೂ ದಿನಂಪ್ರತಿಗೆ ಸಲ್ಲುವಂಥಾದ್ದು. ಕ್ರಿಸ್ತ್ಯೇಸುವಿನ ನಾಮ ಒಂದೇ ಸರ್ವದಾ ಸರ್ವತ್ರ ಭೂಪರಲೋಕಗಳಲ್ಲಿ ರಕ್ಷಾತ್ರಾಣ ಭರಿತವಾದ ಕೀರ್ತ್ಯ ಶ್ರೀನಾಮವೇ. ದಿವ್ಯ ಸುಗಂಧತೈಲವು ಹ್ಯಾಗೆ ಪರಿಮಳಿಸದೆ ಇರಲಾರದೋ, ಹಾಗೆಯೇ ಈ ಶ್ರೀನಾಮವು ವಿಶ್ವಾಸಪೂರ್ವಕವಾಗಿ ಸ್ಮರಣೆಯಾದ್ದಲ್ಲಿ ತನ್ನಲ್ಲಿಯಣ ರಕ್ಷಾತ್ರಾಣಾತಿಶಯವನ್ನು ಕಾಣಿಸದೆ ಹೋಗದು. "ಕ್ರಿಸ್ತನೆಂಬ" ದೇವರಾಜ್ಯಾಭಿಷಿಕ್ತನಲ್ಲಿ ಮಾಯದ್ದು ಎಂತ ತೋರುವ ಘಾಯ ವ್ರಣಾದಿಗಳಾದರೂ ಮಾಯಿಸಿ, ಕ್ಷೇಮವನ್ನು ಕೊಡುವ ತೈಲವುಂಟು. ಯೇಸು ಹುಟ್ಟಿ ಗೋದಲಿಯಲ್ಲಿ ಮಲಗಿ ಕೊಂಡಿದ್ದಂದಿನಿಂದ ಇಂದಿನ ವರೆಗೂ ಆತನನ್ನು ನಂಬಿ ಆರಾಧಿಸಿದ ಸದ್ಭಕ್ತರೆಲ್ಲರು ಲೆಖ್ಖ ಮಾಡಲಿಕ್ಕೆ ಯಾರಿಂದ ಕೂಡದಷ್ಟು ಜನರೇ. "ಹನಿಗೆ ಹನಿ, ಹಳ್ಳಕ್ಕೆ ಹಳ್ಳ, ಹೊಳೆಗೆ ಹೊಳೆ ಕೂಡಿ ಸಮುದ್ರ" ಆಗುವಂತೆ, ಸದ್ಭಕ್ತರು ತಮ್ಮ ರಕ್ಷಕನಲ್ಲಿ

ಪಟ್ಟು ಇಟ್ಟ ಸಂತೋಷವು, ಒಬ್ಬನದಕ್ಕೆ ಒಬ್ಬನದು ಕೂಡಿ, ಎಂಥಾ ಸಂತೋಷ ಸಮುದ್ರವು, ಎಂಥಾ ಪರಮಾಹ್ಲಾದಸಾಗರವು ಆಗಿ ಹೋಗುವದು! ಓದುವ ನೀನು ಸಹಾ ಈ ಲೋಕದಲ್ಲಿ ಯೇಸುವಿನಲ್ಲಿಯ ರಕ್ಷಣ್ಯವನ್ನು ಪಡಕೊಂಡು, ಆತನಲ್ಲಿ ಸಂತೋಷ ಪಡುವವನಾಗಿ (ಪಡುವವಳಾಗಿ) ಪರಲೋಕದಲ್ಲಿ ಆ ಪರಮಾಹ್ಲಾದಸಾಗರದಲ್ಲಿ ಮುಣಿಗಿ ಹೋಗ ಬಾರದೇ?

ರಾಗ: ಮಧ್ಯಮಾವತಿ.] [ಅಟತಾಳ.

### ಪಲ್ಲವಿ.

ಉದಿಸಿದ ಸ್ವಾಮೀ—ಭೂತಳದಲ್ಲಿ
ಉದಿಸಿದ ಸ್ವಾಮೀ—ರಕ್ಷಕನೇಸು
ಉದಿಸಿದ ಸ್ವಾಮೀ—ಈ ದಿನದಲ್ಲಿ
ಉದಿಸಿದ ಸ್ವಾಮೀ.

### ಅನುಪಲ್ಲವಿ.

ಸುದಯಾವಿರತನ ಸದೃಶನಾದಿಮ್ಮಾನುವೇಲ್
ಮುದದಿ ಮಲೆಯುವ ದೈವರಿಪುಗಳ
ಪದವು ಕೆಡಿಸುವ ಮರಿಯ ಪುತ್ರನು,
ಹೃದಯಪಂಕಜ ಸಾಧು ಜನಗಳ
ಮುದದಿ ಈಕ್ಷಿಪ ಸುಪ್ರಸನ್ನನು.

### ಚರಣಗಳು.

೧. ಲೋಕಪೂಜಿತನೂ—ಮರ್ತ್ಯರಿಗೆಲ್ಲ
ಶೋಕಸಂಹರನೂ.
ಭೀಕರ ದುರಿತ ಸಂಕುಲ ಭಾವಾನ್ವಿತದಿಂದ
ಕಾಕು ಜನರ ವಿವೇಕ ಹರಿಸಿ, ವ-
ಶೀಕರಿಸಿ, ಸುಖಜೀವಮಾರ್ಗವ-
ನೇಕ ಸೌಖ್ಯಗಳಿತ್ತು, ಪಾಲಿಪ-
ನೇಕ ದೇವನು ಸರ್ವಸಾಕ್ಷನು. ಉದಿ—

೨. ಯೂದನಾಭ್ಯುದಯಾ—ಶೋಭನ ಗಾತ್ರ
ವೇದಸಂಪ್ರಣಯಾ.
ಸಾದರಾನ್ವಿತನಾದ ಕಲ್ಯಾಣ ಭೂಪಾಲ
ಮೋದ ಬಂಧುರ ಸತ್ಯಶಾಲಿಯು,
ರೋದನಾತ್ಮರ ಹರಿಸಿ, ಕರುಣದಿ
ಕಾದು, ಸಂಭ್ರಮಪುಣ್ಯಕರ್ತನು
ಸಾದ ಮೋಕ್ಷವ ಕೊಡುವೆನೆನುತಲಿ. ಉದಿ—

೩. ಘನ ದಿವ್ಯ ಮಹಿಮೇ—ವರ್ಜಿಸಿ ಬಿಟ್ಟು
ಮನುಷ್ಯರಿಗೊಲಿವೇ
ನೆನರು ಸಂವರ್ಧಿತ ಗುಣಬೃಂದಾರಗಳಿಂದ
ವಿನಯುಸಮ್ಮತವಾದ ಶಾಂತಿಯು
ಮನದಿ ಭಾವದ ಶುದ್ಧತನದಿಂ
ದನಘಜೀವನಭವ್ಯಲೋಕದಿ
ಇನಿತಿಗಸುವನು ಕೊಡುವೆನೆನುತಲಿ. ಉದಿ—

---

## ಸಾರಾಯವು ವೇಷ ಧರಿಸಿ ಕೊಂಡ ವಿಷವೇ.

ಸಾರಾಯ ಇಂದ್ರಿಯಗಳನ್ನೂ ಸರ್ವಾಂಗವನ್ನೂ ಮೆಲ್ಲ ಮೆಲ್ಲಗೆ ಕೆಡಿಸಿ, ಕೊಲ್ಲುವ ವಿಷವೇ ಎಂಬದು ನನಗೆ ಅನೇಕಾವರ್ತಿ ಕಣ್ಣಾರೆ ಕಂಡು ತಿಳಿದ ಮಾತಾಗಿತ್ತು; ಆದರೆ ಕಳದ ವರುಷದ ಶರತ್ಕಾಲದ ಒಂದಾನೊಂದು ದಿನದಲ್ಲಿ ಅದು ಕೈಗೆ ಹಿಡಿಯಲಿಕ್ಕಾಗುವಷ್ಟು ಸ್ಪಷ್ಟವಾಗಿ ನನಗೆ ಕಂಡು ತಿಳಿಯ ಬಂತು. ಕ್ಷೇಮಾರ್ಥಕ್ಕಾಗಿ ಹವ ಬದಲಿಸ ಬೇಕೆಂತ ನಾನು ಒಬ್ಬ ಸ್ನೇಹಿತನ ಸಂಗಡ ನನ್ನ ಊರಾದ ಬಾ. . . ಪಟ್ಟದಿಂದ ಹೊರಟು, ಯುರವೆಂಬ ಪರ್ವತಗಳಿಗೆ ಪ್ರಯಾಣಸ್ಥನಾದೆನು. ಆ ಘಟ್ಟಗಳಲ್ಲಿ ಸಂಚಾರ ಮಾಡಿ, ಇಲ್ಲಿ ಫಲಭರಿತ ತಗ್ಗುಗಳನ್ನು, ಅಲ್ಲಿ ರಮ್ಯ ಗಿರಿಗಳನ್ನು, ಇಲ್ಲಿ ಹಳ್ಳ, ಹೊಳೆ, ಜೋಗುಗಳನ್ನು, ಅಲ್ಲಿ ಮಹಾ ಶಿಲಾದಿಗಳನ್ನು ನೋಡುತ್ತಾ, ದೇವಸೃಷ್ಟ್ಯತಿಶಯ ಗಳಿಗೆ ಸಂತೋಷಪೂರ್ವಕ ಆಶ್ಚರ್ಯ ಪಡುತ್ತಾ ನಡೆಯುತ್ತಿರುವಾಗ್ಯೆ, ಒಂದು ಗುಡುಗು ಮೋಡವು ಅಕಸ್ಮಿಕವಾಗಿ ಕವಿದು ಬಂದು, ಮಳೆಯನ್ನು ಸುರಿಸುವಂಥಾದ್ದಾದ್ದರಿಂದ, ನಾವಿಬ್ಬರು ದಾರಿಯ ಬದೀಲಿರುವ ಒಬ್ಬ ಕೃಷಿಕನ ಮನೇ ಅಂಡೇ ಶೇರ ಬೇಕಾಯಿತು. ಆ ಕೃಷಿಕನು ಅನೇಕ ಮಳೆಗಾಲ ಗಳನ್ನು ನೋಡಿದ ಮುದುಕನು ಆಗಿದ್ದಲ್ಲದೆ, ಸುಲಕ್ಷಣವುಳ್ಳ ಗೃಹಸ್ಥನೂ ಬೇಗನೇ ಸಲಿಗೆಯಾಗು ವವನೂ ಎಂತ ಕಾಣಿಸಿ ಕೊಂಡದರಿಂದ, ಆವನು ಆಸನ ಕೊಟ್ಟು, ಕೂತು ಕೊಳ್ಳಿರಿ ಎಂಥೇಳಿದಾಗ ನಾವು ಸಂತೋಷವಾಗಿ ಅವನ ಹತ್ತರ ಮಾರ್ಗಾಯಾಸ ಕಳದು, ವಿಶ್ರಮಿಸಿ ಕೊಳ್ಳಲಿಕ್ಕೆ ಕೂತು ಕೊಂಡೆವು. ಸ್ವಲ್ಪ ಹೊತ್ತು ಕೂತು, ನಾಲ್ಕೈದು ಮಾತು ಆಡೋಣಾಗುವದರಲ್ಲಿ ಅವನು ಬಲ ಕೈಯನ್ನು, ಮುರಿದು ಹೋದ ಕೈ ಎಂಬ ಹಾಗೆ, ಬಟ್ಟೆ ಸುತ್ತಿ ಕಟ್ಟಿ ಕೊಂಡಿದ್ದದನ್ನು ನಾನು ಕಂಡು—"ನೀವು ಕೈಗೆ ಬಟ್ಟೆ ಸುತ್ತಿ ಕಟ್ಟಿ ಕೊಂಡದ್ದು ಯಾಕೆ? ಮುರಿದು ಹೋಗಿದೇನೋ?" ಎಂತ ಕೇಳಿದ್ದಕ್ಕವನು—"ನನ್ನ ಕೈ ಮುರಿದು ಹೋದ ಸಂಗತಿಯಾಗಲಿ, ಹುಣ್ಣಾಗಿ ಹುಳ ಬಿದ್ದ ಸಂಗತಿಯಾ ಗಲಿ ನನಗೆ ಅಷ್ಟು ಕಷ್ಟದ್ದಾಗಿ ತೋರುತ್ತಿದ್ದಿಲ್ಲ; ಆದರೆ ಹಲ್ಲು ತಾಗಿ ಈ ನೋವು ಆದ್ದು ನನಗೆ ದುಃಖವೇ" ಎಂಥೇಳಲು, ನಾನು—"ಪಾಪ! ಹುಚ್ಚು ನಾಯಿ ನಿಮಗೆ ಕಚ್ಚಿತೇನೋ?" ಎಂದು ಕೇಳ ಲಾಗಿ, ಅವನು—"ನಾಯಿಯಾಗಲಿ, ಬೇರೆ ಮೃಗವಾಗಲಿ, ಪಶುವಾಗಲಿ ನನಗೆ ಕಚ್ಚಿ, ಈ ನೋವು ಹತ್ತಿಸಿದ್ದಾದರೆ, ನಾನು ಅಷ್ಟು ದುಃಖವಾಗದೆ ತಾಳಿ ಕೊಳ್ಳ ಬಹುದಿತ್ತು; ಆದರೆ ಈ ನೋವು ಮನು ಷ್ಯನೊಬ್ಬನ ಹಲ್ಲಿನಿಂದಾದ್ದಕಟಾ!" ಎಂಥೇಳಿ, ಸುತ್ತಿದ್ದ ಬಟ್ಟೆಯನ್ನು ಬಿಚ್ಚಿ ತೆಗೆದು, ತನ್ನ ಕೈಯನ್ನು ತೋರಿಸಿದನು. ಅಪ್ಪಪ್ಪಾ! ಏನು ಹೇಳಲಿ! ನಾನು ಅನೇಕ ಘಾಯಗಳನ್ನು ನೋಡಿದವನು; ಆದರೆ ಆ ಕೈಯ ಘಾಯದಷ್ಟು ಕೆಟ್ಟ ಘಾಯವನ್ನು ನಾನು ಎಂದೂ ನೋಡಿದ್ದಿಲ್ಲಾ. ಆ ಕೈಯ ಅಂ

ಗುಷ್ಟ ತೋಳಿನಷ್ಟು ಬಾತು ಹೋಗಿ, ವಿಕಾರವಾಗಿ, ಕೆಟ್ಟ ಮಾಂಸದಿಂದ ಕೆಂಪಗಾಗಿ, ನೋಡಲಿಕ್ಕೆ ಕೂಡದಷ್ಟು ಹೇಸಿಕೆಯಾಗಿ ಕಂಡಿತು. "ಹೌದು, ಈ ಘಾಯ ಮನುಷ್ಯನ ಹಲ್ಲಿನಿಂದಾದ್ದೇ; ಸಾರಾಯ ಕುಡಿದು, ಅಮಲೇರಿದ್ದ ಮನುಷ್ಯ ನನಗೆ ಕಚ್ಚಿದಾ. ಆ ಅಮಲಿನಿಂದ ಘಾಯವಿಷ್ಟು ಕೆಟ್ಟದ್ದಾಯಿತೆಂತ ವೈದ್ಯರು ಹೇಳುತ್ತಾರೆ. ಕಚ್ಚಿದ್ದು ಯಾರೆಂದು ಹೇಳಲಿಕ್ಕೆ ನನಗೆ ನಾಚಿಕೆಯಾಗುತ್ತದೆ: ಮೃಗವಲ್ಲಾ, ನನ್ನ ಮಗ, ನನ್ನ ಸ್ವಂತ ಹಿರೀ ಮಗ ನನಗೆ ಕಚ್ಚಿದವ. ಅವನು ಅಮಲು ಖೋರನಾಗಿ ಮನೆಗೆ ಬಂದು, ಪುಂಡಾಟಿಕೇ ಮಾಡಲಿಕ್ಕೆ ಹತ್ತಿದಾಗ ನಾನು ಅಟಕಾಯಿಸಲಾಗಿ, ನನಗೆ ಹೀಗೆ ಕಚ್ಚಿದ" ಎಂತ ಆ ಮುದುಕನು ಆರ್ತಸ್ವರದಿಂದ ಹೇಳಿದಾಗ, ಆ ಘಾಯವು ನನಗೆ ಮತ್ತಷ್ಟು ಭೀಕರವಾಗಿ ಕಂಡಿತು. ಮತ್ತು ಮಾತಾಡಿ—"ಮಗ ಕಚ್ಚಿ ಈ ಹೊತ್ತು ಒಂದು ವರುಷ ಎರಡು ತಿಂಗಳಾಯಿತು. ನನಗೆ ಅದರಿಂದ ಮರಣ ಬಾರದ ಹಾಗೆ ಕೈಯನ್ನು ಕೊಯಿದು ಬಿಡ ಬೇಕಾಗುವದು ಎಂತ ವೈದ್ಯರು ಹೇಳುತ್ತಿದ್ದಾರೆ" ಎಂಧೇಳಿದನು. "ನಿಮಗೆ ಕಚ್ಚಿದ್ದನ್ನೂ ಅದರಿಂದಾದ ಘಾಯವನ್ನೂ ನೋಡಿ, ನಿಮ್ಮ ಮಗ ಏನು ಮಾಡಿದ? ಕುಡಿಯುವ ವ್ಯಸನ ಬಿಟ್ಟು ಬಿಟ್ಟನೋ?" ಎಂತ ನಾನು ಕೇಳಿದ್ದಕ್ಕೆ, ಆ ಮುದುಕನು ಹೆಚ್ಚು ದುಃಖದೊಂದಿಗೆ—"ಇಲ್ಲೈಯಾ, ಬಿಡಲಿಲ್ಲಾ! ಎಂದಿನಂತೆ ಕುಡಿದು, ಅಮಲುಖೋರನಾಗಿ ಮನೆಗೆ ಬಂದು, ಪುಂಡಾಟಿಕೇ ಮಾಡಿ, ಕರಕರೆ ಕೊಡುತ್ತಿದ್ದಾನೆ. ಅವನ ವಸ್ತ್ರಗಿಸ್ತ್ರಗಳನ್ನು ಈಗ ಗಂಟು ಕಟ್ಟಿಸಿ, ನಾಳೆಯೇ ಅವನನ್ನು ಮನೆಯಿಂದ ಹೊರಡಿಸುತ್ತೇನೆ, ಯಾಕಂದರೆ ಅವನ ತಂಟೆಗಿಂಟೆಯಿರುವಷ್ಟು ದಿವಸ ನನಗೆ ದುಃಖವೂ ಕರಕರೆಯೂ ಆಗಿ, ಕೈ ಮಾದು ಗುಣವಾಗಲಿಕ್ಕೆ ಕೂಡದಂತೆ" ಎಂಧೇಳಿದನು.

ಅಷ್ಟರಲ್ಲಿ ಮೋಡವು ಹಾರಿ ಹೋಗಿ, ಮಳೆ ನಿಂತು ಹೋದ್ದರಿಂದ ನಾವು ಎದ್ದು, ಆ ಮುದುಕನನ್ನು ಕರುಣಾಭಾವಪೂರ್ವಕವಾಗಿ ವಂದಿಸಿ, ಅಗಲಿ, ನಮ್ಮ ದಾರಿಯಲ್ಲಿ ಮುನ್ನಡದೆವು. ವೃಷ್ಟಿ (ಮಳೆ)ಯೆಂಬ ಆಕಾಶತೀರ್ಥದಲ್ಲಿ ಸ್ನಾನ ಮಾಡಿ ಕೊಂಡು, ಮೋಡಗಳನ್ನು ಜಯಿಸಿ ಬಿಟ್ಟ ಸೂರ್ಯನ ಕಾಂತಿಯಲ್ಲಿ ಬಹಳ ಶೋಭಾಮಾನವಾಗಿ ಹೊಳೆದು, "ಕರ್ತನನ್ನು ಸ್ತುತಿಸಿರಿ, ಸ್ತುತಿಸಿರಿ!" ಎಂಬದಾಗಿ ಪ್ರಸಂಗ ಮಾಡುತ್ತವೇನೋ? ಎಂಬಂತೆ ಕಂಡ ವೃಕ್ಷಾದಿಗಳನ್ನು ನೋಡಿ, ನಾವು ಹರ್ಷಿತರಾಗಿ ಹಾಡುತ್ತಾ ಮುಂದೆ ಹೋಗ ಬಹುದಿತ್ತು; ಆದರೆ ಆ ಮುದುಕನ ಕೈಯೂ, ಶೋಕ ಪಂಕ ಹತ್ತಿದ ಮುಖವೂ, ಅವನ ಮಗನ ಶಾಪಗ್ರಸ್ತಿಕೆಯ ಅವಸ್ಥೆಯೂ ನೆನಪಿಗೆ ಹಿಡಿದಿದ್ದದರಿಂದ, ಸಂತೋಷವೂ ಸಂತೋಷಪೂರ್ವಕ ಸ್ತೋತ್ರಸ್ವರವೂ ಅಣಗಿ ಹೋಯಿತು. ಭೂಮಿಾ ಮೇಲೆ ಬಿದ್ದಿರುವ ಶಾಪರಾಶಿಯನ್ನು ನೆನಸಿ ಕೊಳ್ಳುವವನು ಭೂಸಂಚಾರದಲ್ಲಿ ಹರ್ಷಿತನಾಗಿ ಹಾಡುವದು ಹ್ಯಾಗೆ?

ಕ್ರೈ. ಸ. ಕ.—ಮಗ ಕಚ್ಚಿದ ಆ ಮುದುಕನ ಕೈ ಮಗನಿಗೆ ಚಿಕ್ಕ ಪ್ರಾಯದಲ್ಲಿ ನ್ಯಾಯವೂ ಅವಶ್ಯವೂ ಆಗಿದ್ದಷ್ಟು ಶಿಕ್ಷಿಸಿ, ಪೆಟ್ಟು ತಿನ್ನಿಸಿತೇನೋ?—ಹಿಂದಿನ ಸಂಗತಿಯನ್ನು ಓದಿದ ನೀನು ನಿನ್ನ ಹೆತ್ತವರ ಕೈಗೆ ಕಚ್ಚಿದವನು, ಕಚ್ಚಿದವಳು ಅಲ್ಲವೇ ಅಲ್ಲಾ, ಅಲ್ಲವೋ? ಆದ್ದರಿಂದ ನಾನು ಆ ಮಗನಷ್ಟು ಕೆಟ್ಟವನು, ಕೆಟ್ಟವಳು ಅಲ್ಲಾ ಎಂತ ನೀನು ನೆನಸಿ, ನಿನ್ನನ್ನು ಹೆಚ್ಚಿಸಿ ಕೊಳ್ಳ ಬಹುದೇ? ನೀನು ಒಂದು ವೇಳೆ ಹೆತ್ತವರ ಕೈಗೆ ಕಚ್ಚಿ, ನೋವು ಹತ್ತಿಸಿದ್ದಿಲ್ಲಾ; ಆದರೆ ಅವರ ಮನಸ್ಸಿಗೆ ಕಚ್ಚಿ, ನೋವೂ ಶೋಕವೂ ಹಿಡಿಸಿದ ಸಂಗತಿ ಏನೂ ಇಲ್ಲವೇ?

"ಕಂಡವರನ್ನೆಲ್ಲಾ (ಮದುವೆಗೆ) ಕರೆಯಿರಿ". (ಮತ್ತಾ. ೨೨, ೯.)

ಕರ್ತನ ಈ ಅಪ್ಪಣೆ ಬೋಧಕರಿಗೆ ಮಾತ್ರವೇ ಆದ್ದೇ ಎಂತ ನೀನು ನೆನಸಿದ್ಧೀಯಾ? ತಪ್ಪಾಯಿತು: ಈ ಅಪ್ಪಣೆ ಕರ್ತನು ಎಲ್ಲಾ ಕ್ರೈಸ್ತರಿಗೆ ಕೊಟ್ಟದೇ. ನೀನು ಸಹಾ "ಕಂಡವರನ್ನು" ಮಾತ್ರವಲ್ಲಾ, "ಕಂಡವರನ್ನೆಲ್ಲಾ" ಕರದು, ಕರ್ತನ ಬಳಿಗೆ ನಡಿಸ ಬೇಕು. ಈ ಪ್ರಯತ್ನವನ್ನು ನೀನು ನಾನಾ ಪ್ರಕಾರದಲ್ಲಿ ಮಾಡ ಬಹುದು. ದೃಷ್ಟಾಂತಕ್ಕಾಗಿ ಒಂದು ಮಾತು ಹಿಡಿದು ತೋರಿಸುತ್ತೇನೆ. ನೀನು ಸಭೇಮನೆಗೆ ಪ್ರಾರ್ಥನೆಗೆಂದು ಹೋಗುವವನಲ್ಲವೋ? ನಿನ್ನ ಮನೆಯವರನ್ನು ಮಾತ್ರವಲ್ಲಾ, ಒಂದು ವೇಳೆ ಪ್ರಾರ್ಥನೆಗೆ ಬಾರದ ನಿನ್ನ ನೆರೆಹೊರೆಯವರಾದ ಸಭೆಯವರನ್ನು ಸಹಾ ನಿನ್ನೊಂದಿಗೆ ಕರಕೊಂಡು ಹೋಗು. ಅದಲ್ಲದೆ ಹೋಗುವ ದಾರಿಯಲ್ಲಿ ನಿನಗೆ ಯಾರಾದರೂ ಶಿಕ್ಕಿದರೆ, ಅನ್ಯಜನರಾದರೂ, ಅವರಿಗೆ—ನಾನು ಹೋಗುವಲ್ಲಿ ಚಲೋ ಪ್ರಸಂಗವಾಗುತ್ತದೆ, ನೀವು ಸಹಾ ನನ್ನ ಸಂಗಡ ಬಂದು ಕೇಳಿ; ನೀವು ಬಂದು ಕೇಳಿದರೆ, ನಿಮಗೆ ಪ್ರಯೋಜನವೂ ಸಂತೋಷವೂ ಆಗುವದೇ ಹೊರ್ತು ಪಶ್ಚಾತ್ತಾಪವಾಗಲಿ ನಷ್ಟವಾಗಲಿ ಎಂದೂ ಆಗದು ಎಂಬದಾಗಿ ಸ್ನೇಹಭಾವವಾಗಿಯೂ ಪ್ರೀತಿಯಿಂದಲೂ ಕರದು, ಮಾತಾಡಿ, ಕಂಡ ಜನರಿಗೆ ಮನಸ್ಸು ಹುಟ್ಟಸುವಂತೆ ನೋಡಬೇಕು. ನೀನು ಯಾವಾಗಲೂ ಕಂಡ ಜನರ ಹತ್ತರ ಹಾಗೆ ಮಾತಾಡಿ, ಅವರನ್ನು ಪ್ರಾರ್ಥನೆಗೆ ನಿನ್ನೊಂದಿಗೆ ಕರಕೊಂಡು ಹೋಗಲಿಕ್ಕೆ ನೋಡಿದ್ದಾದರೆ, ಯಾವಾಗಾದರೂ ಯಾವನೊಬ್ಬನು ಸಭೇಮನೆಯಲ್ಲಿ ಪ್ರಸಂಗ ಕೇಳಲಿಕ್ಕೆ ನಿನ್ನ ಸಂಗಡ ಬರುತ್ತಿದ್ದನು. ನೀನು ಹಾಗೆ ಮಾಡಿ ಕರದ ೧೦ ಜನರೆಲ್ಲರು ಬಾರದಿದ್ದರೂ, ೧೦ ಜನರಲ್ಲಿ ಇಬ್ಬರಾಗಲಿ ಒಬ್ಬನಾಗಲಿ ನಿನ್ನ ಮಾತಿಗೆ ಕಿವಿ ಕೊಟ್ಟು ಬಂದಾನು, ಬಂದಾರು. ಈ ರೀತಿಯಲ್ಲಿ ಕಂಡ ಜನರನ್ನು ಪ್ರಾರ್ಥನೆಗೆ ಕರಕೊಂಡು ಬರುವವರು ಇದ್ದಾರೆಂತಲೂ, ಅವರ ಈ ತರದ ಪ್ರಯತ್ನಗಳು ಸಫಲ ಸಹಾ ಆಗುವದುಂಟೆಂತಲೂ ನೀನು ಮುಂದಿನ ವಿವರದಿಂದ ತಿಳುಕೊಳ್ಳ ಬಹುದು.

ಒಂದಾನೊಂದು ಊರಿನಲ್ಲಿ ಒಬ್ಬ ಬೋಧಕನು ದೇವಾಲಯದಲ್ಲಿ ಪ್ರಸಂಗ ಮಾಡಿದ ಹೊತ್ತಿನಲ್ಲಿ ಆ ಸಭೆಯ ಕೆಲವು ಮಂದಿ ಆಸಕ್ತಿಯುಳ್ಳ ಭಕ್ತರು ಒಳಗೆ ಕೂತು ಕೊಳ್ಳದೆ, ಹೊರಗೆ ಕೂತು ಕೊಂಡು, ಪ್ರಸಂಗವನ್ನು ಕೇಳಿ, ದೇವಾಲಯವನ್ನು ಹಾದು ಹೋಗುತ್ತಾ ಬರುತ್ತಾ ಇದ್ದ ಜನರನ್ನು ಪ್ರಸಂಗ ಕೇಳ ಬೇಕೆಂದು ಕರೆಯುತ್ತಿದ್ದರು. ಆ ಹೊತ್ತಿಗೆ ಶ್ವಾನ ಕಾಳಗಪ್ರಿಯರು (ನಾಯಿಗಳನ್ನು ಆಟಕ್ಕೆ ಲಡಾಯಿ ಮಾಡಿಸುವವರು) ಐದಾರು ನಾಯಿಗಳನ್ನು ಹಿಡುಕೊಂಡು, ದೇವಾಲಯವನ್ನು ಹಾದು ಹೋಗಲಿಕ್ಕೆ ಬಂದರು. ಹೊರಗೆ ಕೂತು ಕೊಂಡು ಕೇಳಿದ ಜನರು ಇವರನ್ನು ಕಂಡು, ದೇವಾಲಯದ ಹಾದಿಯನ್ನು ಹಾಯ ಬೇಡಿ! ಈಗಲೇ ಆಗುವ ಪ್ರಸಂಗವನ್ನು, ಚಲೋ ಪ್ರಸಂಗವನ್ನು, ಸ್ವಲ್ಪ ತಡದು ಕೇಳಿ ಎಂಥೇಳಿ, ಕರದು, ತಡಿಸಲು, ಆ ಶ್ವಾನ ಕಾಳಗದವರು—ನಮ್ಮ ನಾಯಿಗಳನ್ನು ಯಾರಾದರೂ ಹಿಡು ಕೊಂಡು ಕಾದರೆ, ನಾವು ಹೋಗಿ ಪ್ರಸಂಗವನ್ನು ಕೇಳ್ವೇವು ಎಂಥೇಳಲಾಗಿ, ಆ ಜನರಲ್ಲಿ ಒಬ್ಬನು ಆ ನಾಯಿಗಳನ್ನು ಅವರ ಕೈಯಿಂದ ತೆಗೆದು ಕೊಂಡು, ಶಾಲೆಯ ಖಾಲಿಯಾದ ಕೋಣೆಯಲ್ಲಿ ಹಾಕಿ, ಬಾಗಲನ್ನು ಮುಚ್ಚಿ, ಬಂದೋಬಸ್ತು ಮಾಡಿದನು. ಆ ನಾಯಿಯವರು ದೇವಾಲಯದಲ್ಲಿ ಶೇರಿ, ನಡೆಯುವ ಪ್ರಸಂಗ ಚನ್ನಾಗಿ ಕಿವಿ ಕೊಟ್ಟು ಲಾಲಿಸುವವರಾದರು. ಅವರು ಕೇಳಿದ ಸುವಾರ್ತೆಯ ಪ್ರಸಂಗದಿಂದ ದಿವ್ಯಾತ್ಮನು ಅವರ ಹೃದಯವನ್ನು ಕರಗಿಸಿ, ಅವರ ಕುರುಡ ಕಣ್ಣಿಗೆ ದೃಷ್ಟಿ ಹೊಂದಿಸಲಾಯಿತು. ತಮ್ಮನ್ನೂ, ತಮ್ಮ ಎಲ್ಲಾ ನಡತೆ ಪೂರ್ವೋತ್ತರಗಳನ್ನೂ ಪ್ರಸಂಗದಲ್ಲಿ ಕೇಳಿದ ಮಾತಿಗೆ ಹಚ್ಚಿ, ಸರಿ ನೋಡಿದಾಗ,

ಅವರಿಗೆ ಬಹಳ ಮನಸ್ತಾಪ ಹಿಡಿದು ಹೋಗಿ, ಅವರು ಆ ಸುಂಕದವನಂತೆ “ಕರ್ತನೇ, ಪಾಪಿಗಳಾದ ನಮ್ಮನ್ನು ಕರುಣಿಸು!” ಎಂದು ಕೂಗಿ, ಬೇಡಿ ಕೊಂಡು, ಪ್ರಸಂಗವಾದನಂತರ ದೇವಾಲಯದಿಂದ ಹೊರಟು, ಮನೆಗೆ ಹೋಗಿ, ಆ ದಿನ ರಾತ್ರಿ ಸಹಾ ಕರ್ತನ ಸಂಗಡ ಪ್ರಾರ್ಥನೆಯಲ್ಲಿ ಹೋರಾಡಿ, ಕರ್ತನ ಕೃಪೆಯನ್ನು ಹೊಂದಿದರು.

ಕರ್ತನು ತಾನೇ ತನ್ನ ರಾಜ್ಯಕ್ಕೆ ಕರೆಯುವವನೂ, ತಪ್ಪಿ ಹೋದದನ್ನು ಹುಡುಕುವವನೂ ಆದ ಮೇಲೆ, ನಾವು ತಪ್ಪಿ ಹೋದವರನ್ನು ಹುಡುಕುವ ಪ್ರಯತ್ನ ಉತ್ತಮ ಕೆಲಸವೆಂತಲೂ ಸಫಲವಾಗುವ ಪ್ರಯತ್ನವೆಂತಲೂ ನಂಬಿ, ಎಷ್ಟೋ ಆಸಕ್ತಿಯಿಂದಲೂ ಗೆಲುವಿನಿಂದಲೂ ಉಲ್ಲಾಸದಿಂದಲೂ ಕಂಡವರನ್ನು ಕರ್ತನ ಬಳಿಗೆ ಕರದು ನಡಿಸುವವರೂ, ತಪ್ಪಿ ಹೋದವರನ್ನು ಹುಡುಕುವವರೂ ಆಗಿರ ತಕ್ಕದ್ದಲ್ಲವೋ?

---

## ತಾಯಿಯ ಪ್ರಾರ್ಥನೆ.

ಕೆಲವು ವರುಷಗಳ ಹಿಂದೆ ಬಹಳ ಭಕ್ತಳಾದ ಉತ್ತರ ಜರ್ಮನ್ ದೇಶದವಳ ಮಗನು ಒಂದು ಹಡಗದಲ್ಲಿ ಖಲಾಶಿಯಾಗಿ ನೌಕಾಸೇವೆಯಲ್ಲಿ ಸೇರಿದನು. ತಾಯಿ ಅವನನ್ನು ದಿನಾಲು ಜ್ಞಾಪಕ ಮಾಡಿ, ಅವನಿಗೋಸ್ಕರ ಪ್ರಾರ್ಥಿಸುತ್ತಿದ್ದಳು. ಇತ್ತಲಾಗಿನ ಒಂದಾನೊಂದು ದಿನದ ಸಾಯಂಕಾಲ ಪ್ರಚಂಡ ಘಾಳಿ ಬೀಸಿ, ಸಮುದ್ರವು ಬಹಳ ಘೋಷಿಸಿ, ನೊರೆ ಸಿಡಿಯುವ ಮಹಾ ದೊಡ್ಡ ತೆರೆಗಳಿಂದ ಭಯಂಕರವಾಗಿ ಬಡಿಯುವಂಥಾದ್ದಾಯಿತು. ತಾಯಿಯ ಮನೆ ಸಮುದ್ರದ ಕರೆಯಲ್ಲಿರುವಂಥಾದ್ದಾದ್ದರಿಂದ, ಸಮುದ್ರದ ಭಯಂಕರವಾದ ಮುಖವು ಅವಳಿಗೆ ಕಾಣದೆ ಘೋಷವು ಕೇಳದೆ ಹೋಗಲಿಲ್ಲಾ. ಮಗನನ್ನು ನೆನಪು ಮಾಡಿ ಭಯಾಕ್ರಾಂತಳಾಗಿ, ಕೋಣೆಯಲ್ಲಿ ಮೊಣಕಾಲೂರಿ ಕೊಂಡು ಪ್ರಾರ್ಥಿಸುವವಳಾದಳು. ಪ್ರಾರ್ಥಿಸಿದಷ್ಟು ಪ್ರಾರ್ಥನೆಯ ಚುರುಕು ಅವಳಲ್ಲಿ ಹೆಚ್ಚುತ್ತಾ ಬಂತು. ಅವಳು ಬಹಳ ಹೊತ್ತು ಬಹು ಚುರುಕಾಗಿ ಪ್ರಾರ್ಥನೆ ಮಾಡುತ್ತಾ ಇದ್ದದ್ದು ಗಂಡನಿಗೆ ಕಡೆಗೆ ಜಾಸ್ತಿ ಎಂತ ಕಂಡದರಿಂದ, ಅವನು ಆಕೆಗೆ—ಈಗ ಸಾಕು, ಯಾಕೆ ಇಷ್ಟು ಬಹಳ ಹೊತ್ತು ಪ್ರಾರ್ಥಿಸುತ್ತಿದ್ದೀ? ಮಗನು ಈಗ ಹಡಗದಲ್ಲಿಯೋ? ಒಣನೆಲದಲ್ಲಿಯೋ? ಎಲ್ಲಿಯೋ? ಎಂಬದಾದರೂ ನಿನಗೆ ಗೊತ್ತಿಲ್ಲವಲ್ಲಾ! ಇಷ್ಟು ಮೊರೆಯಿಡೋಣವ್ಯಾಕೆ? ಎಂತ ಹೇಳಿದನು. ಆದರೂ ಅವಳು ಬಿಡದೆ ಮನಸ್ಸಿನಲ್ಲಾದರೂ ಪ್ರಾರ್ಥಿಸೇ ಪ್ರಾರ್ಥಿಸುತ್ತಿದ್ದಳು.

ಆ ರಾತ್ರಿಯಲ್ಲಿ ಮಗನು ಏರಿದ್ದ ಹಡಗವು ಮನೇ ಕಡೆಯ ಸಮುದ್ರದಲ್ಲಿಯೇ ಇತ್ತು. ಘಾಳಿ ಹೆಚ್ಚಿ, ಬಿರುಘಾಳಿಯಾಗುತ್ತಾ ಬರಲಾಗಿ ಹಡಗದ ನಾಯಕನು ಅವಳ ಮಗನಿಗೆ ಹಿರೀ ಕುವೆಮರದ ದೊಡ್ಡ ಹಾಯಿಯನ್ನಿಳಿಸ ಬೇಕೆಂದು ಅಪ್ಪಣೆ ಕೊಟ್ಟನು. ಆ ಮಗನು ಮನಸ್ಸಿನಲ್ಲಿ ಪ್ರಾರ್ಥಿಸಿ, ನೂಲು ಏಣಿಯಲ್ಲಿ ಕುವೆಮರ ಹತ್ತಿದನು. ತುದಿಗೆ ಮುಟ್ಟಿದಾಗ, ಹಡಗವು ಎಡಬಲಕಡೆಗೆ ಅಲ್ಲಾಡುತ್ತಾ ಕುವೆಮರದ ತುದಿ ಮುರಿದು ಹೋಯಿತು. ಓ ದೇವರೇ! ಎಂತ ಕೂಗಿ, ಆ ಹುಡುಗ ಘೋಷಿಸಿ, ನುಂಗಿ ಬಿಡಲಿಕ್ಕೆ ಬಾಯಿ ತೆರದಿರುತ್ತದೇನೋ ಎಂಬಂತೆ ತೆರೆ ಬಡಿದ ಸಮುದ್ರದಲ್ಲಿ ಬಿದ್ದನು. ನಾಯಕನು ಅದನ್ನು ಕಂಡು—ಹೋ! ಖಲಾಶಿ ನೀರಿಗೆ ಬಿದ್ದಾ! ಎಂತ ಕೂಗಿದ್ದಕ್ಕೆ ಹಡಗದ ಖಲಾಶಿಗಳೆಲ್ಲರು ಓಡಿ ಕೂಡಿ ಬಂದು, ಕತ್ತಲೆಯಲ್ಲಿ ಏನೂ ಕಾಣದೆ, ಕಂಡಾಬಟ್ಟೆ ಹಗ್ಗಗಳನ್ನು ಅವನ ಕೈಗೆ ಶಿಕ್ಕಲಿ ಎಂತ ಸಮುದ್ರಕ್ಕೆ ಬೀಸಿ ಬೀಸಾಡಿ ಬಿಟ್ಟರು. ಆದರೆ ಅವನ ಕೈಗೆ ಒಂದಾದರೂ ಶಿಕ್ಕದೆ ಹೋದದರಿಂದ, ನಾಯಕನು—ಅಪ್ಪಾ! ಪಾಪ! ಮುಳಿಗಿ ಹೋದಾ! ಬಹು ಒಳ್ಳೆಯವನೂ

ಹುಷಾರರೂ ಆಗಿದ್ದಾ ಎಂತ ದುಃಖವಾಗಿ ಬಾಯಿ ಬಿಟ್ಟು ಹೇಳಿದಾಕ್ಷಣ ಒಂದು ಮಹಾ ದೊಡ್ಡದಾದ ತೆರೆ ಹಡಗದ ಮೇಲೆ ಬಡಿದು ಬಂದು, ಬಿದ್ದ ಹುಡುಗನನ್ನು ಚಿಕ್ಕ ವಿಾಸುಮರಿಯೋ ಎಂಬಂತೆ ನಾಯಕನ ಹತ್ತರದಲ್ಲೇ ಬಡಿದು ಹಾಕಿ ಬಿಟ್ಟಿತು. ಪ್ರಾಣ ಹೋದವನಂತೆ ಅಲ್ಲಿ ಬಿದ್ದವನನ್ನು ಖಲಾಶಿಗಳು ಎತ್ತಿ, ನಾಯಕನ ಕೋಣೆಗೆ ಹೊತ್ತು ಕೊಂಡು, ಮಂಚದ ಮೇಲೆ ಹಾಕಿ, ಉಜ್ಜಿ, ತಿಕ್ಕಿ, ಬಾಯಿಯಲ್ಲಿ ಕಷಾಯಗಳನ್ನು ಕೊಟ್ಟು ಪರಾಂಬರಿಸಿದ್ದಕ್ಕೆ ಅವನು ತಿರಿಗಿ ಚೈತನ್ಯ ಹೊಂದಿ ಬದುಕಿದನು.

ಹೇ! ತಂದೆ ಆದವನೇ! ತಾಯಿ ಆದವಳೇ! ಹೆತ್ತವರಾದವರೇ! ಎಷ್ಟೋ ಸಾರಿ ಮಕ್ಕಳ ದೇಹಸಂರಕ್ಷಣೆಯ ವಿಷಯದಲ್ಲೂ ಆತ್ಮರಕ್ಷಣೆಯ ವಿಷಯದಲ್ಲೂ ಚಿಂತೆಗೂ ದುಃಖಕ್ಕೂ ಮನೋವ್ಯಥೆಗೂ ಕಾರಣವಾಗುತ್ತದಲ್ಲಾ? ಪ್ರಾರ್ಥಿಸು! ಪ್ರಾರ್ಥಿಸಿರಿ! ಪ್ರಾರ್ಥನೆ ಮಕ್ಕಳ ವಿಷಯವಾದ ದುಃಖ ಚಿಂತೆಗಳನ್ನು ಪರಿಹರಿಸಿ ಕೊಳ್ಳುವ ಉಪಾಯವೆಂತ ತಿಳುಕೋ! ತಿಳುಕೊಳ್ಳಿರಿ! ಹಾಗೆ ತಿಳು ಕೊಂಡು ಪ್ರಾರ್ಥಿಸಿರಿ! ಚುರುಕಾಗಿ ಪ್ರಾರ್ಥಿಸಿರಿ! ಒಂಧೊತ್ತಿಗೂ ಅಲ್ಲಾ, ಯಾವಾಗಲೂ ಚುರುಕಾಗಿ ಪ್ರಾರ್ಥಿಸಿರಿ!

---

## ಒಂದು ಜವಾಬು.

ಪ್ರಿಯ ಸಭಾಪತ್ರಕರ್ತರಿಗೆ.

ದಶಂಬರ್ ತಿಂಗಳಿನ ಸಭಾಪತ್ರದ ೬೭ನೇ ಪುಟದಲ್ಲಿ "ಸಂಗೀತಪ್ರಿಯನೂ ಹಿತವಾದಿಯೂ" ಪ್ರಶ್ನೆ ಮಾಡಿದೊಂದು ಸಂಗತಿಗೆ* ತಿಳಿಯ ಪಡಿಸುವದೇನಂದರೆ:—ಇಂಗ್ಲೀಷ ರಾಗವು ಕರ್ಣಾಟಕ ಕ್ರೈಸ್ತ ಸಭಾನಿಕರ ಕರ್ನಗಳಿಗಿಂಪಾಗಿ ರುಚಿಸುವದಿಲ್ಲವೆಂಬ ಭಾವವನ್ನರಿತು, ರಾಗ ತಾಳ ಮೂಲಕವಾಗಿ ರಚಿತವಾದ ಸಂಗೀತಗಳು ಪ್ರಕಟಣೆ ಮಾಡಲುಪಕ್ರಮಿಸಿ, ಅವುಗಳ ಮುಖಾಂತ್ರ ದೇವಸೇವೆಗುಪಯುಕ್ತವಾಗುವಂತೆ ಕೆಲ ಕ್ರೈಸ್ತರಿಂದ ಪ್ರೋತ್ಸಾಹ ಹೊಂದಿ, ಆ ರೀತಿ ಮಾಡುವದಕ್ಕುದ್ಯುಕ್ತರಾದೆವು. ಮತ್ತೂ ಬೆಂಗಳೂರಲ್ಲನೇಕ ಮತಶಾಖೆಯವರು ಭಜನೆಕೂಟಗಳೆಂದೇರ್ಪಾಟು ಮಾಡಿಕೊಂಡು, ಜನಗಳ ಚಿತ್ತರಂಜನೆ ಮಾಡುತ್ತಾ ತಮ್ಮ ತಮ್ಮ ಇಷ್ಟದೇವರುಗಳಿಗೆ ತೂರ್ಯ ಧ್ವನಿಯೊಡನೆ ಮಾಡುವ ಸ್ತೋತ್ರಾದಿಗಳಿಂದುಪಯೋಗವಿಲ್ಲದಿದ್ದರೂ, ಆಕರ್ಣಿಸಿ ಕೇಳುವಂಥಾವರ ಶ್ರೋತ್ರೇಂದ್ರಿಯಗಳನ್ನು ಬಹು ಮನೋಹರಗಳಾದ ರಾಗ ತಾಳ ಲಯಗಳಿಂದೊಡಗೂಡಿದ ಸಂಗೀತಗಳಾಕರ್ಷಣೆ ಮಾಡುವದರಿಂದ, ಈ ರೀತಿಯಾಗಿ ಕ್ರೈಸ್ತರು ತಮ್ಮೊಡೆಯನಾದ ಯೇಸುನಾಥನ ಭಜನೆ ಮಾಡುವದು ಯೋಗ್ಯತರವಾಗಿಧೆಯೆಂಬ ತಾತ್ಪರ್ಯವು ಮನವರಿಕೆ ಮಾಡಿ ಕೊಂಡು, ವಿಹಿತವೆಂದು ತೋರಿ ಪ್ರಚುರ ಪಡಿಸಿರುತ್ತೇವೆ.

ಬೆಂಗಳೂರು.

* ಸದರಿ ಪುಟದಲ್ಲಿ ಪ್ರಶ್ನಾರೂಪವಾಗಿ ಪ್ರಸ್ತಾಪವಾದ ಉಳಿದ ಸಂಗತಿಗಳಿಗೆ ಇನ್ನು ಯಾರಾದರೂ ಉತ್ತರ ಬರದು ಕಳುಹಿಸಿ ಕೊಟ್ಟರೆ, ಬರುವ ತಿಂಗಳಿನ ಅಂಕೆಯಲ್ಲಿ ಛಾಪಿಸಲಿಕ್ಕಾದೀತು.—

ಕ್ರೈ. ಸ. ಕ.

---

## ವಿವಿಧ ವರ್ತಮಾನಗಳು.

ಮಲಬಾರ ಮತ್ತು ತಿರುವಾಂಕೋಡು ದೇಶಗಳ ಸುರ್ಯಾಣಿ ಕ್ರೈಸ್ತರು ೪ ಪಕ್ಷವಾಗಿದ್ದಾರಂತೆ. ೨ ಪಕ್ಷಗಳು ಮಾರ್ ಅತನಾಸಿಯು ಮತ್ತು ಮಾರ್ ದಿಯೊನಿಸಿಯು ಎಂಬವರ ಕೈಕೆಳಗಿದ್ದಾರೆ. ಈ ವಾಗ್ವಾದ ತೀರಿಸಲಿಕ್ಕೆ ಬಂದ ಅಂತಿಯೋಕ್ಯಾದ ಪತ್ರಿಯರ್ಕನು ಈ ವರೆಗೆ ಏನೂ ಸಾಧಿಸಲಿಲ್ಲ. ಅಷ್ಟರಲ್ಲಿ ಬಬಿಲೋನ್ಯದ ಬಿಶಪನು ಬಂದು ಕೆಲವರನ್ನು ತನ್ನ ಪಕ್ಷಕ್ಕೆ ಸೇರಿಸಿ ಕೊಳ್ಳುವವನಾದನು. ಅಲ್ಲಿಯ ಕ್ರೈಸ್ತರ ಮೇಲೆ ಅಧಿಕಾರಕ್ಕೆ ಇಷ್ಟು ಮಂದಿ ಮೇಲೊಡ್ಡುವದು ದುಃಖಕರವಾದ ಸಂಗತಿ.

ಹಿಮಾಲಯದ ಉತ್ತರ ಕಡೆಗೆ ಪಯಣ ಮಾಡಿದ ಒಬ್ಬ ಮಿಶ್ಯನೆರಿಯು ಅಲ್ಲಿಯ ಜನರು ಕ್ರೈಸ್ತ ಪುಸ್ತಕಗಳಲ್ಲಿ ತಮ್ಮ ಗ್ರಂಥಗಳಿಗಿಂತಲೂ ಹಿತವಾದ ಉಪದೇಶ ಉಂಟೆಂತ ನಂಬಿ, ಅವುಗಳ ಕಾಗದಗಳನ್ನು ಉಂಡೆ ಮಾಡಿ ರೋಗಿಗಳಿಗೆ ತಿನ್ನಲಿಕ್ಕೆ ಕೊಡುತ್ತಾರೆ ಎಂತ ಹೇಳುತ್ತಾನೆ.

ಪುತ್ತಿಯಾಲದ ಮಹಾರಾಜನಿಗೆ ೧೫ ಲಕ್ಷ ರೂಪಾಯಿ ಕ್ರಯದ ಒಂದು ಅಂಗಿ ಉಂಟಂತೆ.

ನಾಲ್ವತ್ತೇಳು ವರುಷಗಳು ಮುಂಬಾಯಿಯಲ್ಲಿ ಕರ್ತನ ಕೆಲಸ ನಡಿಸಿದ ಪಂಡಿತ ವಿಲ್ಸನ್ ಅಯ್ಯನವರು ದಶಂಬರ ೧ರಲ್ಲು ತೀರಿ ಕೊಂಡರು; ಅವರು ೭೦ ವರುಷದ ವೃದ್ಧರಾಗಿದ್ದರು.

ಮಲಯ ದೇಶದ ಪೇರಾಕಿನಲ್ಲಿ ಮಲಯರು ದಂಗೆ ತೆಗದು, ಇಂಗ್ಲಿಷ ರೆಸಿಡೆಂಟ (ಅಂದರೆ ಕಾರ್ಯಕರ್ತ)ನನ್ನು ಕೊಲೆ ಮಾಡಿದ ಕಾರಣ ಅಲ್ಲಿಗೆ ಇಂಗ್ಲಿಷರು ಸೈನ್ಯವನ್ನು ಕಳುಹಿಸಿದ್ದಾರೆ.

ಪ್ರಿನ್ಸ್ ಒಫ್ ವೇಲ್ಸ್ ಯುವರಾಜನು ಮುಂಬಾಯಿಯಲ್ಲಿ ಇಳಿದಾಗ್ಯೆ ಅವರನ್ನು ಮಹಾ ಆಡಂಬರದಿಂದ ಅಂಗೀಕರಿಸಲಾಯಿತು. ಅವರ ದರ್ಶನಕ್ಕೆ ಅನೇಕ ದೇಶೀಯ ರಾಯರೂ ಸರದಾರರೂ ಬಂದಿದ್ದರು. ಯುವರಾಜನು ಮುಂಬಾಯಿಯಿಂದ ಪುಣೆಗೂ ಬಡೋದೆಗೂ ತೆರಳಿದವರಾಗಿ ಪುನಹಾ ಮುಂಬಾಯಿಗೆ ಬಂದು, ನಾವೆ ಹತ್ತಿ ಸಿಂಹಳದ್ವೀಪದ ಕೊಳಂಬಕ್ಕೆ ದಯ ಮಾಡಿದರು. ದಾರಿಯಲ್ಲಿ ಗೋವೆಯನ್ನು ನೋಡುವದಕ್ಕೆ ಇಳಿದು, ಮುಂದರಿಸಿದರು. ಕೊಳಂಬದಿಂದ ತುತುಕುಡಿಗೂ ಅಲ್ಲಿಂದ ಮಧುರೆ ತಿರುಚಿನಾಪಳ್ಳಿ ಇವುಗಳನ್ನು ಹಾದು ಮದ್ರಾಸಿಗೆ ಮುಟ್ಟಿದ್ದಾರಂತೆ.

ಮುಂಬಾಯಿಯಲ್ಲಿ ಅರಳೆ ತಯಾರು ಮಾಡುವ ಒಂದು ದೊಡ್ಡ ಕಾರಖಾನೆಗೆ ಬೆಂಕಿ ತಾಗಿ, ಅರ್ಧ ಲಕ್ಷ ರೂಪಾಯಿಯ ಮಾಲು ನಷ್ಟವಾಗುವದಾಯಿತು. ಆ ಕಾರಖಾನೆಯಲ್ಲಿ ಆದಿತ್ಯವಾರವೂ ಕೆಲಸ ನಡಿಯುತ್ತಿತ್ತಂತೆ.

ಕೆಲಸವಿಲ್ಲದೆ ತಿರುಗಾಡುವ ಯುರೋಪಿಯನ ಜನರಿಗೂ ಯುರೇಶಿಯನರಿಗೂ ತಕ್ಕ ಜೀವನೋಪಾಯವು ಲಭ್ಯವಾಗುವಂತೆ ಅವರನ್ನು ಬಂಗಾಳ ಮುಂಬಾಯಿ ಮದ್ರಾಸ ಸಂಸ್ಥಾನಗಳ ಘಟ್ಟಪ್ರದೇಶಗಳಲ್ಲಿ ನೆಲೆಗೊಳ್ಳಿಸುವಂತೆ ಮಾಡಿಸ ಬೇಕೆಂಬದಾಗಿ ಬಹು ಜನರು ಕೂಡಿ, ಸರಕಾರಕ್ಕೆ ಅರ್ಜಿ ಬರ ಕೊಂಡಿದ್ದಾರೆ.

ಶೋಲಾಪುರದಲ್ಲಿಯೂ ಪುಣೆಯಲ್ಲಿಯೂ ದಶಂಬರ ೭ರಲ್ಲು ಪ್ರಚಂಡ ಬಿರುಘಾಳಿಯೂ ಮಳೆಯೂ ಉಂಟಾಯಿತು.

ಮೂರ್ತಿಪೂಜಕರೊಳಗೆ ಸುವಾರ್ತಾಕಾರ್ಯವು ಸಫಲವಾಗುವಂತೆ ಪ್ರಾರ್ಥನೆ ಮಾಡ ಬೇಕೆಂಬದಾಗಿ ಕೆಂತರ್ಬರಿಯ ಶ್ರೇಷ್ಠ ಅಧ್ಯಕ್ಷರು ಸೂಚಿಸಿದ ಮೇರೆಗೆ ಕೆಲವು ಕಡೆಗಳಲ್ಲಿ ದಶಂಬರ್ ತಿಂಗಳ ಆರಂಭದಲ್ಲಿ ಕ್ರೈಸ್ತರು ಕೂಡಿ ಬಂದು, ಆ ವಿಷಯದಲ್ಲಿ ಪ್ರಾರ್ಥನೆ ಮಾಡುವವರಾದರು.

ಕರ್ದಿನಾಲ, ಆರ್ಚಬಿಶೋಪ, ಬಿಶೋಪ ಈ ಸಭಾಸ್ಥಾನಿಗಳನ್ನು ನೇಮಿಸುವದಕ್ಕೆ ಕೆಲವು ಕಾಲಕ್ಕೆ ಹಿಂದೆ ರೋಮಪಟ್ಟಣದ ವತ್ತಿಕಾನ ಅರಮನೆಯಲ್ಲಿ ಪೋಪಸ್ವಾಮಿಯು ಸಂಘವನ್ನು ಕೂಡಿಸಿದನು. ಆಗ್ಯೆ ಆರು ಮಂದಿ ಕರ್ದಿನಾಲರೆಂಬ ಶ್ರೇಷ್ಠ ಸಭಾಸ್ಥಾನಿಗಳನ್ನು ನೇಮಿಸುವವನಾದನು. ಅದಲ್ಲದೆ ಸ್ಪೇನ ದೇಶದಲ್ಲಿ ಹತ್ತು ಮಂದಿ, ಔಸ್ತ್ರಿಯದಲ್ಲಿ ಇಬ್ಬರು, ಇತಾಲ್ಯದಲ್ಲಿ ಇಬ್ಬರು, ಫ್ರಾನ್ಸಿನಲ್ಲಿ ಒಬ್ಬನು, ಗ್ರೇಕ ದೇಶದಲ್ಲಿ ಒಬ್ಬನು, ಗ್ರೇಕ ದ್ವಿಪಗಳಲ್ಲಿ ಒಬ್ಬನು ಅಧ್ಯಕ್ಷಪಟ್ಟವನ್ನು ಹೊಂದಿದರು.

ವಾಲ್‌ದೇನ್ಸ ಸಭೆಯ ವಾರ್ಷಿಕ ಸಂಘವು ಸಪ್ತಂಬರ ತಿಂಗಳಲ್ಲಿ ಲಾತುರ್ ಎಂಬಲ್ಲಿ ನೆರವೇರಿ ಬಂತು. ಅದಕ್ಕೆ ಬೇರೆ ಬೇರೆ ಮಿಶ್ಯನ ಸಂಘಗಳವರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ ಕೊಟ್ಟಿದ್ದರು. ವಾಲ್‌ದೇನ್ಸ ಸಭೆಯವರು ಇತಾಲ್ಯದಲ್ಲಿಯೂ ಸಿಸಿಲಿಯಲ್ಲಿಯೂ ಒಟ್ಟಿಗೆ ೪೨ ಪಟ್ಣಗಳಲ್ಲಿ ಬೋಧಕರನ್ನಿಟ್ಟು, ದೇವರ ವಾಕ್ಯವನ್ನು ಪ್ರಸರಿಸುತ್ತಾ ಇದ್ದಾರೆ.

ಶಾಂತಿಸಾಗರದ ದ್ವೀಪಗಳಲ್ಲಿ ಸಮೋವಾ ಎಂಬದೊಂದು ಅದೆ. ಅದರ ಮುಖ್ಯ ವ್ಯಾಪಾರ ಪಟ್ಣ ಅಪೀಯ ಎಂಬಲ್ಲಿ ಸುವಾರ್ತೆಯನ್ನು ಕೇಳಿ ವಿಶ್ವಾಸಿಸಿದ ಅನೇಕ ಪ್ರೊತೆಸ್ತಂತರಿದ್ದಾರೆ. ೧೮೬೨ರಲ್ಲು ಅಲ್ಲಿಗೆ ಒಬ್ಬ ರೋಮಿನಾಯ ಪಾದರಿ ಬಂದು, ಪ್ರೊತೆಸ್ತಂತರಿಗೂ ಮಿಶ್ಯನೆರಿಗಳು ಭಾಷಾಂತರ ಮಾಡಿದ ಸತ್ಯವೇದಗ್ರಂಥಕ್ಕೂ ವಿರೋಧವಾಗಿ ಪ್ರಸಂಗಿಸಲಿಕ್ಕೆ ಹತ್ತಿದನು. ಎಷ್ಟು ಪ್ರಸಂಗ ಮಾಡಿದರೂ, ಒಬ್ಬರೂ ಅವನ ಮಾರ್ಗವನ್ನು ಅಂಗೀಕರಿಸದಿರಲು, ಅವನು ಒಂದು ಸಾರಿ ಹೀಗೆ ಹೇಳಿದನು— "ನೀವು ಮನಸ್ಸು ತಿರಿಗಿಸುವ ಹಾಗೆ ನಾನು ಕನ್ನಿಕೆ ಮರಿಯಳಿಂದ ಒಂದು ಅಪೂರ್ವ ಗುರುತು ಕೇಳಿ ಕೊಂಡಿದ್ದೇನೆ; ನೀವು ಮೇಲಿನ ಆದಿತ್ಯವಾರ ಕೂಡಿ ಬಂದರೆ, ಆಕೆಯು ನಾನು ಬೇಡಿದ ಗುರುತು ಕೊಡುವಳು." ಈ ಗುರುತು ಏನಾಗಿದ್ದೀತೋ ಎಂತ ನೋಡುವ ಬಯ್ಕೆ ಆ ಆದಿತ್ಯವಾರ ಬಹುತೇಕ ಜನರು ಕೂಡಿ ಬಂದಿರಲಾಗಿ, ಪಾದರಿಯು ಪ್ರಸಂಗಿಸಲಾರಂಭಿಸಿ, ಪ್ರಸಂಗದ ಮಧ್ಯದಲ್ಲಿ ಫಕ್ಕನೆ, ಈಗ ಆಕಾಶದಿಂದ ಬೆಂಕಿ ಇಳಿದು ಬರಲಿ! ಎಂತ ಕೂಗಿದನು. ಆದರೆ ಬೆಂಕಿ ಬೀಳಲಿಲ್ಲಾ. ಎರಡನೇ ಸಾರಿ ಹಾಗೆಯೇ ಕೂಗಿದನು; ಆದರೂ ಬೆಂಕಿಯೂ ಇಲ್ಲಾ, ಏನೂ ಇಲ್ಲಾ. ಮೂರನೆ ಸಾರಿ ಘಟ್ಟಿಯಾಗಿ ಕೂಗಲಾಗಿ, ಗೋಪುರದಲ್ಲಿ ಘಂಟೆ ತೂಗಿಸಿದ್ದಲ್ಲಿ ಮರೆಯಾಗಿ ಕೂತು ಕೊಂಡಿದ್ದ ಅವನ ಸೇವಕನು ಬೆಂಕಿ ಇಲ್ಲಾ, ಆರಿ ಹೋಯಿತು ಎಂತ ಹೇಳಿದನು. ಕೂಡಿ ಬಂದ ಜನಗಳು ಪಾದರಿಗೆ ಹಾಸ್ಯ ಮಾಡಿ ಮನೆಗಳಿಗೆ ಹೋದರು.

ನ್ಯೂಜೀಲಾಂಡಿನ ಗಿಸ್‌ಬೊರ್ನ್ ಪಟ್ಣದಲ್ಲಿ ಕೆಲವರು ನೀರಿಗಾಗಿ ತೋಡುತ್ತಾ ೨೭೦ ಅಡಿಗಳವರೆಗೆ ಮುಟ್ಟಿದಾಗ ಫಕ್ಕನೆ ನೀರು ಮೇಲ್ಭಾಗಕ್ಕೆ ಉಕ್ಕಿ ಬಂತು; ಅದರ ಸಂಗಡಲೇ ಗಾಸ್ ವಾಯುವೂ ಬಂತು; ಅದನ್ನು ಕೊಳವೆಯಿಂದ ಒಂದು ಛತ್ರಕ್ಕೆ ತಕ್ಕೊಂಡು ಹೋಗಿ ಉರಿಸಿದರು. ಅದು ರಾತ್ರಿ ಹಗಲು ಎಡೆಬಿಡದೆ ಉರಿಯುತ್ತದಂತೆ.

ಬರ್ಮಿಂಗಹಾಮ ಪಟ್ಣದಲ್ಲಿ ಒಂದು ವಾರದಲ್ಲಿ ತಯಾರಾಗುವ ಸರಕು ಎಷ್ಟೆಂದರೆ: ೧೪,೦೦೦,೦೦೦ ಉಕ್ಕಿನ ಲೇಖಣಿಗಳು, ೬,೦೦೦ ಹಾಸಿಗೆಗಳು, ೭,೦೦೦ ಕೋವಿಗಳು, ೩೦೦,೦೦೦,೦೦೦ ಮೊಳೆಗಳು, ೧೦೦,೦೦೦,೦೦೦ ಬಟ್ಟನ(ಗುಂಡಿ)ಗಳು, ೧,೦೦೦ ಜೀನುಗಳು, ೫,೦೦೦,೦೦೦ ತಾಂಬ್ರದ ಕಂಚಿನ ನಾಣ್ಯಗಳು, ೨೦,೦೦೦ ಚಾಳೀಸುಗಳು, ೩೦,೦೦೦ ಪವನು ಕ್ರಯದ ನಗಗಳು, ಹತ್ತು ಟನ್ ಗುಂಡುಸೂಜಿಗಳು, ಐದು ಟನ್ ತಲೆಗಿಡುವ ಹೆರ್‌ಪಿನ್‌ಗಳು, ೪,೦೦೦ ಮೈಲಿಗೆ ಸಾಕಾಗುವ ಉಕ್ಕಿನ ತಂತಿ, ೧೩೦,೦೦೦ ಗುರುಸು ಮರಸುತ್ತುಗಳು, ೫೦೦ ಟನ್ ಬೇರೆ ಕಬ್ಬಿಣದ ಸಾಮಾನು, ೫೦ ಟನ್ ಬಿಜಾಗ್ರಿ ಮುಂತಾದ್ದು, ೪೦ ಟನ್ ಶೋಧಿಸಿದ ಲೋಹ, ೪೦ ಟನ್ ಜರ್ಮನ್ ಸಿಲ್ವರ್ ಎಂಬ ಲೋಹ, ೩,೫೦೦ ತಿದಿಗಳು, ೮೦೦ ಟನ್ ಹಿತ್ತಾಳಿಯ ತಾಂಬ್ರದ ಪಾತ್ರೆಗಳು. ಇನ್ನೂ ರಾಶಿ ರಾಶಿ ಬೇರೆ ಸಾಮಾನುಗಳು ಎಲ್ಲಾ ದೇಶಗಳಿಗೆ ರವಾನೆಯಾಗುತ್ತವೆ.

ಪೇತರ್ಸ್‌ಬುರ್ಗೆಂಬ ಪಟ್ಣದಲ್ಲಿ ೧೫ ಮಂದಿ ಧೊರೆಸಾನಿಗಳು ತಾವು ಇನ್ನು ಮುಂದೆ ಹೆಚ್ಚಿನ ವಸ್ತ್ರಾಲಂಕಾರಾದಿಗಳನ್ನು ಹಾಕಿ ಕೊಳ್ಳದೆ, ವ್ಯರ್ಥ ವೈಭವಕ್ಕೆ ಖರ್ಚಾಗಿ ಹೋಗುವ ಹಣವನ್ನು ಅನಾಥ ಹುಡುಗರಿಗಾಗಿ ಉಳಿಸ ಬೇಕೆಂತ ತಮ್ಮೊಳಗೆ ಒಡಂಬಟ್ಟು ಕೊಂಡು, ಸ್ವಲ್ಪ ಕಾಲದಲ್ಲಿ ೧೮ ಜನ ಬಡ ಹುಡುಗರಿಗೆ ಅನಾಥರ ಶಾಲೆಯಲ್ಲಿ ವಿದ್ಯಾದಾನವೂ ಸಂರಕ್ಷಣೆಯೂ ದೊರಕುವಂತೆ ಬೇಕಾದಷ್ಟು ಹಣವನ್ನುಳಿಸಿ, ಕೂಡಿಸಿ ಕೊಡಲಿಕ್ಕಾಯಿತಂತೆ. ಅವಶ್ಯವಲ್ಲದ್ದಕ್ಕೆ ಹೋ

ಗುವ ಖರ್ಚು ಉಳಿಸೋಣಾದರೆ, ಪರೋಪಕಾರ
ಧರ್ಮಾರ್ಥಕ್ಕೆ ಎಷ್ಟೋ ಅನುಕೂಲವಿದ್ದೀತು!

ಬೆರ್ಲಿನ್ ಪಟ್ಣದಲ್ಲಿ ೧೧ ದಿನ ಮಾತ್ರ ವ್ಯಾ
ಪಾರಕ್ಕೆ ಬಂದಂಥಾ, ಕಟ್ಟಿಸಲಿಕ್ಕೆ ೫೦ ಲಕ್ಷ ರೂ
ಪಾಯಿ ಬಿದ್ದಂಥಾ ಒಂದು ಬಹಳ ಸುಂದರವಾದ
ಹೊಸ ಅಂಗಡಿ ಆದಿತ್ಯವಾರದಲ್ಲೇ ಅಗ್ನೀಶ್ವರ
ನಿಗೆ ಕಾಣಿಕೆಯಾಯಿತು. ಆ ಮಹಾ ಅಂಗಡಿ
ಯನ್ನು ಎರಡು ವರುಷವೇ ಆದಿತ್ಯವಾರದಲ್ಲ್ಯಾ
ದರೂ ಕೆಲಸ ನಿಲ್ಲಿಸಿ ಬಿಡದೆ ಕಟ್ಟಿಸುತ್ತಾ ಬಂದ
ರು.—ದೇವರು ತನ್ನ ಭಯಹಸ್ತವನ್ನೆತ್ತಿದರೆ, ಕುಂ
ಬಾರನಿಗೆ ಒಂದು ವರುಷ ಹಿಡಿದ ಕೆಲಸವು ನಾಶ
ನವಾಗಲಿಕ್ಕೆ ಒಂದು ನಿಮಿಷವಾದರೂ ಬೇಕಿಲ್ಲಾ.

ವಿಯೆನ್ ಪಟ್ಣದಲ್ಲಿ ಇತ್ತಲಾಗೆ ಸಂಭವಿಸಿದ
ಭಾಷಾತೀತವಾದ ಕ್ರೂರತನದ ಕೆಲಸವೇನಂದರೆ:
ಒಬ್ಬ ಮನುಷ್ಯ ಮಹಾ ಅಮಲುಖೋರನಾಗಿ,
೨೦,೦೦೦ ರೂಪಾಯಿ ಪಿತ್ರಾರ್ಜಿತ ಆಸ್ತಿಯನ್ನು
ಹಾಳು ಮಾಡಿದ್ದಲ್ಲದೆ, ಇತ್ತಲಾಗೆ ಒಂದು ದಿವಸ
ಯಾರೋ ಸಂಬಂಧಿಕರು ಕರುಣಾ ಪಟ್ಟು, ಮಕ್ಕ
ಳಿಗೆ ರೊಟ್ಟಿ ತಂದು ಕೊಡ ಬೇಕೆಂತ ದಯ ಮಾ
ಡಿದ ಎರಡು ರೂಪಾಯಿ ಒಂದೇ ದಿನದಲ್ಲಿ ದುಂದು
ಗಾರಿಕೆಯಲ್ಲಿ ವೆಚ್ಚ ಮಾಡಿ, ಮುಂಜಾವಿಗೆ ಮನೆಗೆ
ಬಂದಾಗ, ಎರಡು ವರುಷದ ಹುಡುಗಿ—"ಅಪ್ಪಾ!
ರೊಟ್ಟಿ! ಹೊಟ್ಟೆಯಲ್ಲಿ ಬಹಳ ಬೇನೆ (ಹಶಿವೆ)
ಅದೆ" ಎಂತ ಮರುಗಿ ಬೇಡಿ ಕೊಂಡದಕ್ಕೆ, ಅವ
ನು ಕೋಪಾವೇಶದಿಂದ—"ಪಿಶಾಚ ನಿನ್ನನ್ನು ವ್ಯೆ
ಯಲಿ! ನಿನಗೆ ಹಶಿವೆಯನ್ನು ತೀರಿಸಿಕೊಡುತ್ತೇನೆ"
ಎಂದೇಳಿ, ಅವಳನ್ನು ಹಿಡಿದು ಮನೆಯ ಮೂರನೇ
ಅಂತಸ್ತಿನಲ್ಲಿರುವ ಕೋಣೆಯ ಕಿಟಿಕಿಯಿಂದ
ಕಲ್ಲು ಹಾಸಿದ ಬೀದಿಗೆ ಎಸದು ಬಿಸಾಡಿ ಬಿಟ್ಟನು.
ಇದಕ್ಕೆ ೬ ವರುಷದ ಹುಡುಗ, ೮ ವರುಷದ ಹು
ಡುಗಿ ಘಾಬ್ರಿಯಾಗಿ ಬೊಬ್ಬೆ ಹಾಕಲಿಕ್ಕಿದ್ದಾಗ,
ಅವನು ಕೋಲು ಹಿಡಿದು, ಇಬ್ಬರನ್ನು ಚರ್ಮ ಸುಲಿ
ದು ಹೋಗುವಷ್ಟು ಹೊಡದು ಬಡಿದನು. ಅವರು
ಸುಮ್ಮಗಾಗಿ, ಅವನು ಏನಾಗಲಿಲ್ಲಾ ಎಂಬ ಹಾಗೆ
ಮಲಗಿ ಕೊಂಡನು. ಆದರೆ ಒಂದು ತಾಸಿನ ಮೇಲೆ
ಹೊತ್ತಾರೆಯಾಗಿ, ಜನರು ಎದ್ದು ಬೀದಿಗೆ ಬಂದಾ
ಗ, ಆ ಹುಡುಗಿಯನ್ನು ಬತ್ತಲೆಯಾಗಿಯೂ ಕೈ
ಕಾಲು ಮುರಿದು ಹೋದವಳಾಗಿಯೂ ಕಂಡು
ಕೊಂಡರು. ಅವಳನ್ನು ಎತ್ತಿ ಕೊಂಡು, ಪರಾಮ
ರಿಕೆ ಮಾಡಲಿಕ್ಕೆ ಹತ್ತುವಷ್ಟರಲ್ಲಿ ಅವಳ ಪ್ರಾಣ
ಹಾರಿ ಹೋಯಿತು. ಆ ಮೂರು ಮಂದಿ ಹುಡು
ಗರ ತಾಯಿಯಾದ ಅವನ ಹೆಂಡತಿ ಕಿರಿ ಹುಡು
ಗಿಯನ್ನು ಹೆತ್ತು ಪರಾಂಬರಿಕೆಯಿಲ್ಲದೆ ಬಿದ್ದದ
ರಿಂದ ಸತ್ತು ಹೋದಳು.—ಈ ಸಂಗತಿ ಓದಿದ
ವರಿಗೆ ರೋಮಾಂಚ ಹುಟ್ಟಿಸ ತಕ್ಕದ್ದಲ್ಲವೋ?
ಆ ಮನುಷ್ಯ ಸಹಾ ಹೆತ್ತ ತಾಯಿಗೆ ಮುದ್ದಾಗಿ
ದ್ದು, ಬೆಳದು, ದುರ್ವ್ಯಸನದಲ್ಲಿ ಬಿದ್ದು, ತನಗೆ
ಹುಟ್ಟಿದ ಬಾಲೆಯನ್ನು ಹೀಗೆ ಕೊಂದು ಹಾಕಿದ
ನರಪಿಶಾಚಿಯಾದನಲ್ಲಾ! ಪಾಪದ ಶಕ್ತಿ ವ್ಯಾಪ್ತಿ
ಗಳು ಎಷ್ಟೋ ಭಯಂಕರವೇ!

ಹೆರ್ಜೆಗೋವೀನಾ ಎಂಬ ಜಿಲ್ಲೆಯ ನಿವಾಸಿ
ಗಳು ತುರ್ಕ್ಯಾ ಸರಕಾರಕ್ಕೆ ವಿರೋಧವಾಗಿ ಎದ್ದು,
ದಂಗೆ ತೆಗೆದರೆಂಬದನ್ನು ೫೯ನೇ ಪಾನಿನಲ್ಲಿ ಓದಿ
ದ್ಧೀರಿ. ಆ ದಂಗೆಗಾರರು ಕ್ರೈಸ್ತರೇ. ತುರ್ಕರ
ಜುಲುಮೆ, ಹಿಂಸೆ, ಅನ್ಯಾಯಾದಿಗಳನ್ನು ಇನ್ನು
ತಡೆಯಲಾರದೆ ಎದ್ದರು. ವಿಶೇಷವಾಗಿ ಮಿತಿ
ಮೀರಿದ ತೆರಿಗೆ ಈ ದಂಗೆಗೆ ಆಸ್ಪದವಾಯಿತು.
ಮೂರು ನಾಲ್ಕು ಕಾಸಿನವರಾದರೂ ವರುಷಕ್ಕೆ
೫೦, ೬೦ ರೂಪಾಯಿ ಸರಕಾರಕ್ಕೆ ಕೊಡುತ್ತಾ
ಬರ ಬೇಕಾಯಿತು. ಕೊಡಲಾದವರನ್ನು ವಸೂ
ಲು ಮಾಡುವ ತುರ್ಕರು ನಾನಾ ಪ್ರಕಾರ ಪೀಡಿಸು
ತ್ತಿದ್ದರು, ಅವರ ಮನೆಗಿನೆ ಜಪ್ತಿ ಮಾಡಿಸುತ್ತಿದ್ದ
ರು. ರೈತರನ್ನು ಹೊಗೆಯಲ್ಲಿ ಹಾಕಿ, ಅವರ ಉ
ಸುರನ್ನು ಕಟ್ಟಿ ಹೋಗುವಂತೆ ಮಾಡುತ್ತಿದ್ದರು,
ಅಥವಾ ಚನ್ನಾಗಿ ಹೊಡದು, ಹಂದೀ ಗೂಡುಗ
ಳಲ್ಲಿ ಶೆರೆ ಹಾಕುತ್ತಿದ್ದರು. ಅವರ ಹೆಣ್ಣು ಮಕ್ಕ
ಳನ್ನು ಬಲಾತ್ಕರಿಸಿ, ಮಾನಭಂಗ ಪಡಿಸುತ್ತಿದ್ದ
ರು.—ಔಸ್ಟ್ರಿಯ, ರುಸ್ಯ, ಜರ್ಮನಿ ದೇಶಗಳ
ಸರಕಾರಗಳವರು ಸದರಿ ಕ್ರೈಸ್ತ ಜನರ ಸುಖದುಃ
ಖಗಳನ್ನು ವಿಚಾರಣೆ ಮಾಡುವ ಬಗ್ಗೆ ರಾಯ
ಭಾರಿಗಳನ್ನು ಕಳುಹಿಸಿದ್ದಲ್ಲದೆ, ಅವರಿಗೆ ಭಾರ

ತಕ್ಕಷ್ಟು ಹಗುರವಾಗುವಂತೆ ಚಿಂತಿಸಿ ನೋಡುತ್ತಿದ್ದಾರೆ. ಮುಖ್ಯವಾಗಿ ರುಸ್ಯಸರಕಾರವು ಇತ್ತಲಾಗೆ ತುರ್ಕ್ಯರಾಜ್ಯದಲ್ಲಿರುವಷ್ಟು ಕ್ರೈಸ್ತರ ಕ್ಷೇಮಲಾಭಗಳನ್ನು ಚಿಂತಿಸಿ, ಹಿಂಸೆ ಬಲಾತ್ಕಾರಾದಿಗಳು ಅವರಿಗೆ ಇನ್ನು ಬೀಳದೆ, ನೀತಿ ನ್ಯಾಯವಾಗಿ ನಡಿಸೋಣಾಗಬೇಕೆಂತ ತುರ್ಕ್ಯಸರಕಾರಕ್ಕೆ ನಿರೂಪ ಮುಟ್ಟಿಸಿದ್ದಾರೆ. ಈ ತರದ ಸಹಾಯವು ತುರ್ಕರು ಇತ್ತಲಾಗೆ ಕೆಲವು ಸಾರಿ ಯುದ್ಧದಲ್ಲಿ ಸೋತು, ಓಡಿ ಹೋಗಬೇಕಾದ್ದೂ ದಂಗೆಗಾರರಿಗೆ ಹೆಚ್ಚಿನ ಸಾಹಸಕ್ಕೂ ಧೈರ್ಯಕ್ಕೂ ಕಾರಣವಾಯಿತು.

ತುರ್ಕ್ಯರಾಜ್ಯದ ಸರಕಾರವು ಮಿತಿ ಮೀರಿದ ಖರ್ಚುವೆಚ್ಚಗಳ ಬಗ್ಯೆ ಹೇರಳ ಸಾಲ ಮಾಡಿ, ಬಡ್ಡಿಯನ್ನಾಗಲಿ ಅಸಲನ್ನಾಗಲಿ ವಾಪಸು ಕೊಡಲಾರದೆ, ದಿವಾಳಿ ತೆಗೆಯುವ ಸಂಗತಿಯಾಯಿತು. ಈ ದಿವಾಳಿಯಲ್ಲಿ ೨೦ ವರುಷದ ಹಿಂದೆ ತುರ್ಕರಿಗೆ ಯುದ್ಧದಲ್ಲಿ ಬಹಳ ಸಹಾಯ ಮಾಡಿದ ಇಂಗ್ಲಿಷರಿಗೂ ಫ್ರೆಂಚರಿಗೂ ಬಹಳ ಹಣ ಮುಣಿಗಿ ಹೋಯಿತು. ಫ್ರೆಂಚ ಸಾವುಕಾರರಿಗೆ ಮಾತ್ರ ೫೦ ಕೋಟಿ ರೂಪಾಯಿ ಹೋಯಿತಂತೆ. ಆದರೆ ಇಷ್ಟು ಸಾಲವಾದಾಗ್ಯೂ ತುರ್ಕರ ಮಹಾರಾಜನಾದ ಸುಲ್ತಾನನು ಖರ್ಚುವೆಚ್ಚ ಮಾಡೋದರಲ್ಲಿ ಏನೂ ಕಡಿಮೆ ಮಾಡವಲ್ಲನು. ಸುಲ್ತಾನನ ಸಂಬಳವು ಎಷ್ಟೆಂದರೆ: ೩ ಕೋಟಿ, ೨೦ ಲಕ್ಷ ರೂಪಾಯಿ. ಅಷ್ಟಾದರೂ ಸಾಲದಂತೆ. ಮಧ್ಯಾಹ್ನದ ಊಟದಲ್ಲಿ ೪೪ ಬೇರೆ ಬೇರೆ ಭಕ್ಷಾದಿಗಳು ಬಡಿಸೋಣಾಗುತ್ತವಂತೆ. ಅರಮನೆಯ ಅನುದಿನದ ಖರ್ಚಿಗೆ ೪೦೦ ದನಗಳು, ೨೦೦ ಕುರಿ, ೧೦೦ ಕುರಿಮರಿ, ೨೦೦ ಕೋಳಿ, ೧೦೦ ಜೋಡು ಪಾರಿವಾಳ, ೫೦ ಗ್ರಾಮಹಂಸಗಳು ಬೇಕಂತೆ. ಸುಲ್ತಾನನ ಹೆಂಡರು ಸದ್ಯಕ್ಕೆ ೭೦೦ ಮಂದಿ.

ರುಸ್ಯದ ಕೆಲವು ಶೀಮೆಗಳಲ್ಲಿ ಅಘೋರ ಬರವು ಆಗಲಿಕ್ಕಾಯಿತಂತೆ. ಮೇವಿಲ್ಲದೆ ದನಗಳು ಸಹಾ ಸಾವಿರ ಸಾವಿರಗಟ್ಲೆಯಾಗಿ ಸತ್ತು ಹೋಗುತ್ತಿದ್ದಾವಂತೆ.

ದಕ್ಷಿಣ ಫ್ರೆಂಚ ದೇಶಕ್ಕೆ ಈ ವರುಷದಲ್ಲಿ ಇನ್ನೊಂದು ಭೀಕರ ನೆರೆ ಅತ್ಯಂತ ನಷ್ಟ ಪಡಿಸುವಂಥಾದ್ದಾಯಿತು.

ಸ್ಪೇನ್ ದೇಶದ ದಕ್ಷಿಣಾಗ್ರದ ಒಂದು ಗುಡ್ಡದ ಶಿಖರದಲ್ಲಿ ಯಿಜ್ನತೊರಫೆಂಬ ಊರು ಅದೆ. ಕೆಲವು ವರುಷಗಳ ಹಿಂದೆ ದೇವವಾಗ್ಗ್ರಂಥಗಳನ್ನು ಮಾರುವವನೊಬ್ಬನು ಆ ಊರಿಗೆ ಬಂದನು. ಅನೇಕ ಜನರು ಬಂದವನ ಕೆಲಸವೇನೆಂತ ನೋಡಬೇಕೆಂದು ಕೂಡಿ ಬಂದರು. ಕೆಲವರು ಗುಣುಗುಟ್ಟಿ, ಬೈದು, ನಿಂದಿಸಲಿಕ್ಕೆ ಹತ್ತಿದರು. ಕೆಲವರು ಅವನ ಪುಸ್ತಕಗಳನ್ನು ನೋಡಿ, ಕೊಂಡುಕೊಳ್ಳಬೇಕೆಂಬ ಆಶೆ ತಾಳಿದರು. ಓನಾಮುವನ್ನಾದರೂ ಪೂರ್ಣವಾಗಿ ಕಲಿಯದಿದ್ದ ಒಬ್ಬ ಬಡವನು ಒಂದು ದುಡ್ಡಿಗೆ ಮತ್ತಾಯನ ಸುವಾರ್ತೆಯನ್ನು ಕೊಂಡು ಕೊಂಡನು. ಬಹಳ ಪ್ರಯಾಸ ಪಟ್ಟು, ಓದುವ ಅಭ್ಯಾಸ ಮಾಡಲೆಸಗಿದನು. ಓದಿ, ಓದಿ, ತಕ್ಕಷ್ಟು ಓದಿ, ತಿಳುಕೊಳ್ಳ ಸಮರ್ಥನಾದನು. ಓದಿದ್ದು ಅವನಿಗೆ ಬಹಳ ರುಚಿ ಹತ್ತಿ, ಸುವಾರ್ತೆಯು ಅತಿ ಮನೋಹರವೂ ಅಧಿಕ ದ್ರವ್ಯವೆಂಬಂತೆಯೂ ಆಗಿ ಹೋದ್ದರಿಂದ, ಮತ್ತೊಬ್ಬರಿಗೂ ಅದನ್ನು ಓದಿ ತಿಳಿಸಲಾರಂಭಿಸಿದನು. ಕಾಲಾಂತರದಲ್ಲಿ ಸುಮಾರು ೫೦ ಜನ ಅವನನ್ನು ಕೂಡಿ ಕೊಂಡು, ಸುವಾರ್ತೆಯನ್ನು ಓದಿಸಿ ಕೊಂಡು ಕೇಳುವವರಾದರು. ಇವರಿಗೆ ಆ ಒಂದೇ ಸುವಾರ್ತೆಯ ಪ್ರತಿ ಸಾಲದೆ ಹೋದ್ದರಿಂದ ಮದ್ರಿದೆಂಬ ರಾಜಧಾನಿಯಲ್ಲಿ ಬಿಡಾರವಾಗಿರುವ ದೇವವಾಗ್ಗ್ರಂಥವಿಸ್ತಾರಕ ಸಂಘದವರ ಕಡೆಯಿಂದ ಇಡೀ ದೇವವಾಗ್ಗ್ರಂಥ ಪ್ರತಿಗಳನ್ನು ಅನುವಾದ್ದಲ್ಲಿ ತರಿಸಿ ಕೊಳ್ಳುವವರಾದರು. ಇದಕ್ಕೆ ಆ ಸಂಘದವರಿಗೆ ಆಶ್ಚರ್ಯವಾಯಿತು; ಆದರೂ ಲೋವೆಜೆಂಬ ಆ ಬಡವನು ಇತ್ತಲಾಗೆ ಪರವನ್ನೈದಿದ ವರೆಗೂ ಅದರ ಬುಡವೇನೂ ಗೊತ್ತಾಗದೆ ಇತ್ತು. ಈ ವರುಷದ ಬೇಸಿಗೇ ಕಾಲದಲ್ಲಿ ಅವನು ತೀರಿ ಹೋಗಿ, ಅವನ ಸ್ನೇಹಿತರು ಅವನನ್ನು ಗೋರಿಯಲ್ಲಿ ಹೂಣಿಡಲಿಕ್ಕೆ ಹೋದಾಗ, ಆ ಊರಿನವರು (ರೋಮಾಯರು) ಆಗದು ಎಂತ ಗೋರಿಯಲ್ಲಿ ಜಾಗ ಕೊಡದೆ ಹೋದರು. ಇವರು ಸರಕಾರಕ್ಕೆ ಹೋಗಿ ಜಾಗವನ್ನು ಬೇಡಿಕೊಂಡದಕ್ಕೆ ಸರಕಾರದವರು ಒಂದು ಬಟ್ಟ ಬೈಲಿನಲ್ಲಿ ಜಾಗ ತೋರಿಸಿ ಕೊಟ್ಟರು. ಅಲ್ಲೇ ಅವನ ಶವವನ್ನು ಹೂಣಿಟ್ಟು, ಸಮಾಧಿಯ ಸುತ್ತಲು ಒಂದು ಪ್ರಾಕಾರವನ್ನು ಕಟ್ಟಿಸಿ ಬಿಟ್ಟರು. ಈ ಪ್ರಕಾರ ಆ ಸುವಾರ್ತಾಪಕ್ಷದವರು ಸ್ವಂತ ಗೋರೀ ಸ್ಥಳವನ್ನು ಹೊಂದಿದ್ದಲ್ಲದೆ ಅವರ ಸಂಗತಿ ಸಹಾ ಲೋಕಾಂತವಾಯಿತು.

Printed by Stolz & Hirner, Basel Mission Press, Mangalore.

# ಕ್ರೈಸ್ತ ಸಭಾ ಪತ್ರ

ಪುಸ್ತಕ ೮.  **FEBRUARY 1876.**  ಅಂಕೆ ೮.

**ಅಡಕವು:** ಪಾಪಿಷ್ಠಳೂ ಪಾಪಿಗಳ ರಕ್ಷಕನೂ—ಒಳ್ಳೇ ವೈದ್ಯಚೀಟು—ಹತ್ತು ಮಂದಿ ಸ್ನೇಹಿತರು—ಜವಾಬು—ಒಂದು ಲೇಖನ—ತಪ್ಪಾಗಿ ಏರಿಸಿದ ಗುರ್ತಿನಿಂದ ಒಬ್ಬನಿಗೆ ರಕ್ಷಣೆಯಾದದ್ದು—ಅಪಕಾರಿಗಳಿಗಾದರೂ ಉಪಕಾರ ಮಾಡ ಬೇಕು—ವಿವಿಧ ವರ್ತಮಾನಗಳು.

## ಪಾಪಿಷ್ಠಳೂ ಪಾಪಿಗಳ ರಕ್ಷಕನೂ.

ಲೂಕ. ೭, ೩೬–೫೦.

ಯೇಸುವಿನಲ್ಲಿ ಪ್ರೀತಿಯನ್ನೂ ವಿಶ್ವಾಸವನ್ನೂ ಇಟ್ಟು, ಆತನ ಬಳಿಗೆ ಬಂದು, ಆತನ ಕ್ಷಮಾದ ಯಾರಸವನ್ನು ಪಾನ ಮಾಡಿದಂಥ ಆ ಪಾಪಿಷ್ಠಳ ಹೆಸರೇನಾಗಿತ್ತೆಂಬ ಪ್ರಶ್ನೆಗೆ ದೇವರ ವಾಕ್ಯದಲ್ಲಿ ಜವಾಬು ಕಾಣದು; ಆದರೆ ಪರಲೋಕದಲ್ಲಿ, ಜೀವದ ಪುಸ್ತಕದಲ್ಲಿ ಅದು ದಾಖಲಾಗಿ, ಆಕೆ ಯೇಸುವನ್ನು ಪ್ರೀತಿಸಿ ನಂಬಿದಂತೆ, ಆತನನ್ನು ನಂಬಿ ಪ್ರೀತಿ ಮಾಡುವವರಿಗೆ ಅಲ್ಲಿ ಗೊತ್ತಾಗುವದು. ಅವಳು ಪಾಪಕ್ಕೆ ಹೇಸುವವಳಾಗಿ, ಪಾಪರೋಗಗ್ರಸ್ತರಿಗೆ ಮೃತಸಂಜೀವನವೇ ಆಗಿರುವ ಯೇಸುವಿನ ವಾಕ್ಯದಲ್ಲಿ ಇಷ್ಟಗೊಂಡು, ಆತನನ್ನು ಮತ್ತೂ ಕೇಳ ಬೇಕೆಂತ ಅಪೇಕ್ಷಿಸಿದ್ದಲ್ಲದೆ ಆತನ ಮುಖ ಪರಿಚಿತಿ ಮಾಡಿ, ಆತನ ಸಂಗತಿಯಲ್ಲಿ ಸೇರ ಬೇಕೆಂತಲೂ, ಆತನ ಬಳಿಗೆ ಬಂದು, ತನ್ನಲ್ಲಿ ಪಾಪದ ಮೇಲೆ ಇದ್ದ ಪಶ್ಚಾತ್ತಾಪವನ್ನೂ ಯೇಸುವಿನ ಮೇಲೆ ಇದ್ದ ಕಾಂಕ್ಷೆ, ಪ್ರೀತಿ, ವಿಶ್ವಾಸಗಳನ್ನೂ ತಕ್ಕ ಕ್ರಿಯೆಗಳಿಂದ ಕಾಣಿಸಲಿಕ್ಕೆ ಧೈರ್ಯಗೊಂಡಳು. ಇದೊಂದು ವಿಶೇಷವಾದ ಸಂಗತಿಯಾಯಿತು. ಅದರಲ್ಲಿ ದೇವತಾಕೃಪೆಗೆ ಪಾಪದ ಮೇಲೆ ಒಂದು ವಿಶೇಷ ಮಹತ್ತಾದ ಜಯವಾದಂತಾಯಿತು. ಯಾವನೊಬ್ಬ ಪಾಪಿ ಅಂಥಾ ಕಾಂಕ್ಷೆ, ನೀತಿಯ ಮೇಲೆ ಅಂಥಾ ಹಸಿವೆ ದಾಹಗಳು, ಯೇಸುವಿನ ಮೇಲೆ ಅಂಥಾ ಪ್ರೀತಿ ವಿಶ್ವಾಸಗಳು ಉಳ್ಳವನಾಗೋಣವು ರಕ್ಷಣೆಗೋಸ್ಕರವಾದ ದೇವರ ಬಲದ ವ್ಯಾಪ್ತಿಯೇ ಆಗಿರುವದಲ್ಲದೆ ಬೇರೊಂದಲ್ಲಾ. ಮಾನಸಾಂತರದ ಆರಂಭದಲ್ಲಿ, ಮೊದಲಿನ ವಿಶ್ವಾಸದ ಸಾಧನೆಗಳಲ್ಲಿ ಮುಂದೆ ದೊರಕುವಂಥಾದ್ದೂ ಸಂಭವಿಸುವಂಥಾದ್ದೂ ಏನು? ಎಷ್ಟು? ಎಂಬುವ ವಿಷಯದಲ್ಲಿ ಅಷ್ಟು ಗೊತ್ತಾಗಿರದು; ಯಾಕಂದರೆ ಮಾನಸಾಂತರ ಪಟ್ಟು ವಿಶ್ವಾಸವಿಟ್ಟಿರುವವರಿಗೆ ಸಂಭವಿಸುವಂಥಾದ್ದೂ ದೊರಕುವಂಥಾದ್ದೂ ಬರೀ ಕೃಪಾವ್ಯಾಪ್ತಿಯದೇ, ದಿವ್ಯಾತ್ಮನ ಯತ್ನಗಳ ಫಲಗಳೇ ಆಗಿರುವಂಥಾದ್ದಾಗಿದೆ. ದೇವರ ಕೃಪಾವ್ಯಾಪ್ತಿಗೆ ಇಂಬು ಕೊಟ್ಟು, ದಿವ್ಯಾತ್ಮನ ಯತ್ನಗಳಿಗೂ ಪ್ರೇರಣೆಗಳಿಗೂ ಅಡ್ಡಿ ಮಾಡದಿದ್ದರೆ ಸೈ; ಹ್ಯಾಗೂ ತಕ್ಕ ಫಲವಾಗದೆ ಹೋಗದು. ತಾನು

ಬಡವ, ಬಡವೆ, ಯಾವದಕ್ಕೂ ಯೋಗ್ಯತೆಯಾಗಲಿ ಸಾಮರ್ಥ್ಯವಾಗಲಿ ತನಗೆ ಇಲ್ಲವೇ ಇಲ್ಲಾ, ತನ್ನ ಸಾಲವನ್ನು ಸಲ್ಲಿಸಿ ತೀರಿಸಲಾಗದು ಎಂದು ತಿಳುಕೊಂಡವರು ಯಾರೂ ಬೋಧಿಸಿ ಅಥವಾ ತೋರಿಸಿ ಕೊಡಲಾರದ್ದನ್ನು ಕಲಿತುಕೊಳ್ಳ ಬಹುದು. ತಾನು ಕೇವಲ ದುರ್ಗತ ಪಾಪಿ ಎಂತ ತಿಳಿದುಕೊಂಡು ದುಃಖಿಸುವವನು ಯೇಸುವಿನ ವಾಕ್ಯವನ್ನು ಕೇಳಿ, ಯೇಸು ಪಾಪಿಗಳಿಗೆ ನಡಿಸಿದ ರೀತಿಯನ್ನು ನೋಡಿ, ಯೇಸುವಿನಲ್ಲಿ ಪಾಪಪರಿಹರಿಸುವ ಕ್ಷಮಾದಯವೂ ಅಧಿಕಾರವೂ ಉಂಟೆಂತಲೂ, ಆತನ ಕೃಪೆಯಿಂದ ಮನಸ್ಸಾಕ್ಷಿಯು ದೂರುಗಳಿಗೂ ಪೀಡೆಗಳಿಗೂ ತಪ್ಪಿಸಿ ಕೊಳ್ಳ ಬಹುದೆಂತಲೂ ನಂಬ ಶಕ್ತನಾಗುತ್ತಾನೆ; ಮತ್ತು ಅಂಥಾ ನಂಬಿಕೆ ಹುಟ್ಟಿದ ಕೂಡಲೇ ಪೂರ್ಣ ರಕ್ಷಣೆಯನ್ನು ಪಡಕೊಳ್ಳುವ ಹಾಗೆ ಬಿಡದೆ ಪ್ರಯತ್ನ ಮಾಡಲಿಕ್ಕೆ ಧೈರ್ಯವೂ ಶಕ್ತಿಯೂ ದೊರಕುತ್ತದೆ.

"ದೇವರಿಗೆ ಅನುಕೂಲವಾದ ದುಃಖಕ್ಕೂ" ಲೋಕಕ್ಕೆ ಅನುಕೂಲವಾದ ದುಃಖಕ್ಕೂ ಬಹಳ ವ್ಯತ್ಯಾಸವದೆ. ದೇವರಿಗೆ ಅನುಕೂಲವಾದ ದುಃಖದಿಂದ ಮನುಷ್ಯನು ಎಷ್ಟು ತಗ್ಗಿ, ಕುಗ್ಗಿ ಹೋದರೂ, ಮನಸ್ಸಾಕ್ಷಿ ಪೂರ್ಣ ಅಂಧಕಾರಾಕ್ರಾಂತವಾಗಿ ಹೋಗದೆ, ದೇವರ ಕ್ಷಮಾದಯ ಹ್ಯಾಗೂ ಕಡೆಗೆ ಹೊಂದ ಬಹುದು ಎಂಬುವ ಕೋರಿಕೆ ಎಂಬ ದೀಪವು ಅದಕ್ಕೆ ತಪ್ಪಿ ಹೋಗದು. ದೇವರಿಗೆ ಅನುಕೂಲವಾದ ದುಃಖವೆಂಬ ಮಾರ್ಗದಲ್ಲಿ ಲೋಕಭಾವದ ಜ್ಞಾನಿಗಳಿಗೂ ಪಂಡಿತರಿಗೂ ಒಂದು ಆಟಂಕವಾಗಲಿ ಒಂದು ಮರ್ಮವಾಗಲಿ ಆಗಿರುವಂಥಾದ್ದನ್ನು ಅನುಭವ ಮಾಡಿ ಕೊಳ್ಳ ಬಹುದು. ಈ ಮರ್ಮದ ಮಾತೇನಂದರೆ: ಪಾಪಿಗಳ ಮೇಲಿರುವ ದೇವರ ಪ್ರೀತಿ ಕೇವಲ ಪವಿತ್ರ ನೀತಿಯುಳ್ಳ ಪ್ರೀತಿಯೇ; ದೇವರು ಪಾಪಕ್ಕೆ ವೈರಿ: ಪಾಪಿಗೆ ಆಪ್ತನೇ; ಮಾನಸಾಂತರ ಪಡ ಬೇಕೆಂಬುವ ವಾಕ್ಯವನ್ನು ಕೇಳಿ, ಅಂಗೀಕಾರ ಮಾಡುವ ಪಾಪಿಗೂ ಪಾಪಕ್ಕೂ ತಿರಿಗಿ ಅನ್ಯೋನ್ಯವಾಗಲಿಕ್ಕೆ ಕೂಡದಷ್ಟು ದೊಡ್ಡ ಭೇದವಾಗಿ ಹೋಗ ಬಹುದು; ದೇವರು ಮಾನಸಾಂತರ ಪಡುವವನಿಗೆ ಅವನ ಹಿಂದಿನ ಕ್ರಿಯೆಗಳ ಪ್ರಕಾರವಲ್ಲಾ, ತಾನು ಪಾಪಪರಿಹಾರ ಹೊಂದಿ, ದೇವರ ಕಡೆಯವನು ಆಗ ಬೇಕೆಂಬುವ ಇಷ್ಟಾರ್ಥದ ಪ್ರಕಾರವೇ ನಡಿಸುವವನು ಎಂಬದೇ. ಈ ಮರ್ಮವು ದೇವರ ವಾಕ್ಯದಿಂದ ದಿವ್ಯಾತ್ಮನ ಯತ್ನಗಳ ಮುಖಾಂತರವಾಗಿ ಹೆಚ್ಚೆಚ್ಚಾಗಿ ಗೊತ್ತಾಗುತ್ತಾ ಬರುವಷ್ಟರಲ್ಲಿ, "ನಿನ್ನ ಪಾಪಗಳು ಪರಿಹಾರವಾಗಿವೆ" ಎಂಬ ಸುವಾರ್ತಾವಾಕ್ಯಾಮೃತ ಬಾಯಿಗೆ ಬಿದ್ದಂತೆಯೂ, "ಸಮಾಧಾನವಾಗಿರು" ಎಂಬುವ ಕೃಪೆಯ ಅಭಯವು ಹೃದ್ಗತವಾದಂತೆಯೂ ಆಗುತ್ತದೆ.

ಯೇಸುಸ್ವಾಮಿಯೇ! ನೀನು ಇಂದಿಗೂ ಭೂಲೋಕದಲ್ಲಿದ್ದು, ನಾನು ನಿನ್ನ ವಿಷಯದಲ್ಲಿ ಕೇಳಲಿಕ್ಕಾಗಲಿ, ನಿನ್ನನ್ನು ನೋಡಲಿಕ್ಕಾಗಲಿ ನನಗೆ ಸಂದರ್ಭವಾದರೆ, ನಿನ್ನ ಕಡೆಗೆ ಹ್ಯಾಗಿದ್ದೇನು? ಏನು ಮಾಡ್ಯೇನು? ನಿನಗೇನು ಹೇಳ್ಯೇನು? ನಿನ್ನಿಂದ ಏನು ಬೇಡಿ ಕೊಂಡೇನು? ನನ್ನ ವಿಷಯವಾಗಿ ನಿನ್ನ ಬಾಯಿಯಿಂದ ಎಂಥಾ ಮಾತು ಹೊರಟೇತು?—ಯೇಸು ಇನ್ನು ಭೂಲೋಕದಲ್ಲಿದ್ದರೆ, ನನಗೆ ಏನು ಹೇಳಿ ಅಥವಾ ಮಾಡಿ ಕೊಟ್ಟಾನೋ, ಅದನ್ನೇ ಈಗ ತನ್ನಾತ್ಮನಿಂದ ಹೇಳಿ ಅಥವಾ ಮಾಡಿ ಕೊಡುವವನಾಗಲಿ!

---

## ಒಳ್ಳೇ ವೈದ್ಯಚೀಟು.

"೫ ತೊಲೆ ಚಿಂತೆ, ೧೦ ತೊಲೆ ತಾಳ್ಮೆ, ೫ ತೊಲೆ ಮಿತಾನುಭವ, ೨೦ ತೊಲೆ ನಿಷ್ಕಾಮ, ೩೦ ತೊಲೆ ಔದಾರ್ಯ, ೧೨೫ ತೊಲೆ ಮನೋದೀನತೆ ತೆಗೆದು, ವಿಶ್ವಾಸವೆಂಬ ಒರಳಲ್ಲಿ ಹಾಕಿ, ಸ್ಥೈರ್ಯವೆಂಬ ಒನಿಕೆಯಿಂದ ಕುಟ್ಟಿ, ಹುಡಿ ಮಾಡಿ, ೮ ತೊಲೆ ತೂಕ ನಿರೀಕ್ಷೆ (ಕೋರಿಕೆ) ಎಂಬ

ನೀರನ್ನು ಅದಕ್ಕೆ ಹೊಯಿದು, ಅದನ್ನು ನೀತಿ ಎಂಬ ಡಬರಿಯಲ್ಲಿ ಹಾಕಿ, ಪ್ರೀತಿ ಎಂಬ ಬೆಂಕಿಯಲ್ಲಿ ಬಿಸಿ ಮಾಡಿ, ಮನಃಪೂರ್ವಕ ಪ್ರಾರ್ಥನೆ ಎಂಬ ಚಮ್ಚದಿಂದ ಚನ್ನಾಗಿ ಬೆರಿಸಿ, ಅಚಂಚಲತ್ವವೆಂಬ ಭರಣಿಯಲ್ಲಿಟ್ಟು ಕೊಂಡು, ಈ ಲೇಪದಿಂದ ನಿನ್ನನ್ನು ದಿನಾಲು ಪ್ರಾತಃಕಾಲಕ್ಕೂ ಸಾಯಂಕಾಲಕ್ಕೂ ಅನುಲೇಪಿಸಿ ಕೊಳ್ಳುತ್ತಿರು. ಹೀಗೆ ಮಾಡಿದರೆ, ನೀನು ಅನೇಕ ವಿಷಮಗಳನ್ನೂ ಕಷ್ಟಾದಿಗಳನ್ನೂ ಪರಿಹರಿಸಿ ಕೊಂಡು ಸುಖವಾಗಿರ ಬಹುದು."

ಮೇಲಿನ ವೈದ್ಯಚೀಟನ್ನು ನಾನು ಒಂದು ಪತ್ರದಲ್ಲಿ ನೋಡಿ, ಅದು ಬಹಳ ಒಳ್ಳೇದೆಂತ ನಂಬಿ, ಕ್ರೈಸ್ತ ಸಭಾಪತ್ರಪಾಠಕರಿಗೂ ಶಿಕ್ಕ ಬೇಕೆಂದು ಅದನ್ನು ಭಾಷಾಂತರ ಮಾಡಿ, ಕ್ರೈಸ್ತ ಸಭಾಪತ್ರಕರ್ತರಿಗೆ ಮುಟ್ಟಸಿದ್ಧೇನೆ. ಸದರಿ ವೈದ್ಯವನ್ನು ಪ್ರಯೋಗ ಮಾಡುವವರಿಗೆ ಶುಭಮಸ್ತು!

ಓದುವವನೊಬ್ಬ.

---

## ಹತ್ತು ಮಂದಿ ಸ್ನೇಹಿತರು.

ದಡ್ಡನಾದ ಒಬ್ಬ ಹುಡುಗನು ಒಂದಾನೊಂದು ದಿನದಲ್ಲಿ ಮಲಗಿ ಕೊಂಡು, ಮೈಗಳ್ಳನಾಗಿ ಕೈ ಕಾಲು ಬೀರಿ ಕೊಂಡು, ಹೊರಳಾಡಿ ಕೊಳ್ಳುತ್ತಾ ಅಂದದೇನಂದರೆ: ಅಯ್ಯೋ, ಕೆಲಸ ಮಾಡುವದು ಎಷ್ಟೋ ಕಷ್ಟವೇ! ನನಗೆ ಯಾವಾಗಲೂ ಸಹಾಯ ಮಾಡಲಿಕ್ಕೆ ಕೆಲವು ಮಂದಿ ಸ್ನೇಹಿತರು ಇದ್ದರೆ, ಆಗುತ್ತಿತ್ತು. ಈ ಮಾತನ್ನು ಅವನ ಯಜಮಾನನು ಕೇಳಿ, ಅವನಿಗೆ—ಹೀಗ್ಯಾಕನ್ನುತ್ತೀ? ನಿನಗೆ ಹತ್ತು ಮಂದಿ ಸ್ನೇಹಿತರು ಇದ್ಧಾರಲ್ಲವೋ? ಎಂದು ಹೇಳಿದಾಗ, ಹುಡುಗನು ಆಶ್ಚರ್ಯ ಪಟ್ಟು, ಹತ್ತು ಮಂದಿ ಸ್ನೇಹಿತರು ನನಗೆ ಎಲ್ಲಿ? ಇಷ್ಟು ಸ್ನೇಹಿತರು ನನಗಿಲ್ಲಾ; ಐದು ಮಂದಿಯಾದರೂ ಇದ್ಧಾರೇನೋ? ಇಲ್ಲಾ, ಎಂತ ನೆನಸುತ್ತೇನೆಂದನು. ಯಜಮಾನನು ಅವನಿಗೆ--ನಿನ್ನ ಬೆರಳುಗಳನ್ನು ನೋಡಿ, ಎಷ್ಟೆಂದು ಲೆಖ್ಖ ಮಾಡು ಎಂದು ಹೇಳಿದಾಗ, ಹುಡುಗನು ಲೆಖ್ಖ ಮಾಡಿ, ಹತ್ತುಂಟು ಎಂದು ಹೇಳಿದನು. ಯಜಮಾನನು ಅವನಿಗೆ--ಹಾಗಾದರೆ ನಿನಗೆ ಸ್ನೇಹಿತರು ಇಲ್ಲವೆಂದು ಇನ್ನು ಎಂದಾದರೂ ಹೇಳ ಬೇಡ. ಈ ಹತ್ತು ಸ್ನೇಹಿತರು ನಿನ್ನನ್ನು ಬಿಡದೆ ಯಾವಾಗಲೂ ಸಹಾಯ ಮಾಡುವವರು; ಅವರಿಗೆ ಸಹಾಯ ಮಾಡಲಿಕ್ಕೆ ಮನಸ್ಸು ಇರದಿದ್ದರೆ, ಅವರನ್ನು ಬಲಾತ್ಕಾರ ಮಾಡ ಬಹುದು ಎಂಬದಾಗಿ ಹುಡುಗನಿಗೆ ಬುದ್ಧಿ ಹೇಳಿದನು.—ಈ ಚಿಕ್ಕ ಕಥೆಯನ್ನು ಓದಿದ ಹುಡುಗರೂ ಯೌವನಸ್ಥರೂ ಅದರಲ್ಲಿರುವ ಬುದ್ಧಿ ಮಾತನ್ನು ಲಕ್ಷ್ಯಕ್ಕೆ ತಂದು, ತಮ್ಮ ಹತ್ತು ಬೆರಳುಗಳೆಂಬ ಸ್ನೇಹಿತರಿಂದ ಯಾವಾಗಲೂ ಸಹಾಯ ದೊರಕಿಸಿ ಕೊಳ್ಳಲಿಕ್ಕೆ ಪ್ರಯತ್ನ ಮಾಡಿದರೆ, ಬಹಳ ಒಳ್ಳೇದಾದೀತು.

---

## ಜವಾಬು.

"ಸೂರ್ಯಾಸ್ತಮಾನದನಂತರ ಕ್ರೈಸ್ತರು ಶವಗಳನ್ನು ಗೋರಿಯಲ್ಲಿ ಹೂಣಿಡ ಬಹುದೋ? (ಅಂದರೆ ಹೂಣಿಡ ತಕ್ಕದ್ದೋ?)" ಎಂಬುವಂಥಾ, ೬೭ನೇ ಪಾನಿನಲ್ಲಿ ಹಾಕಿರುವಂಥಾ ಪ್ರಶ್ನೆಗೆ ನನಗೆ ನ್ಯಾಯವಾಗಿ ತೋರುವ ಪ್ರತ್ಯುತ್ತರವೇನಂದರೆ: ಸತ್ತವನಿಗೆ (ಅಥವಾ ಸತ್ತವಳಿಗೆ) ಕೆಟ್ಟ ಕೊಳಕು ಅಥವಾ ನಂಜುರೋಗಗಳಲ್ಲಿ ಯಾವದೊಂದರಿಂದಾಗಲಿ, ವಾಂತಿಭೇದಿ ಮುಂತಾದ ಸೋಕುರೋಗಗಳಲ್ಲಿ ಒಂದರಿಂದಾಗಲಿ ಸಾವು ಬಾರದಿರುವ ಪಕ್ಷದಲ್ಲಿ ಹೊತ್ತು ಮುಣಿಗಿ ಹೋದ ಮೇಲೆ ಶವವನ್ನು ಗೋರಿಗೆ ತಕ್ಕೊಂಡು ಹೋಗಿ ಹೂಣಿಡುವದು ಕ್ರೈಸ್ತರಿಗೆ ಅಗದೀ ಅಯೋಗ್ಯವೇ. ರಾತ್ರಿ

ಹೆಣವಿದ್ದ ಮನೆಯಲ್ಲಿ ಏನಾದರೂ ಪ್ರೇತಸಂಚಾರದ ತಂಟೆಯಾದೀತು ಎಂಬುವ ಭಯ ಮೊದಲಾದ್ದರ ನಿಮಿತ್ತವಾಗಿ ಶವಗಳನ್ನು ವೈದು ಹೂಣಿಡಲಿಕ್ಕೆ ಅವಸರ ಪಡುವದು ಕ್ರೈಸ್ತ ಸಭೆಯಲ್ಲಿ ನಡೆಯುಬಾರದಂಥ ನಿಂದ್ಯ ಕೆಲಸವಾಗಿರುತ್ತದೆ. ಅಂಥಾ ಭಯ ಹಿಂದು ಜನರಲ್ಲಿ ಇರುವದರಿಂದ, ಅವರಲ್ಲಿ ಉತ್ತರಕ್ರಿಯೆಗೆ ಅವಸರವಾಗಿ, ಪ್ರಾಣವನ್ನು ಪೂರ್ಣ ಬಿಡದವರನ್ನಾದರೂ ಸ್ಮಶಾನಕ್ಕೆ ವೈಯುವ ಕೊಲೆಪಾತಕಭಾವದ ಕರ್ಮವು ನಡೆಯುವಂಥಾದ್ದಾಯಿತು. ನಮ್ಮ ಸಭೆಯವರಲ್ಲಿ ಹೆಣಗಳನ್ನು ಬಹಳ ಅವಸರವಾಗಿ ಹೂಣಿಡುವ ಮರ್ಯಾದೆ ಹೋಗದೆ ಉಳಿಯುವದಾದರೆ, ಪ್ರಾಣ ಬಿಡದವರನ್ನಾದರೂ ಹೂಣಿಡುವ ಕರ್ಮವು ಎಂದೂ ಸಂಭವಿಸಲಿಕ್ಕೆ ಕೂಡದಷ್ಟು ದೂರವಾಗಿ ಉಳಿದೀತೇ? ಹೂಣಿಡುವದರಲ್ಲಿ ಅವಸರ ಪಡುವವರು ಸತ್ತವನ (ಅಥವಾ ಸತ್ತವಳ) ಮೇಲೆ ತಮಗೆ ಇದ್ದ ಪ್ರೀತಿ ಕಡಿಮೆ, ದುಃಖವೂ ಕಡಿಮೆ ಎಂಬದನ್ನು ಕಾಣಿಸುವದಲ್ಲದೆ, ತಾವು—"ಭೂಮಿಯಲ್ಲಿ ಬಿದ್ದ ಬೀಜವು, ವಸಂತ ಬರಲು, ಉಜ್ಜೀವಿಸೋದು; ಈ ದೇಹಕ್ಕೂ ಬರೋದು ವಸಂತವು" ಎಂಬದಾಗಿ ಹಾಡಿದರೆ, ನಂಬದೆ, ಹಾಗಾದರೆ ಸುಳ್ಳಾಗಿ, ಹಾಗೆ ಹಾಡುವವರು ಎಂತ ಅರಿಕೆ ಮಾಡುವ ಹಾಗಾಗುತ್ತದೆ. ತೀರಿ ಹೋದ ತನ್ನ ಗಂಡನ, ಅಥವಾ ಹೆಂಡತಿಯ, ಅಥವಾ ಮಕ್ಕಳ, ಅಥವಾ ಬಂಧುಗಳ ಶವಗಳು ಜೀವದ ಉತ್ಥಾನ ಹೊಂದುವ ಕಾಳುಗಳಂತೆ ಭೂಮಿಯಲ್ಲಿ ಬೀಳುವಂಥಾದ್ದು ಎಂತ ನಂಬುವವರು ಅಯೋಗ್ಯ ಅವಸರದಿಂದ ಅವುಗಳನ್ನು ಹೂಣಿಟ್ಟು ಬಿಡರು.

ಅದೇ ಪಾನಿನಲ್ಲಿ ಇನ್ನೊಂದು ಪ್ರಶ್ನೆ ಹಾಕೋಣಾಗಿದೆ. ಯಾವ ಪ್ರಶ್ನೆಯಂದರೆ: "ಕ್ರೈಸ್ತರು ತಮ್ಮ ವ್ಯಾಜ್ಯಗಳ ಸತ್ಯಾರ್ಥವನ್ನು ದೃಢ ಪಡಿಸುವದಕ್ಕಾಗಿ ತಮ್ಮ ಪ್ರಾರ್ಥನಾಲಯಗಳಲ್ಲಿ ಪ್ರಮಾಣ ಮಾಡ ಬಹುದೋ? *a.*, ಯಾವ್ಯಾವ ಪಕ್ಷದಲ್ಲಿ ಮಾಡ ಬಹುದು? *b.*, ಯಾವ್ಯಾವ ಪಕ್ಷದಲ್ಲಿ ಮಾಡ ಬಾರದು?" ಎಂಬದೇ.

ಈ ಪ್ರಶ್ನೆಗೆ ನನ್ನುತ್ತರವೇನಂದರೆ: ಈ ಪ್ರಶ್ನೆಯನ್ನು ಹಾಕಿದವರು ಅದನ್ನು ಯಾವ್ಯಾವ ಪಕ್ಷದಲ್ಲಿ ಮಾಡ ಬಹುದು? ಯಾವ್ಯಾವ ಪಕ್ಷದಲ್ಲಿ ಮಾಡ ಬಾರದು? ಎಂಬುವ ಎರಡು ಪ್ರಶ್ನೆಯಾಗಿ ವಿಭಾಗಿಸಿದ್ದರಿಂದ, ಅವರ ಅಭಿಪ್ರಾಯವು ಒಂದಾನೊಂದು ಪಕ್ಷಕ್ಕೆ ದೇವಾಲಯದಲ್ಲಿ ಪ್ರಮಾಣ ಮಾಡಿಸ ಬಹುದು: ಒಂದಾನೊಂದು ಪಕ್ಷದಲ್ಲಿ ಮಾಡಿಸ ಬಾರದು ಎಂಬದಾಗಿ ಇರುತ್ತದೆಂತ ತೋರುತ್ತದೆ. ಮತ್ತು "ಯಾವ ಪಕ್ಷದಲ್ಲಿ ಮಾಡಿಸ ಬಹುದು? ಯಾವ ಪಕ್ಷದಲ್ಲಿ ಮಾಡಿಸ ಬಾರದು?" ಎಂದು ಅವರ ಹತ್ತರ ಕೇಳಿದರೆ, ಅವರು—ಪ್ರಮಾಣವು ಯಾವ ಪಕ್ಷದಲ್ಲಿ ಸತ್ಯವೋ? ಆ ಪಕ್ಷದಲ್ಲಿ ಮಾಡಿಸ ಬಹುದು: ಯಾವ ಪಕ್ಷದಲ್ಲಿ ಸುಳ್ಳೋ? ಆ ಪಕ್ಷದಲ್ಲಿ ಮಾಡಿಸ ಬಾರದು ಎಂಬುವ ಜವಾಬು ಕೊಟ್ಟಾರೆಂತ ನಂಬುತ್ತೇನೆ. ಈ ಜವಾಬು ಬಹು ವಾಜಿಬಿಯಾದ್ದೇ. ಆದರೆ "ಈ ಪಕ್ಷದಲ್ಲಿ ಇವನ ಪ್ರಮಾಣ ಸತ್ಯವೇ: ಆ ಪಕ್ಷದಲ್ಲಿ ಅವನ ಪ್ರಮಾಣ ಸುಳ್ಳೇ" ಎಂತ ಯಾರು ಮುಂಚಿತವಾಗಿ ನಂಬ ಬಹುದು? ಯಾರಾದರೂ ಹಾಗೆ ನಂಬಿದರೂ, ತಾನು ನಂಬುವಂಥಾದ್ದು ನಿಜವೇ ಎಂತ ಹ್ಯಾಗೆ ರುಜು ಪಡಿಸಿ ಮತ್ತೊಬ್ಬರನ್ನು ನಂಬಿಸ ಬಹುದು? ಹಾಗಾದರೆ, ಆಗುವ ಪ್ರಮಾಣಗಳು ಸುಳ್ಳೋ? ಸತ್ಯವೋ? ಎಂಬುವ ಸಂಶಯದ ಮೇಲೆ ದೇವಾಲಯದಲ್ಲ್ಯಾದರೂ ಪ್ರಮಾಣ ಮಾಡಿಸ ಅಥವಾ ಆಗಗೊಡಿಸ ಬೇಕಾದೀತು. ಹಾಗಾದ ಮೇಲೆ ದೇವಾಲಯದಲ್ಲಿ ಪ್ರಮಾಣ ಮಾಡಿಸಿದರೂ, ಸುಳ್ಳು ಪ್ರಮಾಣ ಒಂದಾದರೂ ಅಲ್ಲಿ ಆಗದ ಹಾಗೆ ತಕ್ಕ ಬಂದೋಬಸ್ತು ಇಲ್ಲವೆಂಬಂತಾಯಿತು. ದೇವಾಲಯದಲ್ಲ್ಯಾದರೂ ಸುಳ್ಳು ಪ್ರಮಾಣ ಆಗಲಿಕ್ಕೆ ಸಾಕು ಎಂಬುವ ಮಾತಿಗೆ ಆಧಾರವಿದ್ದ ಮೇಲೆ, ದೇವಾಲಯಕ್ಕೂ ಸರಕಾರದ ನ್ಯಾಯಸ್ಥಾನಗಳಿಗೂ ಪ್ರಮಾಣದ ವಿಚಾರದಲ್ಲಿ ಹೆಚ್ಚು ಕಡಿಮೆ ಏನು? ಇಲ್ಲಿ ಹ್ಯಾಗೋ ಹಾಗೆ ಅಲ್ಲಿಯೂ ಸುಳ್ಳು ಪ್ರಮಾಣ ಆಗ ಬಹುದಲ್ಲಾ!

ಹೀಗಿರಲಾಗಿ ನನಗೆ ತೋರುವದೇನಂದರೆ: ಸುಳ್ಳು ಪ್ರಮಾಣಗಳು ಸರಕಾರದ ನ್ಯಾಯಸ್ಥಾನಗಳಲ್ಲಿ ಆಗುವದು ಸಾಲದೆ, ನಮ್ಮ ದೇವಾಲಯಗಳಲ್ಲಿಯೂ ಅವುಗಳಿಗೆ ಪ್ರವೇಶವಾಗ ಬೇಕೇ? ದೇವರ ವಾಕ್ಯ ಮುಂತಾದ್ದರ ವಾಸನೆ ಇರ ತಕ್ಕ ದೇವಾಲಯಗಳಲ್ಲಿ ಸುಳ್ಳು ಪ್ರಮಾಣಗಳ ವಾಸನೆ ಸಹಾ ಶೇರ ಬೇಕೇ? ಬೇಡವೇ ಬೇಡಾ! ಹಾಗಾದರೆ ದೇವಾಲಯಗಳಲ್ಲಿ ಸುಳ್ಳು ಪ್ರಮಾಣಗಳಿಗೆ ಪ್ರವೇಶ ಶಿಕ್ಕ ಬಾರದು ಅಂದ ಬಳಿಕ, ದೇವಾಲಯಗಳಲ್ಲಿ ಪ್ರಮಾಣ ಮಾಡಿಸುವ ಪದ್ಧತಿ ಹುಟ್ಟ ಬಾರದು ಎಂತಲೂ ಹೇಳ ಬೇಕು; ಯಾಕಂದರೆ ದೇವಾಲಯಗಳಲ್ಲಿ ಪ್ರಮಾಣ ಮಾಡಿಸುವ ಪದ್ಧತಿ ಏರ್ಪಡಿಸೋಣಾದರೆ, ದೇವಾಲಯಗಳಲ್ಲಿ ಸುಳ್ಳು ಪ್ರಮಾಣಗಳು ಸಹಾ ಆಗುವದಕ್ಕೆ ಮಾರ್ಗವಾಯಿತು. ಇದಾಗದಿರಲಿ! ಹೀಗಿರುವದರಿಂದ ಸುಳ್ಳು ಪ್ರಮಾಣಕ್ಕೆ ಹೆದರದ ಜನರು ಕ್ರೈಸ್ತ ಸಭೆಯಲ್ಲಿಯೂ ಇರುವಷ್ಟು ಕಾಲಕ್ಕೆ ಪ್ರಮಾಣಗಳಿಗೆ ಸರಕಾರದ ನ್ಯಾಯಸ್ಥಾನಗಳು ಮಾತ್ರವೇ ತಕ್ಕ ಸ್ಥಾನವಾಗಿವೆ ಎಂಬ ಮಾತು ನನ್ನ ಅಭಿಪ್ರಾಯವಾಗಿದೆ. ಅಲ್ಲಿ ಸುಳ್ಳು ಪ್ರಮಾಣಗಳು ನಡೆದರೂ, ನಮ್ಮ ಸಭೆಗೆ ಅಷ್ಟು ಮೋಸವಾಗದು, ಯಾಕಂದರೆ ಸರ್ವಜ್ಞನಾದ ನ್ಯಾಯದೀಶನು ಇದ್ದಾನಲ್ಲಾ; ಆದರೆ ನಮ್ಮ ದೇವಾಲಯಗಳಲ್ಲಿಯೂ ಸುಳ್ಳು ಪ್ರಮಾಣಗಳಿಗೆ ಆಸ್ಪದ ಶಿಕ್ಕಿದರೆ, ಸಭೆಗೆ ಹೆಚ್ಚು ಮೋಸವಾದೀತು.

ಕ್ರೈ. ಸ. ಕ.

---

## ಒಂದು ಲೇಖನ.

ಅಯ್ಯಾ,

ಇತ್ಲಾಗೆ ನಾನೊಬ್ಬ ಸತ್ಯಾರ್ಥಿಯ ಹತ್ತರ ಸಂಭಾಷಣೆ ಮಾಡಿದೆನು. ಆ ಸಂಭಾಷಣಾಫಲವು ಅವನ ಕಡೆಯಿಂದ ನನಗಾದ ಒಂದು ಬಿನ್ನಹವೇ. ಅದು ಏನಂದರೆ: ಅಪೊಸ್ತಲನಾದ ಪೌಲನು ಪ್ರತ್ಯೇಕವಾಗಿ ದೇವರಿಂದ ಹಿಡಿಯಲ್ಪಟ್ಟ ಪ್ರಕಾರ ನಾನೂ ನನ್ನ ಗುರುವೂ ಹಿಡಿಯಲ್ಪಡುವಂತೆ ದೇವರ ಹತ್ತರ ಕ್ರೈಸ್ತರಾದ ನೀವು ಬೇಡಿ ಕೊಳ್ಳಿರಿ; ಹಾಗಾದರೆ, ಅಂದರೆ ಪ್ರತ್ಯೇಕ ಕರೆಯೋಣ ಆದ ಪಕ್ಷದಲ್ಲಿ, ಸ್ನಾನದ ಮೂಲ ಕ್ರೈಸ್ತ ಸಭೇಲಿ ಶೇರ ಏನೊಂದೂ ಅಡ್ಡಿ ಮಾಡಲಿಕ್ಕಿಲ್ಲ, ಅಂದನು. ಈ ಬಿನ್ನಹವನ್ನು ಕ್ರೈಸ್ತಸಭಾಪತ್ರ ಓದುವವರಿಗೆ ತಿಳಿಸಿ, ಈ ಸತ್ಯಾರ್ಥಿಗಳಿಬ್ಬರ ಆಶೆಯನ್ನು ದೇವರು ನೆರವೇರಿಸುವಂತೆ, ಇದಕ್ಕೆ ಮುಂಚೆಯೇ ಪ್ರಾರ್ಥಿಸುವವರಿಗೆ ಇತರರು ಸಹ ಸಹಾಯ ಮಾಡುವಂತೆ ಬೇಡಿಕೊಳ್ಳುತ್ತೇನೆ.

ಇದಲ್ಲದೆ ಇನ್ನೊಂದು ಬೇಡನ್ನು ಸಹ ಸಭಾಪತ್ರಪಾಠಕರ ಮುಂದೆಯೂ, ಅವರ ಮೂಲ ಅವರ ಸ್ನೇಹಿತರ ಮುಂದೆಯೂ ಇಡುತ್ತೇನೆ: ಕೆಲವು ಕಾಲದಿಂದ ಉಡ್ಪಿಯಲ್ಲಿ ದೇವರ ರಾಜ್ಯಕ್ಕೆ ಅನೇಕರು ತಿರುಗುತ್ತಾರೆಂಬ ಸಮಾಚಾರ ಆಗಿಂದಾಗ್ಯೆ ನೀವು ಕೇಳಿ, ಅದರ ವಿಷಯ ಓದಿರುವಿರಿ. ಅದೇ ಉಡ್ಪಿಗೆ ಶೇರಿದ ಕುರ್ಕಾಳೆಂಬ ಒಂದು ಗ್ರಾಮದಲ್ಲಿ ಕೆಲವು ಕುಟುಂಬಗಳು ಕ್ರೈಸ್ತ ಮತಕ್ಕೆ ಶೇರಿಯುವೆ. ಅವರಿಗೆ ಪ್ರಾರ್ಥನೆಗೆ ಕೂಡಿ ಬರುವ ನಿಮಿತ್ತ ಏಳು ಎಂಟು ರೂಪಾಯಿ ಖರ್ಚು ಮುಟ್ಟಿದ ಒಂದು ಸಣ್ಣ ಗುಡಿಸಲು ಕಟ್ಟಿ ಇತ್ತು. ಆದರೆ ಅದು ಇತ್ಲಾಗೆ ದುಷ್ಟಾನರಿಂದ ಭಸ್ಮೀಕರಿಸೋಣಾದ ಸುದ್ದಿ ಇದೇ ಪತ್ರಗಳಲ್ಲೊಂದರಲ್ಲಿ ಬಂದಿತ್ತು. ಕಾಲಾನುಗತವಾಗಿ ಅಲ್ಲಿ ಸಭೆಯು ದೊಡ್ಡದಾಗುತ್ತಾ ಬರುವ ಕಾರಣ ಬಂದೋಬಸ್ತಿನ ಒಂದು ಆಲಯವನ್ನು ಕಟ್ಟಿಸುವರೆ ಹಣದ ಕೊರತೆಯಾಗಿರುತ್ತದೆ. ವಿಲಾಯತಿಯ ಕಮಿಟಿಯವರು ಅಂಥಾದ್ದೊಂದು ಕಟ್ಟೋಣಕ್ಕೆ ತಾಗುವ ಖರ್ಚಿನ ಅರ್ಧಾಂಶ ಹಿಂದುಸ್ಥಾನದಲ್ಲಿಯಣ ಸಭೆಗಳವರಿಂದ ಸಂಗ್ರಹವಾದರೆನೇ, ತಾವೂ ಅರ್ಧಾಂಶ ಕೊಟ್ಟೇವೆಂಬ ವಾಗ್ದಾನ ಮಾಡಿರುತ್ತಾರೆ. ಹೀಗಿರುತ್ತಿರಲಾಗಿ ಉಡ್ಪಿಯಲ್ಲಿ ಸ್ವಲ್ಪ ಹಣ ಜಮಾ

ಯಿಸೋಣಾಗಿಯದೆ; ಆದರೂ ಅದು ಸಾಲದೆ ಹೋಗಿರುತ್ತದೆ; ಆದ್ದರಿಂದ ನಿಮ್ಮಲ್ಲಿ ದಾವನಾದರೂ ಒಂದು ಪೈಯನ್ನಾಗಲೀ ಒಂದು ಪಾವಕ್ಕಿಯನ್ನಾಗಲೀ ಕೂಡಿಸಿ, ಒಂದು ಸಣ್ಣ ಗಂಟನ್ನು ಮಾಡಿ, ಕುರ್ಕಾಳಿನ ಪ್ರಾರ್ಥನಾಲಯಕ್ಕೆ ಎಂತ ಆಯಾ ಠಾಣಾಗ್ರಸ್ಥ ಮಿಶ್ಯನೆರಿಗಳ ಕೈಗೆ ಮುಟ್ಟಿಸಿ ಕೊಟ್ಟರೆ, ಆ ಪ್ರೇಮದಾನವನ್ನು ಬಹು ಕೃತಜ್ಞತಾಭಾವದೊಡನೆ ಅಂಗೀಕರಿಸಿ, ಈ ವರುಷದಲ್ಲಿಯೇ ಯೇಸುನಾಮಕೀರ್ತನೆಗಾಗಿ ಒಂದು ಆಲಯವನ್ನು ಕಟ್ಟಲಿಕ್ಕೆ ತೊಡಗಿ ತೀರಿಸುವದಾದೀತು. ಈ ಮನವಿಗೆ ಅನೇಕರು ಮನಸ್ಸು ಕೊಟ್ಟು, ತಮ್ಮ ಕೈಗಳನ್ನು ಸಹಾಯಾರ್ಥ ಕೊಟ್ಟಾರೆಂತ ನಿರೀಕ್ಷಿಸುವ

ಪಾಠಕನೊಬ್ಬ.

ಹಿಂದಿನ ಬಿನ್ನಹಗಳೆರಡು ನಮ್ಮ ಸಭಾಕಾರ್ಯಕ್ಕೆ ವಿಶೇಷವಾಗಿಯೇ ತಾಗಿರುವಂಥವಾಗಿರುವದರಿಂದ, ಅವನ್ನು ಬಹು ಸಂತೋಷವಾಗಿ ಛಾಪಿಸಲಿಕ್ಕೆ ಒಪ್ಪಿಸಿ ಕೊಟ್ಟು, ಅವು ಓದುವವರಲ್ಲಿ ತಕ್ಕಷ್ಟು ಕೇಳುವ ಕಿವಿಗಳಿಗೂ ನೀಡುವ ಕೈಗಳಿಗೂ ಗಂಟು ಬೀಳ ಬೇಕೆಂತ ಅಭಿಲಾಷಿಸಿದ್ದೇನೆ.

ಕ್ರೈ. ಸ. ಕ.

---

## ತಪ್ಪಾಗಿ ಏರಿಸಿದ ಗುರ್ತಿನಿಂದ ಒಬ್ಬನಿಗೆ ರಕ್ಷಣೆಯಾದದ್ದು.

“ದೇವರು ನಮ್ಮನ್ನು ಕಾಪಾಡ ಬೇಕು” ಎಂಬ ಮಾತು ಅನೇಕಾನೇಕ ಜನರ ಬಾಯಲ್ಲಿ ಉಂಟು. ಆದರೆ ಈ ಮಾತನ್ನು ಕಷ್ಟ ಬಂದಾಗಲೆ ನಂಬುವವರು ಕಡಿಮೆ. ದೇವರು ದೊಡ್ಡ ಗಂಡಾಂತರದೊಳಗಿಂದ ರಕ್ಷಿಸುತ್ತಾನೆ. ಮನುಷ್ಯರು ಕಷ್ಟದಲ್ಲಿ ಬಹಳ ಘಾಬರಿಯಿಂದ ಒಂದು ತಪ್ಪು ಮಾಡಿದರೂ, ದೇವರು ಅದರಿಂದ ಸಹ ಸಹಾಯ ಮಾಡ ಶಕ್ತನು. ಇದಕ್ಕೆ ದೃಷ್ಟಾಂತವಾಗಿ ಒಂದು ಸಂಗತಿಯನ್ನು ವಿವರಿಸುತ್ತೇನೆ.

ವಿಲಾಯತಿಯಲ್ಲಿ ಬಹಳ ಹೊಗೆಗಾಡಿಗಳು ಉಂಟಲ್ಲಾ. ಅವುಗಳು ಲೋಹಮಾರ್ಗದಲ್ಲಿ ಒಂದು ಕುದುರೆ ಘಾಬರಿಯಾಗಿ ಓಡಿ ಹೋಗುವಷ್ಟು ಬೇಗ ಓಡಿ, ಒಂದೊಂದು ಊರುಸ್ಥಾನದಲ್ಲಿ ಒಂದೆರಡು ನಿಮಿಷ, ಪಟ್ಣಗಳಲ್ಲಿ ಹೆಚ್ಚು ಹೊತ್ತು ತಡ ಮಾಡಿ, ಮುಂನಡೆಯುತ್ತವೆ. ಲೋಹಮಾರ್ಗದಲ್ಲಿ ಕಾವಲಿಯವರು ಇದ್ಧಾರೆ. ಇವರು ಮನುಷ್ಯರಿಗಾಗಲಿ, ಗಾಡಿಗಾಗಲಿ, ಯಾವ ಒಂದು ಮೃಗಕ್ಕಾಗಲಿ ಮೋಸವಾಗದ ಹಾಗೆ, ಹೊಗೆಭಂಡಿ ಬರುವದಕ್ಕಿಂತ ಮುಂಚೆ ಮಾರ್ಗವನ್ನು ನೋಡಿ, ಹೊಗೆಭಂಡಿಗೆ ಅಭ್ಯಂತರ ಕೊಡುವ ಕಲ್ಲು ಮುಂತಾದ್ದನ್ನು ತೆಗೆದು ಹಾಕಿ, ಮಾರ್ಗವನ್ನು ಸಾಫ್ ಮಾಡುತ್ತಾರೆ. ಹೊಗೆಭಂಡಿ ಬರುವಾಗ, ಕಾವಲಿಯವನು ತನ್ನ ಸಣ್ಣ ಕಾವಲೀಮನೆಯ ಹತ್ತರ ಒಬ್ಬ ಶಿಪಾಯಿ ಪಾರೆಗೆ ನಿಂತು ಕೊಂಡಿರುವಂತೆ, ಒಂದು ಬಾವಟೆಯನ್ನು ಹಿಡು ಕೊಂಡು ನಿಲ್ಲ ಬೇಕು. ಲೋಹಮಾರ್ಗದಲ್ಲಿ ಎಲ್ಲ ಸಮವಾಗಿದ್ದರೆ, ಕಾವಲಿಯವನು ಅರ್ಧ ಮೈಲ್ ದೂರದಲ್ಲಿ ಕಾಯುವ ಮತ್ತೊಬ್ಬ ಕಾವಲಿಯವನಿಗೆ ತಂತಿಟಪ್ಪಾಲಿನಿಂದ ಒಂದು ಗುರ್ತು ಮಾಡಿ ಕೊಡ ಬೇಕು. ಆದರೆ ಹೊಗೆಭಂಡಿ ಹೋಗಲಿಕ್ಕೆ ಕಾವಲಿಯವನು ತೆಗೆದು ಹಾಕಲಾರದಂಥ ಒಂದು ಅಭ್ಯಂತರ ಮಾರ್ಗದಲ್ಲಿ ಇದ್ದದ್ದಾದರೆ, ಅವನು, ಭಂಡಿ ನಡಿಸುವವನು ಹೊಗೆಭಂಡಿಯನ್ನು ನಿಲ್ಲಿಸುವ ಹಾಗೆ, ಒಂದು ಗುರ್ತು ಏರಿಸ ಬೇಕು. ಹೀಗಿರುವಾಗ್ಯೆ ಒಂದಾನೊಂದು ದಿನದಲ್ಲಿ ಏನಾಯಿತಂದರೆ: ಒಬ್ಬ ಕಾವಲಿಗಾರನು ಹೊಗೆಭಂಡಿ ಬರುವ ಮೊದಲು ನೋಡ ಬೇಕಾದಷ್ಟು ದಾರಿಯನ್ನು ಹೋಗಿ

ವಿಚಾರಿಸುತ್ತಿರುವಾಗ, ಇಬ್ಬರು ವೈರಿಗಳು ಬಂದು, ಅವನನ್ನು ಹಿಡಿದು, ಕ್ರೂರವಾಗಿ ಹೊಡೆದು, ಬೊಬ್ಬೆ ಹೊಡಿಯಲಿಕ್ಕೆ ಕೂಡದ ಹಾಗೆ ಅವನ ಬಾಯಲ್ಲಿ ಅರಿವೆಯನ್ನು ತುರಿಸಿ, ಬರುವ ಹೊಗೆ ಭಂಡಿ ಅವನನ್ನು ತುಂಡುತುಂಡಾಗಿ ಮಾಡಿ ಬಿಡುವ ಹಾಗೆ ಅಡ್ಡವಾಗಿ ಲೋಹಮಾರ್ಗದಲ್ಲಿ ಕಟ್ಟಿ ಹಾಕಿ ಬಿಟ್ಟರು. ಅದೇ ಸಮಯದಲ್ಲಿ ಕಾವಲೀಮನೆಯಲ್ಲಿದ್ದ ಭಕ್ತಳಾದ ಅವನ ಹೆಂಡತಿಯು ಗಂಡನಿಗೆ ಏನಾಯಿತು ಎಂಬದರ ವಿಷಯ ಏನೂ ವರ್ತಮಾನವನ್ನು ಕೇಳದೆ, ಯಾತಕ್ಕೆಂದು ತಿಳಿಯದೆ, ಗಂಡನ ವಿಷಯದಲ್ಲಿ ಬಹಳ ಚಿಂತೆ ಹಿಡಿದು ಹೋದವಳಾಗಿ, ವ್ಯಸನ ಪಟ್ಟು, ಭಯಾಕ್ರಾಂತಳಾಗಿ ಹೋದಳು. ಅವಳು ಸ್ವಲ್ಪ ಕಾಫಿನೀರನ್ನೂ ರೊಟ್ಟಿಯನ್ನೂ ತೆಗೆದು ಕೊಂಡು, ತನ್ನ ಗಂಡನು ನಿಂತು ಕೊಂಡು ಕಾಯ ಬೇಕಾದ ಸ್ಥಳಕ್ಕೆ ಓಡಿ, ಗಂಡನನ್ನು ಕಾಣದೆ, ಕೂಗುತ್ತಾ, ಸುತ್ತಮುತ್ತ ನೋಡಿದಳು. ಆ ಕ್ಷಣದಲ್ಲಿ ಅವಳು ಹೊಗೆಭಂಡಿ ದೂರದಲ್ಲಿ ಬರುತ್ತದೆಂದು ಕೇಳಿ, ಬೊಬ್ಬೆ ಹಾಕಿ, ಗಂಡನು ಇಲ್ಲ, ಆದರೆ ಹೊಗೆಭಂಡಿ ಬರುತ್ತದೆ; ಅವನು ಬಾರದೆ ಮುಂದಿನ ಕಾವಲಿಯವನಿಗೆ ಗುರ್ತು ಏರಿಸದಿದ್ದರೆ, ಜುಲುಮಾನಾಗುವದು ಎಂದೆಂದು ಕೊಂಡು, ಕಾವಲೀಸ್ಥಾನಕ್ಕೆ ಓಡಿ, ಗುರ್ತು ಏರಿಸಿದಳು. ಆದರೆ ಅವಳು ಘಾಬರಿಯಿಂದ ಹೊಗೆಭಂಡಿ ಬರುತ್ತದೆ ಎಂಬ ಗುರ್ತಲ್ಲಾ, ಹೊಗೆಭಂಡಿ ನಡಿಸುವವನಿಗೆ ನಿಲ್ಲಿಸ ಬೇಕು ಎಂಬ ಗುರ್ತು ತಪ್ಪಾಗಿ ಏರಿಸಿದಳು. ಅವನು ಹೊಗೆಭಂಡಿಯನ್ನು ನಿಲ್ಲಿಸಿ, ಇಳಿದು, ಓಡಿ ಬಂದು —ಏನಿದು, ಏನು? ಎಂದು ಕೇಳಲು, ಅವಳು—ನನ್ನ ಗಂಡನು ಕಾಣನು; ಅವನಿಗೆ ಏನಾಯಿತು? ಎಂದು ನನಗೆ ಗೊತ್ತಿಲ್ಲ. ಆಗ ಸಾಯಂಕಾಲವಾಗಿದ್ದದರಿಂದ ಅವರು ಒಂದು ಲಾಂದರು ತೆಗೆದು, ಹಚ್ಚಿ ಕೊಂಡು, ಲೋಹಮಾರ್ಗದಲ್ಲಿ ಕಾವಲಿಯವನನ್ನು ಹುಡುಕಿದರು. ಆಗ ಅವನನ್ನು ಹೊಗೆಭಂಡಿಯ ಹತ್ತರವೇ ಕಟ್ಟಲ್ಪಟ್ಟು, ಅರೆಪ್ರಾಣದಲ್ಲಿ ಕಂಡು, ಅವನನ್ನು ಬಿಡಿಸಿ, ಬಾಯಿಯಲ್ಲಿ ತುರಿದ್ದ ಅರಿವೆಯನ್ನು ತೆಗೆದರು. ಹೊಗೆಭಂಡಿ ಇದ್ದಲ್ಲಿ ನಿಲ್ಲದೆ, ಇನ್ನು ಸ್ವಲ್ಪ ಮಾತ್ರವೇ ಮುಂದೆ ನಡೆದದ್ದಾದರೆ, ಅದು ಅವನ ಮೇಲೆ ದಾಟಿ ಹೋಗಿ, ಅವನನ್ನು ತುಂಡು ತುಂಡಾಗಿ ಮಾಡಿ, ಕೊಂದು ಹಾಕುತ್ತಿತ್ತು. ಗಂಡನನ್ನು ಆ ಅವಸ್ಥೆಯಲ್ಲಿ ಕಂಡುಕೊಂಡು, ಮರಣಕ್ಕೆ ತಪ್ಪಿಸಿದ್ದಕ್ಕಾಗಿ ಹೆಂಡತಿ ಬಹಳ ಸಂತೋಷ ಪಟ್ಟು, ತನ್ನ ತಪ್ಪಿನಿಂದಲೇ ಗಂಡನನ್ನು ಕಾಪಾಡಿ ಉಳಿಸಿದ ದೇವರನ್ನು ಬಹಳವಾಗಿ ಸ್ತುತಿಸಿದಳು. ಮತ್ತು ತನ್ನನ್ನು ಕೊಂದು ಹಾಕ ಬೇಕೆಂತ ಬಂದು, ಲೋಹಮಾರ್ಗದಲ್ಲಿ ಕಟ್ಟಿ ಹಾಕಿದವರು ಯಾರು ಎಂತ ಅವನು ಸಾಯದೆ ಹೇಳಿ ತಿಳಿಸ ಬಹುದಾದ್ದರಿಂದ ಆ ಇಬ್ಬರು ದುಷ್ಟರಿಗೆ ತಾವು ನೆನಸದ ಕರ್ಮಫಲವು ಬೇಗನೇ ಬರುವಂಥಾದ್ದಾಯಿತು.

ನಾವು ಸಹ ವಿಶ್ವಾಸದಿಂದ ಪ್ರಾರ್ಥನೆ ಮಾಡಿ, ನಮ್ಮನ್ನೂ ನಮ್ಮವರನ್ನೂ ದೇವರ ಕೈಯಲ್ಲಿ ಒಪ್ಪಿಸಿ ಕೊಟ್ಟರೆ, ದೇವರು ಹ್ಯಾಗೂ ಮಾಡಿ, ಕೇಡಿಗೆ ತಪ್ಪಿಸಿ, ಕಾಪಾಡಿ, ಉಳಿಸ ಬಹುದು. ಭಕ್ತರನ್ನು ಉಳಿಸೋದಕ್ಕೂ ದುಷ್ಟರನ್ನು ಅಳಿಸೋದಕ್ಕೂ ದೇವರಿಗೆ ಸಹಸ್ರ ಹಸ್ತಗಳು, ಸಹಸ್ರ ಉಪಾಯಗಳು ಇದ್ದಾವೆ.

---

## ಅಪಕಾರಿಗಳಿಗಾದರೂ ಉಪಕಾರ ಮಾಡ ಬೇಕು.

ಪೆನಿಸಿಲ್ವಾನಿಯದಲ್ಲಿ ಇಂದಿಯಾನರಿಗೂ ಇಂಗ್ಲಿಷ ಜನರಿಗೂ ಯುದ್ಧ ತೊಡಗುವ ಸ್ವಲ್ಪ ಮೊದಲು ಒಬ್ಬ ಇಂಗ್ಲಿಷ ಧೊರೆಯು ಸಾಯಂಕಾಲದ ಸಮಯದಲ್ಲಿ ತನ್ನ ಬಾಗಲ ಬಳಿಯ ನಿಂತಿರುವಾಗ,

ಒಬ್ಬ ಇಂದಿಯಾನನು ಬಂದು, ಅವನನ್ನು ತನಗೆ ಸ್ವಲ್ಪ ಅನ್ನ ಕೊಡ ಬೇಕೆಂದು ಬೇಡಿ ಕೊಂಡನು. ಆಗ ಆ ಧೊರೆ ಅನ್ನವಿಲ್ಲವೆಂದನು. ಹಾಗಾದರೆ ಸ್ವಲ್ಪ ಬೀರನ್ನು ದಯ ಮಾಡಿರೆಂದು ಬೇಡಿ ಕೊಂಡನು. ಅದು ಸಹಾ ಇಲ್ಲವೆಂಬುವ ಉತ್ತರ ಆದಾಗ್ಯೂ, ಆ ಇಂದಿಯಾನನು ಇನ್ನು ಧೈರ್ಯ ಮಾಡಿ, ಸ್ವಲ್ಪ ನೀರನ್ನಾದರೂ ಕೊಡ ಬೇಕೆಂದು ಬೇಡಿದನು. ಅದಕ್ಕೆ ಆ ಧೊರೆ ಶಿಟ್ಟು ಮಾಡಿ, ನೀರಿದ್ದರೂ ಕೊಡುವದಿಲ್ಲಾ, ಹೋಗು! ಇಂದಿಯಾನ ನಾಯಿಮಗನೇ! ಅಂದನು. ಆಗ ಅವನು ಆ ಧೊರೆಯ ಮೇಲೆ ಕಣ್ಣಿಟ್ಟು, ಸ್ವಲ್ಪ ಹೊತ್ತು ನೋಡಿ, ಹೋಗಿ ಬಿಟ್ಟನು.

ಕೆಲವು ದಿವಸದ ಮೇಲೆ ಆ ಧೊರೆ ಮೃಗಬೇಟೆಪ್ರಿಯನಾಗಿ ಬೇಟೆಯಾಡಲಿಕ್ಕೆ ಹೊರಟು ಹೋಗಿ, ಬಹು ದೂರ ಪರಿಯಂತರ ಮೃಗವನ್ನು ಓಡಿಸಿ ಕೊಂಡು, ದಾರಿ ತಪ್ಪಿ, ಘೋರಾರಣ್ಯದಲ್ಲಿ ಶಿಕ್ಕಿ ಬಿದ್ದು, ತೊಳಲಿ ಬಳಲಿ, ಒಂದು ಇಂದಿಯಾನನ ಗುಡಿಸಲು ಕಂಡು, ಅಲ್ಲಿಗೆ ಹೋಗಿ, ಜನಪದ (ಬಸ್ತಿ) ಎಷ್ಟು ದೂರ? ಎಂದು ಆ ಗುಡಿಸಲಿನಲ್ಲಿ ವಸ್ತಿ ಮಾಡಿದ ಇಂದಿಯಾನನ ಹತ್ತರ ಕೇಳಿದನು. ಅದಕ್ಕೆ ಆ ಇಂದಿಯಾನನು ಬಸ್ತಿ ಮಾಡಿದ ತೋಪು ಬಹು ದೂರವೇ; ಈಗ ಸಂಜೆಯಾಯಿತು, ನೀನು ಅಲ್ಲಿಗೆ ಈ ರಾತ್ರೆಯಲ್ಲಿ ಹೋಗಿ ಶೇರಲಾರಿ; ಮತ್ತು ನೀನು ಈ ರಾತ್ರೆಯಲ್ಲಿ ಕಾಡಿನಲ್ಲಿದ್ದರೆ, ತೋಳಗಳು ನಿನ್ನನ್ನು ಹಿಡಿದು ತಿಂದು ಬಿಟ್ಟಾವು; ನಿನಗೆ ಮನಸ್ಸಿದ್ದರೆ, ನನ್ನ ಗುಡಿಸಲಿನಲ್ಲಿ ಉಳು ಕೊಂಡು ರಾತ್ರೆ ಕಳೆಯ ಬಹುದು, ಅಂದನು. ಈ ಮಾತು ಆ ಧೊರೆ ಸಂತೋಷದಿಂದ ಅಂಗೀಕರಿಸಿ, ಆ ಚಿಕ್ಕ ಗುಡಿಸಲನ್ನು ಪ್ರವೇಶಿಸಿದನು. ಆ ಇಂದಿಯಾನನು ತಕ್ಷಣದಲ್ಲಿ ಸ್ವಲ್ಪ ಚಿಗರಿ ಮಾಂಸವನ್ನು ಪಕ್ವ ಮಾಡಿ, ರಮ್ ಎಂಬುವ ಸಾರಾಯಿ ಸಂಗಡ ಅವನಿಗೆ ಕೊಟ್ಟನು. ಊಟ ಆದ ಮೇಲೆ ಅವನು ನಿದ್ದೆ ಮಾಡಿ, ವಿಶ್ರಾಂತಿ ಪಡುವ ಹಾಗೆ ಚಿಗರಿ ತೊಗಲಿನ ಹಾಸಿಗೆಗಳೂ ಮಾಡಿ ಕೊಟ್ಟು ಉಪಚರಿಸಿದನು. ಈ ಪ್ರಕಾರ ಆ ಧೊರೆಗೆ ಉಪಚರಿಸಿದ ಮೇಲೆ ತಾನೂ ಮತ್ತೊಬ್ಬ ಇಂದಿಯಾನನೂ ಕೂಡಿ, ಆ ಗುಡಿಸಲಿನ ಬೇರೆ ಕೋಣೆಯಲ್ಲಿ ಮಲಗಿ ಕೊಂಡರು.

ಬೆಳಿಗ್ಯೆ ಅವನೆದ್ದು, ಆ ಧೊರೆಯನ್ನು ಕರದು — ನಿಮ್ಮ ಪ್ರಯಾಣ ಬಹು ದೂರವಾಗಿದೆ, ಏಳಿರಿ, ನಿಮಗೆ ದಾರಿ ತೋರಿಸುತ್ತೇನೆಂದು, ಆ ಇಂದಿಯಾನನು ತನ್ನ ತುಬಾಕಿಯನ್ನು ತಕ್ಕೊಂಡು, ಆ ಧೊರೆಯ ಮುಂದಾಗಿ ನಡದು ಹೋಗಿ, ಆ ಬಸ್ತಿ ಮಾಡಿದ ತೋಪಿಗೂ ಶುಮಾರು ೨ ಮೈಲು ದೂರ ಇರುವಾಗ್ಯೆ, ಉಪಚಾರ ಮಾಡಿದ ಇಂದಿಯಾನನು ಆ ಧೊರೆಗೆ— ನೀವು ನನ್ನನ್ನು ಬಲ್ಲಿರೋ? ಎಂದು ಕೇಳಿದನು. ಆಗ ಧೊರೆಯು ಮನಸ್ಸಿನಲ್ಲಿ ವಿಭ್ರಾಂತಿಗೊಂಡು— ನಿನ್ನನ್ನು ಎಂದಾದರೂ ನೋಡಿದ ಹಾಗೆ ನನಗೆ ಕಾಣುತ್ತದೆ, ಅಂದನು. ಆಗ ಆ ಇಂದಿಯಾನನು ಉತ್ತರವಾಗಿ— ಹೌದು, ನೀವು ನನ್ನನ್ನು ನಿಮ್ಮ ಸ್ವಂತ ಮನೆಯ ಬಾಗಲಿನಲ್ಲಿ ನೋಡಿದ್ಧೀರಿ! ಆದ ಕಾರಣ ನಿಮಗೆ ಈಗ ಸ್ವಲ್ಪ ಬುದ್ಧಿ ಹೇಳುತ್ತೇನೆ, ಇನ್ನು ಮುಂದೆ ನಿಮ್ಮ ಬಾಗಲಿಗೆ ಯಾವನಾದರೂ ಒಬ್ಬ ಇಂದಿಯಾನನು ಹಶಿದು ಬಳಲಿ ಬಂದು, ಸ್ವಲ್ಪ ಮಾಂಸ ಆಹಾರವಾಗಲಿ, ನೀರಾಗಲಿ ಬೇಡಿದರೆ, "ಇಲ್ಲ, ಹೋಗು! ಇಂದಿಯಾನ ನಾಯಿಮಗನೇ!" ಎಂಬದಾಗಿ ಹೇಳಿ, ಬೈದು ಕಳುಹಿಸ ಬೇಡಿರಿ! ಎಂದು ಹೇಳಿ, ಸಲಾಂ ಮಾಡಿ, ತನ್ನ ಗುಡಿಸಲಿಗೆ ತಿರಿಗಿ ಕೊಂಡು ಹೋದನು.

ಓದುವವರಾದ ನೀವು ಸಹಾ ಅಪಕಾರಿಗಳಿಗೆ ಉಪಕಾರ ಮಾಡುವವರಾಗಿರಿ! ಹ್ಯಾಗೂ ಉಪಕಾರಕ್ಕೆ ಅಪಕಾರ ಮಾಡದಿರ್ರಿ!

---

# ವಿವಿಧ ವರ್ತಮಾನಗಳು.

ಕ್ರಿಸ್ತನ ಪ್ರತ್ಯಕ್ಷತೆಯ ಹಬ್ಬವಾದ ಜನವರಿ ೬ಕ್ಕೆ ಉಡ್ಪಿಯಲ್ಲಿ ಮೊದಲನೇ "ಉಡ್ಪಿ ತಾಲೂಕು ಮಿಶ್ಯನ್ ಹಬ್ಬವು" ಆಯಿತು. ಅದಕ್ಕೆ ಸುಮಾರು ೬೦೦ ಜನರು ನೆರೆದಿದ್ದರಂತೆ. ಅದರ ಮೇಲೆ ಶುರುವಾದ ಉಡ್ಪೀ ಪರ್ಯಾಯಕ್ಕೆ (ಜಾತ್ರೆಗೆ) ಈ ಸರ್ತಿ ಬಂದ ಜನರು ಬಹಳ ಕಡಿಮೆಯಾಗಿದ್ದರಂತೆ. ಇತ್ತಲಾಗೆಯೂ ಉಡ್ಪಿಗೆ ಶೇರಿದ ಸಭೆಗಳಿಗೆ ಹೊಸಬರು ಬಂದು ಶೇರುತ್ತಾ ಇದ್ದರು.

ಹಿಂದುಸ್ಥಾನದ ಶ್ರೇಷ್ಠಾಧಿಪತಿ ನೊರ್ತ್ಬ್ರುಕ್ ಪ್ರಭುಗಳು ಉದ್ಯೋಗ ನಡಿಸಲಿಕ್ಕೆ ಅಸಮರ್ಥರಾಗಿ ರಾಜಿನಾಮೆ ಕೊಟ್ಟಿದ್ಧಾರೆ. ಅವರ ಬದಲಿಗೆ ಲಿಟ್ಟನ್ ಪ್ರಭುಗಳು ನೇಮಕವಾಗಿದ್ಧಾರೆ.

ಮುಂಬಾಯಿಯಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಬಂದ ೧,೨೩೦ ವಿದ್ಯಾರ್ಥಿಗಳೊಳಗೆ ನೂರರಲ್ಲಿ ೩೫ ಮಂದಿ ಪ್ರಕಾರ ೪೩೪ ಮಂದಿ ಮಾತ್ರ ತೇರ್ಗಡೆ ಪಟ್ಟರು.

ಪಂಡರಪುರದಲ್ಲಿಯ ಹಿಂದು ಜನರು ಪ್ರಾರ್ಥನಾಸಮಾಜವೆಂಬದಾಗಿ ಒಂದು ಸಮಾಜವನ್ನು ಸ್ಥಾಪಿಸಿದ್ಧಾರೆ.

೧೮೭೪ನೇ ಇಸವಿಯಲ್ಲಿ ಮಿಸ್ ಅನ್ಸ್ಟಿ ಅಮ್ಮನವರು ಬೆಂಗಳೂರಿನಿಂದ ಹುಚ್ಚಿ ಎಂಬ ಹುಡುಗಿಯನ್ನು ಸ್ಕೊತಲಾಂಡಿಗೆ ತಮ್ಮ ಸಂಗಡ ಕರಕೊಂಡು ಹೋದದ್ದು ಕೆಲವರಿಗೆ ಗೊತ್ತಿದ್ದೀತು. ಆಗ್ಯೆ ಅವಳಿಗೆ ಮದಿವೆಯಾಗಿದೆ ಎಂಬ ನ್ಯಾಯದ ಮೇಲೆ ಅವಳು ಹೋಗುವ ವಿಷಯದಲ್ಲಿ ತಕರಾರು ಆಗಿತ್ತು. ಈಗ ಅವಳ ಗಂಡನು ಎರಡನೇ ಮದಿವೆಯಾಗಿದ್ಧಾನೆ ಎಂತ ವರ್ತಮಾನ ಉಂಟು. ಆ ಹುಡುಗಿಯು ವಿಲಾಯತಿಯಲ್ಲಿ ಕೀರ್ತಿಗೊಂಡ ವೈದ್ಯನ ಬಳಿಯ ಸ್ತ್ರೀವೈದ್ಯ ಕೆಲಸ ಕಲಿಯುತ್ತಿದ್ಧಾಳೆ. ಅನ್ಸ್ಟಿ ಅಮ್ಮನವರು ಬರುವ ೧೮೭೭ನೇ ಇಸವಿಯಲ್ಲಿ ಬೆಂಗಳೂರಿಗೆ ತಿರಿಗಿ ಬರುವರಂತೆ.

ಪ್ರಿನ್ಸ್ ಒಫ್ ವೇಲ್ಸ್ ಯುವರಾಜರು ಕಲ್ಕತ್ತೆಕ್ಕೆ ಮುಟ್ಟಿ, ಅಲ್ಲಿಂದ ಕಾಶಿಗೆ ಬಂದಿರುತ್ತಾರಂತೆ.

ಓಡ್ರ ದೇಶದ ಜಗತ್ಪ್ರಸಿದ್ಧವಾದ ಜಗನ್ನಾಥ ದೇವಸ್ಥಾನದ ಒಳಗಿನ ಲೋವೆಕಲ್ಲು ಬಿದ್ದು ಹೋಗಿಯದೆ. ಈ ದೇವಸ್ಥಾನವು ಕಟ್ಟಿ ಶುಮಾರು ಏಳುನೂರು ವರ್ಷಗಳು ಆದವು. ಮೊದಲನೆ ಕಲ್ಲು ಬಿದರೆ, ದೇವಸ್ಥಾನ ನಿಲ್ಲದು ಎಂತ ಕಾಲಜ್ಞಾನ ವಚನ ಉಂಟಂತೆ. ಜೀರ್ಣೋದ್ಧಾರ ಮಾಡುವದಕ್ಕೆ ಹೆಚ್ಚು ಕಡಿಮೆ ೧೪ ವರ್ಷಗಳು ಬೇಕಾದಾವು. ಆ ವರೆಗೆ ಅದರಲ್ಲಿ ಪೂಜೆಯಾಗಲಿ ಮತ್ತೊಂದಾಗಲಿ ನಡಿಯ ಕೂಡದು.

ಕೊಚ್ಚಿಯಲ್ಲಿ ಒಂದು ಮನೆಗೆ ಬೆಂಕಿ ತಾಗಿ, ಹಬ್ಬಿ, ಸುಮಾರು ಮನೆಗಳು ಭಸ್ಮವಾಗಿ ಹೋದವು.

ಬಾಬು ಜಗದಾನಂದ ಎಂಬಾತನು ಪ್ರಿನ್ಸ್ ಒಫ್ ವೇಲ್ಸ್ ಯುವರಾಜರನ್ನು ತನ್ನ ಮನೆಗೆ ಕರಿಸಿದ್ದರಿಂದ ಕಲ್ಕತ್ತದ ಒಂದು ವರ್ತಮಾನ ಪತ್ರಿಕೆಯ ಕರ್ತನು ಅವನ ಮೇಲೆ ತಪ್ಪು ಹೊರಿಸಿ, ಯಾರೂ ಅವನ ಸಂಗಡ ಸಂಸರ್ಗ ಮಾಡದೆ, ಅವನಿಗೆ ಕುಲನೀತಿಭ್ರಷ್ಟನೆಂತ ನಡಿಸ ಬೇಕೆಂದು ಹೇಳುತ್ತಾನೆ. ಅಯ್ಯೋ ಜಾತಿನಿಬಂಧನೆಯೇ!

ಕಾಶಿ ಪಟ್ಣದಲ್ಲಿ ಚರ್ಚ ಮಿಶ್ಯನ್, ಬಪ್ತಿಸ್ತ ಮಿಶ್ಯನ್, ಲಂಡನ್ ಮಿಶ್ಯನ್, ಈ ಸಂಘಗಳ ಮಿಶ್ಯನೆರಿಗಳೂ, ಕೆಲವು ದೇಶೀಯ ಕ್ರೈಸ್ತರೂ ಪ್ರಿನ್ಸ್ ಒಫ್ ವೇಲ್ಸ್ ಯುವರಾಜರ ಆಗತಸ್ವಾಗತವನ್ನೂ, ಅವರು ಹಿಂದುಸ್ಥಾನಕ್ಕೆ ದಯ ಮಾಡಿದ್ದಕ್ಕೆ ತಮಗಾದ ಸಂತೋಷವನ್ನೂ, ತಾವು ಅವರ ಕ್ಷೇಮಲಾಭಕ್ಕಾಗಿ ಮಾಡುತ್ತಿರುವ ಪ್ರಾರ್ಥನೆಯನ್ನೂ ಅವರಿಗೆ ತಿಳಿಸುವ ಉದ್ದಿಶ್ಯವಾಗಿ ಬರದ ಪತ್ರವನ್ನು ಅವರಿಗೆ ಕೊಡುವದಕ್ಕೆ ಭೇಟಿ ಹುಡುಕಿದಾಗ್ಯೆ, ಲೋರ್ಡ್ ನೊರ್ತ್ಬ್ರುಕ್ ಪ್ರಭುಗಳು ಆ ಮಿಶ್ಯನೆರಿಗಳಿಗೆ ಅಡ್ಡಿ ಮಾಡಿದರು. ಯಾಕಂದರೆ ಕ್ರೈಸ್ತ ಮಿಶ್ಯನುಗಳಲ್ಲಿ ಈ ದೇಶವಾಳುವ ಅರಸು ಮೆಚ್ಚುತ್ತಾರೆಂಬ ಭಾವನೆ ದೇಶಸ್ಥರಲ್ಲಿ ಹುಟ್ಟ ಬಾರದಂತೆ. ಆದರೂ ಯುವರಾಜರು ತಾವೇ ಆ ಮಿಶ್ಯನೆರಿಗಳಿಗೆ ಭೇಟಿ ಕೊಟ್ಟು, ಅವರು ಮಾಡುವ ಕೆಲಸದಲ್ಲಿ ತಮಗೆ ಅತ್ಯಂತ ಸಂತೋಷ

ವುಂಟೆಂತ ತಿಳಿಸುವವರಾದರು. ಇಂಗ್ಲಿಷ ರಾಜ್ಯವ್ಯವಸ್ಥೇ ಮೇರೆಗೆ ಅರಸನಿಗೆ ಕ್ರಿಸ್ತನ ಕಾರ್ಯದಲ್ಲಿ ತಾನು ಸಂತೋಷ ಪಡುವದಕ್ಕೂ ಪಡುತ್ತೇನೆಂತ ಹೇಳುವದಕ್ಕೂ ಏನೊಂದು ಅಡ್ಡಿ ಇಲ್ಲಾ. ಆದರೆ ನ್ಯಾಯಾಧೀಶರು ಮೇಲೆ ಹೇಳಿದಂತೆ ನಡಕೊಳ್ಳುವ ಪಕ್ಷದಲ್ಲಿ ಈ ದೇಶದವರ ಮನಸ್ಸಿನಲ್ಲಿ ದುಸ್ಸಂಶಯಗಳು ಉತ್ಪನ್ನವಾಗದೆ ಹೋಗವು. ಆದರೂ ಕ್ರಿಸ್ತನವರಿಗೆ ಸರ್ವಥಾ ನಷ್ಟವೂ ಆಗದು, ದುಃಖವೂ ಹತ್ತದು; ಯಾಕಂದರೆ ಕ್ರಿಸ್ತನ ಕಾರ್ಯಕ್ಕೆ ಅನನುಕೂಲವಾದ ಪ್ರಭುಗಳಾಗಲಿ ಧೊರೆಗಳಾಗಲಿ ಬಂದರೂ, ಸದಾ ಇರರು: ಕ್ರಿಸ್ತನೋ? ಸದಾ ಇರುವಾತನೇ. ಆತನ ರಾಜ್ಯವೋ? ಶಾಶ್ವತವೇ. ಹಿಂದುಸ್ಥಾನದ ಸರ್ವಾಧಿಪತ್ಯದ ಪಟ್ಟಕ್ಕೆ ಬಂದ ನೊರ್ಥಬ್ರುಕ ಪ್ರಭುಗಳು ೫ ಮಳೆಗಾಲಗಳನ್ನಾದರೂ ನೋಡದೆ ವಾಪಸು ಹೋಗುವವರಲ್ಲವೋ?

ಪ್ರಿನ್ಸ ಒಫ್ ವೇಲ್ಸ ಯುವರಾಜರು ಮಿಶ್ಯನ ಕಾರ್ಯಗಳಲ್ಲಿ ತನಗೆ ಸಂತೋಷವದೆ ಎಂತ ಹೇಳಿದಂಥಾ, ಅಥವಾ ಮಿಶ್ಯನೆರಿಗಳಿಗಾಗಲಿ ದೇಶೀಯ ಕ್ರೈಸ್ತರಿಗಾಗಲಿ ಯಾವದೊಂದು ದಯೆ ತೋರಿಸಿದಂಥಾ ವರ್ತಮಾನ ಕೇಳುವಾಗಲೆಲ್ಲಾ "ಟೈಮ್ಸ ಒಫ್ ಇಂಡಿಯಾ" ವರ್ತಮಾನಪತ್ರಕರ್ತನೊಳಗೆ ವ್ಯಾಕುಲವುಂಟಾಗುತ್ತದೆ; ೧೮೫೭ನೆಯ ವರ್ಷದಲ್ಲಿ ಆದ ಕಾಟಕಾಯಿಯಲ್ಲಿ ಲಖನೌ ಪಟ್ಣವನ್ನು ಕಾದು ರಕ್ಷಿಸುವವರಾಗಿ ಪ್ರಾಣ ಕೊಟ್ಟಂಥವರ ಜ್ಞಾಪಕಾರ್ಥವಾಗಿ ಕಟ್ಟೋಣಾಗುವ ದೊಡ್ಡ ಮನೆಯ ಬುನಾದೀ ಕಲ್ಲನ್ನು ಯುವರಾಜರು ಇಡುವಾಗ್ಯೆ ಅವರು ದೇಶೀಯ ಕ್ರೈಸ್ತರಿಗೆ ತಕ್ಕ ಬಹುಮಾನದ ಸ್ಥಳಕ್ಕೆ ಬರುವ ಹಾಗೆ ಅಪ್ಪಣೆ ಪಾಲಿಸಿದ್ದನ್ನು ಕೇಳುವಾಗ ಆ ಪತ್ರಕರ್ತನಿಗೆ ಎಂಥಾ ಹೊಟ್ಟೆನೋವು ಆಯಿತೋ? ಅಯೋಧ್ಯೆಯ ತಾಲುಕದಾರರಿಗೂ, ಆ ಕಾಟಕಾಯಿಯಲ್ಲಿ ಇದ್ದು ಈ ವರೆಗೆ ಬದುಕಿರುವ ಶಿಪಾಯರಿಗೂ ಅಲ್ಲದೆ ಆ ಬಹುಮಾನದ ಸ್ಥಳಕ್ಕೆ ಬರಲಿಕ್ಕೆ ಕ್ರೈಸ್ತರಿಗೆ ಮಾತ್ರ ಅಪ್ಪಣೆ ಶಿಕ್ಕಿತು.

ಹಿಂದುಸ್ಥಾನದಲ್ಲಿ ಇರುವಂಥಾ ಇಪ್ಪತ್ತೈದು ಮಿಶ್ಯನು ಛಾಪಖಾನೆಗಳಿಂದ ೧೮೭೨ನೆದಕ್ಕೆ ಮುಗಿಯುವ ಹತ್ತು ವರುಷಗಳಲ್ಲಿ ಮೂವತ್ತು ಬೇರೆ ಬೇರೆ ಭಾಷೆಗಳಲ್ಲಿ ೩,೪೧೦ ಹೊಸ ಪುಸ್ತಕಗಳು ಛಾಪಿಸೋಣಾದವು; ಮತ್ತು ೧,೩೩೫,೫೨೩ ಸತ್ಯವೇದದ ಪ್ರತಿಗಳೂ, ೨,೩೭೫,೦೪೦ ಶಾಲೆಪುಸ್ತಕಗಳೂ, ೮,೭೫೦,೧೨೮ ಕ್ರೈಸ್ತಪುಸ್ತಕಗಳೂ ವಹಿಗಳೂ ಜನರೊಳಗೆ ಪ್ರಸಿದ್ಧಿ ಮಾಡಲಾದವು. ಕೆಲವು ಭಾಷೆಗಳಲ್ಲಿ ನಿಘಂಟುಗಳನ್ನೂ ವ್ಯಾಕರಣಗಳನ್ನೂ ರಚಿಸಿದವರೂ, ಅನೇಕ ಉತ್ತಮ ಗ್ರಂಥಗಳ ಕರ್ತರೂ ದೇಶೀಯ ಭಾಷೆಗಳಲ್ಲಿ ಗ್ರಂಥರಚನೆ ಪ್ರವರ್ಧನೆ ಮಾಡಿದವರೂ ಮಿಶ್ಯನೆರಿಗಳೇ. ಅವರು ಸತ್ಯವೇದಪ್ರಸಂಗಿಗಳೂ ಸಭೆಗಳ ಬೋಧಕರೂ ಆಗಿರುವದಲ್ಲದೆ ಈ ದೇಶದಲ್ಲಿ ವಿದ್ಯಾವರ್ಧನೆಯನ್ನು ಪ್ರಚುರ ಮಾಡಿದವರೂ ಮಾಡುವವರೂ ಆಗಿದ್ದಾರೆ. ಸದ್ಧರ್ಮಪ್ರವರ್ತಕರಾದ ಮಿಶ್ಯನೆರಿಗಳನ್ನೂ ಮಿಶ್ಯನ್ ಕಾರ್ಯವನ್ನೂ ತಿರಸ್ಕಾರ ಮಾಡುವವರು ಮೇಲಿನ ಸಂಗತಿಗಳನ್ನು ಪರಾಮರಿಸ ತಕ್ಕದ್ದು.

ಸರಕಾರದವರು ಅನೇಕ ವರುಷಗಳಿಂದ ಹತ್ತಿ ಬೆಳೆ ಪಸಂದಾಗುವ ಹಾಗೆ ಬಹಳ ಪ್ರಯತ್ನ ಮಾಡುತ್ತಾ ಬಂದಾಗ್ಯೂ, ಕಳೆದ ವರುಷ ಒಂದು ಎಕ್ಕರೆಗೆ ಸರಾಸರಿ ೫೨ ರಾತಲು ಹತ್ತಿ ಮಾತ್ರವೇ ದೊರಕುವದಾಯಿತು.

ಪ್ರಿನ್ಸ ಒಫ್ ವೇಲ್ಸ ಯುವರಾಜರಿಗೆ ಮದ್ರಾಸಿನಲ್ಲಿ ಒಂದು ಸಣ್ಣ ಪೆಟ್ಟಿಗೆ ಕಾಣಿಕೆ ಕೊಡಲಾಯಿತು. ಅದರ ಅಡಿ ಆನೇದಂತದ್ದು; ಮುಚ್ಚಳ ಶುದ್ಧ ಭಂಗಾರದ್ದು, ಅದರ ಮೇಲೆ ಕಾಡಿನಲ್ಲಿ ಹೊಂಚಿ ಕೂತಿರುವ ಒಂದು ಹುಲಿಯ ಚಿತ್ರ; ಪೆಟ್ಟಿಗೆಯ ಪಾರ್ಶ್ವಗಳು ಭಂಗಾರ ಹೊದಗಿಸಿದ ದಂತದವು. ಈ ಭಂಗಾರದ ಕೆಲಸಕ್ಕೆ ೩೫೦ ಪವನು ಕರಗಿಸಿದ್ದಾರಂತೆ. ಸೀಲೋನಿನ ಪ್ರಭುಗಳು ಅವರಿಗೆ ೨,೫೦೦ ರೂಪಾಯಿ ಕ್ರಯದ ಚುರುಟುದಾನಿ ಸಹಾ ಕಾಣಿಕೆ ಮಾಡಿದರು.

ಮದ್ರಾಸ ಬೈಬಿಲ್ ಸಂಘದವರು ಪ್ರಿನ್ಸ ಒಫ್

ವೇಲ್ಸ್ ಯುವರಾಜನಿಗೆ ಸತ್ಯವೇದದ ದೇಶೀಯ ಭಾಷಾಂತರಗಳ ಪ್ರತಿಗಳನ್ನು ಬಹುಮಾನವಾಗಿ ಕೊಟ್ಟರು.

ಮದ್ರಾಸಿನಲ್ಲಿರುವ ಬೇರೆ ಬೇರೆ ಪ್ರೊಟೆಸ್ಟಾಂಟ ಮಿಶ್ಯನಿನ ಕ್ರೈಸ್ತರೆಲ್ಲರೂ ಹೊಸ ವರ್ಷದ ಮೊದಲನೇ ಆದಿತ್ಯವಾರ ಒಟ್ಟು ಕೂಡಿ, ಒಂದೇ ದೇವಾಲಯದಲ್ಲಿ ಕರ್ತನ ಭೋಜನ ತೆಗದು ಕೊಳ್ಳುವ ಪದ್ಧತಿ ಇಪ್ಪತ್ತು ವರುಷಗಳಿಂದ ನಡಿಯುತ್ತಾ ಇರುತ್ತದೆ.

ಮುಂಬಾಯಿ ಸಂಸ್ಥಾನದಲ್ಲಿ ಅಮೇರಿಕ ಮಿಶ್ಯನಿಗೆ ಹಣದ ವಿಷಯ ಕಷ್ಟ ಉಂಟಾದ್ದರಿಂದ, ಎಲ್ಲಾ ಖರ್ಚು ಕಡಿಮೆ ಮಾಡ ಬೇಕೆಂತ ಮಿಶ್ಯನೆರಿಗಳಿಗೆ ಅಪ್ಪಣೆ ಬಂದದೆ.

ಜನವರಿ ತಿಂಗಳ ತೇದಿ ೧೯, ೨೦, ೨೧ರಲ್ಲಿ ಹಿಂದುಸ್ಥಾನದಲ್ಲಿ ಆದಿತ್ಯವಾರದ ಶಾಲೆಗಳನ್ನು (Sunday Schools), ಉತ್ತಮವಾಗಿ ನಡಿಸ ತಕ್ಕ ರೀತಿಯ ವಿಷಯ ಆಲೋಚಿಸಿ ಪ್ರಸ್ತಾಪಿಸುವದಕ್ಕೆ ಅಲ್ಲಹಾಬಾದಿನಲ್ಲಿ ಒಂದು ಸಂಘ ನೆರವೇರಿತು. ಬೇರೆ ಬೇರೆ ಸಭೆಗಳ ನಿಯುಕ್ತರು ಅದಕ್ಕೆ ಕೂಡಿ ಬಂದರು; ಕೂಡಿ ಬರಲಾರದವರು ಆ ವಿಷಯಕ್ಕೆ ಪ್ರಬಂಧಗಳನ್ನು ಬರದು ತಲಪಿಸಿದರು.

ಈ ದೇಶಸ್ಥರ ಬಹುಮಾನನಾಮವನ್ನು ಕುರಿತು—ಮಿಸ್ತರ್ (Mr.) ಎಂಬ ಬಿರುದಿಗೆ ಸರಿಯಾಗಿ ದೇಶೀಯ ಹೆಸರುಗಳಿಗೆ "..... ಅವರುಗಳು" ಎಂತಲೂ, ಎಸ್ಕ್ವಯರ್ (Esqr.) ಎಂಬ ಬಿರುದಿಗೆ "ಮಹಾರಾಜಶ್ರೀ....." ಎಂತಲೂ ಸೇರಿಸ ತಕ್ಕದ್ದೆಂಬದಾಗಿ ಮಂತ್ರಾಲೋಚನೆಸಭೆಯಲ್ಲಿ ಗವರ್ನರವರು ನಿರ್ಣಯಿಸಿರುತ್ತಾರೆಂತ "ಕರ್ಣಾಟಕಪ್ರಕಾಶಿಕ" ಪತ್ರದಲ್ಲಿ ಬರೆದದೆ.

ತಿಬೇತ್ ಶೀಮೆಯವರು ಎಲ್ಲಾ ಜನಾಂಗಗಳಲ್ಲಿ ಅತಿ ಪ್ರಾರ್ಥನಾಸಕ್ತರಾಗಿದ್ದಾರಂತೆ; ಅವರಲ್ಲಿ ಪ್ರಾರ್ಥನೆ ಮಾಡುವ ಕಲ್ಲುಗಳು, ಪ್ರಾರ್ಥನೆ ಮಾಡುವ ಬಾವಟೆಗಳು, ಪ್ರಾರ್ಥನೆ ಮಾಡುವ ಗಾಳಿಗಳು, ಪ್ರಾರ್ಥನೆಮಾಡುವ ಗಾಣಗಳು ಅವೆ. ಮತ್ತು ಎಲ್ಲವರ ಬಾಯಿಯಲ್ಲಿ ಪದೇಪದೇ ಕೇಳುವ ಪ್ರಾರ್ಥನೆ "ಓಂ ಮಣಿ ಪದ್ಮೆ ಹೌಂ" ಅಂದರೆ ಓಂ ರತ್ನವು ತಾವರೆಯಲ್ಲಿ ಅದೆ ಎಂಬದು.

ಚೀನ ರಾಜ್ಯದಲ್ಲಿ ೧೬ ಇಂಗ್ಲಿಷ ಮಿಶ್ಯನ ಸಂಘಗಳೂ, ೧೨ ಅಮೇರಿಕ ಮಿಶ್ಯನ ಸಂಘಗಳೂ, ೨ ಜರ್ಮನ ಮಿಶ್ಯನ ಸಂಘಗಳೂ ಸುವಾರ್ತಾ ಕಾರ್ಯ ಸಾಗಿಸುತ್ತಿದ್ದಾವೆ. ಈ ಎಲ್ಲಾ ಮಿಶ್ಯನುಗಳಿಗೆ ಒಟ್ಟಿಗೆ ೪೨ ಠಾಣ್ಯಗಳು; ಮಿಶ್ಯನೆರಿಗಳು ೨೨೬ ಮಂದಿ.

ಜಾಪಾನಿನಲ್ಲಿ ೬ ಅಮೇರಿಕ ಮಿಶ್ಯನು ಸಂಘಗಳೂ, ೫ ಇಂಗ್ಲಿಷ ಮಿಶ್ಯನು ಸಂಘಗಳೂ ಅವೆ; ಮಿಶ್ಯನೆರಿಗಳು ೪೮ ಮಂದಿ. ಕೆಡವಿ ಹಾಕಲ್ಪಟ್ಟ ಬುದ್ಧನ ದೇವಸ್ಥಾನಗಳ ಮರಮೋಪು ತಂದು, ೭೫ ಅಡಿ ಉದ್ದ, ೩೬ ಅಡಿ ಅಗಲವಾಗಿರುವ ಒಂದು ಕ್ರಿಸ್ತೀಯ ದೇವಾಲಯವು ಕಟ್ಟಲಾಯಿತು. ಇದರಲ್ಲಿ ಮೊದಲನೇ ಪ್ರಸಂಗ ಮಾಡಿದವನು ಒಬ್ಬ ದೇಶೀಯ ಬೋಧಕನು.

ತುರ್ಕಿ ಸರಕಾರದವರು ಪರಮತದ್ವೇಷವನ್ನು ಕಡಿಮೆ ಮಾಡಿ, ತಮ್ಮ ರಾಜ್ಯದಲ್ಲಿ ಸತ್ಯವೇದದ ಗ್ರಂಥಗಳನ್ನು ಪ್ರಜೆಗಳಲ್ಲಿ ಪ್ರಸಿದ್ಧಿ ಮಾಡುವದಕ್ಕೆ ಸಮ್ಮತಿ ಪಡುತ್ತೇವೆಂತ ತಿಳಿಸಿದ್ಧಾರೆ.

ಐಗುಪ್ತದ ಅರಸನು ತನ್ನದೊಂದು ಪ್ರತಿಮೆ ಮಾಡುವದಕ್ಕೆ ವಂತಿಗೆಯಿಂದ ಕೂಡಿಸೋಣಾದ ೧,೩೦,೦೦೦ ರೂಪಾಯಿಗಳನ್ನು ಅಲೆಕ್ಸಂದ್ರಿಯ ಪಟ್ಟಣದಲ್ಲಿ ಸರ್ವ ಜಾತಿಗಳವರಿಗೂ ಮತಗಳವರಿಗೂ ಒಂದು ಶಾಲೆ ಕಟ್ಟುವದಕ್ಕೆ ಖರ್ಚು ಮಾಡ ಬೇಕೆಂತ ನಿಷ್ಕರ್ಷೆ ಮಾಡಿದ್ಧಾನೆ. ಇತ್ತಲಾಗೆ ಅಫ್ರಿಕದಲ್ಲಿ ಅನೇಕ ದೇಶಗಳನ್ನು ವಶ ಮಾಡಿ ಕೊಳ್ಳಲೆಸಗಿದನು. ಜಂಜಿಬಾರ ರಾಜ್ಯಕ್ಕೆ ಶೇರಿದ ಕೆಲವು ಶೀಮೆಗಳನ್ನು ತನ್ನ ರಾಜ್ಯಕ್ಕೆ ಕೂಡಿಸಿ ಕೊಂಡನು. ಆದರೆ ಅಬಿಸೀನ್ಯವನ್ನು ಜಯಿಸುವದಕ್ಕೆ ಅವನು ಕಳುಹಿಸಿದ ಸೈನ್ಯವು ಬಹುಶಾ ಸೋತು ಹೋಗುವದಾಯಿತು.

ರುಸ್ಸಿಯರು ಆಸ್ಯ ಖಂಡದ ಮಧ್ಯಪ್ರದೇಶ

ಗಳಲ್ಲಿ ಕೊಕಂದವನ್ನು ತಮ್ಮ ಮಹಾರಾಜ್ಯಕ್ಕೆ ಶೇರಿಸಿ ಕೊಂಡರು. ಹೀಗೆ ಅವರು ಒಂದೊಂದೇ ದೇಶ ವಶ ಮಾಡಿ ಕೊಳ್ಳುತ್ತಾ ಚೀನ ರಾಜ್ಯದ ಪ್ರಾಂತ್ಯಗಳಿಗೆ ಮುಟ್ಟುವದು ನಿಶ್ಚಯವೇ.

ರುಸ್ಯ ದೇಶದವರು ಬಹಳ ಹಣ ಕೂಡಿಸಿ, ತುರ್ಕ್ಯ ಸರಕಾರಕ್ಕೆ ವಿರೋಧವಾಗಿ ದಂಗೆ ತೆಗೆದ ಕ್ರೈಸ್ತರಿಗೆ ಕಳುಹಿಸಿ ಕೊಡುತ್ತಿದ್ದಾರೆ.

ಸೂರ್ಯ ದೇಶದಲ್ಲಿ ವಾಂತಿಭೇದಿ ಬಹು ಪ್ರಬಲವಾಗಿದೆ. ಅನೇಕ ಪಟ್ಣಗ್ರಾಮಗಳಿಂದ ಜನರು ವಲಸೆ ಎತ್ತಿ ಬೆಟ್ಟ ಗುಡ್ಡಗಳಿಗೆ ಓಡಿ ಹೋಗುವವರಾದರು.

ಇಂಗ್ಲಾಂದಿನ ಕಲ್ಲಿದ್ದಲೀ ಖನಿಗಳಲ್ಲಿ ಭಗ್ಗಂತ ಉರಿಯಾಗಿ, ೧೪೦ ಜನರು ಅಸುವಳಿದು ಹೋದರು.

ಭೂರಾಜರು ಆಳುವದು ನನ್ನಿಂದ ಎಂಥೇಳಿ ಪೋಪನು ಹೊಗಳಿ ಕೊಳ್ಳುವ ಕಾಲ ಮುಂಚೆ ಇರುತ್ತಿತ್ತು; ಇತ್ತಲಾಗೆ ೯ನೇ ಪೀಯುಸ್ ಪೋಪನು ತನ್ನ ಕಡೆಯ ರಾಯಭಾರಿಯ ಮುಖಾಂತರವಾಗಿ ಸ್ಪೇನ ದೇಶದಲ್ಲಿ ಮತಸ್ವಾತಂತ್ರ್ಯವನ್ನು ಯಾವತ್ತು ನಿರಾಕರಿಸುವ ೧೮೫೧ನೆಯಲ್ಲಿ ಆದ ಒಪ್ಪಂದವನ್ನು ಪುನಹಾ ಸ್ಥಾಪಿಸದಿದ್ದರೆ, ಅಲ್ ಫೊನ್ಸೊ ಸ್ಪೇನಿನ ಅರಸನು ಎಂಬದಕ್ಕೆ ತನ್ನ ಸಮ್ಮತಿ ಕೊಡೆನೆಂಬದಾಗಿ ಪ್ರಸಿದ್ಧಿ ಪಡಿಸಲು, ಆ ದೇಶದ ಪ್ರಜೆಗಳು ಅತಿರೇಕ ರೌದ್ರಗೊಂಡರು. ಮತಸ್ವಾತಂತ್ರ್ಯವನ್ನು ರಾಜ್ಯದಲ್ಲಿ ಉಳಿಸುವದಕ್ಕೆ ಆಲೋಚನೆಸಭೆಯವರು ಚಿತ್ತವಿಡದೆ ಇರರು.

೧,೫೫೮ ಮಿಶ್ಯನ್ ಶಾಖೆಗಳಲ್ಲಿ ಸದ್ಯಕ್ಕೆ ೨,೧೩೨ ಮಂದಿ ಪ್ರೊಟೆಸ್ಟಾಂಟ ಮಿಶ್ಯನೆರಿಗಳು ಇದ್ದಾರೆ. ಇವರಲ್ಲಿ ಇಂಗ್ಲಿಷರು ೧,೦೬೦ ಮಂದಿ, ಜರ್ಮನರು ೫೦೨ ಮಂದಿ; ಅಮೇರಿಕದವರು ೪೬೦; ಹೊಲ್ಲಾಂದದವರು ೪೩; ಫ್ರೆಂಚರು ೨೨; ವಿಲಾಯತಿಯ ಉತ್ತರ ದಿಕ್ಕಿನ ದೇಶದವರು ೪೫. ಸದರಿ ಮಿಶ್ಯನೆರಿಗಳು ನಡಿಸುವ ಕೆಲಸಕ್ಕೆ ಸಹಾಯಾರ್ಥವಾಗಿ ಹೋದ ವರುಷದಲ್ಲಿ ಕೊಡೋಣಾದ ಹಣವು ಎಷ್ಟೆಂದರೆ: ಇಂಗ್ಲಿಷರು ಕೂಡಿಸಿ ಕೊಟ್ಟದು ೬೧,೫೦,೫೦೦ ರೂಪಾಯಿ; ಜರ್ಮನರು ೧೦,೭೦,೦೦೦ ರೂಪಾಯಿ; ಅಮೇರಿಕದವರು ೩೫,೬೦,೦೦೦ ರೂಪಾಯಿ; ಹೊಲ್ಲಾಂದದವರು ೧,೮೭,೫೦೦ ರೂಪಾಯಿ; ಫ್ರೆಂಚರು ೮೭,೫೦೦ ರೂಪಾಯಿ, ವಿಲಾಯತಿಯ ಉತ್ತರ ದಿಕ್ಕಿನ ದೇಶದವರು ೧೭,೦೦೦ ರೂಪಾಯಿಗಳು.

ಮದಗಸ್ಕರ ದ್ವೀಪದಲ್ಲಿ ಸತ್ಯವೇದದ ಪ್ರತಿಗಳು ಬಹಳ ಮಾರಾಟವಾಗುತ್ತವೆ. ಮಿಶ್ಯನ್ ಶಾಖೆಯಲ್ಲಿದ್ದ ಪ್ರತಿಗಳೆಲ್ಲಾ ಖರ್ಚಾಗಲಾಗಿ ಬೈಬಲ್ ಸಂಘದವರು ೫,೦೦೦ ಪ್ರತಿಗಳನ್ನು ಅಲ್ಲಿಗೆ ಕಳುಹಿಸಿ ಕೊಟ್ಟರು. ಇವು ಕೆಲವು ದಿವಸಗಳಲ್ಲಿ ಸರಿಯಾದವು. ಒಬ್ಬನು ತನ್ನ ಅಂಗಿ ಮಾರಿ ಒಂದು ಪ್ರತಿ ಕೊಂಡುಕೊಂಡನಂತೆ.

ಮದ್ಯಪಾನದ ವ್ಯಸನದಲ್ಲಿ ನಿಮಗ್ನನಾದವನೊಬ್ಬನು ಒಬ್ಬ ವೈದ್ಯನ ಬಳಿಗೆ ಬಂದು, ಈ ದುರ್ವ್ಯಸನ ಪರಿಹರಿಸಿ ಕೊಳ್ಳುವ ಬಗೆ ಏನೆಂತ ಕೇಳಲಾಗಿ, ಆ ವೈದ್ಯನು ಪ್ರತಿ ದಿವಸವೂ ಬೆಳಿಗಿನ ಊಟಕ್ಕೆ ಅರ್ಧ ತಾಸು ಮುಂಚೆ ಒಂದು ಕಿತ್ತಳೆ ಹಣ್ಣು ತಿನ್ನು: ನಿನಗೆ ಮದ್ಯವೂ ಬೇಕಾಗದು, ಔಷಧವೂ ಬೇಕಾಗದು ಎಂದು ಹೇಳಿದನು. ಅವನು ಕ್ರಮವಾಗಿ ವೈದ್ಯನು ಹೇಳಿದಂತೆ ದಿವಸಕ್ಕೊಂದು ಕಿತ್ತಳೆ ಹಣ್ಣು ತಿಂದು, ತನಗೆ ಮದ್ಯವು ಕಂಡರೆ ವಾಕರಿಸುತ್ತದೆ, ನೀರೂ ಎಣ್ಣೆಯೂ ಹ್ಯಾಗೆ ಒಂದಕ್ಕೊಂದು ಕೂಡದೋ, ಹಾಗೆಯೇ ತನ್ನ ಬಾಯಿಯಲ್ಲಿ ಕಿತ್ತಳೆ ರುಚಿ ಇರುವದರಿಂದ ಮದ್ಯ ರುಚಿಯಾಗದು ಎಂದು ಹೇಳುತ್ತಾನೆ.

Printed by Stolz & Hirner, Basel Mission Press, Mangalore.

# ಕ್ರೈಸ್ತಸಭಾಪತ್ರ

ಪುಸ್ತಕ ೮. **MARCH 1876.** ಅಂಕೆ ೩.

**ಅಡಕವು:** ಕರ್ತನಲ್ಲಿ ಯಾವಾಗಲೂ ಸಂತೋಷಿಸಿರಿ— ಭೂಮಿಯ ಮೇಲೆ ಸಮಾಧಾನವು— ಶಾಪಿಜಿಯಲ್ಲಿ ಒಡದು ಹೋದ ಶೀಸೆ— ನಿನ್ನ ಮಾರ್ಗವನ್ನು ಕರ್ತನ ಮೇಲೆ ಹೊರಳಿಸು, ಆತನಲ್ಲಿ ಭರವಸವಿಡು; ಆಗಲಾತನು ನಡಿಸುವನು— ಚಿನ್ನದ ಹರಳುಗಳು— ವಿವಿಧ ವರ್ತಮಾನಗಳು.

## ಕರ್ತನಲ್ಲಿ ಯಾವಾಗಲೂ ಸಂತೋಷಿಸಿರಿ! ಫಿಲಿ. ೪, ೪.

ಅಪೊಸ್ತಲನಾದ ಪೌಲನ ಈ ಮಾತನ್ನು "ಮಿಶ್ಯನ್ ದೂತ" ಈ ಯುಗಾದಿಯಲ್ಲಿ ತನ್ನ ಪ್ರಿಯ ಪಠಕರಿಗೆ ನೆನಪು ಹುಟ್ಟಿಸ ತಕ್ಕದ್ದೆಂತ ತೋರುತ್ತದೆ*. ಎಲ್ಲಾ ಜನರಿಗೆ ಹೆಚ್ಚು ಕಡಿಮೆಯಾಗಿಯಾದರೂ ಸಾಧಾರಣವಾಗಿ ಆಗುವ ತಾಪತ್ರಯಗಳಲ್ಲದೆ ಭಕ್ತರಿಗೆ ಈ ಭೂಸಂಚಾರದಲ್ಲಿ ನಾನಾ ವಿಘ್ನ, ಅಪಾಯ, ಹೋರಾಟಗಳು ಬೀಳುತ್ತಿದ್ಧಾವೆ. ಮಿಶ್ಯನ್ ಕಾರ್ಯದಲ್ಲಿಯೂ ಮನನೋಯಿಸಿ, ಒಡಿಸಿ, ಕರ್ತನಲ್ಲಿಯ ಸಂತೋಷಪೂರಿತ ವಿಶ್ವಾಸವನ್ನೂ, ಉಲ್ಲಾಸವೂ ಗೆಲುವೂ ಉಳ್ಳ ಧೈರ್ಯವನ್ನೂ ಕುಂದಿಸುವಂಥಾದ್ದೂ, ಪೂರ್ಣವಾಗಿ ಹರಣ ಮಾಡುವಂಥಾದ್ದೂ ಅನೇಕವು ಸಂಭವಿಸುತ್ತಿರುತ್ತದೆ. ಮಿಶ್ಯನ್ ಕೆಲಸದವರಿಗೂ, "ಮಿಶ್ಯನ್ ದೂತ" ಓದೋಣಾಗುವ ಸಾವಿರಾರು ಮನೆಗಳವರಿಗೂ ಆಗುತ್ತಿರುವ ದುಃಖ, ಶೋಕ, ಚಿಂತಾದಿಗಳನ್ನು ನೆನಸಿ, "ಮಿಶ್ಯನ್ ದೂತ" ಕರ್ತನು ದೇವವಾಕ್ಯವನ್ನು ಆಧಾರ ಮಾಡಿಕೊಂಡು, ತನಗೂ ತನ್ನ ಪತ್ರದ ಪಠಕರಿಗೂ— ನಾವು ಕ್ರೈಸ್ತರೂ, ದೇವರ ಮಕ್ಕಳೂ, ಕ್ರಿಸ್ತ್ಯೇಸುವಿನ ರಾಜ್ಯದ ಸಹಬಾಧ್ಯಸ್ಥರೂ ಆಗಿರುವದರಿಂದ, ಸರ್ವತ್ರ, ಸರ್ವದಾ, ಸರ್ವಥಾ, ಸಕಲ ವಿದ್ಯಮಾನಗಳಲ್ಲಿ, ವಿಶಿಷ್ಟ ಸುಖ ದುಃಖಗಳಲ್ಲಿ ಕರ್ತನಲ್ಲಿ ಸಂತೋಷ ಪಡುವಂಥಾ ಮಹಾ ಭಾಗ್ಯಕರವಾದ **ಅಧಿಕಾರವಿಶೇಷವು** ನಮಗುಂಟು ಎಂತ ಬಹು ಖಂಡಿತವಾಗಿ ಹೇಳ ತಕ್ಕದ್ದು. ತಾನು ಯಾವಾಗಲೂ ತನ್ನೊಡೆಯನಲ್ಲಿ ಸಂತೋಷಿಸಲೂ, ಮಕ್ಕಳು ಮಮತಾಪರ ಮಾತೆಯಲ್ಲಿ ಭರವಸವಿಡುವಂತೆ ಆತನಲ್ಲಿ ಭರವಸವಿಟ್ಟಿರಲೂ, ತನ್ನನ್ನು ಸರ್ವತ್ರ ಆತನ ಕೈಗೆ ಒಪ್ಪಿಸಿ ಕೊಂಡು, ಪೂರ್ಣ ನಿಶ್ಚಿಂತನಾಗಿರಲೂ ಬಹುದು

* ಮೇಲಿನದು "ಮಿಶ್ಯನ್ ದೂತ" ಎಂಬ ಪತ್ರದ ೧೮೭೬ನೇ ಇಸ್ವಿಯ ೧ನೇ ಅಂಕೆಯಲ್ಲಿ ಛಾಪೆಯಾದ ಒಂದು ಪ್ರಸಂಗದ ಭಾಗವಾಗಿದೆ. ೧೮೫೧ನೇ ಇಸ್ವಿಯಲ್ಲಿ ಹಿಂದುಸ್ಥಾನದಲ್ಲಿಯ ನಮ್ಮ ಬಾಸಲ್ ಮಿಶ್ಯನ್ ಸಂಘದ ಸಭೆಗಳನ್ನು ನೋಡಲಿಕ್ಕಾಗಿ ವಿಲಾಯತಿಯಿಂದ ಬಂದಂಥಾ, ಈ ಸಂಘದ ಸಭಾನಾಯಕರು ಆದಂಥ, ಯೋಸನ್‌ಹನ್ಸ್ ಧೊರೆಗಳವರು ಮಾಸ ಮಾಸಕ್ಕೆ ಛಾಪೆಯಾಗುವ ಈ ಪತ್ರದ ಕರ್ತರಾಗಿದ್ಧಾರೆ.

ಎಂಬದು ಸದ್ವಿಶ್ವಾಸಿಯಾದ ಕ್ರೈಸ್ತನಿಗೆ ಖಚಿತವೂ, ನಿಸ್ಸಂದೇಹದ ಮಾತೂ, ಯಾವ ಯಾವ ತಾಪವಾಗಲಿ ಕಷ್ಟವಾಗಲಿ ತಪ್ಪಿಸಲಾರದ ನಿಶ್ಚಯವೂ ಆಗಿರ ತಕ್ಕದ್ದು.

ಕರ್ತನಲ್ಲಿ ಸಂತೋಷ ಪಟ್ಟರಲಿಕ್ಕೆ ನಮಗೆ ನ್ಯಾಯವೂ ಕಾರಣವೂ ಇಲ್ಲವೋ? ಉಂಟು, ಯಥೇಷ್ಟವೇ ಉಂಟು! ಯಾಕಂದರೆ ನಮ್ಮ ಕರ್ತನು ಕೇವಲ ಸಂಪೂರ್ಣ ನರಕುಲೋದ್ಧಾರಕನೂ, ಜಗದ್ರಕ್ಷಕನೂ, ನಂಬಿಕೆಯುಳ್ಳ ಕರುಣಾಪರ ಪ್ರಧಾನ ಯಾಜಕನೂ, ನಿತ್ಯ ರಾಜನೂ ಆಗಿದ್ದಾನೆ. ನಾವು ವಿಶಿಷ್ಟ ತಾಪತ್ರಯಗಳನ್ನೂ, ನಮ್ಮ ಮತ್ತು ಪರರೆಲ್ಲರ ಹೊರಗಿನ ಒಳಗಿನ ಕಷ್ಟಾದಿಗಳನ್ನೂ ಪಾಪವೂ ಮರಣವೂ ನರಜಾತಿಯ ಮೇಲೆ ಕವಿದು ಬೀಳ ಮಾಡಿದ ಸಕಲ ಅರಿಷ್ಟರಾಶಿಯನ್ನೂ, ಸುವಾರ್ತೆಯನ್ನು ಕೇಳದ ಅನ್ಯರಲ್ಲಿಯೂ, ಅದನ್ನು ಕೇಳಿದಾಗ್ಯೂ ನಂಬದ ಕ್ರೈಸ್ತರಲ್ಲಿಯೂ ಆಳುವ ಅಂಧಕಾರಾಧಿಪತಿಯ ಭೀಕರ ಅಧಿಕಾರವ್ಯಾಪ್ತಿಗಳನ್ನೂ ದೃಷ್ಟಿ ಇಟ್ಟು ನೋಡಿದರೆ, ನಮ್ಮಲ್ಲೇಯಾಗಲಿ ಲೋಕದಲ್ಲೇಯಾಗಲಿ ಮುಳಿಗಿ ಹೋಗದೆ ಪಾರಾಗೋ ಉಪಾಯವೂ, ಪಾರಾಗಲಿಕ್ಕೆ ತಕ್ಕ ಸಹಾಯವೂ ಇಲ್ಲವೇ ಇಲ್ಲಾ ಎಂದು ಕಾಣದಿರಲಿಕ್ಕಿಲ್ಲಾ. ಆದರೆ ಭೂಪರಲೋಕಗಳಲ್ಲಿ ಸರ್ವಾಧಿಕಾರವನ್ನು ಹೊಂದಿರುವ ಪತಿಯೂ ಈಶನೂ ನಮಗಿದ್ದಾನೆ; ಆತನ ಶಕ್ತಿ ಎಲ್ಲಾ ಅಡಚಣೆ, ವಿಘ್ನ, ಕಷ್ಟಗಳನ್ನು ಅಧಿಕಾಧಿಕವಾಗಿ ಮೀರುವಂಥಾದ್ದೇ. ಸರ್ವ ನರಭೂತಗಳೂ, ಭೂತೇಂದ್ರನಾದ ಅಂಧಕಾರದಧಿಪತಿಯಾಗಿರುವ ಪಿಶಾಚನೂ ಒಡಗೂಡಿಕೊಂಡು ಮಹಾ ಕಾಳಗವಾಡಿದರೂ, ಆತನು ಸೋತು ಹೋಗದೆ, ಗೆದ್ದು, ತನ್ನವರನ್ನು ಕಾಪಾಡಿ, ಉಳಿಸಿ, ದೇವತಾಪ್ರೀತಿಯ ಸಂಕಲ್ಪವನ್ನು ಮಹಿಮೆಯೊಂದಿಗೆ ನೆರವೇರಿಸಿ ಪೂರೈಸುವನು. ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸುವಿನ ಮಹಿಮೆ ಭಾವಾತೀತವಾದಷ್ಟು ದೊಡ್ಡದಾಗಿದೆ. ತನ್ನ ಸುವಾರ್ತೆಯಲ್ಲಿಯ ಆಶೀರ್ವಾದಗಳನ್ನು ಆತನು ಎಲ್ಲೆಲ್ಲಿಯೂ ಮುಟ್ಟಿಸಿ ಕಾಣಿಸಿ, ತಪ್ಪಿ ಹೋದ್ದನ್ನು ಹುಡುಕಿ, ಕಂಡುಕೊಂಡು, ಅಂಗೀಕಾರ ಮಾಡಿ, ಪರಾಂಬರಿಸಿ, ಪಾಪದ ಬಂಧಗಳನ್ನು ಹರಿಸಿ, ತನ್ನ ಮರಣ ಪುನರುತ್ಥಾನಗಳ ಮೂಲವಾಗಿ ಪಾಪದಾಸ್ಯದಿಂದ ಬಿಡಿಸಿ, ಪಾಪದ ಶಾಪ ಅಧಿಕಾರಗಳನ್ನು ತೆಗೆಧಾಕಿ, ಆದರಿಸಿ, ಉದ್ಧರಿಸಿ, ಶುದ್ಧೀಕರಿಸಿ, ನವೀಕರಿಸಿ, ಬದುಕಿಸಿ, ನಿತ್ಯ ಮಂಗಳಕ್ಕೆ ನಡಿಸೋದರಲ್ಲಿ ಪ್ರಕಟವಾಗುವ ಕೃಪಾಸಾಗರನಾದ ಆತನಲ್ಲಿಯಣ ದಯಾರಸವು ನೆಲಗಾಣದ್ದೇ. ತನ್ನ ಚಿಕ್ಕ ಮಂದೆಯನ್ನು ಮೇಯಿಸಿ, ಕಾಪಾಡಿ, ತನ್ನ ಕುರಿಗಳಲ್ಲೊಂದೊಂದಕ್ಕೆ ಮಾಡುವ ಪ್ರತ್ಯಪ್ರತ್ಯೇಕ ಪರಾಂಬರಿಕೆಗಾಗಿ ಆತನು ಅತ್ಯಾಶ್ಚರ್ಯದ ಕೃತ್ಯಗಳನ್ನು ನಡಿಸೋದರಲ್ಲಿಯೂ, ವಿಶ್ವಪರಿಪಾಲನೆಯಲ್ಲಿಯೂ, ಆಯಾ ಜನಾಂಗಗಳನ್ನು ಶಿಕ್ಷಿಸೋದರಲ್ಲೂ ರಕ್ಷಿಸೋದರಲ್ಲೂ ಕಾಣಿಸುವ ಸರ್ವಶಕ್ತಿಯುಳ್ಳ ಆತನ ಹಸ್ತವನ್ನೂ, ಅಪರಿಮಿತ ಜ್ಞಾನ ಬುದ್ಧಿಗಳನ್ನೂ ಯಾರು ವರ್ಣಿಸಿ ಹೇಳಿ ತೀರಿಸ ಬಹುದು! ದೇವರು ಸರ್ವಶಕ್ತನೂ, ಸರ್ವಜ್ಞನೂ, ನೀತಿಸ್ವರೂಪನೂ, ಕೃಪಾಸಾಗರನೂ, ಪ್ರೀತಿನಿಧಿಯೂ ಆಗಿ ನಡಿಸಿದ್ದು ನಾವು ಆಗಿ ಹೋದ ವರುಷವನ್ನು ಕಳದು, ಉಳಿದು, ಇಂದಿಗೆ ಇರುವದಕ್ಕೆ ಕಾರಣವಾಗಿರುವದಲ್ಲದೆ ಬೇರೊಂದಲ್ಲವೇ ಅಲ್ಲಾ. ಇದನ್ನು ಕಣ್ತೆರೆದು ನೋಡ ಶಕ್ತನಾದವನು ಮಹೋನ್ನತನೂ, ಸರ್ವೋತ್ತಮನೂ, ಮಹನ್ಮಹಿಮಾಮಯ ಪರಂಜ್ಯೋತಿಯೂ, ನಿನ್ನೆ, ಈ ಹೊತ್ತು, ನಾಳೆ, ಎಂದೆಂದಿಗೂ ಏಕಪ್ರಕಾರವಾಗಿ ಭಗವಂತನಾಗಿ ಆಳುತ್ತಾ ಬಾಳುತ್ತಾ ಇರುವ ಸದಾ ಪ್ರಭುವೂ ಆಗಿರುವ ದೇವರ ಮುಂದೆ ಅಡ್ಡ ಬಿದ್ದು, ಉಪಕಾರಸ್ಮರಣಾಮಗ್ನನಾಗಿ ಆತನನ್ನು ಸ್ತುತಿಸಿ, ಕೊಂಡಾಡಿ, "ಕರ್ತನಲ್ಲಿ ಯಾವಾಗಲೂ ಸಂತೋಷಿಸಿರಿ" ಎಂಬ ಉದ್ಬೋಧನಾವಾಕ್ಯವನ್ನು ಮನಸ್ಸಿಗೆ ತಂದು ಕೊಂಡು, ಕರ್ತನಲ್ಲಿ ಸಂತೋಷವಾಗಿರದೆ ಹೋಗಲಿಕ್ಕಿಲ್ಲಾ.

ಕರ್ತನಿಗೆ ಸಂತೋಷವಾಗಿ ಸೇವಿಸಿ, ಆತನ ರಾಜ್ಯದಲ್ಲಿಯ ಕೆಲಸಕ್ಕೆ ಚುರುಕಾಗಿರ ಬೇಕಾದರೆ,

ಕರ್ತನಲ್ಲಿಯ ಸಂತೋಷವು ವ್ಯಾಪಿಸಿ, ತುಂಬಿ ಹೋದ ಮನಸ್ಸು ಅತ್ಯಗತ್ಯವೇ. ದುಃಖವೂ ಶೋಕವೂ ಚಿಂತೆಯೂ ಮನಸ್ಸನ್ನು ಹಿಡಿದು, ಒಡಿಸಿ, ಚುರುಕು, ಉಲ್ಲಾಸ, ಸ್ಥೈರ್ಯಗಳನ್ನು ಕುಂದಿಸಿ, ಆಲಸ್ಯ, ಬೇಸರ, ನಿರಾಶೆಗೆ ಕಾರಣವಾಗುವಂಥಾದ್ದಲ್ಲವೋ? ತನ್ನನ್ನು ಆದರಿಸಿ ಕೊಂಡು ಈಜಾಡಲಾರದವನು ಮತ್ತೊಬ್ಬರನ್ನು ಆದರಿಸಿ, ಈಜಾಡಿ, ನೀರಿನಿಂದ ತಪ್ಪಿಸುವದು ಹ್ಯಾಗೆ? ಆಗಿಂದಾಗ್ಯೆ ನಮ್ಮ ಹೃದಯಕ್ಕೆ ಕವಿದು ಹತ್ತುವ ಚಿಂತಾದಿಗಳೆಂಬ ಮಂಜಿನ ಧೂಳಿಯನ್ನೂ ಕಾರ್ಮುಗಿಲುಗಳನ್ನೂ ಕರ್ತನ ಸಂತೋಷವೆಂಬ ಬೆಳಕಿನ ಕಿರಣಗಳೆಂಬ ಬಾಣಗಳಿಲ್ಲದೆ ಓಡಿಸಿ, ಹಾರಿಸಿ ಬಿಡಲಿಕ್ಕಾಗದು. ಆಲಸ್ಯದ ಮನಸ್ಸೂ, ಸತ್ವವೂ ಚುರುಕೂ ಇಲ್ಲದ ಕೂಲೀ ಆಳು ಭಾವದ ಮನಸ್ಸೂ, ದ್ರವ್ಯಾಶೆ, ಲೋಕಪ್ರೇಮ ಮೊದಲಾದ್ದರಿಂದ ತುಂಬಿದ ಪ್ರಪಂಚಭಾವದ ಮನಸ್ಸೂ ಆತ್ಮೀಕ ಕಾರ್ಯಗಳಲ್ಲಿಯೂ, ಸ್ವಾಮಿಕಾರ್ಯದಲ್ಲಿಯೂ ದೊಡ್ಡ ಅಭ್ಯಂತರವೇ ಆಗಿ, ಹುರುಳಿಲ್ಲದ ಫಲ ಮಾತ್ರ ಹುಟ್ಟಲಿಕ್ಕೂ, ಫಲವೇನೂ ಆಗದೆ ಹೋಗಲಿಕ್ಕೂ ಕಾರಣ. ಅಂಥಾ ಮನಸ್ಸು ಇದ್ದವನು ಒಂದು ವೇಳೆ ಹಗಲಿರುಳು ಪ್ರಯತ್ನ ಮಾಡುವವನಂತೆ ಕಂಡರೂ, ದಿವ್ಯ ಶಾಂತಿಯಿಲ್ಲದೆ ತಿರುಗಾಡಿ, ಓಡ್ಯಾಡಿ, ಪೇಚಾಡಿ, ಸ್ವಂತ ರಕ್ಷಣ್ಯವನ್ನಾಗಲಿ ಪರರದನ್ನಾಗಲಿ ಚನ್ನಾಗಿ ಚಿಂತಿಸಿ ಸಾಧಿಸಿಕೊಳ್ಳಲಾರದೆ ಹೋಗುವನು. ಕರ್ತನಲ್ಲಿ ಸಂತೋಷಭರಿತನೂ ಕರ್ತನಲ್ಲಿಯ ಸಂತೋಷದಿಂದ ಪ್ರೇರಿತನೂ ಆದಂಥವನ ವಿಚಾರವು ಹಾಗಲ್ಲಾ: ಅನಂತಾನಂದನಾದ ಕರ್ತನ ಸಂತೋಷವೆಂಬ ದಿವ್ಯ ಜಲವು ಹರಿದು, ವ್ಯಾಪಿಸಿ ಹೋದ ಭಕ್ತನ ಹೃದಯವೆಂಬ ದಿವ್ಯ ವನವು ಫಲಭರಿತವಾಗಿ, ಸಲೆ ಶೋಭಿಸುವಂಥಾದ್ದಾಗಿರುವದು. ಅಂಥಾ ವನದಂತಾಗಿರುವವನು ಕೇವಲ ಹೃದ್ಯಾಂತನೂ ಭಾಗ್ಯವಂತನೂ ಆಗಿರುವದಲ್ಲದೆ, ಮತ್ತೊಬ್ಬರನ್ನು ಮೆಚ್ಚಿಸಿ, ಆಕರ್ಷಿಸಿ, ಅವರೂ ರಕ್ಷಣೆಯನ್ನು ಪಡಕೊಳ್ಳುವ ಹಾಗೆ ಕೈ ಕೊಟ್ಟು, ತಕ್ಕ ಸಹಾಯಕನಾಗ ಬಹುದು. ಅಂಥಾ ಸಹಾಯಕನು ನಿಜ ಮಿಶ್ಯನ್ ಸಂಘದ ಸದಸ್ಯನಾಗಿ, ಕರ್ತನ, ಆತನ ಸೇವಕರ ಸಹಕೆಲಸದವನಾಗಿರುತ್ತಾನೆ. ಎಷ್ಟಕ್ಕೆ ಕರ್ತನಲ್ಲಿಯ ಸಂತೋಷವು ಕ್ರೈಸ್ತರನ್ನು ವ್ಯಾಪಿಸಿ ತುಂಬಿಸುವದೋ, ಅಷ್ಟಕ್ಕೆ ಅವರು ಕರ್ತನಿಗೂ ಕ್ರಿಸ್ತನ ರಾಜ್ಯಕ್ಕೂ ತಕ್ಕವರೂ, ಆಸಕ್ತರೂ, ಕಾರ್ಯಸಿದ್ಧರೂ, ಭಾಗ್ಯವಂತರೂ ಆಗಿರುವರು. ಹೀಗಿರುವದರಿಂದ ಈ “ಮಿಶ್ಯನ್ ದೂತ” ಓದುವ ಕ್ರೈಸ್ತರಿಗೆ ಯುಗಾದಿಗೂ ಎಂದಿಗೂ ಬಲವಾಗಿಯೂ ಘಟ್ಟಿಯಾಗಿಯೂ **“ಕರ್ತನಲ್ಲಿ ಯಾವಾಗಲೂ ಸಂತೋಷಿಸಿರಿ!”** ಎಂತ ಕೂಗಿ ಹೇಳ ತಕ್ಕದ್ದು.

---

## ಭೂಮಿಯ ಮೇಲೆ ಸಮಾಧಾನವು.

ದೇವದೂತಗಣದವರು ಪ್ರಥಮ ಕ್ರಿಸ್ತೋತ್ಸವದಲ್ಲಿ ಗಾಯನ ಮಾಡಿ, ಹಾಡಿದ ಗೀತದಲ್ಲಿ ಮಧ್ಯಮಣಿಯೇ ಆಗಿರುವ ಮೇಲಿನ ಮಾತಿನ ಹೆಚ್ಚಿನ ವಿವರವನ್ನೂ ವ್ಯಾಖ್ಯಾನವನ್ನೂ ಯೆಶಾಯನೆಂಬ ದೀರ್ಘದರ್ಶಿಯ ಗ್ರಂಥದ ೧೧ನೇ ಸಂಧಿಯಲ್ಲಿ ಓದಿ ಕೊಳ್ಳ ಬಹುದು; ಹ್ಯಾಗಂದರೆ: “ಇಶಾಯನ ಬುಡದಿಂದ ಒಂದು ಕೊಂಬೆ ಹೊರಡುವದು”. ಈ ಕೊಂಬೆಯಾದಾತನಲ್ಲಿ ಯೆಹೋವನ ಸಪ್ತಸತ್ವವುಳ್ಳ ಆತ್ಮನು ಆವಾಸವಾಗಿರುವನು. ಆತನು ಬಂದು, ನ್ಯಾಯ ತೀರಿಸಿ, ತನ್ನ ರಾಜ್ಯ ಸ್ಥಾಪಿಸಿ, ರಾಜ್ಯ ಪರಿಪಾಲನೆ ಮಾಡುವ ಕಾಲದಲ್ಲಿ “ತೋಳ ಕುರಿಯ ಸಂಗಡ ವಾಸ ಮಾಡುವದು; ಚಿರತೆ ಆಡಿನ ಬದಿಯಲ್ಲಿ ಮಲಗುವದು; ಕರುವೂ ಸಿಂಹದ ಮರಿಯೂ ಕೊಬ್ಬಿದ ಹೋರಿಯೂ ಕೂಡಾ ಇರುವವು; ಸಣ್ಣ ಹುಡುಗನು ಅವುಗಳನ್ನು ಅಟ್ಟಿಕೊಂಡು ನಡಿಸುವನು; ಆಕಳೂ

ಹೆಣ್ಣು ಕರಡಿಯೂ ಜತೆಯಾಗಿ ಮೇಯುವವು; ಅವುಗಳ ಮರಿಗಳು ಕೂಡ ಮಲಗುವವು; ಸಿಂಹವು ಎತ್ತಿನ ಹಾಗೆ ಹುಲ್ಲು ಮೇಯುವದು; ಮೊಲೆಕೂಸು ವಿಷಸರ್ಪದ ಹುತ್ತದ ಮೇಲೆ ಕೂತು ಆಡುವದು; ಬಾಲಕನು ಹಾವಿನ ಹುತ್ತದಲ್ಲಿ ಕೈ ಹಾಕುವನು" ಎಂಬಿತ್ಯಾದಿ. ಈ ಕಾಲಜ್ಞಾನದ ಮಾತುಗಳು ಸೂಚಿಸುವ ಕಾಲವು ಇನ್ನು ಪೂರ್ತಿಯಾಗಿ ಬಾರದಿದ್ದರೂ, ತಪ್ಪದೆ ಬರುವದು. ಇದಕ್ಕೆ ಯೇಸು ಕ್ರಿಸ್ತನು ಹುಟ್ಟಿ, ದೇವದೂತರು "ಭೂಮಿಯ ಮೇಲೆ ಸಮಾಧಾನವು" ಎಂತ ಹಾಡಿದಂದಿನಿಂದ ಈ ವರೆಗೂ ಅನೇಕಾನೇಕ ದೃಷ್ಟಾಂತಗಳು ಸಂಭವಿಸಿ ನಡೆಯುವದಾಯಿತು. ವಿಲಾಯತಿಯ ಉತ್ತರ ದಿಕ್ಕಿನ ಸ್ವೇದೆನ್ ಎಂಬ ದೇಶದಲ್ಲಿ ನಡೆದ ಒಂದು ಸಂಗತಿ ಸಹಾ ಅಂಥಾದ್ದಾಗಿದೆ.

ಒಂದಾನೊಂದು ವರುಷದ ಹಿಮಕಾಲದಲ್ಲಿ ಸ್ವೇದೆನ್ ದೇಶದಲ್ಲಿ ಅತ್ಯಂತ ಹಿಮವು ಬಿದ್ದಿತ್ತು. ಆ ಹಿಮವನ್ನು ಭೂಮಾತೆ ತನ್ನ ಮುಸುಕು ಎಂಬ ಹಾಗೆ ಹಾಕಿ ಕೊಂಡು, ತನ್ನ ಮುಖವನ್ನು ಮರೆ ಮಾಡಿತ್ತು. ಈ ಮುಸುಕನ್ನು ಹಾರಿಸಿ ಬಿಡ ಬೇಕೋ ಏನೋ? ಎಂಬಂತೆ ಮಹಾ ಪ್ರಚಂಡವಾದ ಶೀತ ಘಾಳಿ ಬೀಸಿ, ಭೂಮುಖದ ಮೇಲೆ ಸಂಚಾರ ಮಾಡಿ, ಯಾರೂ ತನ್ನ ಮನೆಯ ಅಂಡೆಯನ್ನು ಬಿಟ್ಟು, ಹೊರಟು ಹೋಗದ ಹಾಗೆ ಮಾಡುವಂಥಾದ್ದಾಯಿತು. ದೃಷ್ಟಿಗೆ ಬಿದ್ದಷ್ಟು ದೂರಕ್ಕೆ ಹಿಮವಲ್ಲದೆ ಮತ್ತೇನೂ ಇಲ್ಲ ಎಂಬಂತೆ ಕಾಣುವಂಥಾದ್ದಾಯಿತು. ಹಳ್ಳ, ಹೊಳೆ, ಸರೋವರಗಳಾದರೂ ಶೀತ ಘಾಳಿಗೆ ಹೆದರಿ ಕೊಂಡೇನೋ ಎಂಬಂತೆ ಐಸೆಂಬ ನೀರಗಡ್ಡೆಯ ಕವಚವನ್ನು ಧರಿಸಿ ಕೊಂಡವು. ಛಳಿಯಿಂದ ನಡುಗುವಂಥಾದ್ದಾಗಿಯೋ? ಬೀಸಿ, ತನ್ನ ಶೀತ ಬಾಣಗಳನ್ನೆಸೆಯುತ್ತಿದ್ದ ಘಾಳಿಯನ್ನು ಎದುರಿಸ ಬೇಕೆಂಬದಾಗಿಯೋ? ಇಲ್ಲ್ಯಲ್ಲಿ ಬಟ್ಟಬೈಲಿನಲ್ಲಿ ಅಲ್ಲಾಡುತ್ತಿದ್ದ ಪೀತದಾರು ಮರಗಳಿಗೆ ಘಾಳಿ ಮುನಿದು, ಸೂಜಿಯಾಕಾರದ ಅವುಗಳ ಎಲೆಗಳನ್ನು ಮರಗಳ ಕೂದಲೋ? ಏನೋ? ಎಂಬಂತೆ ಹಿಡಿದು ಕಿತ್ತಾಡಿ, ಉದುರಿಸಿ ಬಿಡುತ್ತಿತ್ತು. ಹೀಗಿದ್ದ ಹಿಮಕಾಲದಲ್ಲಿ ಕ್ರಿಸ್ತನ ಜನ್ಮೋತ್ಸವ ಶುಭಕಾಲವು ಬಂದೊದಗಿತು. ಆ ಹಬ್ಬಕ್ಕೆ ಮುಂಚಿನ ದಿನದ ಸಾಯಂಕಾಲದಲ್ಲಿ ಪ್ರಚಂಡ ಘಾಳಿಯ ಶಬ್ದವಲ್ಲದೆ ಇನ್ನೊಂದು ಕೇಳುವಂಥಾದ್ದಾಯಿತು. ಅದು ಯಾರದೋ? ಏನೋ? ಎಂತ ಕಿವಿ ಕೊಟ್ಟು ಕೇಳಿದವರು ಅದು ತೋಳದ ಗರ್ಜನೆ ಎಂದು ಬೇಗ ತಿಳುಕೊಳ್ಳ ಬಹುದಾಯಿತು. ತೋಳಗಳು ಹೇರಳ ಹಿಮ ಬಿದ್ದಿದ್ದ ಕಾರಣ ದುರ್ಭಿಕ್ಷೆಯಾಗಿ ಹಶಿದು, ಗ್ರಾಸಾರ್ಥವಾಗಿ ಕಾಡುಗಳನ್ನು ಬಿಟ್ಟು, ಹಳ್ಳಿ ಗ್ರಾಮ ಮುಂತಾದ ಜನಪದಗಳಿಗೆ ಬಂದು ತಿರುಗಾಡುತ್ತಿದ್ದವು. ಒಂದು ಕಾಡಿನ ಬದೀಲಿ ಭಕ್ತಿಯ ಸಂಬಂಧದಿಂದ ಬಡತನದಲ್ಲ್ಯಾದರೂ ತಕ್ಕಷ್ಟು ಐಶ್ವರ್ಯವಂತರು ಎಂತ ಕಾಣುವಷ್ಟು ಸುಖದಲ್ಲಿಯೂ ಶಾಂತಿಯಲ್ಲಿಯೂ ಕಾಲಕ್ಷೇಪ ಮಾಡುತ್ತಿದ್ದ ಬಡವರ ಗುಡಸಲೊಂದು ಉಂಟು. ಶಾಂತ ಬೆಂಕಿ ಉರಿಯುತ್ತಿದ್ದ ಅಗಿಷ್ಟಿಕೆಯ ಸುತ್ತಮುತ್ತಲು ಮನೆಯವರು ಛಳಿ ಕಾಸಿ ಕೊಳ್ಳಲಿಕ್ಕೆ ಕೂತುಕೊಂಡು, ಮನೇ ಯಜಮಾನನು ಓದಿ ಹೇಳಿದ ಕ್ರಿಸ್ತನ ಜನ್ಮವೃತ್ತಾಂತವನ್ನೂ, ಹುಟ್ಟಿದ ಯೇಸುಶಿಶುವನ್ನು ನೋಡಿ ಪೂಜಿಸ ಬೇಕೆಂತ ಬಂದ ಪಂಡಿತರ ಸಂಗತಿಯನ್ನೂ ಲಾಲಿಸಿದರು. ಮನೇ ಯಜಮಾನಿ ಸಾನಂದವಾಗಿ ಕೂತು, ಲಾಲಿಸಿದ ತನ್ನ ಮಕ್ಕಳ ಮೇಲೆ ಮಮತಾನಂದಪೂರ್ವಕ ದೃಷ್ಟಿ ಇಟ್ಟು, ಅಗಿಷ್ಟಿಕೆಯ ಬೆಂಕಿಯಲ್ಲಿ ಹಬ್ಬಕ್ಕೆ ತಕ್ಕ ಭಕ್ಷ್ಯಭೋಜ್ಯಗಳನ್ನು ತಯಾರು ಮಾಡುವ ಕೆಲಸದಲ್ಲಿದ್ದಳು. ಹುಡುಗರಲ್ಲಿ ಒಬ್ಬನು ಪಂಡಿತರು ಕಂಡ ಯೂದ ಕುಲದ ನವರಾಜನ ನಕ್ಷತ್ರದ ಸುದ್ದಿಯನ್ನು ಕೇಳಿ, ತಾನೂ ಆ ನಕ್ಷತ್ರವನ್ನು ನೋಡ ಬೇಕೆಂತ, ತಂದೆತಾಯಿಗಳಿಗೆ ಕಾಣದೆ ಕೋಣೆಯೊಳಗಿಂದ ಹೊರಗೆ ಹೋಗಿ, ಅಂತರಿಕ್ಷದ ತಾರಾಳಿಗಳಲ್ಲಿ ಆ ನಕ್ಷತ್ರವನ್ನು ಹುಡುಕುವವನಾಗಿ, ಕಣ್ಣೆತ್ತಿ, ಊರಿ ನೋಡಲು, ಹಶಿದ ಅಂಥಾದ್ದೊಂದು ತೋಳವು ಅವನನ್ನು ಕಂಡು, ತನಗೆ ತಕ್ಕ ಗ್ರಾಸವೆಂತ ಅವನ ಕಡೆಗೆ ಓಡಿ ಬರುವಂಥಾದ್ದಾಯಿತು. ಧ್ಯಾನಪರನಾಗಿ

ಆಕಾಶವನ್ನು ನೋಡಿ, ಆ ನಕ್ಷತ್ರಶಿಖಾಮಣಿಯನ್ನು ಹುಡುಕಿದ ಹುಡುಗ ಓಡಿ ಬರುವ ತೋಳವನ್ನು ಕಾಣದೆಯೂ ಕೇಳದೆಯೂ ನಿಂತು ಕೊಂಡಿದ್ದಲ್ಲಿ ನಿಂತುಳಿದನು. ತೋಳವು ಹುಡುಗನಿಗೆ ಒಂದೇ ಮಾರುದ್ದದಷ್ಟು ದೂರವಾಗಿರುವಷ್ಟಕ್ಕೆ ಸಮೀಪಿಸಿ ಬಂದಾಗಲೂ, ಹುಡುಗನಿಗೆ ಬಂದ ಅಪಾಯವು ಒಂದಿಷ್ಟಾದರೂ ಗೋಚರವಾಗಲಿಲ್ಲಾ. ಆದರೆ, ಆಶ್ಚರ್ಯ! ತೋಳವು ಅಷ್ಟು ಹತ್ತರ ಬಂದಾಕ್ಷಣಕ್ಕೆ ಇನ್ನು ಕಾಲನ್ನೆತ್ತಲಾರದೆಂಬಂತಾಗಿ ಹುಡುಗನ ಮೇಲೆ ಬೀಳದೆ, ನಿಂತಲ್ಲಿಯೇ ಸುಮ್ಮನೆ ನಿಂತು, ಹುಡುಗನನ್ನು ನೋಡುವಂಥಾದ್ದಾಯಿತು. ಅಷ್ಟರಲ್ಲಿ ತಾಯಿಗೆ ಹುಡುಗನು ಕಾಣದೆ ಹೋದದ್ದು ಗೊತ್ತಾಗಿ, ಎಲ್ಲಿ ಹೋಗಿದ್ದಾನು? ಎಂತ ಆಶ್ಚರ್ಯವಾಯಿತು. ಅಗಿಷ್ಟಿಕೆಯಿಂದ ಒಂದು ಕೊಳ್ಳಿಯನ್ನು ತೆಗದು ಕೊಂಡು, ಮನೆಯಲ್ಲೆಲ್ಲಾ ಹುಡುಕಿದಾಗಲೂ ಹುಡುಗನು ಕಾಣದೆ ಇದ್ದದಕ್ಕೆ ಅವಳಿಗೆ ದಿಗಿಲು ಹಿಡಿದು ಹೋಗಿ, ಬಾಗಲನ್ನು ತೆರೆದು ಹೊರಗೆ ನೋಡಿದಾಗ, ಕೊಳ್ಳಿಯ ಪ್ರಕಾಶದಿಂದ ಹುಡುಗನನ್ನೂ ಅವನ ಹತ್ತರ ಕೈ ನಿಲುಕುವ ದೂರದಲ್ಲಿ ತೋಳವನ್ನೂ ಕಂಡಳು. ತನ್ನ ಮುದ್ದು ಮಗನ ಜೊತೆಯಲ್ಲಿ ಹಶಿದ ತೋಳವನ್ನು ಕಂಡ ತಾಯಿ ಬೊಬ್ಬಿಟ್ಟು, ಒಂದೇ ಹಾರಿನಿಂದ ಎಂಬಂತೆ ಅವನ ಹತ್ತರ ಹಾರಿ, ಅವನ ಕೈ ಹಿಡಿದು, ಅವನನ್ನು ಬಾಗಲೊಳಗೆ ಎಳ ಕೊಂಡು, ಬಾಗಲನ್ನು ಮುಚ್ಚಿ ಬಿಟ್ಟಳು. ತೋಳವನ್ನು ತಡಿಸಿದ ದೇವರನ್ನು ಮನಃಪೂರ್ವಕವಾಗಿ ಗಂಡನೂ ಮಕ್ಕಳೂ ಇವರ ಸಂಗಡ ಸ್ತುತಿಸಿ ಕೊಂಡಾಡಿದಳು. ಮತ್ತು ತನ್ನ ಮುದ್ದು ಬಾಲಕರತ್ನವನ್ನು ಹಿಡಿಯದ ತೋಳಕ್ಕೆ ಹಶಿದು ಗ್ರಾಸಾರ್ಥವಾಗಿ ಬಂದ ಬಡ ಪ್ರಾಣಿಯೆಂತ ಕರುಣೆ ಪಟ್ಟು, ಮರುದಿವಸದ ಊಟಕ್ಕೆ ಅಗಿಷ್ಟಿಕೆಯಲ್ಲಿ ಬೇಯಲಿ ಎಂತ ಹಾಕಿಟ್ಟದ್ದ ಕುರೀ ಮಾಂಸದ ಹೋಳನ್ನು ಕಂಡಿಯಿಂದ ಬಿಸಾಡಿ ಕೊಟ್ಟಳು.

ದೇವರಿಲ್ಲಾ, ದೇವದೂತರೂ ಇಲ್ಲಾ ಎಂಬದಾಗಿ ಬಾಯಿ ಬಿಟ್ಟು ಒದರುವವರು ಈ ಸಂಗತಿಯನ್ನು ಕೇಳಿದಾಗ್ಯೂ, ಅದು ಏನೋ ಎಂಥೇಳಿ ನಂಬದೆ ಹೋದರೂ, ಓದಿದವರಾದ ನೀವು ಲೋಕವನ್ನು ತನ್ನ ಮಗನನ್ನು ಮರಣಕ್ಕೆ ಒಪ್ಪಿಸಿ ಕೊಡುವಷ್ಟು ಪ್ರೀತಿ ಮಾಡಿದ ದೇವರು ಯೇಸು ಹುಟ್ಟಿದ್ದಕ್ಕೆ ಸಂತೋಷಪರರಾಗಿ ಹಾಡಿದ ತನ್ನ ದೂತರನ್ನು ತನ್ನ ಭಕ್ತರಿಗೆ ಊಳಿಗದವರೂ ಕಾವಲುಗಾರರೂ ಆಗಿರ ಮಾಡಿ, ತನ್ನವರನ್ನು ಕೇಡಿಗೆ ತಪ್ಪಿಸುವ ದಯಾಳೂ ಸರ್ವಕರ್ತನೂ ಎಂತ ನಂಬಿ, ಆತನನ್ನು ಸ್ತುತಿಸಿ ಸೇವಿಸಿರಿ.

---

## ಶಾಪಿಜ಼ಿಯಲ್ಲಿ ಒಡದು ಹೋದ ಶೀಸೆ.

೧೮೭೦ನೇ ಇಸ್ವಿಯ ಹಿಮಕಾಲದಲ್ಲಿ ಜರ್ಮನರು ಫ್ರೇಂಚ ದೇಶದ ರಾಜಧಾನಿಯಾದ ಪರೀಸು ಪಟ್ಣಕ್ಕೆ ಮುತ್ತಿಗೆ ಹಾಕಿದ್ದ ಸಮಯದಲ್ಲಿ ಒಂದು ಪಂಜರದಲ್ಲಿ ಬಿದ್ದಂತಾಗಿದ್ದ ಪರೀಸು ಪಟ್ಣದವರಿಗೆ ದುರ್ಭಿಕ್ಷೆ ಎಂಬದು ಕಠಿಣ ಬಾಧಕವಾದ್ದಲ್ಲದೆ, ಮುತ್ತಿಗೆ ಹಾಕಿದ್ದ ಜರ್ಮನ್ ದಂಡಿನವರಿಗೂ ಸರಬರಾಯಿ ಚನ್ನಾಗಿ ಒದಗದೆ, ಆಗಿಂದಾಗ್ಯೆ ನಿರಶನವೆಂಬದು (ಹೊಟ್ಟೆಗಿಲ್ಲದ ಕಾಲಕ್ಷೇಪವು) ಒಳ್ಳೇ ಅನುಭವವಾಯಿತು. ಹೀಗಿರಲಾಗಿ "ಎಣ್ಣೆ ಶಿಕ್ಕಿದ್ದೇ ಶನಿವಾರ" ಎಂಬುವಂತಾಗಿ, ಜರ್ಮನ್ ರಾಣುವೆಯವರಿಗೆ ಎಲ್ಲಿಯೋ ಫ್ರೇಂಚರು ಅಡಗಿಸಿಟ್ಟ ಅನ್ನಪಾನಾದಿಗಳೇನಾದರೂ ಜಾಡೆಯಾಗಿ, ಶಿಕ್ಕಿದರೆ, ದೊಡ್ಡ ಹಬ್ಬವೇ ಎಂಬ ಹಾಗಾಗುತ್ತಿತ್ತು. ಒಂದಾನೊಂದು ದಿವಸ ಒಬ್ಬ ವಿರ್ತೆಂಬೆರ್ಗೆಂಬ ದೇಶದ ಸೈನ್ಯದವನಿಗೆ ಜನರು ಗೂಳೆ ತೆಗೆದು, ಬಿಟ್ಟು ಬಿಟ್ಟಿದ್ದ ಶಾಪಿಜ಼ಿ ಎಂಬ ಊರಿನ ಒಂದು ಮನೆಯ "ಗಡಂಗಿನಲ್ಲಿ" (ಉಗ್ರಾಣದಲ್ಲಿ) ಹತ್ತೆಂಟು ವೈನ್ (ದ್ರಾಕ್ಷೇರಸದ) ಶೀಸೆ

ಗಳು ಶಿಕ್ಕಿದವು. ಅವನು ಸಂತೋಷಭರಿತನಾಗಿ ತಾನು ಕಂಡು ಕೊಂಡದ್ದನ್ನು ತಕ್ಕೊಂಡು ಬರಲಿಕ್ಕೆ ತನ್ನ ಜೊತೆಗಾರರನ್ನು ಕರಕೊಂಡು ಹೋಗ ಬೇಕೆಂತ ದಂಡಿಗೆ ಬರುತ್ತಲೇ ಅವನಿಗೆ ಪಾರೆಗೆ ನಿಲ್ಲ ಬೇಕೆಂಬ ಹುಕುಂ ಬಂದದರಿಂದ, ಅವನು ತನ್ನ ಗೆಳಿಯರೊಂದಿಗೆ ಆ ನಿಕ್ಷೇಪವನ್ನು ಎತ್ತಿ ಅನುಭೋಗಿಸಲಿಕ್ಕೆ ಅನುವಿಲ್ಲದೆ, ಪಾರೆ ನಿಲ್ಲಲಿಕ್ಕೆ ಹೋಗ ಬೇಕಾಯಿತು. ಅವನು ಪಾರೆಗೆ ಹೊರಟು ಹೋಗುವಾಗ ಅವನ ಜತೆಯವರು ಅವನು ಹೇಳಿದ ಠಾವಿಗೆ ಹೋಗಿ, ಆ ವೈನ್ ಶೀಸೆಗಳನ್ನು ಕಂಡು ಕೊಂಡು, ದಂಡಿಗೆ ತಕ್ಕೊಂಡು ಬಂದು, ಶೀಸೆಗಳ ಬಿರಿಡೆಗಳನ್ನು ("ಕಾರ್ಕುಗಳನ್ನು") ಒಂದರ ಮೇಲೆ ಒಂದು ಭಗ್ಗಿಂತ ಕಿತ್ತು ತೆಗೆದು, ಸಂತೋಷಪರರಾಗಿ ಕುಡಿಯುವವರಾದರು. ಆದರೆ ಅವರಲ್ಲಿ ಪಾರೆಗೆ ಹೋದವನಿಗೆ ಪ್ರಾಣಾಪ್ತನೇ ಆಗಿದ್ದ ಒಬ್ಬನು—ನಮ್ಮ ಗೆಳಿಯನು ಕಂಡುಕೊಂಡ ದ್ರಾಕ್ಷಾರಸವನ್ನು ನಾವು ಅವನಿಗೇನೂ ಮುಟ್ಟಿಸಿ ಕೊಡದೆ ಕುಡಿದು ಸಂತೋಷವಾಗಿರುವದು ಸಮವಲ್ಲಾ: ನಾವು ಒಂದು ಶೀಸೆಯಾದರೂ ಉಳಿಸಿ, ಅವನಿಗೆ ಮುಟ್ಟಿಸಿ ಸಂತೋಷ ಪಡಿಸೋಣ ಎಂಥೇಳಿದ್ದಕ್ಕೆ ಅವರೆಲ್ಲರು ಒಪ್ಪಿಕೊಂಡು, ಒಂದು ಶೀಸೆಯನ್ನು ಪ್ರತ್ಯೇಕಿಸಿದರು. ಅದನ್ನು ಆ ಪ್ರಾಣಾಪ್ತನಾದವನು ತೆಗೆದು ಕೊಂಡು ಕಾವಲಿದ್ದವನಿಗೆ ಮುಟ್ಟಿಸಲಿಕ್ಕೆ ಹೊರಟನು. ಅವನು ಹಾದು ಹೋಗ ಬೇಕಾದ ಠಾವಿನಲ್ಲಿ ಅಡಗಿ ಕೊಂಡಿದ್ದ ಒಬ್ಬ ಫ್ರೇಂಚನು ಅವನನ್ನು ಹೊಂಚಿ ಕೊಂಡು ಗುರಿ ನೋಡಿ, ತನ್ನ ಕೋವಿಯನ್ನು ಸುಟ್ಟನು. ಆದರೆ ಆ ಫ್ರೇಂಚನು ವೈನಿಗೆ ತಕ್ಕ ಲಡ್ಡು ಎಂತ ಹೊಡೆದ ಶೀಸದ ಗುಂಡು ದೇವರ ದಯದಿಂದ ಅವನಿಗೆ ತಾಗದೆ, ಅವನ ಕೈಯಲ್ಲಿದ್ದ ಶೀಸೆಗೆ ಮಾತ್ರ ತಗಲಿ, ಅದನ್ನು ಒಡದು ಹಾಕುವಂಥಾದ್ದಾಯಿತು. ಅವನು ಅಲ್ಲಿ ತಡೆಯಲಿಕ್ಕೆ ಮನಸ್ಸಿಲ್ಲದೆ, ತನ್ನ ಕೈಯಲ್ಲಿ ಉಳಿದ ಶೀಸೆಯ ಕಂಠವನ್ನಾದರೂ ತನ್ನಾಪ್ತನಿಗೆ ಮುಟ್ಟಿಸಿ ತೋರಿಸಿ ಕೊಡ ಬೇಕೆಂತ ಅದನ್ನು ಬಿಸಾಡಿ ಬಿಡದೆ, ಬಿಮ್ಮಗೆ ಹಿಡುಕೊಂಡು, ತನ್ನಾಪ್ತನು ಕಾವಲಿದ್ದ ಠಾವಿನ ಕಡೆಗೆ ಓಟಾ ಮಾಡಿ ಓಡಿದನು. ಕಾವಲಿಯವನು ಬಂದ ಸ್ನೇಹಿತನನ್ನು ನೋಡಿ, ಬಂದ ಕಾರಣ ತಿಳಿದು, ಒಡೆದು ಹೋದ ಶೀಸೆಯ ಕಂಠವನ್ನು ಅವನ ಕೈಯಲ್ಲಿ ಕಂಡು, ಕೃತಜ್ಞತಾಭಾವಪೂರ್ವಕ ಸ್ನೇಹಾತಿಶಯದಿಂದ ಅವನನ್ನು ಅಪ್ಪಿ ಕೊಂಡನು. ಅಷ್ಟರಲ್ಲಿ ಆ ಫ್ರೇಂಚನ ಕಡೆಯಿಂದ ಇನ್ನೊಮ್ಮೆ ಡುಮ್ಮಾಗಿ ಒಂದು ಗುಂಡು ಬೀಸಿ ಹಾರಿ ಬರಲು, ಅವರು— ಈ ಫ್ರೇಂಚ ರಂಡೇ ಮಕ್ಕಳು ನಮ್ಮ ವೈನನ್ನು ಮಾತ್ರವಲ್ಲಾ, ನಮ್ಮ ರಕ್ತವನ್ನೂ ಚಲ್ಲಿ ಹಾಕಲಿಕ್ಕೆ ಸಾಕು, ಆದಕಾರಣ ಹೆಚ್ಚು ಮಾತಾಡಿ ತಡೆಯ ಬಾರದು ಎಂಥೇಳಿ, ಬಂದವನು ತಿರಿಗಿ ಕೊಂಡು ಹೋದನು. ದಾರಿಯಲ್ಲಿ ಇನ್ನೊಂದು ಗುಂಡು ಹಾರಿ ಬರಲಾಗಿ, ಅವನು ಕೋವಿ ಸುಟ್ಟ ಫ್ರೇಂಚನನ್ನು ನೋಡಿ, ಅವನ ಹೊಟ್ಟೆಯಲ್ಲಿ ಶೀಸೆಯ ಕಂಠವನ್ನು ತಿವಿದು ಬಿಡ ಬೇಕೆಂತ ಅವನ ಕಡೆಗೆ ಓಡಲಾರಂಭಿಸಿದನು. ಆ ಫ್ರೇಂಚನು ಹೆಚ್ಚು ಗುಂಡೂ ಮದ್ದೂ ಇಲ್ಲದೆ, ತಿರಿಗಿ ಕೋವಿ ಸುಡಲಾರದೆ, ಓಡಿ ಹೋಗಲೆಸಗಿದನು. ಆದರೆ ಆ ಜರ್ಮನನು ಅವನಿಗಿಂತ ಶೀಘ್ರವಾಗಿ ಓಡುವವನಾಗಿ, ಅವನನ್ನು ಬೇಗ ಅಟ್ಟಿಕೊಂಡು ಮುಟ್ಟಲಿಕ್ಕಾದನು. ಅದನ್ನು ಆ ಫ್ರೇಂಚನು ನೋಡಿ, ತಲೆ ಹೊರಳಿಸಿ—ಹೇ, ತಮ್ಮಾ! ನನ್ನನ್ನು ಕೊಂದು ಹಾಕದೆ ಶೆರೆ ಹಿಡಿ! ಎಂತ ಬೇಡಿ ಕೊಳ್ಳಲು, ಆ ಜರ್ಮನನು— ಒಳ್ಳೇದು; ಹಾಗಾದರೆ ಹೆಚ್ಚು ತಂಟೆಗಿಂಟೆ ಮಾಡದೆ, ನಿನ್ನನ್ನು ಯಥಾರ್ಥವಾಗಿ ನನಗೆ ಒಪ್ಪಿಸಿಕೋ ಎಂಥೇಳಿದಾಗ, ಫ್ರೇಂಚನು ತನ್ನ ಕೋವಿಯನ್ನು ಆ ಜರ್ಮನನ ಕಾಲಿಗೆ ಬಿಸಾಡಿ ಬಿಟ್ಟು, ತನ್ನನ್ನು ಒಪ್ಪಿಸಿ ಕೊಂಡನು. ಆ ಕ್ಷಣಕ್ಕೆ ಆ ಜರ್ಮನನ ಕೈಯಲ್ಲಿದ್ದ ಶೀಸೆಯ ಕಂಠವನ್ನು ಕಂಡು, ಮಹಾ ವಿಸ್ಮಿತನಾಗಿ, ಆ ಶೀಸೆ ಒಡದು ಹೋದ ಸಂಗತಿಯನ್ನು ವಿಚಾರಿಸಿ ಕೇಳಿದನು. ಅದನ್ನು ಕೇಳಿದ ಬಳಿಕ ಆ ಫ್ರೇಂಚನು—ನಿನ್ನನ್ನೂ ನಿನ್ನ ಗೆಳಿಯರನ್ನೂ ಕಾಪಾಡಿದ ದೇವರು ಸ್ತುತ್ಯನೇ ಎಂಥೇಳಿ, ಆ ವೈನ್ ಶೀಸೆಗಳನ್ನು ಅಡಗಿಸಿಟ್ಟದ್ದು ತಾನೇ; ಅವುಗಳಲ್ಲಿ ಒಂದರಲ್ಲಿ ತಾನು

ಕುಡಿಯುವಷ್ಟು ಜನರನ್ನು ಕೊಲ್ಲ ತಕ್ಕ ವಿಷವನ್ನು ಹಾಕಿ ಬೆರಿಸಿದ್ದು; ವಿಷ ಬೆರಿಸಿದ ಶೀಸೆ ಒಡದು ಹೋದಂಥಾದ್ದೇ; ಅದರ ಗುರ್ತು ತನಗೆ ಅದರ ಬಿರಡೇ ಮೇಲೆ ಹಚ್ಚಿದ ಅರಗಿನಲ್ಲಿಯ ಮುದ್ರೆಯೇ ಎಂತ ಅರಿಕೆ ಮಾಡಿ, ಮಹದಾಶ್ಚರ್ಯ ಪಟ್ಟನು. ಆ ಜರ್ಮನ್ ದಂಡಿನವನು ಸಹಾ ಮಹಾ ಆಶ್ಚರ್ಯ ಪಟ್ಟು, ಮನಸ್ಸಿನಲ್ಲಿ ದೇವರನ್ನು ಪ್ರಾರ್ಥಿಸಿ ಸ್ತುತಿಸಿದನು.

ನಡೆದ ಈ ಸಂಗತಿಯಲ್ಲಿ ಎಷ್ಟೋ ಆಶ್ಚರ್ಯದ್ದೇ ಕಾಣುತ್ತದೆ. ಮುಖ್ಯವಾದ್ದು ಎರಡೇ: ೧. ಆ ದಂಡಿನವರ ಮಿತ್ರತ್ವವನ್ನು ದೇವರು ಸಹಾ ನೋಡಿ, ಅದಕ್ಕೆ ಮೆಚ್ಚಿ, ತಕ್ಕ ಸಂತೋಷಕರವಾದ ಫಲ ದಯ ಪಾಲಿಸಿದನು. ಇದನ್ನು ನೋಡಿ, ನಾವು ಸಹಾ ಒಬ್ಬರಿಗೊಬ್ಬರು ಸನ್ಮಿತ್ರರಾಗಿ ನಿಜ ಸ್ನೇಹ ಮಾಡುವವರಾಗಿರೋಣ. ತಕ್ಕ ಫಲ ಬಾರದೆ ಹೋಗದು. ೨. ದೇವರು ಕಾಪಾಡಿ ಉಳಿಸ ಬೇಕೆಂದಿದ್ದರೆ, ವಿಷವಾದರೂ ಹಾನಿ ಮಾಡ ಬಾರದು; ಅಸುವಳಿಸ ತಕ್ಕ ಗುಂಡಾದರೂ ಅಸುವುಳಿಸುವಂಥಾದ್ದೇ ಆಗ ಬೇಕು. ದೇವರ ಈ ದಯವನ್ನೂ ಮಹತ್ತಾದ ಶಕ್ತಿಯನ್ನೂ ನೋಡಿ, ನಂಬಿ, ನಿರ್ಭಯವಾಗಿರ್‍ರಿ!

---

ನಿನ್ನ ಮಾರ್ಗವನ್ನು ಕರ್ತನ ಮೇಲೆ ಹೊರಳಿಸು,
ಆತನಲ್ಲಿ ಭರವಸವಿಡು; ಆಗಲಾತನು ನಡಿಸುವನು. ಕೀರ್ತ. ೩೭, ೫.

*Mel:* Das ist unbeschreiblich.

(೩೭ನೇ ಕನ್ನಡ ಗೀತದ ರಾಗದಲ್ಲಿ ಹಾಡ ತಕ್ಕದ್ದು.)

೧. ನಿನ್ನ ಮಾರ್ಗವನ್ನು ಕರ್ತಗೊಪ್ಪಿಸು;
ಎಂದಿಗೂ ನಿನ್ನನ್ನು ನಡಿಸುವನು.
ಒಳ್ಳೇದನ್ನು ಮಾಡು, ದೇವರಲ್ಲಿಯೇ
ನಂಬುತ್ತ ಕೊಂಡಾಡು ನಿನ್ನ ಕರ್ತಂಗೆ.

೨. ಕರ್ತನೆದುರಾಗಿ ಎಂದೂ ಬದುಕು.
ನಂಬುವವನಾಗಿ ನೀನು ಬಾಳಿರು.
ದೇವರಾಶೀರ್ವಾದ ನಿನಗಿರಲು,
ಎಲ್ಲಾ ಒಳ್ಳೇದಾದ ಅರ್ಥ ನಿನ್ನದು.

೩. ಮೇಲೆ ನೋಡು! ಅಲ್ಲಿ ಕ್ರಿಸ್ತ ಯೇಸುವು
ಊರ್ಧ್ವ ಪೀಠದಲ್ಲಿ ಕೂತು ಕೊಂಡನು.
ಆತ ನಮಗಾಗಿ ಕಷ್ಟ ಶೋಧನೆ
ತಾಳಿದವನಾಗಿ ಹೋದನಲ್ಲಿಗೆ.

೪. ಹೊರಳಿಸು ಎಲ್ಲಾ ಆತನ್ಮೇಲೆಯೇ;
ನಿನ್ನ ಶೋಕವೆಲ್ಲಾ ಬಲ್ಲನವನೇ.
ನಿನ್ನ ನೋಡುತ್ತಾನೆ; ಹುಟ್ಟೋ ಮೊದಲು
ಪ್ರೀತಿ ಮಾಡಿದ್ದಾನೆ, ನಿನ್ನ ಬಿಡನು.

೫. ಆತನಲ್ಲಿ ದಯ, ಪ್ರೀತಿ, ನಂಬಿಕೆ;
ಎಂದಿಗೂ ಸಹಾಯ ನಿಂಗೆ ಶಿಕ್ಕುತೆ.
ದಿವ್ಯ ಚಿತ್ತ ನೆಚ್ಚಿ, ಮೌನವಾಗಿರೋ;
ಕರ್ತನಿಗೆ ಮೆಚ್ಚಿ, ಸುಖ ಪಡಕೋ.

೬. ಭರವಸವಿಟ್ಟು, ಬೇಡಿ ಪ್ರಾರ್ಥಿಸು.
ಅನುಮಾನ ಬಿಟ್ಟು, ಧೈರ್ಯವಾಗಿರು.
ತನ್ನ ದೇವರಲ್ಲಿ ನೀತಿವಂತನು
ಸಮಾಧಾನದಲ್ಲಿ ನಿಲ್ಲ ಬಹುದು.

೭. ಆಗ ತಾಪ ಭಯ ಇಲ್ಲದಿರೋದು,
ಕರ್ತನತಿಶಯ ದಯ ತಪ್ಪದು.
ನಿನ್ನ ಮಾರ್ಗದಲ್ಲಿ ಏನೂ ಆದರೂ
ದಿವ್ಯ ಕೃಪೆಯಲ್ಲಿ ಮೇಲಿಗಾಗೋದು.

೮. ಆತ ನಡಿಸೋನು; ತನ್ನ ಭಕ್ತನ
ತೃಪ್ತಿ ಪಡಿಸೋನು ಪರಲೋಕದ
ಭಾಗ್ಯದತಿಶಯ ದಯಪಾಲಿಸಿ.
ಭಕ್ತಸಮುದಯ ಆತಗೆರ್ಗಲಿ!

***A. M.***

---

## ಚಿನ್ನದ ಹರಳುಗಳು.

೧. ಲೂಕ. ೧೭, ೧೫—೧೮. ಮೂರು ವರುಷದ ಹುಡುಗನೊಬ್ಬನಿಗೆ ಯಾರೋ ಒಂದಿಷ್ಟು ತಿನ್ನಲಿಕ್ಕೆ ಕೈಯಲ್ಲಿ ಕೊಟ್ಟಾಗ, ಅವನ ತಾಯಿ "ಉಪಕಾರ" ಎಂತ ಹೇಳ್ಯಾನೆಂದು ಅವನಿಗೆ—ಯಾರಾದರೂ ನಿನಗೇನಾದರೂ ಕೊಟ್ಟರೆ, ನೀನೇನು ಹೇಳ ತಕ್ಕದ್ದು? ಎಂಬದಾಗಿ ಎಚ್ಚರಿಸಿ ಕೇಳಿದ್ದಕ್ಕೆ ಆ ಹುಡುಗನು—"ಹೆಚ್ಚು ಕೊಟ್ಟರೆ, ಆದೀತು" ಎಂತ ಹೇಳಿ ಬಿಟ್ಟನು. ಮನುಷ್ಯರ ಸ್ವಭಾವ ಅಂಥಾದ್ದೇ: ಅವರು ದೇವರ ಕೈಯಿಂದಾಗಲಿ ಬೇರೊಬ್ಬರ ಕೈಯಿಂದಾಗಲಿ ಏನಾದರೂ ಉಪಕಾರ ಹೊಂದಿದರೆ, ಉಪಕಾರವಾಯಿತು ಎಂದು ಕೃತಜ್ಞಾಪಿಸದೆ, ಸಾಕನ್ನದೆಯೂ, ಹೆಚ್ಚು ಬೇಕು ಎಂದು ಅಪೇಕ್ಷಿಸುವದಲ್ಲದೆ, ಶಿಕ್ಕಿದ್ದು ಅಗದೀ ಸಾಲದು ಎಂಬದಾಗಿ ಗುಣುಗುಟ್ಟಿ, ಕೃತಘ್ನತಾಭಾವವಾಗಿ ಉಪಕಾರಕ್ಕೆ ಅಪಕಾರವನ್ನಾದರೂ ಮಾಡಲಿಕ್ಕೆ ಹೆದರದಿದ್ದಾರೆ.

೨. ಕ್ರಿಸ್ತನಿಗೆ ದೂರವಾಗಿ, ಕ್ರಿಸ್ತನ ಕೃಪೆಯನ್ನು ಕಳಕೊಂಡ ಕ್ರೈಸ್ತನು ಒಣನೆಲಕ್ಕೆ ಬಿದ್ದ ಮೀನಿನಂತೆ ಬಾಳಲಾರದೆ, ನಿರ್ಜೀವವಾಗಿ, ನಾಶನವಾಗಿ ಹೋಗುತ್ತಾನೆ.

೩. ಸುವಾರ್ತೆಗೂ ಕ್ರಿಸ್ತನಿಗೂ ಆಗುವ ಜಯಗಳು ವಿಶೇಷವೇ. ಬೇರೆ ಜಯಗಳಲ್ಲಿ ಜಯಶಾಲಿಗಳು ಮಾತ್ರ ಉತ್ಸವ ಮಾಡಿ ಸಂತೋಷ ಪಡುತ್ತಾರೆ; ಸೋತು ಹೋಗಿ ವಶವಾದವರು ಗೋಳಾಟ ಮಾಡಿ ದುಃಖಿಸುತ್ತಾರೆ: ಸುವಾರ್ತೆಗೂ ಕ್ರಿಸ್ತನಿಗೂ ಆಗುವ ಜಯಗಳಲ್ಲಿ ಜಯಶಾಲಿ ಸಂತೋಷಿಸುವದಲ್ಲದೆ, ಸೋತು ಹೋಗಿ ವಶವಾದವರಿಗೆ ಸಹಾ ಉತ್ಸವಕ್ಕೆ ಕಾರಣವಾಗಿ ಮಹಾ ಸಂತೋಷವಾಗುತ್ತದೆ.

---

## ವಿವಿಧ ವರ್ತಮಾನಗಳು.

ಕುರ್ಕಳದಲ್ಲಿ ಕಟ್ಟೋಣಾಗ ತಕ್ಕ ಪ್ರಾರ್ಥನಾಲಯದ ಬಗ್ಯೆಗೆ ಕ್ರೈಸ್ತ ಸಭಾಪತ್ರಕರ್ತರಿಗೆ ರಾವಣೇಶ್ವರದಲ್ಲಿಯ ಸಭೆಯವರಿಬ್ಬರ ಕಡೆಯಿಂದ ೧೨ ಆಣೆ ಹಸ್ತಗತವಾಯಿತು.

ರಾಜಪುತ್ರಸ್ಥಾನದಲ್ಲಿಯ ಯುನೈತೆಡ್ ಪ್ರೆಸ್ಬುತೇರಿಯನ್ ಮಿಶ್ಯನ್ ಸಂಘವೆಂಬ ಚಿಕ್ಕ ಸಂಘದವರ ಪ್ರಯತ್ನಕ್ಕೆ ಕಳೆದ ವರುಷದಲ್ಲಿ ೩೮ ಜನರು ಫಲವಾಗಿ ದೊರಕಿ, ಸ್ನಾನದಿಂದ ಕ್ರೈಸ್ತ ಸಭೆಯಲ್ಲಿ ಸೇರಿಸೋಣಾದರು. ಈ ಮಿಶ್ಯನಲ್ಲಿ ೪೩೭ ಕ್ರೈಸ್ತರು ಇದ್ದಾರೆ. ಕರ್ತನ ಭೋಜನಕ್ಕೆ ಬರುವವರು ೧೮೭. ಅನಾಥ ಹುಡುಗರು ೩೫೧. ಶಾಲೆಗಳಲ್ಲಿ ಕಲಿಯುವವರು ೨,೮೪೮. ಮಿಶ್ಯನೆರಿಗಳು ೧೧.

ಜನವರಿ ೩೦ರಲ್ಲಿ ಕಾರವಾರದಲ್ಲಿ ಇಬ್ಬರು ಮಲಯಾಳಿದವರು ಕ್ರೈಸ್ತಸ್ನಾನ ಹೊಂದಿ ಸಭೆಯಲ್ಲಿ ಸೇರಿದರು. ಒಬ್ಬನು ೬೨ ವರುಷ ಪ್ರಾಯದವ, ಎರಡನೆಯವನು ಸುಮಾರು ೨೦ ವರುಷದವ. ಅವನು ಮೊದಲು ಕೋಳಿಕೋಡಿನಲ್ಲಿ, ಇವನು ಪಾಲಘಾಟಿನ ಮಿಶ್ಯನ್‌ಶಾಲೆಯಲ್ಲಿ ಕ್ರೈಸ್ತಮಾರ್ಗದ ವಿಷಯದಲ್ಲಿ ಕೇಳಿದವರು. ಇಬ್ಬರು ಕಾಶಿಯಾತ್ರೆಗೆ ಹೊರಟು, ಕಾರವಾರದಲ್ಲಿ ಉಪದೇಶಕರಿಗೆ ಶಿಕ್ಕಿ, ಅವರ ಮಾತಿಗೆ ಕಿವಿ ಕೊಟ್ಟು, ಉಪದೇಶ ಹೊಂದಿ, ಕಾಶಿ ಪುಣ್ಯಕ್ಷೇತ್ರದ ಗೊಡವೆಯನ್ನು ಬಿಟ್ಟು, ಸ್ನಾನಕ್ಕೆ ತಯಾರಾದರಂತೆ.

ಅಮೃತಸಾರವೆಂಬಲ್ಲಿಯ ಮಿಶ್ಯನ್ ಶಾಲೆಗೆ ಪ್ರಿನ್ಸ್ ಒಫ್ ವೇಲ್ಸ್ ಎಂಬ ಯುವರಾಜರು ದಯ ಮಾಡಿ, ಶಾಲೆಯ ಹುಡುಗರನ್ನು ನೋಡಿ, ಸಂತೋಷ ಪಟ್ಟರಂತೆ.

ದೇವಭಕ್ತನೂ ಜಗತ್ಪ್ರಸಿದ್ಧ ಗಾಯಕನೂ ಆಗಿರುವ ಫಿಲಿಪ್ ಫಿಲಿಪ್ಸ್ ಎಂಬಾತನು ಲಂಡನ್, ಡಬ್ಲಿನ್, ಪರಿಸ್, ರೋಮು ಮುಂತಾದ ಪಟ್ಟಣಗಳಲ್ಲಿ ಗಾಯನದ ಮೂಲವಾಗಿ ದೇವರ ವಾಕ್ಯವನ್ನು ಮ

ನುಷ್ಯರ ಹೃದಯುಗಳಿಗೆ ನಾಟಿಸಿದವನು ಹಿಂದುಸ್ಥಾನಕ್ಕೂ ಬಂದು, ಮುಖ್ಯ ಪಟ್ಣಗಳಲ್ಲಿ ಗೀತಗಳನ್ನು ಹಾಡಿ, ಅನೇಕರಿಗೆ ಆತ್ಮವೃದ್ಧಿಗೆ ಸಹಾಯ ಮಾಡುವವನಾದನು. ಅವನು ಕೆಲವು ಗಾಯನ ಗ್ರಂಥಗಳನ್ನು ಛಾಪಿಸಿದ್ಧಾನೆ. ನಮ್ಮ ಕ್ರೈಸ್ತ ಯೌನಸ್ಥರೂ ಆ ಪುಸ್ತಕಗಳಿಂದ ಅವನ ಗಾಯನಾಭ್ಯಾಸ ಮಾಡಿದರೆ, ಬಹಳ ಇಂಪಾಗಿರುವದು.

ಡಿಲ್ಲಿ ಪಾಚ್ಛಾಯುರ ವಂಶದವನೊಬ್ಬನು ಅಂಬಲ್ಲ ಎಂಬಲ್ಲಿ ಕ್ರೈಸ್ತನಾಗಿದ್ಧಾನೆ. ಮಹಾ ವಿದ್ವಾಂಸನಾದ ಅವನು ಮಹಮ್ಮದನ ಕೊರತೆಗಳನ್ನು ಕುರಾನಿನಿಂದಲೇ ತೋರಿಸುತ್ತಾನಾದ್ದರಿಂದ ಸ್ವಮತದವರಾದ ಮುಸಲ್ಮಾನರು ಅವನಿಗೆ “ಬಡಾ ಶೈತಾನ್” ಎಂದು ಹೇಳುತ್ತಾರಂತೆ.

ಲೋರ್ಡ್ ಲಿಟ್ಟನ್ ಪ್ರಭುಗಳು ಏಪ್ರಿಲ್ ತಿಂಗಳಿನಲ್ಲಿ ಕಲ್ಕತ್ತಕ್ಕೆ ಮುಟ್ಟುವರು.

ಅಲ್ಲಹಾಬಾದಿನಲ್ಲಿ ನೆರೆದಿದ ಸಂಘದಲ್ಲಿ “ಆದಿತ್ಯವಾರ ಶಾಲಾನ್ಯೋನ್ಯ ಸಮಾಜ” ಎಂಬದು ನೇಮಿಸೋಣವಾಯಿತು; ಮತ್ತು ಒಂದು ಪತ್ರಿಕೆಯನ್ನು ಛಾಪಿಸ ಬೇಕೆಂತ ನಿಶ್ಚಯ ಮಾಡಲಾಯಿತು. ಈಗ ಹಿಂದುಸ್ಥಾನದಲ್ಲಿರುವ ಆದಿತ್ಯವಾರದ ಶಾಲೆಗಳು ೬೧೭; ಅವುಗಳಲ್ಲಿ ಕಲಿಸುವವರು ೧,೭೮೧; ಕಲಿಯುವವರು ೩೨,೧೩೧; ಸರಾಸರಿ ಶಾಲೆಗೆ ಬರುವವರು ೨೨,೦೬೪.

ಮುಂಬಾಯಿಯಲ್ಲಿ ಮೈಲೆರೋಗವು ಪ್ರಬಲವಾಗಿದೆ ಎಂತ ವರ್ತಮಾನವದೆ.

ಬಗ್ದಾದಿನಿಂದ ಇಸ್ಪಹಾನಿಗೂ ತೆಹೆರಾನಿಗೂ ಲೋಹಮಾರ್ಗ ಕಟ್ಟ ಬೇಕೆಂಬ ಆಲೋಚನೆ ಉಂಟಂತೆ.

ಪಾರ್ಸಿಸ್ಥಾನದಲ್ಲಿ ಪ್ರೊತೆಸ್ತಾಂತ ಮಿಶ್ಯನೆರಿಗಳ ಸುವಾರ್ತಾ ಪ್ರಸಂಗವು ಸಫಲವಾಗುತ್ತಾ ಬರುವದಕ್ಕೆ ಅರ್ಮೀನಿಯರೂ ಕಥೋಲಿಕರೂ ಹೊಟ್ಟೆಕಿಚ್ಚು ಪಟ್ಟು, ಮಹಮ್ಮದಿ ಮುಲ್ಲರನ್ನು ಎಬ್ಬಿಸಿ ಸರಕಾರದವರಿಂದ ಪ್ರೊತೆಸ್ತಾಂತ ಶಾಲೆಯನ್ನು ಮುಚ್ಚಿಸಿ ಬಿಟ್ಟರು. ಆ ಮಿಶ್ಯನೆರಿಗಳು ತೆಹೆರಾನಿನಲ್ಲಿರುವ ಬ್ರಿತಿಷ ರಾಯಭಾರಿಗೆ ಮನವಿ ಬರಕೊಂಡಿದ್ಧಾರೆ.

ಯೇಸುವಿತರಿಗೆ ಚೀನದಲ್ಲಿ ಮಹಾ ಕಾರ್ಯಸಿದ್ಧಿ ಪ್ರಾಪ್ಯವಾಗುತ್ತಾ ಅದೆ. ಇನ್ನೂರು ವರ್ಷದ ಹಿಂದೆ ಚೀನದವರು ಅವರನ್ನು ದೇಶದೊಳಗಿಂದ ಓಡಿಸಿ ಬಿಟ್ಟು, ಮುಟ್ಟುಗೋಲು ಮಾಡಿದ ಅವರ ಸಂಪತ್ತೆಲ್ಲಾ ಅವರಿಗೆ ಪುನಹಾ ಲಭ್ಯವಾಯಿತು. ಈ ಆಸ್ತಿಯ ಹುಟ್ಟುವಳಿಯಿಂದ ಕಂತೋನಿನಲ್ಲಿಯೂ ಪೆಕೀನಿನಲ್ಲಿಯೂ ದೊಡ್ಡ ದೇವಾಲಯುಗಳನ್ನು ಕಟ್ಟಲಿಕ್ಕಿದ್ಧಾರೆ. ಅವರ ಸಭೆಗಳು ದಿನೆ ದಿನೆ ವೃದ್ಧಿ ಪಡಿಯುತ್ತವೆ; ತಮ್ಮ ಸಭೆಗಳವರೊಳಗೆ ವ್ಯಾಜ್ಯ ಮೊದಲಾದ್ದು ಆದರೆ, ಪಾದರಿಗಳೇ ತೀರಿಸುವಂತೆ ಫ್ರೆಂಚ ರಾಯಭಾರಿಯು ಚೀನ ಸರಕಾರದಿಂದ ಅಪ್ಪಣೆ ಪಡಕೊಂಡಿದ್ಧಾನೆ. ಆ ಪಾದರಿಗಳು ದಿಕ್ಕಿಲ್ಲದ ಮಕ್ಕಳಿಗೂ ಜನರಿಗೂ ಆಶ್ರಯ ಕೊಟ್ಟು ತಮ್ಮ ಮತಕ್ಕೆ ಶೇರಿಸುತ್ತಾ ಇರುತ್ತಾರೆ.

ಚೀನಿ ಸಮುದ್ರದ ಮೂಡಣ ದಿಕ್ಕಿನಲ್ಲಿರುವ ಫಿಲಿಪ್ಪೀನ ದ್ವೀಪಗಳಲ್ಲಿ ಒಂದಾದ ಲುಜೊ ಎಂಬಲ್ಲಿ ಮಹಾ ಪ್ರಚಂಡ ತುಫಾನು ಆಗಿ, ಸುಮಾರು ೧,೦೦೦ ಜನರನ್ನು ಅಳಿಸಿ, ೩,೮೦೦ ಮನೆಗಳನ್ನು ಕೆಡವಿ ಹಾಕಿ, ಹೇರಳ ದನಗಳನ್ನೂ ಪೈರನ್ನೂ ಹಾಳು ಮಾಡಿ ಬಿಟ್ಟಿತಂತೆ.

ಬ್ರಜಿಲ್ ದೇಶಕ್ಕೆ ಇಪ್ಪತ್ತು ಮೈಲು ಉತ್ತರ ಪೂರ್ವ ದಿಕ್ಕಿನಲ್ಲಿ ಒಬ್ಬ ನಾವಿಕನು ಸಮುದ್ರದಲ್ಲಿ ಕಂಡದ್ದೇನಂದರೆ— ಘಾಳಿಯೂ ಸಮುದ್ರವೂ ಶಾಂತವಾಗಿದ್ದ ಸಮಯದಲ್ಲಿ ನೀರಿನ ಮೇಲೆ ಏನೋ ಕಪ್ಪಾದ್ದೂ, ಅದರ ಮೇಲೆ ಮೂವತ್ತು ಅಡಿ ಎತ್ತರವಾದ ಒಂದು ಬಿಳೀ ಸ್ತಂಭವೂ ಕಂಡವು. ಮೊದಲು ಆ ನಾವಿಕನು ಅದು ಬಂಡೇ ಕಲ್ಲಿಗೆ ಬಂದು ಬಡಿಯುವ ತೆರೆ ಎಂತ ನೆನಸಿದನು. ಆ ಸ್ತಂಭ ಒಡದು ಅಂಥಾದ್ದೇ ಮತ್ತೊಂದು ಎದ್ದಿತು. ಹೀಗೆ ಕೆಲವು ಸಾರಿ ಆಗಲು ಅವನು ದುರ್ಬೀನು ತೆಗದು ನೋಡಲಾಗಿ ಕಂಡದೇನಂದರೆ: ಒಂದು ಮಹಾ ದೊಡ್ಡ ಸಮುದ್ರಸರ್ಪವು

ತಿಮಿಂಗಿಲ ಮೀನಿಗೆ ಸುತ್ತು ಹಾಕಿತ್ತು. ಆ ಸರ್ಪವೂ ತಿಮಿಂಗಿಲವೂ ಹೊರಳಾಡುತ್ತಾ ಎರಡು ನಿಮಿಷಕ್ಕೊಮ್ಮೆ ಮೇಲಕ್ಕೆ ಬರುತ್ತಾ, ಮತ್ತೂ ಮುಳುಗುತ್ತಾ ಇದ್ದವು. ಈ ತಿಮಿಂಗಿಲದ ಮತ್ತು ಸಹಾಯಕ್ಕೆ ಬಂದ ಬೇರೆ ೨ ತಿಮಿಂಗಿಲಗಳ ಒದ್ದಾಟದಿಂದ ಸುತ್ತಮುತ್ತಲಿನ ನೀರು ಚೆರಿಗೆಯಲ್ಲಿ ಕುದಿಯುವ ನೀರಿನಂತೆ ಇತ್ತು. ಸುಮಾರು ಕಾಲು ಘಂಟೆ ಹೀಗೆ ಆದ ಮೇಲೆ ಆ ತಿಮಿಂಗಿಲದ ಬಾಲವು ನೆಟ್ಟಗೆ ಮೇಲಕ್ಕೆತ್ತಲ್ಪಟ್ಟು, ಅತ್ತಿತ್ತ ಅಲ್ಲಾಡಿಸಲ್ಪಟ್ಟು, ಇಡೀ ಅಗಾಧದೊಳಗೆ ಅದೃಶ್ಯವಾಯಿತು. ಆ ಸರ್ಪಕ್ಕೆ ಕೆಲವು ತಿಂಗಳ ಗ್ರಾಸಕ್ಕೆ ಬಗೆಯಾಯಿತು. ಯೋಬನ ಪುಸ್ತಕದಲ್ಲಿ ಬರುವ ಲೆವಿಯಾತಾನವು ಈ ಜಾತಿ ಸಮುದ್ರಸರ್ಪವೇ ಆಗಿದ್ದೀತೆಂತ ಅವನು ನೆನಸುತ್ತಾನೆ.

ಹೊಗೆಸೊಪ್ಪಿನಲ್ಲಿ ನಿಕೊಟೀನೆನ್ನಿಸಿ ಕೊಳ್ಳುವ ಒಂದು ತರದ ವಿಷವುಂಟು. ಬವಾರ್ಯವೆಂಬ ಶೀಮೆಯ ಒಂದು ಊರಿನಲ್ಲಿ ಇತ್ತಲಾಗೆ ಎರಡು ಹಸುಗಳು ಬಸಿಯಲಿಕ್ಕೆ ಹಾಕಿದ್ದ ಹೊಗೆಸೊಪ್ಪನ್ನು ರಾತ್ರಿಯಲ್ಲಿ ಯಾರಿಗೆ ಕಾಣದೆ ತಿಂದದರಿಂದ ಸತ್ತು ಹೋದವಂತೆ.

ಹಿತ್ತಾಳಿಗೆ ಬದಲಾಗಿ ಭಂಗಾರ, ಕಬ್ಬಿಣಕ್ಕೆ ಬದಲಾಗಿ ಬೆಳ್ಳಿ ತರಲ್ಪಡುವದೆಂಬದಾಗಿ ಪ್ರವಾದನಾವಾಕ್ಯ ಉಂಟಷ್ಟೆ. ಈಗ ಬೆಳ್ಳಿಯ ಉತ್ಪತ್ತಿ ಹೇರಳವಾಗುತ್ತಾ ಬಂದದರಿಂದ ಒಂದು ರೂಪಾಯಿಗೆ ಮುಕ್ಕಾಲು ರೂಪಾಯಿ ಕ್ರಯವಾಗುವ ಹಾಗೆ ಅದೆ. ಇಪ್ಪತ್ತೈದು ವರ್ಷಗಳ ಹಿಂದೆ ೮೦,೦೦೦,೦೦೦ ಬೆಳ್ಳಿ ಉತ್ಪತ್ತಿಯಾಗುತ್ತಿತ್ತು. ಈಗ ೧೪೦,೦೦೦,೦೦೦ ರೂಪಾಯಿಗಳದು ಆಗುತ್ತದೆ.

ಲಂಗೆ ಎಂಬ ಪಂಡಿತನು ಕ್ರಿಸ್ತಶಕದ ೧೦೦ನೆ ವರ್ಷದಲ್ಲಿ ೫ ಲಕ್ಷ ಕ್ರೈಸ್ತರಿದ್ದರೆಂತ ಹೇಳುತ್ತಾನೆ. ಗ್ರುಂದೆಮನ್ ಪಂಡಿತನು ೧೮೭೩ನೆ ವರ್ಷದ ವರೆಗೆ ಈಗಿನ ಕಾಲದ ಮಿಶ್ಯನು ಸುಘುಗಳ ಮೂಲಕವಾಗಿ ಕ್ರೈಸ್ತರಾದವರು ೧೫ ಲಕ್ಷ ಮಂದಿ ಎಂತ ಹೇಳುತ್ತಾನೆ; ವಿವರ ಹ್ಯಾಗಂದರೆ:—

| | | | |
|---|---|---|---|
| ಜರ್ಮನ ಮಿಶ್ಯನುಗಳ ಮೂಲವಾಗಿ | | | ೧೨೭,೪೧೪. |
| ಬ್ರಿತಿಷ | ” | ” | ೧,೧೧೬,೨೨೬. |
| ಅಮೇರಿಕನ | ” | ” | ೧೮೩,೫೭೧. |
| ದಚ್ಚ | ” | ” | ೮೭,೨೨೬. |
| ಫ್ರೇಂಚ | ” | ” | ೧೪,೦೦೦. |
| ಸ್ಕಂದಿನಾವ್ಯ | ” | ” | ೮,೮೩೬. |

ಅಪೊಸ್ತಲರ ಕಾಲದ ಮಿಶ್ಯನುಗಳ ಫಲವನ್ನೂ ಈಗಿನ ಮಿಶ್ಯನುಗಳ ಫಲವನ್ನೂ ಜೋಡಾಗಿಟ್ಟು ನೋಡುವಲ್ಲಿ ಆ ಕಾಲದಲ್ಲಿ ಸುವಾರ್ತಿಕರನ್ನು ಕಳುಹಿಸಿದ ಕ್ರೈಸ್ತರು ಸ್ವಲ್ಪ ಮಂದಿ; ಜನಸಂಖ್ಯೆ, ಐಶ್ವರ್ಯ, ಅಧಿಕಾರ, ಬುದ್ಧಿ, ಚಾತುರ್ಯ ಮೊದಲಾದ್ದರಲ್ಲಿ ಈಗಿನವರಿಗೆ ಭಾರ ಹೆಚ್ಚು: ಆತ್ಮೀಕ ಕಾರ್ಯಗಳಲ್ಲಿ ಆಗಿನವರಿಗೆ ಭಾರ ಹೆಚ್ಚು.

ಒಕ್ಸ್ಫೊರ್ಡೆಂಬ ಪಟ್ಣದ ಸರ್ವವಿದ್ಯಾಶಾಲೆಯಲ್ಲಿ ಈಗ ೨೫ ವರುಷ ಪಾಠ ಕೊಟ್ಟು, ವಿದ್ಯಾರ್ಥಿಗಳಿಗೆ ವಿದ್ಯಾಪಾನ ಮಾಡಿಸುತ್ತಿದ್ದ ಪ್ರಖ್ಯಾತ ಸಂಸ್ಕೃತ ಪಂಡಿತರಾದ ಮಕ್ಸ್ ಮುಲ್ಲರ್ ಎಂಬವರು ರಾಜಿನಾಮೆ ಕೊಟ್ಟು, ತಮ್ಮ ಜನ್ಮದೇಶವಾದ ಜರ್ಮನಿಗೆ ಹಿಂತಿರಿಗಿ, ದ್ರೆಸ್ದೆನ್ ಎಂಬ ಪಟ್ಣದಲ್ಲಿ ಬಿಡಾರ ಮಾಡಿ ಕೊಂಡು, ಸಂಸ್ಕೃತ ಗ್ರಂಥಾದಿಗಳ ಪರಿಶೋಧನಾವೃತ್ತಿಯಲ್ಲಿ ವೃದ್ಧಾಪ್ಯವನ್ನು ಕಳೆಯ ಬೇಕೆಂದಿದ್ದಾರಂತೆ.

ಅಮೇರಿಕದ ಫಿಲದೆಲ್ಫಿಯ ಪಟ್ಣದಲ್ಲಿ ಮಹಾ "ಎಕ್ಸಹಿಬಿತನ್" ಅಂದರೆ ಸರ್ವದೇಶಗಳ ವಿಚಿತ್ರ ಒಡವೆಗಳ ಪ್ರದರ್ಶನೆ ಆಗುವಂಥಾದ್ದು ಅದೆ; ಮೇ ತಿಂಗಳ ೧೦ನೇ ತಾರೀಕಿನಿಂದ ನವಂಬರ ೧೦ರ ವರೆಗೆ ಈ ಪ್ರದರ್ಶನವಿರುವದು.

ಬ್ರೇಮರ್‌ಹಾವನ್ ಎಂಬ ಬಂದರದಲ್ಲಿ ದಶಂಬರ್ ೧೧ರಲ್ಲಿ ಅತಿ ಭೀಕರ ಸಂಗತಿ ಸಂಭವಿಸಿತು; ಏನಂದರೆ: ಒಂದು ಹೊಗೆಹಡಗವು ಅಮೇರಿಕಕ್ಕೆ ತೆರಳಿ ಹೋಗುವ ಸ್ವಲ್ಪ ಹೊತ್ತು ಮೊದಲು, ಅದು ಜನರು ಇಳಿಯುವ ಮತ್ತು ಹತ್ತುವ ಏರಿಗೆ ಇನ್ನು ತಾಗಿದ್ದದಾಗಿ ಸಾಮಾನುಗಳನ್ನೂ ಜನರನ್ನೂ ಹತ್ತಿಸಿ ಕೊಳ್ಳುತ್ತಿರುವಾಗಲೇ ಬರುವವರೂ ಹೋಗುವವರೂ ಹೇರಳರಾಗಿ, ಬದೀಲಿ ನಿಂತು

ಕೊಂಡು, ಒಬ್ಬರ ಸಂಗಡ ಒಬ್ಬರು ಏನೂ ಶಂಕಾಸ್ಪದ ಕಾಣದೆ ಮಾತಾಡುತ್ತಿದ್ದ ವೇಳೆಯಲ್ಲಿ ಹಡಗದಲ್ಲಿ ಹತ್ತಿಸಿ ಹಾಕ ಬೇಕೆಂತ ಕೆಲವು ಜನರು ಒಂದು ಗಾಡಿಯಲ್ಲಿ ತಂದು ಮುಟ್ಟಿಸಿದ ಒಂದು ಪೀಪಾಯಿ ಭಗ್ಗಂತ ಮಹಾ ಭೀಕರ ಭೂತಘರ್ಜನೆಯೊಂದಿಗೆ ಒಡದು ಹೋಗಿ, ಒಣ ನೆಲದಲ್ಲಿ ಇಲ್ಲ್ಯಲ್ಲಿ ನಿಂತು ಕೊಂಡಿದ್ದ ಜನರನ್ನು ಮಾತ್ರವಲ್ಲ, ಹಡಗವನ್ನೇರಿದ್ದ ಖಲಾಶಿಗಳಲ್ಲಿಯೂ ಪ್ರಯಾಣಸ್ಥರಾದ ಜನರಲ್ಲಿಯೂ ಅನೇಕರನ್ನು ಚೂರು ಚೂರಾಗಿ, ತುಂಡು ತುಂಡಾಗಿ ಹರಿದು ಹಾರಿಸಿ ಬಿಟ್ಟದ್ದಲ್ಲದೆ, ಆ ಹಡಗದ ಮೇಲ್ಭಾಗವನ್ನಾದರೂ ಒಡದು ಅಷ್ಟದಿಕ್ಕಿಗೆ ಹಾರಿಸಿ ಬಿಟ್ಟಿತು. ಆ ಪೀಪಾಯಿ ಗಾಡಿಯಿಂದ ಇಳಿಸೋಣಾಗಿ ಬಿದ್ದ ಜಾಗದಲ್ಲಿ ಒಡತದ ಜೋರಿನಿಂದ ೭ ಅಡಿಯಷ್ಟು ಆಳವಾದ ಕುಣಿಯಾಯಿತು. ೮೦ ಜನರು ಹತವಾಗಿ ಹೋದರು, ೩೫ ಜನರು ಜಖಮಾದರು; ಜಖಮಾದವರಲ್ಲಿ ಇನ್ನು ಕೆಲವರು ತದನಂತರ ಸತ್ತು ಹೋಗಿರಲಿಕ್ಕೆ ಸಾಕು. ಈ ಹಾನಿಯಾಗುತ್ತಲೇ ಹಡಗ ಹತ್ತಿ, ಅದರೊಳಗಿದ್ದ ಒಬ್ಬ ಅಮೇರಿಕದವನು ಗುಂಡು ಹಾಕಿಕೊಂಡನು. ತತ್‌ಕ್ಷಣಕ್ಕೆ ಅಸುವಳಿದು ಹೋಗದ ಕಾರಣ ಅವನನ್ನು ಹಿಡಿದು ವಿಚಾರಣೆ ಮಾಡಿದರು. ವಿಚಾರಕರಿಗೆ ಅವನು ಅರಿಕೆ ಮಾಡಿದ್ದೇನಂದರೆ: ಆ ಪೀಪಾಯಿಯಲ್ಲಿ ದುನಮಿತೆಂಬ ಮಹಾ ಅಗ್ನಿಪ್ರಜ್ವಲಕ ಮದ್ದನ್ನು ತುಂಬಿಸಿ, ಒಂದು ತರದ ಘಡಿಯಾರ ಇಟ್ಟದ್ದು ತಾನು. ಹಡಗದಲ್ಲಿ ಇಂಗ್ಲಾಂಡಿಗೆ ಹೋಗಿ, ಅಲ್ಲಿ ಏನೋ ಕಸಗಿಸ ಹಾಕಿ ತುಂಬಿಸಿಟ್ಟು, ಬಹು ಬೆಲೆಯುಳ್ಳ ಸರಕು ಎಂತ ವಿಮೆ ಮಾಡಿದ ಪೆಟ್ಟಿಗೆಗಳನ್ನು ಹತ್ತಿಸಿ, ತಾನು ಇಂಗ್ಲಾಂದದಲ್ಲಿ ತಡೆಯ ಬೇಕು. ಆ ಘಡಿಯಾರ ೮ ದಿನ ನಡದ ಬಳಿಕ ಹಡಗವು ಸಮುದ್ರದ ಮಧ್ಯದಲ್ಲಿ ಬಂದಾಗ, ಬಡಿದು, ಮದ್ದನ್ನುರಿಸಿ, ಪೆಟ್ಟಿಗೆಯನ್ನೂ ಹಡಗವನ್ನೂ ಒಡದು ಹಾಕಿ, ಸುದ್ದಿ ಇಲ್ಲದೆ ಮುಳಿಗಿಸಿ ಬಿಟ್ಟ ಬಳಿಕ ತಾನು ಬಂದು, ವಿಮೆ ಮಾಡಿದ್ದ ಸರಕುಗಳ ಲುಕ್ಸಾನು ಕೇಳಿ ಈಸಿ ಕೊಳ್ಳಲಿಕ್ಕಿದ್ದನು ಎಂಬದಾಗಿ ಬಾಯಿಬಿಟ್ಟು ಅರಿಕೆ ಮಾಡಿದ ಮೇಲೆ ಸತ್ತು ಹೋದನು. ಅಲ್ಪ ಲಾಭಕ್ಕಾಗಿ ಅಂಥ ರಾಕ್ಷಸಕೃತ್ಯವನ್ನು ನಡಿಸಿದ ನರಪಿಶಾಚಿ ಇನ್ನು ೨೦ ಅಂಥ ಘಡಿಯಾರಗಳನ್ನು ಮಾಡಿಸಿದ್ದನೆಂತ ತದನಂತರ ಸುದ್ದಿಯಾಗಿ ಗೊತ್ತಾಯಿತು. ಇತ್ತಲಾಗೆ ಸುದ್ದಿ ಉಳಿಯದೆ, ಕಾಣದೆ ಹೋದ ಕೆಲವು ಹಡಗಗಳು ಹಾಗೆಯೇ ದುಶ್ಮಾನರ ತಂತ್ರೋಪಾಯಗಳಿಂದ ಮುಣಿಗಿ ಹೋದವೇನೋ? ಇನ್ನುಮುಂದೆಯೂ ಮುಣಿಗಿ ಹೋಗಲಿಕ್ಕೆ ಸಾಕೋ? ಎಂಬುವ ಅನುಮಾನ ಹುಟ್ಟಿ, ಅನೇಕರನ್ನು ದಿಗಿಲು ಹಿಡಿಸುವಂಥಾದ್ದಾಯಿತು.—ಕೇವಲ ಚಾರ್ವಾಕನಾದ ವಿದ್ವಾಂಸನೊಬ್ಬನು ಇತ್ತಲಾಗೆ ಒಂದು ಗ್ರಂಥ ರಚಿಸಿ, ಅದರಲ್ಲಿ—ಕ್ರಿಸ್ತೇಸು ಜಗದ್ರಕ್ಷಕನೆಂಬ ನಂಬಿಕೆ ಬರೇ ಹುಚ್ಚು: ಒಬ್ಬನು ಬಂದು, ಭೂಗರ್ಭಕ್ಕೆ ಒಂದು ಅಗ್ನಿಪ್ರಜ್ವಲಕ ಪದಾರ್ಥ ತೂರಿಸಿ, ತುಂಬಿಸಿ, ಉರಿಸಿ, ಭೂಗೋಳವನ್ನು ಒಡಿಸಿ ಅಳಿಸಿ, ಅದರ ಮೇಲಿನ ಚರಾಚರಗಳನ್ನು ನಾಶನ ಮಾಡಿ, ಹೀಗೆ ನರಜಾತಿಯನ್ನೂ ಸಮಸ್ತವನ್ನೂ ತಾಪತ್ರಯಗಳಿಗೆ ತಪ್ಪಿಸುವದಾದರೆ, ಅವನಿಗೆ ಜಗದ್ರಕ್ಷಕನೆಂತಲೂ ಮೋಕ್ಷದಾಯಕನೆಂತಲೂ ಹೇಳ್ಯೇನು ಎಂಬದಾಗಿ ದೇವದೂಷಕವಾಗಿ ಬರದು ಹಾಕಿದ್ದಾನೆ. ಮೇಲೆ ವಿವರಿಸಿದ ರಾಕ್ಷಸಕೃತ್ಯವನ್ನು ನಡಿಸಿದ ನರಪಿಶಾಚಿಗಿಂತ ಆರು ಪಾಲಷ್ಟು ದುಷ್ಟನಾದವನೊಬ್ಬನು ಬರುವ ಪಕ್ಷದಲ್ಲಿ ಲೋಕನಿರ್ಮಾಣಿಕನೂ ಲೋಕಪರಿಪಾಲಕನೂ ಆದ ದೇವರು ಇಲ್ಲದಿದ್ದರೆ, ಆ ಚಾರ್ವಾಕನ ಪೈಶಾಚಿಕ ಭಾವದ ಸೊಲ್ಲು ನೆರವೇರೀತು.

ಓಸ್ತ್ರಿಯ ದೇಶದ ವಿಯೆನ್ ಎಂಬುವ ರಾಜಧಾನಿಯಲ್ಲಿ ಕಳದ ವರುಷ ಒಂದರಲ್ಲಿ ೪೬,೦೦೦ ದಿವಾಳಿಗಳು ತೆಗೆಯೋಣಾದವು.

ಇತಲಿಗೆ ಸೇರಿದ ಸಿಸಿಲ್ಯವೆಂಬ ದ್ವೀಪದ ಒಂದು ಊರಿನಲ್ಲಿ ಠಕ್ಕರು ಪಾಪದ ಅರಿಕೆ ಕೇಳಿದ ಪಾದ್ರಿಯನ್ನು ಪೀಠದಲ್ಲಿಯೇ ಕೊಂದು ಹಾಕಿದದರಿಂದ, ಠಕ್ಕರೂ ಚೋರರೂ ಇವರ ಭಯದ

ದೆಶೆಯಿಂದ ಪಾಪದ ಅರಿಕೆ ಕೇಳುವ ಪೀಠದಲ್ಲಾದರೂ ಅಲ್ಲಿಯ ಗುರುಗಳು ಕಠಾರಿ, ಕೈತುಬಾಕಿ ಮೊದಲಾದ ಆಯುಧಗಳನ್ನು ತಮ್ಮ ಹತ್ತರ ಇಟ್ಟು ಕೊಂಡಿರುವರಂತೆ.

ನಾನು ಮೊನ್ನೆ ಒಬ್ಬ ರೋಮನ್‌ಕಥೋಲಿಕನ ಹತ್ತರ ಮಾತಾಡಿ—ನೀವು ಕ್ರೈಸ್ತರೇ ಅಲ್ಲವೋ? ಎಂತ ಕೇಳಿದಾಗ, ಅವನು—ನಾನು ರೋಮನ್ ಕಥೋಲಿಕನೆಂದನು. ಈ ಜವಾಬಿನ ಅಭಿಪ್ರಾಯವು ರೋಮನ್ ಕಥೋಲಿಕರು ಕ್ರೈಸ್ತರಲ್ಲವೆಂಬದಾಗಿದೆ ಏನೋ?

ಮಹಾ ಎತ್ತರವಾದ ಕಂಭದಲ್ಲಿ ಏರಿಸಿದ್ದ ಮೊದಲನೇ ನಪೊಲೆಯೋನನ ಕಂಚಿನ ಪ್ರತಿಮೆಯನ್ನು ಪರೀಸು ಪಟ್ಣದಲ್ಲಿ ೧೮೭೧ನೇ ಇಸ್ವಿಯಲ್ಲಿ ಎದ್ದ ಲೂಟಿಗಾರರು ತಿಪ್ಪುಲುಗಾರನ ಪ್ರತಿಮೆಯೆಂತ ಕೆಡವಿ ಹಾಕಿ ಬಿಟ್ಟರು. ಇತ್ತಲಾಗೆ ಪರೀಸು ಪಟ್ಣದವರು ಆ ಪ್ರತಿಮೆಯನ್ನು ತಿರಿಗಿ ಜೀರ್ಣೋದ್ಧಾರ ಮಾಡಿ ಏರಿಸಿ, ಉತ್ಸವ ಮಾಡಿದರು. ಫ್ರೇಂಚರು ಇತ್ತಲಾಗೆ ಬಹುಶಾ ಆಟಕ್ಕೋ ಯಾವದಕ್ಕೋ ಅಂದು ಕಟ್ಟಿದ್ದನ್ನು ಇಂದು ಬಿಚ್ಚಿ, ಅಂದು ಕೆಡವಿ ಹಾಕಿದ್ದನ್ನು ಇಂದು ತಿರಿಗಿ ಏರಿಸಿ, ಬಾಲಕಬುದ್ಧಿಯ ಕೃತ್ಯಗಳನ್ನು ನಡಿಸುವವರಂತೆ ಕಾಣುತ್ತಾರಂತೆ.

ಸ್ವೀತ್ಸರ್ಲಾಂಡಿನಲ್ಲಿರುವ ಹೆಲ್ಲಿಕೊನ್ ಎಂಬ ಊರಿನಲ್ಲಿ ಕ್ರಿಸ್ತನ ಜನ್ಮೋತ್ಸವಕ್ಕೆ ಮುಂಚಿನ ದಿನದ ಸಾಯಂಕಾಲದಲ್ಲಿ ಬಹಳ ದುಃಖದ ಸಂಗತಿ ಸಂಭವಿಸಿತು. ಏನಂದರೆ: ಆ ಊರಿನವರು, ಹುಡುಗರೂ ಹೆಂಗಸರೂ ಗಂಡಸರೂ ಸುಮಾರು ೩೦೦ ಜನರಾಗಿ ಮೂರು ಅಂತಸ್ತು ಇದ್ದ ಶಾಲೆಯಲ್ಲಿ ಕೂಡಿ ಕೊಂಡು, ಕೆಲವರು ಎರಡನೇ ಕೆಲವರು ಮೂರನೇ ಅಂತಸ್ತಿನ ಕೋಣೆಯಲ್ಲಿ ಆ ಸಾಯಂಕಾಲ ಪ್ರಾರ್ಥನೆಯನ್ನು ನಡಿಸಲಿಕ್ಕಿದ್ದ ಉಪಾಧ್ಯಾಯನನ್ನು ಕಾದು ಕೊಂಡರು. ಉಪಾಧ್ಯಾಯನು ಬಂದು, ಹಬ್ಬಕ್ಕಾಗಿ ತಯಾರಾಗಿದ್ದ ಇನಾಮುಗಳು ಇಟ್ಟಿದ್ದ ಮೂರನೆ ಅಂತಸ್ತಿನ ಒಂದು ಕೋಣೆಯ ಬಾಗಲನ್ನು ತೆರೆಯಲು, ನೆರೆದಿದ್ದ ಜನರು ಸ್ವಲ್ಪ ಅವಸರವಾಗಿ ಒತ್ತಾಗಿ ಅವನ ಕಡೆಗೆ ಓಡಿ ಬರಲಾಗಿ, ಆ ಅಂತಸ್ತು ಭಾರವನ್ನು ತಡೆಯಲಾರದೆ ಕುಸಿದು ಹೋಯಿತು. ಅದೂ ಜನರೂ ಎರಡನೆ ಅಂತಸ್ತಿಗೆ ಬಿದ್ದ ಜೋರನ್ನು ಎರಡನೇ ಅಂತಸ್ತು ತಡೆಯಲಾರದೆ ಇದು ಸಹಾ ಕುಸಿದು ಹೋಗಿ, ಜನರೂ ಮನೆಯ ಕಾಷ್ಠ ಪಾಷಾಣಗಳೂ ಒಂದರ ಮೇಲೊಂದು ದೊಡ್ಡ ಗೊಂದಣವಾಗಿ ಬೀಳುವಂಥಾದ್ದಾಯಿತು. ಎದ್ದ ಬೊಬ್ಬೆಗೆ ಊರಿನಲ್ಲಿ ಉಳಿದಿದ್ದ ಬೇರೆ ಜನರು ಓಡಿ ಬಂದು, ಬಿದ್ದವರನ್ನು ಬಿಡಿಸಿ ತೆಗೆದಾಗ, ೪೦ ಜಖಮಾದ ಜನರನ್ನೂ, ಉಸುರು ಕಟ್ಟಿ ಹೋಗಿಯಾಗಲಿ, ಪ್ರಾಣಹಾನಿಯ ಪೆಟ್ಟು ಬಿದ್ದು ಆಗಲಿ ಸತ್ತ ೭೦ ಜನರ ಹೆಣಗಳನ್ನೂ ಕಂಡು ಕೊಂಡರು.—ಸ್ವೇದೆನ್ ದೇಶದ ಆ ಹುಡುಗನನ್ನು ತೋಳದ ಬಾಯಿಗೆ ತಪ್ಪಿಸಿ ಕಾಪಾಡಿದ ದೇವರು ಈ ಮಹಾ ದುಃಖಕರವಾದ ಸಂಗತಿಯನ್ನು ನಡೆಯಗೊಟ್ಟದ್ದ್ಯಾಕೆ? ಎಂಬುವ ಪ್ರಶ್ನೆಗೆ ಏನು ಪ್ರತ್ಯುತ್ತರ?

ಅಣುಪ್ರಾಣಿಗಳು ಧೂಳಿಯಲ್ಲಿದ್ದು ಜ್ಯೋತಿಃಚಲನೆಗೆ ಅಥವಾ ಕಿರಣಪ್ರವರ್ತನಕ್ಕೆ ಕಾರಣವೆಂತ ಇತ್ತಲಾಗೆ ವಿದ್ವಾಂಸರೊಬ್ಬರು ತೋರಿಸಿದ್ದಾರೆ. ನೀರು ಹ್ಯಾಗೋ ಹಾಗೆ ಧೂಳಿ ಸಹಾ ಕೋಟ್ಯಾನುಕೋಟಿ ಅಣುಪ್ರಾಣಿಗಳಿಂದ ತುಂಬಿರುತ್ತದೆ. ಈ ಪ್ರಾಣಿಗಳಿಗೆ ಸೂರ್ಯ ಮೊದಲಾದ್ದರಿಂದ ಹೊರಟು ಬರುವ ಬೆಳಕು ತಾಗಿ, ಪ್ರತಿಬಿಂಬಿಸಿ, ಪ್ರಸರಿಸಿ, ನಮ್ಮ ದೃಷ್ಟಿಗೆ ಮುಟ್ಟಿ ಬರುತ್ತದೆ. ಒಂದು ಕೋಣೆಯಲ್ಲಿರುವ ಧೂಳಿಯನ್ನು ಆ ಅಣುಪ್ರಾಣಿಗಳಿಲ್ಲದಂಥಾದ್ದಾಗ ಮಾಡಿ, ಶುಚಿಸಿ, ಒಂದು ದೀಪವನ್ನು ಅದರಲ್ಲಿ ಇಟ್ಟರೆ, ಆ ದೀಪ ಒಂದು ಜ್ವಾಲೆಯಾಗಿ ಕಾಣುವದಲ್ಲದೆ, ಕೋಣೆ ಎಲ್ಲಾ ಬೆಳಕಾಗದೆ, ಕತ್ತಲೆಯಾಗಿರುವದಂತೆ.

Printed by Stolz & Hirner, Basel Mission Press, Mangalore.

# ಕ್ರೈಸ್ತ ಸಭಾ ಪತ್ರ

ಪುಸ್ತಕ ೮. APRIL 1876. ಅಂಕೆ ೧೦.


**ಅಡಕವು:** ಚಿನ್ನದ ಹರಳುಗಳು—ಈಗಿನದನ್ನೂ ದೇವರಿಗೆ ಒಪ್ಪಿಸಿ ಬಿಟ್ಟರಿ—ಒಳ್ಳೇ ಶಿಪಾರಸ್ಸು—ನಿರ್ಜೀವವಾಗಿ ಹುಟ್ಟಿದ ಶಿಶುಗಳ ವಿಷಯ—ಕ್ರೈಸ್ತ ಒಕ್ಕಟ್ಟೂ ಸ್ನೇಹವೂ—ಪ್ರಾರ್ಥನೆಯ ಬಲವು—ಇದ್ದ ಸ್ಪಂದ ಬಂದಿದ್ಧೇನೆ—ಸಾಧುತನದ ಪ್ರಯೋಜನವು—ವಿವಿಧ ವರ್ತಮಾನಗಳು.

## ಚಿನ್ನದ ಹರಳುಗಳು.

ಮತ್ತಾ. ೧೯, ೨೭. ೨೦, ೧೬. ಈ ವಾಕ್ಯಸಮುದಾಯದ ಸಾರಾಂಶವೇನಂದರೆ: ಕ್ರಿಸ್ತ್ಯೇಸುವಿಗಾಗಿ ಒಂದು ಗುಂಡುಸೂಜಿಯ ಗುಂಡಿನಷ್ಟು ಮಾತ್ರವಾದರೂ ವಿಸರ್ಜಿಸಿ ಬಿಟ್ಟವರಿಗೂ, ಅರ್ಪಣೆ ಮಾಡಿದವರಿಗೂ ರತ್ನ ಮುಖ್ಯವೆನ್ನಿಸುವ ವಜ್ರ ಮುಂತಾದ್ದು ಪ್ರತಿಫಲವಾಗಿ, ಹಾಗಾದರೆ ಮಹನ್ಮಹತ್ತಾದ ಬದಲು ಶಿಕ್ಕುವದು; ಮತ್ತು ತನ್ನಾಳುಗಳ ಸೇವೆಗೆ ಕ್ರಿಸ್ತರಾಜನು ಅಪರಿಮಿತ ಸಂಬಳವನ್ನು, ಭಾವಾತೀತವೇ ಆದಷ್ಟು ಮಾನ್ಯಾದಿಗಳನ್ನು ಕೊಡುವನು ಎಂಬದೇ. ಇದು ೧೯ನೇ ಸಂಧಿಯ ತುದೀ ವಚನಗಳಲ್ಲಿ ಮಾತ್ರವಲ್ಲಾ, ೨೦ನೇ ಸಂಧಿಯ ೮—೧೬ ವರೆಗಾದ ವಿವರದಲ್ಲಾದರೂ ಕಾಣುತ್ತದೆ. ಒಂದು ತಾಸು ಮಾತ್ರವೇ ಕೆಲಸ ಮಾಡಿದವರಿಗೆ ಯಾರೂ ನೆನಸದೆಯೂ ನಂಬದೆಯೂ ಇದ್ದಷ್ಟು ಶಿಕ್ಕಿತು ಅಲ್ಲವೇ! ಹೆಚ್ಚು ಕೆಲಸ ಮಾಡಿದವರಿಗೆ ಹೆಚ್ಚು ಶಿಕ್ಕದೆ ಹೋದ್ದು ಮೇಲಿನ ಮಾತಿಗೆ ವಿರೋಧವಲ್ಲಾ. ಹೆಚ್ಚು ಕೆಲಸ ಮಾಡಿದವರಿಗೆ ಅವರ ತಪ್ಪಿಗಾಗಿ ಹೆಚ್ಚು ಶಿಕ್ಕದೆ ಹೋಯಿತು. ಅವರ ತಪ್ಪು ಏನಂದರೆ: ಅವರು ಯಜಮಾನನಲ್ಲಿ ಕಡೆಯವರು ಇಟ್ಟಷ್ಟು ನಂಬಿಕೆಡದೆ, ಅವನ ಸಂಗಡ ಕರಾರು ಮಾಡಿ, ನ್ಯಾಯವಾದ್ದರ ವಿಚಾರಕ್ಕೆ ಹೋದ್ದೇ. ಕರ್ತನ ಕೃಪೆಯನ್ನು ಆಶ್ರಯಿಸಿ ಕೊಳ್ಳದೆ, ನ್ಯಾಯವನ್ನೇ ನೋಡುವವರಿಗೆ ಕರ್ತನು ಅನ್ಯಾಯವೇನೂ ಮಾಡದೆ ನ್ಯಾಯವನ್ನೇ ನೋಡಿ, ಕೃಪೆಯ ಪ್ರಕಾರವಲ್ಲಾ, ನ್ಯಾಯದ ಪ್ರಕಾರ ನಡಿಸುವವನು. ಆದ್ದರಿಂದ ನ್ಯಾಯವನ್ನು ನೋಡದೆ, ಸಾಧಿಸಿ ಕೊಳ್ಳದೆ, ಕರ್ತನ ಕೃಪೆಯನ್ನೇ ನಂಬಿ, ಆಶ್ರಯಿಸಿ ಕೊಳ್ಳೋದರಲ್ಲಿ ಅಧಿಕ ಲಾಭವುಂಟು. ಕೃಪೆಯನ್ನಲ್ಲಾ, ನ್ಯಾಯವನ್ನೇ ಹಿಡಿಯುವವರಿಗೆ ಬಹಳ ನಷ್ಟವಾಗುತ್ತದೆ. ಮೊದಲನೆಯವರಿಗೆ ಆದ ನಷ್ಟ ಬಹು ದೊಡ್ಡದಾಯಿತು. ಕಡೆಯವರು ಹೊಂದಿದ ಪ್ರಮಾಣದಲ್ಲಿ ಅವರು ಹೊಂದದೆ ಹೋದ್ದು ಒಂದು ದೊಡ್ಡ ನಷ್ಟವಾಯಿತು. ಆದರೆ ಈ ನಷ್ಟಕ್ಕಿಂತ ಹೆಚ್ಚಿನದಾದ ಇನ್ನೊಂದು ಅವರಿಗಾಯಿತು; ಏನಂದರೆ: ಅವರು ಯಜಮಾನನಿಗೆ ಮೆಚ್ಚದೆ, ಶೇರಿಕೆಯಾಗದೆ, ಆತನ ಗೊಡವೆ

ಯನ್ನೂ ಸೇವೆಯನ್ನೂ ಬಿಟ್ಟು ಹೋಗಿದ್ದಾರು. ಕಡೆಯವರು ಯಜಮಾನನಲ್ಲಿ ಅಧಿಕ ಸಂಬಳ ಹೊಂದಿದ ಬಳಿಕ ಮತ್ತಷ್ಟು ಸಂತೋಷ ಪಟ್ಟು, ಮತ್ತಷ್ಟು ಕೃತಜ್ಞತಾಭಾವಪೂರ್ವಕ ನಂಬಿಕೆಯನ್ನು ಸಹಾ ಇಟ್ಟು, ಮಾರಣೆ ದಿನದಲ್ಲಿಯೂ, ಸಾಯುವ ತನಕ ಮುಂದಿನ ಎಲ್ಲಾ ದಿನಗಳಲ್ಲಿಯೂ ಬಹು ಆಸಕ್ತರಾಗಿ ಆತನ ಕೆಲಸದಲ್ಲಿದ್ದು ಸೇವಿಸುತ್ತಾ, ಮೊದಲನೇ ದಿನದಲ್ಲಿ ಹೊಂದಿದ ಸಂಬಳದ ಬಾಹುಳ್ಯದ ಮೇರೆಗೆ ಸಂಬಳ ಹೊಂದುತ್ತಾ ಬಂದು, ಮಹಾ ಸಂಪತ್ತುಳ್ಳವರೇ ಆದರು. ಇವರಿಗೆ ಮೊದಲನೆಯವರನ್ನು ಸರಿ ನೋಡಿದರೆ, ಮೊದಲನೆಯವರು ಕಡೆಯವರಾಗಿ ಮಹಾ ನಷ್ಟ ಪಟ್ಟರು ಎಂತ ಕಾಣದೋ?

೨. ಹರಿಯುವ ನೀರಿಗೂ, ಯಾವದೊಂದು ಕುಣಿಯಲ್ಲಿ ನಿಂತಿರುವ ನೀರಿಗೂ ಹೆಚ್ಚು ಕಡಿಮೆಯೇನು?—ಹರಿಯುವ ನೀರು ಏನೊಂದು ಕಾರಣದಿಂದ ಕಲಕಿ, ಅಥವಾ ಮಣ್ಣು ಮುಂತಾದ್ದು ಅದರಲ್ಲಿ ಬಿದ್ದು, ಒಂದು ಸಮಯಕ್ಕೆ ಮಲಿನವಾಗಿ ಹೋದರೂ, ಹರಿದು ಹರಿದು ತಿರಿಗಿ ನಿರ್ಮಲವಾಗುವದು; ನಿಂತಿರುವ ನೀರೋ? ಅದರಲ್ಲಿ ಏನಾದರೂ ಬಿದ್ದರೂ, ಬೀಳದಿದ್ದರೂ, ಅದು ಹಾವಸೆ ಮೊದಲಾದ್ದನ್ನು ಹುಟ್ಟಿಸಿ, ಒಂದು ಮುಸುಕು ಎಂಬ ಹಾಗೆ ಹಾಕಿಕೊಂಡು, ಕೊಳಕಾಗಿ ಹೋಗುವಂಥಾದ್ದು. ಇದರಂತೆ ಹೋರಾಡಲಿಕ್ಕೂ ಕ್ರಿಸ್ತನನ್ನು ಹೆಚ್ಚೆಚ್ಚಾಗಿ ಹೊಂದಲಿಕ್ಕೂ ಆಲಸ್ಯವಿದ್ದ ಸತ್ಯಾರ್ಥವಿಲ್ಲದ ಕ್ರೈಸ್ತನಿಗೂ, ಹೋರಾಡಿ, ಹೋರಾಡಿ, ಕ್ರಿಸ್ತನನ್ನು ಹೆಚ್ಚೆಚ್ಚಾಗಿ ಅರಿತು ಕೊಳ್ಳಲೂ ಹಿಡಿದು ಕೊಳ್ಳಲೂ ಬೇಕೆಂಬದಾಗಿ ಸಾಧಿಸಿ, ಸತ್ಯಾರ್ಥಿಯಾಗಿ ಭಕ್ತಿಯ ಮಾರ್ಗದಲ್ಲಿ ಮುಂದೆ ನಡಿಯುವ ಕ್ರೈಸ್ತನಿಗೂ ಬಹಳ ಹೆಚ್ಚುಕಡಿಮೆಯದೆ; ಅವನು ಒಂದು ವೇಳೆ ವಿಶೇಷ ಪಾಪಗಳಲ್ಲಿಯೂ ಅಶುದ್ಧ ಕೆಲಸಗಳಲ್ಲಿಯೂ ಬೀಳದಿದ್ದರೂ, ಲವೊದಿಕೈಯದವರ ಸಭಾದೂತನಂಥಾ ಭಾವದವನಾಗಿ, ಕರ್ತನಿಗೆ ಆಗದಂಥವನಾಗಿ ಹೋಗುವನು: ಇವನೋ? ಪೇತ್ರನು ಬಿದ್ದಂತೆ ಬಿದ್ದರೂ, ತಪ್ಪಿದರೂ, ಮುಣಿಗಿ ಹೋಗದೆ, ಜಾಗ್ರತೆಯೂ ಎಚ್ಚರಿಕೆಯೂ ಮನೋದೀನತೆಯೂ ಹೆಚ್ಚಿದ ಲಾಭವನ್ನು ಹೊಂದಿ, ನೆಟ್ಟಗಾಗಿ, ಕರ್ತನಿಗೆ ಮತ್ತಷ್ಟು ಸಮರ್ಪಕನಾಗುವನು.

೩. ಯೋಹಾ. ೬, ೧೫. ೬೪. ೬೬ ವಚನಗಳ ಪ್ರಸ್ತಾಪದಲ್ಲಿ ಕಳದ ಶತಮಾನದಲ್ಲಿ ಬದುಕಿದ್ದ ಒಬ್ಬ ಬೋಧಕನು ಹೇಳಿದ್ದೇನಂದರೆ: ಬೋಧಕನೊಬ್ಬನಿಗೆ ತನ್ನ ಸಭೆಯವರು ತನ್ನನ್ನು ತಮ್ಮ ತಂದೆಯೆಂತಲೂ ಯಜಮಾನನೆಂತಲೂ ಧೊರೆಯೂ ಅರಸೂ ಎಂತಲೂ ಎಣಿಸಿ ಕೊಂಡು, ಲಕ್ಷಿಸುವವರೂ ಸನ್ಮಾನಿಸುವವರೂ ಸ್ನೇಹಿಸುವವರೂ ಆಗ ಬೇಕೆಂಬ ಮನಸ್ಸಿದ್ದರೆ, ಅವನು ಒಂದು ಕೆಲಸ ಮಾಡ ಬೇಕು; ಏನಂದರೆ: "ಅವಿಶ್ವಾಸ ಮುಂತಾದ್ದನ್ನು ಹಿಡಿದು ಖಂಡಿಸದೆಯೂ, ಗದರಿಸದೆಯೂ, ಕಾಲಕ್ಷೇಪಕ್ಕೆ ಸಹಾಯ ಮಾಡಿ, ಜೀವನೋಪಾಯಗಳನ್ನು ತೋರಿಸಿ ಅಥವಾ ಮಾಡಿ ಕೊಡ ಬೇಕು." ಈ ಮಾತು ಇಂದೂ ಖರೆಯೋ?

---

## ಈಗಿನದನ್ನೂ ದೇವರಿಗೆ ಒಪ್ಪಿಸಿ ಬಿಟ್ಟಿರ್ರಿ!

೧೫೯೯ನೇ ಇಸ್ವಿಯಲ್ಲಿ ಹುಟ್ಟಿ, ೧೬೪೯ನೇ ಇಸ್ವಿಯಿಂದ ೧೬೫೮ನೇ ಇಸ್ವಿಯ ವರೆಗೆ ಇಂಗ್ಲಾಂಡ ದೇಶವನ್ನು ಪ್ರಜಾಧಿಪತಿಯಾಗಿ ಆಳಿದ ಒಲಿವರ್ ಕ್ರೊಮ್ವೆಲ್ ವಿಲಾಯತಿಯ ಭೂವಿಶಾಲದೊಳಗಣ ಒಂದು ದೇಶಕ್ಕೆ ಕಳುಹಿಸಿದ ರಾಯಭಾರಿ ಒಂದು ವಿಶೇಷ ಭಾರವಾದ ಕಾರ್ಯವನ್ನು ಸಾಗಿಸ ಬೇಕಾದವನಾಗಿ, ಒಂದು ಬಂದರಸ್ಥಳಕ್ಕೆ ಮುಟ್ಟಿ, ರಾತ್ರಿಯನ್ನು ಕಳೆಯ

ಲಿಕ್ಕೆ ಒಂದು ಛತ್ರದಲ್ಲಿ ಉಳುಕೊಂಡು, ಮಲಗಿ ಕೊಂಡಿದ್ದಾಗ್ಯೂ, ಬಹು ಚಿಂತೆಯ ನಿಮಿತ್ತವಾಗಿ ನಿದ್ರೆ ಬಾರದೆ, ಹಾಸಿಕೆಯಲ್ಲಿ ಬಿದ್ದಿದ್ದನು. ಅವನು ಮಲಗಿ ಕೊಂಡಿದ್ದ ಕೋಣೆಯಲ್ಲಿ ಅವನ ಜವಾನನೂ ಮಲಗಿಕೊಂಡು, ಕೇವಲ ನಿಶ್ಚಿಂತನಾಗಿ ಗುರಗುರ್ರನ್ನುತ್ತಾ ಒಳ್ಳೆ ನಿದ್ರೆ ಮಾಡಿದನು. ರಾಯಭಾರಿಗೆ ನಿದ್ರೆಯಿಲ್ಲದೆ ಹೊತ್ತು ಹೋದಷ್ಟು ಬೇಸರ ಹೆಚ್ಚುತ್ತಾ ಬಂತು. ಕಡೆಗೆ ಇನ್ನು ಬೇಸರ ತಡೆಯಲಾರದೆ ಅವನು ತನ್ನ ಜವಾನನನ್ನು ಕರದು ಎಬ್ಬಿಸಿ, ಮಾತಾಡಿಸಿದ್ದಕ್ಕೆ ಜವಾನನು—ಏನಯ್ಯಾ! ನೀವು ನಿದ್ರೆ ಬಾರದೆ ಬಿದ್ದಿರಲಿಕ್ಕೆ ಕಾರಣವೇನು? ಹಾಸಿಗೆ ಮೆತ್ತಗಲ್ಲವೋ? ಎಂತ ಕೇಳಲು, ರಾಯಭಾರಿ—ನಾನು ಹೊರಟು ಬಂದ ಕಾರ್ಯವು ಸಫಲವಾಗದೆ, ಏನಾದರೂ ಅಮಂಗಲವಾದ್ದಾಗಲಿ ವಿಘ್ನವಾಗಲಿ ಬರುವದೇನೋ? ಎಂತ ಚಿಂತಾಪಂಕಮಗ್ನನಾಗಿದ್ದೇನೆ, ಅಂದನು. ಅದಕ್ಕೆ ಜವಾನನು—ಅಯ್ಯಾ! ನಿಮ್ಮ ಹತ್ತರ ಒಂದು ಪ್ರಶ್ನೆ ಹಾಕಿ ಕೇಳಲಿಕ್ಕೆ ನನಗೆ ಅಪ್ಪಣೆಯಾಗ ಬೇಕು ಎಂತ ಬೇಡಿಕೊಳ್ಳಲಾಗಿ, ರಾಯಭಾರಿ—ಪ್ರಶ್ನೆ ಹಾಕಿ ಕೇಳಲಿಕ್ಕೆ ಅಡ್ಡಿಯೇನು? ಎಂತ ಪ್ರತ್ಯುತ್ತರವಾಗಿ ಹೇಳಿದ್ದಕ್ಕೆ, ಜವಾನನು ಪ್ರಶ್ನೆ ಹಾಕಿ ಕೇಳಿದ್ದೇನಂದರೆ: ನಾವು ಹುಟ್ಟುವದಕ್ಕಿಂತ ಮುಂಚೆ ಲೋಕವನ್ನಾಳುತ್ತಿದ್ದದ್ದು ಯಾರು? ದೇವರಲ್ಲವೇ? ಈ ಪ್ರಶ್ನೆಗೆ ರಾಯಭಾರಿ—ನಾವು ಹುಟ್ಟುವ ಮೊದಲು ಲೋಕಪರಿಪಾಲನೆ ಮಾಡಿದ್ದು ದೇವರೇ ಎಂಬದಕ್ಕೆ ಸಂದೇಹವಿಲ್ಲಾ! ಎಂತ ಪ್ರತ್ಯುತ್ತರವಾಗಿ ಹೇಳಿದಾಗ, ಜವಾನನು—ನಾವು ತೀರಿ ಹೋದ ಮೇಲೆಯೂ ದೇವರು ಆಳುತ್ತಿರುವನೇನೋ? ಎಂದು ಕೇಳಿದನು. ಇದಕ್ಕೆ ಆ ಧೊರೆ—ದೇವರು ಎಂದಾದರೂ ಸಮಸ್ತವನ್ನು ಆಳದೆ ಇದ್ದಾನೋ? ಸದಾ ಪ್ರಭುವಾಗಿ ಆತನು ಸರ್ವದಾ ಬಾಳಿ ಆಳುತ್ತಿರುವನು ಎಂತ ಹೇಳಿದ್ದಕ್ಕೆ, ಜವಾನನು—ಹಾಗಾದರೆ ನಿಮಗೆ ಚಿಂತೆ ಯಾಕೆ? ಹೋದ ಕಾಲದಲ್ಲಿ ಸಮಸ್ತವನ್ನು ಆಳುತ್ತಾ ಬಂದಾತನೂ ಇನ್ನು ಮುಂದೆಯೂ ಸದಾಕಾಲಕ್ಕೆ ಸಕಲವನ್ನು ಆಳುತ್ತಾ ಬರುವಾತನೂ ಆದ ದೇವರು ಇಂದಿನದನ್ನೂ ಆಳದಿದ್ದಾನೇ? ಈಗಿನದನ್ನೂ ನೀವು ಆತನಿಗೊಪ್ಪಿಸಿ ನಿಶ್ಚಿಂತರಾಗಿರ ಬಾರದೇ? ಎಂತ ಬುದ್ಧಿ ಹೇಳಿದನು.

ಚಿಂತಾಕ್ರಾಂತನಾಗಿದ್ದ ರಾಯಭಾರಿಯಲ್ಲಿ ಮುಣುಗಿ ಹೋದಂತಾಗಿದ್ದ ವಿಶ್ವಾಸವು ಈ ಮಾತಿನಿಂದ ತಿರಿಗಿ ಮೇಲೆ ಬಂದಂತಾಯಿತು. ಆ ಧೊರೆ ಸೇವಕನ ಮಾತನ್ನು ಸ್ವಲ್ಪ ಹೊತ್ತು ಧ್ಯಾನಕ್ಕೆ ತಂದು ಕೊಂಡಿದ್ದಾಗ ಚಿಂತೆಯೆಲ್ಲಾ ಹೋಗಿ, ನಿಶ್ಚಿಂತೆಯೂ ಶಾಂತಿಯೂ ಮನಸ್ಸನ್ನು ಹಿಡಿದು ಹೋಗಿ, ಸ್ವಸ್ಥ ನಿದ್ರೆಯೂ ತಡೆಯದೆ ಬಂತು.

ಮೇಲಿನದನ್ನು ಓದಿದ ನೀನು ಸಹಾ ದೇವರು ಸರ್ವಕರ್ತನೂ, ಸದಾ ಪ್ರಭುವೂ ಆಗಿ, ಸಮಸ್ತ ಕಾರ್ಯಗಳನ್ನು ಸರ್ವ ಲೋಕದಲ್ಲಿ ಎಲ್ಲಾ ಕಾಲದಲ್ಲಿ ತಿಳಿದು ನಡಿಸುವಾತನೇ ಎಂಬದನ್ನು ನಂಬುತ್ತೀ ಅಲ್ಲವೋ? ಆದರೂ ಒಂದಾನೊಂದು ಸಮಯಕ್ಕೆ ಏನಾದರೊಂದು ವಿಶೇಷ ಪ್ರಸಂಗ, ಒಂದು ಕಷ್ಟವಾಗಲಿ ಒಂದು ಚಿಂತೆಯಾಗಲಿ ನಿನಗೆ ಬಿದ್ದಲ್ಲಿ, ದೇವರು ಅದನ್ನು ತಿಳಿಯದೆ ಅಥವಾ ಚಿಂತಿಸದೆ, ಅಥವಾ ನಡಿಸಿ ತೀರಿಸ ಮನಸ್ಸಿಲ್ಲದೆ ಇರುತ್ತಾನೆ: ನಾನೇ ಅದನ್ನು ನಿರ್ವಹಿಸಿ ತೀರಿಸಬೇಕು ಎಂತ ನಿನಗೆ ಕಂಡು, ಬಹು ಚಿಂತೆಯೂ ಭಯವೂ ಅಥವಾ ಹಟವೂ ಹಿಡಿದು ಹೋಯಿತಲ್ಲಾ! ಇದು ಅವಿಶ್ವಾಸವೇ. ಎಲ್ಲವನ್ನು ಆಳುವ ದೇವರಿಗೆ ಯಾವದೊಂದು ವೇಳೆ ಬಿದ್ದ ನಿನ್ನ ಅಲ್ಪ ಕಾರ್ಯವನ್ನು ಅಥವಾ ದುಃಖವನ್ನು ನೀನು ಅರಿಕೆ ಮಾಡಿ, ಒಪ್ಪಿಸಿ ಬಿಡ ಬಾರದೇ? ಒಂದೊಂದು ಸಮಯಕ್ಕೆ ಈಗಿನದಕ್ಕೆನೇ ದೇವರು ನಿರ್ವಾಹಕನಾಗಿದ್ದಾನೆಂತ ನಂಬಿ, ವಿಶ್ವಾಸಿಯಾಗಿ ಶಾಂತನಾಗಿರು!

---

## ಒಳ್ಳೇ ಶಿಪಾರಸ್ಸು.

ಜರ್ಮನ್ ದೇಶದ ಈಗಿನ ಮಹಾರಾಜನ ಅಣ್ಣನಾಗಿದ್ದ ಫ್ರೀದರಿಕ್ ವಿಲ್ಹೆಲ್ಮೆಂಬ ಪುಸ್ಸದ ಅರಸನು ಮದುವೆ ಮಾಡಿ ಕೊಂಡ ಎಲೀಸಬೇಥೆಂಬ ರಾಜಕುಮಾರ್ತೆ ಬವಾರ್ಯ ದೇಶದ ರಾಜ ವಂಶದವಳಾಗಿ ಕಥೋಲಿಕ ಮತದವಳಾಗಿದ್ದಳು; ಆದರೆ ಮದುವೆಯಾದ ಮೇಲೆ ಬಹಳ ದಿನ ಹೋಗದೆ ಪ್ರೊಟೆಸ್ಟಾಂಟ ಸಭೆಯನ್ನು ಶೇರಿದಳು. ಇದಾಗಿ ೩೫ ವರುಷದನಂತರ ಅವಳ ಪತಿಯಾದ ಫ್ರೀದರಿಕ್ ವಿಲ್ಹೆಲ್ಮ್ ಅಸ್ವಸ್ಥವಾಗಿ, ಕ್ಷೇಮಾರ್ಥಕ್ಕಾಗಿ ಪತ್ನಿಯ ಸಹಿತವಾಗಿ ಇತಲಿ ದೇಶಕ್ಕೆ ಪ್ರಯಾಣ ಮಾಡಿದನು. ಆ ಪ್ರಯಾಣದಲ್ಲಿ ಅವರು ರೋಮ ಪಟ್ಣಕ್ಕೂ ಮುಟ್ಟಿ, ಪಾಪುಸ್ವಾಮಿಯನ್ನು ನೋಡ ಬೇಕೆಂಬದಾಗಿ, ಭೇಟಿಗೆ ಸಮಯವನ್ನು ನೇಮಿಸಿ, ಪಾಪುಸ್ವಾಮಿಗೆ ವರ್ತಮಾನ ಮುಟ್ಟಿಸಿದರು. ಆದರೆ ಭೇಟಿಗೆ ನೇಮಿಸಿದ್ದ ಹೊತ್ತಿಗೆ ಅರಸನ ಅಸ್ವಸ್ಥವು ಹೆಚ್ಚಲಾಗಿ, ಅವನು ಬಿಡಾರದಲ್ಲಿ ಕುಂಡ್ರ ಬೇಕಾಗಿ, ತನ್ನ ಪತ್ನಿಗೆ ಆಕೆ ತಾನಿಲ್ಲದೆ ಭೇಟಿಗೆ ಹೋಗ ಬೇಕೆಂತ ಹೇಳಿದಾಗ, ಅವಳಿಗೆ ಸ್ವಲ್ಪ ಕರಕರೆಯಾಯಿತು, ಯಾತಕ್ಕಂದರೆ: ತಾನೊಬ್ಬಳಾಗಿ ಪಾಪುಸ್ವಾಮಿಗೆ ಭೇಟಿಯಾದರೆ, ನೀವು ನಮ್ಮ ಸಭೆಯನ್ನು ತ್ಯಜಿಸಿ, ಪ್ರೊಟೆಸ್ಟಾಂಟ ಸಭೆಯನ್ನು ಶೇರಿದ ನಿಮಿತ್ತವೇನು? ಎಂತ ತನ್ನ ಹತ್ತರ ಕೇಳ್ಯಾನು, ಮತ್ತು ಈ ಪ್ರಶ್ನೆಗೆ ಜವಾಬು ಕೊಟ್ಟರೆ ಕರಕರೆಯಾದೀತು ಎಂಬದಾಗಿ ಅವಳು ನೆನಸಿ ಕೊಂಡಳು. ಆದರೂ ಹೋಗದೆ ಇರಲಿಕ್ಕೆ ಉಪಾಯವಿಲ್ಲದೆ ಪಾಪುಸ್ವಾಮಿಯ ಭೇಟಿಗೆ ಹೋದಳು. ತನ್ನ ಭೇಟಿಗೆ ಬಂದ ರಾಣಿಯನ್ನು ಪಾಪುಸ್ವಾಮಿ ಆಸನ ಕೊಡಿಸಿ, ಕುಂಡ್ರಿಸಿ, ಉಪಚರಿಸಿ, ಮಾತಾಡಿಸಿದ ಕಡೆಗೆ—ನೀವು ಕಥೋಲಿಕ ಸಭೆ ಎಂಬ ಮಾತೆಯನ್ನು ತ್ಯಜಿಸಿ ಬಿಟ್ಟು, ಈ ಪ್ರೊಟೆಸ್ಟಾಂಟ ಸಭೆಯಲ್ಲಿ ಶೇರಿದ್ದು ಯಾವ ಕಾರಣದಿಂದ ಇಲ್ಲವೆ ಯಾರ ಪ್ರೇರಣೆಯಿಂದ? ಎಂತ ನನಗೆ ದಯ ಮಾಡಿ ತಿಳಿಸಿದರಾದೀತು ಎಂಥೇಳಿದ್ದಕ್ಕೆ, ಆಕೆ—ನನ್ನ ಮನಸ್ಸೇ, ನನ್ನ ಸ್ವಬುದ್ಧಿಯೇ ನನ್ನನ್ನು ಪ್ರೇರೇಪಿಸಿದ್ದಲ್ಲದೆ ಯಾರೂ ನನ್ನನ್ನು ಪ್ರೇರಿಸಲಿಲ್ಲಾ; ಆದರೆ ಕ್ರಿಸ್ತನ ಸುವಾರ್ತೆಯನ್ನು ನುಡಿಯಿಂದ ಮಾತ್ರವಲ್ಲಾ ನಡೆಯಿಂದಲೂ ಪ್ರಸಂಗಿಸಿ ಅರಿಕೆ ಮಾಡುವಂಥಾ ಅರಸನಾದ ನನ್ನ ಪತಿಯನ್ನು ನಾನು ನೋಡಿ, ನೋಡಿ, ಸುವಾರ್ತೆಯ ಸತ್ಯವನ್ನು ತಿಳುಕೊಂಡು, ಅದರಲ್ಲಿ ದೃಢತ್ವ ಕಂಡು ಕೊಂಡು, ನಾನು ಹ್ಯಾಗೆ ಸೌವಾರ್ತಿಕ ಸಭೆಯಲ್ಲಿ ಶೇರದೆ ಹೋಗ ಬಹುದಿತ್ತು? ಎಂತ ಪ್ರತ್ಯುತ್ತರವಾಗಿ ಹೇಳಿದಳು. ಈ ಜವಾಬಿಗೆ ಪಾಪುಸ್ವಾಮಿ ಬದಲು ಮಾತು ನುಡಿಯಲೊಲ್ಲದೆಯೋ? ನುಡಿಯಲಾರದೆಯೋ? ಸುಮ್ಮಗಾದನು.

ನನ್ನ ಗಂಡನು (ಅಥವಾ ನನ್ನ ಹೆಂಡತಿ) ತನ್ನ ನುಡಿ ನಡೆಯಿಂದ ದೇವರ ವಾಕ್ಯವನ್ನು ಪ್ರಸಂಗಿಸಿ ಅರಿಕೆ ಮಾಡುವದರಿಂದ, ನನಗೆ ಸಹಾ ಅದನ್ನು ನಂಬಿ, ಕೈಕೊಳ್ಳ ಬೇಕೆಂಬ ಮನಸ್ಸಾಯಿತು ಎಂಬದಾಗಿ ನಮ್ಮ ಸಭೆಗಳಲ್ಲಿ ಎಷ್ಟು ಮಂದಿ ಹೆಂಗಸರು (ಅಥವಾ ಗಂಡಸರು) ಹೇಳಲಿಕ್ಕಾದೀತು? ಆ ರಾಣಿ ತನ್ನ ಪತಿಯ ವಿಷಯದಲ್ಲಿ ಕೊಡಲಿಕ್ಕಾದ ಶಿಪಾರಸ್ಸಿನಂಥಾ ಶಿಪಾರಸ್ಸು ನಿನ್ನ ಹೆಂಡತಿ (ಅಥವಾ ಗಂಡನು) ಸಹಾ ನಿನ್ನ ವಿಷಯದಲ್ಲಿ ಸತ್ಯವಾಗಿ ಕೊಡಲಿಕ್ಕಾಗುವ ಹಾಗೆ ನೋಡಿ ಪ್ರಯತ್ನ ಮಾಡ ಬಾರದೇ?

---

## ನಿರ್ಜೀವವಾಗಿ ಹುಟ್ಟಿದ ಶಿಶುಗಳ ವಿಷಯ.

ಸಜೀವವಾಗಿದ್ದು, ಸತ್ತು ಹೋಗಿ ಹುಟ್ಟಿದ ಮಗುವಿನ ವಿಷಯದಲ್ಲಿ ಹೆತ್ತವರಿಗೆ ಚಿಂತನೆ ಹಿಡಿದು ಹೋಗ ಬಹುದು; ಏನು ಚಿಂತನೆಯೆಂದರೆ: ಹುಟ್ಟಿದನಂತರ ಸತ್ತು ಹೋದವರಿಗಾಗುವ ಪರಗತಿಯಂಥ ಪರಗತಿ ಹುಟ್ಟುವ ಮೊದಲೇ ಸತ್ತು ಹೋದ ನಮ್ಮ ಮಗುವಿಗೆ ಆಗ ಬಹುದೇನೋ?

ಎಂಬದೇ. ಇಂಥ ಚಿಂತನೆ ಇದ್ದವರಿಗೆ ತಕ್ಕ ಆದರಣಾವಾಕ್ಯವಾಗಿ ಹೇಳ ತಕ್ಕದ್ದೇನಂದರೆ: ಸಜೀವ
ವಾಗಿದ್ದು ಗರ್ಭದಲ್ಲಿ ಸತ್ತು ಹೋದ ಮಗುವಾದರೂ ಪ್ರಾಣವಿದ್ದದಾದ್ದರಿಂದ, "ಮನುಷ್ಯನೇ"
ಆಗಿದ್ದದಾಗಿ, ಕರ್ತನಿಗೆ ಸಜೀವವಾಗಿ ಹುಟ್ಟಿದ ಮನುಷ್ಯನಂತೆ ಕಂಡು, ಸಜೀವವಾಗಿ ಹುಟ್ಟಿ
ಸತ್ತ ಮಕ್ಕಳು ಪರದಲ್ಲಿ ಹೊಂದುವಷ್ಟು ಪ್ರಾಪ್ತಿ ಹೊಂದ ಬಹುದು. ಮತ್ತು ಸ್ನಾನ ಹೊಂದದ್ದಾಗಿ
ನಮ್ಮ ಕೂಸು ಸತ್ತು ಹೋಯಿತಲ್ಲಕಟಾ! ಇದು ಅದಕ್ಕೆ ಎಂದೂ ಭರ್ತಿಯಾಗದ ಲುಕುಸಾನಲ್ಲ
ವೋ? ಎಂಬದಾಗಿ ಹೆತ್ತವರು ಶೋಕ ಪಡಲಿಕ್ಕೆ ಕಾರಣವಿಲ್ಲ, ಯಾಕಂದರೆ ಹೆತ್ತವರ ಸ್ನಾನದ ಫಲ
ದಲ್ಲಿಯೂ ಆಶೀರ್ವಾದದಲ್ಲಿಯೂ ಸ್ನಾನ ಹೊಂದದ ಮಗುವಿಗೂ ಪಾಲುಂಟು.* ಸಜೀವವಾಗಿದ್ದು,
ತಾಯಿಯಲ್ಲಿಯೇ ಸತ್ತು ಹೋದ ಮಗು ತಾಯಿಯ ಸಂಗಡ ಒಂದೇ ಆಗಿದ್ದು, ತಾಯಿ
ಯಲ್ಲಿಯೇ ಜೀವಿಸಿದ್ದದರಿಂದ ವಿಶೇಷವಾಗಿ ತಾಯಿಯ ಸ್ನಾನ ಮೊದಲಾದ್ದರಲ್ಲಿ ಪಾ
ಲನ್ನು ಹೊಂದಿದ್ದಾಗಿರುತ್ತದೆ. ತಾಯಿ ಕರ್ತನವಳಾದರೆ, ಆಕೆಯಲ್ಲಿ ಜೀವಿಸಿ, ಆಕೆಯ ಸಂಗಡ
ಒಂದೇ ಆಗಿದ್ದ ಮಗು ಸಹಾ ಆತನದೇ. ಕರ್ತನಲ್ಲಿ ನೆಲೆಯಾಗಿರುವ ತಾಯಿಯಲ್ಲಿ ಪ್ರಾಣ ಕಳದ
ಮಗು ಕರ್ತನಿಗೆ ದೂರವಾಗದೆ, ದೇವರ ತೇಜೋಮಯ ಮಕ್ಕಳ ಸಮೂಹದಲ್ಲಿ ಶೇರಿ, ತನ್ನ ತಾಯಿ
ಸಹಾ ಪರಮಾನಂದದಲ್ಲಿ ಶೇರುವ ದಿನವನ್ನು ಎದುರು ನೋಡುವಂಥಾದ್ದೇ ಎಂತ ನಂಬ ಬಹುದು.

---

## ಕ್ರೈಸ್ತ ಒಕ್ಕಟ್ಟೂ ಸ್ನೇಹವೂ.

ಕುರ್ಕಳದಲ್ಲಿ ಪ್ರಾರ್ಥನಾಲಯವನ್ನು ಕಟ್ಟಿಸುವ ಖರ್ಚಿನ ಬಗ್ಯೆ ಕ್ರೈಸ್ತ ಸಭಾಪತ್ರಕರ್ತನಿಗೆ
ಹಸ್ತಗತವಾದ ಹಣದಲ್ಲಿ **ಬೆಂಗಳೂರಿನ** ಕ್ರೈಸ್ತ ಸಭೆಯವರಲ್ಲಿ ಒಬ್ಬರು ಕಳುಹಿಸಿದ ೨ ರೂಪಾಯಿ
ಸಹಾ ಉಂಟು. ಈ ೨ ರೂಪಾಯಿಗಳನ್ನು ನೋಡಿ, ಜುಲಾಯಿ ತಿಂಗಳಲ್ಲಿ ಅದೇ ಊರಿನ ಕ್ರೈಸ್ತ
ರೊಬ್ಬರು ಮಂಗಳೂರಲ್ಲಿ ೬ ಕ್ರೈಸ್ತಮನೆ ಸುಟ್ಟು ಹೋದ ನಷ್ಟಕ್ಕೆ ದುಃಖ ಪಟ್ಟು, ಸಹಾಯಕ್ಕಾಗಿ
೩ ರೂಪಾಯಿ ಕಳುಹಿಸಿದ ಉಪಕಾರವನ್ನು ನೆನಸಿ ಕೊಂಡು, ನನ್ನ ಹೃದಯಕ್ಕೆ ಆನಂದ ವೃಷ್ಟಿ
ಬಿದ್ದಂತಾಯಿತು. ಜಾತಿಭೇದ ಮುಂತಾದ್ದರ ರೂಪವಾಗಿ ತೋರುವ ಸೈತಾನನ ಅಂಧಕಾರಾಧಿಕಾರ
ವ್ಯಾಪ್ತಿಗಳು ಅಷ್ಟು ಪ್ರಬಲವಾದ ಈ ದೇಶದಲ್ಲಿ ಕ್ರಿಸ್ತನ ಪ್ರೀತಿ ನೆಲೆಗೊಂಡು, ಮೈಸೂರರಾಷ್ಟ್ರಕ್ಕೆ
ಶೇರಿದ ಬೆಂಗಳೂರು ಶಹರಿನಲ್ಲಿ ವಾಸವಾಗಿರುವವರು ತಮ್ಮ ಕೈಯನ್ನು ಈ ತುಳು ನಾಡಿನಲ್ಲಿರುವವರಿಗೆ
ನೀಡುವ ಹಾಗೆ ಪ್ರೇರಿಸಿ ಮಾಡುವಂಥಾದ್ದಾದ ಸಂಗತಿ ನನಗೆ ಮಹಾ ಸಂತೋಷಕ್ಕೆ ಕಾರಣವೆಂತ
ಕಾಣುತ್ತದೆ.

ಆದರೆ ಆ ಶಹರಿನವರಲ್ಲಿ ಒಬ್ಬರು ಮಾತ್ರವಾದರೂ ಎರಡಾವರ್ತಿ ಕೈಯನ್ನು ಅಷ್ಟು ದೂರಕ್ಕೆ
ನೀಡಿ, ಸಹಾಯಕ್ಕಾಗಿ ಶುದ್ಧ ಪ್ರೀತಿಭಾವದಿಂದ ಹಣ ಕಳುಹಿಸಿದ ಮೇಲೆ ಕುರ್ಕಳಕ್ಕೆ ಅಷ್ಟು ದೂ
ರವಾಗಿರದ ಈಚೇ ಕಡೆಯ ಕ್ರೈಸ್ತರು ಸಹಾ ತಮ್ಮ ಕೈಯನ್ನು ನೀಡ ಬೇಕು ಎಂದು ಅಭಿಲಾಷಿಸಿ,
ನೀಡ್ಯಾರೆಂದು ನಂಬಿ ಇದ್ದೇನೆ. ಕಷ್ಟಾವಸ್ಥೆಗಳಲ್ಲಿಯೂ ಒಳ್ಳೇದಾದ್ದರಲ್ಲಿಯೂ ಸಭಾಕಾರ್ಯ
ಗಳಲ್ಲಿಯೂ ಕ್ರೈಸ್ತರು ಒಬ್ಬರಿಗೊಬ್ಬರು ಕೈಕೊಟ್ಟು, ಸಹಾಯಕರಾಗಿ, ಒಕ್ಕಟ್ಟನ್ನೂ ಸ್ನೇಹವನ್ನೂ
ತೋರಿಸ ಬೇಕು. ಅವರು ಹೀಗೆ ಮಾಡುತ್ತಾ ಬಂದರೆ, ಕ್ರೈಸ್ತ ಒಕ್ಕಟ್ಟೂ ಸ್ನೇಹವೂ ದಿನ ದಿನಕ್ಕೆ,
ವರುಷ ವರುಷಕ್ಕೆ ಹೆಚ್ಚಿ, ನಾನಾ ಮೇಲಿಗೂ ಅಭಿವೃದ್ಧಿಗೂ ಕೈಕೂಡಿ ಬರುವಂಥಾದ್ದಾಗಿ, ಸಭಾ
ಪತಿಯಾದ ಕ್ರಿಸ್ತನ ಅನುಗ್ರಹವನ್ನೂ ಆಶೀರ್ವಾದವನ್ನೂ ಎಲ್ಲಾ ಸಭಾಂಗಗಳ ಮೇಲೆ ಹೆಚ್ಚೆಚ್ಚಾಗಿ
ಬರ ಮಾಡುವದು. ತಥಾಸ್ತು!

---

* ೧ ಕೊರಿ. ೭, ೧೪ನೇ ವಚನವನ್ನು ಸರಿ ನೋಡ ತಕ್ಕದ್ದು.

## ಪ್ರಾರ್ಥನೆಯ ಬಲವು.

ಉತ್ತರ ಹಿಂದುಸ್ಥಾನದಲ್ಲಿರುವ ಒಬ್ಬ ಮಿಶ್ಯನೆರಿ ಬರದಿರುವದೇನಂದರೆ: "ಅಸ್ವಸ್ಥದವರಿಗಾಗಿ ಮಾಡುವಂಥಾ ವಿಶ್ವಾಸಪೂರ್ವಕ ಪ್ರಾರ್ಥನೆಗೆ ದೇವರು ಉತ್ತರ ಕೊಡುತ್ತಾನೆಂತ ನಾನು ಸಾಕ್ಷಿ ಕೊಡುತ್ತೇನೆ. "ವಿಶ್ವಾಸದ ಪ್ರಾರ್ಥನೆಯು ರೋಗಿಷ್ಠನನ್ನು ರಕ್ಷಿಸುವದು, ಮತ್ತು ಕರ್ತನು ಅವನನ್ನು ಎಬ್ಬಿಸುವನು" ಎಂತ ಸತ್ಯವೇದದಲ್ಲಿರುವ ವಾಕ್ಯ ಸತ್ಯವೆಂತ ನಾನು ಬಲ್ಲೆ. ರೋಗಿಷ್ಠರಾದಂಥವರ ಸ್ನೇಹಿತರು ಈ ದಿವ್ಯೌಷಧವನ್ನು ಉಪಯೋಗಿಸುವದಕ್ಕೆ ಉತ್ಸಾಹ ಪಡುವಂತೆ ಕೆಳಗೆ ಬರುವ ಸಂಗತಿ ಹೇಳುತ್ತೇನೆ:—೧೮೭೫ನೇ ವರ್ಷದ ನವಂಬರ ತಿಂಗಳಲ್ಲಿ ನನ್ನ ಚಿಕ್ಕ ಮಗಳು ಬಹು ಕಠಿಣ ಜ್ವರದಿಂದ ಬಿದ್ದವಳಾದಳು. ವೈದ್ಯನು ದಿನೇ ದಿನೇ ನೋಡುವದಕ್ಕೆ ಬರುವವನಾಗಿ ತನಗೆ ತಿಳಿದ ಔಷಧಗಳನ್ನೆಲ್ಲಾ ಕೊಟ್ಟಾಗ್ಯೂ ಗುಣವಾಗುವದು ಕಾಣಲಿಲ್ಲಾ. ಒಂದೆರಡು ದಿನ ಬಿಟ್ಟಾ ಜ್ವರವು ಮುಂಚಿನಂತೆ ಬರುತ್ತಿತ್ತು; ಸ್ಥಳ ಬದಲಿಸಿದರೆ ಸ್ವಲ್ಪ ಲಘುವಾಗುವದೋ ಎಂತ ನೆನಸಿ ಬೇರೆ ಊರಿಗೆ ಕರಕೊಂಡು ಹೋದೆ; ಆದರೂ ಏನೂ ಫಲವಾಗಲಿಲ್ಲಾ; ಹೀಗೆ ಐದು ವಾರಗಳು ಕಳದವು. ಆ ಮಗು ಮೂರು ವರ್ಷ ಪ್ರಾಯದ್ದು, ನಿತ್ರಾಣವಾಗಿ ಆಹಾರ ತಿನ್ನದೆ, ಆಡಲೂ ಮನಸ್ಸಿಲ್ಲದೆ, ತಾಯಿಯು ಕೈಯಿಂದ ಕೆಳಗಿಳಿಯದಿತ್ತು. ಹೀಗಿರುವಾಗ ನಾನು ದೇವಘಟನೆಯಿಂದ ಬೇರೊಂದು ಠಾಣ್ಯಕ್ಕೆ ಹೋಗ ಬೇಕಾಯಿತು; ಅಲ್ಲಿ ನನಗೆ ದೇವರ ಮಕ್ಕಳಲ್ಲಿ ಒಬ್ಬನ ಭೇಟಿ ಆಗಿ, ಅವನ ಸಂಗಡ ಕೆಲವು ಹೊತ್ತು ಮಾತಾಡುವಾಗ ನನ್ನ ಮಗುವಿನ ವಿಷಯವಾಗಿ ನನ್ನೊಳಗಿದ್ದ ವ್ಯಸನ ಅವನಿಗೆ ತಿಳಿಸಿದೆ. ಅವನು ನನಗೆ ಹೇಳಿದನು—"ಸದ್ಯಾ ಈ ನಮ್ಮ ಠಾಣ್ಯದಲ್ಲಿ ಅಸ್ವಸ್ಥವಾಗಿದ್ದ ಕೆಲವರನ್ನು ವಾಸಿ ಮಾಡಬೇಕೆಂದು ನಾನು ಕರ್ತನನ್ನು ಬೇಡಿ ಕೊಂಡೆ; ಅವನು ವಾಸಿ ಮಾಡಿದನು; ಅವನಿಗೆ ಸ್ತೋತ್ರವಾಗುವದಾಗಲಿ! ಈಗ ನೀವು ನಿಮ್ಮ ಬಾಲಕಳನ್ನು ಯೇಸುವಿನ ಕೈಗೆ ಒಪ್ಪಿಸಿ ಕೊಡಿರಿ; ಅವಳಿಗಾಗಿ ನಾನು ಪ್ರಾರ್ಥನೆ ಮಾಡುವೆನು;—ಕರ್ತನೇ, ಅವಳು ನಿನ್ನವಳು, ಪೂರ್ಣವಾಗಿ ನಿನ್ನವಳೇ; ನಿನ್ನ ಚಿತ್ತಕ್ಕೆ ನಾನು ಒಳಗಾಗುವ ಹಾಗೆ ದಯೆ ಮಾಡು ಎಂತ ಆತನಿಗೆ ಹೇಳಿರಿ." ಈ ಸಂಭಾಷಣೆ ದಶಂಬರ ೨೦ನೇ ಸೋಮವಾರ ಶುಮಾರು ಸಾಯಂಕಾಲ ೫-೬ ಘಂಟೆಗೆ ಆಯಿತು. ೨೨ನೇ ತಾರೀಕು ನಾನು ಅಲ್ಲಿಂದ ಹೊರಟು ಬಹು ಮನೋವ್ಯಾಕುಲವುಳ್ಳವನಾಗಿ ಮನೆಗೆ ಮುಟ್ಟಲು, ನನಗಾದ ಸಂತೋಷ ಏನು ಹೇಳಲಿ! ನನ್ನ ಮುದ್ದು ಮಗಳು ಪೂರ್ಣ ಕ್ಷೇಮವುಳ್ಳವಳಾಗಿ ಮಹಾ ಸಂತೋಷದಿಂದ ಓಡಿ ಬಂದು, ನನ್ನನ್ನು ಅಪ್ಪಿ ಕೊಂಡಳು! ನನ್ನ ಹೆಂಡತಿ ನನಗೆ ಹೇಳಿದ್ದು: ಸೋಮವಾರ ಸಾಯಂಕಾಲ ೫ ಘಂಟೆಗೆ ಇಲ್ಲಿ ಎಂಥಾ ಅದ್ಭುತವಾಯಿತೆಂದು ನಾನು ಹೇಳಿದರೆ ನಿಮಗೆ ತಿಳಿಯದು. ಆ ಘಳಿಗೆಯಿಂದ ಇವಳು ಪೂರ್ಣ ಸ್ವಸ್ಥವಾದವಳಾಗಿ ಉಣ್ಣುತ್ತಾಳೆ, ಆಡುತ್ತಾಳೆ; ಪೂರ್ಣ ಸಂತೋಷವಾಗಿದ್ದಾಳೆ". ಆ ದೇವರ ಸೇವಕನು ನಾನು ಅವಳಿಗಾಗಿ ಪ್ರಾರ್ಥನೆ ಮಾಡುವೆನು ಎಂದು ಹೇಳಿದ ಆ ತಾಸಿನಲ್ಲಿಯೇ ರೋಗಲಕ್ಷಣಗಳೆಲ್ಲಾ ಅವಳನ್ನು ಬಿಟ್ಟು ಹೋಗಿ, ಅವಳು ಸಂಪೂರ್ಣ ಸೌಖ್ಯ ಹೊಂದಿದಳೆಂದು ನನ್ನ ಮನಸ್ಸಿಗೆ ಖಚಿತವಾಯಿತು.

ಮೇಲಿನ ವಿವರ ಓದುವವರೆಲ್ಲರು ಯೋಹಾನ. ೪, ೫೨, ೫೩ನೆ ವಚನಗಳನ್ನು ನೆನಪು ಮಾಡುವರು. "ಎಷ್ಟನೆ ತಾಸಿನಲ್ಲಿ ಅವನಿಗೆ ಲಘುವಾಯಿತೆಂದು ಅವರಲ್ಲಿ ವಿಚಾರಿಸಲು, ಅವನಿಗೆ, ನಿನ್ನೆ ಏಳನೆ ತಾಸಿನಲ್ಲಿ ಜ್ವರವು ಅವನನ್ನು ಬಿಟ್ಟು ಹೋಯಿತು ಅಂದರು. ಆಗ ನಿನ್ನ ಮಗನು ಬದುಕುತ್ತಾನೆಂದು ಯೇಸು ತನಗೆ ಹೇಳಿದ ತಾಸಿನಲ್ಲಿಯೇ ಆಯಿತೆಂದು ತಂದೆಯು ತಿಳುಕೊಂಡದರಿಂದ ಅವನು ತನ್ನ ಮನೆ ಎಲ್ಲಾ ಸಹಿತವಾಗಿ ವಿಶ್ವಾಸಿಸಿದನು."

## ಇದ್ದಪ್ರಕಾರ ಬಂದಿದ್ದೇನೆ.

ರಾಗ: ಅಸಾವೇರಿ.] [ತ್ರಿಪುಟತಾಳ.

### ಪಲ್ಲವಿ.

ಇದ್ದ ರೀತಿಲಿ ಯೇಸು ಒದ್ದಾಡಿ ನಾ ಬಂದೆ,
ತಿದ್ದಿ ಎನ್ನ ವಿಮೋಚಿಸು!

### ಅನುಪಲ್ಲವಿ.

ಬಿದ್ದೆ ಸನ್ನಿಧಿಯಲ್ಲಿ ಪಾಪದ,
ಮುದ್ದೆಯಾಗಿ ವಿನಾಶಮಾರ್ಗದ
ನಿದ್ದೆಯಿಂದಲೆ ಸಾರಿ ನಿನ್ನಬಳಿ
ಗೆದ್ದು ಬಂದೆನು, ಕರುಣದೀಕ್ಷಿಸು!

### ಚರಣಗಳು.

೧. ಮಾನಸೇಂದ್ರಿಯಕಾಯ ಮಾನ ಹೊಂದಿ
ವಿಶಾಲ
ಹೀನವಾಯಿತು ಲೋಕದಿ.
ತೇನತೇನತಿ ಮೋದ ಬಂಧುರ
ದೀನ ಭಾವದಿ ಬಂದು ಶೇರಿದೆ,
ಸಾನು ರಾಗವ ತೋರಿಸೆನ್ನನು,
ಲೀನ ಮಾಡಿಸು ಮೋದ ನಿನ್ನೊಳು! ಇದ್ದ—

೨. ದಯಶಾಲಿಯಾದ ನಿನ್ನಯ ಸೇವೆ ಮಾಡ ನಿ
ರ್ಣಯ ಮಾಡಿ ಕೈಕೊಳ್ಳುವೆ.
ಭಯವ ಹರಿಸೆನಗಿನಯ ಭಾಷಣೆ
ನಯದಿ ಪಾಲಿಸಿ, ದುರಿತ ಸಮುದಯ
ಮಯಿನವೆಲ್ಲವು ಮಾಯವಾಗುವ
ನಿಯಮ ತೋರಿಸಿ, ಹರಸಿ ರಕ್ಷಿಸು! ಇದ್ದ—

೩. ದೋಷಕೀಲಿತನಾಗಿ ದೂಷಣಾನಿತ್ವಕಾರಿ
ಪೋಷಕನರ್ಕಾಣೆನು.
ಭೀಷಣಾಮಯ ಧರಿಸಿ ಬಳಲುತ
ಶೋಷಣಾನ್ವಿತನಾದೆ, ಮರಣದ
ಘೋಷಶರಧಿಯು ಮುತ್ತಿ ಕೊಂಡಿದೆ,
ರೋಷ ಬೇಡವೊ ದಯದಿ ರಕ್ಷಿಸು! ಇದ್ದ—

೪. ಮುಕ್ತಿದಾಯಕ ನೀನು ರಕ್ತ ಘಾಯಗಳಿಂದ
ಯುಕ್ತಿ ಶತ್ರುವ ಜಯಿಸಿದೆ.
ಭಕ್ತಿಭೂಷಣರಾದವರು ಸಂ
ಯುಕ್ತರಾದರು ಪಾದಕಮಲಕೆ;
ಶಕ್ತಿಬಿಂಬವ ಮೂಡಿಸೆನ್ನೊಳು,
ರಕ್ತಿಪದವಿಗೆ ಸಾಗಿಸೆನ್ನನು! ಇದ್ದ—

೫. ಪಾಲಿಸೆನ್ನಯ ಭಕ್ತಿ, ಲಾಲಿಸೆನ್ನಯ ಯೇಸು!
ಸಾಲೋಕ್ಯ ದಯಪಾಲಿಸು!
ಶೀಲ ಸತ್ಯದ ಮಾರ್ಗದಲ್ಲಿ ವಿ
ಶಾಲ ತೇಜಃಪುಂಜರಂಜಿತ
ಬಾಲಸೂರ್ಯಪ್ರಾಯವಾಗಿ ವಿ
ಲೋಲಮಾನಸನಾಗ ಮಾಡಿಸು! ಇದ್ದ—

೬. ಪುಣ್ಯ ಸದ್ಗುರು ನೀನಗಣ್ಯಪಾವನನೀಶ
ರಣ್ಯ ಪಾಲಕಶಾಶ್ವತ.
ಗುಣ್ಯ ಕಿಲ್ಬಿಷ ಬಂಧುಗಳು ಕಾ
ರ್ಪಣ್ಯವಾಗಿವೆ, ಹರಿಸಿ ನೀ ಕಾ
ರುಣ್ಯಭಾವದಿ ಪೊರೆದು, ನಾ ರ
ಕ್ಷಣ್ಯ ಹೊಂದುವ ಹಾಗೆ ಮಾಡಿಸು!
ಇದ್ದ—

೭. ತುಂಗವಿಕ್ರಮನಾದ ಮಂಗಳಾತ್ಮನ ಬೇಗ
ಭಂಗವಿಲ್ಲದೆ ಪಾಲಿಸು!
ಸಂಗ ನಿನ್ನೊಳು ಬೆರೆದು, ನಾ ನಿ
ನ್ನಂಗದಲ್ಲೊಂದಾಗ ಮಾಡಿಸಿ,
ಪುಂಗವೇಸು ನಿತಾಂತ ಸದ್ಭೋ
ಗಂಗಳೆಲ್ಲವು ಸಿದ್ಧಿಸೀವುದು. ಇದ್ದ—

## ಸಾಧುತನದ ಪ್ರಯೋಜನವು.

ಒಂದಾನೊಂದು ದಿವಸದಲ್ಲಿ ಕೆಲವು ಮಂದಿ ಸ್ನೇಹಿತರು ಮಿತ್ರಭಾವಪೂರ್ವಕವಾಗಿ ಕೂಡಿಕೊಂಡು, ಇಷ್ಟಾಲಾಪಗಳನ್ನು ಮಾಡುತ್ತಾ ಕೂತು ಕೊಂಡಿರಲಾಗಿ, ಒಬ್ಬೊಬ್ಬನು ತನ್ನ ತನ್ನ ಚರಿತ್ರೆಯನ್ನು ತಿಳಿಸಿ, ಅದರ ಮುಖ್ಯ ಸಂಗತಿಗಳನ್ನು ಹೇಳಿ ಕೊಡ ಬೇಕೆಂಬ ಮಾತಾದಾಗ, ಒಬ್ಬನು ತನ್ನದನ್ನು ಹೇಳ ತೊಡಗಿದನು. ಸುಮಾರು ವಿವರಿಸಿ ಹೇಳಿ ಕೊಡುತ್ತಾ ಬಂದ ಕಡೆಗೆ ಅವನು ಫಕ್ಕನೆ— "ನನಗೆ ಅನುಭವವಾದ್ದೆಲ್ಲದರಲ್ಲಿ ಅತಿ ಕಷ್ಟದ್ದೂ ಬಹು ಕಹಿಯಾದ್ದೂ ಒಂದುಂಟು. ಅದು ಏನೆಂತ ನಿಮಗೆ ತಿಳಿದಿರುವದೋ? ತಿಳಿದಿದ್ದರೆ, ಹೇಳಿರಿ! ನೋಡೋಣ"! ಎಂದು ಹೇಳಿದ್ದಕ್ಕೆ ಎಲ್ಲರು ಆಶ್ಚರ್ಯ ಪಟ್ಟು—ನಮಗೆ ತಿಳಿಯದು, ನೀನೇ ಅದನ್ನು ತಿಳಿಸು ಎಂಧೇಳಿದಾಗ್ಯೂ ಕೌತುಕ ಪೂರ್ವಕರಾಗಿ ಊಹೆಗಳನ್ನು ಕೊಳ್ಳುತ್ತಾ ಅದನ್ನು ಹೇಳಲಿಕ್ಕೆ ಹತ್ತಿದರು. ಹ್ಯಾಗಂದರೆ: ಒಬ್ಬನು ಭಾರ್ಯಾಪುತ್ರ ಇಷ್ಟಾದಿಗಳ ವಿಯೋಗ ದುಃಖವೋ? ಮತ್ತೊಬ್ಬನು ಲಬ್ಧಪ್ರಣಾಶವೋ? ಬೇರೊಬ್ಬನು ತಸ್ಕರ ಮಿತ್ರರಿಂದ ಮೋಸ ಗೊಂಡದ್ದೋ? ಇನ್ನೊಬ್ಬನು ಉದರ ಶೂಲೆಯೋ? ಬೇರೊಬ್ಬನು ಮಾನ ಭಂಗವೋ? ಆರನೆಯವನು ಮೂರ್ಖರ ಸಹವಾಸವೋ? ಹೋರುವ ಹೆಂಡತಿಯೋ? ಎಂಬದಾಗಿ ಊಹಿಸಿ ಹೇಳಿದರು. ಸರಿಯಾದ ಉತ್ತರವನ್ನು ಕೊಡಲಿಕ್ಕೆ ಯಾರಿಂದ ಕೂಡುವದಿಲ್ಲವೆಂದು ನೋಡಿ, ಪ್ರಶ್ನೆ ಹಾಕಿ ಕೇಳಿದವನು—ನೀವು ಊಹೇ ಮೇಲೆ ಹೇಳಿದ ಸಂಗತಿಗಳಲ್ಲಿ ಕೆಲವನ್ನು ಅನುಭವಿಸಿದ್ದೇನೆ; ಆದರೂ ನಾನು ಅನುಭವಿಸಿದಂಥಾದ್ದೆಲ್ಲದರಲ್ಲಿ ಅತಿ ಕಹಿಯಾಗಿಯೂ ಕಷ್ಟದ್ದಾಗಿಯೂ ಇರುವಂಥಾದ್ದು ಬೇರೊಂದಾಗಿದೆ. ನಾನೇ ಹೇಳಲೋ? ಎಂತ ಕೇಳಲು, ಅವರು—ಹೌದು, ಅವಶ್ಯವಾಗಿ ಹೇಳ ಬೇಕು ಎಂಧೇಳಿದ್ದಕ್ಕೆ ಅವನು—ಹಾಗಾದರೆ ಹೇಳುತ್ತೇನೆ, ಕೇಳಿರಿ: ಅಹಂಕಾರವೂ ಹಠಬುದ್ಧಿಯೂ ಅಂದನು. ಇದಕ್ಕೆಲ್ಲರೂ ಆಶ್ಚರ್ಯ ಪಟ್ಟು ಬೆರಗಾಗಿ ಹೋದರು; ಯಾಕಂದರೆ ಹೇಳಿದವನು ಬಹು ಯಥಾರ್ಥಿಯೂ ಸಜ್ಜನನೂ ಆಗಿದ್ದನು. ಅವರಿಗೆ ಆಶ್ಚರ್ಯವಾದ್ದರಿಂದ ಅವನು ತಾನು ಹೇಳಿದ್ದನ್ನು ಕುರಿತು ಹೆಚ್ಚು ವಿವರವಾಗಿ ಮಾತಾಡಿ ಹೇಳಿದ್ದೇನಂದರೆ: ಹಠಬುದ್ಧಿಯೂ ಅಹಂಕಾರವೂ ಅಂದರೆ ನಾನು, ನನ್ನದು ಎಂಬ ಗರ್ವವೂ, ಗರ್ವಭಾವವೂ ಎಲ್ಲಾ ಮನುಷ್ಯರಲ್ಲಿ ಉಂಟು. ಮಾಡುವದಾಗಲೀ, ಬಿಡುವದಾಗಲೀ ಇಚ್ಛೈಸುವದಾಗಲೀ ಹೇಸುವದಾಗಲೀ ಹೆದರುವದಾಗಲೀ ಮೆಚ್ಚುವದಾಗಲೀ ಪ್ರೀತಿ ಮಾಡುವದಾಗಲೀ ಹಗೆ ಮಾಡುವದಾಗಲೀ ಮುಂತಾದ್ದೆಲ್ಲವೂ ಸಾಧಾರಣವಾಗಿ ಅಹಂಕಾರವೆಂಬ ಬೇರಿನಿಂದ ಮೊಳಿತು ಬರುವಂಥಾದ್ದು. ಅಹಂಕಾರವು ಒಬ್ಬನಲ್ಲಿ ಬಹಿರಂಗವಾಗಿ ತೋರ ಬರುತ್ತದೆ. ಮತ್ತೊಬ್ಬನಲ್ಲಿ ಅಡಗಿದ್ದಾಗಿ ಮಾತ್ರ ಇರುತ್ತದೆ. ಅಹಂಕಾರವೂ ಹಠವೂ ರವೆಯಷ್ಟಾದರೂ ಇಲ್ಲದವ ಒಬ್ಬನೂ ಇಲ್ಲ. ಹಠಬುದ್ಧಿಯಂದರೆ ತಾನು ಬಯಸುವಂಥಾದ್ದೂ ನೆನಸುವಂಥಾದ್ದೂ ಹ್ಯಾಗಾದರೂ ಆಗ ಬೇಕೆಂದು ಸಾಧಿಸೋದು, ಸಾಧನೆಯಾಗುವ ಬಗ್ಗೆ ಛಲವಾದಕ್ಕೂ ಮುಂತಾದ್ದೆಲ್ಲಕ್ಕೂ, ಹುಸೀಮಾತು, ಕಳ್ಳಸಾಕ್ಷಿ, ಕಳ್ಳವ್ಯಾಜ್ಯಾದಿ ಅನ್ಯಾಯಗಳಿಗಾದರೂ ಹೇಸದೆ, ಶೇರಿ, ಕಂಡಾಬಟ್ಟೇ ಉಪಾಯಗಳನ್ನು ನಡಿಸೋದು. ಯಾವಾತನು ಹಠಬುದ್ಧಿಯಿಂದ ನಡಕೊಂಡು, ಏನೊಂದು ಕಷ್ಟದಲ್ಲಿ ಬಿದ್ದರೆ, ಇದು ದೇವರ ಚಿತ್ತವೆಂತಲೂ, ನನ್ನ ಗ್ರಹಚಾರ ನನ್ನ ಅದೃಷ್ಟ ಎಂತಲೂ ಹೇಳ ಬಹುದು. ಆದರೆ ಇಂಥಾ ಮಾತು ಖಾಲಿ ಹೊಟ್ಟೆಯಲ್ಲಿಂದ ಬಂದ ಹರಟೆಯಾಗಿರುವದಲ್ಲದೆ ಮತ್ತೊಂದಲ್ಲಾ. ಯಾಕಂದರೆ ಅದು ದೇವರ ಚಿತ್ತವೆಂದು ಸುಮ್ಮನೆ ಹೇಳುವದಲ್ಲದೆ ದೇವರ ಚಿತ್ತವೇ ಆಗಲಿ! ಆಗುತ್ತದೆ ಎಂತಾ ಹೇಳಿ, ನಂಬಿ, ಆಗುವಂಥಾದ್ದನ್ನು ಸಂತೋಷವಾಗಿ ತಾಳಿ ಕೊಳ್ಳುವ ಸಂಗತಿಯುಲ್ಲಾ. ಆದರೆ ಈ ತರದ ಲೋಕರಿವಾಜಿಗೆ ನಾನು ಆಶ್ಚರ್ಯ ಪಡುವದಿಲ್ಲಾ. ಯಾಕಂದರೆ ಸ್ವೇಚ್ಛೆಯೂ ಸ್ವಬುದ್ಧಿಯೂ ಇಲ್ಲದೆ ದೇವರ ಚಿತ್ತಕ್ಕೆ ಸಂತೋಷವಾ

ಗಿ ಒಪ್ಪಿಕೊಳ್ಳುವ ಭಕ್ತಿಭಾವವೂ ಶಕ್ತಿಯೂ ದೇವರ ಪ್ರೀತಿಯನ್ನು ಅನುಭವಿಸುತ್ತಾ ದೇವರನ್ನು ಪ್ರೀತಿ ಮಾಡುತ್ತಾ ಬರುವಂಥವನಲ್ಲಿ ಮಾತ್ರವೇ ಇರ ಬಹುದು.

ಬೇಸರ ಗೊಳ್ಳಿಸುವಂಥಾದ್ದೂ ಮೋಸ ಮಾಡುವಂಥಾದ್ದೂ ಕಷ್ಟವೂ ನಷ್ಟವೂ ಹುಟ್ಟಿಸುವಂಥಾದ್ದೂ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಎಷ್ಟೋ ಉಂಟು. ಇಂಥಾ ಮಾತೂ ಇಂಥಾ ಕ್ರಿಯೆಗಳೂ ಇದ್ದಂಥವರು ಎಷ್ಟೋ ಸಾರಿ ದುಃಖಕ್ಕೆ ಗುರಿಯಾಗಿ ಕಣ್ಣೀರಿಡುವ ಅವಸ್ಥೆಯಲ್ಲಿ ಬಿದ್ದದುಂಟು! ಈ ತರದ ಕಣ್ಣೀರು ಬಹಳ ಕಹಿಯಾಗಿದೆ. ಯಾಕಂದರೆ ದೇವರ ಚಿತ್ತಕ್ಕೆ ಒಪ್ಪದ ಸ್ವಚಿತ್ತವೆಂಬ ಗರ್ವದಿಂದ ಆ ಕಹಿಯಾದ್ದು ಬುಗ್ಗೆಯಾಗಿ ಹರಿಯುತ್ತದೆ. ಬಹುಶಾ ಇಂಥವರಿಗೆ ಹೇಳ ತಕ್ಕದ್ದೇನಂದರೆ: ನೀನು ನಿನ್ನ ದೇವರ ಕೈಯನ್ನು ಬಿಟ್ಟು ನಿನ್ನ ಸ್ವಮಾರ್ಗದಲ್ಲಿ ನಡಕೊಂಡದ್ದರಿಂದ ಈ ಕಷ್ಟ ನಿನ್ನ ಮೇಲೆ ಬಂತು. ಇದು ನಿನ್ನ ಪಾಪದ ಫಲವೇ. ಇದಕ್ಕೆ ಒಂದು ದೃಷ್ಟಾಂತ ಹೇಳುತ್ತೇನೆ. ಏನಂದರೆ: ನಿಮ್ಮ ಮಕ್ಕಳನ್ನು ನೋಡಿರಿ! ಅವರ ಮನಸ್ಸಿಗೆ ಮೆಚ್ಚದಂಥಾದ್ದೇನಾದರೂ ನೀವು ಮಾಡಿದ್ದಾದರೆ ಅವರ ಮುಖ ಗಂಟಾಗಿ ಹೋಗುತ್ತದೆ. ಇಂಥಾ ಸಮಯದಲ್ಲಿ ಒಂದು ಒಳ್ಳೆ ವಸ್ತುವನ್ನಾದರೂ ಅವರ ಕೈಯಲ್ಲಿ ಕೊಟ್ಟರೂ, ಅದನ್ನು ಬೇಡವೆಂದು ಬಿಸಾಡಿ, ತಂದೆ ತಾಯಿಗಳ ಪ್ರೀತಿಯನ್ನು ಲಕ್ಷಿಸದೆಯೂ, ತಿಳಿಯದೆಯೂ ತಮ್ಮ ಹಠ ಗರ್ವಗಳಿಂದ ಎಲ್ಲವೂ ಕಹಿಯಾಗುವ ಹಾಗೆ ಮಾಡಿಕೊಳ್ಳುತ್ತಾರೆ. ಅದೇ ಪ್ರಕಾರ ದೊಡ್ಡವರಲ್ಲಿಯೂ ನಡಿಯುತ್ತದೆ. ನಾಮಾನ್ ಎಂಬ ಸೈನ್ಯಾಧಿಪತಿಯ ಕುಷ್ಠರೋಗವು ದೇವರ ದಯದಿಂದ ಪರಿಹಾರವಾಗಲಿಕ್ಕಿದ್ದಾಗಲೇ ದೇವರ ಭಕ್ತನಾದ ಎಲೀಷನೆಂಬ ಸಿದ್ಧನು ಹೇಳಿ ಕೊಟ್ಟ ಉಪಾಯಕ್ಕೆ ಅವನು ಮೆಚ್ಚದೆ, ಹಠ ಬುದ್ಧಿಯಲ್ಲಿ ಶೇರಿ, ಮೂರ್ಖನಾಗಿ, ವ್ಯರ್ಥ ಕೋಪಕೊಂಡು—ಆ ಎಲೀಷನೆಂಬ ಸಾಧು ಪುರುಷನು ತಾನೇ ಬಂದು ನನ್ನನ್ನು ಮುಟ್ಟಿ, ಘನಸ್ತನಾದ ನನಗೆ ತಕ್ಕದ್ದಾಗಿ ನಡಿಸಿ, ಉಪಚಾರಾದಿಗಳನ್ನು ಮಾಡಿ, ದೇವರ ಹೆಸರನ್ನು ಕರದು ನನ್ನ ಕುಷ್ಠರೋಗವನ್ನು ಪರಿಹರಿಸ ಬೇಕಾಗಿತ್ತು ಎಂತಾ ಹೇಳಿ, ಆ ಪ್ರವಾದಿ ಹೇಳಿ ಕೊಟ್ಟ ಉಪಾಯವನ್ನು ನಿರಾಕರಿಸಿ, ಗುಣವಾಗದೆ, ಬಂದ ದಾರಿಯನ್ನು ಹಿಡಿದು ಹಿಂತಿರಿಗಿಕೊಳ್ಳಲಿಕ್ಕಾದನು. ಆಗ ಚಾಕರಿಯವರು ಬಂದು ಅವನಿಗೆ ಬುದ್ಧಿ ಹೇಳಿದ ಮಾತ್ರದಿಂದ ಅವನು ದೇವರು ತೋರಿಸಿದ ರಕ್ಷಣೆಯ ಮಾರ್ಗಕ್ಕೆ ಒಪ್ಪಿಕೊಂಡು, ಗುಣವಾಗಿ ಸಂತೋಷ ಭರಿತನಾದನು.

(ಮುಂದೆ ಸಾಗಿಸಲ್ಪಡುವದು.)

---

## ವಿವಿಧ ವರ್ತಮಾನಗಳು.

ಕುರ್ಕಳದಲ್ಲಿ ಕಟ್ಟೋಣಾಗ ತಕ್ಕ ಪ್ರಾರ್ಥನಾಲಯದ ಬಗ್ಯೆಗೆ ಕ್ರೈ. ಸ. ಕರ್ತನಿಗೆ ಮಂಗಳೂರ ಕ್ರೈಸ್ತ ಸಭೆಯವರಿಬ್ಬರ ಕೈಯಿಂದ ೧ ರೂ. ೧೦ ಆ. ೬ ಪೈ. ಬೆಂಗಳೂರ ಕ್ರೈಸ್ತ ಸಭೆಯವರಲ್ಲಿ ಒಬ್ಬರ ಕಡೆಯಿಂದ ೨ ರೂ. ಹಸ್ತಗತವಾಯಿತು. ಈ ವರೆಗೆ ಕ್ರೈ. ಸ. ಕರ್ತನಿಗೆ ಹಸ್ತಗತವಾದ ಹಣವೆಲ್ಲಾದರ ಒಟ್ಟು: ೪ ರೂ. ೬ ಆ. ೬ ಪೈ.

ಬೆಂಗಳೂರಿನಲ್ಲಿ ಲಂಡನ ಮಿಶ್ಯನಿನ ಸಭೆಯವರೂ ಮಿಶ್ಯನೆರಿಗಳೂ ಕೆಲ ಕಾರ್ಯಗಳನ್ನು ಕುರಿತು ಮಾತಾಡಲಿಕ್ಕೆ ಕೂಡಿ ಬಂದರು. ಆಗ್ಯೆ ವಿಧವೆಗಳು ಮಿಶ್ಯನಿಗೆ ಭಾರವಾಗದಂತೆ ಅವರ ಜೀವನೋಪಾಯಕ್ಕೆ ಒಂದು ಭಾಂಡವನ್ನು ನೇಮಿಸ ಬೇಕೆಂಬ ಪ್ರಸ್ತಾಪವಾಯಿತು. ದೇಶೀಯ ಕ್ರಿಸ್ತೀಯ ಮಂಡಳಿ ವೃದ್ಧಿ ಪಡಿಯದಿರುವದಕ್ಕೆ ಕಾರಣವ್ಯಾವದೆಂತ ಪ್ರಸ್ತಾಪವಾದ್ದಕ್ಕೆ ಅವರಲ್ಲಿ ಹೆಚ್ಚಾದವರು ಬಡವರಾಗಿರುವದೇ ಕಾರಣವೆಂತ ಉತ್ತರವಾದಾಗ್ಯೆ, ಐಶ್ವರ್ಯವಂತರಾದ ಕ್ರಿಸ್ತೀಯರು ಸಭೆಗೆ ಅಷ್ಟು ಹಿತವಲ್ಲಾ; ತಮಗೆ ಏನಾದರೂ ಹೇಳುವಂಥಾದಿದ್ದರೆ ಮಿಶ್ಯನೆರಿಗಳಿಗೆ ಬಂದು ತಿಳಿಸದೆ, ಹೆಸರು ಮಾಜಿಸಿ ವರ್ತಮಾನ ಪತ್ರಿಕೆಗಳಿಗೆ ಬರದು ಹಾಕುತ್ತಾರೆ; ತಾವು ಈಗ

ಇರುವ ಸ್ಥಿತಿಗೆ ಬರುವದಕ್ಕೆ ಸಹಾಯ ಮಾಡಿದ ಮಿಶ್ಯನೆರಿಗಳನ್ನು ಕಂಡರೆ, ಸಲಾಮಾದರೂ ಮಾಡವಲ್ಲರು ಎಂಬದಾಗಿ ಅಲ್ಲಿ ಬಹು ಕಾಲದಿಂದ ವಸ್ತಿಯಾಗಿರುವ ಒಬ್ಬ ಮಿಶ್ಯನೆರಿ ಹೇಳಿದರಂತೆ.

ನಾಗರ ಕೋವಿಲಿನಲ್ಲಿ ದೇಶೀಯ ಕ್ರಿಸ್ತೀಯ ಸ್ತ್ರೀಯರು ತಾವು ಮಾಡಿದ ನಾನಾ ವಿಧದ ಕಸೂದಿ ಕೆಲಸವನ್ನು ಪ್ರಿನ್ಸ್ ಒಫ್ ವೇಲ್ಸ್ ಯುವರಾಜರಿಗೆ ಕಾಣಿಕೆ ಮಾಡಿ, ಅದನ್ನು ಅವರ ರಾಣಿಯವರಿಗೆ ಕೊಡಿಸ ಬೇಕೆಂಬದಾಗಿ ಪತ್ರ ದ್ವಾರಾ ಬಿನ್ನೈಸಿದರು. ಆ ಕಸೂದಿ ಕೆಲಸಗಳು ಬಹು ಉತ್ಕೃಷ್ಟವಾದವುಗಳಂತೆ. ೫೧ನೆ ಇಸವಿಯಲ್ಲಿ ಲಂಡನಿನಲ್ಲಿಯೂ ೫೫ನೆಯದರಲ್ಲಿ ಮದ್ರಾಸಿನಲ್ಲಿಯೂ ೬೭ನೆದರಲ್ಲಿ ಪರೀಸಿನಲ್ಲಿಯೂ ಆದಂಥಾ ಪ್ರದರ್ಶನಗಳಲ್ಲಿ ಆ ಸ್ತ್ರೀಯರ ಕೆಲಸಗಳಿಗೆ ಬಹುಮಾನದ ಬಿರುದುಗಳು ಶಿಕ್ಕಿದವು.

ಕಾಶ್ಮೀರಿನ ಮಹಾರಾಜನು ಪ್ರಿನ್ಸ್ ಒಫ್ ವೇಲ್ಸ್ ಯುವರಾಜರು ತನ್ನಲ್ಲಿಗೆ ದಯ ಮಾಡಿದ್ದಕ್ಕೆ ಸಂತೋಷವಾಯಿತೆಂದು ತೋರಿಸುವ ಒಗ್ಯೆ ೧೧೩ ಮಂದಿ ಬಂದಿವಾನರನ್ನು ಬಿಡುಗಡೆ ಮಾಡಿದನು.

ಮಾರ್ಚ್ ೧೩ರಲ್ಲಿ ಪ್ರಿನ್ಸ್ ಒಫ್ ವೇಲ್ಸ್ ಎಂಬ ಯುವರಾಜರು ಮುಂಬೈಯಿಂದ ವಿಲಾಯತಿಗೆ ತೆರಳಿದರು. ಸರ್ವ ಕರ್ತನು ಅವರನ್ನು ಕ್ಷೇಮದಲ್ಲಿ ಊರಿಗೆ ಮುಟ್ಟಿಸಿ, ಅವರ ಪ್ರಯಾಣದಿಂದ ಏನಾದರೂ ಮೇಲು ಹುಟ್ಟುವಂತೆ ದಯಪಾಲಿಸಲಿ!

ಮುಂಬಾಯಿ ಸಂಸ್ಥಾನದಲ್ಲಿ ಇಪ್ಪತ್ತು ಮಂದಿಯಲ್ಲಿ ಒಬ್ಬ, ಮದ್ರಾಸ ಸಂಸ್ಥಾನದಲ್ಲಿ ಇಪ್ಪತ್ತೊಂದು ಮಂದಿಯಲ್ಲಿ ಒಬ್ಬ, ಉತ್ತರ ಪಶ್ಚಿಮ ಸಂಸ್ಥಾನದಲ್ಲಿ ಐವತ್ತೆಂಟು ಮಂದಿಯಲ್ಲಿ ಒಬ್ಬ, ಮಧ್ಯಸಂಸ್ಥಾನದಲ್ಲಿ ಅರ್ವತ್ತೇಳು ಮಂದಿಯಲ್ಲಿ ಒಬ್ಬ ಈ ಪ್ರಕಾರ ಬರಹ ಓದ ಬಲ್ಲವರು ಇದ್ದಾರೆಂತ ಮುಂಬಾಯಿಯಲ್ಲಿ ಆದ ಖಾನೇಷುಮಾರಿ ಲೆಖ್ಖದಿಂದ ತಿಳಿದು ಬರುತ್ತದೆ. ಆದರೆ ಇದು ನಂಬಲಿಕ್ಕೆ ಯೋಗ್ಯವೋ ಏನೋ? ಯಾಕಂದರೆ ದೇಶಸ್ಥರಲ್ಲಿ ಹೇರಳ ಜನರು ಖಾನೇಷುಮಾರಿ ಲೆಖ್ಖ ತಕ್ಕೊಳ್ಳುವ ಉದ್ಯೋಗಸ್ಥರ ಪ್ರಶ್ನೆಗಳಿಗೆ ಉತ್ತರ ಕೊಡಲಿಕ್ಕೆ ಹೆದರಿ, ನಿಜವಾದ್ದನ್ನು ಮರೆ ಮಾಡುತ್ತಾರೆ.

ಕಲ್ಕತ ಪಟ್ಟಣದಲ್ಲಿ ಹಿಂದು ಶಾಸ್ತ್ರಾನುಸಾರ ನಡಿಯ ಬೇಕೆಂಬ ಕೆಲ ಗೃಹಸ್ಥರು ಸರ್ ರಾಜಾ ರಾಧಾಕಾಂತದೇವ ಎಂಬಾತನ ಮನೆಗೆ ಕೂಡಿ ಬಂದು, ಹಿಂದು ಮರ್ಯಾದೆಗಳನ್ನು ಪದ್ಧತಿಗಳನ್ನು ಬಿಟ್ಟು ನಡಿಯುವಂಥಾದ್ದು ದಿನೇ ದಿನೇ ಹೆಚ್ಚಾಗುತ್ತಾ ಅದೆ; ಅದನ್ನು ತಡಿಯುವದಕ್ಕೆ ಉಪಾಯ ಮಾಡ ಬೇಕು ಎಂಬದಾಗಿ ಆಲೋಚನೆ ಮಾಡಿದರಂತೆ.

ಇತ್ತಲಾಗೆ ಮುಂಬಾಯಿಯಲ್ಲಿ ಒಬ್ಬ ಬ್ರಾಹ್ಮಣನು ಬ್ರಾಹ್ಮಣಿ ವಿಧವೆಗೆ ಲಗ್ನವಾದನು. ಅತ್ತಕಡೆ ವಿಧವೆಗಳ ಪುನರ್ವಿವಾಹಗಳಲ್ಲಿ ಇದು ಆರನೆದಂತೆ.

ಮುಂಬೈಯ ಹೈಕೋರ್ಟಿನಲ್ಲಿ ವಕೀಲನಾಗಿರುವ ಒಬ್ಬ ಗೃಹಸ್ಥನು (ಹಾಗಾದರೆ ಇಂಗ್ಲಿಷ್ ಮೊದಲಾದ್ದನ್ನು ಅಭ್ಯಾಸ ಮಾಡಿ, ತಾನು ಮೂಢನಲ್ಲಾ ಸುಶಿಕ್ಷಿತನೇ ಎಂತ ಅಂದು ಕೊಳ್ಳುವವನೊಬ್ಬನು) ಈಗ ನಡೆಯುವ ಸಂವತ್ಸರವು ಬಾಲೆಗಳ ಲಗ್ನಕ್ಕೆ ವಿಶೇಷ ಶುಭಕಾಲವೆಂತ ಭಟ್ಟರ ಬಾಯಿಂದ ಕೇಳಿ, ೧೮ ತಿಂಗಳಿನ ಹಿಂದೆ ಹುಟ್ಟಿದ ಮಗಳಿಗೆ ಲಗ್ನ ಮಾಡಿಸಿದನಂತೆ.—ಇಷ್ಟು ಎಳೇ ಪ್ರಾಯದಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳಿಗೆ ವಿಶೇಷ ಶುಭದೈವ ಇಲ್ಲದಿದ್ದರೂ, ಬೋಳಿಗಳಾಗಲಿಕ್ಕಾದರೂ ತಕ್ಕಷ್ಟು ದಿನ ಪ್ರಾಪ್ತಿಯಾಗ ಬಹುದು. ಮಗಳಿಗೆ ಇನ್ನು ದಾದಿಯನ್ನು ಹುಡುಕಿ ಕೊಡ ತಕ್ಕ ಸಮಯದಲ್ಲಿ ಗಂಡನನ್ನು ಹುಡುಕಿ ದೊರಕಿಸಿ ಕೊಡುವ ಅಪ್ಪನು ಮಗಳನ್ನು ಹಗೆ ಮಾಡಿ, ಆಕೆ ಹ್ಯಾಗೂ ಮುಂಡೆಯಾಗ ಬೇಕೆಂಬ ತಾತ್ಪರ್ಯವುಳ್ಳವನಾಗಲಿ ಹುಚ್ಚನಾಗಲಿ ಆಗಿರ ಬೇಕು.

ನಾನಾ ಸ್ಥಳಗಳಿಂದ ಸಂಸ್ಕೃತ ಗ್ರಂಥಗಳನ್ನು ಸಂಗ್ರಹ ಮಾಡುವ ಉದ್ಯೋಗದಲ್ಲಿರುವ ಬೀಲರ್ ಪಂಡಿತನು ಕಾಶ್ಮೀರದಲ್ಲಿ ೨೭೦ ಪುಸ್ತಕಗಳನ್ನು ದೊರಕಿಸಿ ಕೊಂಡನು. ಅವುಗಳಲ್ಲಿ ಕೆಲವು ಈ ವರೆಗೂ ಪ್ರಸಿದ್ಧವಾಗದವುಗಳು; ವೇದ

ವ್ಯಾಖ್ಯಾನ ವ್ಯಾಕರಣ ಇತ್ಯಾದಿ ಪ್ರಶಸ್ತ ಗ್ರಂಥಗಳು ಕೆಲವು ಅವುಗಳಲ್ಲಿ ಅವೆ.

ಕೋಲಾಪುರ ಮಿಶ್ಯನಿನಲ್ಲಿ ನಾಲ್ಕು ಮಿಶ್ಯನೆರಿಗಳಿದ್ದಾರೆ. ದೇಶೀಯ ಕ್ರೈಸ್ತರು ೩೫; ಕಳೆದ ವರ್ಷ ಸೇರಿದವರು ೪; ಕೋಲಾಪುರದಲ್ಲಿ ಐದು ಶಾಲೆಗಳಲ್ಲಿ ೧೮೦ ಹುಡುಗರು ೫೫ ಹುಡುಗಿಯರು. ಈ ಮಿಶ್ಯನ ಸ್ಥಾಪಿಸಿದ ವಿಲ್ದರ್ ಅಯ್ಯನವರು ಕುಟುಂಬ ಸಮೇತ ಅಮೇರಿಕಕ್ಕೆ ಹೋಗಿದ್ದಾರೆ.

ಬಂಗಾಳದಲ್ಲಿ ದೇಶೀಯ ಕ್ರೈಸ್ತರು ಬಂಗಾಳ ಇವೆಂಜೆಲಿಸ್ಟಿಕ್ ಎಂಬದಾಗಿ ಒಂದು ಮಿಶ್ಯನ್ ಸ್ಥಾಪಿಸಿದ್ದಾರೆ. ೧೮೭೪ನೆ ಮಾರ್ಚ್ ತಿಂಗಳಲ್ಲಿ ಬಾಸು ಎಂಬಾತನು ಫರೀದಪುರದ ಚಂಡಾಳರ ಬಳಿಗೆ ಹೋಗಿ ಒಂದು ಗುಡಿಸಲು ಕಟ್ಟಿಸಿ ಕೊಂಡು ಸುವಾರ್ತಾ ಪ್ರಸಂಗದ ಕೆಲಸ ಪ್ರಾರಂಭಿಸಿದನು. ಅವನ ಸಹಾಯಕನಾಗಿದ್ದವನು ಕೆಲಸಕ್ಕೆ ಬೇಸತ್ತು ಹೋಗಿ ಬಿಟ್ಟನು; ಅವನ ಹೆಂಡತಿಯೂ ತೀರಿ ಕೊಂಡಳು. ಹೀಗೆ ಕಷ್ಟವಾದಾಗ್ಯೂ ಅವನು ಎದೆಗುಂದದೆ ಸ್ಥಿರವಾಗಿ ನಿಂತನು. ೧೮೭೪ನೆ ಸಪ್ತಂಬರಿನಲ್ಲಿ ಮಹೇಂದ್ರಲಾಲ್ ಸಿಂಗ್ ಎಂಬಾತನು ವೈದ್ಯನಾಗಿರುವವನು ಅವನ ಸಹಾಯಕನಾಗಿ ಅಲ್ಲಿಗೆ ಬಂದನು. ಅದೇ ಇಸವಿಯಲ್ಲಿ ಆ ಪ್ರದೇಶದಲ್ಲಿ ಬರಗಾಲ ಬಿದ್ದಾಗ್ಯೆ ಕಲ್ಕತದಲ್ಲಿಯ ಕೆಲವರು ಧನಿಕರು ಆ ಊರಿನವರಿಗೆ ಬಹಳ ಸಹಾಯ ಮಾಡಿದರು. ಒಂದು ವರುಷ ಫಲವೇನೂ ಕಾಣದೆ ಇದ್ದ ಕಡೆಗೆ ೭೫ನೇ ಇಸವಿಯಲ್ಲಿ ಹನ್ನೊಂದು ಮಂದಿಯನ್ನು ಸ್ನಾನ ಕೊಟ್ಟು ಸಭೆಯಲ್ಲಿ ಸೇರಿಸಿದನು. ಸ್ನಾನ ತಕ್ಕೊಂಡವರಲ್ಲಿ ಒಬ್ಬ ಕುಷ್ಠರೋಗಿ ಇದ್ದನು. ಅವನಿಗೆ ಗರ್ಜನ್ ಎಂಣೆಯ ಪ್ರಯೋಗದಿಂದ ರೋಗ ಶಾಂತಿಯಾಯಿತಂತೆ.

ಸರ್ ಅಂತೋನಿ ರೋತಶಿಲ್ಡ್ ಎಂಬ ಯೆಹೂದ್ಯ ಕೋಟ್ಯಾಧಿಪತಿಯು ೧೦೦೦೦೦೦೦೦ ರೂಪಾಯಿ ಆಸ್ತಿ ಉಳ್ಳಂಥವನು ಮೃತವಿಟ್ಟನು. ಈ ಆಸ್ತಿಯಲ್ಲಿ ತನ್ನ ಇಬ್ಬರು ಮಗಳಂದಿಯರಲ್ಲಿ ಒಬ್ಬೊಬ್ಬಳಿಗೆ ೨೦೦೦೦೦೦ ರೂಪಾಯಿ, ಹತ್ತುಲಕ್ಷದ ಮೇಲೆ ನಾನಾ ಪರೋಪಕಾರದ ಸಂಘಗಳಿಗೆ, ಬಾಕಿ ತನ್ನ ಹೆಂಡತಿಗೆ ಎಂತ ನೇಮಿಸಿಟ್ಟಿದ್ದನು. ಇವನಿಗಿಂತಲೂ ಮಾತುಭಾರಿ ಸಾವಕಾರನೊಬ್ಬನು ಅಸ್ತೊರ ಎಂಬವನು ಕೆಲವು ಕಾಲಕ್ಕೆ ಹಿಂದೆ ತೀರಿಕೊಂಡನು; ಅವನಿಗೆ ಮೂವತ್ತು ಕೋಟಿ ರೂಪಾಯಿ ಆಸ್ತಿ ಇತ್ತು.

ಜೆದ್ದ ಎಂಬಲ್ಲಿಗೆ ೫೦೦ ಮಂದಿ ಯಾತ್ರಿಕರನ್ನು ಹತ್ತಿಸಿ ಕೊಂಡು ಹೊರಟ ಒಂದು ಹೊಗೆ ಹಡಗು ಆ ಬಂದರಿನ ಸಮೀಪವೇ ಒಡದು ಹೋಯಿತು. ಹಡಗ ಹತ್ತಿದವರಲ್ಲಿ ಹದಿನಾರು ಮಂದಿ ಮಾತ್ರ ದೇವರಕ್ಷಿತರಾಗಿ ಉಳಿದರು.

೧೮೭೫ನೇ ಇಸವಿಯಲ್ಲಿ ೧೮೦೦ ನಾವೆಗಳು ತುಫಾನು ಮೊದಲಾದ ನಿಮಿತ್ತಗಳಿಂದ ಮುಣಿಗಿ ಹೋದವಂತೆ. ಕಳೆದ ನವಂಬರ ತಿಂಗಳೊಂದರಲ್ಲೇ ೨೨೮ ಹಡಗಗಳು ನಷ್ಟವಾಗಿ ಹೋದವು. ತುಫಾನು, ಬೆಂಕಿ ಮೊದಲಾದ್ದೂ ದೇವರ ಶಬ್ದವೇ. ಆದರೆ ಅದು ಅಂಥಾದ್ದೇ ಎಂತ ಯಾರು ನಂಬಿ ಕೇಳುವರು?

ತಮಗೂ ಪರದೇಶದವರ್ಯಾರಿಗಾದರೂ ಯುದ್ಧದ ಗೊಡವೆ ಬೀಳುವ ಪಕ್ಷದಲ್ಲಿ ಶತ್ರುಗಳು ಹಡಗಗಳಲ್ಲಿ ಬಂದು ಇಳಿಯಲಿಕ್ಕಾಗದ ಹಾಗೆ ಇಂಗ್ಲಿಷರು ತಮ್ಮ ನಗರರಾಣಿಯಾದ ಲಂಡನ್ ಪಟ್ಣವನ್ನು ಕಿಲ್ಲೆ ಬುರುಜು ಮೊದಲಾದ್ದನ್ನು ಕಟ್ಟಿಸಿ, ಕಂದಕ ಇತ್ಯಾದಿಗಳನ್ನು ತೋಡಿಸಿ, ಬಂದೋಬಸ್ತು ಮಾಡಿ, ಭದ್ರವಾಗಿರಿಸುತ್ತಿದ್ದಾರೆ.

ರೋಮ ಪಟ್ಣದಲ್ಲಿ ಈಗ ೩ ಪ್ರೊಟೆಸ್ಟಾಂಟ ದೇವಾಲಯಗಳು ಕಟ್ಟೋಣಾಗಿ ಉಪಯೋಗವಾಗುತ್ತಿದ್ದಾವೆ. ೪ನೇದೊಂದೂ ಸದ್ಯಕ್ಕೆ ಕಟ್ಟೋಣಾಗುತ್ತದಂತೆ.

ಸುವಾರ್ತೆಯ ಪ್ರಸಂಗಕ್ಕೆ ಹೊಸಬಡಂಬಡಿಕೆಯಿಂದ ಮಾದರಿ ತೆಗದು ಕೊಳ್ಳ ತಕ್ಕದ್ದು. ಕ್ರಿಸ್ತನು ಎಪ್ಪತ್ತು ಮಂದಿಯನ್ನು ಇಬ್ಬಿಬ್ಬರಾಗಿ ಕಳುಹಿಸಿದನು. ಯೆರೂಸಲೇಮಿನಲ್ಲಿ ಎದ್ದ ಹಿಂಸೆಯಿಂದ ಚದರಿ ಹೋದವರು ದೀಕ್ಷೆ ಹೊಂದುವದಕ್ಕೆ ಕಾದುಕೊಳ್ಳದೆ ಎಲ್ಲೆಲ್ಲಿಯೂ ಸಾರು

ತ್ತಾ ಸಂಚರಿಸಿದರು. ಕರ್ತನು ಕೃಪೆಯುಳ್ಳವನೆಂದು ರುಚಿ ನೋಡಿದವನೊಬ್ಬೊಬ್ಬನು ತನ್ನ ನೆರೆಯವನಿಗೆ ಶುಭವರ್ತಮಾನ ಹೇಳುವದು ಹಂಗೆಂತ ತಿಳಿಯ ತಕ್ಕದ್ದು. ಈ ಕಾಲದಲ್ಲಿಯೂ ಅನೇಕ ಕ್ರಿಸ್ತಿಯರು ಹಾಗೆಯೇ ಮಾಡುತ್ತಿದ್ಧಾರೆ; ತುರ್ಕಿ ದೇಶದಲ್ಲಿ ಕೆಲ ಸಭೆಗಳವರು ಪ್ರತಿ ಆದಿತ್ಯವಾರದಲ್ಲಿಯೂ ಬೇರೆ ದಿವಸಗಳಲ್ಲಿಯೂ ಇಬ್ಬಿಬ್ಬರಾಗಿ ಸುವಾರ್ತೆ ಸಾರುವದಕ್ಕೆ ಹೋಗುತ್ತಾರೆ. ಜಾಪಾನಿನಲ್ಲಿ ಕೋಬೆಲೂರಿನ ಸಭೆಯಲ್ಲಿ ಇಪ್ಪತ್ತು ಮಂದಿ ಇದ್ಧಾರೆ. ಅವರು ಈ ವಿಷಯದಲ್ಲಿ ಬಹು ಆಸಕ್ತರು. ಅವರೊಳಗೆ ಹದಿಮೂರು ಮಂದಿ ತಮ್ಮ ರೊಕ್ಕ ಖರ್ಚು ಮಾಡಿ, ಸಬ್ಬತಿನಲ್ಲಿಯೂ ಬೇರೆ ದಿನಗಳಲ್ಲಿಯೂ ಬಹು ದೂರಕ್ಕೆ ಹೋಗಿ, ದೇವರ ವಾಕ್ಯ ತಿಳಿಸುತ್ತಾ ಇದ್ಧಾರೆ. ಉಳಿದ ಏಳು ಮಂದಿಯಲ್ಲಿ ಇಬ್ಬರು ತಮ್ಮ ಅಂಗಡಿಗೆ ಬಂದವರ ಹತ್ತರ ರಕ್ಷಣೋಪಾಯವನ್ನು ಕುರಿತು ಮಾತಾಡುತ್ತಾರೆ.

ಡೊನ್‌ಕರ್ಲೊಸೆಂಬ ರಾಜ ವಂಶದವನೂ ಅವನ ಕಡೆಯ ದಂಡಿನವರೂ ಈಗ ಸೋತು ಹೋಗಿ ಪಲಾಯಿಗಳಾದ್ದರಿಂದ ಸ್ಪೇನ್ ದೇಶದಲ್ಲಿ ೪ ವರುಷ ಒಂದು ಮಹಾ ರಾಜಕ್ಷೋಭೆಯಾಗಿ ನಡೆದ ಯುದ್ಧವು ನಿಂತು ಹೋಯಿತು.

ಅಮೇರಿಕದ ನ್ಯೂಯೋರ್ಕಿನಲ್ಲಿ ಪ್ರಚಂಡ ಬೆಂಕಿ ಉಂಟಾಗಲಾಗಿ ಅನೇಕ ಮನೆಗಳೂ ಛತ್ರಗಳೂ ಜವಳಿ ಮಾಳಿಗೆಗಳೂ ಲಕ್ಷಾನುಲಕ್ಷ ರೂಪಾಯಿಯ ಆಸ್ತಿ ಸೊತ್ತು ನಷ್ಟವಾಗಿ ಹೋಯಿತು.

ಸಿಂಸಿಂನಾತಿ ಎಂಬಲ್ಲಿ ಒಂದು ದೊಡ್ಡ ಮನೆಯಲ್ಲಿ ನಾಟಕವಾಗುವಾಗ್ಯೆ ನಾಟ್ಯದವರು ರಂಗಸ್ಥಳಕ್ಕೆ ಬರುತ್ತಿರುವಷ್ಟರಲ್ಲಿ ಯಾರೋ ಸುಮ್ಮನೆ “ಬೆಂಕಿ”! ಎಂತ ಒದರಲಾಗಿ ಕೂಡಿ ಬಂದ ಜನಗಳು ಘಾಬರಿಯಾಗಿ, ಹೊರಗೆ ಓಡಿ ಹೋಗುವದಕ್ಕೆ ಒಬ್ಬರನ್ನೊಬ್ಬರು ದೂಡಿ, ಒತ್ತಿ, ತುಳಿದು, ಹನ್ನೊಂದು ಮಂದಿ ಸತ್ತು ಹೋದರು; ಮೂವತ್ತು ಮಂದಿಗೆ ಹಾನಿಯಾಯಿತು.

ಫ್ರೆಂಚ ದೇಶದ ಬುರ್ಗೆಂಬ ಊರಿನಲ್ಲಿ ಮೊನ್ನೆ ಒಬ್ಬ ಸ್ತ್ರೀ ಪ್ರಾಣಾಜ್ಞೆ ಹೊಂದಿ ಶಿರಚ್ಛೇದನೆ ತಾಳ ಬೇಕಾಯಿತು. ಆಕೆ ಮಾಡಿದ ತಕ್ಸೀರು ಏನಂದರೆ: ತನ್ನ ೭ ಮಂದಿ ಮಕ್ಕಳನ್ನು, ಸೂಜಿಗಳನ್ನು ನುಂಗಿಸಿ, ತಲೆಯಲ್ಲಿ ಗುಂಡು ಸೂಜಿಗಳನ್ನೂ ಆಣಿಗಳನ್ನೂ ಜಡಿದು, ಕೊಂದು ಹಾಕಿದ್ದೇ.

ಬುರ್ಬೋನ ದ್ವೀಪದಲ್ಲಿ ಒಂದು ಕಡೆಯಲ್ಲಿ ನೆಲವು ಫಕ್ಕನೆ ತಗ್ಗಾಗಿ ಬಹಳ ನಷ್ಟವಾಯಿತು. ೬೦ ಮಂದಿಗಿಂತ ಹೆಚ್ಚು ಜನರು ಹುಗಿದು ಹೋಗಿ ನಾಶನವಾದರು. ಅನೇಕ ಮನೆಗಳು ಬಿದ್ಧೋಗಿ ಅನೇಕರು ಮನೆ ಇಲ್ಲದವರಾದರು.

೪೮ ವರುಷ ಅಶಂತೆ ಶೀಮೆಯಲ್ಲಿ ಶೆರೆಯಾಗಿದ್ದ ರಂಸ್ಯೆಯರ್ ಧೊರೆ ಧೊರೆಸಾನಿ ಇಬ್ಬರು ಕಳದ ದಶಂಬರ್ ೧ರಲ್ಲಿ ಎರಡನೇ ಸರ್ತಿಗೆ ಆಫ್ರಿಕಕ್ಕೆ ಮುಟ್ಟಿ, ಅಕ್ರವೆಂಬ ಬಂದರದಲ್ಲಿ ಇಳಿದರು. ಅಲ್ಲಿಂದ ಅಶಂತೆ ಶೀಮೆಯ ಪ್ರಾಂತ್ಯದಲ್ಲಿ ಸ್ಥಾಪನೆಯಾಗ ತಕ್ಕ ಹೊಸ ಮಿಶ್ಯನ್ ಠಾಣೆಗೆ ಅನುವಾದಾಗ ಹೊರಟು ಹೋಗಿದ್ದಾರು.

ಜಜ್ಜಿದ ಘಾಯವಾಗಲಿ ಕಡಿದ ಘಾಯವಾಗಲಿ ತಿವಿದ ಘಾಯವಾಗಲಿ ಹೆಚ್ಚು ಬಾತು ಹೋಗದೆ, ಕೀವು ಕಟ್ಟದೆಯೂ, ಬೇಗ ಮಾಯುವ ಹಾಗೆ ಒಳ್ಳೇ ಉಪಾಯವೇನಂದರೆ: ಉಣ್ಣೇ ಬಟ್ಟೆಯ (ಕಂಬಳಿಯ) ತುಂಡುಗಳನ್ನು ಸುಟ್ಟು, ಹಾಯುವ ಹೊಗೆಯನ್ನು ಘಾಯಕ್ಕೆ ಮುಟ್ಟಿಸಿ ತಾಗಿಸುವದೇ. ಯಾರೋ ಒಂದು ಆಣಿ ೨೮ ಅಂಗಳದಷ್ಟು ಹಿಮಡಿಯಲ್ಲಿ ಹೆಟ್ಟಿ ಹೋದ ಘಾಯದಿಂದ ಕಾಲು ಬಹಳ ಬಾತು ಹೋಗಿ, ಅಧಿಕ ವೇದನೆ ಕೊಟ್ಟಾಗ, ಕಂಬಳಿಯ ತುಂಡನ್ನು ಬೋಕಿಯಲ್ಲಿ (ಹಂಚಿನ ಚೂರಿನಲ್ಲಿ) ಹಾಕಿ, ಬೆಂಕಿ ಕೊಟ್ಟು, ಹೊಗೆ ಅಂಗಾಲಿಗೆ ತಾಗುವ ಹಾಗೆ ಕಾಲನ್ನು ಆ ಬೋಕೀ ಮೇಲೆ ನೀಡಿದ್ದಕ್ಕೆ ಬಾವು ಬೇಗ ಇಳಿದು, ನೋವು ಕಡಿಮೆಯಾಗಿ, ಘಾಯ ಸ್ವಲ್ಪ ಸಮಯದಲ್ಲಿ ಮಾದು ಗುಣವಾಯಿತಂತೆ.

Printed by Stolz & Hirner, Basel Mission Press, Mangalore.

# ಕ್ರೈಸ್ತಸಭಾಪತ್ರ

ಪುಸ್ತಕ ೮. **MAY 1876.** ಅಂಕೆ ೧೧.

**ಅಡಕವು:** ಪ್ರಾರ್ಥನಾಬೋಧಕಶಾಸ್ತ್ರಸಾರವು — ಕುರುಡಿಯೊಬ್ಬಳ ಕಾಣಿಕೆ — ಮೂರು ಸವಾಲಿಗೆ ಒಂದೇ ಜವಾಬು — ಸಾಧುತನದ ಪ್ರಯೋಜನವು — ಮೂರು ಕಥೆಗಳಾಗಿರುವ ಒಂದು ಕಥಾಪ್ರಸಂಗವು — ಚಿನ್ನದ ಹರಳುಗಳು — ವಿವಿಧ ವರ್ತಮಾನಗಳು.

## ಪ್ರಾರ್ಥನಾಬೋಧಕಶಾಸ್ತ್ರಸಾರವು.

(೨೮ನೇ ಪುಟದಿಂದ ಮುಂದೆ.)

### III. ಹ್ಯಾಗೆ ಪ್ರಾರ್ಥಿಸ ಬೇಕು?

ಭಯಭಕ್ತಿಪೂರ್ವಕವಾಗಿಯೂ ಮನಃಪೂರ್ವಕವಾಗಿಯೂ, ಅಂದರೆ ದೇವರ ಸನ್ನಿಧಿಯಲ್ಲಿ ನಿಂತಿದ್ಧೇನೆ ಎಂಬುವ ಭಯಭಕ್ತಿಪೂರ್ವಕ ಎಚ್ಚರವುಳ್ಳವರಾಗಿಯೂ ಪ್ರಾರ್ಥನೆಯ ವಿಷಯಕ್ಕೆ ಪೂರ್ಣ ಮನಸ್ಸು ಕೊಟ್ಟವರಾಗಿಯೂ ಪ್ರಾರ್ಥನೆ ಮಾಡ ಬೇಕು. ಪ್ರಾರ್ಥನೆಯಂದರೆ ದೇವರ ಹತ್ತರ ಮಾತಾಡಿ, ಆತನಿಗೆ ತನ್ನ ಮನಸ್ಸಿನಲ್ಲಿ ಇದ್ದದನ್ನೂ ತನ್ನ ಸುಖದುಃಖಗಳನ್ನೂ ಅರಿಕೆ ಮಾಡುವದೇ.

ನೀನು ದೇವರ ಸಂಗಡ, ದೇವರ ಮುಂದೆ ಮಾತಾಡುತ್ತಿರುವಾಗ, ಬೇರೆ ಯೋಚನೆಯಾದರೂ ನಿನ್ನಲ್ಲಿ ಇರ ಬಾರದು. ಯಾರಾದರೂ ರಾಜದ್ವಾರಕ್ಕೆ ಹೋಗಿ, ಅರಸನ ಬಳಿಯಲ್ಲಿ ಏನಾದರೂ ಅರಿಕೆ ಮಾಡಿ, ವಿನಂತಿ ಮಾಡುವ ಹೊತ್ತಿನಲ್ಲಿ ತಾನು ಜಾಗ್ರತೆಯುಳ್ಳವನೂ, ತನ್ನ ಆಲೋಚನೆಗಳನ್ನು ಭಿನ್ನವಾಗ ಕೊಡದವನೂ ಆಗಿ, ತನ್ನ ಬಿನ್ನಹವು ಏನು? ಅದನ್ನು ಹ್ಯಾಗೆ ಅರಿಕೆ ಮಾಡ ತಕ್ಕದ್ದು? ಎಂಬ ಎಚ್ಚರಿಕೆಯಲ್ಲಿರುವನು.

ಹಾಗಾದರೆ ಅರಸರಿಗೆ ಅರಸನಾದಾತನ ಸನ್ನಿಧಿಗೆ ನೀನು ಬಂದಿರುವಾಗ ಎಷ್ಟೋ ಹೆಚ್ಚಾಗಿ ಆ ಎಚ್ಚರ ಬೇಕಾದೀತು! ಆತನನ್ನೇ ನೆನಸದೆ ಯಾವ ಮನುಷ್ಯನು ಆತನ ಮುಂದೆ ಬರ ತಕ್ಕವನು? ನೀನು ಗುರು ಮನಸ್ಸಿನವನೂ ಏಕಭಾವದವನೂ ಆಗಿರದೆ, ಬೇರೆ ಬೇರೆ ಆಲೋಚನೆಗಳಿಂದ ತುಂಬಿದವನಾಗಿ ದೇವರ ಮುಂದೆ ನಿಂತರೆ, ಆತನ ಪವಿತ್ರ ಮಹಿಮೆಯ ನಾಮಕ್ಕೂ ಸನ್ನಿಧಿಗೂ ಅವಮಾನ ಮಾಡಿದ ಹಾಗಾದಿತಲ್ಲಾ! ಬಾಯುಪಚಾರ, ತುಟಿಸೇವೆ ಮಾತ್ರವೇ ಆದಂಥಾದ್ದನ್ನು ಮಾಡುವವರಾಗಿ ತನ್ನನ್ನು ಪ್ರಾರ್ಥಿಸುವವರಿಗೆ ದೇವರು ಏನು ಹೇಳುತ್ತಾನೆ? "ಕಪಟಿಗಳೇ" ಎಂತ ಅವರಿಗೆ

ಹೇಳುತ್ತಾನೆ. ಆದರೆ ಕಪಟಿಗಳ ಪ್ರಾರ್ಥನೆಯೂ ಕೋರಿಕೆಯೂ ವ್ಯರ್ಥವಾಗಿದೆ. ಆದ್ದರಿಂದ ಪ್ರಾರ್ಥನೆಯಲ್ಲಿ ಕಪಟಿಯಂತಿರ ಬಾರದು. ದೇವರ ಸನ್ನಿಧಿಯಲ್ಲಿಯೇ ಎಂಬಂತೆ ಪ್ರಾರ್ಥಿಸು. ಭೂಪರಲೋಕಗಳ ಕರ್ತನ ಸನ್ನಿಧಿಗೆ ಬರ ಬಹುದಾದ್ದಕ್ಕಿಂತ ಮಾನವುಂಟೇ? ತನ್ನ ಸನ್ನಿಧಿಗೆ ಬರಲಿಕ್ಕೆ ಅಪ್ಪಣೆ ಕೊಟ್ಟ ದೇವರನ್ನು ನೀನು ದುಃಖ ಪಡಿಸದೆ, ಮೆಚ್ಚಿಸಿ, ಕೊಂಡಾಡು.

ಬೇರೆ ಬೇರೆ ಯೋಚನೆಗಳು ನಿನ್ನ ಮನಸ್ಸನ್ನು ನಾಲ್ಕು ದಿಕ್ಕಿಗೆ ಎಳದಿರುವಾಗಾಗಲಿ, ನಿನ್ನ ಹೃದಯವು ನಾನಾ ಸಂಗತಿಗಳಿಂದ ತುಂಬಿ, ಒಂದು ಸಂತೆಯಪ್ಪಂದವಿರುವಾಗಾಗಲಿ, ಆಶಾಪಾಶಗಳಿಂದ ನೀನು ಪ್ರಪಂಚಕ್ಕೆ ಕಟ್ಟಿ ಹಾಕಿರುವಂತೆ ಇರುವಾಗಾಗಲಿ ನೀನು ಹ್ಯಾಗೆ ಮೇಲೆ ಏರಿ, ಪ್ರಾರ್ಥಿಸ ಬಹುದು? ಲೋಕಕ್ಕೆ ವಿಮುಖವಾಗಿ, ದೇವರಿಗೆ ಅಭಿಮುಖವಾದವರನ್ನು ಮಾತ್ರ ಆತನು ಕಟಾಕ್ಷಿಸ ಬಹುದು. ಎಷ್ಟಕ್ಕೆ ನಾವು ನಮ್ಮನ್ನೇ ವಿಸರ್ಜಿಸಿ ಬಿಟ್ಟು, ದೇವರನ್ನು ಹೊಕ್ಕಿರುತ್ತೇವೋ ಅಷ್ಟಕ್ಕೆ ಆತನು ತನ್ನನ್ನು ನಮಗೆ ದಯಪಾಲಿಸಿ, ನಮ್ಮಲ್ಲಿ ಸೇರ ಬಹುದು. "ದೇವರಿಗೆ ಸಮೀಪಿಸಿರಿ, ಆಗಲು ಆತನು ನಿಮಗೆ ಸಮೀಪಿಸುವನು."

ಆದರೆ ದೇವರಿಗೂ ನಮಗೂ ನಡುವಿನಲ್ಲಿ ಪ್ರಪಂಚವು ಹೊಕ್ಕು ನಮ್ಮನ್ನು ದೇವರಿಗೆ ತೊಲಗಿಸಲಾರದ ಹಾಗೆ ಏನು ಉಪಾಯ? ಎಂತ ನೀನು ಕೇಳಿದರೆ, ತಕ್ಕ ಪ್ರತ್ಯುತ್ತರವೇನಂದರೆ: ಆತ್ಮಭಾವದಲ್ಲಿ ಗೊಲ್ಗಥವೆಂಬ ಗುಡ್ಡವನ್ನು ಹತ್ತಿ, ನಿನ್ನ ರಕ್ಷಕನಾದ ಯೇಸು ಕ್ರಿಸ್ತನು ನೀನು ಪ್ರೀತಿ ಮಾಡುವ ಲೋಕಕ್ಕಾಗಿ ಅಲ್ಲಿ ತಾಳಿದ ಶ್ರಮೆಗಳನ್ನೂ ಮರಣವನ್ನೂ ಕಣ್ಣಿಟ್ಟು ನೋಡು! ಅಲ್ಲಿ ನೀನು ನಿಂತು ಕೊಂಡು, ನೀನು ಯಾರೆಂತಲೂ ಆತನು ಯಾರೆಂತಲೂ ಆತನ ಹೆಸರಿನಲ್ಲಿ ಪ್ರಾರ್ಥಿಸಲಿಕ್ಕೆ ಅಪ್ಪಣೆಯಾದ್ದು ಎಂಥಾ ಮಹೋಪಕಾರವೆಂತಲೂ ಧ್ಯಾನ ಮಾಡಿ ತಿಳುಕೋ! ಹಾಗೆ ಮಾಡಿ, ಎಲ್ಲಾ ಅಶುದ್ಧ ಭಾವಗಳನ್ನೂ ಯೋಚನೆಗಳನ್ನೂ ಅಣಗಿಸುವ ಶುದ್ಧ ಭಾವಗಳನ್ನೂ ಪಾರಮಾರ್ಥಿಕ ಯೋಚನೆಗಳನ್ನೂ ಹುಟ್ಟಿಸಿಕೋ. ಯೇಸು ತಾಳಿದಂಥ ಅಘೋರ ಶ್ರಮಾದಿಗಳಿಗೆ ಕಾರಣವಾದ ನಿನ್ನ ಪಾಪಗಳಿಗಾಗಿ ಮನಸ್ತಾಪಗೊಂಡು, ಯೇಸುವನ್ನು ಪ್ರೀತಿ ಮಾಡ ಕಲಿಯುವವನಾಗಿ ನಿನ್ನನ್ನು ಪೂರ್ಣವಾಗಿ ಆತನಿಗೆ ಒಪ್ಪಿಸಿ ಕೊಡು.

ಆದರೆ ಪ್ರಪಂಚದ ವಿಷಯಗಳು ನಿನ್ನನ್ನು ಎಳಕೊಳ್ಳದೆ, ನೀನು ಚಂಚಲವಾಗದ ಪೂರ್ಣ ದೃಢವಾದ ಮನಸ್ಸಿನಿಂದ ಪ್ರಾರ್ಥಿಸಲಿಕ್ಕಾಗುವ ಹಾಗೆ "ನಿನ್ನ ಕೊಠಡಿಯೊಳಗೆ ಹೋಗಿ, ಬಾಗಲನ್ನು ಮುಚ್ಚು." ಏಕಾಂತವೇ ಪ್ರಾರ್ಥನೆಗೆ ತಕ್ಕ ಸ್ಥಳ. ಪೂರ್ವದಲ್ಲಿ ದೇವಭಕ್ತರು ತಮ್ಮ ಮನೆಯ ಉಪ್ಪರಿಗೆಗೆ ಏರಿ, ಊರಿನ ಮತ್ತು ಮನೆಯ ಜನರ ಗೊಡವೆಗೆ ದೂರವಾಗಿ ಪ್ರಾರ್ಥಿಸಿ, ದೇವರನ್ನು ಹುಡುಕಿ, ಕಂಡು ಕೊಳ್ಳುತ್ತಿದ್ದರು. ಯೇಸು ಸಹಾ ರಾತ್ರಿವೇಳೆಯಲ್ಲಿ ಪರ್ವತಗಳನ್ನೇರಿ ಆಕಾಶಾಲಯದಲ್ಲಿ ಊರ್ಧ್ವಲೋಕದಲ್ಲಿ ಎಂಬಂತೆ ಪ್ರಾರ್ಥಿಸಿ ವಿಜ್ಞಾಪನೆ ಮಾಡುತ್ತಿದ್ದನು. ನೀನೂ ಹಾಗೆಯೇ ನಿನ್ನ ಕೊಠಡಿಗಾಗಲಿ ಏಕಾಂತ ಸ್ಥಳಕ್ಕಾಗಲಿ ಹೋಗಿ, ಮನಸ್ಸನ್ನು ದಿವ್ಯ ಬೆಳಕಿನಿಂದ ತುಂಬಿಸಿ ಕೊಳ್ಳಲಿಕ್ಕೂ ಮೇಲ್ಪಡಿಯಲಿಕ್ಕೂ ಒಂದಿಷ್ಟು ಸಹಾಯ ಮಾಡ ತಕ್ಕ ಜ್ಯೋತಿರ್ಮಂಡಲವನ್ನು ದೃಷ್ಟಿಸಿ ಪ್ರಾರ್ಥಿಸು. ಪ್ರಪಂಚದ ಕಡೆಗೆ ಬಾಗಲು ಮುಚ್ಚಿದ ಕೋಣೆ, ಕರ್ತನ ಕಡೆಗೆ ತೆರೆದ ಖಾಲಿ ಪೆಟ್ಟಿಗೆ ಎಂಬಂತಾಗಿರುವ ಹಾಗೆ ನೋಡಿಕೋ! ಅನ್ಯವಾದ್ದೇನಾದರೂ ನಿನ್ನೊಳಗೆ ಸೇರಿಸಿ ಕೊಳ್ಳದಿರು. ಆದ್ದರಿಂದ ನಿನ್ನ ಕಿವಿ, ಕಣ್ಣು ಮೊದಲಾದ ಕರಣಗಳನ್ನು ಕಾದು, ನಿನ್ನ ಇಂದ್ರಿಯಗಳನ್ನು ಕಾಪಾಡು. ನೀನು ಸರಿಯಾಗಿ ಪ್ರಾರ್ಥಿಸ ಬೇಕಾದರೆ, ದೃಶ್ಯವಾದ ಲೋಕವು ನಿನಗೆ ತಪ್ಪಿ ಹೋಗಿ, ಅದೃಶ್ಯವಾದ ಲೋಕವು ಕಾಣುವಂತಾಗ ಬೇಕು. ಹ್ಯಾಗಂದರೆ ದೇವರ ಮಹಿಮೆಯ ಪ್ರತಿಕಾಂತಿಯೂ ಆತನ ಸ್ವಭಾವದ ಪ್ರತಿರೂಪವೂ

ಆಗಿರುವ ಕ್ರಿಸ್ತ್ಯೇಸುವಿನ ದರ್ಶನ ನಿನಗೆ ಶಿಕ್ಕ ಬೇಕು. ಮಹೋನ್ನತನಾದ ದೇವರದೊಂದು ಪ್ರತಿಮೆಯಾಗಲಿ ರೂಪವಾಗಲಿ ನಮಗಿಲ್ಲಾ; ಆದರೆ ಮಗನಲ್ಲಿ ನಾವು ತಂದೆಯನ್ನು ನೋಡ ಬಹುದು. ದಿವ್ಯ ಮಹಿಮೆಯಲ್ಲಿ ಶೇರಿದ ಯೇಸುವನ್ನು ನಮ್ಮ ಕಣ್ಣಿನ ಮುಂದೆ ನಿಂತ್ರಿಸಿ ಕೊಂಡು, ಮುಖಾಮುಖಿಯಾಗಿ ಎಂಬ ಹಾಗೆ ನಾವು ಆತನ ಹತ್ತರ ಮಾತಾಡ ಬಹುದು. ಯೇಸುವನ್ನು ತನ್ನೆದುರಿನಲ್ಲಿ ನಿಂತ್ರಿಸಿ ಕೊಂಡು, ಆತನನ್ನು ಒಮ್ಮೆ ಶ್ರಮಾಮಗ್ನ ನರರೂಪದಲ್ಲಿ ಮತ್ತೊಮ್ಮೆ ಮಹಿಮಾಪ್ರವಿಷ್ಟ ದಿವ್ಯ ರೂಪದಲ್ಲಿ ದೃಷ್ಟಿಸಿ, ತನ್ನ ಪ್ರಾಣಾಪ್ತನಿಗೆಂತ ತನ್ನ ಎಲ್ಲಾ ಸುಖ ದುಃಖಗಳನ್ನು ಆತನಿಗೆ ಅರಿಕೆ ಮಾಡುವದೇ ದೇವರ ಸನ್ನಿಧಿಗೆ ಶೇರಿ ಪ್ರಾರ್ಥಿಸುವದಾಗಿದೆ. ಪ್ರಾಣಸ್ನೇಹಿತನ ಸಂಗಡಲೂ ಮಮತಾಪರ ತಂದೆಯ ಸಂಗಡಲೂ ಮಾತಾಡುವದಕ್ಕಿಂತ ಹೆಚ್ಚಿನ ಭಾಗ್ಯವುಂಟೇ? ಸ್ವರ್ಗವಾಸಕ್ಕಿಂತ ಸುಖವುಂಟೇ? ಪ್ರಾರ್ಥನೆ ಅಂಥಾ ಗೋಷ್ಟಿಯಾಗಿ ಸ್ವರ್ಗವಾಸವಾಗಿದೆಂತ ಹೇಳತಕ್ಕದು. "ಪರಲೋಕದಲ್ಲಿರುವ ನಮ್ಮ ತಂದೆಯೇ" ಯೆಂತ ಯಾರು ಪೂರ್ಣ ನಿಜ ಮನಸ್ಸಿನಿಂದ ಹೇಳಿ ಪ್ರಾರ್ಥಿಸ ಬಹುದೋ ಅವನು ದೇವರ ಸಮಕ್ಷದಲ್ಲಿ ಶೇರಿ ಪ್ರಾರ್ಥಿಸುವವನೇ. ಅಂಥವನ ಪ್ರಾರ್ಥನೆ ಪ್ರಿಯ ಮುದ್ದು ಮಗು ತನ್ನ ತಂದೆಯ ಹತ್ತರ ಮಾಡುವ ಅರಿಕೆ ಸೈ. ತಂದೆ ಪರಲೋಕದಲ್ಲಿರುವದರಿಂದ ಮಗು ಸಹಾ ಅಲ್ಲಿ ಶೇರಿ, ತಂದೆಯನ್ನು ಕಾಣ ಬೇಕು. ಮಗು ತಂದೆ ಇರುವಲ್ಲಿ ಶೇರಿ, ತಂದೆಯಲ್ಲಿ ಸಂತೋಷಗೊಂಡು, ತಂದೆಯನ್ನು ಕೊಂಡಾಡಿ, ತನ್ನ ಇಷ್ಟಾರ್ಥವನ್ನು ಆತನಿಂದ ಬೇಡಿ ಕೊಂಡು ಹೊಂದ ಬೇಕು.

(ಮುಂದೆ ಸಾಗಿಸಲ್ಪಡುವದು.)

---

## ಕುರುಡಿಯೊಬ್ಬಳ ಕಾಣಿಕೆ.

ಬಾಸಲ್ಲಂದೆಂಬ ನಾಡಿನ ಒಂದೂರಿನಲ್ಲಿ ಉತ್ಥಾನ ಹಬ್ಬದ ಪ್ರಾತಃಕಾಲಕ್ಕೆ ಒಬ್ಬ ಕುರುಡಿ ತನ್ನ ಬೋಧಕನ ಹತ್ತರ ಬಂದು, ೨೦ ರೂಪಾಯಿ ಕೊಟ್ಟು, "ಈ ೨೦ ರೂಪಾಯಿ ನಾನು ಈ ವರುಷಕ್ಕೆ ಮಿಶ್ಯನ್ ಕಾರ್ಯಕ್ಕಾಗಿ ಇಡುವ ಕಾಣಿಕೆ" ಎಂಧೇಳಿದಳು. ಆ ಕುರುಡಿ ಹುಟ್ಟು ಕುರುಡಿಯಾಗಿರುವದಲ್ಲದೆ, ಪಿತ್ರಾರ್ಜಿತಗಳಿಗೆ ಬಾಧ್ಯಸ್ಥಳಾಗಿರದೆ, ರೇಶ್ಮೆ ನೂಲು ಸುತ್ತುತ್ತಾ ಕಾಲಕ್ಷೇಪ ಮಾಡುತ್ತಿರುವ ಬಡವೆಯೂ ಆಗಿರುವದರಿಂದ, ಆ ಬೋಧಕನು ಆಶ್ಚರ್ಯಪೂರಿತನಾಗಿ—"ಇದು ಹ್ಯಾಗಾದೀತು? ಇಷ್ಟು ಹಣ ಬಡ ಕುರುಡಿಯಾದ ನೀನು ಮಿಶ್ಯನಿಗೆ ಕೊಡಲಿಕ್ಕೆ ಕೂಡದು: ನೀನು ಕೊಡ ಬೇಕೆಂದಿದ್ದರೂ, ನಾನು ನಿನ್ನ ಕೈಯಿಂದ ತೆಗದು ಕೊಳ್ಳಲಾರೆ, ಯಾಕಂದರೆ ಇದು ನಿನ್ನ ಸಾಮರ್ಥ್ಯ ಮೀರುವ ಕಾಣಿಕೆ" ಎಂಧೇಳಿ ತಡಿಸಿದ್ದಕ್ಕೆ ಆ ಕುರುಡಿ—"ಅಯ್ಯಾ! ಈ ಹಣವನ್ನು ತಾವು ಸಂದೇಹವಿಲ್ಲದೆ ನನ್ನ ಕೈಯಿಂದ ತೆಗದು ಕೊಳ್ಳ ಬಹುದು; ಅದು ನನಗೆ ಜಾಸ್ತಿ ಅಲ್ಲಾ, ಯಾಕಂದರೆ ಕಣ್ಣಿದ್ದ ಬಡ ಹೆಂಗಸರಿಗಿಂತ ನಾನು ಹೆಚ್ಚು ದುಡಿದು ಉಳಿಸಿಟ್ಟು ಕೊಳ್ಳ ಬಹುದು: ಕಣ್ಣು ಕಾಣುವ ಬಡವೆಗಳು ಹಗಲು ಬಹಳ ಚಿಕ್ಕದಾಗಿರುವ ಹಿಮಕಾಲದಲ್ಲಿ ದೀಪ ಹಚ್ಚಿ ಇಟ್ಟು ಕೊಂಡು ನೂಲು ಸುತ್ತ ಬೇಕು; ದೀಪದ ಎಣ್ಣೆಗೆ ಅವರು ದುಡಿಯುವ ರೊಖ್ಖದಲ್ಲಿ ಸುಮಾರಿನದು ಖರ್ಚು ಆಗುತ್ತದೆ; ಈ ಖರ್ಚು ನನಗಿಲ್ಲಾ, ಯಾಕಂದರೆ ಕಣ್ಣು ಕಾಣದ ನನಗೆ ಹಗಲು ಇರುಳು ಸಮವಾಗಿ, ದೀಪವಿಲ್ಲದೆ ನನ್ನ ಕೆಲಸ ಸಾಗಿಸುವ ಸಾಮರ್ಥ್ಯವದೆ; ಆದ್ದರಿಂದ ನನಗೋಸ್ಕರವೂ ಕ್ರೂಜೆಯಲ್ಲಿ ಮರಣ ತಾಳಿ, ನನ್ನ ನೀತಿಗಾಗಿಯೂ ಎದ್ದ ಯೇಸುವಿಗಾಗಿ ನಾನು ನನ್ನ ಕಷ್ಟಾರ್ಜಿತದಲ್ಲಿ ಒಂದಿಷ್ಟು ಉಳಿಸಿ ದಾನ ಮಾಡ ಬಹುದು, ಸಂತೋಷವಾಗಿ ಮಾಡುತ್ತೇನೆ" ಎಂಧೇಳಿ, ಸಲಾಂ ಮಾಡಿ, ತನ್ನ ಬಿಡಾರಕ್ಕೆ ಹಿಂತಿರಿಗಿದಳು.

ಎರಡು ಕಾಸು ದೇವಾಲಯದ ಬೊಕ್ಕಸದಲ್ಲಿ ಹಾಕಿದ ವಿಧವೆಯನ್ನು ಬಹಳ ಹೆಚ್ಚು ಹಾಕಿದ ಐಶ್ವರ್ಯವಂತರಿಗೆ ಸರಿ ನೋಡಿ ಹೊಗಳಿದ ಕರ್ತನು ಆ ಕುರುಡಿ ಮಿಶ್ಯನಿಗಾಗಿ ಕೊಟ್ಟದನ್ನು ಕಣ್ಣು ಕಾಣುವ ನೀನು ಕೊಡುವಂಥಾದ್ದಕ್ಕೆ ಸರಿ ನೋಡಿದರೆ (ಮತ್ತು ಹ್ಯಾಗೂ ಸರಿ ನೋಡದೆ ಹೋಗಲಿಕ್ಕಿಲ್ಲಾ) ನಿನ್ನನ್ನು ಮೆಚ್ಚಿ, ಹೊಗಳಿ, ಸೇರಿಸಿ ಕೊಳ್ಳಲಿಕ್ಕೆ ಆತನಿಗೆ ಆಸ್ಪದ ಕಂಡೀತೇ? ಮತ್ತು ಮಿಶ್ಯನ್ ಕಾರ್ಯಕ್ಕೂ ಮೊದಲಾದ ಸ್ವಾಮಿಾ ಕಾರ್ಯಗಳಿಗೂ ಏನೂ ಕೊಡದೆ ಇರುವಂಥವರನ್ನೂ, ಮಿಶ್ಯನ್ ಹಣ ಮೊದಲಾದ ಹಣಗಳನ್ನು ತಿನ್ನುವವರನ್ನೂ, ಸುಮ್ಮನೆ, ಉಪಕಾರ ಸ್ಮರಣೆಯಾದರೂ ಇಲ್ಲದೆ, ಉಪಕಾರಕ್ಕೆ ಅಪಕಾರ ಸಹಾ ಮಾಡುವವರಾಗಿ ತಿನ್ನುವವರನ್ನೂ, ಕರ್ತನು ಆ ಕುರುಡಿಗೆ ಸರಿ ನೋಡಿದರೆ, ಏನು ಹೇಳಿ ಅಪ್ಪಣೆ ಕೊಟ್ಟಾನು?

---

## ಮೂರು ಸವಾಲಿಗೆ ಒಂದೇ ಜವಾಬು.

ಒಬ್ಬ ಕಾಜಿಯು ಬಳಿಗೆ ಮುಸಲಮಾನರವನೊಬ್ಬನು ಬಂದು, ಮೂರು ಪ್ರಶ್ನೆಗಳನ್ನು ಹಾಕಿ ಕೇಳಿದ್ದೇನಂದರೆ: ೧. "ದೇವರು ಸರ್ವವ್ಯಾಪಕನೆಂಬ ಮಾತಿಗೆ ಆಧಾರವೇನು? ಆತನು ಎಲ್ಲೆಲ್ಲಿಯೂ ಇರುವವನಾಗಿದ್ದರೆ ನನಗೆ ಕಾಣ ಬೇಕಿತ್ತಲ್ಲಾ! ಆತನನ್ನು ನನಗೆ ತೋರಿಸು! ೨. ದೇವರು ಎಲ್ಲವನ್ನು ನಡಿಸುವ ಸರ್ವಕರ್ತನಾಗಿರಲಾಗಿ, ಮನುಷ್ಯನು ಸ್ವತಂತ್ರವಿಲ್ಲದೆ ಮಾಡುವ ಪಾಪಕ್ಕೆ ಶಿಕ್ಷೆ ಹೊಂದುವ ನ್ಯಾಯವೇನು? ೩. ತಾನೇ ಬೆಂಕಿಯಾಗಿರುವ ಸೈತಾನನನ್ನು ದೇವರು ಹ್ಯಾಗೆ ನರಕದ ಬೆಂಕಿಯಲ್ಲಿ ಹಾಕಿ ದಂಡಿಸ ಬಹುದು? ಬೆಂಕಿಯಿಂದ ಬೆಂಕಿಯಾದ್ದಕ್ಕೆ ಹ್ಯಾಗೆ ವೇದನೆಯಾಗ ಬಹುದು?"

ಈ ಮೂರು ಪ್ರಶ್ನೆಗಳನ್ನು ಲಾಲಿಸಿ ಆ ಕಾಜಿ ಒಂದು ಮಣ್ಣೆಂಟೆಯನ್ನು ತೆಗದು, ಪ್ರಶ್ನೆ ಹಾಕಿ ಕೇಳಿದವನ ತಲೆಗೆ ಬಹು ಜೋರಿನಿಂದ ಬೀಸಿ ತಗಲಿಸಿ ಬಿಟ್ಟನು. ಈ ತರದ ಜವಾಬಿಗೆ ಆ ಮನುಷ್ಯನು ಕಡು ಕೋಪಗೊಂಡು, ಕೊತ್ತವಾಲನ ಹತ್ತರ ಹೋಗಿ, ಕಾಜಿಯು ಮೇಲೆ ಫಿರ್ಯಾದಿ ಹಾಕಿದನು. ಕಾಜಿಯನ್ನು ಕರಿಸಿ ಕೊತ್ತವಾಲನು—"ಈ ಮನುಷ್ಯನ ಸವಾಲಿಗೆ ನೀನು ಜವಾಬು ಕೊಡದೆ, ಮಂಡೆಗೆ ಮಣ್ಣೆಂಟೆಯನ್ನೆಸದು ಹೊಡದ ನ್ಯಾಯವೇನು?" ಎಂತ ಕೇಳಿದ್ದಕ್ಕೆ ಆ ಕಾಜಿ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ: "ನಾನು ಮಣ್ಣೆಂಟೆಯನ್ನು ಅವನ ಮಂಡೆಗೆಸದು ತಗಲಿಸಿದ್ದೇ ಅವನ ಸವಾಲಿಗೆ ತಕ್ಕ ಜವಾಬು. ನಾನು ಬೀಸಿ ಹೊಡದ ಮಣ್ಣೆಂಟೆಯಿಂದ ತನಗೆ ತಲೇ ನೋವಾಯಿತೆಂದು ಅವನು ಈಗ ಫಿರ್ಯಾದಿ ತಂದು ಹೇಳಿದನಲ್ಲಾ! ಅವನ ತಲೇನೋವು ಎಲ್ಲಿ? ಅದು ಕಾಣದು: ಅದನ್ನು ತೋರಿಸಲಿ! ಅದನ್ನು ನನಗೆ ತೋರಿಸಿದರೆ, ನಾನು ಅವನಿಗೆ ದೇವರನ್ನು ತೋರಿಸುತ್ತೇನೆ. ಅದಲ್ಲದೆ ನನ್ನ ಮೇಲೆ ಫಿರ್ಯಾದಿ ಹಾಕಿದ್ದು ಯಾಕೆ? ಸ್ವತಂತ್ರಿಯಾಗಿರದೆ ಕೇವಲ ದೇವಾಧೀನನಾದ ನಾನು ಅವನಿಗೆ ಹೊಡದ್ದಲ್ಲಾ: ದೇವರೇ ಹೊಡಿಸಿದ್ದು. ನಾನೇ ಹೊಡದ್ದಾದರೂ, ಫಿರ್ಯಾದಿಗೆ ನ್ಯಾಯವೇನು? ನಾನು ಬೀಸಿ ಹೊಡೆದ್ದು ಮಣ್ಣೇ. ಅವನೂ ಮಣ್ಣಲ್ಲವೋ? ಮಣ್ಣು ಮಣ್ಣಿಗೆ ಏನು ಮಾಡೀತು? ಬೆಂಕಿಯಿಂದ ಬೆಂಕಿಯಾದ್ದಕ್ಕೆ ವೇದನೆಯಾಗಲಿಕ್ಕೆ ಕೂಡದಿದ್ದರೆ, ಮಣ್ಣಿನಿಂದ ಮಣ್ಣಿಗೆ ನೋವಾಗಲಿಕ್ಕೂ ಕೂಡದು."

ಈ ಜವಾಬು ಕೊತ್ತವಾಲನಿಗೂ ಪ್ರಶ್ನೆ ಹಾಕಿ ಕೇಳಿದವನಿಗೂ ಸಾಕಾಗಿ, ಸಮಾಧಾನ ಕೊಟ್ಟಿತಂತೆ.

---

# ಸಾಧುತನದ ಪ್ರಯೋಜನವು.

(೧೧೭ನೇ ಪುಟದಿಂದ ಮುಂದೆ)

ಯೋನನೆಂಬವನ ಚರಿತ್ರೆಯನ್ನು ಓದಿ ನೋಡಿದರೆ, ಅದೇ ಪ್ರಕಾರ ಹಠಬುದ್ಧಿಯಿಂದ ಕಷ್ಟವೂ ತೊಂದರೆಯೂ ಅಪಾಯವೂ ಶೋಕವೂ ಬರುತ್ತದೆ ಎಂಬದು ಕಾಣುತ್ತದೆ. ದೇವರನ್ನು ಲಕ್ಷಿಸದೆ, ಆತನ ಕೈಗೆ ತಪ್ಪಿಸಿ ಕೊಳ್ಳ ಬೇಕೆಂದು ಯೋನನು ಹಡಗವೇರಿ ಸಮುದ್ರಕ್ಕೆ ಹೋದನು. ಅದಕ್ಕಾಗಿ ಬಿರುಘಾಳಿಯ ದೆಶೆಯಿಂದ ದೊಡ್ಡ ಕಂಪ ಉಂಟಾಗಿ ಅವನು ಏರಿದ ಹಡಗದಲ್ಲಿದ್ದವರೆಲ್ಲರಿಗೆ ಬಹಳ ಅಪಾಯ ಬರುವಂಥಾದ್ದಾಯಿತು. ಅದು ತನ್ನ ನಿಮಿತ್ತ ಬಂತು ಎಂತ ತಿಳಿದು ಅವನು ಹಡಗದವರಿಗೆ ತನ್ನನ್ನು ಸಮುದ್ರಕ್ಕೆ ದೂಡಿ ಬಿಡುವ ಹಾಗೆ ಆಲೋಚನೆ ಹೇಳಿ ಕೊಟ್ಟ. ಅವರು ಅವನ ಮಾತಿನ ಮೇಲೆ ಅವನನ್ನು ದೂಡಿ ಬಿಟ್ಟಾಗ, ಒಂದು ಮಹಾ ಮತ್ಸ್ಯವು ಅವನನ್ನು ನುಂಗಿ ಬಿಟ್ಟಿತು. ಆ ಮೀನಿನ ಹೊಟ್ಟೆಯಲ್ಲಿ ಅವನು ಮೂರು ದಿನ ಬಹಳ ಇಕ್ಕಟ್ಟಿನಲ್ಲಿ ಇದ್ದು, ತನ್ನ ಹಠಬುದ್ಧಿಗೆ ಪಶ್ಚಾತ್ತಾಪ ಕೊಂಡವನಾದ ಮೇಲೆ ಆ ಮೀನು ಅವನನ್ನು ಧಡಕ್ಕೆ ಕಾರಿ ಬಿಟ್ಟಿತು. ಇದೆಲ್ಲಾದಕ್ಕೆ ಕಾರಣವೇನಂದರೆ: ಅವನು ದೇವರ ಅಪ್ಪಣೆಗೆ ವಿರೋಧವಾಗಿ ಗರ್ವ ಹಠಗಳಿಂದ ತನ್ನ ಸ್ವಂತ ಮಾರ್ಗದಲ್ಲಿ ನಡದದ್ದೇ. ಬಗ್ಗದ್ದು ಕಡೆಗೆ ಹ್ಯಾಗಾದರೂ ಮುರಿಯ ಬೇಕು ಎಂಬ ನೀತಿಯಾಗಿ ಅವಸು ದೇವರ ಚಿತ್ತಕ್ಕೆ ಒಪ್ಪಿ ದೇವರು ಹೇಳಿದ್ದಲ್ಲಿಗೆ ಹೋಗ ಬೇಕಾಯಿತು. ದುಃಖ ಕಷ್ಟಾದಿಗಳಿಗೆ ಗುರಿಯಾಗದೆ ಅಲ್ಲಿಗೆ ಹೋಗ ಬಹುದಿತ್ತು. ಆದರೆ ದೇವರು ತೋರಿಸುವ ದೀರ್ಘಶಾಂತಿ ಎಷ್ಟೋ ಆಶ್ಚರ್ಯದ್ದಾಗಿದೆ. ಅವನು ನಮ್ಮನ್ನು ತಗ್ಗಿಸಿ, ಮನನೋಯಿಸುವದರಲ್ಲಿ ಸಂತೋಷಿಸುವವನಲ್ಲಾ; ನೊಂದು ಕೊಂಡ ಮನಸ್ಸನ್ನು ಸಂತೈಸಿ ಗುಣ ಪಡಿಸುತ್ತಾನೆ. ಆದರೆ ನಮ್ಮ ದುಃಖಾದಿಗಳು ಬಹುಶಾ ನಮ್ಮ ಗರ್ವ ಹಠಗಳಿಂದಲೇ ಉಂಟಾಗುತ್ತವೆ. ಆದ್ದರಿಂದ ನಮ್ಮ ಗರ್ವ ಹಠಗಳನ್ನು ಮುರಿಸಿ, ತೆಗದು ಹಾಕಲಿಕ್ಕೆ ನೋಡ ಬೇಕಾಗುತ್ತದೆ. ದೇವರ ಚಿತ್ತ ಆಗಲಿ ಎಂದು ಪೂರ್ಣವಾಗಿ ಅವನ ವಶಕ್ಕೆ ತನ್ನನ್ನು ಒಪ್ಪಿಸಿ ಕೊಡುವವನ ಈ ತರದ ಕರಕರೆ ಎಲ್ಲವು ಒಮ್ಮೆಯೇ ಹೋಗುತ್ತದೆ. ಇದಲ್ಲದೆ ಒಬ್ಬನು ಎಷ್ಟು ಘಟ್ಟಿಗನಾಗಲೀ ಒಳ್ಳೆಯವನಾಗಲೀ ಬುದ್ಧಿವಂತನಾಗಲೀ ಐಶ್ವರ್ಯವಂತನಾಗಲೀ ಮಾನ ಮರಿಯಾದೆಯವನಾಗಲೀ ದೊಡ್ಡ ವಿದ್ವಾಂಸನಾಗಲೀ ಶಾಸ್ತ್ರಿಯಾಗಲೀ ಉಪವಾಸ ಯಾತ್ರೆ ಮುಂತಾದ್ದನ್ನು ಮಾಡಿದವನಾಗಲೀ ಗಾಯನವನ್ನೂ ಬೇರೆ ಬೇರೆ ಮಂತ್ರಗಳನ್ನೂ ನಿತ್ಯ ಜಪತಪಗಳನ್ನೂ ಮಾಡುವವನಾಗಲೀ ಆಗಿದ್ದರೂ ತನ್ನ ಗರ್ವವನ್ನೂ ಅಹಂಕಾರವನ್ನೂ ಬಿಟ್ಟು, ತನ್ನ ಹಠಬುದ್ಧಿಯನ್ನು ದೇವರ ಚಿತ್ತಕ್ಕೆ ಪೂರ್ಣವಾಗಿ ಒಪ್ಪಿಸಿ ಕೊಡದಿದ್ದರೆ ಅದೆಲ್ಲಾ ವ್ಯರ್ಥವೇ ಸರಿ.

ಮನುಷ್ಯನು ಛಲ ಸಾಹಸಾದಿಗಳಿಂದ ಏನಾದರೂ ಸಾಧಿಸಿ, ಇಷ್ಟಾರ್ಥ ಸಿದ್ಧಿಯಾಗುವ ಪರಿಯಂತರ ಹಗಲಿರುಳು ಪ್ರಯಾಸಕ್ಕೆ ಹೆದರದೆ ಕಷ್ಟ ಪಡುತ್ತಾ ಬಂದ ಕಡೆಗೆಆಶಿಸಿದ್ದನ್ನು ಹೊಂದಿದ ಮೇಲೆಯಾದರೂ ಸಮಾಧಾನವಾಗಿಯೂ ಸಂತೋಷವಾಗಿಯೂ ಕ್ಷೇಮಶಾಲಿಯಾಗಿಯೂ ಇದ್ದಾನೋ? ಇಲ್ಲಾ! ಆಶಾಮಾರಿಯಾಗಿ ಛಲ, ಸಾಹಸ ಗರ್ವಾದಿಗಳಿಂದ ಮನುಷ್ಯನು ತನಗೆ ಹುಡುಕಿ ಘಳಿಸಿ ಕೊಂಡ ಶೀ ಮಾವಿನ ಹಣ್ಣಾದರೂ ಬರೀ ಕಾಸರ್ಕನ ಕಾಯಿ ಆಗಿ ಹೋಗುವದುಂಟು.

ದೇವರ ಚಿತ್ತವು ಆಗ ಬೇಕೆಂಬದಕ್ಕೆ ಒಪ್ಪಿ ಕೊಳ್ಳ ಬೇಕಾದರೆ, ಅದನ್ನು ಮೊದಲು ತಿಳುಕೊಳ್ಳ ಬೇಕು. ಇದರ ವಿಷಯದಲ್ಲಿ ಮನುಷ್ಯರು ನನಗೆ ಕಂಡು ಬಂದ ಪ್ರಕಾರ ಮೂರು ತರದವರೇ. ಅನೇಕರು ದೇವರ ಚಿತ್ತವು ಏನೆಂದು ಸ್ವಲ್ಪವಾದರೂ ವಿಚಾರಿಸದೆ, ತಮ್ಮ ಖುಷಿಯನ್ನೇ ಮಾತ್ರ

ನೋಡಿ ಅದರ ಪ್ರಕಾರ ಮಾಡುವವರೇ. ಮತ್ತನೇಕರು ದೇವರ ಚಿತ್ತವೇ ಆಗಲಿ ಎಂತಾ ಅನೇಕ ಸಾರಿ ಹೇಳುವವರಾಗಿ ಅದಕ್ಕನುಸಾರವಾಗಿ ಮಾಡ ತಕ್ಕದ್ದೇನೆಂಬದನ್ನು ಸಹಾ ಅದಕ್ಕೆ ಸರಿಯಾಗಲಿಕ್ಕೂ ಅದನ್ನು ಪೂರೈಸಲಿಕ್ಕೂ ನೋಡುತ್ತಾರೆ; ಆದರೆ ತಮಗೆ ಮೆಚ್ಚುವಂಥಾದನ್ನೇ ಅದು ದೇವರ ಚಿತ್ತಕ್ಕೆ ವಿರೋಧವಾಗಿದ್ದರೂ, ಮಾಡುವವರಾಗಿ ಹೋಗುತ್ತಾರೆ. ಮೂರನೇ ತರದವರು ತಮ್ಮ ಸ್ವಂತ ಚಿತ್ತವನ್ನು ಹ್ಯಾಗಾದರೂ ದೇವರ ಚಿತ್ತಕ್ಕೆ ಯೆಲ್ಲಾದರಲ್ಲಿ ವಶ ಮಾಡಿ, ನನಗೆ ಮನಸ್ಸು ಇದ್ದ ಪ್ರಕಾರವಲ್ಲಾ, ನಿನ್ನ ಚಿತ್ತದ ಪ್ರಕಾರವೇ ಆಗಲಿ ಯೆಂದು ಪ್ರಾರ್ಥನೆ ಮಾಡಿ, ಆತನ ನೀತಿಯ ಹಾದೀಲಿ ನಡಕೊಳ್ಳುತ್ತಾರೆ. ಒಂದಾನೊಂದು ಸಾರಿ ಅವರಿಗೂ ಸಂಶಯವಾಗಿ ಹಾಗೆಯೇ ಮಾಡ ಬೇಕೋ? ಹೀಗೆಯೇ ಮಾಡ ಬೇಕೋ? ಎಂಬದಾಗಿ ಆಗುತ್ತದೆ. ಆದರೂ ಅವರಿಗೆ ದೇವರ ಚಿತ್ತವು ಗೊತ್ತಾಗದೆ ಹೋಗುವದಿಲ್ಲ. ಸರ್ವಥಾ ಅವರಿಗೆ ಒಂದು ಸ್ಪಷ್ಟವೂ ನಿಶ್ಚಿತ್ತವೂ ಆಗಿದೆ. ಏನಂದರೆ: ಪಾಪದ ಮಾರ್ಗವು ದೇವರ ಚಿತ್ತಕ್ಕೆ ವಿರೋಧವೇ ಎಂಬದು. ಪಾಪದ ಮಾರ್ಗಕ್ಕೆ ಭಕ್ತನಾದವನು ಶೇರನು.

ನೀತಿಯ ವಿಚಾರಗಳಲ್ಲಿ ಅಲ್ಲಾ ಕುಟುಂಬ ವೃತ್ತಿಗಳ ಸಂಬಂಧವಾದ ಸಂಗತಿಗಳಲ್ಲಿ ಮಾತ್ರ ಇಂಥವರಿಗೆ ಒಂದಾನೊಂದು ಸಾರಿ ಹ್ಯಾಗೆ ಮಾಡಲೂ ನಡಿಸಲೂ ಬೇಕೆಂಬದರ ವಿಷಯದಲ್ಲಿ ಸಂದೇಹ ಹುಟ್ಟ ಬಹುದು. ಆದರೆ ಇಂಥ ಸಂದೇಹವಾದರೂ ಬಹಳ ಹೊತ್ತಿಗಿರದೆ, ಬೇಗ ಪರಿಹಾರವಾಗುತ್ತದೆ; ಯಾಕಂದರೆ ದೇವರ ಹತ್ತರ ಪ್ರಾರ್ಥಿಸುತ್ತಾರೆ. ಮತ್ತು ಪ್ರಾರ್ಥಿಸುವ ಸತ್ಯವಂತರಿಗೆ ದೇವರು ಉತ್ತರ ಕೊಡುತ್ತಾನೆ. ಉತ್ತರವಂದರೆ: ದೇವರು ಇಂಥವರ ಸಂಗತಿಗಳನ್ನು ನಡಿಸಿ, ಒಳ್ಳೇದೂ ಸಂಪೂರ್ಣವೂ ಆನಂದಕರವೂ ಆದಂಥ ತನ್ನ ಚಿತ್ತವೇನೆಂದು ಪರೀಕ್ಷೆ ಮಾಡಲಿಕ್ಕೆ ಕೂಡುವ ಹಾಗೆ ಬುದ್ಧಿ ಕೊಡುತ್ತಾನೆ. ಇಂಥವರಿಗೆ ಕಣಿ ಕೇಳುವದೂ, ಜಾತಕವನ್ನೂ ಶಕುನಗಳನ್ನೂ ನೋಡುವದೂ, ಮಂತ್ರವಾದವೂ ಮಾಟವೂ ಚೀಟು ಹಾಕುವದು ಮುಂತಾದ್ದೂ ಅನವಶ್ಯವೇ. ದೇವರ ಚಿತ್ತವನ್ನು ತಿಳುಕೊಂಡ ಮೇಲೆ ತಮ್ಮ ಸ್ವಂತ ಮನಸ್ಸಿಗೆ ಮೆಚ್ಚದ ಸಂಗತಿ ಆಗಿದ್ದರೂ ನೆಂಟರಿಷ್ಟರಿಗೂ ತಂದೆ ತಾಯಿಗಳಿಗೂ ಆಗದಂಥಾದ್ದನ್ನು ಮಾಡ ಬೇಕಾದರೂ, ಮಾಡುತ್ತಾರೆ. (ಲೂಕ. ೨, ೪೨—೫೧; ಅಪೊ. ೪, ೧೯; ೨೧, ೧೩. ೧೪.) ಅಲ್ಪ ಕಾರ್ಯಗಳ ವಿಷಯದಲ್ಲಿಯೂ ನಾವು ಅನೇಕ ಸಾರಿ ದೇವರ ಚಿತ್ತವನ್ನು ಚೋದ್ಯ ಅಸಾಧಾರಣ ರೀತಿಯಾಗಿ ತಿಳುಕೊಳ್ಳಲಾಪೇಕ್ಷಿಸುತ್ತೇವೆ. ಆದ್ದರಿಂದ ನಾವು ಸಾಧಾರಣ ಸಂಗತಿಗಳನ್ನು ಅನೇಕ ಸಾರಿ ಸರಿಯಾಗಿ ತಿಳುಕೊಳ್ಳದೆ, ದೇವರು ನಮಗೆ ಕೈಸನ್ನೆ ಎಂಬ ಹಾಗೆ ಮಾಡಿದರೂ ಗ್ರಹಿಸಲಾರದೆ ಹೋಗುತ್ತೇವೆ. ಇದು ನಾಮಾನನ ಚರಿತ್ರೆಯಲ್ಲಿ ಸ್ಪಷ್ಟವಾಗಿ ತೋರುತ್ತದೆ. ದೇವರು ಅವನಿಗೆ ಯೊರ್ದಾನಿನ ನೀರಿನಲ್ಲಿ ಸ್ನಾನ ಮಾಡಿಕೋ! ಆಗ ಶುಚಿಯಾಗುವಿ ಎಂದು ಹೇಳಿಸಿದಾಗ್ಯೂ ಅವನು ಹೆಚ್ಚು ಅದ್ಭುತವಾದ ರೀತಿಯಾಗಿ ಕುಷ್ಟರೋಗವು ಪರಿಹಾರವಾಗ ಬೇಕು ಎಂತಾ ಭಾವಿಸಿ ಅಪೇಕ್ಷಿಸಿದ್ದದರಿಂದ, ದೇವರ ವಾಗ್ಬಲದಿಂದ ಆಗುತ್ತದೆ ಎಂಬ ಮಾತು ಅವನಿಗೆ ನಂಬಲಿಕ್ಕೆ ಕೂಡದ್ದಾಗಿ ತೋರುವಂಥಾದ್ದಾಯಿತು. ಹಾಗೆ ನಾವು ಸಹಾ ದೇವರು ನಡಿಸಿ ತೋರಿಸುವ ಸಾಧಾರಣವಾದ ಸಣ್ಣ ಕಾರ್ಯಗಳನ್ನು ಲಕ್ಷಿಸುವದಿಲ್ಲಾ ಮುಂದ ಕಣ್ಣಿನವರಾಗಿ ನೋಡುವದಿಲ್ಲ. ಕರ್ತನು ಮತ್ತಾ. ೬, ೨೨—೨೩. ಹೇಳುವದೇನಂದರೆ: ಕಣ್ಣು ಶರೀರದ ಬೆಳಕು ಆಗಿದೆ. ಆದಕಾರಣ ನಿನ್ನ ಕಣ್ಣು ನೆಟ್ಟಗಿದ್ದರೆ, ನಿನ್ನ ಶರೀರವೆಲ್ಲಾ ಬೆಳಕಾಗಿರುವದು; ಆದರೆ ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ಶರೀರವೆಲ್ಲಾ ಕತ್ತಲಾಗಿರುವದು. ಆದಕಾರಣ ನಿನ್ನಲ್ಲಿರುವ ಬೆಳಕು ಕತ್ತಲಾಗಿದ್ದರೆ, ಆ ಕತ್ತಲು ಎಷ್ಟೋ. ಇದರ ಅರ್ಥವೇನಂದರೆ: ಕಣ್ಣುಯೆಂಬ ಬೆಳಕಿನ ಬಾಗಲು ತೆರದ್ದಾಗಿ ಕಾಣುವಂಥಾದ್ದಾಗಿದ್ದರೆ,

ಇಡೀ ಕಾಲು ಮೊದಲಾದವುಗಳಿಗೆ ಬೆಳಕು ಇದ್ದು, ಯೇನೂ ಅಭ್ಯಂತರವಿಲ್ಲದೆ ನಡದು, ಕೆಲಸ ಮಾಡಲಿಕ್ಕೆ ಕೂಡುವ ದೇಹಕ್ಕೆ ಹ್ಯಾಗೊ ಹಾಗೆಯೇ ಮನುಷ್ಯನ ಆತ್ಮಕ್ಕೂ ಕಣ್ಣು ವುಂಟು. ಇದು ಇಚ್ಛೆಗಳಿಂದ ಕುರುಡಾಗಿ ಹೋಗದಿದ್ದರೆ, ದೇವರ ಪರಿಶುದ್ಧಾತ್ಮ ಎಂಬ ದಿವ್ಯ ಸೂರ್ಯನಿಗೆ ತೆರಿಯಲ್ಪಟ್ಟದ್ದಾಗಿ, ಹೆಚ್ಚೆಚ್ಚಾಗಿ ಬೆಳಕು ಹೊಂದುವದರಿಂದ, ದೇವರು ನಡಿಸಿ ತೋರಿಸುವಂಥಾದ್ದನ್ನು ಸರಿಯಾಗಿ ನೋಡ ಬಹುದು. ಈ ಪ್ರಕಾರ ನಮ್ಮಾತ್ಮವು ದಿವ್ಯ ಬೆಳಕನ್ನು ಹೊಂದಿ ದೃಷ್ಟಿಸುವಂಥಾದ್ದಾದರೆ ಈ ಭೂಲೋಕದಲ್ಲಿ ದಾರಿಗೆ ತಪ್ಪದೆ, ಮೋಸ ಹೋಗದೆ ನಡಿಯಲಿಕ್ಕೆ ಕೂಡುವದು. ವಿಶ್ವಾಸದ ಪರೀಕ್ಷೆಗಾಗಿ, ಅಂಧಕಾರದಲ್ಲಿ ನಡಿಯ ಬೇಕಾದರೂ ಅಂಧಕಾರದಲ್ಲಿ ಕರ್ತನು ತಾನೇ ಬೆಳಕು ಆಗಿದ್ದು, ಅಂಧಕಾರವನ್ನು ಬೆಳಕೇ ಆಗ ಮಾಡಿ ಬಿಡುವನು. ಸುಖದಲ್ಲಿಯೂ ದುಃಖದಲ್ಲಿಯೂ ಅಂಧಕಾರದಲ್ಲಿಯೂ ಬೆಳಕಿನಲ್ಲಿಯೂ ತನ್ನ ದೇವರಲ್ಲಿ ವಿಶ್ವಾಸವಿಡುವವನಾಗಿ ಅವನ ಕೈ ಹಿಡಿದು, ನಿಸ್ಸಂದೇಹ ಸಂತೋಷ ಧೈರ್ಯಗಳಿಂದ ನಡಿಯುವ ಸಾಮರ್ಥ್ಯ ಯಾರಿಗೆ ಉಂಟಾಗಿದ್ದೀತು? ಅಪೊಸ್ತಲನಾದ ಪೌಲನು ಯೆರಡು ಮಾತುಗಳಿಂದ ಅದನ್ನು ತೋರಿಸುತ್ತಾನೆ. ಹ್ಯಾಗಂದರೆ: ಮೊದಲನೇದು: ನಾನು ದಿನಾಲೂ ಸಾಯುತ್ತೇನೆ. ಯೆರಡನೇದು: ಕ್ರಿಸ್ತನು ನನಲ್ಲಿ ಬದುಕುತ್ತಾನೆ. ದಿನಾಲೂ ಸಾಯುವವನಿಗೆ ಎಲ್ಲಾದರ ವಿಷಯದಲ್ಲಿ ದಿವ್ಯ ಬೆಳಕು ಶಿಕ್ಕುತ್ತದೆ. ತನ್ನ ಸ್ವಚಿತ್ತವನ್ನು ಮರಣಕ್ಕೆ ಬಿಡದೆ ಒಪ್ಪಿಸಿ ಕೊಡುವವನಿಗೆ ದೇವರ ಚಿತ್ತವು ಪ್ರಕಟವಾಗಿ ಮೆಚ್ಚುವಂಥಾದ್ದಾಗುತ್ತದೆ. ಯೆಲ್ಲಾ ಅಂಧಕಾರದ ಕ್ರಿಯೆಗಳಿಂದ ತೊಲಗಿ ಹೋಗುವವನನ್ನು ದೇವರು ಬೆಳಕಿಗೆ ತಂದು, ಬಿಡಿಸಿ ಪರಲೋಕದ ಮೋಕ್ಷಾರ್ಥ ಸಾಧನೆಗೆ ಸಿದ್ಧನಾಗ ಮಾಡುತ್ತಾನೆ. ಇದು ಪೌಲನು ಅನುಭವಿಸಿದ್ದ ಮರ್ಮವೇ. ಇದರ ವಿಷಯದಲ್ಲಿ ನೀನೂ ಪ್ರಾರ್ಥನೆ ಮಾಡಿ ಅದೇ ಮಾರ್ಗ ಹಿಡಿಯುವದಾದರೆ, ಸ್ಥಿರನೂ ಬಲಿಷ್ಟನೂ ಪೂರ್ಣ ಸ್ವತಂತ್ರನೂ ಆಗ ಬಹುದು. ಮತ್ತು ಹೀಗೆಯೇ ಯಾವ ಕಣ್ಣು ನೋಡದ್ದನ್ನೂ ಯಾವ ಕಿವಿ ಕೇಳದ್ದನ್ನೂ ಯಾವ ಮನುಷ್ಯನ ಆಲೋಚನೆಗೂ ಬಾರದ್ದನ್ನೂ ನೀನು ಹೆಚ್ಚೆಚ್ಚಾಗಿ ಅನುಭವಿಸುವವನಾಗ ಬಹುದು.

ಹೀಗೆಯೇ ತನ್ನ ಸ್ನೇಹಿತರಿಗಿಂತ ಹಿರಿಯನಾದ ಆ ಮನುಷ್ಯನು ತನ್ನ ವೃತ್ತಾಂತ ಆಲೋಚನೆಗಳನ್ನು ಹೇಳಿ ತೀರಿಸಿದ ಮೇಲೆ, ಯೆಲ್ಲರೂ ನೀನು ಹೇಳಿದ್ದು ಖರೆಯಾಗಿದೆ, ಅದಕ್ಕೆ ವಿರೋಧ ಮಾತಾಡಲಿಕ್ಕೆ ಕೂಡದು; ಆದರೆ ಹಾಗೆಯೇ ನಡಿಯುವದು ಕಷ್ಟವೆಂದು ಹೇಳಿದರು. ಆಗಲವನು ಅವರಿಗೆ ಇದು ನಿಮಗೆ ಈಗ ಕಷ್ಟವಾಗಿ ಕಂಡರೂ, ಪರೀಕ್ಷಿಸಿ ನೋಡಿರಿ; ಆಗ ಅದು ಕಹಿ ಅಲ್ಲ, ಶೀಯೆಂದು ಹೆಚ್ಚೆಚ್ಚಾಗಿ ಕಂಡು ಕೊಳ್ಳುವಿರಿ ಯೆಂದು ಹೇಳಿದನು.

---

## ಮೂರು ಕಥೆಗಳಾಗಿರುವ ಒಂದು ಕಥಾಪ್ರಸಂಗವು

“ಒಂದು ಎತ್ತು ತನ್ನ ಒಡೆಯನ ಮನೆಯಿಂದ ಹೊರಟು ಹೋಗಿ, ಆ ಊರಿಗೆ ಕೂಗಳತೆ ದೂರದಲ್ಲಿ ಇರುವ ಒಂದು ವನದಲ್ಲಿ ನಿಂತಿತು. ಬಳಿಕ ಆ ಭೂಮಿಯಲ್ಲಿ ಬೆಳದ ಎಳೇ ಹುಲ್ಲು ತಿಂದು, ತಿಳೀ ನೀರು ಕುಡಿದು, ಮಹಾ ರೂಪವಾಗಿ ಬೆಳೆಯಿತು. ಹೀಗಿರುವಲ್ಲಿ ಒಂದಾನೊಂದು ದಿನ ದಿನದಂತೆ ತೀನಿ ತಿಂದು, ಹೊಟ್ಟೆ ತುಂಬಿ, ಆನಂದ ಪಟ್ಟು, ಬಹು ದೂರ ಪರಿಯಂತ ತಿರುಗುತ್ತಾ ಇರುವಾಗ ತನ್ನ ಬಲದ ಗರ್ವದಿಂದ ಹೆದರದೆ ದೂಟ್ಯಾಡುತ್ತಿರಲು, ಒಂದು ಗುಳಿಯಲ್ಲಿ ಬಿದ್ದು, ಕಾಲು ಮುರಿದು ಕೊಂಡಿತು. ಆಗ ಅದು ನನಗೆ ಯಾರೂ ಇದಿರು ಇಲ್ಲವೆಂತ ನೆನದದರಿಂದಲ್ಲವೇ ದೇವರು ನನಗೆ ಊನ ಬರುವ ಹಾಗೆ ದಂಡನೆ ಮಾಡಿದ್ದು ಎಂದು ಹೇಳಿ, ಹೇರಳವಾಗಿ ಅತ್ತಿತು.

ಆದದರಿಂದ ಮಕ್ಕಳಿರಾ ನೀವು ಆ ಎತ್ತಿನ ಹಾಗೆ ಗರ್ವ ಪಟ್ಟು ನಡೆದರೆ, ಅದೇ ಗತಿ ನಿಮಗೂ ತಪ್ಪದೆ ಬರುವದು. ಆದ್ದರಿಂದ ಉತ್ತಮನಾದ ದೇವರಿಗೆ ಒಳಗಾಗಿ ನಡದು, ಆತನ ದಯ ಪಡ ಕೊಳ್ಳಿರಿ."

ಈ ಕಥೆ "ಸರಕಾರಿ ಪಾಠಶಾಲೆಗಳ ಪ್ರಯೋಜನಕ್ಕಾಗಿ" ರಚಿತವಾದ "ಕನ್ನಡ ಪಾಠಗಳ ಮೊದಲನೇ ಪುಸ್ತಕದಲ್ಲಿ" ಇರುವಂಥಾದ್ದೊಂದು. ಅದರ ವಿವರದಲ್ಲಿ ನಾನಾ ಕುಂದು ಕೊರತೆಗಳು ಕಂಡರೂ, ಅದೊಂದು ಕಥೆಯೇ ಸೈ ಎಂಬದಕ್ಕೆ ಸಂಶಯವಿಲ್ಲಾ. ಮತ್ತು ಗುಳಿಯಲ್ಲಿ ಬಿದ್ದು, ಕಾಲು ಮುರಿದು ಕೊಂಡಾಗ ಆ ಎತ್ತು ದೇವರು ಇದ್ಧಾನೆ, ಗರ್ವ, ಸೊಕ್ಕು, ಹಠ ಮೊದಲಾದ ದುರ್ಗುಣಗಳನ್ನು ನೋಡಿ ದಂಡಿಸುತ್ತಾನೆ ಎಂತ ತಿಳಿದು, ಪಶ್ಚಾತ್ತಾಪ ಪಟ್ಟು, "ಹೇರಳವಾಗಿ ಅತ್ತಿತು" ಎಂಬ ಮಾತು ಉಳಿದ ಕಥೆಗಿಂತ ಆಶ್ಚರ್ಯದ ಕಥೆಯಾಗಿ, ಎರಡನೇ ಕಥೆಯೆನ್ನಿಸಿ ಕೊಳ್ಳ ತಕ್ಕದ್ದು.

ಈ ಎತ್ತಿನ ಕಥೆಯಲ್ಲಿ ಅಡಗಿರುವ ನೀತಿ ಬೋಧನಾಸಾರಕ್ಕಿಂತ ದೇವರ ವಾಕ್ಯದಲ್ಲಿ ವಿವರಿಸಿರುವಂಥ "ತಪ್ಪಿ ಹೋದ ಮಗನ" ಸಂಗತಿಯಲ್ಲಿ ಯೆಷ್ಟೋ ಹೆಚ್ಚಿನ ಬೋಧನಾಮೃತವುಂಟಲ್ಲಾ! ಆದರೆ ಸದ್‌ವೇದದ ವಾಸನೆಯಾದರೂ ಇದ್ದ ಪಾಠವೂ ವಾಗ್ದೇವರ ಅವತಾರವಾದ ಯೇಸು ಕ್ರಿಸ್ತನ ಬಾಯಿಯಿಂದ ಹೊರಟ ಬೋಧನಾಮೃತವೂ ಜನರಿಗೆ ಬೇಡವಾದ್ದರಿಂದ ಅವರು ಆತನ ಪಾದಾರವಿಂದಗಳ ಬಳಿಯಲ್ಲಿ ಕೂತು ಕೊಂಡು ಕೇಳಲಿಕ್ಕೆ ಬದಲಾಗಿ ಎತ್ತು, ಕೋಣ, ಕತ್ತೆ, ಕುದುರೆ, ಆನೆ, ಸಿಂಹ ಮೊದಲಾದ ಮೃಗ ಪಶ್ವಾದಿಗಳನ್ನು ನೋಡಿ ಉಪದೇಶ ಹೊಂದುತ್ತಿದ್ಧಾರೆ, ಹೊಂದಬೇಕು. ಇದು ಈ ಎತ್ತಿನ ಕಥೆಯಲ್ಲಿ ತೋರುವ ಮೂರನೇ ಕಥೆ. ಈ ಮೂರನೇ ಕಥೆ ಎಲ್ಲಾ ಕಥೆಗಳಿಗಿಂತ ಆಶ್ಚರ್ಯದ್ದೇ ಸರಿ.

---

## ಚಿನ್ನದ ಹರಳುಗಳು.

೧. ೧ ಪೇತ್ರ. ೧, ೩—ಇಲ್ಲಿರುವ ವಾಕ್ಯವು ಒಂದನೇದಾಗಿ ನಿಜಕ್ರೈಸ್ತರ ಸದ್‌ಗತಿಯ ತುದಿಯನ್ನು, ಅಂದರೆ ನಿಜಕ್ರೈಸ್ತರಿಗೆ ಕಡೆಗೆ ದೊರಕುವ ಪ್ರಾಪ್ತಿ ಏನು ಎಂಬದನ್ನು, ೨ನೇದಾಗಿ ಈ ಸದ್‌ಗತಿಯ ಬುಡವನ್ನು ಅಥವಾ ಈ ಸದ್‌ಗತಿಯಲ್ಲಿ ಶೇರುವ ಬಾಗಲನ್ನು, ೩ನೇದಾಗಿ ಈ ಸದ್‌ಗತಿಯ ಬುಡದಿಂದ ತುದಿಗೆ ನಡಿಸಿ ಮುಟ್ಟಿಸುವಂಥಾದ್ದನ್ನು ವರ್ಣಿಸಿ ಕಾಣಿಸಲಾಗಿ, ನಿಜಕ್ರೈಸ್ತರ ಸದ್‌ಗತಿಯನ್ನು ವರ್ಣಿಸಿ ಕಾಣಿಸುವಂಥಾದ್ದೇ. (೧ನೇದಕ್ಕೆ: ನಿಜಕ್ರೈಸ್ತರಿಗೆ ಕಡೆಗೆ ದೊರಕುವಂಥಾದ್ದು ಏನಂದರೆ: "ಲಯವೂ ಕಳಂಕವೂ ಕ್ಷಯವೂ ಇಲ್ಲದ ಬಾಧ್ಯತೆ"; ೨ನೇದಕ್ಕೆ: ಈ ಸದ್‌ಗತಿಯ ಬುಡ, ಅಥವಾ ಬಾಗಲು ಏನಂದರೆ: ಪುನರ್ಜನ್ಮವೆಂಬದು—"ತಿರಿಗಿ ಹುಟ್ಟಿಸಿದ್ಧಾನೆ"—; ೩ನೇದಕ್ಕೆ: ಈ ಸದ್‌ಗತಿಯ ಬುಡದಿಂದ ತುದಿಗೆ ನಡಿಸಿ ಮುಟ್ಟಿಸುವಂಥಾದ್ದು—ದೇವರ ಕಡೆಯಲ್ಲಿ—"ದೇವರ ಬಲವೂ"—ಕ್ರೈಸ್ತನ ಕಡೆಯಲ್ಲಿ—"ವಿಶ್ವಾಸವೂ.")

೨. ಯೇಸುವಿಗೆ ಭೂಲೋಕದಲ್ಲಿ ಸಂಭವಿಸಿದ್ದೆಲ್ಲಾದರಲ್ಲಿ ಉತ್ತಮವಾದ್ದೂ ಮಹತ್ತಾದ್ದೂ ಬೆಟ್ಟದಲ್ಲಿ ಆತನಿಗಾದ ರೂಪಾಂತರವೇ. ಯೇಸುವಿಗೆ ಭೂಲೋಕದಲ್ಲಿ ಎದುರು ಬಂದ ಅರಿಷ್ಟವಾದ್ದರಲ್ಲಿ ರೂಪಾಂತರವಾದ ಬೆಟ್ಟದಿಂದ ಇಳಿದು ಬಂದಾಗಲೇ ಆತನಿಗೆದುರು ಬಂದ ಚಂದ್ರರೋಗಿಯ ಸಂಗತಿ ಹೆಚ್ಚಿನ ಅರಿಷ್ಟದ್ದೇ. ಹಾಗೆಯೇ ಕ್ರೈಸ್ತರಿಗೂ ವಿಶೇಷ ಸಂತೋಷದ ಸಂಗತೀ ಮೇಲೆ ವಿಶೇಷ ದುಃಖವೂ, ವಿಶೇಷ ಶಾಂತಿಯ ಮೇಲೆ ಹೆಚ್ಚಿನ ಸಂಕಟವೂ ಆಗುವದುಂಟು.

---

# ವಿವಿಧ ವರ್ತಮಾನಗಳು.

ಅಮೇರಿಕದ ಮೂಡಣ ತೀರದಲ್ಲಿ ಇತ್ತಲಾಗೆ ಒಂದು ಭೂತ ತುಫಾನು ಎದ್ದು ಹೇರಳ ಮನೆಗಳನ್ನೂ ದೇವಾಲಯಗಳನ್ನೂ ಕೆಡವಿ ಹಾಕಿ, ಅತ್ಯಂತ ನಷ್ಟಕ್ಕೆ ಕಾರಣವಾಯಿತು.

ಕಳೆದ ತಿಂಗಳಿನಲ್ಲಿ ವಿಲಾಯತಿಯ ಬೇರೆ ಬೇರೆ ಶೀಮೆಗಳಲ್ಲಿ ನೀರಿನ ಗಂಡವೆಂಬುವದು ಬಹಳ ಸಂಭವಿಸಿ, ಅತ್ಯಂತ ನಷ್ಟ ಪಡಿಸುವಂಥಾದ್ದಾಯಿತು. ಕಳೆದ ಹಿಮಕಾಲದಲ್ಲಿ ಹೇರಳ ಹಿಮ ಬಿದ್ದು, ಥಳಿಯಿಂದ ಬಹಳ ನೀರಗಡ್ಡೆಯಾಯಿತು. ವಸಂತಕಾಲವು ಶುರುವಾಗಲಾಗಿ ಶಾನೆ ಮಳೆ ಬರಲು ಆ ಹಿಮವೂ ನೀರುಗಡ್ಡೆಯೂ ಬೇಗ ಕರಗಿ ಹೋಗುವಂಥಾದ್ದರಿಂದ ನೀರು ಬಹಳ ಹೆಚ್ಚಿ, ಹಳ್ಳ ಹೊಳೆಗಳು ಉಬ್ಬಿ ಹೋಗಿ, ತಗ್ಗುಗಳಲ್ಲಿರುವ ಪಟ್ಣ, ಗ್ರಾಮ ಊರುಗಳಲ್ಲಿ ಅವಾಂತರ ಹತ್ತಿಸಲಾಯಿತು.

ಫ್ರೆಂಚ ದೇಶದಲ್ಲಿಯ ಒಂದು ಖನಿಯಲ್ಲಿ ಭಗ್ಗಂತ ಬೆಂಕಿ ಹುಟ್ಟಿದ್ದರಿಂದ ೨೦೦ ಜನರಿಗಿಂತ ಹೆಚ್ಚಾದ ಖನಿಕರು ಅಸುವಳಿದು ಹೋದರು.

ಕಲ್ಕತದಲ್ಲಿ ಒಂದು ಧರ್ಮಶಾಲೆ ಕಟ್ಟಿಸಿ ಬೀದಿಗಳಲ್ಲಿ ಕಾಣುವ ಕುರುಡರನ್ನೂ ನಾನಾ ಅಸಾಧ್ಯರೋಗಿಗಳನ್ನೂ ಅದರಲ್ಲಿ ತಂಧಾಕಿ ಸಂರಕ್ಷಿಸುವಂತೆ ಆಲೋಚನೆ ಮಾಡುತ್ತಿದ್ಧಾರಂತೆ.

ಮುಂಬಾಯಿಯಲ್ಲಿ ಮೈಲೆರೋಗವು ಕಡಿಮೆಯಾಗುತ್ತಾ ಬರುತ್ತದೆ.

ಪುಣೆಯಲ್ಲಿ ರೈತರು ತಂಟೆ ಮಾಡಿದಂತೆ ಬಸ್ತಾರ ವಿಶಾಖಾಪಟ್ಣ ಜಿಲ್ಲೆಗಳಲ್ಲಿಯೂ ರೈತರು ಅರಸನ ತಗಾದೆಗೆ ತಂಟೆ ಮಾಡಿದರು. ಆ ಅರಸು ಸರಕಾರದಿಂದ ಸಹಾಯ ಬೇಡಿಕೊಳ್ಳಲು ಎರಡು ಕುಂಪಣಿ ಅಲ್ಲಿಗೆ ಕಳುಹಿಸೋಣಾಯಿತು.

ವೇದಗಳಲ್ಲಿ ಮೂರ್ತಿಪೂಜೆಗೆ ಆಧಾರವುಂಟೋ ಎಂಬ ವಿಷಯ ಮುಂಬಾಯಿಯಲ್ಲಿ ತರ್ಕವಾಯಿತು; ಒಂದು ಕಡೆಯಲ್ಲಿ ದಯಾನಂದ ಸರಸ್ವತಿ ಸ್ವಾಮಿ ಎಂಬಾತನೂ ಮತ್ತೊಂದು ಪಕ್ಷದಲ್ಲಿ ಪಂಡಿತ ರಾಮಲಾಲ ಎಂಬವರೂ ಬೇರೆ ಶಾಸ್ತ್ರಿಗಳೂ ಇದ್ದರು; ಸರಸ್ವತಿ ಸ್ವಾಮಿಯು ಆರ್ಯರ ಮೂಲಮತ ದೇಶಗಳಲ್ಲಿ ಕಾಣುವದರಿಂದ ಅವುಗಳಲ್ಲಿ ಮೂರ್ತಿಪೂಜೆಗೆ ಆಧಾರವದೆಯೋ ತೋರಿಸಿರಿ ಅಂದರು. ರಾಮಲಾಲನು ವೇದಗಳಲ್ಲಿ ಅದು ಇಲ್ಲಾ ಸ್ಮೃತಿಪುರಾಣಗಳಲ್ಲಿ ಅದೆ ಅಂದಾಗ ಸ್ವಾಮಿಯು ಸ್ಮೃತಿಪುರಾಣಗಳಲ್ಲಿ ಮೂರ್ತಿಪೂಜೆಗೆ ಸಮ್ಮತಿ ಕೊಡುವ ವಚನಗಳು ಹಿಂದಗಡೆ ಯಾರೋ ಶೇರಿಸಿದವುಗಳು ಅವುಗಳನ್ನು ಆಧಾರ ಮಾಡಲಾಗದು ಅನ್ನಲು, ರಾಮಲಾಲನು ಸ್ವಾಮಿಯ ಮಾತಿಗೆ ಒಪ್ಪದೆ ಕೆಲ ವಚನಗಳನ್ನು ಆಧಾರವಾಗಿ ಎತ್ತಿ ತೋರಿಸಲು ಆತನು ಅವು ಬುದ್ಧಿಹೀನವಾದವುಗಳೆಂದು ತೋರಿಸಿದ್ದಲ್ಲಿ ತರ್ಕವು ಮುಗಿಯಿತು.

ಮಹಾ ಪರೋಪಕಾರಿಯಾಗಿದ್ದ ಸರ್ ಕೋವಸ್ಜಿ ಜೆಹಾಂಗಿರ್ ಎಂಬವರ ನೆನಪಿಗೆ ವಂತಿಗೆ ಹಣದಿಂದ ಮಾಡಿಸಿದ ತದ್ರೂಪ ಪ್ರತಿಮೆ ಮುಂಬಾಯಿ ಸರ್ವ ಶಾಲೆಯ ಒಂದು ಪಡಸಾಲೆಯಲ್ಲಿ ನಿಲ್ಲಿಸಿದ್ಧಾರೆ.

ವಕೀಲನಾದ ಬ್ರೌನಿಜ ಎಂಬ ಧೊರೆ ಒಂದು ವ್ಯವಹಾರ ಸಾಗಿಸುವ ಒಡಂಬಡಿಕೆ ಮಾಡಿ, ಮುಂದಾಗಿ ಫೀಸೆಂಬ ಮಜೂರಿ ತೆಗೆದು ಕೊಂಡಾಗ್ಯೂ ನೇಮಿತವಾದ ಹೊತ್ತಿಗೆ ವ್ಯವಹಾರವನ್ನು ಸಾಗಿಸಲಿಕ್ಕಾಗಿ ಕೋರ್ಟಿಗೆ ಬಾರದೆ ಹೋದದರಿಂದ ಮಜೂರಿ ಕೊಟ್ಟವನು ಅವನ ಮೇಲೆ ಕೈಫೀತು ಹಾಕಿದ್ದಕ್ಕೆ, ಹೈಕೋರ್ಟಿನವರು ಸದರಿ ಮಜೂರಿಯನ್ನು ಕೊಟ್ಟವನಿಗೆ ವಾಪಸು ಮಾಡಬೇಕೆಂತ ವಿಧಿಸಿದರು. ಈ ತರದ ಫೈಸಲು ವಕೀಲರಿಗೆ ಅಗದೀ ಮೆಚ್ಚಿಕ್ಕಿಲ್ಲಾ; ಆದರೆ ವಕೀಲರ ಸಹಾಯ ಬೇಕಾದವರಿಗೆ ಅದು ಅನುಕೂಲವಾಗಿ, ಬಹಳ ಮೆಚ್ಚಿಕೆಯಾದೀತು.

ಜಪಾನ ರಾಷ್ಟ್ರವನ್ನಾಳುವ ರಾಜವಂಶದ ಉತ್ಪತ್ತೀ ಕಾಲವು ದಾನಿಯೇಲನ ಕಾಲವಂತೆ. ಆ

ವಂಶದಲ್ಲಿ ಪಾರಂಪರ್ಯವಾಗಿ ಪಟ್ಟಾಭಿಷೇಕ ಹೊಂದಿದ ಮಹಾರಾಜರಲ್ಲಿ ಈಗಿನವನು ೧೨೭ನೆಯವನಂತೆ.

ಲಂಡನ ಪಟ್ಣದಲ್ಲಿರುವ ನಾನಾ ವಿಧದ ವೃತ್ತಿಗಳುಳ್ಳವರ ವಿಷಯ ಸ್ವಲ್ಪ ಹೇಳಿದರೆ ಓದುವವರಿಗೆ ಆಶ್ಚರ್ಯವಾಗದಿರದು. ಮುಖ್ಯ ವೃತ್ತಿಗಳವರು ಯಾರಂದರೆ: ಶಸ್ತ್ರವೈದ್ಯರು ೧೫೦೦; ಚಿಕಿತ್ಸಕರು ೬೦೦; ದಂತವೈದ್ಯರು ೪೫೦; ಕಾಲುಗಳಿಗೆ ಬರುವ ರೋಗಗಳನ್ನು ಗುಣ ಮಾಡುವ ಪಾದವೈದ್ಯರು ೨೧; ಕರ್ಣವೈದ್ಯರು ೩; ನೇತ್ರವೈದ್ಯರು ೫; ನಾನಾ ಮೂಲಿಕೆ ರಸಗಳಿಂದ ಔಷಧಗಳನ್ನು ಸಿದ್ಧ ಮಾಡಿ ಮಾರುವವರು ೧೨೮೦; ಪಶುವೈದ್ಯರು ೧೨೦; ವೈದ್ಯಪ್ರಯೋಗಕ್ಕೆ ಬೇಕಾದ ಶಸ್ತ್ರಗಳನ್ನು ಮಾಡುವವರು ೧೦೦; ನೂತನ ಕಣ್ಣು ಹಲ್ಲು ಮುಂತಾದ ಅಂಗಗಳನ್ನು ಮಾಡುವವರು ೧೭; ನ್ಯಾಯಸ್ಥಾನಗಳಿಗೆ ಹೋದರೆ: ಬೇಸ್ತರೆಂಬ ವಕೀಲರು ೨೪೦೦; ಎಟ್ರ್ನಿ ಸೊಲಿಸಿಟರೆಂಬ ವಕೀಲರು ೪೦೦೦; ಕೋರ್ಟುಗಳಲ್ಲಿ ಸಂಕ್ಷೆಪ್ತವಾಗಿ ಬರಿಯುವ ರೀತಿ ಅಭ್ಯಾಸ ಮಾಡಿದ ಗುಮಾಸ್ತರು ೧೦೦; ನಕ್ಷೆಗಾರರು ೫೦೦; ಪ್ರತಿಮೆಗಳನ್ನು ಕೆತ್ತುವವರು ೧೪೦; ಫೊತೊಗ್ರಾಫಿ ಎಂಬ ತದ್ರೂಪ ನಕ್ಷೆ ತೆಗಿಯುವವರು ೩೫೦; ಹಲಿಗೆಗಳಲ್ಲಿ ಚಿತ್ರ ಕೆತ್ತುವವರು ೧೭೦; ಸ್ವತಾಶಾಲೆಗಳನ್ನಿಟ್ಟು ಬರಿಸುವ ಉಪಾಧ್ಯಾಯರು ೧೨೦೦; ಪುರಾತನ ಮತ್ತು ನೂತನ ಭಾಷೆಗಳನ್ನು ಕಲಿಸುವ ಮಹಾ ಪಂಡಿತರು ೧೦೦; ಗಾಯನಾಭ್ಯಾಸ ಮಾಡಿಸುವವರು ೩೫೦; ವೀಣೆ, ಸಾರಂಗಿ, ಕೊಳಲು ಮುಂತಾದ ಸರ್ವವಿಧದ ವಾದ್ಯಗಳನ್ನು ಮಾಡುವವರು ೩೫೫; ಮನೆ ಕಟ್ಟುವ ವಿದ್ಯೆ ಬಲ್ಲ ಶಿಲ್ಪಶಾಸ್ತ್ರಿಗಳು ೮೧೦; ಸರ್ವೇಯರೆಂಬ ಪೈಮಾಶಿ ಮಾಡುವವರು ೨೪೦; ಇಂಜಿನೀರುಗಳು ೫೨೦; ನಾನಾ ವಿಧದ ಬರಹಾನ್ನ ಕೆಲಸದ ಗುಮಾಸ್ತರು ೭೩೬೦; ಶಿರಸ್ಸು ನೋಡಿ ಮನುಷ್ಯರ ಚರ್ಯೆ ಬುದ್ಧಿ ಗುಣಗಳನ್ನು ಹೇಳುವ ಕಪಾಲ ಲಕ್ಷಣ ವಿದ್ಯಾಪಂಡಿತರು ೩ ಮಂದಿ ಮಾತ್ರ. ಪಂಚಾಳರೂ ಮೊದಲಾದ ಕಸಬಿನವರೂ ಈ ಲೆಖ್ಖದಲ್ಲಿ ಇಲ್ಲಾ. ಇವರನ್ನೂ ಎಣಿಸಿದರೆ, ಆಶ್ಚರ್ಯ ಹೆಚ್ಚುವದು.

ಇಂಗ್ಲಾಂದದಲ್ಲಿಯೂ ಸ್ಕೊತ್ಲಾಂದದಲ್ಲಿಯೂ ಸುಮಾರು ೮೦ ಮಂದಿ ಹಿಂದು ಗೃಹಸ್ಥರಿದ್ದಾರೆ; ಕೆಲವರು ವಿದ್ಯಾಶಾಲೆಗಳಲ್ಲಿ ಕಲಿಯುವವರು, ಕೆಲವರು ಸಾವಕಾರರು.

ಉತ್ತರ ಅಮೇರಿಕದ ಕಾನಡವೆಂಬ ಶೀಮೆಯಲ್ಲಿ ಬಹುತೇಕ ಜನರು ಕಥೋಲಿಕ ಸಭೆಯನ್ನು ಬಿಟ್ಟು ಬಿಡುತ್ತಿದ್ದಾರೆ; ಒಂದೇ ಊರಲ್ಲಿ ದಶಂಬರಿನಿಂದ ಜನವರಿ ವರೆಗೆ ೬೫೪ ಮಂದಿ ಪ್ರೊತೆಸ್ತಂತ ಪಕ್ಷವನ್ನು ಶೇರಿದರಂತೆ.

ವೆಸ್ಲಿಯಾನರು ನವಗಿನೀಯದ ಪೂರ್ವತೀರಕ್ಕೆ ಸಮೀಪವಾದ ಪೊಲೆನೇಸ್ಯ ದ್ವೀಪಗಳಲ್ಲಿ ಮಿಶ್ಯನ್ ಕಾರ್ಯ ಪ್ರಾರಂಭ ಮಾಡಿದ್ದಾರೆ. ಅದರಲ್ಲಿ ವಿಲಾಯತಿಯವರಾದ ಮಿಶ್ಯನೆರಿಗಳನ್ನಲ್ಲಾ ಆ ದಿಕ್ಕಿನ ಬೇರೆ ದ್ವೀಪಗಳಲ್ಲಿ ಕ್ರೈಸ್ತರಾದವರಲ್ಲಿ ತಕ್ಕವರನ್ನು ನೋಡಿ ಕಳುಹಿಸುತ್ತಾರಂತೆ.

ಕಲ್ಕತದಲ್ಲಿ ಡಾಲ್ ಎಂಬಾತನ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಜೋಗೇಂದ್ರನಾಥ ಬಾನರಜಿ ಎಂಬವನು ಕಳೆದ ತಿಂಗಳಲ್ಲಿ ಕ್ರೈಸ್ತಸ್ನಾನ ಹೊಂದಿದನು.

ಚರ್ಚ ಮಿಶ್ಯನಿನಲ್ಲಿ ದಕ್ಷಿಣ ಹಿಂದುಸ್ಥಾನದಲ್ಲಿ ಕಳೆದ ವರುಷ ೧೨೭೫ ಮಂದಿಗೆ ಸ್ನಾನವಾಯಿತಂತೆ. ರಾತ್ರಿಭೋಜನಕ್ಕೆ ಬರುವವರು ೧೨೭೨೮; ಸಭೆಯವರ ವಂತಿಗೆ ೨೨೨೭೧ ರೂಪಾಯಿ; ಕಳೆದ ಜನವರಿ ತಿಂಗಳಲ್ಲಿ ಪಾಳಯಂಕೋಟೆಯಲ್ಲಿ ೨೪ ಮಂದಿಯನ್ನು ಮದ್ರಾಸಿನ ಅಧ್ಯಕ್ಷರು ಬೋಧಕೋದ್ಯೋಗಕ್ಕೆ ನೇಮಿಸಿದರು.

ಚೀನ ದೇಶಕ್ಕೆ ಶೇರಿರುವ ಫೊರ್ಮೋಸವೆಂಬ ದೊಡ್ಡದ್ವೀಪದ ಪೊಸಿಯವೆನ್ನಿಸಿಕೊಳ್ಳುವ ಮೇಶ್ಬೈಲು ಶೀಮೆಯ ನಿವಾಸಿಗಳಾದ ಶೇಪೊನಸ್ ಎಂಬ ಕುಲದವರಲ್ಲಿ ೧೮೭೦ನೇ ಇಸ್ವಿಯಲ್ಲಿ ಶುರುವಾದ ಇಂಗ್ಲಿಷ ಪ್ರೆಸ್ಬಿತೇರಿಯನ್ ಮಿಶ್ಯನ್

ಸಂಘಕ್ಕೆ ಸದ್ಯಾ ೫ ಮಿಶ್ಯನೆರಿಗಳೂ ೨೨ ಸುವಾರ್ತಿಕರೂ ೨೬ ಶಾಣೆಗಳೂ ೪೦೦೦ ಮಂದಿಗಿಂತ ಹೆಚ್ಚು ಸಭೆಯವರು ಶೇರಿದ್ದಾರೆ.

ಬಾಸಲ್ ಮಿಶ್ಯನಿನ ವರ್ಷಚರ್ಯೆ ವಹಿ (ರಿಪೋರ್ಟ್) ೧೮೭೫ನೆ ವರ್ಷಕ್ಕೆ: ಈ ವರ್ಷದಲ್ಲಿ ಕ್ರೈಸ್ತಸಭೆ ವರ್ಧನೆಯಾದಂತೆ ಹಿಂದೆ ಯಾವಾಗಾದರೂ ಆದದ್ದಿಲ್ಲ; ಕಳೆದ ವರ್ಷ ೫೨೮೪ ಮಂದಿ ಇದ್ದಲ್ಲಿ ಈ ವರ್ಷ ೫೭೫೭ ಅಂದರೆ ೪೭೩ ಮಂದಿ ಹೆಚ್ಚು ಇದ್ದಾರೆ. ಈ ಲೆಖ್ಖದಲ್ಲಿ ಸ್ನಾನಬೋಧನೆ ಕೇಳುವ ೪೪೪ ಮಂದಿ ಶೇರಿದ್ದಿಲ್ಲಾ. ಈ ವರ್ಧನೆ ಮೂರ್ತಿಪೂಜಕರೊಳಗಿಂದ ಸಭೆಯನ್ನು ಶೇರಿ ಸ್ನಾನ ಹೊಂದಿದ ೩೬೨ ಮಂದಿಯಿಂದ ಹಾಗೂ ೧೧೩ ಜನನಗಳಿಂದ ಉಂಟಾದದ್ದು. ಉಡಿಪಿಗೆ ಸಮೀಪವಾದ ಪಾದೂರು ಎಂಬಲ್ಲಿ ೪೮ ಮಂದಿಗೂ ಗುಡ್ಡೆ ಎಂಬಲ್ಲಿ ೬೪ ಮಂದಿಗೂ ಸ್ನಾನವಾದಾಗ್ಯೆ ಬೇರೆ ಸಭೆಗಳವರೂ ಹೋಗಿ ಆ ಶುಭಕಾರ್ಯದಲ್ಲಿ ಅವರೊಡನೆ ಸಂತೋಷಗೊಂಡವರಾದರು. ಅಲ್ಲಿ ಸ್ನಾನ ಹೊಂದಿದವರಲ್ಲಿ ಒಬ್ಬನು ಅಷ್ಟು ಬೇಗ ಕ್ರೈಸ್ತನಾಗುತ್ತಿದ್ದಿಲ್ಲಾ. ಅವನ ಹಿರೇ ಮಗನು ಒಂದು ವರ್ಷದಿಂದ ತಾಯಿತಂದೆಗಳನ್ನ ಕ್ರೈಸ್ತರಾಗುವದಕ್ಕೆ ಪ್ರೇರೇಪಿಸುತ್ತಾ ಇದ್ದ. ಅವನಿಗೆ ರೋಗವಾಗಿ ಮರಣಕಾಲದಲ್ಲಿ ಅವರು ಹ್ಯಾಗೂ ಧೈರ್ಯಪಟ್ಟು ಸ್ನಾನ ಹೊಂದ ಬೇಕೆಂತ ಬೇಡಿಕೊಂಡು ಸತ್ತನು. ಹಾಗೆ ಅವರು ಅವನ ಬಿನ್ನಹ ಪೂರ್ತಿ ಮಾಡಿದರು. ಬೆಟ್ಟಿಗೇರಿಯಲ್ಲಿ ಬಾಲ್ಯದಲ್ಲಿ ಲಗ್ನವಾದವನೊಬ್ಬನು ಪ್ರಾಯದವನಾಗಿ ಹೆಂಡತಿಯನ್ನು ಕಳುಹಿಸ ಬೇಕೆಂತಾ ಅವಳ ತಾಯಿತಂದೆಗಳನ್ನ ಎಷ್ಟಾವರ್ತಿ ಕೇಳಿದಾಗ್ಯೂ ಅವರು ಒಲ್ಲದಿರಲು, ಅವನು ಕೋರ್ಟಿಗೆ ತಿಳಿಸಿದ್ದಲ್ಲಿ ವಿಚಾರಣೆಯಾಗಿ ಅವಳು ಗಂಡನ ಸಂಗಡ ಹೋಗುವದಕ್ಕೆ ಒಪ್ಪಿದಳು. ಆರು ತಿಂಗಳ ವರೆಗೆ ಕ್ರೈಸ್ತಬೋಧನೆ ಸ್ವೀಕರಿಸುವದಕ್ಕೆ ಮನಸ್ಸು ಮಾಡದೆ, ಒಂದಾವರ್ತಿ ಗಂಡನು ಅವಳನ್ನು ಸಣ್ಣ ಹುಡುಗಿ ಒಬ್ಬಳು ತೀರಿಕೊಂಡ ಮನೆಗೆ ಕರಕೊಂಡು ಹೋಗಿ ಕ್ರೈಸ್ತರ ಮರಣ ಹ್ಯಾಗೆ ಅಜ್ಞಾನಿಗಳ ಮರಣ ಹ್ಯಾಗೆ ಎಂತ ಅವಳೊಂದಿಗೆ ಪ್ರಸ್ತಾಪಿಸಿದ್ದು ಅವಳ ಮನಸ್ಸಿಗೆ ನೆಟ್ಟಿತು. ಅಂದಿನಿಂದ ಅವಳ ಪೂರ್ಣ ಹೃದಯ ಬದಲಾಗಿ ಅವಳು ಆತ್ಮಸಂತೋಷದಿಂದ ಸ್ನಾನ ತೆಗದು ಕೊಂಡಳು. ಕೋಳಿಕೋಡಿನಲ್ಲಿ ಒಬ್ಬ ಡ್ರೆಸರನು ಬಾಲ್ಯದಲ್ಲಿ ಮಿಶ್ಯನ ಶಾಲೆಯಲ್ಲಿ ಕಲಿಯುವಾಗ್ಯೆ ದೇವರ ವಾಕ್ಯಕ್ಕೆ ವಿಶೇಷ ಲಕ್ಷ್ಯವಿಡದಾಗ್ಯೂ ಪೋರ್ಟ್ ಬ್ಲೇರಿನಲ್ಲಿ ಚಾಕ್ರಿಯಾದಾಗ ಅಲ್ಲಿಯ ಉಪದೇಶಕನ ಸ್ನೇಹ ಮಾಡಿ ಕೊಂಡವನಾಗಿ ಅಲ್ಲಿಂದ ಕೋಳಿಕೋಡಿಗೆ ವರ್ಗವಾಗಲು ರೋಮಾಯರು ತಮ್ಮ ಪಕ್ಷಕ್ಕೆ ತೆಗದು ಕೊಳ್ಳುವದಕ್ಕೆ ಪ್ರಯತ್ನ ಮಾಡಿದರೂ ಮನಸ್ಸಾಗಿರದೆ ಸಭೆಗೆ ಶೇರಿ ಸ್ನಾನ ಹೊಂದಿದನು. ಒಂಭತ್ತು ವರ್ಷಗಳಿಂದ ಮಂಗಳೂರ ಸಭೆಯ ಪರಾಮರ್ಶಕರಾಗಿದ್ದ ಘನವುಳ್ಳ ಬ್ರಿಗೆಲ್ ಅಯ್ಯನವರು ಕ್ಷೇಮಲಾಭಕ್ಕಾಗಿ ತಮ್ಮೂರಿಗೆ ಹೊರಡುವಾಗ್ಯೆ ಸಭೆಯವರು ದೇವಾಲಯದಲ್ಲಿ ಕೂಡಿ ಬಂದು ಅವರ ಉಪಕಾರಸ್ಮರಣಾರ್ಥಕ ಪತ್ರವನ್ನು ಓದಿದ ಮೇಲೆ ಅವರಿಗೆ ಒಂದು ಗಂಧದ ಪೆಟ್ಟಿಗೆಯನ್ನು ಗುರುಸಂಭಾವನೆ ಎಂತಾ ಕೊಟ್ಟರು. ಆಗ ಯೌವ್ವನಸ್ಥರು ಮನೋಹರ ಗೀತಗಳನ್ನು ಹಾಡಲಾಗಿ ಅಂದು ಮಹಾ ಹೃತ್ಸಂಭ್ರಮ ದಿವಸವಾಯಿತು.

ಇಂಥಾ ಸುಫಲಗಳ ಜೊತೆಯಲ್ಲಿ ವ್ಯಾಕುಲಪಡ ತಕ್ಕ ಕಾರ್ಯಗಳೂ ನಡದವು. ಸಭೆಯನ್ನು ಶೇರಿದ ಕೆಲ ಹೊಸಬರು ಪುನಹಾ ತಮ್ಮ ಪೂರ್ವಸ್ಥಿತಿಗೆ ಹೋದರು; ಒಬ್ಬನು ತಾನು ಕತ್ತಲಲ್ಲಿದ್ದು ಬಹು ಕಾಲವಾಯಿತು; ಬುದ್ಧಿಭ್ರಮೆಯಿಂದ ಬಿಟ್ಟು ಬಿಟ್ಟ ಭೂತಪೂಜೆ ಎಂಬ ಬೆಳಕಿಗೆ ಹೋಗುತ್ತೇನೆಂತ ಹೇಳಿ ನಡದನು; ಸಭೆಯವರೊಳಗೆ ಇದ್ದ ಕಳ್ಳತನ ವ್ಯಭಿಚಾರಾದಿ ಪಾಪಗಳು ಬೈಲಿಗೆ ಬಂದವು; ಅಂಥವುಗಳನ್ನು ನಡಿಸಿದವರ ಮೇಲೆ ಉಳಿದವರೊಳಗೆ ಆಸಕ್ತಿಯೂ ಅಳುಕೂ ಹುಟ್ಟದಿದ್ದದ್ದೂ ಆ ಪಾಪಗಳು ನಡದದ್ದಕ್ಕಲ್ಲಾ ಬೆಳಕಿಗೆ ಬಿದ್ದದ್ದಕ್ಕೆ ಕೆಲವರು ಪಶ್ಚಾತ್ತಾಪ ಪಟ್ಟದ್ದೂ

ದುಃಖಕರವೇ. ಅವುಗಳನ್ನು ಜೈಸಿ ಸನ್ಮಾರ್ಗಿಗಳಾಗುವದಕ್ಕೆ ದೇವರಾತ್ಮನು ಹೃದಯಗಳಲ್ಲಿ ಯತ್ನೈಸಲಿ!

ಹೊರಗಿನವರೊಳಗೆ ಕೆಲವು ಕಡೆಗಳಲ್ಲಿ ದೇವರ ವಾಕ್ಯಕ್ಕೆ ಮನಸ್ಸಿಡುವವರಿದ್ದಾರೆ. ಕೇರಳದಲ್ಲಿ ಒಬ್ಬ ಅರಸನು ಸತ್ಯವೇದದ ಪ್ರತಿಯನ್ನು ಕೊಂಡು ಕೊಂಡು ಚನ್ನಾಗಿ ಓದಿ ಅದರಲ್ಲಿರುವ ದಿವ್ಯ ಸತ್ಯಾರ್ಥಗಳಿಗೆ ನಂಬುವವನಾಗಿ ಅದರ ಮೇಲೆ ಒಂದು ಶ್ಲೋಕ ರಚಿಸಿದ್ದಾನಂತೆ; ಬೆಟ್ಟಿಗೇರಿ ಅತ್ತಕಡೆ ಕೆಲ ಪೂಜಾರಿಗಳು ಕ್ರೈಸ್ತರಾಗುತ್ತೇವೆಂತ ಹೇಳಿದರು; ಬರುವದಕ್ಕೆ ನಿಶ್ಚಯಿಸಿದ ದಿನದಲ್ಲಿ ಅವರಲ್ಲಿ ಒಬ್ಬನು ಫಕ್ಕನೆ ಅಸ್ವಸ್ಥವಾಗಿ ತೀರಿಕೊಳ್ಳಲು ಮಿಕ್ಕಾದವರು ಧೈರ್ಯ ಸಾಲದೆ ಇನ್ನೂ ಹಾಗೆಯೇ ಇದ್ದಾರೆ.

ಈ ಮಿಶ್ಯನಿನ ಪ್ರವರ್ತಕರು: ಮಿಶ್ಯನೆರಿಗಳು ೬೩; ಇವರಲ್ಲಿ ಆರು ಮಂದಿ ಸದ್ಯಾ ವಿಲಾಯತಿಗೆ ತೆರಳುವರು; ದೇಶೀಯ ಬೋಧಕರು ೫; ಉಪದೇಶಕರು ೬೨; ಉಪಾಧ್ಯಾಯರು ೫೨.

ಕೊಡಗುಮಾಲೆಯ ಕಿಗ್ಗಟ್ಟನಾಡು ತಾಲೂಕು ಶೆಟ್ಟಿಗೇರಿ ಗ್ರಾಮಕ್ಕೆ ಶೇರಿದ ಅಟ್ಟೊಳಿಮನೆ ಎಂಬಲ್ಲಿ ಮಾರ್ಚ ೨೬ರಲ್ಲಿ ೮ ಜನರು ಕ್ರೈಸ್ತಸ್ನಾನ ಹೊಂದಿ ಸಭಾಂಗಗಳಾದರು.

ಕ್ಷೇಮಾರ್ಥಕ್ಕಾಗಿ ಹುಬ್ಬಳ್ಳಿಯಿಂದ ಜಿಗ್ಲರ್ ಧೊರೆ, ಮಂಗಳೂರಿನಿಂದ ವೈತ್ಬ್ರೆಖ್ತ್ ಧೊರೆ, ತಲಚೇರಿಯಿಂದ ಕಿತ್ತಲ್ ಧೊರೆ, ಕೋಳಿಕೋಡಿನಿಂದ ಷೌಫ್ಲರ್ ಧೊರೆ ಇವರು ಹೆಂಡರೂ ಮಕ್ಕಳೂ ಸಮೇತವಾಗಿ ವಿಲಾಯತಿಗೆ ಹೊರಟರು.

೫೨೭ರಿಂದ ೫೬೫ರ ವರೆಗೆ ರಾಜ್ಯವನ್ನಾಳುತ್ತಿದ್ದ ಮೊದಲನೇ ಯುಸ್ತೀನಿಯಾನನೆಂಬ ಮಹಾರಾಜನು ತನ್ನ ರಾಜಧಾನಿಯಾದ ಕೊಂಸ್ತಂತಿನೊಪಲ್ ಎಂಬ ಪಟ್ಣದಲ್ಲಿ ೨೫ ದೇವಾಲಯಗಳನ್ನು ಪಾಲಾಗಿ ಜೀರ್ಣೋದ್ಧಾರ ಮಾಡಿಸಿ ಪಾಲಾಗಿ ಹೊಸದಾಗಿ ಕಟ್ಟಿಸಿದನು. ಈಗ ಒಂದು ಮಶೀದಿಯಾಗಿರುವ ಸೊಫಿಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದ್ದು ಅವನೇ ಅವನ ಕಾಲದಲ್ಲಿ ಆ ದೇವಾಲಯದ ಹೆಬ್ಬಾಗಲು ಚಿನ್ನ ಹೊದಗಿಸಿದ ಬೆಳ್ಳಿಯಾಗಿತ್ತು. ಉಳಿದ ಬಾಗಲುಗಳು ದಂತವೂ ಶಿಲಾರಾಳವೂ ಇವುಗಳಿಂದ ರಚಿತವಾಗಿದ್ದವು. ಅದರ ಗೋಪುರ ಸ್ಫಟಿಕ ಜಾತಿಯ ಹಂಚುಗಳಿಂದ ಹೊದಗಿಸಿ ಬಿಸಲಿನಲ್ಲಿ ಚಂದ್ರಕಾಂತಗಳ ರಾಶಿಯೋ ಏನೋ? ಎಂಬಂತೆ ಹೊಳಿಯುತ್ತಿತ್ತು. ಅದರೊಳಗಣ ಕಂಭಗಳು ಬಾಲ್ಬೇಕ್ ಎಂಬಲ್ಲಿಯ ಸೂರ್ಯದೇವತೆಯ ಮಂದಿರದಿಂದ ತೆಗೆದ ಅಮ್ರೂತಶಿಲೆಯೂ ಎಫೇಸ್ಯದಲ್ಲಿಯ ದಿಯಾನದೇವಿಯ ಮಂದಿರದಿಂದ ತೆಗೆದ ಹಸುರು “ಮಾರ್ಬಲು” ಎಂಬ ಶಿಲೆಯೂ ಆಗಿದ್ದವು. ಪೀಠದ ಮೇಲೆ ೧೦,೦೦೦ ಚಿನ್ನದ ದೀಪಸ್ತಂಭಗಳಿದ್ದವು. ದೇವಾಲಯದ ಮಧ್ಯದಲ್ಲಿ ಶುದ್ಧಚಿನ್ನದ ಚಿಕ್ಕ ಪ್ರಸಂಗಪೀಠವಿತ್ತು. ದೊಡ್ಡ ಪ್ರಸಂಗಪೀಠದ ಮೇಲ್ಛಾವಣಿಗೆಯೂ ಶುದ್ಧ ಭಂಗಾರವೇ ಆಗಿತ್ತು. ಅದನ್ನುಕಟ್ಟಿ ತೀರಿಸಲಿಕ್ಕೆ ೧೦೦ ಶಿಲ್ಪಿಗಳೂ ೧೦,೦೦೦ ಕಲ್ಲುಕುಟಿಗರು ೬ ವರುಷವೇ ಕೆಲಸ ಮಾಡಬೇಕಾಯಿತು.

ಕುರ್ಕಳದ ಸಭೆಯವರಿಗೆ ಅಗತ್ಯವಾದ ಪ್ರಾರ್ಥನಾಲಯವನ್ನು ಕಟ್ಟಿಸುವ ಬಗ್ಯೆ ಸಭಾಪತ್ರಕರ್ತನಿಗೆ ಮಂಗಳೂರ ಸಭೆಯವರಿಬ್ಬರ ಕೈಯಿಂದ ೯ರೂ. ೪ಆಣೆ, ಮತ್ತು ಮಂಗಳೂರ ಸಭೆಯ ಆದಿತ್ಯವಾರ ಕಾಣಿಕೆಯಾಗಿ ಡಬ್ಬಿಯಲ್ಲಿ ಬಿದ್ದ ೮ರೂ. ೧೪ಆಣೆ ಹಸ್ತಗತವಾಯಿತು. ಈ ವರೆಗೆ ಕ್ರೈ. ಸ. ಕರ್ತನಿಗೆ ಹಸ್ತಗತವಾದ ಹಣವೆಲ್ಲದರ ಒಟ್ಟು: ೧೬ರೂ. ೮ಆ. ೬ಪೈ.ಬಂದ ಹಣ ನೋಡಿದರೆ ಆ ಸೊಫಿಯ ದೇವಾಲಯವು ಒಂದು ಆನೆ ಎಂತ ಹೇಳಲಿಕ್ಕಾದರೆ, ಕುರ್ಕಳದಲ್ಲಿ ಕಟ್ಟೋಣಾಗ ತಕ್ಕ ಪ್ರಾರ್ಥನಾಲಯವು ಒಂದು ಚಿಕ್ಕ ಇಲಿಮರಿಯಷ್ಟಾದರೂ ಆಗಲಿಕ್ಕಿಲ್ಲಾ ಎಂತ ಕಾಣುತ್ತದೆ. ಹೀಗಿರಲಾಗಿ ಮತ್ತೂ ಸಹಾಯವನ್ನು ಬೇಡಿ ಕೊಳ್ಳ ಅವಶ್ಯವಾಗಿದೆ.

Printed by Stolz & Hirner, Basel Mission Press, Mangalore.

# ಕ್ರೈಸ್ತ ಸಭಾ ಪತ್ರ

ಪುಸ್ತಕ ೮. **JUNE 1876.** ಅಂಕೆ ೧೨.


**ಅಡಕವು:** ಪ್ರಾರ್ಥನಾಬೋಧಕಶಾಸ್ತ್ರಸಾರವು—“ನೀನೂ ಹೋಗಿ, ಹಾಗೆಯೇ ಮಾಡು”—ಹುಗೆನೊತರ ಪಲಾಯನವು—ಚಂದಾದಾರರಿಗೆ— ವಿವಿಧ ವರ್ತಮಾನಗಳು.

## ಪ್ರಾರ್ಥನಾಬೋಧಕಶಾಸ್ತ್ರಸಾರವು.

(೧೨೩ನೇ ಪುಟದಿಂದ ಮುಂದೆ.)

ಆದರೆ ತಪ್ಪಿ, ಪಾಪ ಮಾಡಿ, ತಂದೆಯನ್ನು ದುಃಖ ಪಡಿಸಿದ ಮಗ ಹ್ಯಾಗೆ ತಂದೆಯನ್ನು ಬೇಡಿ ಕೊಳ್ಳ ಬಹುದು? ಪಾಪಿಯಾದವನು ಪ್ರಾರ್ಥನೆ ಮಾಡುವದು ಹ್ಯಾಗೆ?

೨. ಪಾಪಕ್ಕೆ ಮನಸ್ತಾಪಕೊಂಡು, ಮಾನಸಾಂತರ ಪಟ್ಟು, ಪ್ರಾರ್ಥಿಸ ಬೇಕು. “ನಾನು ಪಾಪಿಯು ಮರಣದಲ್ಲಿ ಅಲ್ಲಾ, ಅವನು ತಿರಿಗಿ ಕೊಂಡು ಬದುಕುವದರಲ್ಲಿಯೇ ಸಂತೋಷ ಪಡುತ್ತೇನೆ” ಎಂಬುವ ದೇವರ ವಚನವನ್ನು ಆಧಾರವಾಗಿ ಹಿಡಿದು, ದಾನಿಯೇಲನು ಪ್ರಾರ್ಥಿಸಿದಂತೆ— “ನಾನು ನನ್ನ ಸ್ವಂತ ನೀತಿಯನ್ನು ನೋಡಿ ಅಲ್ಲಾ, ನಿನ್ನ ಮಹಾ ಕರುಣೆಯನ್ನಾಶ್ರಯಿಸಿಕೊಂಡು, ನಿನ್ನ ಮುಂದೆ ಅಡ್ಡ ಬಿದ್ದು ಪ್ರಾರ್ಥಿಸುತ್ತೇನೆ” ಎಂತ ಹೇಳಿ, ಬೇಡಿ ಕೊಳ್ಳ ಬೇಕು. “ಅಡಿಯನ್ನು ಹಿಡಿದು ನಡು ನೆತ್ತಿಯ ಪರಿಯಂತರ ನಾನೂ ನನ್ನದೆಲ್ಲವೂ ನರಕದ ಬೆಂಕಿಗೆ ಕೇವಲ ಪಾತ್ರವಾದ್ದಾಗಿ, ಸೈತಾನನ ಅಧಿಕಾರದಲ್ಲಿಯೂ ಪೀಡಣೆಗಳಲ್ಲಿಯೂ ಬೀಳ ತಕ್ಕದು” ಎಂಬದಾಗಿ ಲುಥರನು ದಿನಾಲು ತನ್ನ ಪ್ರಾರ್ಥನೆಯನ್ನು ತೊಡಗಿ, ಅರಿಕೆ ಮಾಡುತ್ತಿದ್ದನು. ಮಾನಸಾಂತರ ಪಟ್ಟವನ ಪ್ರಾರ್ಥನೆ ಅಂಥ ಅರಿಕೆಯಾಗಿರದಿರಲಿಕ್ಕಿಲ್ಲಾ.

ಪಾಪಕ್ಕೆ ದುಃಖ ಪಡದವರ ಪ್ರಾರ್ಥನೆ ನಿಸ್ಸಾರವಾದ್ದಾಗಿದೆ. ಆದ್ದರಿಂದ ಸಾವಿರಾರು ಜನರದು ನಿಸ್ಸಾರವಾಗಿ, ವ್ಯರ್ಥವಾಗುತ್ತದೆ. ಮನುಷ್ಯನದೆಲ್ಲವು ಪಾಪದ ಸಂಬಂಧದಿಂದ ದೇವರಿಗೆ ಅಸಹ್ಯವಾಗಿದೆ. ಪಾಪವು ದೇವರ ಬಳಿಗೆ ಹೋಗುವ ಬಾಗಲನ್ನು ಮುಚ್ಚಿ ಬಿಡುವಂಥಾದ್ದಾಗಿದೆ. “ನಿಮ್ಮ ಅಕ್ರಮಗಳು ನಿಮ್ಮನ್ನು ದೇವರಿಂದ ಅಗಲಿಸಿವೆ; ನಿಮ್ಮ ಪಾಪಗಳು ಆತನು ಕೇಳದ ಹಾಗೆ ಆತನ ಮುಖವನ್ನು ನಿಮಗೆ ಮರೆ ಮಾಡಿ ಬಿಟ್ಟವೆ.” ಮಾನಸಾಂತರ ಪಡುವವನಿಗೆ ಮಾತ್ರವೇ ಆ ಬಾಗಲು ತೆರೆದದಾಗುತ್ತದೆ. ಹೀಗಿರಲಾಗಿ ಯೋವೇಲನು ಹೇಳಿರುವದೇನಂದರೆ: “ಪೂರ್ಣ ಮನಸ್ಸಾಗಿ ಉಪವಾಸ ಮಾಡಿ, ಅತ್ತು, ಗೋಳಾಡಿ, ನನ್ನ ಕಡೆಗೆ ತಿರಿಗಿ ಕೊಳ್ಳಿರಿ. ನಿಮ್ಮ ಬಟ್ಟೆಗಳ

ನ್ನಲ್ಲಾ ನಿಮ್ಮ ಎದೆಗಳನ್ನೇ ಹರಕೊಂಡು, ನಿಮ್ಮ ದೇವರಾದ ಯೆಹೋವನ ಕಡೆಗೆ ತಿರಿಗಿ ಕೊಳ್ಳಿರಿ; ಯಾಕಂದರೆ ಆತನು ದಯವೂ ಕರುಣೆಯೂ ದೀರ್ಘಶಾಂತಿಯೂ ಅಪರಿಮಿತ ಕೃಪೆಯೂ ಉಳ್ಳವನಾಗಿ, ದಂಡಿಸಲಿಕ್ಕೆ ಪಶ್ಚಾತಾಪ ಪಡುತ್ತಾನೆ." ದುಃಖ ಪಟ್ಟು, ಪಾಪವನ್ನು ಅರಿಕೆ ಮಾಡದೆ, ಪ್ರಾರ್ಥಿಸಲಿಕ್ಕೆ ಕೂಡದು ಎಂಬದಕ್ಕೆ ದಾವೀದನು ಸಾಕ್ಷಿ ಕೊಟ್ಟದ್ದಾನೆ; ಹ್ಯಾಗಂದರೆ: "ನಾನು ಅರಿಕೆ ಮಾಡದೆ, ಮೌನವಾಗಿದ್ದಾಗ, ನನ್ನ ಎಲುವುಗಳು ಕರಗಿ, (ಅಥವಾ ಪುಡಿಯಾಗಿ), ಹೋದಂತಾದವು; ಯಾಕಂದರೆ ಹಗಲಿರುಳು ನಿನ್ನ ಕೈ ನನ್ನ ಮೇಲೆ (ತಡೆಯಲಿಕ್ಕೆ ಕೂಡದಷ್ಟು) ಭಾರವಾಗಿತ್ತು. ಬೇಸಿಗೇಕಾಲದ ಶೆಖೆಗೆ ನೀರು ಬತ್ತಿ ಹೋಗುವಂತೆ ನನ್ನ ಜೀವದ ಸಾರವು ಆರಿ ಹೋಯಿತು. ನನ್ನ ಪಾಪವನ್ನು ತಿಳಿಸಿ, ನನ್ನ ಅಕ್ರಮುವನ್ನು ಮರೆ ಮಾಜದೆ, ನನ್ನ ದ್ರೋಹಗಳನ್ನು ಅರಿಕೆ ಮಾಡುತ್ತೇನೆಂದಂದು ಕೊಂಡಾಗ, ನೀನು ನನ್ನ ಪಾಪ ಪರಿಹರಿಸಿ, ನನ್ನ ಅಕ್ರಮುವನ್ನು ಮನ್ನಿಸಿ ಬಿಟ್ಟೆ."

ನಾವು ಏನಾದರೂ, ತುಸವೆಂತ ಕಾಣುವ ತಪ್ಪನ್ನಾದರೂ, ಮರೆ ಮಾಜಿ, ದೇವರಿಗೆ ಅರಿಕೆ ಮಾಡದಿರುವಷ್ಟು ಕಾಲ ಆತನ ನೀತಿ ನಮ್ಮ ಹೃದಯವನ್ನು ಬಿಸಲಿನಿಂದ ಕಾದು ಒಣಗಿದ ಭೂಮಿಯಂತೆ ಮಾಡಿ, ಒಣಗಿಸಿ, ತಾಪದಲ್ಲಿ ಮುಳಿಗಿಸುವದು. ಅಂಥಾ ಸಮಯದಲ್ಲಿ ನೀನು ಎಷ್ಟೋ ಸಾರಿ ಮೊಣಕಾಲೂರಿಕೊಂಡು, ಕರ್ತನನ್ನು ಹುಡುಕಿ ಬೇಡಿಕೊಂಡರೂ, ನಿನಗೆ ಶಿಕ್ಕನು, ನಿನ್ನನ್ನು ಕೇಳನು, ನಿನ್ನ ಪ್ರಾರ್ಥನೆ ವ್ಯರ್ಥವಾಗಿರುವದು. ಕಾರಣವೇನೆಂಬದು ನಿನಗೆ ಗೊತ್ತಿಲ್ಲದಿದ್ದರೂ, ಹೃದಯಗಳನ್ನು ಶೋಧಿಸಿ ಅರಿತಾತನಿಗೆ ಅದು ಗೊತ್ತದೆ. ಆತನಿಗೆ ನಿನ್ನಲ್ಲಿ ಪರಿಹಾರವಾಗಿರದ ಪಾಪವಾಗಲಿ, ನೀನು ಅರಿಯದ ಪಾಪವಾಗಲಿ, ನೀನು ದುಃಖ ಪಟ್ಟು, ಅರಿಕೆ ಮಾಡದ ಪಾಪವಾಗಲಿ ಕಂಡಿರ ಬಹುದಾದ್ದರಿಂದ ನಿನ್ನನ್ನು ಶಾಪಗ್ರಸ್ಥನೆಂತ ಹೇಳಿ, ಕೇಳಲಿಕ್ಕೂ ಕಟಾಕ್ಷಿಸಲಿಕ್ಕೂ ಕೂಡದು. ಹೀಗಿರಲಾಗಿ ಆತನ ನೀತಿಯು ಬೆಳಕು ನಿನ್ನನ್ನು ವ್ಯಾಪಿಸಿ ಹೋಗಿ, ನೀನು ಆತನ ನ್ಯಾಯಾಸನದ ಮುಂದೆ ನಿಂತು ಕೊಂಡವನಂತೆ ನಿನ್ನ ನಡತೆಯನ್ನೆಲ್ಲಾ ಪರಿಶೋಧಿಸಿ ನೋಡಿ, ವಿಶೇಷವಲ್ಲವೆಂತ ತೋರುವ ಅಕ್ರಮುವಾದರೂ ದೇವರ ವೈರಿಯು ಕಡೆಗೆ ಶೇರಿದ ದ್ರೋಹದ ಕರ್ಮವೆಂತ ತಿಳುಕೋ! ಶಾಪಕ್ಕೂ ನರಕಕ್ಕೂ ನಾನು ತೀರಾ ಪಾತ್ರನೇ ಎಂತ ನಿನ್ನನ್ನು ತಗ್ಗಿಸಿಕೊಂಡು, ಮೇಲಕ್ಕೆ ದೃಷ್ಟಿ ಎತ್ತಿ, ಕೂಗಿ, ಕೂಗಿ, ಬೇಡಿಕೋ! ಆಗ ನಿನಗಾಗಿ ಮರಣ ತಾಳಿ, ಹೂಣಲ್ಪಟ್ಟು, ಪಾತಾಳಕ್ಕೆ ಇಳಿದು, ಅಲ್ಲಿಂದ ತಿರಿಗಿ ಭೂಲೋಕಕ್ಕೆ ಹೊರಟು, ಭೂಲೋಕದಿಂದ ಪರಲೋಕಕ್ಕೇರಿ ಹೋದ ಯೇಸು ತಾನೇ ನಿನಗೆ ತಂದೆಯು ಬಳಿಗೆ ಮಾರ್ಗವೂ ಬಾಗಲೂ ಆಗಿರುವನು. ಆತನಲ್ಲಿ ನಿನಗೆ ಶಿಕ್ಕುವ ತಂದೆಯನ್ನು ನೀನು ವಿಘ್ನವಿಲ್ಲದೆ ಪ್ರಾರ್ಥಿಸ ಬಹುದು.

ನಾವು ಮೇಲೆ ಏರಿ, ಪ್ರಾರ್ಥಿಸಲಿಕ್ಕೆ ಅಡ್ಡಿಯಿರ ಬಾರದು ಎಂದಿದ್ದರೆ, ನಾವು ನಮ್ಮ ಸಕಲ ಪಾಪಗಳಿಗಾಗಿ, ಚಿಕ್ಕವೆಂತ ತೋರುವಂಥವುಗಳಿಗಾಗಿಯೂ, ಬಹು ದುಃಖಕೊಂಡು, ನಮ್ಮನ್ನು ಬಹಳವಾಗಿ ತಗ್ಗಿಸಿಕೊಳ್ಳ ಬೇಕು. ಮುಖ್ಯವಾಗಿ ನಮಗೋಸ್ಕರ ಹೇಳಲಾರದಷ್ಟು ಮಾಡಿ, ನಿಂದೆ, ಶ್ರಮೆ ತಾಳಿದ ಯೇಸುವನ್ನು ನಾವು ಬಹುಶಾ ದುಃಖ ಪಡಿಸುತ್ತಾ ಬಂದದಕ್ಕಾಗಿ ಪಶ್ಚಾತ್ತಾಪವನ್ನೂ ಯಥಾರ್ಥವಾದ ದುಃಖವನ್ನೂ ಪಟ್ಟಿರ ಬೇಕು.

ನಾವು ಅರಿಕೆ ಮಾಡದೆಯೂ ಹೇಸದೆಯೂ ಇರುವ ಒಂದೇ ಪಾಪವಾದರೂ ಪ್ರಾರ್ಥನೆಗೆ ಒಂದು ಅಭ್ಯಂತರವಾಗಿದೆ. ಆದರೆ ಎಷ್ಟಕ್ಕೆ ನಾವು ನಮ್ಮನ್ನೂ ನಮ್ಮ ಎಲ್ಲಾ ಪಾಪಗಳ ವಿಚಾರವನ್ನೂ ಕರ್ತನಿಗೊಪ್ಪಿಸಿ ಕೊಟ್ಟು ಇರುತ್ತೇವೋ, ಅಷ್ಟಕ್ಕೆ ಆತನು ಪ್ರಾರ್ಥಿಸುವ ನಮ್ಮ ಆತ್ಮವನ್ನು ತನ್ನೆಡೆಗೆ ಎಳಕೊಂಡು ಏರಿಸ ಬಹುದು. ಸುಂಕದವನು ಬಂದು, ದೂರದಲ್ಲಿ ನಿಂತುಕೊಂಡು, ತನ್ನ ಕಣ್ಣುಗಳನ್ನು ಆಕಾಶಕ್ಕೆ ಎತ್ತಲಿಕ್ಕಾದರೂ ಧೈರ್ಯ ಸಾಲದೆ, ಎದೆ ಬಡಕೊಂಡು, "ದೇವರೇ! ಪಾಪಿ

ಯಾದ ನನ್ನನ್ನು ಕರುಣಿಸು" ಎಂದು ಬೇಡಿಕೊಂಡಂತೆ ನಾವು ಸಹಾ ದೇವರ ಮುಂದೆ ಬಂದು, ಬೇಡಿಕೊಳ್ಳ ಬೇಕು. ಹೀಗಿರಲಾಗಿ

೩. ವಿನಯವಾಗಿಯೂ ಪ್ರಾರ್ಥಿಸ ಬೇಕು.

(ಮುಂದೆ ಸಾಗಿಸಲ್ಪಡುವದು.)

---

## "ನೀನೂ ಹೋಗಿ, ಹಾಗೆಯೇ ಮಾಡು"!

ಒಂದಾನೊಂದು ದಿನ ಜರ್ಮನ್ ಮಹಾರಾಷ್ಟ್ರದ ರಾಜಧಾನಿಯಾದ **ಬೆರ್ಲಿನ್** ಎಂಬ ಪಟ್ಟಣದ ಒಂದು ಬೀದಿಯಲ್ಲಿ ಬಡ ಪರದೇಶಿಯೂ, ಮಲರೋಗವೆಂತಲೂ ಅಪಸ್ಮಾರ ರೋಗವೆಂತಲೂ ಪ್ರಲಾಪಸನ್ನಿಯೆಂತಲೂ ಹೆಸರಿರುವ ರೋಗ ಹಿಡಿದವನೂ ಆಗಿದ್ದ ಒಬ್ಬನು ನಡದು ಹೋಗುತ್ತಿರುವಾಗಲೇ ಆ ರೋಗವು ಅವನ ಮೇಲೆ ಬಂದದರಿಂದ ಸ್ವಬೋಧವಿಲ್ಲದೆ ಬಿದ್ದನು. ಬಿದ್ದಾಕ್ಷಣಕ್ಕೆ ಅನೇಕಾನೇಕರು ಹೋಗುತ್ತಾ ಬರುತ್ತಾ ಇರುವ ಬೀದಿಯಲ್ಲಿ ಜನ ಗುಂಪಾಗಿ ಕೂಡಿ, ಅವನ ಸುತ್ತ ಮುತ್ತಲು ನಿಂತು, ಹಲ್ಲು ಕಚ್ಚಿಕೊಂಡ ಬಾಯಿಯಿಂದ ನೊರೆ ಸೋರಿ ಒದ್ದಾಡುತ್ತಾ, ಸೆಟೆಸುತ್ತಾ ಇದ್ದ ರೋಗಿಯನ್ನು ಕಣ್ಣಿಕ್ಕಿ ನೋಡುವಂಥಾದ್ದಾಯಿತು. ಆದರೆ ಬರೇ ಕೆಸರೇ ಆಗಿದ್ದ ರಸ್ತೆಯಿಂದ ಅವನನ್ನು ಎತ್ತಿ, ಒಂದು ಆಸ್ಪತ್ರಿಯಲ್ಲ್ಯಾಗಲಿ ಯಾರ ಆಸರದಲ್ಲ್ಯಾಗಲಿ ತಂಧಾಕಿ, ಪರಾಂಬರಿಕೆಯಾಗುವಂತೆ ಮಾಡ ಬೇಕೆಂಬ ಆಲೋಚನೆ ಯಾರಲ್ಲ್ಯಾದರೂ ಹುಟ್ಟಲಿಲ್ಲಾ. ಹೀಗಿರುವಾಗ್ಯೆ ಸುಖ ಜೀವನದ ಲಕ್ಷಣಗಳಿಂದ ಶೋಭಿಸುತ್ತಿದ್ದ ಸರದಾರನೊಬ್ಬನು ಆ ಬೀದಿಯಲ್ಲಿ ನಡದು ಬಂದು, ಆ ಜನರ ಗುಂಪನ್ನೂ ಮಧ್ಯದಲ್ಲಿ ಆ ರೋಗಿಯನ್ನೂ ನೋಡಿ, ಮಹಾರಾಜನ ಪ್ರಧಾನಿಯೋ? ಯಾರೋ? ಎಂಬಂತೆ ಬಹು ಪ್ರತಾಪವುಳ್ಳ ಸ್ವರವನ್ನೆತ್ತಿ, ಅಪ್ಪಣೆ ಕೊಟ್ಟು ಹೇಳಿದ್ದೇನಂದರೆ: "ಈತನನ್ನು ಎತ್ತಿ, ಇಲ್ಲಿಯ ನೆರೇ ಹೊರೆಯ ಮನೆಗಳೊಂದರಲ್ಲಿ ಹಾಕಿ ಬಿಡಿ! ಕಣ್ಣು ಹೊರವಾಗಿ ನೋಡಿ, ಬೆಪ್ಪಾಗಿ ನಿಂತಿರುವದರಿಂದ ಪ್ರಯೋಜನವೇನು? ಹುಷಾರ್'"! ಅಂದೇ ಹತ್ತರ ಬಂದ ಒಬ್ಬ ಬಿಲ್ಲೆಯವನು—"ಬುದ್ಧೀ! ಈಗಲೇ ಅವನನ್ನು ಎತ್ತಿ, ಬೇರೆ ಕಡೆಗೆ ಹಾಕುತ್ತೇನೆ; ಆದರೆ ತಾವು ಇರ ಬೇಕು" ಎಂಥೇಳಿದ್ದಕ್ಕೆ "ಯಾಕೆ"? ಎಂತ ಆ ಸರದಾರನು ಕೇಳಲು, ಬಿಲ್ಲೆಯವನು—"ಬುದ್ಧಿ! ನನ್ನಂಥವರನ್ನು ಯಾರೂ ದಾಕ್ಷಿಣ್ಯ ನೋಡಿ, ಕೇಳೋದಿಲ್ಲಾ; ಆದರೆ ತಮ್ಮಂಥಾ ಪುಣ್ಯಾರಾಯರ ಮಾತನ್ನು ಯಾರೂ ಕೇಳದೆ ಹೋಗಲಿಕ್ಕಿಲ್ಲಾ: ತಾವು ಈ ರೋಗಿಗಾಗಿ ಯಾರ ಹತ್ತರ ಜಾಗ ಬೇಡಿ ಕೊಂಡರೆ, ಶಿಕ್ಕುವದು" ಎಂದಂದನು. ಇದಕ್ಕೆ ಆ ಸರದಾರನು—"ಇರಲಿ! ಹೆಚ್ಚು ಮಾತು ಬೇಡ! ತಡೆಯದೆ ಅವನನ್ನು ಎತ್ತಿ, ನನ್ನ ಹಿಂದೆ ತಕ್ಕೊಂಡು ಬಾ"! ಎಂತ ಅಪ್ಪಣೆ ಕೊಡಲು, ಆ ಬಿಲ್ಲೆಯವನು ರೋಗಿಯನ್ನು ಎತ್ತಿ, ಆ ಧೊರೆ ಹೋದ ನೆರೇ ಮನೆಯ ಬಾಗಲಲ್ಲಿ ಹಾಕಿ ಬಿಟ್ಟನು. ಧೊರೆ ಬಾಗಲನ್ನು ತಟ್ಟಿ, ಮನೇ ಯಜಮಾನನನ್ನು ಕರದು, ಅವನ ಹತ್ತರ ರೋಗಿಗಾಗಿ ಸನ್ನಿ ಬಿಟ್ಟು ಹೋಗಿ, ತಿರಿಗಿ ಸ್ಮರಣೆ ಬರುವ ತನಕ ಜಾಗವನ್ನು ದಯ ಮಾಡ ಬೇಕೆಂದು ಬೇಡಿ ಕೊಂಡನು. ಆ ಮನೆಯವರು ಒಳ್ಳೇದೆಂಥೇಳಿದ್ದಲ್ಲದೆ, ರೋಗಿಯನ್ನು ಮನೆಯೊಳಗೆ ಶೇರಿಸಿ ಕೊಂಡು, ಪರಾಂಬರಿಕೆ ಸಹಾ ಮಾಡಲಿಕ್ಕೆ ಹತ್ತಿದರು.

ಇಷ್ಟಾಗಿ ಆ ಧೊರೆ ಸಲಾಂ ಮಾಡಿ, ಬಾಗಲನ್ನು ಹಿಡಿದು, ಹೊರಟು ಹೋಗುವ ಹಾಗಾದಾಗ, ಆ ಬಿಲ್ಲೆಯವನು—"ಸ್ವಾಮೀ! ನನ್ನಂಥವರು ಕಷ್ಟ ಮಾಡಿ ಉಣ್ಣ ಬೇಕು; ತಾವು ನನಗೇನಾದರೂ ಅಪ್ಪಣೆ ದಯ ಮಾಡ ಬೇಕು, ಯಾಕಂದರೆ ನಾನು ತಾವು ಹೇಳಿದ ಕೆಲಸವನ್ನೇ ಮಾಡಿ,

ತಮ್ಮ ಚಾಕ್ರಿಯವನೇ"! ಎಂತ ತಡಿಸಿ, ಬೇಡಿ ಕೊಳ್ಳಲು, ಆ ಧೊರೆ ಒಂದಿಷ್ಟು ಶಿಟ್ಟಾಗಿ—"ನಾನು ಹೇಳದೆ ನೀನು ಮಾಡ ಬೇಕಾಗಿದ್ದದನ್ನು ಮಾಡಿದ್ದರಿಂದ ನಾನು ನಿನಗೆ ಸಂಬಳ ಕೊಡ ಬೇಕೋ? ಪಸಂದಾಯಿತು ಈ ಮಾತು! ಈ ರೋಗಿಗೂ ನನಗೂ ಏನು"? ಎಂತ ಒದರಲು, ಬಿಲ್ಲೆಯವನು—"ಬುದ್ಧೀ! ಈ ರೋಗಿಷ್ಟನಿಗಾಗಿ ತಾವು ಅಷ್ಟು ಚಿಂತಿಸಿ, ಪ್ರಯಾಸ ತೆಗೆದು ಕೊಂಡ ಕಾರಣ ತಮಗೂ ಅವನಿಗೂ ಏನಾದರೂ ಆಗ ಬೇಕೆಂತ ನಾನು ನೆನಸಿ ಕೊಂಡಿದ್ದೇನೆ. ಆದರೆ ಹ್ಯಾಗಿದ್ದರೂ, ತಾವು ಹೇಳಿ, ನಾನು ಮಾಡಿದ ಚಾಕ್ರಿಗೆ ತಾವು ನನಗೊಂದು ಕಾಲು ರೂಪಾಯಿ ಕೊಡ ಬೇಕು" ಅಂದನು.

ನಿಂತುಕೊಂಡು, ನೋಡುತ್ತಿದ್ದ ಆ ಜನರುಗಳೂ ಸದರಿ ಮನೆಯುವರೂ ಈ ವಿವಾದವನ್ನು ಕೇಳಿ, ಆ ಬಿಲ್ಲೆಯವನ ಧೈರ್ಯಕ್ಕೂ ಬುದ್ಧಿಗೂ ನಕ್ಕು, ಖುಷಾಲು ಮಾಡುವವರಾದ್ದರಿಂದ, ಆ ಸರದಾರನು ಹೆಚ್ಚು ಚರ್ಚೆ ಮಾಡ ಮನಸ್ಸಿಲ್ಲದೆ, ತನ್ನ ಹಮ್ಮಿಣಿಯನ್ನು (ಗಂಟನ್ನು) ಬಿಚ್ಚಿ, ಅರ್ಧ ರೂಪಾಯಿ ತೆಗೆದು, ಬಿಲ್ಲೆಯವನ ಕೈಯಲ್ಲಿ ಹಾಕಿ ಬಿಟ್ಟನು. ಆ ಅರ್ಧ ರೂಪಾಯಿಯನ್ನು ನೋಡಿ ಬಿಲ್ಲೆಯವನು—"ಉಪಕಾರ, ಧರ್ಮರಾಯರೇ! ಉಪಕಾರ"! ಎಂಧೇಳಿ, ಕೈ ಮುಗಿದನು. ಸರದಾರನು ಹೆಚ್ಚು ಅವಸರ ಮಾಡಿ, ಹೋಗ ಬೇಕೆಂದಿರಲಾಗಿ, ಬಿಲ್ಲೆಯವನು—"ಸ್ವಾಮಿಾ! ಪೂರ್ಣ ಕೆಲಸವಾಗದೆ, ತಾವು ಬಿಟ್ಟು ಹೋಗ ಬಾರದು. ತಾವು ಎಲ್ಲಾ ನೋಡಿ, ಹೋಗ ಬೇಕು" ಎಂಧೇಳಿ, ಅಷ್ಟರಲ್ಲಿ ತಿರಿಗಿ ಸ್ವಬೋಧ ಹೊಂದಿದ ರೋಗಿಯ ಕೈಯಲ್ಲಿ ಆ ಅರ್ಧ ರೂಪಾಯಿ ಕೊಟ್ಟು—"ತಮ್ಮಾ! ನಾನು ಬಡವನೇ; ನಾನು ಕಷ್ಟ ಮಾಡಿ, ನನ್ನ ಮತ್ತು ಹೆಂಡರ ಮಕ್ಕಳ, ಒಟ್ಟಿಗೆ ಒಂಭತ್ತು ಜನರ, ಹೊಟ್ಟೆ ಹೊರಿಸ ಬೇಕು. ನಾನು ನಿನಗೆ ಸಹಾಯಾರ್ಥವಾಗಿ ಈ ಅರ್ಧ ರೂಪಾಯಿ ಕೊಟ್ಟ ಮೇಲೆ ಈ ಧರ್ಮರಾಯರೂ ನೆರೆದ ಮಿಕ್ಕಾದ ಜನರೂ ಏನು ಕೊಡುತ್ತಾರೆಂತ ನೋಡೋಣ"! ಎಂಧೇಳಿ, ಜನರನ್ನು ನೋಡಲಾಗಿ, ಎಲ್ಲರು ಬೆರಗಾಗಿ ಹೋದರು. ಮತ್ತು ಒಬ್ಬರನ್ನೊಬ್ಬರು ನೋಡಿ, ಒಬ್ಬೊಬ್ಬರೂ ಒಂದಿಷ್ಟು ರೋಗಿಯ ಕೈಯಲ್ಲಿ ಧರ್ಮ ಹಾಕಿದರು. ಆ ಸರದಾರ ಸಹಾ ಇನ್ನೊಮ್ಮೆ ತನ್ನ ಹಮ್ಮಿಣಿಯಲ್ಲಿ ಕೈ ಹಾಕಿ, ಲೆಕ್ಕ ಮಾಡದೆ, ರೋಗಿಯ ಕೈಯಲ್ಲಿ ಕೊಟ್ಟು ಬಿಟ್ಟನು. ಬಿಲ್ಲೆಯವನಿಗೂ ಇನ್ನೊಮ್ಮೆ ಏನಾದರೂ ಕೊಡ ಬೇಕೆಂತ ತಿರಿಗಿ ಚೀಲದಲ್ಲಿ ಕೈ ಹಾಕುವಷ್ಟರಲ್ಲಿ ಅವನು ನಡದು ಬಿಟ್ಟಿದ್ದನು.

---

## ಹುಗೆನೊತರ ಪಲಾಯನವು.

ಫ್ರೆಂಚ ದೇಶದ ಅರಸನಾದ ೯ನೇ ಕರ್ಲನೂ ಪಾಪುಸ್ವಾಮಿಯಾದ ೧೩ನೇ ಗ್ರೆಗೋರನೂ ಫ್ರೆಂಚ ದೇಶದಲ್ಲಿ ಕಠೋರ ರಾಕ್ಷಸ ಕೃತ್ಯಗಳನ್ನು ನಡಿಸಿ, ಹುಗೆನೊತರೆಂಬ ಉಪನಾಮ ಹೊಂದಿದ ಫ್ರೆಂಚ ಪ್ರೊಟೆಸ್ಟಾಂಟರನ್ನು ಹಿಂಸಿಸಿ, ಅನೇಕಾನೇಕರನ್ನು ಕೊಂದು ಹಾಕಿಸಿ ಬಿಟ್ಟರು. ಪ್ರೊಟೆಸ್ಟಾಂಟರನ್ನು ಕೇವಲವಾಗಿ ನಿರ್ಮೂಲ ಮಾಡಿ ಬಿಡ ಬೇಕೆಂಬದು ಅವರ ಅಭಿಪ್ರಾಯವಾಗಿತ್ತು. ಆದರೆ "ಒಳ್ಳೇಯವನು" ಎಂಬ ಉಪನಾಮ ಹೊಂದಿದ ಹೆನ್ರಿ ಅರಸು ಪ್ರೊಟೆಸ್ಟಾಂಟರ ಮೇಲೆ ಕರುಣಪಟ್ಟು, ನಾಂತ್ ಪಟ್ಣದಿಂದ ಹಿಂಸೆಯನ್ನು ನಿಲ್ಲಿಸಿ ಬಿಟ್ಟ ರಾಯಸವನ್ನು ಹೊರಡಿಸಿದ್ದರಿಂದ, ಫ್ರೆಂಚ ಪ್ರೊಟೆಸ್ಟಾಂಟರಿಗೆ ಮಹಾ ಸಂತೋಷವಾಗಿ, ನಿರ್ಭಯವೂ ತಕ್ಕ ಸೌಖ್ಯವೂ ದೊರಕಿತು. ಮೊದಲು ಅವರಿಗೆ ಇಲ್ಲದ ಹಕ್ಕು ಸ್ವತಂತ್ರಗಳನ್ನು ಹೊಂದಿ ಅವರು ತಮ್ಮ ಮತಾಚಾರಾದಿಗಳನ್ನು ಅಭ್ಯಂತರವಿಲ್ಲದೆ ಅನುಸರಿಸಿ ನಡಿಸ ಬಹುದಾದ್ದಲ್ಲದೆ, ಅವರ ರೋಗಿಗಳೂ ದಿಕ್ಕಿಲ್ಲದವರೂ ಸರಕಾರಿ ಆಸ್ಪತ್ರಿಗಳಲ್ಲಿಯೂ ಧರ್ಮಶಾಲೆಗಳಲ್ಲಿಯೂ ಶೇರಿ, ಔಷಧೋಪಾಯುಗಳನ್ನೂ ಜೀವನೋಪಾಯುಗಳನ್ನೂ

ದೊರಕಿಸಿಕೊಳ್ಳ ಬಹುದಾಯಿತು. ರಾಜ್ಯೋದ್ಯೋಗಗಳಿಗೂ ಅವರಿಗೆ ದಾರಿ ಬಿಡಿಸಿ ಕೊಡೋಣಾಯಿತು. ಅವರು ಈ ಹೊಸ ಉಪಕಾರಗಳನ್ನು ಚನ್ನಾಗಿ ನೆನಸಿ ಕೊಂಡು, ಕೃತಜ್ಞರಾಗಿ, ದೇವಭಕ್ತಿಯಲ್ಲಿಯೂ ರಾಜಭಕ್ತಿಯಲ್ಲಿಯೂ ನಡಕೊಂಡರು. ವ್ಯಾಪಾರ ಮಾಡಲಿಕ್ಕೂ ಯಾವದೊಂದು ವೃತ್ತಿಯನ್ನು ನಡಿಸಲಿಕ್ಕೂ ಅವರಿಗೆ ಅರಸನ ಅಪ್ಪಣೆಯಾದ ಮೇಲೆ ಅವರು ಉಳಿದ ಪ್ರಜೆಗಳಲ್ಲಿ ಬೇಗ ವಿರಾಜಿಸುವವರಾದರು, ಯಾಕಂದರೆ ಬಹು ನಂಬಿಕೆಯಿಂದಲೂ, ಜಾಗ್ರತೆಯಿಂದಲೂ ಬುದ್ಧಿಯಿಂದಲೂ ತಮ್ಮ ಕೆಲಸಗಳನ್ನು ಸಾಗಿಸಿ, ಎಲ್ಲಾದರಲ್ಲಿ ಬಹಳ ಸಫಲರಾದರು.

ಒಳ್ಳೇಯವನೆಂಬ ಹೆನ್ರಿ ಅರಸು ಪ್ರೊಟೆಸ್ಟಾಂಟನಾಗಿ ಹುಟ್ಟಿ, ತನಗೆ ಫ್ರೆಂಚ ದೇಶದ ರಾಜ ಪಟ್ಟಕ್ಕೆ ದಾರಿಯಾಗುವ ಹಾಗೆ ಪ್ರೊಟೆಸ್ಟಾಂಟ ಸಭೆಯನ್ನು ತ್ಯಜಿಸಿ, ಕಥೋಲಿಕ ಸಭೆಯಲ್ಲಿ ಶೇರಿದವನೇ. ಅವನ ಸ್ವಮತಪರಿತ್ಯಾಗಕ್ಕೆ ಪ್ರೊಟೆಸ್ಟಾಂಟರೆಲ್ಲರು ಬಹು ದುಃಖ ಪಟ್ಟರು. ಆದರೆ ಸ್ವಮತಪರಿತ್ಯಾಗಿಯಾದ ಮೇಲೆಯಾದರೂ ಅವನು ಭಕ್ತಳಾದ ತನ್ನ ತಾಯಿಯು ನೆನಪು ಮರತು ಹೋಗದೆ, ಅವಳಿಗಾಗಿಯಾದರೂ ಪ್ರೊಟೆಸ್ಟಾಂಟರನ್ನು ದ್ವೇಷಿಸದೆ, ಒಲಿಯುತ್ತಾ, ಅವರಿಗೆ ತಕ್ಕಷ್ಟು ಹಿತಕಾರಿಯಾಗಿದ್ದನು. ಆದರೆ ರೋಮನರು ಅದಕ್ಕೆ ಅಗದೀ ಮೆಚ್ಚಲಿಲ್ಲಾ. ಆದ್ದರಿಂದ ಒಂದಾನೊಂದು ದಿವಸ ಅವನು ಪರೀಸು ಪಟ್ಣದಲ್ಲಿ ರಥವನ್ನೇರಿ ಕೊಂಡು, ಸವಾರಿ ಮಾಡುತ್ತಿದ್ದಾಗ, ಒಬ್ಬ ನೀಚ ರೋಮನ್ ಪಾದ್ರಿ ಅವನನ್ನು ದ್ರೋಹವಾಗಿ ಕತ್ತಿಯಿಂದ ತಿವಿದು, ಕೊಂದು ಹಾಕಿದನು. ಅವನ ಹಿಂದೆ ಪಟ್ಟಕ್ಕೆ ಬಂದ ಅರಸು ಅವನಂತಾಗಿರದೆ, ಪ್ರೊಟೆಸ್ಟಾಂಟರಿಗೆ ಬೇಗನೇ ಕಷ್ಟ ಕೊಟ್ಟು, ಹಿಂಸಿಸುವವನಾದನು. ಕಡೆಗೆ ೧೪ನೇ ಲುವಿ ಎಂಬವನು ಪಟ್ಟಕ್ಕೆ ಬಂದು, ಪ್ರೊಟೆಸ್ಟಾಂಟರಿಗೆ ಅಭಯವನ್ನೂ ಸ್ವತಂತ್ರವನ್ನೂ ವಾಗ್ದಾನ ಮಾಡಿದ ರಾಯಸವನ್ನು ರದ್ದು ಮಾಡಿ, ಪ್ರೊಟೆಸ್ಟಾಂಟರನ್ನು ಸರ್ವ ರೋಮನ್ ಪ್ರಜೆಗಳ ಹಿಂಸೆ ಬಲಾತ್ಕಾರಾದಿಗಳಿಗೆ ತಿರಿಗಿ ಗುರಿಯಾಗಿರ ಮಾಡಿ ಬಿಟ್ಟನು. ಅಂದು ಪ್ರೊಟೆಸ್ಟಾಂಟರಿಗೆ ನಿರ್ಭಯವೂ ಸುಖವೂ ತಪ್ಪಿ, ದುಃಖ ಪಟ್ಟು, ಮಹಾ ಶ್ರಮೆ ತಾಳಿ, ಗೋಳಾಡುವ ಅವಸ್ಥೆಯಾಯಿತು. ಅವರ ವೈರಿಗಳಿಗೆ ಇಷ್ಟಾಪೂರ್ತಿಯಾಗಿ, ಅವರನ್ನು ಮನಸ್ಸಿಗೆ ಬಂದ ಹಾಗೆ ಬಲಾತ್ಕರಿಸಲಿಕ್ಕೂ ತಿಪ್ಪಲಿಡಲಿಕ್ಕೂ ಪೂರ್ಣ ಸ್ವತಂತ್ರವೂ ಅಧಿಕಾರವೂ ಶಿಕ್ಕಿತು. ಪ್ರೊಟೆಸ್ಟಾಂಟರನ್ನು ನಿರ್ಮೂಲ ಮಾಡಿ ಬಿಡಲಿಕ್ಕೆ ಸಾಕು ಎಂತ ಕಾಣುವಷ್ಟು ಕ್ರೂರ ಕಾಯಿದೆಗಳೂ ರಾಜಾಜ್ಞೆಗಳೂ ಅವರಿಗೆ ವಿರೋಧವಾಗಿ ಏರ್ಪಡಿಸೋಣಾಗಿ ಹೊರಟವು. ಅರ್ಚ್ಯಶಿಷ್ಟರ (ಸೇಂಟರ) ಹಬ್ಬಗಳಲ್ಲಿ ತಮ್ಮ ಮನೆಯು ಎದುರಿನಲ್ಲಿ ತೋರಣಗಳನ್ನು ಕಟ್ಟದೆ, ಹಬ್ಬ ಮಾಡದೆ ಹೋದ ಪ್ರೊಟೆಸ್ಟಾಂಟರ ಮೇಲೆ ಕಠಿಣ ಜುಲ್ಮಾನು ಮುಂತಾದ್ದು ಬಿತ್ತು. ರೋಮಿಯರು ಮೆರವಣಿಗೇ ಹೋದ ಬೀದಿಗಳಲ್ಲಿ ಅವರು ಹಾದು ಹೋಗುವ ಪರಿಯಂತರ ಮೊಣಕಾಲೂರಿಕೊಳ್ಳದ ಪ್ರೊಟೆಸ್ಟಾಂಟರಿಗೆ ಹತ್ತೆಂಟು ಒಳ್ಳೇ ಪೆಟ್ಟೂ ಗುದ್ದೂ ಬೀಳುವಂಥಾದ್ದಾಯಿತು. ಅವರಿಗೆ ವೈದ್ಯ ವಿದ್ಯೆ ಕಲಿತು ಕೊಳ್ಳಲಿಕ್ಕಾಗಲಿ, ಪುಸ್ತಕಗಳನ್ನು ಛಾಪಿಸಿ ಮಾರಲಿಕ್ಕಾಗಲಿ, ಸಾಧಾರಣ ತೀನಿಗಳನ್ನೂ ಸರಕುಗಳನ್ನೂ ಕ್ರಯ ವಿಕ್ರಯ ಮಾಡಲಿಕ್ಕಾಗಲಿ ಅಪ್ಪಣೆ ಇಲ್ಲದೆ ಹೋಯಿತು. ಪ್ರೊಟೆಸ್ಟಾಂಟರಿಗೆ ತಮ್ಮ ಸಭೆಯ ಹುಡುಗರನ್ನು ಇಟ್ಟುಕೊಂಡು, ತಮ್ಮ ಕಸುಬುಗಳನ್ನಾದರೂ ಕಲಿಸಿ ಕೊಡಲಿಕ್ಕೆ ಕೂಡದಿತ್ತು. ಸ್ವಂತ ಮನೆಯಲ್ಲಿಯಾಗಲಿ ದೇವಾಲಯದಲ್ಲ್ಯಾಗಲಿ ಬೇರೆ ಯಾವ ಸ್ಥಳದಲ್ಲ್ಯಾಗಲಿ ಗೀತ ಹಾಡಿ, ಗಾಯನ ಮಾಡಿದವರನ್ನು ಬಂದಿಖಾನೆಯಲ್ಲಿ ಹಾಕಿ ಬಿಡುತ್ತಿದ್ದರು. ಅವರ ಗೀತ ಪುಸ್ತಕಗಳನ್ನು ಬೈಬಲನ್ನು ಸಹಾ ಸರಕಾರದವರು ಹಿಡಿಸಿ ಸುಡಿಸಿದರು. ಅವರ ದೇವಾಲಯಗಳನ್ನು ಸೂರೆ ಮಾಡಿ, ಕೆಡವಿ ಹಾಕಿ, ನಾಶ ಮಾಡಿದರು. ಅವರ ಬೋಧಕರನ್ನು ಪಾಲಾಗಿ ಗಡಿಪಾರು ಮಾಡಿದರು, ಪಾಲಾಗಿ ಶೆರೆ ಹಿಡಿದರು. ರೋಗಿಗಳಿಗೂ ಸಾಯುವವರಿಗೂ ರೋಮನ್ ಪಾದ್ರಿಗಳಲ್ಲ

ದೆ ಯಾರೂ ಸಂತೈಸಲೂ ಶಾಸ್ತ್ರ ಹೇಳಲೂ ಸಂಸ್ಕಾರ ನಡಿಸಲೂ ಬಾರದಿತ್ತು. ತೀರಿ ಹೋದ ಪ್ರೊಟೆಸ್ಟಾಂಟರ ಶವಗಳನ್ನು ಬಹುಶಾ ಹೂಣಿಡ ಕೊಡದೆ, ಕಾಗಿ, ಹದ್ದು, ನರಿಗಳಿಗೆ ಮೇವಾಗಲಿ ಎಂತ ಬಿಸಾಡಿ ಬಿಡುತ್ತಿದ್ದರು. ಪ್ರೊಟೆಸ್ಟಾಂಟ ಹುಡುಗರನ್ನು ಅಪಹರಿಸಿ ಕೊಂಡು, ಮಠಗಳಲ್ಲಿ ಹಾಕಿ, ರೋಮನ್ ಸಭೆಯಲ್ಲಿ ಬೆಳಿಸುತ್ತಿದ್ದರು. ಇದು ಎಲ್ಲಾದಕ್ಕಿಂತ ಪ್ರೊಟೆಸ್ಟಾಂಟರಿಗೆ ದುಃಖವನ್ನು ಕೊಟ್ಟು, ಮನೋವ್ಯಥೆ ಪಡಿಸುವಂಥಾದ್ದಾಯಿತು. ಮಕ್ಕಳನ್ನು ಪರಾಂಬರಿಸುವದೂ, ಅವರನ್ನು ಪ್ರಾರ್ಥಿಸ ಮಾಡುವದೂ, ಹಾಡಿಸುವದೂ, ಕಲಿಸುವದೂ ಅಕ್ರಮ ಎಂಬುವ ಲೆಖ್ಖಕ್ಕೆ ಸೇರಿ, ದಂಡಕ್ಕೂ ಜುಲ್ಮಾನಿಗೂ ಗುರಿಯಾಗಿ, ಬಹು ಪ್ರಯಾಸದ ಸಂಗತಿಯಾಯಿತು. ಮತ್ತು ಮಠಗಳಲ್ಲಿ ಬಿದ್ದ ಹುಡುಗರ ವಿಷಯದಲ್ಲಿ ತಂದೆ ತಾಯಿಗಳಿಗೆ ಏನೂ ಸುದ್ದಿ ಇಲ್ಲದೆ ಹೋಗಿ, ಅವರು ಬೊಂಕಿದ್ದೋ? ಬೊಂಕದೆ, ಕ್ರೈಸ್ತ ಸತ್ಯದಲ್ಲಿ ದೃಢವಾಗಿ ಪೀಡೆಗಳಿಗೆ ಗುರಿಯೋ? ಪೀಡೆಗಳನ್ನು ತಾಳಿ, ಸತ್ತು ಹೋದ್ದೋ? ಏನೋ? ಎಂಬುವ ವಿಷಯದಲ್ಲಿ ಏನೂ ನಿಶ್ಚಯ ಕಾಣದೆ ಇದ್ದದರಿಂದ, ಅತ್ಯಂತ ಮನೋವ್ಯಥೆಗಳು ಹಿಡಿದಿದ್ದವು.

ಹಿಂಸೆ ಒಂದು ಪರೀಕ್ಷೆಯಾಗಿ, ಕರ್ತನಾದ ಯೇಸು ಕ್ರಿಸ್ತನನ್ನು ನಿಜವಾಗಿ ಪ್ರೀತಿಸುವ ಭಕ್ತರು ಯಾರು? ಎಂಬದನ್ನು ಚನ್ನಾಗಿ ಬೈಲು ಮಾಡಿ, ಕಾಣಿಸುವದು. ಹಾಗೆಯೇ ಫ್ರೆಂಚ ದೇಶದಲ್ಲಿಯೂ ಆಯಿತು. ಪ್ರೊಟೆಸ್ಟಾಂಟರೆನ್ನಿಸಿ ಕೊಂಡ ಅನೇಕ ಜನರು ಹಿಂಸಾಗ್ನಿಯನ್ನು ನೋಡಿ, ಹೆದರಿ ಕೊಂಡು, ಸ್ವಮತಪರಿತ್ಯಾಗಿಗಳಾದರು. ರೋಮನರು ಕೆಲವರಿಗೆ ಮಾನ ಮರ್ಯಾದೆ ಘನ ಉದ್ಯೋಗಗಳನ್ನು ಕೊಟ್ಟು, ಕೆಲವರಿಗೆ ನಯ ಭಯಗಳನ್ನು ಹೇಳಿ, ಕೆಲವರಿಗೆ ಲಂಚ ಹಣಗಳನ್ನು ತಿನ್ನಿಸಿ, ಅನೇಕರನ್ನು ವಶೀಕರಿಸಿ ಕೊಂಡರು. ರೈತರಿಗೂ ಒಕ್ಕಲಿಗರಿಗೂ ಸರಕಾರದ ಹಣ ಗೇಣಿಗಳನ್ನು ಬಿಟ್ಟು, ಮನಸ್ಸನ್ನು ಕೆಡಿಸಿದರು. ರೋಮನ್ ಮತ ಸೇರಲೊಲ್ಲದ ರೈತರುಗಳು ಇಮ್ಮಡಿ ಮುಮ್ಮಡಿ ತೆರಿಕೆಗಳನ್ನು ಸಲ್ಲಿಸಿ ಕೊಡ ಬೇಕಾಯಿತು. ಅಂಥ ಕಾರಣಗಳಿಂದ ಅನೇಕರು ಸೋತು ಹೋಗಿ, ಬೊಂಕಿದ್ದು ಆಶ್ಚರ್ಯವಲ್ಲಾ. ಪರದೇಶಗಳಿಗೆ ಎದ್ದು ಓಡಿ ಹೋಗಲಿಕ್ಕೆ ಅನುಕೂಲವಿದ್ದವರ ವಿದ್ಯಮಾನ ಮಿಕ್ಕಾದವರದಕ್ಕಿಂತ ಶುಭವೇ ಆಗಿತ್ತು. ಅನೇಕಾನೇಕರು ತಮ್ಮ ಮನೆ ಮಾರು ಬಿಟ್ಟು, ಬರೀ ಕೈಯಾಗಿ ಪಲಾಯನ ಮಾಡಿದರು.

ಅಂದು ಬಹಳ ದುಃಖಕರವಾದ ಕೃತ್ಯಗಳು ನಡದವು. ಆ ಹಿಂಸೆಯಲ್ಲಿ ಬೊಂಕದೆ, ಎಲ್ಲಾ ಶ್ರಮಗಳನ್ನು ತಾಳಿ ಕೊಂಡಷ್ಟು ಪ್ರೊಟೆಸ್ಟಾಂಟರನ್ನು ನೋಡಿ, ದುಃಖ ಪಟ್ಟು, ಕಣ್ಣೀರಿಡದ ಜನರ ಎದೆ ಕರಿ ಕಲ್ಲಿನಷ್ಟು ಘಟ್ಟಿ, ಹೃದಯವು ರಾಕ್ಷಸರದಷ್ಟು ಕಠಿಣ ಆಗಿದ್ದಿರ ಬೇಕು. ಒಂದು ನಾಡಿನ ಮುಖ್ಯ ಗ್ರಾಮದಲ್ಲಿ ನಡೆದ ಸಂಗತಿ ವಿಶೇಷವಾಗಿ ದುಃಖವನ್ನೂ ಕನಿಕರವನ್ನೂ ಹುಟ್ಟಿಸ ತಕ್ಕದಾಗಿದೆ. ಆ ಸಭೆಯ ಬೋಧಕನನ್ನು ವೈರಿಗಳು ಹಿಡಿದು, ಒಂದು ಪೀಡಾಚಕ್ರದಲ್ಲಿ ಹೆಣೆದು, ಬಿಗಿಸಿದರು. ಈ ತರದ ಪೀಡನಕ್ಕಿಂತ ಹೆಚ್ಚಿನ ಹಿಂಸೆ ಅಸಾಧ್ಯವೇ. ಆತನ ಹಿಂಸಕರು ಪ್ರಾಣವನ್ನು ಬೇಗನೇ ತೆಗೆಯದೆ, ಅವನನ್ನು ಪೀಡಿಸಿದಷ್ಟು ಖುಷಾಲಾಗಿ, ಮನೋವಿಲಾಸ ಪಟ್ಟರು. ಇಡೀ ಎರಡು ದಿನ ಅವನನ್ನು ಬಿಡದೆ ಪೀಡಾಚಕ್ರದಲ್ಲಿ ಬಾಧಿಸುತ್ತಿದ್ದರು. ಪೀಡನೆಗಳನ್ನು ತಾಳುತ್ತಾ ಅವನು ಮತ್ತೂ ಮತ್ತೂ ಕರ್ತನನ್ನು ಕೊಂಡಾಡಿ, ಅರಿಕೆ ಮಾಡಿದ್ದೇನಂದರೆ: "ಯೇಸು ಕ್ರಿಸ್ತನು ನನ್ನ ಪಾಪಗಳನ್ನು, ಮರಣ ತಾಳಿ, ಪ್ರಾಯಶ್ಚಿತ್ತ ಕೊಟ್ಟು, ನಿವಾರಣೆ ಮಾಡಿದ್ದಾನೆ; ಆದರೆ ನನ್ನವುಗಳನ್ನು ಮಾತ್ರವಲ್ಲಾ, ಆತನಲ್ಲಿ ನಂಬಿಕಿಡುವಷ್ಟು ಜನರವುಗಳನ್ನೂ. ಯೇಸುವೂ ಯೇಸುವಿನ ಮರಣವೂ ನನ್ನ ಒಂದೇ ಆಧಾರ. ಆತನನ್ನು ನನ್ನ ಜೀವ, ನನ್ನ ಗತಿ, ನನ್ನ ರಕ್ಷಕನೆಂತ ಹಿಡು ಕೊಂಡಿದ್ದೇನೆ. ಪ್ರಿಯರೇ! ಆತನ ಸುವಾರ್ತೆಯನ್ನು ನಂಬುವದು ಸ್ವರ್ಗಕ್ಕೆ ದಾರಿ ಎಂತ ನಂಬಿರಿ! ನಂಬುವವರಿಗೆ ಶುಭವಾಗಲಿ!"

ಬೊಂಕದೆ ಅಂತ್ಯದ ಪರಿಯಂತರ ನಂಬಿಕೆಯುಳ್ಳವರಾಗಿ ತಾಳಿ ಕೊಂಡವರಲ್ಲಿ ಒಬ್ಬ ಘನವಂತ ಧೊರೆಯೂ ಅವನ ಹೆಂಡತಿಯೂ ರಾಜಿಸುವವರಾದರು. ಒಂದು ಗುಂಪು ದಂಡಿನವರು ಅವರ ಮನೆಗೆ ಬಂದು, ಬಾಗಲನ್ನು ಒಡದು ಹಾಕಿ, ಒಳ ಹೊಕ್ಕು, ಕಂಡ ಪೆಟ್ಟಿಗೆಗಳನ್ನು ಒಡದು ಹಾಕಿ, ಕಂಡ ಕಂಡದನ್ನು ಸೂರೆ ಮಾಡಿ, ಬೆಲೆಯುಳ್ಳ ಒಡವೆಗಳನ್ನು ಮಾರಿ, ಕೋಣೆಗಳಲ್ಲಿ ತಮ್ಮ ಕುದುರೆಗಳನ್ನು ಕಟ್ಟಿ ಹಾಕಿ, ಹಾಸಿಕೆ ದುಪ್ಪಟಿ ಮೊದಲಾದ್ದನ್ನು ಬಿಥಾನೆಗೆ ಹಾಕಿ, ಮನೆಯನ್ನೆಲ್ಲಾ ಹಾಳು ಪಾಡು ಮಾಡಿ ಬಿಟ್ಟರು. ಎಲ್ಲಾ ಹಾಳಾದ ಮೇಲೆ ಆ ಧೊರೆಯೂ ಧೊರೆಸಾನಿಯೂ ಏಳು ವರುಷದ ಒಳಗಿದ್ದ ತಮ್ಮ ನಾಲ್ಕು ಮಂದಿ ಮಕ್ಕಳನ್ನು ಕೈ ಹಿಡಿದು ಹೊರಟು ಹೋದರು. ಅವರು ಬಾಗಲಿಂದ ಹೊರಡುವಾಗ ಅವರ ಹಿಂಸಕರು ಅವರ ಮೇಲೆ ಬಿಸಿ ನೀರು ಚೆಲ್ಲಿ, ಅವರನ್ನು ಕಳುಹಿಸಿ ಕೊಟ್ಟರು. ಒದ್ದೆಯಾಗಿ, ಛಳಿಯಿಂದ ನಡುಗುವವರಾಗಿ ಅವರು ದಿಕ್ಕು ಕಾಣದೆಯೂ ಹೊಟ್ಟೆಗಿಲ್ಲದೆಯೂ ಓಡಿ ಹೋಗ ಬೇಕಾಯಿತು. ಓಡಿ, ನಡದು ಅವರು ಕಡೆಗೆ ಸ್ನೇಹಿತರಿದ್ದ ಸ್ಥಳಕ್ಕೆ ಮುಟ್ಟಿ, ಇವರ ಮನೆಯನ್ನು ಶೇರಿದರು. ಅದೇ ದಿನದ ರಾತ್ರಿಯಲ್ಲಿ ಆ ಧೊರೆಸಾನಿ ಬೆಸನಾಗಿ, ಐದನೇ ಮಗುವನ್ನು ಹೆತ್ತಳು. ಆದರೆ ಅಲ್ಲಿಯೂ ಅವರಿಗೆ ಸಾವಕಾಶ ಶಿಕ್ಕಲಿಲ್ಲಾ: ರಾಣುವೆಯವರು ಅವರನ್ನು ಹಿಂದಟ್ಟಿ, ತಲಾಷಿ ಮಾಡಿ, ಹೊರಡಿಸಿ, ಓಡಿಸಿ ಬಿಟ್ಟರು. ಅಂದು ಮೂರು ದಿನದ್ದಾಗಿದ್ದ ಕೂಸನ್ನು ತಾಯಿ ಕೈಯಲ್ಲಿ ಹಿಡುಕೊಂಡು, ಆಸರಕ್ಕಾಗಿ ಪರದೇಶಕ್ಕೆ ಓಡಿ ಹೋಗ ಬೇಕಾಯಿತು. ಬಹಳ ಕಷ್ಟಗಳನ್ನು ತಾಳಿ, ಇಂಗ್ಲಾಂದಕ್ಕೆ ಶೇರಿ, ಅಲ್ಲಿ ಕಡೆಗೆ ತಕ್ಕ ಸೌಖ್ಯದ ಸ್ಥಿತಿಯನ್ನು ಹೊಂದಿದರು.

ಬೇರೆ ಬೇರೆ ಹುಗೆನೊತರು ಗೂಳೆ ತೆಗೆದು, ಪರದೇಶಕ್ಕೆ ಹೋಗಿ, ತಪ್ಪಿಸಿಕೊಂಡ ವಿವರಗಳಲ್ಲಿ ಬಹು ಆಶ್ಚರ್ಯದ್ದು ಬಹಳ ಉಂಟು. ಬೇರೊಂದು ಕುಟುಂಬದವರು ತಮ್ಮ ಸ್ವಂತ ದೇಶದಲ್ಲಿ ಇನ್ನು ತಡೆಯಲಿಕ್ಕೆ ಕೂಡದು ಎಂತ ತಿಳಿದು, ತಪ್ಪಿಸಿಕೊಳ್ಳುವ ವಿಷಯದಲ್ಲಿ ಬಹಳ ಯೋಚನೆ ಮಾಡುವವರಾದರು. ಮೊದಲು ಗೃಹಿಣಿಯೂ ಹಿರೀ ಮಗಳೂ ಅಂತರಂಗದಲ್ಲಿ ರೇಶ್ಮೆಯ ಕಶೆಪಾವಡೆಗಳನ್ನು ಮಾಡಿ, ಅವುಗಳಲ್ಲಿ ತಮ್ಮ ರತ್ನ ಮೊದಲಾದ ಒಡವೆಗಳನ್ನು ಬಚ್ಚಿಟ್ಟು, ಮೊಟ್ಟೆ ಕಟ್ಟಿ, ಇಂಗ್ಲಾಂದಕ್ಕೆ ರವಾನೆ ಮಾಡಿದರು. ಬಳಿಕ ಹಿರೀ ಮಗಂದಿಯರಿಬ್ಬರು ತಕ್ಕ ಉಪಾಯಗಳನ್ನು ಮಾಡಿ, ಅಲ್ಲಿಗೆ ತಪ್ಪಿಸಿಕೊಂಡು ಮುಟ್ಟಿದರು. ಅವರ ಹಿಂದೆ ಅವರ ತಂದೆ ತಾಯಿಗಳೂ ೧೬ ವರುಷದಾಕೆಯಾದ ಹಿರೀ ಮಗಳೂ ನಾಲ್ಕು ಮತ್ತು ಆರು ವರುಷದ ಎರಡು ಮಂದಿ ಕಿರೀ ಮಗಂದಿಯರೂ ಹೊರಟು ಹೋಗ ಬೇಕೆಂದಿದ್ದರು. ಅವರು ಯಾರಿಗೆ ಸುದ್ದಿಯಿಲ್ಲ ಎಂತ ನಂಬಿ, ಹೊರಟು ಹೋಗಲಿಕ್ಕೆ ತಯಾರಾಗಿದ್ದಾಗಲೇ ಯಾರೋ ಆ ಗೃಹಸ್ಥನನ್ನು ಮೋಸವಾಗಿ ಹಿಡಿಸಿ ಕೊಟ್ಟು, ಶೆರೆಯಲ್ಲಿ ಹಾಕಿಸಿದರು. ಹೆಂಡತಿಯೂ ಮಗಳೂ ಅವನ ಹತ್ತರ ಬಂದು, ಅವನನ್ನು ನೋಡಿದಾಗ, ಅವನು ಅವರಿಗೆ ತನ್ನನ್ನು ಕಾದುಕೊಳ್ಳದೆ, ಹ್ಯಾಗೂ ಎದ್ದು, ಇಂಗ್ಲಾಂದಕ್ಕೆ ತಪ್ಪಿಸಿ ಕೊಳ್ಳ ಬೇಕೆಂದೂ, ತನಗೆ ವೈಸವಾದರೆ, ತಾನೂ ಶೆರೆಗೆ ತಪ್ಪಿಸಿಕೊಂಡು ಬರುತ್ತೇನೆಂದೂ ಬಹಳವಾಗಿ ಹೇಳಿ, ಧೈರ್ಯಪಡಿಸಿದನು. ಬಳಿಕ ಅವನ ಹೆಂಡತಿ ಬೇರೆ ವೇಷ ಹಾಕಿ ಕೊಂಡು, ಒಬ್ಬ ಚಾಕ್ರಿಯವನ ಜೊತೆಯಲ್ಲಿ ಇಂಗ್ಲಾಂದದ ಈಚೆಯ ಒಂದು ಬಂದರ ಸ್ಥಳಕ್ಕೆ ದಾರಿ ಹುಡುಕಿ, ಅಲ್ಲಿ ತಾನೂ ತನ್ನ ಹಿಂದುಳಿದ ಮೂರು ಮಕ್ಕಳೂ ಹತ್ತಿಕೊಳ್ಳುವ ಹಾಗೆ ಹಡಗವನ್ನು ಬಾಡಿಗೆ ಮಾಡಿ ಕೊಂಡಳು. ಮಕ್ಕಳು ಬರುವ ತನಕ ಒಂದು ಮನೆಯಲ್ಲಿ ಅಡಗಿ ಕೊಂಡಳು. ಚಾಕ್ರಿಯವನು ಅವರನ್ನೂ ಅಲ್ಲಿಗೆ ಕರಕೊಳ್ಳಲಿಕ್ಕೆ ಹಿಂದೆ ಬಂದನು. ಆಗ ಹಿರೀ ಮಗಳು ಒಕ್ಕಲಿಗರವಳ ವೇಷ ಹಾಕಿಕೊಂಡು, ತನ್ನ ತಮ್ಮಂದಿಯರನ್ನು ಒಬ್ಬೊಬ್ಬನನ್ನು ಒಂದೊಂದು ಲಗಳಿಯಲ್ಲಿ ಹಾಕಿ, ಎರಡು ಲಗಳಿಗಳನ್ನು ಒಂದು

ಕತ್ತೇ* ಮೇಲೆ ಹೇರಿಸಿ, ಎಂದಾದರೂ ಮಾತಾಡಲೂ ಕೂಗಲೂ ಬಾರದೆಂತ ಬೋಧನೆ ಹೇಳಿ, ಲಗಳಿಗಳ ಬಾಯಿಯಲ್ಲಿ ಕಾಯಿಪಲ್ಯ ಸೊಪ್ಪುಗಳನ್ನು ಹಾಕಿ, ಹುಡುಗರು ಯಾರಿಗೂ ಕಾಣದ ಹಾಗೆ ಮಾಡಿ, ಅನುಮಾನಕ್ಕೆ ಲವಲೇಶಾಂಶವಾದರೂ ಆಸ್ಪದ ಕಾಣದ ಹಾಗೆ ಕತ್ತೇ ಬೆನ್ನಿನ ಮೇಲೆ ಎರಡು ಲಗಳಿಗಳ ನಡುವೆ ಕೋಳಿ ಮರಿಗಳು ತುಂಬಿದ್ದ ಒಂದು ಪುಟ್ಟಿಯನ್ನು ಇಟ್ಟು, ಕಟ್ಟಿ, ರಾತ್ರಿಯಲ್ಲಿ ಹೊರಟಳು. ಚಾಕ್ರಿಯವನು ಒಕ್ಕಲಿಗ ಮಗನ ಸೋಂಗು ಹಾಕಿ ಕೊಂಡು, ಕುದುರೆಯನ್ನೇರಿ ಕೊಂಡು, ತನಗೂ ತನ್ನ ಹಿಂದೆ ಕತ್ತೆಯನ್ನು ಹೊಡದು ಬರುವ ಹುಡುಗಿಗೂ ಏನೂ ಸಂಬಂಧವಿಲ್ಲವೆಂಬ ಹಾಗೆ ಅರ್ಧ ಕೂಗಳತೆ ದೂರದಷ್ಟು ಮುಂದಾಗಿ ಹೋಗುತ್ತಿದ್ದನು.

ಮೊದಲು ರಾತ್ರೀ ವೇಳೆಯಲ್ಲಿ ಮಾತ್ರ ಪ್ರಯಾಣ ಮಾಡುತ್ತಿದ್ದರು; ಆದರೆ ತಮ್ಮೂರಿಗೆ ತಕ್ಕಷ್ಟು ದೂರವಾದಾಗ, ಬೇಗ ತಾಯಿಯನ್ನು ಕಲಿಯ ಬೇಕೆಂತ ಹಗಲಿನ ಹೊತ್ತಿನಲ್ಲಿಯೂ ನಡೆದರು. ಹೀಗೆ ಪ್ರಯಾಣ ಸಾಗುತ್ತಾ ಬರುವಲ್ಲಿ ಆ ಹುಡುಗಿ ತಾಯಿಯನ್ನೂ ಅಣ್ಣಂದ್ಯರನ್ನೂ ನೆನಸಿ ಕೊಂಡರೆ, ಕೋರಿಕೆಯೂ ಸಂತೋಷವೂ ಮನಸ್ಸನ್ನು ಹಿಡಿದು ಹೋಗುವದು; ಆದರೆ ಹಿಂದಿನದನ್ನು, ಮುಖ್ಯವಾಗಿ ಶೆರೆಯಾದ ತಂದೆಯನ್ನು ನೆನಪು ಮಾಡಿ ಕೊಂಡರೆ, ದುಃಖಾಕ್ರಾಂತಳಾಗಿ ಹೋಗುವಳು. ಒಂದು ಸರ್ತಿ ಒಂದು ಗುಂಪು ರಾಹುತರನ್ನು ನೋಡಿದಾಕೆಗೆ ದಿಗುಲು ಹಿಡಿದು ಹೋಯಿತು. ಅವರು ಎದುರು ಬಂದು, ಹಾದು ಹೋಗುವಷ್ಟರಲ್ಲಿ ಆಕೆಯನ್ನು ಕಣ್ಣೂರಿ ನೋಡಿದ್ದಲ್ಲದೆ, ಲಗಳಿಗಳನ್ನೂ ಕ್ರೂರ ದೃಷ್ಟಿ ಇಟ್ಟು ನೋಡಿ, ಈ ಲಗಳಿಗಳಲ್ಲಿ ಏನು? ಎಂತ ಕೇಳಿದರು. ಅದಕ್ಕೆ ಅವಳು ಜವಾಬು ಕೊಡಲಿಕ್ಕಾಗುವ ಮೊದಲು ಅವರಲ್ಲಿ ಒಬ್ಬನು ತನ್ನ ಖಡ್ಗವನ್ನು ಝೂಡಿಸಿ, ಕಿರೀ ತಮ್ಮನಿದ್ದ ಲಗಳಿಯಲ್ಲಿ ತಿವಿದನು. ಆದರೆ ಒಂದು ಕೂಗಾಗಲಿ, ಬೇರೆ ಯಾವ ಸದ್ದಾಗಲಿ ಆಗದೆ ಹೋದ್ದರಿಂದ, ಆಕೆ ಕಾಯಿಪಲ್ಯಗಳನ್ನೂ ಕೋಳಿಗಳನ್ನೂ ಮಾರಾಟ ಮಾಡುವಾಕೆಸ್ಯೆ ಎಂತ ನಂಬಿ, ದೌಡು ಬಿಟ್ಟು, ಮುಂದೆ ಓಡಿದರು. ಅವರು ಇನ್ನು ಕಾಣದಷ್ಟು ದೂರ ಹೋಗಿ ಬಿಟ್ಟ ಕೂಡ್ಲೇ ಆಕೆ ಆ ಲಗಳಿಗಳನ್ನು ಇಳಿಸಿ, ಆ ಶಿಪಾಯಿ ತಿವಿದ್ದರ ಬಾಯಿಯಲ್ಲಿ ಹಾಕಿದ್ದ ಸೊಪ್ಪುಗಳನ್ನು ತೆಗೆಧಾಕಿ ನೋಡಲಾಗಿ, ಚಿಕ್ಕ ತಮ್ಮನು ತನ್ನ ಕೈಗಳನ್ನು ಆಕೆಯ ಕಡೆಗೆ ಎತ್ತಿ ಚಾಚಿದನು; ಒಂದು ಕೈ ದೊಡ್ಡ ಘಾಯ ತಾಗಿ, ರಕ್ತ ಸೋರುವಂಥಾದ್ದಾಗಿತ್ತು. ಆದರೂ ಸತ್ತಿದ್ದಾನು ಎಂತ ಅವಳು ಭಯ ಪಟ್ಟು ನೆನಸಿದ ತಮ್ಮ ಇನ್ನು ಜೀವದಲ್ಲಿದ್ದದು ಅವಳಿಗೆ ಮಹಾ ಸಂತೋಷವಾಯಿತು. ತಾನು ಕೂಗಿ, ಅಥವಾ ಶಬ್ದ ಮಾಡಿ, ಶಿಪಾಯರಿಗೆ ಗುಟ್ಟು ಶಿಕ್ಕುವ ಹಾಗೆ ಆಸ್ಪದ ಕೊಟ್ಟರೆ, ಬಹಳ ಮೋಸವಾದೀತು, ತನ್ನ ಮತ್ತು ಅಕ್ಕ ಅಣ್ಣಂದ್ಯರ ಪ್ರಾಣ ಹೋಗಲಿಕ್ಕೆ ಸಾಕು ಎಂಬದು ಅವನಿಗೆ ಚನ್ನಾಗಿ ತಿಳಿದಿದ್ದದರಿಂದ, ಅವನು ಖಡ್ಗದ ಪೆಟ್ಟನ್ನೂ ಘಾಯದ ನೋವನ್ನೂ ನಿಃಶಬ್ದವಾಗಿ ತಾಳಿ ಕೊಂಡಿದ್ದನು. ಅವನ ಅಕ್ಕ ತನ್ನಿಂದಾದಷ್ಟು ಚನ್ನಾಗಿ ಅವನ ಘಾಯವನ್ನು ಕಟ್ಟಿ. ಅವನನ್ನು ಮುಂದಿನ ಪಯಣದಲ್ಲಿ ಅತ್ಯಂತ ಅಕ್ಕರೆಯಿಂದಲೂ ಜೋಕೆಯಿಂಲೂ ಪರಾಂಬರಿಸಿ, ಆರೈಕೆ ಮಾಡಿ, ಅವನು ಉಳಿಯುವ ಹಾಗೆ ಬಹಳವಾಗಿ ಕೈ ಕೊಟ್ಟಳು. ಆ ಘಾಯ ಕಡೆಗೆ ಮಾದು ಬಂತು; ಆದರೆ ಅದರ ಕಲೆ ಕಾಣದೆ ಹೋಗದೆ, ಅವನು ಸಾಯುವ ತನಕ ಇದ್ದೇ ಇತ್ತು.

(ಮುಂದೆ ಸಾಗಿಸಲ್ಪಡುವದು).

---

* ವಿಲಾಯತಿಯ ಕತ್ತೆ ಈ ದೇಶದ್ದಕ್ಕಿಂತ ದೊಡ್ಡದೂ ಘಟ್ಟಿಯೂ.

## ಚಂದಾದಾರರಿಗೆ.

ಕ್ರೈಸ್ತಸಭಾಪತ್ರದ ಈಗಿನ ಅಂಕೆ ೞನೇ ಪುಸ್ತಕದ ಕಡೇದಾಗಿರುವದರಿಂದ ಕ್ರೈಸ್ತಸಭಾಪತ್ರಕರ್ತನಿಗೆ ಕೆಲವು ಬಿನ್ನಹಗಳಿಗೆ ಕಾರಣವಿರುತ್ತದೆ. ಯಾವ ಬಿನ್ನಹಗಳಿಗಂದರೆ:

ಈ ಪತ್ರವನ್ನು ಇನ್ನು ಮುಂದೆಯೂ ಓದಲಿಕ್ಕೆ ಮನಸ್ಸಿಲ್ಲದ ಚಂದಾದಾರರು ತಮಗೆ ಮುಂದಿನ ಪುಸ್ತಕವನ್ನು ರವಾನೆ ಮಾಡಿ ಮುಟ್ಟಿಸ ಬಾರದು ಎಂಬದನ್ನು ತಕ್ಕ ಸಮಯದಲ್ಲಿ, ಅಂದರೆ ಈ ಅಂಕೆಯನ್ನು ಓದಿಕೊಂಡ ಕೂಡ್ಲೇ, ತಿಳಿಸ ಬೇಕು.

ಯಾರ‍್ಯಾರ ಮುಖಾಂತರವಾಗಿ ಈ ಪತ್ರವು ಬೇರೆ ಚಂದಾದಾರರಿಗೆ ಹಸ್ತಗತವಾಗುತ್ತಾ ಬಂತೋ ಅವರವರು ಕೈ ಕೊಟ್ಟು, ಸಹಾಯ ಮಾಡುತ್ತಾ ಬಂದ ಉಪಕಾರವನ್ನು ನೆನಸಿ ಕೊಂಡು, ಅವರು ಇನ್ನು ಮುಂದೆಯೂ ಪ್ರೀತಿಯಿಟ್ಟು, ಇದೇ ತರದ ಸಹಾಯ ಮಾಡುತ್ತಾ ಬರ ಬೇಕೆಂದು ಬೇಡಿಕೊಳ್ಳುತ್ತೇನೆ.

ಕೆಲವರು ಪ್ರಬಂಧಾದಿಗಳನ್ನು ಬರದು, ಕಳುಹಿಸಿ ಮುಟ್ಟಿಸಿದ್ದೂ ಉಪಕಾರವೇ. ಇನ್ನು ಮುಂದೆಯೂ ಈ ಬಗೆಯ ಸಹಾಯ ಕಡಿಮೆಯಾಗದಿರಲಿ!

ಓದುವವರೆಲ್ಲರು ಹೊಸ ಚಂದಾದಾರರು ಶಿಕ್ಕುವ ಹಾಗೆ ನೋಡಿ, ಪ್ರಯತ್ನ ಮಾಡಿ, ಸಹಾಯಕರಾಗಲಿ! ಚಂದಾದಾರರು ಇನ್ನು ಹೆಚ್ಚ ಬಹುದು, ತಕ್ಕ ಪ್ರಯತ್ನವಾದರೆ ಹೆಚ್ಚ್ಯಾರು ಎಂಬ ಮಾತಿಗೆ ಕಳದ ವರುಷವು ಕೆಲವು ದೃಷ್ಟಾಂತಗಳನ್ನು ಒದಗಿಸಿತು. ಒಂದು ಮನೆಯವರಿಗೆ ಈ ಪತ್ರದ ಕ್ರಯವನ್ನು (೮ ಆಣೆ) ಸಲ್ಲಿಸಲಿಕ್ಕೆ ಕಷ್ಟವಾದರೆ, ಅವರು ಇನ್ನೊಂದು ಮನೆಯ ಜನರನ್ನು ಶೇರಿಸಿ ಕೊಂಡು, ಅಥವಾ ಶೇರಿ ಕೊಂಡು, ನಾಲ್ಕು ನಾಲ್ಕು ಆಣೆ ಕೊಟ್ಟು, ಈ ಪತ್ರವನ್ನು ತಮಗೆ ದೊರಕಿಸಿ ಕೊಳ್ಳಲಿ! ಓದುವ ಅಭ್ಯಾಸವೂ, ಅದರ ಜೊತೆಯಲ್ಲಿ ಓದಿದ್ದನ್ನು ಯೋಚಿಸಿ, ತಿಳುಕೊಂಬುವ ಗ್ರಹಿಕೇ ಶಕ್ತಿಯೂ ನಮ್ಮ ಸಭೆಯವರಲ್ಲಿ ಇನ್ನು ಹೆಚ್ಚಿ, ಬೇರೆ ಬೇರೆ ಸುಫಲಗಳೂ ಹುಟ್ಟಿ ಬರ ಅವಶ್ಯವಲ್ಲವೇ?

ಹೆಚ್ಚು (ಹೊಸ) ಚಂದಾದಾರರನ್ನು ದೊರಕಿಸಿ ಕೊಡಲಿಕ್ಕಾಗುವಂತೆ ಈ ಸರ್ತಿ ಹೆಚ್ಚು ಪ್ರತಿ ಛಾಪೆಯಾಗಿ ಇಲ್ಲ್ಯಲ್ಲಿಗೆ ರವಾನೆಯಾಗುವವು.

ಕ್ರೈ. ಸ. ಕ.

---

## ವಿವಿಧ ವರ್ತಮಾನಗಳು.

ಇತ್ತಲಾಗಿನ ಮೂರು ವರುಷಗಳಲ್ಲಿ ಫ್ರೆಂಚ ದೇಶದ ಸರಕಾರವೂ ರಾಜ್ಯಕಾರ್ಯಾಲೋಚನಾಸಭೆಯೂ ಯೇಸುವಿತರಿಗೆ ಬಹಳ ಅನುಕೂಲವಾದ್ದಾದ್ದರಿಂದ, ಆ ದೇಶದ ಪ್ರೊಟಸ್ಟಾಂಟರು ನಾನಾ ತರದ ಅನ್ಯಾಯ, ಬಲಾತ್ಕಾರ, ಶ್ರಮೆ ಹಿಂಸಾದಿಗಳಿಗೆ ಗುರಿಯಾದರು. ಆದರೆ ಇತ್ತಲಾಗೆ ಯೇಸುವಿತರಿಗೆ ಅಷ್ಟು ಅನುಕೂಲವಾಗಿರದ ಪ್ರಜಾಧಿಪತ್ಯದ ಪಕ್ಷದವರಿಗೆ ಆಲೋಚನಾಸಭೆಯಲ್ಲಿಯೂ ಆಡಳಿತೆಯಲ್ಲಿಯೂ ಹೆಚ್ಚು ಅಧಿಕಾರ ವ್ಯಾಪ್ತಿ ಶಿಕ್ಕಿದದರಿಂದ, ಯೇಸುವಿತರದು ಒಂದಿಷ್ಟು ಕುಂದಿ, ಪ್ರೊಟೆಸ್ಟಾಂಟರಿಗೆ ತಿರಿಗಿ ಸ್ವಲ್ಪ ಹೆಚ್ಚು ಸ್ವಾತಂತ್ರ್ಯವು ಪ್ರಾಪ್ತಿಯಾಯಿತು.

ಸ್ಪೇನ್ ದೇಶದ ಈಗಿನ ರಾಜನ ಸರಕಾರಕ್ಕೆ ರೋಮಪುರದಲ್ಲಿಯ ಪಾಪ್ಪಸ್ವಾಮಿಯ ಕಡೆಯಿಂದ ಪ್ರೊಟೆಸ್ಟಾಂಟರಿಗೆ ಸ್ವಾತಂತ್ರ್ಯವನ್ನು ಅಪಹರಿಸುವ ರಾಯಸಗಳು ಒಂದರ ಮೇಲೊಂದು ಬಂದು ಮುಟ್ಟಿದಾಗ್ಯೂ, ಆ ಸರಕಾರವು ಒಡಂಬಡದೆ, ಪರಮತದ್ವೇಷರಹಿತವಾದ ರಾಜ್ಯನಿಯಮವನ್ನು ಏರ್ಪಡಿಸಿ, ಪ್ರೊಟೆಸ್ಟಾಂಟರಿಗೆ ಮಾತ್ರವಲ್ಲ, ಎಲ್ಲರಿಗೆ ಸ್ವಾತಂತ್ರ್ಯವನ್ನುಳಿಸಿ ಕಾಪಾಡುವಂಥಾದ್ದಾಯಿತು.

ತುರ್ಕ್ಯ ರಾಜ್ಯದ ಉತ್ತರ ಪಶ್ಚಿಮ ದಿಕ್ಕಿನ ಶೀಮೆಗಳಲ್ಲಿ ದಂಗೆ ತೆಗೆದ ಕ್ರೈಸ್ತರು ಸಂಧಾನಕ್ಕೆ ಇಳಿಯುವಂತೆ ಮತ್ತೂ ಮತ್ತೂ ಸಾಮೋಪಾ

ಯಗಳು ನಡೆಯುತ್ತಿದ್ಧಾವೆ. ಆದರೂ ತುರ್ಕರ ವಾಗ್ದತ್ತಗಳನ್ನು ನಂಬಲಿಕ್ಕೆ ಕೂಡದ್ದರಿಂದಲೂ, ಅನ್ಯಾಯಗಳನ್ನು ಎದುರಿಸುವವರು ಮಾತ್ರವಲ್ಲ, ಲಡಾಯಿಯನ್ನೂ ಸೂರೆಯನ್ನೂ ತಮಗೆ ಆದಾಯವೇ ಮಾಡಿ ಕೊಂಡು, ಕಾಲಕ್ಷೇಪ ಮಾಡುವಂಥಾ ಅನೇಕ ಲೂಟಿಗಾರರೂ ದಂಗೆಗಾರರಲ್ಲಿ ಇರುವದರಿಂದಲೂ ಈ ವರೆಗೂ ನಡೆದ ಸಾಮೋಪಾಯಗಳೆಲ್ಲವು ಸಾರ್ಥಕವಾಗದೆ ಹೋದವು.

ಚೀನ ದೇಶದ ಕಡೆಯ ಸಮುದ್ರದಲ್ಲಿ ಬಹಳ ಸಮುದ್ರಕಳ್ಳರು ಕೂಡಿ ಕೊಂಡು, ಚೌರ್ಯ ಸಾಹಸಗಳನ್ನು ನಡಿಸಿ, ವಿಲಾಯತಿಯ ಬೇರೆ ಬೇರೆ ದೇಶಗಳವರ ನಾವೆಗಳನ್ನು ಹಿಡಿದು, ಸೂರೆ ಮಾಡುವವರಾದಾಗ್ಯೂ ಚೀನ ದೇಶದ ಸರಕಾರವು ಅಧಿಕಾರ ಸಾಲದ್ದಿರುವದರಿಂದಲೋ? ಅಂತರಂಗದಲ್ಲಿ ಆ ಚೋರರಿಗೆ ಒಲಿದು, ಒಡಂಬಟ್ಟದರಿಂದಲೋ? ಅವರ ತಂಟೆಗಿಂಟೆಗಳನ್ನು ನಿಲ್ಲಿಸಿ ಬಿಡಲಿಕ್ಕೆ ತಕ್ಕ ಹಂಚಿಕೆ ಏನೂ ಮಾಡದೆ ಹೋದ ಕಾರಣ, ಆ ಸಮುದ್ರಕಳ್ಳರಿಗೆ ತಕ್ಕ ಪೂಜೆಗಳನ್ನು ಮಾಡ ಬೇಕೆಂತ ಇಂಗ್ಲಿಷ್ ರುಸ್ಯನ್ ಜರ್ಮನ್ ಯುದ್ಧನಾವೆಗಳು ಕೂಡಿ ಕೊಂಡು, ಆ ದಿಕ್ಕಿಗೆ ಹೊರಟು ಹೋಗಿದ್ಧಾವಂತೆ.

ಬಿರುಘಾಳಿಗಳೂ, ಭೂಕಂಪನಗಳೂ, ನೀರು ಗಂಡಗಳೂ, ಗುಡುಗು ಮೋಡಗಳಿಂದ ಹೊರಟ ಸಿಡಿಲುಗಳೂ ಹುಚ್ಚು ಮಳೆಗಳೂ, ಜಾಸ್ತಿ ಶೀತ ಹಿಮಗಳೂ ಈ ವರುಷದ ವಸಂತ ಕಾಲದ ಆರಂಭದಲ್ಲಿ ವಿಪರೀತವಾಗಿ, ವಿಲಾಯತಿ ಭೂಖಂಡದ ಮಧ್ಯ ಮತ್ತು ಪಶ್ಚಿಮ ದಿಕ್ಕಿನ ಶೀಮೆಗಳಿಗೆ ಒಂದು ಮಹಾ ಭೀಕರವಾದ ದೇವೋಕ್ತಿಯ ಪ್ರಸಂಗದಂತಾದವು. ಕಿವಿ ಕೊಟ್ಟು ಕೇಳುತ್ತಾರೇನೋ?

ಅಮೇರಿಕದ ಸಂಯುಕ್ತ ಸಂಸ್ಥಾನಗಳ ಕಂದಾಚಾರ ಇಲಾಖೆಯ ಪ್ರಧಾನಿ ೮೦,೦೦೦ ರೂಪಾಯಿಗಳಷ್ಟು ಲಂಚ ಇತ್ಯಾದಿ ಅನ್ಯಾಯದ ಹಣಗಳನ್ನು ತಿಂದು ಬಿಟ್ಟಿದ್ಧಾನಂತೆ.—ಪ್ರಜಾಧಿಪತ್ಯವೆಂಬದು ಇರುವ ದೇಶಗಳಲ್ಲಿ ರಾಜ್ಯಾಧಿಕಾರಕ್ಕೆ ಬಂದವರು ತಮ್ಮ ದೇಶ ತಾವು ಸುಲಿದು, ತಿಂದು ಬಿಡ ತಕ್ಕ ಬಾಳೇ ಹಣ್ಣೋ ಏನೋ? ಎಂಬುವ ಹಾಗೆ ಬಹುಶಾ ನಡಿಸುತ್ತಿದ್ಧಾರೆ.

ಕರ್ಡಿನಾಲ್ (ರೋಮನ್ ಕಥೋಲಿಕ ಸಭೆಯ ಶ್ರೇಷ್ಠ ಉದ್ಯೋಗಸ್ಥ) ಮನ್ನಿಂಗ್ ಎಂಬವನು ತನ್ನ ರಾಯಸದಲ್ಲಿ ಪ್ರಕಟಿಸಿದ್ದೇನಂದರೆ: ಸರಕಾರಕ್ಕೆ ಅವಿಧೇಯರಾಗಿದ್ದದರಿಂದ ಉದ್ಯೋಗ ಕಳ ಕೊಂಡ ಜರ್ಮನ್ ಕಥೋಲಿಕ ಅಧ್ಯಕ್ಷರಿಗಾಗಿ ಸಹಾಯಾರ್ಥಕ ಹಣ ಕೊಡುವವರು "ಕಪ್ಪು" ದಿನಗಳಲ್ಲಿಯೂ (೪೦ ದಿನದ ಉಪವಾಸ ಕಾಲದಲ್ಲಿ) ಮಾಂಸಾಹಾರಗಳನ್ನು ಸೇವಿಸ ಬಹುದು—ಈ "ಕಪ್ಪು" ದಿನಗಳಲ್ಲಿ ಮಾಂಸ ತಿನ್ನ ಬಾರದೆಂಬದು ಕಥೋಲಿಕ ಸಭೆಯಲ್ಲಿ ಬಹಳ ಕಂಡಾತುಂಡವಾದ (ಕಠಿಣ, ಖಂಡಿತ) ಕಟ್ಟಳೆಯಾಗಿದೆ; ಆದರೆ ಹಣ ಕೊಟ್ಟರೆ, ಅಂಥಾ ಕಟ್ಟಳೆಯನ್ನಾದರೂ ಅಪರಾಧವಾಗದೆ ಉಲ್ಲಂಘನ ಮಾಡ ಬಹುದು. ಇದರಿಂದಲೂ ರೋಮನ್ ಸಭೆಯಲ್ಲಿ "ರೊಖ್ಖಪ್ಪನೇ" ಎಲ್ಲವರಿಗಿಂತ, ಮಾನುಷ್ಯ ಕಟ್ಟಳೆಗಳಿಗಿಂತಲೂ ದೇವರ ಕಟ್ಟಳೆಗಳಿಗಿಂತಲೂ "ರಾಯಪ್ಪನವರಿಗಿಂತಲೂ" ದೊಡ್ಡವನು, ಮಹಾ ಜಗದ್ಗುರು, ಆಗಿದ್ಧಾನೆ ಎಂಬದು ಬಹು ವ್ಯಕ್ತವಾಗಿ ತೋರುತ್ತದೆ. ರೊಖ್ಖಪ್ಪನಿಗೆ ಎಲ್ಲಿ ಇಂಬು ಶಿಕ್ಕಿತೋ, ಅಲ್ಲಿ ಮಾನುಷ್ಯ ಕಟ್ಟಳೆಗಳೂ ಸಂಪ್ರದಾಯವೂ ಎನ್ನಿಸಿ ಕೊಳ್ಳುವಂಥಾದ್ದಕ್ಕೂ ಸುಭಿಕ್ಷೆ: ಇದಕ್ಕೆ ಸುಭಿಕ್ಷೆ ಎಲ್ಲಿಯೋ, ಅಲ್ಲಿ ರೊಖ್ಖಪ್ಪನಿಗೆ ಅರಸುತನವೇ, ಮಹಾ ಅಧಿಕಾರವ್ಯಾಪ್ತಿ.

ಮಹಾರಾಣಿಯವರು ತಮ್ಮ ಹೆಸರಿಗೆ "ಹಿಂದುಸ್ಥಾನದ ಚಕ್ರವರ್ತಿನಿ" ಎಂಬ ಹೊಸ ನಾಮವಿಶೇಷವನ್ನು ಕೂಡಿಸಿ ಕೊಂಡಿದ್ಧಾರೆ.

ಹಿಂದುಸ್ಥಾನದ ಗವರ್ನರ್ ಜೆನರಲ್ ಧೊರೆ ಲೊರ್ಡ್ ಲಿಟನ್ ಪ್ರಭು ಕಲ್ಕತ್ತಕ್ಕೆ ಮುಟ್ಟಿದರು.

ಕಲ್ಕತ್ತದ ಅಧ್ಯಕ್ಷರಾಗಿದ್ದ ಮಿಲ್‌ಮನ್ ಪಂಡಿತರ ಜ್ಞಾಪಕಾರ್ಥವಾಗಿ ಲಾಹೋರಿನಲ್ಲಿ ಹೊಸದೊಂದು ಅಧ್ಯಕ್ಷಸ್ಥಾನ ಏರ್ಪಡಿಸುವಂತೆ ಲೊರ್ಡ್ ನೊರ್ಥ್‌ಬ್ರುಕ್ ಪ್ರಭು ಸಂಘವನ್ನು ನೆರಿಸಿ ಆಲೋಚಿಸಿ, ನಿಷ್ಕರ್ಷೆ ಮಾಡಿದರು.

ಮುಂಬಾಯಿಯಲ್ಲಿ ಕ್ರೈಸ್ತಸೊಸೈತಿಯು ಪುಸ್ತಕಖಾನೆಯೊಳಗೆ ಕೆಲ ಕನ್ನಗಳ್ಳರು ಹೊಕ್ಕು, ಸಂದು ಮೂಲೆಯಲ್ಲೆಲ್ಲಾ ಹುಡುಕಿ, ಅಲ್ಲಿಂದ ಬೈಬಲ್ ಸೊಸೈತಿಯವರ ಪುಸ್ತಕಖಾನೆಗೂ ಹೋಗಿ, ಶೋಧನೆ ಮಾಡಿದರು. ಅವರಿಗೆ ಬಹಳ ಹಣ ಶಿಕ್ಕಲಿಲ್ಲಾ. ಈ ಎರಡು ಪುಸ್ತಕಖಾನೆಗಳು ಊರ ಮಧ್ಯದಲ್ಲಿ ಅವೆ. ಆಗ್ಯೆ ಪೊಲೀಸಿನವರು ಎಲ್ಲಿ ಇದ್ದರೋ?

ಅಫ್ರಿಕದಲ್ಲಿ ತಿಂಬಕ್ತೂ ಎಂಬಲ್ಲಿಗೆ ಸಮೀಪವಾದ ಒಂದು ಊರಲ್ಲಿ ಸಾವಿರಕ್ಕಿಂತ ಹೆಚ್ಚು ಪ್ರಾಚೀನ ಗ್ರಂಥಗಳು ಜೋಪಾನವಾಗಿ ಇಟ್ಟಿದ್ದಾವಂತೆ.

ಛೋಟ ನಾಗಪುರದಲ್ಲಿಯ ಜರ್ಮನ್ ಮಿಶ್ಯನ್ ಸಂಘದ ರಿಪೋರ್ಟಿನ ಮೇರೆಗೆ ಸದರಿ ಮಿಶ್ಯನ್ ಸಂಘಕ್ಕೆ ಶೇರಿರುವ ೧೮,೩೩೫ ಜನ ಸಭೆಯವರಲ್ಲಿ ೫,೯೭೨ ಮಂದಿ ರಾತ್ರಿಭೋಜನಕ್ಕೆ ಬರುವವರೂ, ೧,೫೯೨ ಮಂದಿ ಸ್ನಾನಕ್ಕೆ ತಯಾರಾಗುವಂತೆ ಬೋಧನೆ ಕೇಳುವವರೂ ಇದ್ದಾರೆ. ಆ ಕಡೆಯ ಸಭೆಯವರಲ್ಲಿ ಬಹಳ ಸ್ತುತ್ಯವಾದ ಮಿಶ್ಯನ್ ಕಾರ್ಯಾಸಕ್ತಿಯಿರುತ್ತದಂತೆ.

ಮುಂಬೈಯಲ್ಲಿ ಜನರುಗಳ ಕ್ಷೇಮಕ್ಕೆ ಹಾನಿಯಾಗ ಬಾರದೆಂತ ಕ್ರೈಸ್ತರಿಗೆ ತಮ್ಮ ಸತ್ತವರ ಶವಗಳನ್ನು ಶಹರಿನೊಳಗಣ ಹಳೇ ಗೋರೀಸ್ಥಳಗಳಲ್ಲಿ ಹೂಣಿಡಲಿಕ್ಕೆ ಅಪ್ಪಣೆಯಿಲ್ಲಾ: ಶಹರಿಗೆ ದೂರವಾದ ಸ್ಥಳದಲ್ಲಿ ಗೋರಿ ಮಾಡಿ, ಅವರು ಹೂಣಿಡ ಬೇಕು; ಆದರೆ ಕ್ರೈಸ್ತರ ಹತ್ತು ಪಾಲಷ್ಟು ಆ ಶಹರಿನ ತುರ್ಕರು ತಮ್ಮವರ ಹೆಣಗಳನ್ನು ಶಹರಿನೊಳಗಣ ಗೋರಿಗಳಲ್ಲಿ ಹುಗಿದಿಡಲಿಕ್ಕೆ ಏನೂ ಅಡ್ಡಿಯಿಲ್ಲವಂತೆ. ಕ್ರೈಸ್ತ ಶವ ಒಂದರಿಂದ ಕ್ಷೇಮಕ್ಕೆ ಆಗುವಷ್ಟು ಹಾನಿ ಹತ್ತು ತುರ್ಕರ ಹೆಣಗಳಿಂದ ಆಗದು ಎಂತ ನಂಬಿ, ಅಥವಾ ತುರ್ಕರಿಗೆ ಅಂಜಿ, ಮುಂಬೈ ಶಹರಿನ ಅಧಿಕಾರಿಗಳು ಪಕ್ಷಪಾತವೆಂತ ಕಾಣುವಂಥ, ತುರ್ಕರಿಗೆ ಭಿಡಿಯ ಮಾಡುವಂಥ, ಈ ವಿಪರೀತ ಕ್ರಮ ಏರ್ಪಡಿಸಿದ್ದಾರೇನೋ?

ತೀರಿ ಹೋದ ಹೆಂಡತಿಯ ಅಕ್ಕನನ್ನಾಗಲಿ ತಂಗಿಯನ್ನಾಗಲಿ ಇಂಗ್ಲಿಷ್ ಕ್ರೈಸ್ತ ಗಂಡಸರು ಮದುವೆ ಮಾಡಿ ಕೊಳ್ಳ ಕೂಡದು ಎಂಬ ಕಾಯಿದೆ ಇರುವದರಿಂದ, “ನೇಟೀವ್ ಕ್ರಿಸ್ತ್ಯನ್ಸ್” ಎನ್ನಿಸಿಕೊಳ್ಳುವ ಈ ದೇಶದ ಕ್ರೈಸ್ತ ಗಂಡಸರು ಸಹಾ ಹೆಂಡತಿ ತೀರಿ ಹೋಗಿ, ಆಕೆಯ ಸಹೋದರಿಯೊಬ್ಬಳನ್ನು ಮದುವೆ ಮಾಡಿ ಕೊಳ್ಳ ಕೂಡದು ಎಂಬದಾಗಿ ಭಾವಿಸಿ ಕೊಳ್ಳಲಾಯಿತು. ಆದರೆ ಇತ್ತಲಾಗೆ ಈ ದೇಶದ ಸರಕಾರದ ಕರ್ಣೀಕರು — ಹಾಗಲ್ಲಾ: ಆ ಕಾಯಿದೆ ಈ ದೇಶದ (ದೇಶೀಯ) ಕ್ರೈಸ್ತರಿಗೆ ತಾಗದು; ಅವರು ತೀರಿ ಹೋದ ಹೆಂಡತಿಯ ಸಹೋದರಿಯೊಬ್ಬಳನ್ನು ಮದುವೆ ಮಾಡಿ ಕೊಳ್ಳಲಿಕ್ಕೆ ಅಡ್ಡಿಯಿಲ್ಲಾ ಎಂಬದಾಗಿ ನಿರೂಪಿಸಿ ಪ್ರಕಟಿಸಿದ್ದಾರೆ.

ಕೆಲವು ವರುಷಗಳ ಹಿಂದೆ ಒಬ್ಬ ಹಿಂದು ಸ್ತ್ರೀ ಗಂಡನು ಪರದೇಶಕ್ಕೆ ವೈದ್ಯ ಕಲಿಯುವದಕ್ಕೆ ಹೋಗಿದ್ದಾಗ್ಯೆ ಮಾವನ ಮನೆಯಲ್ಲಿರುವವಳಾಗಿ ಬಂಗಾಳಿ ಓದಲಿಕ್ಕೆ ಅಭ್ಯಾಸ ಮಾಡಿದಳು. ಒಂದು ದಿನ ಅವಳು ತೋಟಕ್ಕೆ ಹೋಗಿ, ಮಾವಿನ ಹಣ್ಣು ಹೆಕ್ಕುವಾಗ, ಒಂದು ಹರಕು ಛಾಪಿಸಿದ ಕಾಗದ ಅವಳಿಗೆ ಶಿಕ್ಕಿತು. ಅದಕ್ಕೆ ಹತ್ತಿದ ಧೂಳು ಒರಸಿ ಓದಲಾರಂಭಿಸಿದಳು. ಅದು ಕ್ರಿಸ್ತನ ಅದ್ಭುತಗಳ ವಿಷಯದ ಒಂದು ವಹಿಯ ಕಾಗದವಾಗಿತ್ತು. ಅದನ್ನು ಓದಿ ಅವಳಿಗೆ ಸಂತೋಷವಾಗಿ, ಅದರಲ್ಲಿ ಬರದ ಪ್ರಸ್ತಾಪ ಇನ್ನು ಹೆಚ್ಚು ತಿಳಿಯ ಬೇಕೆಂಬ ಅಪೇಕ್ಷ ಹುಟ್ಟಿತು. ಅವಳ ಗಂಡನ ಪುಸ್ತಕಗಳಿದ್ದ ಕೋಣೆಗೆ ಹೋಗಿ, ಹುಡುಕಲಾಗಿ, ಅವಳಿಗೆ ಅದೇ ವಹಿ ಪೂರಾ ಶಿಕ್ಕಿತು. ಗಂಡನು ಮನೆಗೆ ಬರಲು ಅವಳು ತಾನು ಓದಿದ್ದೂ ತನಗಾದ ಆಶ್ಚರ್ಯವೂ ಅವನಿಗೆ ತಿಳಿಸಿ, ಆ ವಿಷಯ ತನಗೆ ಹೆಚ್ಚಿಗೆ ಹೇಳ ಬೇಕೆಂತ ಬೇಡಿ ಕೊಂಡಳು. ಅವನು ಮೊದಲು ನಕ್ಕು, ಸುಮ್ಮನಿರಲು, ಅವಳು ಪದೇ ಪದೇ ಬೇಡುತ್ತಿದ್ದದರಿಂದ, ಅವನು ಬಂಗಾಳಿ ಸತ್ಯವೇದದ ಪ್ರತಿಯನ್ನು ಅವಳಿಗೆ ತಂದು ಕೊಟ್ಟನು. ಆ ಮೇಲೆ ಗಂಡನು ಅವಳನ್ನು ಕರಕೊಂಡು, ತಾನು ವೈದ್ಯ ಕಲಿಯುತ್ತಿದ್ದ ಸ್ಥಳಕ್ಕೆ ಹೋಗಿ, ಕೆಲವು ವರುಷ

ಅಲ್ಲೇ ಉಳುಕೊಂಡನು. ಆ ಪಟ್ಣದಲ್ಲಿ ಅಮೇರಿಕ ಮಿಶ್ಯನಿನ ಸ್ತ್ರೀಯರು ಅವಳಿಗೆ ದೇವರ ವಾಕ್ಯವನ್ನು ಹೆಚ್ಚು ತಿಳಿಸಿದರು; ಹೀಗಿರುತ್ತಾ ಗಂಡನು ಅಸ್ವಸ್ಥವಾಗಿ ಅಲ್ಲಹಾಬಾದಿಗೆ ಬಂದು, ಅಲ್ಲಿ ತೀರಿಕೊಂಡನು; ತೀರಿಕೊಳ್ಳುವ ಮುಂಚೆ ಕ್ರಿಸ್ತನಲ್ಲಿ ನಂಬುವವನಾದನು; ಹೆಂಡತಿ ವಿಧವೆಯಾಗಿ, ಪುನಶ್ಚ ಮಾವನ ಮನೆಗೆ ಬರಲು, ಅವಳು ಕ್ರೈಸ್ತಳಾಗುವದಕ್ಕೆ ಬಹಳ ಮನಸ್ಸು ತೋರಿಸಿದ ಕಾರಣ ಅವಳನ್ನು ತೌರ ಮನೆಗೆ ಕಳುಹಿಸಿದರು. ಅಲ್ಲಿಯೂ ಎಷ್ಟು ಹೇಳಿದಾಗ್ಯೂ ಅದೇ ಮನಸ್ಸು ತೋರಿಸಿದಳು. ಕಡೆಗೆ ಅವಳು ಅವರ ಕೈಗೆ ತಪ್ಪಿಸಿಕೊಂಡು, ಶ್ರೀರಾಮಪುರಕ್ಕೆ ಹೋಗಿ, ಬೋಧನೆ ಹೊಂದಿ, ಸ್ನಾನ ಈಸಿ ಕೊಂಡಳು. ಹೀಗೆ ಒಂದು ವಹಿಯು ಹರಕು ಕಾಗದ ಗಂಡ ಹೆಂಡತಿ ಇಬ್ಬರನ್ನು ಕ್ರಿಸ್ತನ ಬಳಿಗೆ ನಡಿಸಿದ್ದಾಯಿತು.

ಬಾಸಲ್ ಮಿಶ್ಯನಿಗೆ ಚೀನದಲ್ಲಿ ೪ ಮುಖ್ಯ ಠಾಣ್ಯಗಳೂ ೧೦ ಉಪಠಾಣ್ಯಗಳು. ಇವುಗಳಲ್ಲಿ ಎರಡು ತೀರದಿಂದ ೧೫೦ ಮೈಲು ದೇಶದ ಒಳಗೆ ಅವೆ. ಹತ್ತು ಮಿಶನೆರಿಗಳಲ್ಲಿ ಇಬ್ಬರು ಬಾಸಲ್ ಪಟ್ಣದಲ್ಲಿ ಕಲಿತು ಬಂದ ದೇಶಸ್ಥರು. ಕ್ರೈಸ್ತರು ೧೦೭೦ ಮಂದಿ.—ಜಾಪಾನಿನಲ್ಲಿ ಮಿಶ್ಯನ ಕೆಲಸ ಪ್ರಾರಂಭಿಸ ಬೇಕೆಂತ ಸಂಘದವರಿಗೆ ಕೆಲವರು ಬರಕೊಂಡದಕ್ಕೆ ಸದ್ಯಾ ಸಂದರ್ಭವಾಗುವದಿಲ್ಲವೆಂತ ಉತ್ತರ ಕೊಡೋಣಾಯಿತು.

ಬೆಳಗಾವಿನಲ್ಲಿ ಕೆಲವರು ಶಿಪಾಯರು ಮಧ್ಯಾಹ್ನದ ಮೇಲೆ ಡೇರಾ ಹೊಡಿಯುತ್ತಿರುವಾಗ್ಯೆ ಗುಡುಗು ಉಂಟಾಯಿತು; ಮಳೆ ಬಾರದ್ದರಿಂದ ಅವರು ಕೆಲಸ ನಿಲ್ಲಿಸದೆ ಮಾಡುತ್ತಿರುವಾಗ, ಅಲ್ಲಿಗೆ ಬೇರೆ ಕೆಲವರು ಕೂಡಿಕೊಂಡು ಮಾತಾಡುತ್ತಿದ್ದರು. ಹೀಗೆ ಅವರು ಗುಂಪಾಗಿರುವಾಗ, ಫಕ್ಕನೆ ಶಿಡಿಲು ಹೊಡದು, ಅವರಲ್ಲಿ ಇಬ್ಬರನ್ನು ಕೊಂದಿತು; ಉಳಿದವರು ಮೂರ್ಛಿತರಾದರು. ಸತ್ತವರಲ್ಲಿ ಒಬ್ಬನಿಗೆ ಶಿಡಿಲು ಎಡ ಕಣತಲೆಗೆ ಬಡದು, ಹಿಮ್ಮಡಿಯಲ್ಲಿ ಇಳಿಯಿತು; ಇನ್ನೊಬ್ಬನ ಮೈಮೇಲೆ ಏನೂ ಪೆಟ್ಟಿನ ಗುರ್ತು ಕಾಣದ್ದರಿಂದ ಶಿಡಿಲಿನ ಧಕ್ಕೆಯಿಂದ ಸತ್ತನೆಂದು ಕಾಣುತ್ತದೆ. ಅದೇ ಮಧ್ಯಾಹ್ನ ಅಲ್ಲಿಂದ ಒಂದು ಮೈಲು ದೂರ ಒಂದು ಹಳ್ಳಿಯವನೂ ಶಿಡಿಲು ಬಡದು ಸತ್ತನು.

ನಮ್ಮ ಮಂಗಳೂರ ಮಿಶ್ಯನ್ ಛಾಪಖಾನೆಯಲ್ಲಿ ಇತ್ತಲಾಗೆ ಒಂದು "ಇಂಗ್ಲಿಷ್ ಮತ್ತು ಕನ್ನಡ ಶಾಲಾನಿಘಂಟು,,, "ವಿದ್ಯಾಸಾಫಲ್ಯ ಸೂಚಕವಾದ ಉಪದೇಶಸಾರವು", "ಕಡೆಗೆ ವಜೀರನಾದ ಯೋಸೇಫನೆಂಬ ಯುವಗೋಪಾಲರತ್ನ" ಎಂಬೀ ಮೂರು ಪುಸ್ತಕಗಳು ಛಾಪೆಯಾದವು.

ಹೊನ್ನಾವರದಿಂದ ರವಾನೆಯಾದ ಒಂದೆರಡು ಕಥಾಪ್ರಸಂಗಗಳು ಕ್ರೈ. ಸ. ಕರ್ತನಿಗೆ ಹಸ್ತಗತವಾದವು. ಅನುಕೂಲವಾಗುವಂತೆ ಅವು ಉಪಯೋಗವಾದಾವು.

ಮೇ ೯ಕ್ಕೆ ಮಂಗಳೂರ ಮೇಲ್ಶಾಲೆಯನ್ನು ೬ ಮಂದಿ ಹೊಸಬರು ಸೇರಿದರು. ಇವರಲ್ಲಿ ನಾಲ್ವರು ಮಳೆಯಾಳದವರು, ಇಬ್ಬರು ತುಳು ಶೀಮೆಯವರು. ಮೇಲ್ಶಾಲೆಯವರೆಲ್ಲರು ಈಗ ೨೩ ಮಂದಿ.

ಮೇ ೧೪ರಲ್ಲಿ ಪರೀಕ್ಷೆ ಕೊಟ್ಟು ಮೇಲ್ಶಾಲೆಯನ್ನು ಬಿಟ್ಟ ಯೌವನಸ್ಥನೊಬ್ಬನು ಮಂಗಳೂರಿನಲ್ಲಿ ಉಪದೇಶಕೋದ್ಯೋಗದೀಕ್ಷಾಬದ್ಧನಾದನು.

ಎಪ್ರಿಲ್ ೯ರಲ್ಲಿ ಉಡ್ಪಿಯಲ್ಲಿ ೨೩ ಜನರು, ಎಪ್ರಿಲ್ ೧೬ರಲ್ಲಿ ಕುತ್ಯಾರದಲ್ಲಿ ೨೮ ಜನರು ಕ್ರೈಸ್ತಸ್ನಾನ ಹೊಂದಿ, ಸಭಾಂಗಗಳಾದರು.

ಕುಂದಾಪುರದಲ್ಲಿ (ಅಂದರೆ ಬಸರೂರು ಎಂಬಲ್ಲಿ) ನಮ್ಮ ಬಾಸಲ್ ಮಿಶ್ಯನ್ ಸಂಘದವರು ಒಂದು ಮಿಶ್ಯನ್ ಠಾಣೆಯನ್ನು ಸ್ಥಾಪಿಸ ತಕ್ಕದೆಂತ ನಿಷ್ಕರ್ಷೆ ಮಾಡಿದ್ಧಾರೆ.

೧೨೯ನೇ ಪಾನಿನ ಎರಡನೇ ಹೋಳಿನಲ್ಲಿ ಮೇಲಿನ ಮೂರನೇ ಗೆರೆಯಲ್ಲಿ "ದೇಶಗಳಲ್ಲಿ" ಎಂಬ ಶಬ್ದಕ್ಕೆ ಬದಲಾಗಿ "ವೇದಗಳಲ್ಲಿ" ಎಂಬದಾಗಿ ಓದ ತಕ್ಕದ್ದು.

Printed by Stolz & Hirner, Basel Mission Press, Mangalore.

# ಕ್ರೈಸ್ತಸಭಾಪತ್ರವು.

(ಮಾಸ ಮಾಸಕ್ಕೆ ಪ್ರಕಟವಾಗುವಂಥಾದ್ದು.)

## ೯ನೇ ಪುಸ್ತಕವು.

MANGALORE
BASEL MISSION BOOK & TRACT DEPOSITORY
1877

# ಕ್ರೈಸ್ತಸಭಾಪತ್ರದ ೯ನೇ ಪುಸ್ತಕದ

# ಅಡಕವು.


೧. ಅಂಕೆಯದು:

ಪ್ರಾರ್ಥನಾಬೋಧಕಶಾಸ್ತ್ರಸಾರವು—ಒಂದು ಒಗಟುಜೋಡು—ಲೇಖನ—ಹುಗೆನೊತರ ಪಲಾಯನವು—ಚಿನ್ನದ ಹರಳುಗಳು—ವಿವಿಧ ವರ್ತಮಾನಗಳು.

೨. ಅಂಕೆಯದು:

ಪ್ರಾರ್ಥನಾಬೋಧಕಶಾಸ್ತ್ರ ಸಾರವು—ಚಿನ್ನದ ಹರಳುಗಳು—ಒಳ್ಳೇದಾದ್ದೇನು?—ಆಶ್ಚರ್ಯಕ್ಕೆ ಕಾರಣವಾದ್ದೊಂದು—೬೭ನೇ ಕೀರ್ತನೆ—ವಿವಿಧ ವರ್ತಮಾನಗಳು.

೩. ಅಂಕೆಯದು:

ಪ್ರಾರ್ಥನಾಬೋಧಕಶಾಸ್ತ್ರಸಾರವು—ಶಕ್ತಿ ಇದ್ದವನಾದರೂ ಯುಕ್ತಿ ಇದ್ದವನ ಕೆಳಗೆ—ತೊಟ್ಲಿನಲ್ಲಿ ಏನು?—ಚಿನ್ನದ ಹರಳುಗಳು—ಲೇಖನಗಳು—ವಿವಿಧ ವರ್ತಮಾನಗಳು.

೪. ಅಂಕೆಯದು:

ಮಾಳಿಗೇ ಸೋಪಾನದಲ್ಲಿ ಮುಯ್ಯಿಗೆ ಮುಯ್ಯಿಯಾದ್ದು—ಅನ್‌ಸಲ್ಮೊ—ಲೇಖನಗಳು—ಕನ್ನಡ ಜಿಲ್ಲಾ ಮಿಶ್ಯನ್ ಹಬ್ಬವು.

೫. ಅಂಕೆಯದು:

ಚಿನ್ನದ ಹರಳುಗಳು—ರಾತ್ರಿಭೋಜನಕ್ಕೆ ತಕ್ಕ ಯೋಗ್ಯತೆಯೇನು?—ಎರಡು ಜವಾಬು—ಲೇಖನವು—ಪ್ರಶ್ನೆಗಳು—ವಿವಿಧ ವರ್ತಮಾನಗಳು.

೬. ಅಂಕೆಯದು:

ಪ್ರಾರ್ಥನಾಬೋಧಕಶಾಸ್ತ್ರಸಾರವು—ಅನ್‌ಸಲ್ಮೊ—ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೇ ಕೊಡುತ್ತಾನೆ—ಮನುಷ್ಯಾಭಿಲಾಷೆ—ಉತ್ತರಗಳು—ಹೊಸ ಪ್ರಶ್ನೆಗಳು—ವಿವಿಧ ವರ್ತಮಾನಗಳು.

## ೭. ಅಂಕೆಯದು:

ಪ್ರಾರ್ಥನಾಬೋಧಕಶಾಸ್ತ್ರಸಾರವು—ಈಗಿನ ಕಾಲದ ಅವಿಶ್ವಾಸಿಗಳಾದ ಪಂಡಿತರ ವಿದ್ಯಾತಿಶಯವು—ಅನ್‌ಸಲ್ಮೊ—ಡಿಲ್ಲಿ—ಪಾಪನು ತಪ್ಪದವನೋ? ದಪ್ಪದವನೋ?—ಉತ್ತರಗಳು—ಹೊಸ ಪ್ರಶ್ನೆಗಳು—ವಿವಿಧ ವರ್ತಮಾನಗಳು.

## ೮. ಅಂಕೆಯದು:

ಪ್ರಾರ್ಥನಾಬೋಧಕಶಾಸ್ತ್ರಸಾರವು—ಚಿನ್ನದ ಹರಳುಗಳು—ಅನ್‌ಸಲ್ಮೊ—ಮಹಾ ಕಳ್ಳತನದ ಸಂಗತಿ—ಉತ್ತರಗಳು—ಹೊಸ ಪ್ರಶ್ನೆಗಳು—ವಿವಿಧ ವರ್ತಮಾನಗಳು.

## ೯. ಅಂಕೆಯದು:

ಕಣ್ಣು ಮೇಲಕ್ಕೆ ಕೈ ಕೆಲಸಕ್ಕೆ—ಅನ್‌ಸಲ್ಮೊ—ಒಂದು ನೆರೆ—ಉತ್ತರಗಳು—ಹೊಸ ಪ್ರಶ್ನೆಗಳು—ವಿವಿಧ ವರ್ತಮಾನಗಳು.

## ೧೦. ಅಂಕೆಯದು:

ಕ್ರಿಸ್ತನ ಉತ್ಥಾನೋತ್ಸವಕ್ಕೆ—ಚಿನ್ನದ ಹರಳುಗಳು—ಒಂದು ನೆರೆ—ಉತ್ತರಗಳು—ಹೊಸ ಪ್ರಶ್ನೆಗಳು—ವಿವಿಧ ವರ್ತಮಾನಗಳು.

## ೧೧. ಅಂಕೆಯದು:

ಲೋಕದ ಸ್ನೇಹವು—ದೇವರಿಲ್ಲವೋ?—ಚಲೋ ಬಾಲವೃತ್ತಾಂತವು—ಒಂದು ನೆರೆ—ಉತ್ತರಗಳು—ಹೊಸ ಪ್ರಶ್ನೆಗಳು—ವಿವಿಧ ವರ್ತಮಾನಗಳು.

## ೧೨. ಅಂಕೆಯದು:

ಚಂದಾದಾರರಿಗೆ—ನಿರುಪಾಯವೇ ವಿಶ್ವಾಸದ ಉಪಾಯವು—ಒಂದು ನೆರೆ—ಉತ್ತರಗಳು—ವಿವಿಧ ವರ್ತಮಾನಗಳು.

ಕ್ರೈಸ್ತ ಸಭಾ ಪತ್ರಿಕೆ

ಪುಸ್ತಕ ೯. JULY 1876. ಅಂಕೆ ೧.

**ಅಡಕವು:** ಪ್ರಾರ್ಥನಾಬೋಧಕಶಾಸ್ತ್ರಸಾರವು— ಒಂದು ಒಗಟು ಜೋಡು— ಲೇಖನ— ಹುಗೆನೋತರ ಪಲಾಯನವು— ಚಿನ್ನದ ಹರಳುಗಳು— ವಿವಿಧ ವರ್ತಮಾನಗಳು.

## ಪ್ರಾರ್ಥನಾಬೋಧಕಶಾಸ್ತ್ರಸಾರವು.

(೮ನೆ ಪುಸ್ತಕದ ೧೩೫ನೆ ಪುಟದಿಂದ ಮುಂದೆ.)

ವಿಶ್ವಾಸಿಗಳ ತಂದೆಯೆನ್ನಿಸಿ ಕೊಳ್ಳುವ ಅಬ್ರಹಾಮನು ಸೋದೋಮ ಗೊಮೋರ ಎಂಬ ಪಟ್ಟಗಳವರಿಗಾಗಿ ಬೇಡಿಕೊಂಡಾಗ "ಮಣ್ಣೂ ಬೂದಿಯೂ ಆಗಿರುವ ನಾನು ಸ್ವಾಮಿಯ ಸಂಗಡ ಮಾತಾಡಲಿಕ್ಕೆ ಧೈರ್ಯಗೊಂಡದನ್ನು ಮನ್ನಿಸ ಬೇಕು" ಎಂಥೇಳಿ ಬಿನ್ನವಿಸಿದನು. ಮಣ್ಣಿನಿಂದುಂಟಾಗಿ ತಿರಿಗಿ ಮಣ್ಣಾಗುವ ಮನುಷ್ಯನೇ! ನೀನು ಎಷ್ಟರವ? ಭೂಪರಲೋಕಗಳ ನಿರ್ಮಾಣಿಕನೂ ಪರಿಪಾಲಕನೂ ಆದ ಸರ್ವೇಶನ ಹತ್ತರ ಬಂದು ಮಾತಾಡಲಿಕ್ಕೆ ನೀನು ಯೋಗ್ಯನೇ? ಹಾಗಾದರೆ ನೀನು ದೇವರ ಮುಂದೆ ಬರುವಾಗ, ನಾನು ಏನಲ್ಲದವನೂ ಏನಿಲ್ಲದವನೂ ಎಂತ, ತಪ್ಪಿ ಹೋದ ಮಗನು—"ತಂದೆಯೇ! ನಾನು ನಿನ್ನ ಮಗನೆಂದು ಕರೆಯಲ್ಪಡಲಿಕ್ಕೆ ಅಗದೀ ಅಯೋಗ್ಯನೇ!" ಎಂದರಿಕೆ ಮಾಡಿದಂತೆ ಆತನ ಮುಂದೆ ಬಂದು ಅರಿಕೆ ಮಾಡು. ದೇವರ ಮುಂದೆ ಬಂದು ಪ್ರಾರ್ಥಿಸಲಿಕ್ಕೆ ಅಪ್ಪಣೆ ಇದ್ದದು ಮಹಾ ದೊಡ್ಡ ದಯವೆಂತ ತಿಳುಕೋ! ನೀನು ದೊಡ್ಡ ಧೊರೆಯೊಬ್ಬನ ಮುಂದೆ ನಿಂತು, ಮಾತಾಡುವ ಪ್ರಸಂಗ ಬಿದ್ದರೆ, ಭಯ ಹಿಡಿದು, ವಿನಯವಾಗಿ ನಿಂತು ಮಾತಾಡುತ್ತೀಯಲ್ಲಾ! ಹಾಗಾದರೆ ದೇವರ ಮುಂದೆ ಎಷ್ಟೋ ಹೆಚ್ಚಾದ ಭಯವೂ ವಿನಯವೂ ಬೇಡವೋ?

ಕರ್ತನು ಸೀನಾಯಿ ಪರ್ವತದಲ್ಲಿ ನ್ಯಾಯಪ್ರಮಾಣವನ್ನು ಕೊಡಲಿಕ್ಕಿದ್ದಾಗ, ಇಸ್ರಯೇಲ್ಯರು ಇಡೀ ಮೂರು ದಿವಸ ತಮ್ಮನ್ನು ತೊಳಕೊಂಡು, ಪ್ರತಿಷ್ಠಿಸಿ ಕೊಂಡು, ಸಿದ್ಧ ಮಾಡಿ ಕೊಳ್ಳ ಬೇಕಾಯಿತು. ಅದಲ್ಲದೆ ಆ ಪರ್ವತಕ್ಕೆ ಯಾರೂ, ಯಾವ ಪಶುವಾದರೂ, ಮುಟ್ಟ ಬಾರದೆಂತ ಅದರ ಸುತ್ತಲೂ ಬೇಲಿ ಕಟ್ಟಿಸಲಪ್ಪಣೆಯಾಯಿತು. ಮೋಶೆಯಾದರೂ ಆರು ದಿನ ತನ್ನನ್ನು ಏಕಾಂತದಲ್ಲಿ ಪ್ರತಿಷ್ಠಿಸಿ, ದೇವರ ಮುಂದೆ ಬರಲಿಕ್ಕೆ ಸಿದ್ಧ ಮಾಡಿ ಕೊಳ್ಳ ಬೇಕಾಯಿತು. ಮತ್ತು "ನಿನ್ನ ಮಹಿಮೆಯನ್ನು ದೃಷ್ಟಿಸುವಂತೆ ನನಗೆ ದಯ ಮಾಡ ಬೇಕು" ಎಂತ ಮೋಶೆ ಬಿನ್ನೈಸಿದ್ದಕ್ಕೆ ಕರ್ತನು "ನನ್ನ ಮುಖವನ್ನು ನೀನು ನೋಡಲಾರಿ! ಯಾಕಂದರೆ ನನ್ನ ಮುಖವನ್ನು ಯಾರೂ ಸಾಯದೆ ನೋಡಲಿಕ್ಕೆ ಕೂಡದು" ಎಂದಪ್ಪಣೆ ಕೊಟ್ಟನು. ಅಂಥಾ ಸ್ವಾಮಿಯ ಮುಂದೆ ಬರಲಿಕ್ಕೆ ನಾವು ಎಷ್ಟರವರು!

ದೇವಾಲಯದ ಅತಿ ಪರಿಶುದ್ಧ ಗೃಹದಲ್ಲಿ ಪ್ರವೇಶವಾಗಲಿಕ್ಕೆ ಪ್ರಧಾನ ಯಾಜಕನಿಗಲ್ಲದೆ ಯಾರಿಗೂ ಅಪ್ಪಣೆ ಇದ್ದಿಲ್ಲಾ. ಅವನಾದರೂ ವರುಷಕ್ಕೊಮ್ಮೆ ಮಾತ್ರ ಪಾಪನಿವಾರಕ ರಕ್ತವನ್ನು ಒಳ

ತರುವವನಾಗಿ ಶೇರ ಬಹುದಿತ್ತು. ಅಂಥಾ ರಕ್ತವಿಲ್ಲದೆ ಅವನಾದರೂ ಶೇರಲಿಕ್ಕೆ ಕೂಡದಿತ್ತು. ನಡುವೆ ಹಾಕಿದ್ದ ತೆರೆಯನ್ನು ಯೇಸು ಈಗ ಹರಿದು ಬಿಟ್ಟು, ಅತಿ ಪರಿಶುದ್ಧ ಸ್ಥಳಕ್ಕೆ ತಾನೇ ಮಾರ್ಗವಾಗಿ ದ್ದಾನೆ. ತಮ್ಮನ್ನು ತಗ್ಗಿಸಿ ಕೊಂಡು, ಆತನನ್ನೇ ಆತು ಕೊಂಡು, ತಮಗೆ ಆಧಾರವಾಗಿ ಹಿಡು ಕೊಳ್ಳು ವವರಿಗೆ ಮಾತ್ರ ದೇವರ ದಯಾಸನದ ಮುಂದೆ ಬಂದು ಪ್ರಾರ್ಥಿಸಲಿಕ್ಕೆ ಅಧಿಕಾರವದೆ.

ಆದರೆ ಬಹಿರಂಗವಾಗಿಯೂ ಪ್ರಾರ್ಥಿಸುವವರ ವಿನಯ ತೋರ ತಕ್ಕದು, ಅಂದರೆ ಪ್ರಾರ್ಥಿ ಸುವವರು ಪ್ರಾರ್ಥನೆಗೆ ತಕ್ಕ ಮುಖಭಾವ ಮುಂತಾದ್ದನ್ನು ಕಾಣಿಸಿ, ನಿಂತುಕೊಂಡು, ಅಥವಾ ಮೊಣಕಾಲೂರಿ ಕೊಂಡು, ಕೈ ಮುಗಿಯುವ ರೀತಿ ಮೊದಲಾದ ಭಯಭಕ್ತಿಪೂರ್ವಕ ವಿನಯ ಲಕ್ಷಣಗಳನ್ನು ಕಾಣಿಸ ತಕ್ಕದಾಗಿದೆ. ದೇವರು ಬೆಂಕಿ ಹಿಡಿದ ಪೊದೆಯಲ್ಲಿ ಮೋಶೆಗೆ ಕಾಣಿಸಿ ಕೊಂಡಾಗ, "ಹತ್ತರ ಬರ ಬೇಡ! ನಿನ್ನ ಪಾದಗಳಿಂದ ಕೆರಗಳನ್ನು ತೆಗದು ಹಾಕು, ಯಾಕಂದರೆ ನೀನು ನಿಂತಿರುವ ಸ್ಥಳವು ಪವಿತ್ರವೇ" ಎಂಧೇಳಿದ್ದಕ್ಕೆ ಮೋಶೆ ದೇವರ ಕಡೆಗೆ ದೃಷ್ಟಿ ಇಡಲಿಕ್ಕೆ ಹೆದರಿ ಕೊಂಡು, ತನ್ನ ಮೋರೆ ಮುಚ್ಚಿ ಕೊಂಡನು. ಯಾಜಕರು ತಮ್ಮನ್ನು ತೊಳ ಕೊಂಡು, ಶುಭ್ರ ವಸ್ತ್ರಗಳನ್ನು ಹಾಕಿ ಕೊಂಡು ಇರದೆ ಪರಿಶುದ್ಧ ಗೃಹದಲ್ಲಿ ಪ್ರವೇಶವಾಗ ಬಾರದಾಗಿತ್ತು. "ವಿನಯ ಪೂರ್ವಕವಾಗಿ" ಎಂಬದು ಬಹಿರಂಗವಾಗಿಯೂ ಕಾಣ ಬೇಕೆಂಬದಕ್ಕೆ ಹೆಚ್ಚಿನ ವಿವರ ಬೇಕೋ? ೯೫ನೇ ಕೀರ್ತನೆಯಲ್ಲಿ "ಬನ್ನಿರಿ! ಅಡ್ಡ ಬೀಳುವಾ! ಎರಗುವಾ! ನಮ್ಮನ್ನುಂಟು ಮಾಡಿದ ಕರ್ತನ ಮುಂದೆ ಮೊಣಕಾಲೂರಿ ಕೊಳ್ಳುವಾ" ಎಂಬ ಮಾತುಂಟು. ಹಾಗೂ ದೇವಾಲಯದ ಪ್ರತಿಷ್ಠೆ ಯಲ್ಲಿ ಸೊಲೊಮೋನನು ಮೊಣಕಾಲೂರಿ ಕೊಂಡು, ತನ್ನ ಕೈಗಳನ್ನು ಆಕಾಶದ ಕಡೆಗೆ ಎತ್ತಿ ಪ್ರಾರ್ಥಿಸಿದನು. ಮಹಾ ಪ್ರವಾದಿಯಾದ ಎಲೀಯನು ಕರ್ಮೆಲ್ ಬೆಟ್ಟದ ಶಿಖರಕ್ಕೆ ಏರಿ, ನೆಲಕ್ಕೆ ಬೊಗ್ಗಿ ಕೊಂಡು, ಮೊಣಕಾಲೂರಿ ಕೊಂಡು, ಯೆಹೋವನಿಗೆ ಪ್ರಾರ್ಥಿಸಿದನು. ಮತ್ತು ಅವನ ಪ್ರಾರ್ಥನೇ ಮೇಲೆ ಆಕಾಶದಿಂದ ಬೆಂಕಿ ಬಿದ್ದದಕ್ಕೆ ಪ್ರಜೆಯೆಲ್ಲವೂ ಅಡ್ಡ ಬಿದ್ದು, ಯೆಹೋವನನ್ನು ಹೊಗಳು ವಂಥಾದ್ದಾಯಿತು. ದಾನಿಯೇಲನು ದಿನವೊಂದಕ್ಕೆ ಮೂರಾವರ್ತಿ ಮೊಣಕಾಲೂರಿ ಕೊಂಡು, ದೇವರನ್ನು ಪ್ರಾರ್ಥಿಸಿ ಕೊಂಡಾಡುತ್ತಿದ್ದನು.

ಯೇಸು ತಾನಾದರೂ ಕಣ್ಣುಗಳನ್ನು ಆಕಾಶಕ್ಕೆ ಎತ್ತಿ ಪ್ರಾರ್ಥಿಸಿದ್ದಲ್ಲದೆ, ಗೆತ್ಸೇಮನೆಯಲ್ಲಿ ಮೊಣಕಾಲೂರಿ ಕೊಂಡವನಾಗಿಯೂ ಪ್ರಾರ್ಥಿಸಿದನು. ಇಡೀ ನರಜಾತಿಯ ಪ್ರತಿನಿಧಿಗಳು ಎಂಬಂತಾಗಿ ದಿವ್ಯ ರಾಜಾಸನದ ಮುಂದೆ ಇರುವ ೨೪ ಹಿರಿಯರು ಸಹಾ ರಾಜಾಸನಾರೂಢನಾದಾತನ ಮುಂದೆ ಅಡ್ಡ ಬಿದ್ದು, ತಮ್ಮ ಕಿರೀಟಗಳನ್ನು ತೆಗದಿಟ್ಟು, ನಮಸ್ಕರಿಸಿ, ಆರಾಧಿಸುತ್ತಿದ್ದಾರೆ.

ಹಾಗಾದ ಮೇಲೆ ನೀನೂ ನಿನ್ನ ದೇವರಾದ ಕರ್ತನನ್ನು ಪ್ರಾರ್ಥಿಸಿದರೆ, ಮೊಣಕಾಲೂರಿ ಕೊಂಡು ಪ್ರಾರ್ಥಿಸ ತಕ್ಕದಲ್ಲವೋ? ಮೊಣಕಾಲೂರಿಕೊಳ್ಳದೆ ಪ್ರಾರ್ಥಿಸ ಬಾರದೇ ಬಾರದು ಅಂತಲ್ಲಾ! ನಿಂತುಕೊಂಡಿರುವಾಗಲೂ, ಕೂತುಕೊಂಡಿರುವಾಗಲೂ, ಮಲಗಿಕೊಂಡಿರುವಾಗಾದರೂ ಪ್ರಾರ್ಥಿಸ ಬಹುದು; ಹ್ಯಾಗಾದರೂ ಸೈ; ಆದರೆ ಮನಸ್ಸು ತಗ್ಗಿಸಿಕೊಂಡಿರ ಬೇಕಷ್ಟೇ. ಹೃದಯವೇ ನೆಲಕ್ಕೆ ಊರಿಕೊಂಡು ಇರ ಬೇಕು. ನೆಲಕ್ಕೆ ಊರಿಕೊಂಡ ಹೃದಯಕ್ಕೆ ದೇಹವೂ ಊರಿಕೊಂಡು ಜೋಡಾಗಿರ ತಕ್ಕದ್ದು. ಅನೇಕ ಕ್ರೈಸ್ತರು ತಾವು ಮೊಣಕಾಲೂರಿಕೊಂಡು ಪ್ರಾರ್ಥಿಸ ತೊಡಗಿದಂದಿನಿಂದ ಹೆಚ್ಚು ವಿನಯವಾಗಿಯೂ ಚುರುಕಾಗಿಯೂ ಪ್ರಾರ್ಥಿಸ ಶಕ್ತರಾದರು ಎಂತ ಅರಿಕೆ ಮಾಡಿದ್ದುಂಟು. ನೀನು ಹಾಗೆಯೇ ಮಾಡಿದರೆ, ನಿನಗೂ ಅದೇ ಅನುಭವವಾಗಲಿಕ್ಕೆ ಸಾಕು. ಅನುಭವವೇ ಈ ವಿಷಯದಲ್ಲಿ ತಕ್ಕ ಸೂತ್ರವಾಗಿದೆ.

ಒಂದು ಇಡೀ ಕುಟುಂಬವಾಗಲಿ, ಸಭೆಯಾಗಲಿ ಕೂಡಿಕೊಂಡು ಪ್ರಾರ್ಥನೆ ಮಾಡುವಲ್ಲಿಯೂ

ಮೊಣಕಾಲೂರಿಕೊಂಡು ಪ್ರಾರ್ಥಿಸುವದು ಅಷ್ಟು ಉಚಿತವಲ್ಲಾ ಎಂತ ನನಗೆ ತೋರುತ್ತದೆ, ಯಾತಕ್ಕಂದರೆ ಆ ಪಕ್ಷದಲ್ಲಿ ಮೊಣಕಾಲೂರಿ ಕೊಂಡ ಆಯಾ ದೇಹಗಳಲ್ಲಿ ತನ್ನನ್ನು ನೆಲಕ್ಕೆ ತಗ್ಗಿಸಿ ಕೊಳ್ಳದ ಹೃದಯವೂ ಆತ್ಮವೂ ಇರಲಿಕ್ಕೆ ಸಾಕು. ಆದರೆ ನೀನು ಒಬ್ಬನಾಗಿಯಾಗಲಿ ನಿನ್ನ ಸಂಗಡ ಏಕ ಮನಸ್ಸಾದ ಸಹೋದರನನ್ನು ಕೂಡಿಸಿ ಕೊಂಡವನಾಗಿ ಆಗಲಿ ಕೊಠಡಿಯಲ್ಲಿ ಮೊಣಕಾಲೂರಿ ಕೊಂಡು ಪ್ರಾರ್ಥಿಸಿದರೆ, ಮೊಣಕಾಲೂರಿ ಕೊಳ್ಳುವದರಿಂದ ಹ್ಯಾಗೂ ಪ್ರಯೋಜನವಾಗುವದು.

(ಮುಂದೆ ಸಾಗಿಸಲ್ಪಡುವದು.)

---

## ಒಂದು ಒಗಟು ಜೋಡು.

ಒಂದಾನೊಂದು ದಿನ ನಾಲ್ಕು ಮಂದಿ ಮಿತ್ರಭಾವವಾಗಿ ಕೂಡಿ, ಸಲ್ಲಾಪಿಸುತ್ತಾ ಖುಷಾಲು ಪಡುತ್ತಾ ಇದ್ದ ಕಡೆಗೆ ಒಬ್ಬನು "ಒಬ್ಬೊಬ್ಬನು ಒಂದೆರಡು ಒಗಟು ಹೇಳಿ ಕೊಡ ಬೇಕು, ಉಳಿದವರು ಅದನ್ನು ಬಿಚ್ಚಿ ಕೊಡ ಬೇಕು ಎಂಬ ಮಾತಿಗೆ ಮೆಚ್ಚಿ ಒಪ್ಪಿ ಕೊಳ್ಳುತ್ತೀರೋ?" ಎಂತ ಪ್ರಶ್ನೆ ಹಾಕಿ ಕೇಳಿದ್ದಕ್ಕೆ ಎಲ್ಲರು "ಹಾಗಾಗಲಿ!" ಎಂತ ಪ್ರತ್ಯುತ್ತರ ಕೊಟ್ಟು, ಒಡಂಬಟ್ಟ ಮೇಲೆ ಒಬ್ಬೊಬ್ಬನು ತಾನು ಕಲ್ಪಿಸಿದ ಒಂದೆರಡು ಒಗಟನ್ನಾಗಲಿ, ಕೇಳಿ ಜ್ಞಾಪಕ ಮಾಡಿದ್ದನ್ನಾಗಲಿ ಹೇಳಿ ಕೊಡ ಬೇಕಾಯಿತು. ಬಿಚ್ಚಲಿಕ್ಕೆ ಬಹು ಪ್ರಯಾಸವಿದ್ದಂಥಾದ್ದೂ ಏನೂ ಪ್ರಯಾಸವಾಗದಂಥಾದ್ದೂ, ಬಹು ಚಮತ್ಕಾರವಿದ್ದಂಥಾದ್ದೂ ವಿಶೇಷ ಚಮತ್ಕಾರವೇನೂ ಇಲ್ಲದಂಥಾದ್ದೂ, ಹಾಸ್ಯರಸವಾಗಲಿ ಶೃಂಗಾರರಸವಾಗಲಿ ಶೋಕರಸವಾಗಲಿ ಇದ್ದಂಥಾದ್ದೂ ಇಲ್ಲದಂಥಾದ್ದೂ, ಈ ಪ್ರಕಾರ ನಾನಾ ಒಗಟುಗಳು ಪ್ರಸ್ತಾಪವಾದವು. ಕಡೆಗೆ ಸೌಜನ್ಯ ಭಕ್ತಿಗಳ ಲಕ್ಷಣಗಳಿಂದ ಶೋಭಿಸಿದ ಮುಖವುಳ್ಳ ವಯೋವೃದ್ಧನೊಬ್ಬನು ಒಂದು ಹೇಳಿದನು; ಏನಂದರೆ: "ಎಲ್ಲಾ ಶಬ್ದಗಳಲ್ಲಿ ದೀರ್ಘವಾದ್ದು (ಅಂದರೆ ಬಹಳ ಹೊತ್ತಿನದು, ಅತ್ಯಂತ ಹೊತ್ತಿನದು) ಯಾವದು?" ಆಯಾ ಜನರು ನಾನಾ ಊಹೆಗಳನ್ನು ಕಟ್ಟಿ ಹೇಳಿದರು; ಆದರೆ ಸರಿಯಾದ ಉತ್ತರವನ್ನು ಯಾರಿಂದಲೂ ಕೊಡಲಿಕ್ಕೆ ಕೂಡದೆ ಹೋಯಿತು. ಕಡೆಗೆ ಎಲ್ಲರು—"ನೀವೇ ದಯ ಮಾಡಿ ಈ ಒಗಟನ್ನು ಬಿಚ್ಚಿ!" ಎಂತ ಬೇಡಿಕೊಂಡಾಗ, ಆ ಮುದುಕನು—"ಒಳ್ಳೇದು, ಹೇಳುತ್ತೇನೆಂಧೇಳಿ—"ನಿತ್ಯ" ಎಂದಂದು, "ಈಗ ಎಲ್ಲಾ ಶಬ್ಬಗಳಲ್ಲಿ ಹ್ರಸ್ವವಾದ್ದು (ಅಂದರೆ ತುಸ ಹೊತ್ತಿನದು, ಒಂದು ಕ್ಷಣ ಮಾತ್ರವಾದ್ದು) ಯಾವದು? ಎಂಬ ಪ್ರಶ್ನೆಗೆ ನೀವು ಜವಾಬು ಕೊಡ ಬಲ್ಲಿರಾ?" ಎಂತ ಕೇಳಿದನು. ಕೂಡಿದ್ದವರು ತಿರಿಗಿ ನಾನಾ ಊಹೆಗಳನ್ನು ಮಾಡಿ, ಹೇಳಿ, ಸರಿಯಾದ್ದು ಯಾರಿಂದಲೂ ಊಹೆ ಹೇಳಲಿಕ್ಕೆ ಕೂಡದಿದ್ದದರಿಂದ, ಆ ಮುದುಕನು—"ಹಾಗಾದರೆ ನಾನು ಈ ಒಗಟನ್ನೂ ಬಿಚ್ಚುತ್ತೇನೆ, ಕೇಳಿ!" ಎಂಧೇಳಿ—"ಈಗ" ಎಂಬ ಶಬ್ದವು ಎಲ್ಲಾ ಶಬ್ದಗಳಲ್ಲಿ ಹ್ರಸ್ವವಾದ್ದೇ, ಯಾಕಂದರೆ ಅದು ತುಸ ಹೊತ್ತಿನದೇ ಒಂದು ಕ್ಷಣದ್ದೇ ಮಾತ್ರ ಆಗಿದೆ ಎಂದಂದು, "ಆದ್ದರಿಂದ ಪ್ರಿಯರೇ! ಈಗ ನಿಲ್ಲದ, ಬಹು ತ್ವರಿತವಾಗಿ ಗತಿಸಿ ಹೋಗುವ ಕಾಲವೆಂಬದು ಉಂಟು; ಈ ಕಾಲದ ಬೆನ್ನಿನಲ್ಲಿ ಮುಗಿಯದ ನಿತ್ಯತ್ವ, ಸ್ಥಾಯಿ ಎಂಬದು ಬರುತ್ತದೆ, ಮತ್ತು ಈ ಜನ್ಮದಲ್ಲಿ ನಾವು ಘಳಿಸಿ ಕೊಂಡಂಥಾದ್ದು, ಪುಣ್ಯವಾಗಲಿ ಪಾಪವಾಗಲಿ, ಸುಖವಾಗಲಿ, ದುಃಖವಾಗಲಿ, ನಮಗೆ ಪರದಲ್ಲಿ ನಿರಂತರವಾಗಿ ಇರುವದು ಎಂಬದನ್ನು ಮರತು ಹೋಗದಿರೋಣಾ!" ಎಂತ ಬುದ್ಧಿ ಹೇಳಿ, ಸಲ್ಲಾಪವನ್ನು ಮುಗಿಸಿದನು.

ಓದುವವರಾದ ನೀವು ಸಹಾ ಈ ಒಗಟು ಜೋಡನ್ನು ಮರತು ಬಿಡದೆ, "ಇಗೋ, ಈಗಲೇ ರಕ್ಷಣೆಯ ದಿನ! ಈಗಲೇ ಒಳ್ಳೇ ಸಮಯ" ಎಂಬ ವಚನವನ್ನೂ "ಈಗ ಭಯದಿಂದಲೂ ನಡುಗುವವರಾಗಿಯೂ ರಕ್ಷಣೆಯನ್ನು ಪಡಕೊಳ್ಳಿರಿ!" ಎಂಬ ವಚನವನ್ನೂ ನೆನಪಿನಲ್ಲಿಟ್ಟು ಕೊಂಡಿರ್ರಿ!

---

## ಲೇಖನ.

ಕರ್ತನು ನಿಮ್ಮನ್ನು ಆಶೀರ್ವದಿಸಿ, ಕಾಪಾಡಲಿ! ಕರ್ತನು ತನ್ನ ಮುಖವನ್ನು ನಿಮ್ಮ ಮೇಲೆ ಪ್ರಕಾಶಿಸ ಮಾಡಿ, ನಿಮ್ಮನ್ನು ಕರುಣಿಸಲಿ! ಕರ್ತನು ತನ್ನ ಮುಖವನ್ನು ನಿಮ್ಮ ಮೇಲೆ ಎತ್ತಿ, ನಿಮಗೆ ಸಮಾಧಾನ ಕೊಡಲಿ! ಎಂಬುವ ಆಶೀರ್ವಾದವಿಧಿಯಲ್ಲಿ "ತನ್ನ ಮುಖವನ್ನು ನಿಮ್ಮ ಮೇಲೆ ಪ್ರಕಾಶಿಸ ಮಾಡಿ" ಮತ್ತು "ತನ್ನ ಮುಖವನ್ನು ನಿಮ್ಮ ಮೇಲೆ ಎತ್ತಿ" ಎಂಬುವ ಮಾತುಗಳು ನನಗೆ ಯಾವಾಗಾದರೂ ಅಷ್ಟು ಒಪ್ಪಾಗಿ ತೋರಲಿಲ್ಲಾ; (ಕಾರಣವೇನೆಂತ ವಿಚಾರಶೀಲರಿಗೆ ಸ್ವಥಾವಾಗಿ ತಿಳಿದೀತು); ಆದ್ದರಿಂದ ಈ ಆಶೀರ್ವಾದವಿಧಿಯ ಭಾಷಾಂತರವನ್ನು ತಿದ್ದಿದರೆ, ವಿಹಿತವಾದೀತು ಎಂತ ನಾನು ಸ್ವಲ್ಪವಾಗಿ ತಿದ್ದ ಮುಂಗೊಂಡಿದ್ಧೇನೆ; ಹ್ಯಾಗಂದರೆ: ಯೆಹೋವನು ನಿಮ್ಮನ್ನಾಶೀರ್ವದಿಸಿ, ಕಾಪಾಡಲಿ! ಯೆಹೋವನು ತನ್ನ ಮುಖಕಾಂತಿಯನ್ನು ನಿಮ್ಮ ಮೇಲೆ ಪ್ರಸರಿಸಿ, ನಿಮಗೆ ಪ್ರಸನ್ನನಾಗಿರಲಿ! ಯೆಹೋವನು ತನ್ನ ದೃಷ್ಟಿಯನ್ನು ನಿಮ್ಮ ಮೇಲಿಟ್ಟು, ನಿಮಗೆ ಶಾಂತಿಯನ್ನು ದಯಪಾಲಿಸಲಿ!

ಈ ಭಾಷಾಂತರವು ಒಳ್ಳೇದೋ? ಮೊದಲಿನದು ಒಳ್ಳೇದೋ? ಇದಕ್ಕಿಂತಲೂ ಅದಕ್ಕಿಂತಲೂ ಒಳ್ಳೇದಾದ್ದು ಇನ್ನೊಂದಿಲ್ಲವೋ? ಎಂಬುವ ವಿಷಯದಲ್ಲಿ ಯೋಚಿಸ ಮನಸ್ಸಾದವರು ಯೋಚನೆ ಮಾಡಲಿ!

ಧಾತುಸಂವತ್ಸರದ ವೈಶಾಖ ಶುಕ್ಲಪಕ್ಷದ ಷಷ್ಠಿಯಲ್ಲಿ.
ಶಿಷ್ಯಕ್ಷೇತ್ರಪುರದಿಂದ. ಭಾಷಾಭ್ಯಾಸಿಯೊಬ್ಬ.

---

## ಹುಗೆನೊತರ ಪಲಾಯನವು.

(೮ನೇ ಪುಸ್ತಕದ ೧೪೦ನೇ ಪುಟದಿಂದ ಮುಂದೆ.)

ನಾನಾ ಕಷ್ಟಗಳನ್ನು ತಾಳಿ, ಕಂಟಕಗಳಲ್ಲಿ ಪಾರಾಗಿ, ಬೇರೆ ಬೇರೆ ಗಂಡಾಂತರಗಳಿಗೆ ತಪ್ಪಿಸಿಕೊಂಡು, ಆ ಪಲಾಯಿಗಳು ಕಡೇಲಿ ದೇವರಕ್ಷಿತರಾಗಿ ತಾಯಿಯಿದ್ದ ಬಂದರಸ್ಥಳಕ್ಕೆ ಮುಟ್ಟಿ, ತಾಯಿಯನ್ನು ಕೂಡಿ ಕೊಂಡು, ಅಂತರಂಗವಾಗಿ ಹಡಗವನ್ನು ಹತ್ತಿ, ಹಾಯಿಗಳನ್ನು ಬಿಡಿಸಿ, ಏರಿಸಿ, ಅನುಕೂಲವಾದ ಘಾಳಿ ಬಂದದಕ್ಕೆ ಸಂತುಷ್ಟರಾಗಿ, ಪರದೇಶಕ್ಕೆ ಹೊರಟು, ಒಂದೆರಡು ದಿನದೊಳಗೆ ಇಂಗ್ಲಾಂದಕ್ಕೆ ಮುಟ್ಟಿದರು. ಆದರೆ ಶೆರೆಯಲ್ಲಿ ಹಿಂದುಳಿದ ತಂದೆ ಶೆರೆಗೆ ತಪ್ಪಿಸಿ ಕೊಂಡು, ತನ್ನವರನ್ನು ಶೇರಿ ಕೊಳ್ಳುವ ದಿವಸವು ಎಂದೂ ಮೂಡಿ ಬಂದೊದಗಲಿಲ್ಲಾ. ದಿನಕ್ಕೆ ದಿನ, ವಾರಕ್ಕೆ ವಾರ, ಮಾಸಕ್ಕೆ ಮಾಸ, ಸಂವತ್ಸರಕ್ಕೆ ಸಂವತ್ಸರ ಕೂಡಿ ಹೋದಷ್ಟು ಅವರ ಕಾಂಕ್ಷೆ ಹೆಚ್ಚಿ ಉರುಬಾಯಿತು; ಆದರೆ ಈ ದುಃಖಸಾಗರದಲ್ಲಿ ಅವನಿಗವರನ್ನಾಗಲಿ ಅವರಿಗವನನ್ನಾಗಲಿ ತಿರಿಗಿ ನೋಡಿ, ಅಪ್ಪಿಕೊಂಡು, ಮುದ್ದಿಡುವ ಆನಂದವು ಆಗದೆ ಹೋಯಿತು. ಒಬ್ಬರನ್ನೊಬ್ಬರು ಅಗಲಿ, ವಿಯೋಗತಾಪ ಇತ್ಯಾದಿ ತಾಪಗಳನ್ನು ಹೇರಳವಾಗಿ ತಾಳಿ ಕೊಳ್ಳ ಬೇಕಾದ ಆ ಕುಟುಂಬದವರು ಈ ದುಃಖಸಾಗರವನ್ನು ದಾಟಿ, ತಾವು ನಂಬಿ, ಬಿಡದೆ ಹೊಂದಿ ಕೊಂಡಿದ್ದ ಕ್ರಿಸ್ತನಾಥನ ದ್ಯುರಾಜಪೀಠದ ಮುಂದೆ ಒಬ್ಬರನ್ನೊಬ್ಬರು ತಿರಿಗಿ ಕಂಡು ಕೊಂಡ ಕೈವಲ್ಯದಲ್ಲಿ ಅವರ ಆನಂದವು ಎಂಥಾದಾಗಿ ಹೋಗಿದ್ದೀತು!

ತಮ್ಮ "ದಾಸ್ಯಕ್ಕೆ" ತಪ್ಪಿಸಿ ಕೊಳ್ಳುವ ಬಗ್ಯೆ ಹಿಂಸಾಗ್ನಿಪ್ರಳಯದಲ್ಲಿ ಬಿದ್ದಿದ್ದ ಹುಗೆನೊತರು ಅನೇಕ ಯುಕ್ತಿಗಳನ್ನೂ ಉಪಾಯಗಳನ್ನೂ ಮಾಡ ಬೇಕಾಯಿತು. ಪ್ರಯಾಣಕ್ಕಾಗಲಿ ಪರದೇಶಕ್ಕಾಗಲಿ ಹೊರಟು ಹೋಗುತ್ತಾರೆ ಎಂತ ಯಾರಿಗೂ ಕಾಣದ ಹಾಗೆಯೂ ಅನುಮಾನವಾಗದ ಹಾಗೆಯೂ ಮಾಡಲಿಕ್ಕೆ ಅನೇಕಾನೇಕ ಹೊಂಚುಗಾರರ ನಿಮಿತ್ತ ಅವರಿಗೆ ಬಹು ಪ್ರಯಾಸವಾ

ಯಿತು. ಸಾಧಾರಣವಾಗಿ ತಿರುಗಾಡಲಿಕ್ಕೆ ಹೋಗುವವರು ಅಥವಾ ಸ್ನೇಹಿತರನ್ನು ನೋಡಲಿಕ್ಕೆ ಹೋಗುವವರು ಎಂಬಂತೆ ದುಸ್ತು ಹಾಕಿ ಕೊಂಡು, ಮುಂಜಾನೆಗಾಗಲಿ ಸಂಜೆಗಾಗಲಿ ಹೊರಟು ಹೋಗುತ್ತಿದ್ದರು. ಅನೇಕರು ಬಲೆ ಅಥವಾ ಗಾಳ ಹಿಡಿದು, ಮೀನುಬೇಟೆಗೆ ಹೋಗುವವರು ಎಂತಲೂ, ಕೋವಿ ಹಿಡಿದು, ಬೇಟೇನಾಯಿಗಳ ಜೊತೆಯಲ್ಲಿ ಮೃಗಬೇಟೆಯಾಡಲಿಕ್ಕೆ ಹೋಗುವವರು ಎಂತಲೂ ಕಾಣಿಸಿ ಕೊಂಡು ಹೊರಡುತ್ತಿದ್ದರು. ತಮ್ಮೂರಿಗೆ ಐದಾರು ಮೈಲು ದೂರದಲ್ಲಿ ಹೊರಟು ಹೋಗುವ ಮೊದಲೇ ಹಂಚಿಕೆ ಮಾಡಿದಂತೆ ತಮ್ಮ ವೇಷವನ್ನು ಬದಲಿಸಿ ಕೊಳ್ಳುತ್ತಿದ್ದರು. ಶ್ರೀಮಂತರಾದರೂ ಅಡಿಗೇಭಟ್ಟ, ಕಾಸ್ತಾರ ಮೊದಲಾದ ಆಳುಗಳ ವೇಷ ಹಾಕಿ ಕೊಂಡು, ಚಾಕ್ರಿ ಮಾಡುತ್ತಿದ್ದರು; ಅವರ ಆಳುಗಳು ಯಜಮಾನರ ವೇಷ ಧರಿಸಿ ಕೊಂಡು, ಅವರ ಕೈಯಿಂದ ಸೇವೆಗಳನ್ನು ಮಾಡಿಸಿ ಕೊಳ್ಳುತ್ತಿರುವರು. ಹೀಗೆ ಸೋಂಗು ಹಾಕಿ ಕೊಂಡು ಹೋಗಲಿಕ್ಕೆ ಬಡತನದ ಕಾರಣದಿಂದ ಉಪಾಯವಿಲ್ಲದವರು ರಾತ್ರೀ ವೇಳೆಯಲ್ಲಿ ಮಾತ್ರ ಪ್ರಯಾಣ ಮಾಡಿ, ಹಗಲಿನಲ್ಲಿ ಎಲ್ಲಿಯೋ ಕಾಡಿನಲ್ಲಿಯೂ ಗುಹೆಗಳಲ್ಲಿಯೂ ಉಳುಕೊಂಡು, ಕಾಡ ಹಣ್ಣು ಹಂಪಲುಗಳನ್ನು ಹೆಕ್ಕಿ ತಿಂದು, ದಿನ ಕಳೆಯುವರು. ಸ್ತ್ರೀಯರು ತಮ್ಮ ಉಡುಪುಗಳನ್ನು ಬದಲಿಸಿ ಕೊಂಡು, ಹೊರೆ ಹೊತ್ತು ಕೊಳ್ಳುವವರಾಗಿಯಾಗಲಿ, ಕೈಗಾಡಿ ಎಳಕೊಳ್ಳುವವರಾಗಿಯಾಗಲಿ ಹೋಗುವರು. ಮಳೆ, ಮಂಜು, ಹಿಮ, ಶೀತ, ಉಷ್ಣ, ಬಿಸಲು ಮುಂತಾದ್ದರ ಕಷ್ಟ, ಕಾಡು ಮೃಗಗಳ ಕಾಟ, ಹೊಳೆ ಹಳ್ಳಗಳನ್ನು ಸಂಕವಿಲ್ಲದಲ್ಲಿ ದಾಟುವ ತೊಂದರೆಗಳು ಇಷ್ಟಷ್ಟಾಯಿತು ಎಂಬ ಮಾತಿಲ್ಲವೇ ಇಲ್ಲಾ. ಆದರೆ ನಿರ್ಭಯದ ಠಾವಿಗೆ ಶೇರಿ, ಆಶ್ರಯ ಕಂಡು ಕೊಂಡ ಕೂಡಲೇ ಅವರು ಎಲ್ಲಾ ಕಷ್ಟಗಳನ್ನು ಮರತು, ಮೊಣಕಾಲೂರಿ ಕೊಂಡು, ತಮ್ಮನ್ನು ಸಿಂಹಗಳ ಬಾಯಿಗೂ ವ್ಯಾಘ್ರಗಳ ದವಡೇ ಹಲ್ಲುಗಳಿಗೂ ತಪ್ಪಿಸಿ ಉಳಿಸಿ ಮುಟ್ಟಿಸಿದ ದೇವರನ್ನು ಪ್ರಾರ್ಥಿಸಿ, ಕೊಂಡಾಡುತ್ತಿರುವರು.

ಮುಖ್ಯವಾಗಿ ಇಂಗ್ಲಾಂದದಲ್ಲಿ ಆ ಪಲಾಯಿಗಳಿಗೆ ಆಶ್ರಯ ಶಿಕ್ಕುವಂಥಾದಾಯಿತು. ಅವರು ತಮ್ಮ (ಫ್ರೆಂಚ) ದೇಶಕ್ಕೂ ಇಂಗ್ಲಾಂದಕ್ಕೂ ನಡುವೆಯಲ್ಲಿರುವ ಸಮುದ್ರದ (ಕಾಲಿವೆಯ) ತೀರಕ್ಕೆ ಮುಟ್ಟಿ, ತಮ್ಮ ಹಡಗಗಳ ಹೊಟ್ಟೆಯಲ್ಲಿಯ ಸರಕುಗಳ ನಡುವೆಯಲ್ಲಿಯಾಗಲಿ, ಖಾಲಿಯಾದ ದೊಡ್ಡ ಪೆಟ್ಟಿಗೆಗಳಲ್ಲಿಯಾಗಲಿ ಅಂಡೆ ಕೊಟ್ಟಾರು ಎಂಬ ಭರವಸಕ್ಕೆ ಆಸ್ಪದ ಕಾಣಿಸಿದ ದಯಾವಂತರಾದ ತಾಂಡೇಲರನ್ನು ಹುಡುಕಿ, ಬೇಡಿ ಕೊಂಡು, ಅವರ ಹಡಗಗಳನ್ನು ಹತ್ತಿ, ಅಡಗಿ ಕೊಳ್ಳುತ್ತಿದ್ದರು. ಒಬ್ಬಾನೊಬ್ಬ ಶ್ರೀಮಂತನು ಮಧ್ಯ ಹಿಮಕಾಲದಲ್ಲಿಯೇ ನಾಲ್ವತ್ತು ಬೇರೆ ಜನರನ್ನು ಒಡಗೂಡಿಸಿ ಕೊಂಡು, ಅಷ್ಟು ಜನರನ್ನು ಹಿಡಿಯಲಿಕ್ಕೆ ಸುಮಾರು ಸಾಲದಿದ್ದ ಒಂದು ಚಿಕ್ಕ ಹಡಗವನ್ನೇರಿ ಕೊಂಡು ಹೊರಟರು. ಆದರೆ ಎದ್ದ ಬಿರುಘಾಳಿಯ ಕಾರಣದಿಂದ ನಾಲ್ಕು ದಿನ ತಡವಾಗಿ, ಹೊಟ್ಟೆಗೇನೂ ಇಲ್ಲದವರಿಗೆ ಬಹಳ ಸಂಕಟವಾಯಿತು. ಹಡಗಕ್ಕೆ ಬೀಳುತ್ತಿದ್ದ ಹಿಮುವನ್ನು ಕರಗಿಸಿ, ಕುಡಿದು, ಬಾಯಾರಿಕೆಯನ್ನು ಮಾತ್ರ ಒಂದಿಷ್ಟರ ಮಟ್ಟಿಗೆ ಪರಿಹರಿಸಿ ಕೊಳ್ಳುತ್ತಿದ್ದರು. ಕಡೆಗೆ ಇಂಗ್ಲಾಂದಕ್ಕೆ ಅರೆ ಪ್ರಾಣದಲ್ಲಿ ಮುಟ್ಟಿ ಇಳಿದರು.

ದಂಪತಿಗಳಾದ ಬೇರೆ ಎರಡು ಜನ ಪಲಾಯನ ಮಾಡಿ, ಹಿಂಸಕರಿಗೆ ತಪ್ಪಿಸಿ ಕೊಳ್ಳ ಬೇಕೆಂತ ಹೊರಟರು; ಆದರೆ ಅನುಮಾನಕ್ಕೆ ಆಸ್ಪದವಾಗದ ಹಾಗೆ ಆತನು ಒಂದು ಆಕೆ ಇನ್ನೊಂದು ದಾರಿ ಹಿಡಿದು ಹೊರಟಾಗ್ಯೂ, ಅನುಮಾನವಾಗಿ, ಹಿಂಸಕರು ಅವನನ್ನು ಹಿಡಿದು, ಬಂದಿಖಾನೆಯಲ್ಲಿ ಹಾಕಿಬಿಟ್ಟರು. ಆಕೆ ಶೆರೆಯಾಗದೆ, ಇಂಗ್ಲಾಂದಕ್ಕೆ ತಪ್ಪಿಸಿ ಕೊಂಡು ಮುಟ್ಟಿ, ಗಂಡನನ್ನು ಬಹಳವಾಗಿ ಹಂಬಲಿಸುತ್ತಾ ಎದುರು ನೋಡುವವಳಾದಳು. ಅವನು ಸ್ವಮತಪರಿತ್ಯಗಿಯಾಗುವಂತೆ ಹಿಂಸಕರು ಅವನನ್ನು ಕಬ್ಬಿಣದ ಹಲಿಗೆಗಳು ಹಾಸಿದ್ದ ನೆಲವಿದ್ದಂಥಾ ಬರಿದು ಕೋಣೆಯಲ್ಲಿರಿಸಿ, ಆ ಹಲಿಗೆ

ಗಳ ಕೆಳಗೆ ಬೆಂಕಿ ಹೊತ್ತಿಸಿದರು. ಕಬ್ಬಿಣದ ನೆಲ ಬಿಸಿಯಾಗುತ್ತಾ ಕಡೆಗೆ ಕೆಂಪಗೆ ಕಾಯುವಂಥಾದ್ದಾಗಿ, ಅವನ ಪಾದಗಳನ್ನು ಹುರಿದು, ಸುಟ್ಟು ಬಿಟ್ಟಿತು. ಶ್ರಮೆ ಸಾಕೆಂತ ಹಿಂಸಕರಿಗೆ ಕಂಡಾಗ, ಅವನನ್ನು ಬಿಟ್ಟು ಕಳುಹಿಸಿದರು. ಎರಡು ಊರು(ಕುಂಟ)ಗೋಲುಗಳನ್ನು ಮಾಡಿಸಿ ಕೊಂಡು, ಅವನು ಊನ ಕಾಲಿದ್ದ ಹೆಳವನಾಗಿ ತಿರಿದು, ಕಂಡವರನ್ನು ಬೇಡಿ, ಭಿಕ್ಷೆಯೆತ್ತಿ, ಉಳಿದ ದಿನಗಳನ್ನು ಮಹಾ ದುಃಖಜೀವಿಯಾಗಿ ಕಳೆಯ ಬೇಕಾಯಿತು.

ವರುಷಾರು ತಿಂಗಳು ಹೋಗಿ, ಒಂದಾನೊಂದು ದಿವಸ ಬಹಳ ಮುದುಕನಾದ ಬಡ ಫ್ರೆಂಚನೊಬ್ಬನು ಲಂಡನ್ ಮಹಾನಗರಕ್ಕೆ ಬಂದು, ಅದರ ಬೀದಿಗಳೊಂದರಲ್ಲಿ ಕುಂಟಿ ಕೊಳ್ಳುತ್ತಾ ತಿರುಗಾಡಿ, ಭಿಕ್ಷೆ ಬೇಡಿ ಎತ್ತುವವನಾದನು. ಭಿಕ್ಷೆ ಬೇಡಿದ್ದಲ್ಲದೆ ತೊದಲು ಇಂಗ್ಲಿಷಿನಲ್ಲಿ ತನ್ನನ್ನು ಹಾದು ಹೋದಷ್ಟು ಜನರ ಹತ್ತರ ತನ್ನ ಹೆಂಡತಿಯೆಲ್ಲಿದ್ದಾಳೆಂತ ಬೇಡಿ, ಕೇಳುತ್ತಿದ್ದನು. ಅನೇಕರಿಗೆ ಅವನ ಮಾತು ಏನೂ ತಿಳಿಯದೆ ಹೋಯಿತು. ಅದನ್ನು ತಿಳಿದವರಾದರೂ ಅವಳು ಎಲ್ಲಿದ್ದಾಳೆಂತ ಅವನಿಗೆ ತಿಳಿಸಲಾರದೆಯೂ, ಅವಳನ್ನು ಹುಡುಕುವ ಪ್ರಯತ್ನದಲ್ಲಿ ಸಹಾಯ ಮಾಡಲಾರದೆಯೂ ಹೋದರು. ಅವಳ ವಿಷಯದಲ್ಲಿ ಹೆಚ್ಚಿನದನ್ನು ತಿಳುಕೊಳ್ಳ ಬೇಕೆಂತ ಯಾರಾದರೂ ಅವನ ಹತ್ತರ ತಡದು, ಪ್ರಶ್ನೆ ಹಾಕಿ ಕೇಳಿದ್ದಲ್ಲಿ ಅವನು, "ನನ್ನ ಹೆಂಡತಿ, ನನ್ನ ಲುವಿಸ್" ಎಂತ ಪ್ರತ್ಯುತ್ತರವಾಗಿ ಹೇಳಿದ್ದಲ್ಲದೆ ಹೆಚ್ಚಿನದೇನೂ ಹೇಳಿ ತಿಳಿಸಲಾರದಿದ್ದನು. ಒಂದಾನೊಂದು ದಿನ ಅವನು ಎಂದಿನಂತೆ ಕುಂಟಿಸುತ್ತಾ, ಹೆಂಡತಿಯನ್ನು ತಲಾಷ ಮಾಡುತ್ತಾ, ಭಿಕ್ಷೆಯೆತ್ತುತ್ತಾ, ಒಂದು ಬೀದಿಯಲ್ಲಿ ಹೋಗುವಾಗ್ಯೆ, ಯಾರೋ ಅವನಿಗೆ ಇಂಥಿಂಥಾ ಕೇರಿಯಲ್ಲಿ ಫ್ರೆಂಚನೊಬ್ಬನು ಒಂದಂಗಡಿ ಹಾಕಿದ್ದಾನೆಂತ ತಿಳಿಸಲಾಯಿತು. ಆ ಕೇರಿಯನ್ನೂ ಅಂಗಡಿಯನ್ನೂ ವಿಚಾರಿಸಿ ಹುಡುಕುತ್ತಾ ಅಲ್ಲಿಗೆ ಹೋದನು. ಆದರೆ ಆ ಅಂಗಡಿಯಲ್ಲಿಯೂ ಯಾರಿಗೂ ಅವಳ ಗುರ್ತಾಗಲಿ ಅವಳ ಪೂರ್ವೋತ್ತರಗಳ ಗೊತ್ತಾಗಲಿ ಇದ್ದಿಲ್ಲಾ. ಆ ಅಂಗಡಿಯ ಒಂದು ಮೂಲೆಯಲ್ಲಿ ಒಬ್ಬ ಕೋರಿಶೆಟ್ಟಿ ಕುಳಿತಿದ್ದನು. ಇವನು ಆ ಬಡ ಹೆಳವನಿಗೆ ಏನೂ ಪ್ರತ್ಯುತ್ತರವಾಗಿ ಹೇಳದೆ ಸುಮ್ಮನಿದ್ದಾಗ್ಯೂ, ಅವನ ಮಾತನ್ನು ಲಾಲಿಸಿ, ಮನಸ್ಸಿನಲ್ಲಿಟ್ಟು ಕೊಂಡನು. ತನ್ನ ಚಿಲ್ಲರೇ ವ್ಯಾಪಾರಕ್ಕೆ ಬೇಕಾದ ಸರಕುಗಳನ್ನು ಕೊಂಡು ಕೊಂಡು, ಆ ಕೋರಿಶೆಟ್ಟಿ ತನ್ನೂರಿಗೆ ಹೊರಟು, ದಾರಿಯಲ್ಲಿ ಹುಗೆನೊತರು ಶೇರಿದ್ದ ಸ್ಥಳಗಳಲ್ಲೆಲ್ಲಾ ಆ ಹೆಳವನ ಪ್ರಸ್ತಾಪ ಮಾಡಿ, ಸುದ್ದಿ ಹಬ್ಬಿಸುತ್ತಿದ್ದನು. ಕಂತರ್‌ಬರಿಯೆಂಬ ತನ್ನೂರಿಗೆ ಮುಟ್ಟಿ, ಅಲ್ಲಿಯೂ ಆ ಸುದ್ದಿ ಪ್ರಸ್ತಾಪಿಸಿ ಹಬ್ಬಿಸಿದನು. ಕಂತರ್‌ಬರಿಯಲ್ಲಿ ಅನೇಕ ಹುಗೆನೊತರು ಬಂದು ವಾಸವಾಗಿದ್ದರು. ಆದ್ದರಿಂದ ಆ ಸುದ್ದಿ ಅಲ್ಲಿ ಬೇಗನೇ ಎಲ್ಲೆಲ್ಲಿಯೂ ಹಬ್ಬಿ ಹೋಗುವಂಥಾದ್ದಾಯಿತು. ಅಲ್ಲಿ ಹಬ್ಬಿದ್ದು ಒಳ್ಳೇದಾಯಿತು, ಯಾಕಂದರೆ ಅವನ ಹೆಂಡತಿ ಅಲ್ಲೇ ಹೊಲಿಯುತ್ತಾ ಕಾಲಕ್ಷೇಪ ಮಾಡುತ್ತಿದ್ದಳು. ತನ್ನ ಗಂಡನು ಬಾರದೆ ಅನೇಕ ದಿನ ಹೋದ್ದರಿಂದ ಆಕೆ ಅವನು ಗೋರಿಯೆಂಬಲ್ಲಿಯಾಗಲಿ ಬಂದಿಖಾನೆಯಲ್ಲಿಯಾಗಲಿ ಇದ್ದು, ಇನ್ನು ಬರಲಿಕ್ಕಿಲ್ಲಾ ಎಂತ ನೆನಸಿ, ಅವನ ಆಶೆ ಬಿಟ್ಟು ಬಿಟ್ಟಿದ್ದಳು. ಆದರೆ ಆ ಸುದ್ದಿ ಕೇಳಿ, ಅವಳು ಲಂಡನ್ ನಗರಕ್ಕೆ ಹೊರಟು, ಅಲ್ಲಿ ಅವನನ್ನು ಹುಡುಕುವವಳಾದಳು. ಬಹಳ ಸಮಯ ಹೋಗದೆ, ಬೀದಿಗಳಲ್ಲಿ ತಿರಿದುಣ್ಣುತ್ತಿದ್ದ ಹೆಳವನಾದ ತನ್ನ ಗಂಡನನ್ನು ಕಂಡು ಕೊಂಡಳು. ಅವನನ್ನು ಕಂಡು ಕೊಂಡಾಗ ಸಂತೋಷದಿಂದಲೂ ದುಃಖದಿಂದಲೂ ಶಾನೇ ಕಣ್ಣೀರಿಟ್ಟಳು. ವಿಶ್ವಾಸಕ್ಕಾಗಿ ಹಿಂಸೆ ತಾಳಿದ ಕಾಂತನನ್ನು ತಿರಿಗಿ ಕಂಡು ಕೊಂಡದ್ದು ಸಂತೋಷಕ್ಕೆ ಕಾರಣವಾಯಿತು. ಆದರೆ ಅವನು ಕಾಲಿಲ್ಲದೆ ಕುಂಟುಗೋಲುಗಳನ್ನು ಹಿಡುಕೊಂಡು, ಭಿಕ್ಷಾನ್ನ ಉಣ್ಣ ಬೇಕಾದ ಅವಸ್ಥೆಯನ್ನು ನೋಡಿ, ಆಕೆ ಇಷ್ಟಷ್ಟು ಎಂಬ ಮಾತಿಲ್ಲದಷ್ಟು ದುಃಖ ಪಡಲಿಕ್ಕೂ ಕಾರಣವಿತ್ತು. ಅವನನ್ನು ಕಂತರ್‌ಬರಿಗೆ ಕರಕೊಂಡು ಹೋಗಿ,

ತನ್ನ ಕಷ್ಟಾರ್ಜಿತದಿಂದ ಅವನನ್ನು ಸಾಯುವ ತನಕ ಬಹು ಪ್ರೀತಿಯಾಗಿ ಸಾಕಿ, ಆರೈಕೆ ಮಾಡುವವಳಾದಳು.

ಹುಗೆನೊತರು ಮುಖ್ಯವಾಗಿ ಇಂಗ್ಲಾಂಡಕ್ಕೆ ಪಲಾಯನ ಮಾಡಿ, ಅಲ್ಲಿ ಆಶ್ರಯ ದೊರಕಿಸಿ ಕೊಂಡರೆಂಬ ಮಾತು ಹಿಂದಿನ ವಿವರದಲ್ಲಿಯುಂಟು; ಆದರೆ ಅನೇಕರು ಜರ್ಮನ್ ದೇಶಕ್ಕೂ, ವಿಶೇಷವಾಗಿ ಪ್ರುಸ್ಯರಾಜ್ಯಕ್ಕೆ, ತಪ್ಪಿಸಿ ಕೊಂಡು ಶೇರಿದರು. ಆಯಾ ಪ್ರೊಟೆಸ್ಟಾಂಟ ದೇಶಗಳ ಭಕ್ತರು ಅವರನ್ನು ಕನಿಕರಿಸಿ, ಬಹು ಪ್ರೀತಿಯಿಂದ ಶೇರಿಸಿ ಕೊಂಡು, ನಾನಾ ಪ್ರಕಾರದಲ್ಲಿ ಅವರಿಗೆ ಸಹಾಯ ಮಾಡಿದರು. ಆದರೆ ಆ ಪಲಾಯಿಗಳು ತಮಗೆ ಆಶ್ರಯ ಕೊಟ್ಟವರ ಮೇಲೆ ಬಿದ್ದು, ಅವರ ಅನ್ನ ಸುಮ್ಮನೆ ಉಣ್ಣ ಬೇಕೆಂದಿರದೆ, ತಮ್ಮ ಕಸಬುಗಳನ್ನೂ ವೃತ್ತಿಗಳನ್ನೂ ವ್ಯಾಪಾರವನ್ನೂ ನಡಿಸಲೆಸಗಿ, ಬಹು ಸಜ್ಜನರಾಗಿಯೂ ಸತ್ಪಾತ್ರರಾಗಿಯೂ ನಡಕೊಂಡರು. ಅವರಿಗೆ ಆಶ್ರಯ ಕೊಟ್ಟು ಉಪಕಾರ ಮಾಡಿದ ದೇಶಗಳಿಗೆ ಖರ್ಚು ಮಾಡಿದ ಹಣಗಳ ಬಡ್ಡಿಯೂ ಅಸಲೂ ತಿರಿಗಿ ಸಂದು ಬಂದ ಹಾಗಾದ್ದಲ್ಲದೆ ಬಹಳ ಹೆಚ್ಚಿನ ಪ್ರತಿಫಲ ಬಂತು. ಮುಖ್ಯವಾಗಿ ಪ್ರುಸ್ಯ ದೇಶಕ್ಕೆ ಇತ್ತಣ ದಶಮಾನಗಳಲ್ಲಿ ಪ್ರಾಪ್ತಿಸಿದ ಅಭಿವೃದ್ಧಿಯೂ, ಸಂಪತ್ತೂ, ಕೀರ್ತಿಯೂ ಆ ಪಲಾಯಿಗಳನ್ನು ಶೇರಿಸಿ ಕೊಂಡು ಉಪಚರಿಸಿದ್ದರ ಫಲವೇ ಎಂತ ಹೇಳ ತಕ್ಕದ್ದು.

---

## ಚಿನ್ನದ ಹರಳುಗಳು.

೧. ಮೊದಲನೇ ಪಾಪ, ಅಥವಾ ಜಗಳ, ಅಥವಾ ಅನ್ಯಾಯ, ಆಗದ ಹಾಗೆ ಜಾಗ್ರತೆಯಾಗಿ ನೋಡಿದರೆ, ಮೋಸವಾಗದು, ಸಮಾಧಾನ ತಪ್ಪದು. ಮೊದಲನೇದನ್ನು ಬರ ಅಥವಾ ಹಿಡಿಯ ಬಿಡದಿದ್ದರೆ, ಎರಡನೇದೂ ಬಾರದು, ಹಿಡಿಯದು.

೨. ತಾನೇ ಸರ್ವರಿಗೆ ಜೀವವನ್ನೂ ಉಸುರನ್ನೂ ಕೊಟ್ಟು, ಕಾಪಾಡುವ ಕರ್ತನಿಗೆ ನಾವಾಗಲಿ, ಯಾರಾಗಲಿ, ನಮ್ಮದು ಆಗಲಿ ಯಾರದು ಆಗಲಿ, ಬೇಕಿಲ್ಲವೇ ಇಲ್ಲ. ಒಂದು ಸಾರಿ ಮಾತ್ರ ಆತನಿಗೆ ಒಂದು ಬೇಕಿತ್ತು; ಏನಂದರೆ: ಒಂದು ಕತ್ತೆ. ಆ ಕತ್ತೇ ವಿಷಯದಲ್ಲಿ ಮಾತ್ರ "ಕರ್ತನಿಗೆ ಅದು ಬೇಕು" ಎಂಬದಾಗಿ ದೇವರ ವಾಕ್ಯದಲ್ಲಿ ಬರದಿರುತ್ತದೆ. ಕೇಳಿದಿಯೋ? ಕರ್ತನು ನಿನಗೆ ಬೇಕಾದವನಾಗಿರುವದಲ್ಲದೆ, ನೀನು ಕರ್ತನಿಗೆ ಬೇಕಾದವನಲ್ಲಾ. ನೀನಿಲ್ಲದೆ ಆತನು ತನ್ನ ಮನಸ್ಸಿಗೆ ಬಂದದನ್ನೆಲ್ಲಾ ಮಾಡಿ, ನಡಿಸಿ, ಪೂರೈಸ ಬಲ್ಲನು. ಆತನಿಲ್ಲದೆ ನೀನು ಏನೂ ಮಾಡಲಾರಿ, ಯಾವದರಲ್ಲ್ಯೂ ಸಫಲ ಹೊಂದಲಾರಿ. ಹೀಗಿರಲಾಗಿ ನೀನು ದೈನ್ಯಭಾವವಾಗಿ ಆತನನ್ನು ಶರಣು ಹೊಕ್ಕು, ಆತನ ಕಾಲು ಹಿಡಿದು, ಆತನ ಕೃಪೆಯನ್ನು ಬೇಡಿ ಪಡಕೋ ಬೇಕು.

೩. "ಕಂಡದನ್ನಾಡಿದರೆ, ಕೆಂಡದಂಥಾ ಕೋಪ." ಲೋಕವು ಕಟ್ಟಿ ಹಾಕಿದ ನಾಯಿಯಂತೆ: ಅದರ ಹಾದಿಗೆ ಹೋಗದಿದ್ದರೆ, ಸುಮ್ಮಗಿರುತ್ತದೆ; ಅದರ ಕಡೆಗೆ ನಡದು ನೋಡಿದರೆ, ಗುರುಗುರ್ರನ್ನುತ್ತದೆ; ಅದಕ್ಕೆ ಸಮೀಪಿಸಿದರೆ, ಬೊಗಳುವದು; ಅದಕ್ಕೆ ಹೊಡದರೆ, ಕಚ್ಚುವದು.

೪. ಚಿಟ್ಟೆಲಿ (ಅಥವಾ ನರೂಲಿ) ಎನ್ನಿಸಿ ಕೊಳ್ಳುವ ಚಿಕ್ಕ ಮೃಗವು ಸಾಯುವ ತನಕ ನೋಡಲಿಕ್ಕೆ ಕಣ್ದೆರೆಯದೆ, ಪ್ರಾಣ ಬಿಟ್ಟು ಹೋಗುವಾಗಲೇ ಮಾತ್ರ ಕಣ್ದೆರೆಯುತ್ತದಂತೆ. ಭವಜನರುಗಳು, ಅಂದರೆ ಪ್ರಪಂಚದಲ್ಲಿ ಮುಣಿಗಿ, "ಇಹಾ ನಂಬಿ ಪರಾ ಮರತು ಹೋದವರು" ಈ ಚಿಟ್ಟೆಲಿಯಂತೆಯೇ: ಮೀರಿದ ಮೇಲೆ ಪಶ್ಚಾತ್ತಾಪ ಪಡುವರು, ಇನ್ನು ಉಪಯೋಗ ಬೀಳದ ಸಮಯದಲ್ಲಿ ಮಾತ್ರ ಪರಗತಿಯ ವಿಚಾರಕ್ಕೆ ಕಣ್ಣಿಕ್ಕಿ ನೋಡುವವರಾಗಿರುತ್ತಾರೆ.

---

## ವಿವಿಧ ವರ್ತಮಾನಗಳು.

ಉಡ್ಪಿ ಮಿಶ್ಯನ್ ಠಾಣೆಗೆ ಶೇರಿದ ಗುಡ್ಡೆ ಎಂಬ ಉಪಠಾಣೆಯಲ್ಲಿ ಮೇ ೨೮ರಲ್ಲು ೪ ಜನರು ಸ್ನಾನ ಹೊಂದಿ, ಸಭೆಯನ್ನು ಶೇರಿದರು.

ಆರ್ಕಾಟು ಮಿಶ್ಯನಿನ ಕಳೆದ ವರುಷದ ರಿಪೋರ್ಟಿನಲ್ಲಿ ಕಷ್ಟದ ಮತ್ತು ದುಃಖದ ಸಂಗತಿಗಳ ಪ್ರಸ್ತಾಪವು ಇರುವದಲ್ಲದೆ ಸ್ತೋತ್ರಕ್ಕೆ ಬಹಳ ಕಾರಣವಾಗಿರುವಂಥಾದ್ದು ಸಹಾ ಕಾಣುತ್ತದೆ. ವಾಂತಿಭ್ರಾಂತಿರೋಗವೂ ಬೇರೆ ಬೇರೆ ವ್ಯಾಧಿಗಳೂ ಆ ಮಿಶ್ಯನಿನ ಸಭೆಯವರ ಸುತ್ತಮುತ್ತಲು ಸಾವಿರಾರು ಜನರಿಗೆ ಕಾಲವನ್ನು ಕಾಣಿಸುವಂಥಾದ್ದಾಯಿತು; ಆದರೆ ಸಭೆಯವರಲ್ಲಿ ಮೂರು ನಾಲ್ಕು ಜನರಿಗೆ ಮಾತ್ರ ಆ ವ್ಯಾಧಿಗಳ ಸಂಬಂಧವಾಗಿ ಕಾಲ ಬಂತು, ಮಿಶ್ಯನ್ ಕೆಲಸದವರಲ್ಲಿ ಒಬ್ಬರಿಗಾದರೂ ಅವು ತಾಗಲಿಲ್ಲಾ. ಕೆಲವು ಸಭೆಯವರಿಗೆ ಪ್ರಾಣ ಕಂಠಗತವಾಗಿ, ತಿರಿಗಿ ಕೃಪೆಯ ಗಡುಬು ಶಿಕ್ಕಿತು. ಹೆಚ್ಚಾದ ಕೆಲಸದವರು ತಮ್ಮ ತಮ್ಮ ಕೆಲಸವನ್ನು ಜಾಗ್ರತೆಯಾಗಿಯೂ ನಂಬಿಕೆಯಾಗಿಯೂ ನಡಿಸುತ್ತಾ ಬಂದು, ಪ್ರಶಂಸೆಗೆ ಪಾತ್ರರೇ. ಆದರೆ ಕೆಲವರ ವಿಷಯದಲ್ಲಿ ಸಮಾಧಾನವಾಗಿರಲಿಕ್ಕೆ ಆಸ್ಪದವಿಲ್ಲವಂತೆ; ಮತ್ತು ಒಂದೆರಡು ಮಂದಿ ಕೆಲಸದವರನ್ನು ಅಯೋಗ್ಯರೆಂತ ಕೆಲಸ ತೆಗದು ಕಳುಹಿಸಿ ಬಿಡಲವಶ್ಯವಾಯಿತಂತೆ. ಮತ್ತು ಮುಂಚೆ ಹತ್ತೆಂಟು ವರುಷ ಕೆಲಸದಲ್ಲಿದ್ದು, ಅದನ್ನು ಇತ್ತಲಾಗೆ ಕಳಕೊಂಡ ಕೆಲವರು ಬಹಳ ದುಃಖ ಕೊಟ್ಟು, ಕ್ರಿಸ್ತನ ಹೆಸರಿಗೆ ನಿಂದೆಯನ್ನು, ಸಭೆಗೆ ದುರ್ವಾಸನೆಯನ್ನು ಹತ್ತಿಸುವವರಾದರಂತೆ. ಆ ಸಭೆಯವರ ಸಂಖ್ಯೆಯನ್ನು ನೋಡಿದರೆ, ಕಳೆದ ವರುಷದಲ್ಲಿ ಅನೇಕರು ಬಿಟ್ಟು ಬೇರೆ ಸಭೆಗಳನ್ನು ಶೇರಿದ್ದರಿಂದಲೂ ಸಾವಿನ ದೆಶೆಯಿಂದಲೂ ೧೫೧ ಜನರು ಕಡಿಮೆಯಾದರೆಂತ ಹೇಳ ಬೇಕು. ಆದರೂ ೧೨೦ ಜನ ಹೊಸಬರು ಸ್ನಾನ ಹೊಂದಿ, ಸಭೆಯನ್ನು ಶೇರಿದರು.

ಉತ್ತರ ಹಿಂದುಸ್ಥಾನದ ಕುಮಾವೋನ, ರೋಹಿಲಖಂಡ, ಅಯೋಧ್ಯೆ ಜಿಲ್ಲೆಗಳಲ್ಲಿ ನೆಲೆಗೊಂಡ ಮೆಥೊದಿಸ್ತ ಎಪಿಸ್ಕೊಪಲ್ ಸಭೆಯು ಕಳೆದ ವರುಷದ ಮಿಶ್ಯನ್ ರಿಪೋರ್ಟಿನಲ್ಲಿ ಕಾಣುವ ಸಂಗತಿ ವಿಶೇಷಗಳು ಏನಂದರೆ: ಒಬ್ಬ ಹುಡುಗನ ಎರಡು ಎತ್ತುಗಳು ಕಾಡಿನಲ್ಲಿ ಕಾಣದೆ ಹೋದವು. ಅವುಗಳನ್ನು ಎಲ್ಲೆಲ್ಲಿ ಹುಡುಕಿದರೂ ಶಿಕ್ಕಲಿಲ್ಲಾ; ಯೇಸು ಕ್ರಿಸ್ತನೆಂಬ ದೇವರು ಪ್ರಾರ್ಥನೆ ಕೇಳುತ್ತಾನೆಂತ ತಾನು ಎಲ್ಲಿಯೋ ಕೇಳಿದ ಮಾತು ನೆನಪು ಮಾಡಿ, ತನಗೆ ಎತ್ತುಗಳು ಶಿಕ್ಕುವ ಹಾಗೆ ಮಾಡಿದರೆ, ಕ್ರೈಸ್ತನಾಗುತ್ತೇನೆಂತ ಹರಿಕೆ ಮಾಡಿದನು. ಅದೇ ದಿನ ಆ ಎತ್ತುಗಳು ಮನೆಗೆ ಬರಲಾಗಿ, ಹುಡುಗನು ತನ್ನ ಭಾಷೆ ನೆರವೇರಿಸಿ ಕ್ರೈಸ್ತನಾದನು.

ಒಬ್ಬ ಬೈರಾಗಿ ಪಂಡಿತನು ಪಾಪ ಕಳೆದು ಪುಣ್ಯ ಸಂಪಾದಿಸುವದಕ್ಕೆ ನಾನಾ ಕ್ಷೇತ್ರಗಳಿಗೆ ಹೋಗಿ, ಬಹು ಕಾಲ ಗಂಗಾನದಿಯಲ್ಲಿ ಸ್ನಾನ ಮಾಡಿ, ನಾನಾ ಕರ್ಮಕಾಂಡದಲ್ಲಿ ಪ್ರವರ್ತಿಸಿದವನಾದನು. ಇಷ್ಟು ಮಾಡಿದಾಗ್ಯೂ ಮನಃಶಾಂತಿ ಹೊಂದದಿರಲು, ಅವನಿಗೆ ಒಬ್ಬ ಪ್ರಸಂಗಿಯು ಒಂದು ವಹಿಯನ್ನು ಕೊಟ್ಟನು. ಅವನು ಓದಿ ಕಣ್ಣು ತೆರದ ಹಾಗಾಗಿ, ತಾನು ವೃಥಾ ಕಷ್ಟ ಪಟ್ಟನೆಂದು ತಿಳಿದು ಕೊಂಡನು. ತಾನು ಕ್ರೈಸ್ತನಾದರೆ ಜೀವನಕ್ಕೆ ಏನು ಮಾಡಲಿ? ಎಂತ ಸ್ವಲ್ಪ ಸಮಯ ಹಿಂದುಳಿದು, ಕಡೆಗೆ ಸಕಲವನ್ನು ನಷ್ಟಪಟ್ಟು, ಕ್ರಿಸ್ತನನ್ನು ಹೊಂದುವದಕ್ಕೆ ದೃಥ ಮಾಡಿಕೊಂಡು, ಕ್ರೈಸ್ತನಾದನು.

ಒಬ್ಬ ಮುಸಲ್ಮಾನ ಮೌಲ್ವಿ ಸತ್ಯವನ್ನು ವಿಚಾರಿಸುವವನಾಗಿ ತನ್ನ ಮತದ ಸರ್ವ ಗ್ರಂಥಗಳನ್ನು ಓದಿ, ಬೇಸತ್ತು, ಆ ವಿಚಾರವನ್ನೇ ಬಿಟ್ಟನು. ಕ್ರೈಸ್ತಶಾಸ್ತ್ರ ಕ್ರೈಸ್ತರು ಕೆಡಿಸಿದ್ದಾರೆಂದು ಮುಸಲ್ಮಾನರು ಹೇಳುವದರಿಂದ ಅವನದನ್ನು ಓದಲಿಲ್ಲಾ. ಹೀಗೆ ಅವನು ಒಂದು ಸರಕಾರ ಶಾಲೆಗೆ ಹೋಗಿ, ಉಪಾಧ್ಯಾಯನನ್ನು, ಸಂಶಯ ಪರಿಹಾರ ಮಾಡುವ ಪುಸ್ತಕವಿದ್ದರೆ ತನಗೆ ಕೊಡ ಬೇಕೆಂತ, ಕೇಳಲಾಗಿ, ಅವನು ಒಬ್ಬ ಮಿಶ್ಯನೆರಿ ಆ ಶಾಲೆಯಲ್ಲಿಟ್ಟಿದ್ದ ಹೊಸ ಒಡಂಬಡಿಕೆ ತೆಗದು ಅವನಿಗೆ ಕೊ

ಟ್ಟನು; ಬೇರೆ ಪುಸ್ತಕ ಅಲ್ಲಿಲ್ಲದ್ದರಿಂದ ಅವನು ಅದನ್ನು ತೆಗದು ಕೊಂಡು, ಮತ್ತಾಯನ ಸುವಾರ್ತೆಯನ್ನು ಓದಲಾರಂಭಿಸಿದನು; ೨೭ನೆ ಸಂಧಿ ಓದುವಾಗ್ಯೆ ಕ್ರಿಸ್ತನ ಚರಿತ್ರ ಸತ್ಯವಾದ್ದು, ಅವನು ದಿವ್ಯ ಪುರುಷನೇ ಎಂಬದು ಅವನಿಗೆ ನಿಶ್ಚಯವಾಯಿತು; ತನ್ನ ಪಾಪದ ತಿಳುವಿಕೆಯೂ ರಕ್ಷಕನ ಮೇಲೆ ಅಪೇಕ್ಷೆಯೂ ಆಯಿತು; ಆದರೆ ಬಹಿರಂಗವಾಗಿ ಕ್ರಿಸ್ತನ ನಾಮವನ್ನರಿಕೆ ಮಾಡಿದರೆ, ಹೆಂಡತಿ ತನ್ನನ್ನು ಬಿಟ್ಟು ಹೋದಾಳು, ಸಂಬಂಧಿಕರಿಂದಲೂ ಉಪದ್ರವ ಬಂದೀತೆಂತ ಸಂದೇಹ ಪಡುವ ವೇಳೆಯಲ್ಲಿ ಅವನು ತನ್ನ ಮನಸ್ಸನ್ನು ಹೆಂಡತಿಗೆ ತಿಳಿಸಿದಾಗ್ಯೆ, ಅವಳು ನಾನು ನಿನ್ನನ್ನು ಎಂದಿಗೂ ಬಿಡೆನೆಂತ ಭಾಷೆ ಕೊಟ್ಟಳು. ಹೀಗೆ ಅವನು ಹೆಂಡತಿ ಮಕ್ಕಳು ಸಮೇತವಾಗಿ ಸಂತೋಷದಿಂದ ಸ್ನಾನ ತೆಗದು ಕೊಂಡನು.

ದೇಶೀಯ ಕ್ರೈಸ್ತರು ೨೧೪೪೮. ಹಿಂದು ಜನರು ಭಯಹೇತುವಿಯಿಂದ ದೇವಸ್ಥಾನಗಳಿಗೂ ಭೂತಾದಿಗಳಿಗೂ ಯಥೇಷ್ಟ ರೊಕ್ಕ ಖರ್ಚು ಮಾಡುವವರು; ಪರೋಪಕಾರಕ್ಕೆ, ಯಾವದೊಂದು ಶುಭಕಾರ್ಯಕ್ಕೆ ದುಡ್ಡು ರುವಿ ಕೊಡುವದಕ್ಕೆ ಕೈ ಗಿಡ್ಡ; ಹೀಗಿದ್ದರೂ ಆ ಶೀಮೆಯ ಕೆಲ ಕಡೆಗಳಲ್ಲಿ ಸಭೆಯವರು ತಾವೇ ಬೋಧಕನ ಖರ್ಚಿಗೆ ಕೊಡುತ್ತಾರೆ; ಮತ್ತು ಅನೇಕರು ಮುಂಚೆ ತೀರ ಬಡ ಒಕ್ಕಲಿಗರಾದವರು ಕ್ರೈಸ್ತರಾದ ಮೇಲೆ ತಕ್ಕ ಮಟ್ಟಿಗೆ ಅನುಕೂಲಸ್ಥರಾಗಿದ್ಧಾರಂತೆ.

“ವೇದಾರ್ಥಯತ್ನ” ಎಂಬದಾಗಿ ಇಂದುಪ್ರಕಾಶವೆಂಬ ಪತ್ರಿಕೆಯವರು ತಿಂಗಳಿಗೊಂದು ವಹಿ ಛಾಪಿಸಿ ಪ್ರಕಟಿಸುತ್ತಾರೆ; ಅದರಲ್ಲಿ ವೇದದ ಮೂಲವು, ಅದಕ್ಕೆ ಮಹಾರಾಷ್ಟ್ರ ಭಾಷಾಂತರ, ವ್ಯಾಖ್ಯಾನ ಮತ್ತು ಇಂಗ್ಲಿಷ ಭಾಷಾಂತರ ಸಹಾ ಅದೆ. ವೇದಪರಿಚರ್ಯವಿಲ್ಲದೆ ವೇದವೆಂಬ ಹೆಸರು ಮಾತ್ರ ಕೇಳಿ ಬಲ್ಲವರು ವ್ಯರ್ಥವಾಗಿ ಅಭಿಮಾನಗೊಂಡು, ಜಲ್ಲಿ ಕೊಚ್ಚುವದುಂಟು; ಇಂಥವರು ವೇದಗಳಲ್ಲಿ ಏನು ಅದೆ ಎಂತ ಕಿಂಚಿತ್ತಾದರೂ ತಿಳಿಯುವದು ಪ್ರಯೋಜನವೇ ಸರಿ.

ಪೊಂಡಿಚೇರಿಯಲ್ಲಿ ಕಳೆದ ವರುಷ ೨೦೧೩ ಮೂರ್ತಿಪೂಜಕರು ಕಥೋಲಿಕ ಸಭೆಗೆ ಶೇರಿ ಸ್ನಾನ ಹೊಂದಿದರು; ಅದಕ್ಕಿಂತ ಸ್ವಲ್ಪ ಮುಂಚೆ ೧೦೦೮ ಮಂದಿ ಶೇರಿದರು. ಈ ವಿಷಯದಲ್ಲಿ ಅಲ್ಲಿಯ ಪಾದರಿ ಬರೆದ್ದು: ಈ ದೇಶದವರು ಕ್ರಿಸ್ತಿಯರಾಗುವಲ್ಲಿ ಬಹಳ ಖರ್ಚು ಮುಟ್ಟುತ್ತದೆ. ಸ್ನಾನ ಹೊಂದುವದಕ್ಕೆ ಬರುವವರೆಲ್ಲರು ತೀರಾ ಬಡವರು; ಅವರು ಪ್ರಾರ್ಥನೆ ಕಲಿಯುವ ವರೆಗೆ ಒಂದು ತಿಂಗಳಾದರೂ ಅವರಿಗೆ ಖರ್ಚು ಕೊಡ ಬೇಕು. ನಮಗೆ ಈ ವರೆಗೆ ಒಬ್ಬೊಬ್ಬನಿಗಾಗಿ ಸರಾಸರಿ ೪ ರೂಪಾಯಿ ತಾಗಿತು. ರೊಕ್ಕವೆಲ್ಲಾ ಮುಗಿದು ಹೋದ್ದರಿಂದ ಸ್ನಾನ ಹೊಂದಲಿಕ್ಕೆ ಬಂದ ಅನೇಕರನ್ನು ಹಿಂದಕ್ಕೆ ಕಳುಹಿಸಿ, ಆರು ತಿಂಗಳ ವರೆಗಾದರೂ ತಾಳಿರಿ, ನಮ್ಮ ರೊಕ್ಕವೆಲ್ಲಾ ಮುಗಿಯಿತು, ಶೀಮೆಗೆ ಬರದಿದ್ಧೇವೆ, ಹಣ ಬಂದಾಗಲೇ ಪುನಹಾ ನಿಮ್ಮನ್ನು ಕರಿಯುತ್ತೇವೆಂತ ಹೇಳಿದೆವು.

ಬಂಗಾಳ ದೇಶದ ಕೆಲವು ಕಡೆಗಳಲ್ಲಿ ಇತಲಿಯದ ರೋಮಾನ ಕಥೋಲಿಕ ಪಾದರಿಗಳೂ ಹಾಗೂ ಕೆಲ ದೇಶೀಯ ರೋಮಾನ ಪಾದರಿಗಳೂ ಬಂಗಾಳಿ ಪ್ರೊತೆಸ್ತಂತ ಕ್ರೈಸ್ತರ ಮಧ್ಯದಲ್ಲಿ ಪ್ರವೇಶವಾಗಿ, ಮರಿಯಳಿಗೆ ಮಾಡುವ ಪ್ರಾರ್ಥನೆಯೇ ಸಫಲವಾಗುತ್ತದೆಂತ ಉಪದೇಶಿಸಲಿಕ್ಕೆ ಪ್ರಾರಂಭಿಸಿದ್ಧಾರೆ.

ಮದ್ರಾಸ ಸಂಸ್ಥಾನದಲ್ಲಿ ಒಂದು ನೂತನ ರೋಗ ತಲೆ ತೋರಿಯದೆ; ಏಕಾ ಏಕಿ ಅಂಗಾಲಿನಲ್ಲಿ ಅಥವಾ ಹೆಬ್ಬೆಟ್ಟಿನಲ್ಲಿ ಬಲವಾದ ಉರಿಯುಂಟಾಗಿ ಅತಿ ವೇಗದಿಂದ ತಲೆಗೆ ಹತ್ತುವದು; ಕೂಡಲೇ ಚಿಕಿತ್ಸೆ ಮಾಡದೆ ಹೋದರೆ, ಸ್ವಲ್ಪ ಹೊತ್ತಿನಲ್ಲಿ ಮರಣವುಂಟಾಗುತ್ತದೆ.

ಉತ್ತರ ಹಿಂದುಸ್ಥಾನದಲ್ಲಿ ಬ್ರಹ್ಮಸಮಾಜಧರ್ಮವು ಬಹುಶಾ ಉತಾರಾಗುತ್ತಾ ಬರುತ್ತದೆ. ಅಲ್ಲಹಾಬಾದಿನಲ್ಲಿ ಎಂಟು ಒಂಭತ್ತು ಮಂದಿ ಬ್ರಹ್ಮರು, ಕಾನಪುರದಲ್ಲಿ ಮೂರು ನಾಲ್ಕು ಮಂದಿಯೂ, ಲಖನೌವಿನಲ್ಲಿ ಐದು ಆರು ಮಂದಿಯೂ ಮಾತ್ರ ಇದ್ಧಾರೆ.

ಒಬ್ಬ ಮುಸಲ್ಮಾನನು ತನಗೆ ಕೊಟ್ಟ ಹಣ ಇಮ್ಮಡಿ ಮಾಡಿ ಕೊಡುತ್ತೇನೆಂದು ಹೇಳಿ ತಿರುಗಾಡುತ್ತಿದ್ದವನು ಮದ್ರಾಸಿನಲ್ಲಿ ಶಿಕ್ಕು, ವಂಚನೆ ಮಾಡಿದ್ದಕ್ಕಾಗಿ ಮೂರು ವರುಷ ಫಿತುವೆಗೆ ನೇಮಕವಾದನು. ಅವನು ದಿನ ಒಂದಕ್ಕೆ ೨ ಸಾವಿರ ರೂಪಾಯಿ ವರೆಗೆ ಘಳಿಸುತ್ತಿದ್ದನಂತೆ; ಹೆಚ್ಚು ಕಡಿಮೆ ೭೦೦ ಜನರಿಗೆ ಟೊಪ್ಪಿ ಹಾಕಿದ್ಧಾನೆ.

ಸುಲ್ತಾನನಿಗೆ ಹಣವಿಲ್ಲವೆಂತ ತಿಳಿದು ಒಬ್ಬ ಇಂಗ್ಲಿಷ್ ಯೆಹೂದ್ಯ ಲಕ್ಷೇಶ್ವರನು ತನಗೂ ತನ್ನಂಥಾ ಯೆಹೂದ್ಯ ಲಕ್ಷೇಶ್ವರರಿಗೂ ಪಲೆಸ್ತೀನದಲ್ಲಿ ನಾಡುಗಳನ್ನು ಮಾರಿ ಕೊಡ ಬೇಕೆಂಬ ಆಲೋಚನೆ ಅವನಿಗೆ ಹೇಳಿ ಕೊಟ್ಟನು. ಈ ಯೆಹೂದ್ಯನ ಆಲೋಚನೆ ನೆರವೇರಿದರೆ, ಇಡೀ ಪಲೆಸ್ತೀನವು ಯೆಹೂದ್ಯರಿಗೆ ತಿರಿಗಿ ಸ್ವಾಸ್ಥ್ಯವಾಗಿ, ಅನೇಕ ಕಾಲಜ್ಞಾನವಾಕ್ಯಗಳು ಹೆಚ್ಚು ತಡವಾಗದೆ ಪೂರ್ತಿಯಾಗಲಿಕ್ಕೆ ಅಡ್ಡಿಯೇನು?

ಸುಲ್ತಾನನ ಅಪೇಕ್ಷೆಯ ಮೇರೆಗೆ ವಿರ್ತೆಂಬೆರ್ಗ್ ದೇಶದ ಕೆಲ ಕ್ರೈಸ್ತರು ಪಲೆಸ್ತೀನ ದೇಶದಲ್ಲಿ ಆರು ಕಡೆಗಳಲ್ಲಿ ಬಸ್ತಿ ಮಾಡಿದ್ಧಾರೆ; ಆ ಆರು ಸ್ಥಳಗಳು: ಯಾಫಾ, ಯೆರೂಸಲೇಮು, ನಜರೇತು, ರಾಮ್ಲೆ, ಸಾರೋನು, ಕರ್ಮೇಲು ಪರ್ವತದ ಅಡಿಯಲ್ಲಿರುವ ಹಾಯಿಫಾ. ಈ ಕ್ರೈಸ್ತರು ಅಲ್ಲಿ ನೆಲೆಗೊಂಡದರಿಂದ ಆ ದೇಶದ ನಿವಾಸಿಗಳ ಅಜ್ಞಾನ ಮೂಢಭಕ್ತಿ ದಾರಿದ್ರ್ಯಗಳಿಗೆ ಪರಿಹಾರಮಾರ್ಗವಾಗುವಂತೆ ಅದೆ.

ಸುಲ್ತಾನನ ನೊಗವನ್ನು ಬಿಚ್ಚಿ ಝಾಡಿಸಿ ಬಿಡ ಬೇಕೆಂತ ಎದ್ದ ದಂಗೆಯುವರನ್ನು ಬೊಸ್ನಿಯ ಶೀಮೆಯ ಕ್ರೈಸ್ತ ಮತಸ್ಥರೂ ಬುಲ್ಗಾರಿಯವೆಂಬ ಶೀಮೆಯ ಕ್ರೈಸ್ತ ಮತಸ್ಥರೂ ಇತ್ತಲಾಗೆ ಶೇರಿದರಂತೆ. ದಂಗೆಯುವರ ಕಾರ್ಯವು ಬಲವಾಗುತ್ತಾ ಬರುವದರಿಂದ ಕ್ರೈಸ್ತರ ಮೇಲಣ ತುರ್ಕರ ದ್ವೇಷವು ಹೆಚ್ಚುತ್ತಾ ಬರುತ್ತದಂತೆ. ಸಲೋನಿಕಿ ಎಂಬ ಪಟ್ಣದಲ್ಲಿ ತುರ್ಕರು ಇತ್ತಲಾಗೆ ಗುಂಪಾಗಿ ಕೂಡಿ, ಗುಲ್ಲೆಬ್ಬಿಸಿ, ಫ್ರೆಂಚ ಮತ್ತು ಜರ್ಮನ್ ದೇಶಗಳ ಸರಕಾರಿ ವಕೀಲರಿಬ್ಬರನ್ನು ಕೊಂದು ಬಿಟ್ಟರು. ಆದಕಾರಣ ಜರ್ಮನ್, ಫ್ರೆಂಚ, ಇಂಗ್ಲಿಷ್ ರುಸ್ಯನ್, ಇತಲ್ಯನ್ ಯುದ್ಧನಾವೆಗಳು ಆ ಕಡೆಗೆ ಹೋಗಿ, ಹೆಚ್ಚಿನ ತಂಟೆಯಾಗದೆ, ಆ ವಕೀಲರು ಕೊಲೆಯಾದ್ದಕ್ಕೆ ಪ್ರಾಯಶ್ಚಿತ್ತವಾಗುವಂತೆ ಹೆದರಿಸುವದಾಯಿತು. ಆ ಕೊಲೆ ಸುಲ್ತಾನನಿಗೆ ತೊಂದರೆಗಳನ್ನು ಹೆಚ್ಚಿಸಿ, ಬಹಳ ಕರಕರಿ ಕೊಟ್ಟಿತಂತೆ. ದಂಗೆಗಾರರನ್ನು ಎದುರಿಸುವ ಸೈನ್ಯವನ್ನು ಹೆಚ್ಚಿಸಿ, ಬಲ ಪಡಿಸ ಬೇಕೆಂತ ಸುಲ್ತಾನನು ಮೋಸುಲ ಬಗ್ದಾದ್ ಎಂಬೀ ಪಟ್ಣಗಳಲ್ಲಿಯ ಶಿಬಂದಿಯ ದಂಡಿನವರನ್ನು ತರಿಸ ಬೇಕೆಂಬದಾಗಿ ಯೋಚಿಸುವವನಾದನು. ಆದರೆ ಸದರಿ ಪಟ್ಣಗಳ ಪ್ರದೇಶದಲ್ಲಿ ಭೂತಮಾರಿರೋಗವು ಸದ್ಯಕ್ಕೆ ಬಹು ಭೀಕರವಾಗಿ ಪ್ರಬಲವಾಗಿರುವದರಿಂದ, ವಿಲಾಯತಿಯ ಬೇರೆ ಸರಕಾರದವರು ಮಾತ್ರವಲ್ಲಾ, ತುರ್ಕರು ಸುಧಾ ಸುಲ್ತಾನನ ಆ ಯೋಚನೆಯ ಖಾಲಿ ತಿಳಿದುಕೊಂಡು, ಅವನು ಅದನ್ನು ನೆರವೇರಿಸದೆ ಬಿಡುವ ಹಾಗೆ ಅಟಕಾಯಿಸಿದರು.—ತುರ್ಕ್ಯ ರಾಜ್ಯದ ಕಾರುಬಾರೂ ವಿಶಿಷ್ಟ ಸ್ಥಿತಿಗತಿಯೂ ದಿನ ದಿನಕ್ಕೆ ಹೆಚ್ಚು ಅರಿಷ್ಟವಾಗಿ ಹೋಗುವಂಥಾದ್ದಾದ್ದರಿಂದ ರುಸ್ಯ ಮತ್ತು ಔಸ್ತ್ರಿಯ ರಾಜ್ಯಗಳ ಪ್ರಧಾನರು ಬೆರ್ಲಿನ್ ಪಟ್ಣಕ್ಕೆ ತೆರಳಿ, ಜರ್ಮನ್ ದೇಶದ ಪ್ರಧಾನಿಗಳ ಸಂಗಡ ಅದರ ವಿಷಯವಾಗಿ ಆಲೋಚನೆ ಮಾಡುವವರಾದರು.—ಇತ್ತಲಾಗೆ ಸುಲ್ತಾನನ ಪ್ರಧಾನಿಗಳೂ ಅರಮನೆಯ ಅಧಿಕಾರಿಗಳೂ ಕೂಡಿ ಕೊಂಡು, ಸುಲ್ತಾನನನ್ನು ಪಟ್ಟದಿಂದ ದೊಬ್ಬಿ, ಅವನ ಅಣ್ಣನ ಮಗನಾದ ಮುರದ್ ಎಫೆಂದಿ ಎಂಬವನನ್ನು ಪಟ್ಟಕ್ಕೆ ಕುಂದ್ರಿಸಿದರೆಂಬ ವರ್ತಮಾನ ತಲಪಿತು. ಅಬ್ದುಲ್ ಅಜೀಜ್ ಎಂಬ ಹಳೇ ಸುಲ್ತಾನನು ರಾಜಮಂದಿರವನ್ನು ಬಿಟ್ಟು, ಒಂದು ಉಪಪಟ್ಣದಲ್ಲಿಯ ಅರಮನೆಗೆ ವಾಸಾಂತರಿಯಾಗಿ ಹೋಗುವಾಗ, ತನ್ನ ಅಂತಃಪುರದ ನಿವಾಸಿಗಳನ್ನು (ಹೆಂಡರನ್ನೂ ಖೋಜರನ್ನೂ) ತನ್ನ ಸಂಗಡ ಕರಕೊಂಡು ಹೋಗಲಿಕ್ಕೆ ೫೨ ದೋಣಿಗಳು ಬೇಕಾದವು.—ಇತ್ತಲಾಗೆ ಅಬ್ದುಲ್ ಅಜೀಜನು ಸ್ವಘಾತ ಮಾಡಿ ಕೊಂಡನಂತೆ.

ಅಲ್‌ಜೆಸಿರಾ ಅಥವಾ ಪ್ರಾಚೀನ ಮೆಸೊಪೊತಾಮ್ಯವೆಂಬ ಶೀಮೆಯಲ್ಲಿಯೂ ಇರಕ್ ಅರಬಿ ಅಥವಾ ಖಲ್ದಿಯವೆಂಬ ಪ್ರಾಚೀನ ಬಾಬೆಲೋನ್ಯವೆಂಬ ಶೀಮೆಯಲ್ಲಿಯೂ, ಅಂದರೆ ತಿಗ್ರಿಸ ನದನಿಗೂ ಯುಫ್ರಾತ ನದರಾಜನಿಗೂ ನಡುವೆ ಇರುವಂಥಾ, "ಮೋಸುಲ", "ಬಗ್ದಾದ" ಎಂಬೀ ಮೊದಲಾದ ಪಟ್ಣಗಳು ಇರುವಂಥಾ ದೇಶದಲ್ಲಿ ಪೆಸ್ತಿಲೆನ್ಸೆಂಬ ಭೂತಮಾರಿರೋಗವು ಸದ್ಯಕ್ಕೆ ಬಹಳ ಪ್ರಬಲವಾಗಿ ಭೀಕರವಾಗಿರುತ್ತದಂತೆ.

ಪಾರ್ಸಿಸ್ಥಾನದಲ್ಲಿ ಮೈಲೆರೋಗವು ಅತಿರೇಕವಾಗಿ, ಕಳೆದ ಮೂರು ತಿಂಗಳೊಳಗೆ ಹೆಚ್ಚುಕಡಿಮೆ ಮೂವತ್ತು ನಾಲ್ವತ್ತು ಸಾವಿರ ಜನರು ಸತ್ತು ಹೋದರಂತೆ.

ಗೊಲ್‌ವುಡ್ ಎಂಬಲ್ಲಿ ವಾಂತಿಭೇದಿ ಅಕಸ್ಮಾತ್ತಾಗಿಯೂ ಭಯಂಕರವಾಗಿಯೂ ಪ್ರಬಲವಾಗಿ, ಅದು ಪ್ರಾರಂಭವಾದ ದಿನದಲ್ಲೇ ೫೭ ಮಂದಿ ಮೃತಿ ಪಟ್ಟರು; ಜನರು ಹೆಣಗಳನ್ನು ಹುಗಿದಿಡದೆ, ಗೂಳೆ ತೆಗದರು.

ಲಿಬನೋನ ಪರ್ವತದ ಕಡೆಯ ಪ್ರದೇಶದಲ್ಲಿ ಈ ವರೆಗೂ ಪಾಪುಸ್ವಾಮಿ ಭಕ್ತಿಯಿಂದ ಆ ದೇಶದವರಲ್ಲಿ ಶೋಭಿಸುತ್ತಿದ್ದ ಮರೊನಿತರಲ್ಲಿ ಪ್ರೊಟೆಸ್ಟಾಂಟ ಮಿಶ್ಯನ್ ಕಾರ್ಯಕ್ಕೆ ಒಂದಿಷ್ಟು ಹೆಚ್ಚಿನ ಎಡೆ ಶಿಕ್ಕಿದ ಹಾಗಾಯಿತು. ವದಿಯೆಂಬದೊಂದು ಊರಿನವರೆಲ್ಲರು ಒಟ್ಟಿಗೆ ಇತ್ತಲಾಗೆ ಪ್ರೊಟೆಸ್ಟಾಂಟರನ್ನು ಶೇರಿದರು. ಆ ಊರು ಬೈರುತೆಂಬ ಪಟ್ಣಕ್ಕೆ ಎರಡು ಹರದಾರಿ ದೂರ.

ಜಪಾನ ಭಾಷೆಯಲ್ಲಿ ಈಗ ನಾಲ್ಕು ಸುವಾರ್ತೆಗಳೂ ರೋಮಾಯರಿಗೂ ಇಬ್ರಿಯರಿಗೂ ಬರೆದ ಪತ್ರಿಕೆಗಳೂ ಉತ್ಪತ್ತೀ ಗ್ರಂಥವೂ ಭಾಷಾಂತರವಾಗಿ ಛಾಪೆಯಾಗಿದ್ದಾವೆ. ಕ್ರೈಸ್ತರಾಗದ ಆ ದೇಶದ ವರ್ತಕರು ಮಿಶ್ಯನೇರಿಗಳಿಂದ ಸದರಿ ಗ್ರಂಥಗಳನ್ನೂ ಬೇರೆ ಪುಸ್ತಕಗಳನ್ನೂ ಕೊಂಡು ಕೊಂಡು, ತಾವೇ ಅವನ್ನು ಛಾಪಿಸಿ, ಮಾರಾಟ ಮಾಡುತ್ತಾರೆ. ಇದು ಈ ದೇಶದಲ್ಲಿ ಆಗದ ಕಾರ್ಯವೇ. ಜಪಾನ ದೇಶದಲ್ಲಿ ಸದ್ಯಕ್ಕೆ ಏಳು ಅಮೇರಿಕ ದೇಶದ ಸಂಘುಗಳವರೂ, ನಾಲ್ಕು ಇಂಗ್ಲಿಷ ಸಂಘುಗಳವರೂ, ಒಂದು ಕನದಾ ಶೀಮೆಯ, ಮತ್ತೊಂದು ಔಸ್ತ್ರಾಲ್ಯ ದೇಶದ ಸಂಘುದವರೂ ಮಿಶ್ಯನ್ ಕಾರ್ಯವನ್ನು ಸಾಗಿಸುತ್ತಿದ್ಧಾರೆ.

ನಾನಾ ದೇಶಗಳ ಪ್ರೊಟೆಸ್ಟಾಂಟ ಸಭೆಗಳು ಒಟ್ಟಿಗೆ ೧೫೫೮ ಮಿಶ್ಯನ ಠಾಣ್ಯಾಗಳನ್ನೂ ೨೧೩೨ ಮಿಶ್ಯನೆರಿಗಳನ್ನೂ ಖರ್ಚು ಕೊಟ್ಟು ನಡಿಸುತ್ತಾರೆ; ೧೫೩೭೦೭೪ ಕ್ರೈಸ್ತರು ನಿವಾಸವಾಗಿರುವ ಸ್ಥಳಗಳಲ್ಲಿ ಆ ಮಿಶ್ಯನೆರಿಗಳು ಕೆಲಸ ಮಾಡುವರು; ವರುಷ ಒಂದರ ಖರ್ಚು ೧೧೦೭೩೧೪೦ ರೂಪಾಯಿ.

ಅಲ್‌ಜೀರಿಯದ ಒಂದು ಸಂಘುದವರು ಕಳುಹಿಸಿದ ನಾಲ್ಕು ಮಂದಿ ಫ್ರೆಂಚ ಕಥೋಲಿಕ ಮಿಶ್ಯನೆರಿಗಳು ಅಫ್ರಿಕದಲ್ಲಿ ತಿಂಬಕ್ತು ಊರಿಗೆ ಹೋಗುವ ದಾರಿಯಲ್ಲಿ ಕೊಲೆಯಾದರು.

ಮೊಂಟ್ರಿಯಲ್ ಎಂಬಲ್ಲಿ ಒಬ್ಬ ಕಥೋಲಿಕ ಪಾದರಿ ಬಹು ವಾಕ್ಚತುರ ಪ್ರಸಂಗಿಯಾಗಿರುವವನು ಶುದ್ಧ ಸುವಾರ್ತೆ ಪ್ರಸಂಗಿಸಲಾರಂಭಿಸಿದ್ಧಾನೆ; ಹೆಚ್ಚುಕಡಿಮೆ ೨ ಸಾವಿರ ಕಥೋಲಿಕರು ಪಾಪುಸ್ವಾಮಿಯ ಶರಣು ಬಿಟ್ಟು, ಕ್ರಿಸ್ತನಲ್ಲಿಯೂ ಆತನ ಸುವಾರ್ತೆಯಲ್ಲಿಯೂ ವಿಶ್ವಾಸವಿಡುವವರಾದರು.

ಸ್ವತಂತ್ರ ಪ್ರಿಯರೆನ್ನಿಸಿಕೊಳ್ಳುವಂಥ ಒಂದು ಹೊಸ ಮತದವರ ಜುಲುಮೆಯನ್ನೂ ಹಿಂಸೆಯನ್ನೂ ಇನ್ನು ತಡೆಯಲಿಕ್ಕೆ ಕೂಡದೆ ಸ್ವೀಶ್ಸರ್ಲಾಂದದವರಾದ ಅನೇಕ ಕ್ರೈಸ್ತ ಭಕ್ತರು ದೇಶಾಂತರಿಗಳಾಗಿ ಅಮೇರಿಕಕ್ಕೆ ಹೊರಟು ಹೋಗುತ್ತಿದ್ಧಾರಂತೆ.

ನ್ಯೂಜೆರ್ಸಿ ಎಂಬಲ್ಲಿಯ ಒಂದು ದೇವಾಲಯದಲ್ಲಿ ಪ್ರಾರ್ಥನೆ ಆಗುವಾಗ್ಯೆ ಬಂದವರಲ್ಲಿ ಒಬ್ಬ ಕಿವಡ ಮೂಕನಿದ್ದನು. ಸರ್ವರೂ ಅವನಿಗಾಗಿ ಏಕೋಭಾವದಿಂದ ಪ್ರಾರ್ಥನೆ ಮಾಡಲು, ಅವನು ಎದ್ದು ನಿಂತು, ಸಂತೋಷ ಭರಿತ ಮುಖದಿಂದ ಮಹಿಮೆ! ಮಹಿಮೆ! ಎಂದು ಆರ್ಭಟ ಮಾಡ ಶಕ್ತನಾದನು.

ಗ್ರೇತ್‌ಬ್ರಿತನ್ ರಾಜ್ಯದಲ್ಲಿ ೧೮೭೫ನೇ ಇಸವಿಯಲ್ಲಿ ಹೊಗೆಭಂಡಿಗಳಿಗೆ ಅಪಾಯವಾಗಿ ಪ್ರಾಣ

ಹಾನಿ ಪಟ್ಟವರು ೧೨೯೦ ಜನ, ಜಖಮು ಪಟ್ಟವರು ೫೭೫೫.

ಗತವರ್ಷದ ಮಧ್ಯದಲ್ಲಿ ಆದ ಲೆಖ್ಖದ ಮೇರೆಗೆ ಲಂಡನಿನಲ್ಲಿ ೩೪೪೫೧೬೦ ನಿವಾಸಿಗಳಿದ್ದಾರೆ. ಆ ಪಟ್ಣದ ಕ್ಷೇತ್ರಫಲವು ೧೨೨ ಚಚ್ಚೌಕ ಮೈಲು; ಬೀದಿಗಳು ೧೫೦೦ ಮೈಲು.

"ಹಿಂದುಸ್ಥಾನದ ಚಕ್ರವರ್ತಿನಿ" ಎಂಬ ಹೊಸ ನಾಮವಿಶೇಷವನ್ನು ಮಹಾರಾಣಿಯವರು ತಮ್ಮ ಹೆಸರಿಗೆ ಕೂಡಿಸಿ ಕೊಂಡದಕ್ಕೆ ಅನೇಕ ಇಂಗ್ಲಿಷರಲ್ಲಿ ವಿಕಲ್ಪ ಹುಟ್ಟಿ, ಬಹಳ ಚರ್ಚೆ ನಡೆಯುವದಾಯಿತು.

ಅತಿ ತ್ವರೆಯಿಂದ ಬರಿಯುವಂಥಾ ಒಂದು ನವೀನ ಯಂತ್ರವು ಸದ್ಯಾ ರಚಿತವಾಗಿ, ಬಹುಶಾ ಪ್ರಯೋಗಕ್ಕೆ ಬಂದದೆ; ಒಂದು ನಿಮಿಷದಲ್ಲಿ ಅದು ಎಪ್ಪತ್ತು ಎಪ್ಪತ್ತೈದು ಮಾತುಗಳನ್ನು ಕಾಗದದ ಮೇಲೆ ಮುದ್ರಿಸುತ್ತದೆ. ಈ ಯಂತ್ರವು ಸರಿಸುಮಾರು ಹೊಲಿಗೇ ಯಂತ್ರದೋಪಾದಿಯಲ್ಲಿ ಅದೆ.

ಬೇರನ್ ರೊತ್‌ಶಿಲ್ಡ್ ಎಂಬ ಅತಿಧನಿಕನಾದ ಯೆಹೂದ್ಯನು ಪರೀಸಿನಲ್ಲಿ ಲಗ್ನವಾಗುವಾಗ್ಯೆ ಮದುಮಗಳು ತಂದ ಬಳುವಳಿ ೪೮೦,೦೦೦ ರೂಪಾಯಿ ಆಸ್ತಿ; ಅವಳ ಮೈ ಮೇಲಿದ್ದ ಆಭರಣಗಳು ಅತುಲ್ಯವೇ.

ಸ್ವೀದನ್ ದೇಶದವನೊಬ್ಬನು ಒಂದೇ ನಿಮಿಷದಲ್ಲಿ ೪೦೦ ಗುಂಡುಗಳನ್ನು ಹಾರಿಸಿ ಬಿಡಲಿಕ್ಕೆ ತಕ್ಕಂಥ ಭೂತಫಿರಂಗಿಯನ್ನು ಕಲ್ಪಿಸಿ ಮಾಡಿದ್ಧಾನಂತೆ.

ಉತ್ತರ ಅಮೇರಿಕದಲ್ಲಿ ಮಿಸ್ಸೂರಿ ಎಂಬ ಒಂದು ನದಿಯುಂಟು. ಆ ನದಿಯ ವಿಷಯವಾಗಿ "ಮಿಸ್ಸೂರಿಯ ಚಂಚಲ ಬುದ್ಧಿ" ಎಂಬದೊಂದು ಪ್ರಬಂಧದಲ್ಲಿ ಒಂದು ವರ್ತಮಾನ ಪತ್ರವು ಪ್ರಸ್ತಾಪ ಮಾಡಿ ತಿಳಿಸಿದ್ದೇನಂದರೆ: ಮಿಸ್ಸೂರಿ ನದಿಗೆ ಕ್ಷಯರೋಗ ಹಿಡಿಯಿತೋ ಏನೋ ತಿಳಿಯದು; ಆದರೆ ಇತ್ತಣ ಆರು ವರುಷದೊಳಗೆ ಅದರ ನೀರು ಬಹಳ ಕಡಿಮೆಯಾಗುತ್ತಾ ಬಂದದು ಪ್ರತ್ಯಕ್ಷವಾಗಿ ಕಾಣುತ್ತದೆ, ಯಾಕಂದರೆ ಆರು ವರುಷಗಳ ಹಿಂದೆ ದೊಡ್ಡ ದೊಡ್ಡ ಆಗ್ನೋಬೋಟುಗಳು ನಡದು, ಹಾದು ಹೋಗುತ್ತಿದ್ದ ಜಾಗಗಳಲ್ಲಿ ಹೊಯಿಗೇ ಕಟ್ಟುಗಳೂ ಉಸುಬಿನ ಒಟ್ಟುಗಳೂ ಉಂಟಾಗಿ, ತಲೆ ಮೇಲೆ ಮಾಡಿ, ಕಾಣಿಸಿ ಕೊಂಡಿದ್ಧಾವೆ.—ಉತ್ತರ ಅಮೇರಿಕದ ಅಡವಿಗಳು ಇತ್ತಲಾಗೆ ಬಹಳ ಕಡಿಮೆಯಾಗಿ ಹೋದ್ದೇ ನೀರೂ ಕಡಿಮೆಯಾದ್ದಕ್ಕೆ ಕಾರಣವೆಂತ ತೋರುತ್ತದೆ. ಜನರು ಬಹಳ ಮರ ಗಿಡಗಳನ್ನು ಕಡಿದು, ಕಾಡುಗಳನ್ನು ಉತಾರು ಮಾಡಿದರೆ, ಮಳೆ ಕಡಿಮೆಯಾಗಿ, ತೋಟವೇ ಆಗಿದ್ದದು ಅರಣ್ಯವಾಗಿ ಹೋಗುವಂಥಾದ್ದಾಗುತ್ತದೆ. ಇದು ಇತ್ತಲಾಗೆ ಕೆಲವು ಕಡೆಗಳಲ್ಲಿ ಅನುಭವವಾಗಿ ತಿಳಿದು ಬಂತು. ಕಾಡುಗಳು ಭೂಮಾತೆಯ ಶ್ವಾಸಕೋಶಗಳು, ಹೊಳೆ ಹಳ್ಳಪಳ್ಳಗಳು ಆಕೆಯ ರಕ್ತನಾಡಿಗಳು ಎಂಬ ಮಾತು ಅನುಚಿತವಲ್ಲಾ.

ದಕ್ಷಿಣ ಜರ್ಮನ್ ದೇಶದ ಹೆಸ್ಸಿಗ್‌ಹೈಮ್ ಎಂಬ ಊರಿನಲ್ಲಿ ಒಬ್ಬ ಮುದುಕಿ ಹೊಳೇ ಬದಿಯ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ, "ಈಗಲೇ ಹೊಳೆಯ ಧಡಕ್ಕೆ ಹೋಗು!" ಎಂಬುವ ಶಬ್ದವು ಅವಳ ಮನಸ್ಸಿನಲ್ಲಿ ಒತ್ತರಿಸಿ ಉಂಟಾಗಲಾಗಿ, ಅವಳು ಕೆಲಸ ಬಿಟ್ಟು, ಹೊಳೇ ಧಡಕ್ಕೆ ಹೋಗಿ ನೋಡಲು, ಬುದ್ಧಿ ಇಲ್ಲದೆ ಹೊಳೆಯಲ್ಲಿ ಜಾರಿ ಬಿದ್ದ ೨ ವರುಷದ ಬಾಲೆ ನೀರಿನ ಮೇಲೆ ತೇಲಾಡಿ ತಳಕೊಂಡು ಬರುವದನ್ನು ಕಂಡಳು. ಕಂಡು ಹೊಳೆಯಲ್ಲಿ ಹಾರಿ, ಬಾಲೆಯನ್ನು ಹಿಡಿದು, ಬಹು ಪ್ರಯಾಸದಿಂದಾದರೂ ಧಡಕ್ಕೆ ಮುಟ್ಟಿಸಿ, ಮರಣಕ್ಕೆ ತಪ್ಪಿಸ ಶಕ್ತಳಾದಳು. ಈ ಸಂಗತಿಯಿಂದ ಮೂರು ಮಾತು ಕಂಡು ಬರುವದು, ಏನಂದರೆ: ೧. ದೇವದೂತರು ವಿಶೇಷವಾಗಿ ಚಿಕ್ಕವರ ಕಾವಲಾಗಿದ್ಧಾರೆ. ಮತ್ತಾ. ೧೮, ೧೦. ೨. ಅದ್ಭುತಗಳು ಇಲ್ಲಾ, ಎಂದೂ ಆಗಲಿಲ್ಲಾ, ಇನ್ನು ಆಗಲಿಕ್ಕೂ ಇಲ್ಲಾ ಎಂಬದಾಗಿ ಬಾಯಿಬಿಟ್ಟು ಒದರುವಂಥವರ ಮಾತು ಬರೀ ಜೊಲ್ಲುಮಾತೇ ಸೈ. ೩. ಅಂಥಾದ್ದೊಂದು ಶಬ್ದವು ಯಾವಾಗಾದರೂ ಮನಸ್ಸಿನಲ್ಲಿ ಕೇಳುವದಾದರೆ, ಅದನ್ನು ತಾಮಸದ ಮೇಲೆ ಹಾಕದೆ, ಲಕ್ಷ್ಯಕ್ಕೆ ತಂದುಕೊಳ್ಳ ತಕ್ಕದ್ದು.

Printed by Stolz & Hirner, Basel Mission Press, Mangalore.

ಕ್ರೈಸ್ತಸಭಾಪತ್ರ

ಪುಸ್ತಕ ೯. AUGUST 1876. ಅಂಕೆ ೨.

ಅಡಕವು: ಪ್ರಾರ್ಥನಾಬೋಧಕಶಾಸ್ತ್ರಸಾರವು — ಚಿನ್ನದ ಹರಳುಗಳು — ಒಳ್ಳೇದಾದ್ದೇನು? — ಆಶ್ಚರ್ಯಕ್ಕೆ ಕಾರಣವಾದ್ದೊಂದು — ೬೭ನೇ ಕೀರ್ತನೆ — ವಿವಿಧ ವರ್ತಮಾನಗಳು.

## ಪ್ರಾರ್ಥನಾಬೋಧಕಶಾಸ್ತ್ರಸಾರವು.

(೩ನೆ ಪುಟದಿಂದ ಮುಂದೆ.)

೪. ಆದರೆ ನಾನು ಮೊಣಕಾಲೂರಿ ಕೊಂಡು ಪ್ರಾರ್ಥಿಸಿದರೆ ಸೈ ಎಂತ ನೀನು ನೆನಸಲಾಗದು; ಸದ್ವಿಶ್ವಾಸಪೂರ್ವಕವಾಗಿಯೂ ಪ್ರಾರ್ಥಿಸ ಬೇಕು. ಸದ್ವಿಶ್ವಾಸವಿದ್ದವನಾಗಿ ನೀನು ಮೊಣಕಾಲೂರಿ ಕೊಳ್ಳದೆ ಮಾಡುವ ಪ್ರಾರ್ಥನೆಯನ್ನಾದರೂ ದೇವರು ಕೇಳುತ್ತಾನೆ; ಆದರೆ ನೀನು ಸದ್ವಿಶ್ವಾಸವಿಲ್ಲದೆ ಮೊಣಕಾಲೂರಿ ಕೊಂಡು ಪ್ರಾರ್ಥಿಸಿದರೂ, ನಿನ್ನ ಪ್ರಾರ್ಥನೆ ವ್ಯರ್ಥವೇ.

ಹಾಗಾದರೆ ನನ್ನ ಪ್ರಾರ್ಥನೆ ಅನವಶ್ಯವಲ್ಲಾ, ವ್ಯರ್ಥವೂ ಅಲ್ಲಾ, ದೇವರು ಪ್ರಾರ್ಥಿಸುವವನನ್ನು ಆಲೈಸುತ್ತಾನೆ ಎಂತಾ ನೀನು ನಂಬಿ ಪ್ರಾರ್ಥಿಸ ಬೇಕು. ಹಾಗೆ ನೀನು ನಂಬಿದರೆ, ಮನುಷ್ಯನನ್ನಲ್ಲಾ, ಮನುಷ್ಯನ ಮಾತನ್ನು ಅಲ್ಲಾ, ದೇವರನ್ನೇ, ದೇವರ ಮಾತನ್ನು ನಂಬುವವನಾಗಿದ್ಧೀ. ಕೇಳುತ್ತೇನೆ, ಆಲೈಸುತ್ತೇನೆ ಎಂತ ಆತನು ವಾಗ್ದತ್ತ ಕೊಟ್ಟದ್ಧಾನಲ್ಲಾ! ಆತನ ವಾಗ್ದತ್ತವನ್ನು ನಂಬದವನೂ ನಂಬಲಾರೆ ಎಂಥೇಳುವವನೂ ಮನುಷ್ಯನೆಂಬ ಹೆಸರಿಗೆ ಅಯೋಗ್ಯನೇ ಎಂಬ ಮಾತಿಗೆ ಸಂಶಯವಿಲ್ಲಾ. ಆತನು ಕೊಟ್ಟ ವಾಗ್ದಾನಗಳಲ್ಲಿ ಕೆಲವನ್ನಾದರೂ ಕೇಳಿ, ಮನಸ್ಸಿಗೆ ಹಿಡಿಸಿಕೋ.

"ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ. ನಿನ್ನನ್ನು ನಾನು ತಪ್ಪಿಸಿ ಬಿಡುವೆನು." ಕೀರ್ತ. ೫೦, ೧೫. ಇದಕ್ಕೆ ದಾವೀದನ ಸ್ವಾನುಭವದ ಸಾಕ್ಷಿ ಹ್ಯಾಗಂದರೆ: "ನನ್ನ ಶಬ್ದವನ್ನೆತ್ತಿ, ಯೆಹೋವನಿಗೆ ಕೂಗಿ ಮೊರೆಯಿಟ್ಟೆನು. ತನ್ನ ಪವಿತ್ರ ಅಚಲದಿಂದ ನನಗೆ ಉತ್ತರ ಕೊಟ್ಟನು." ಕೀರ್ತ. ೩, ೫. "ದೀನನು ಕೂಗಿದನು; ಯೆಹೋವನು ಕೇಳಿ, ಅವನನ್ನು ಎಲ್ಲಾ ಇಕ್ಕಟ್ಟುಗಳೊಳಗಿಂದ ತಪ್ಪಿಸಿ ರಕ್ಷಿಸಿದನು." ಕೀರ್ತ. ೩೪, ೬. "ಯೆಹೋವನು ತನ್ನನ್ನು ಕರೆಯುವವರೆಲ್ಲರಿಗೆ, ಚುರುಕಾಗಿ ತನಗೆ ಮೊರೆ ಇಡುವವರೆಲ್ಲರಿಗೆ ಸಮೀಪವಾಗಿದ್ಧಾನೆ. ತನಗೆ ಭಯ ಪಡುವವರಿಗೆ ಇಷ್ಟಾರ್ಥವನ್ನು ತೀರಿಸುತ್ತಾನೆ; ಅವರ ಮೊರೆಯನ್ನು ಕೇಳಿ, ಆವರನ್ನು ರಕ್ಷಿಸುತ್ತಾನೆ." ಕೀರ್ತ. ೧೪೫, ೧೮. ೧೯. "ಅವರು ಕರೆಯುವದಕ್ಕಿಂತ ಮುಂಚೆ ನಾನು ಉತ್ತರ ಕೊಡುವೆನು; ಅವರು ಇನ್ನು ಮಾತಾಡುತ್ತಿರುವಾಗಲೇ ನಾನು ಕೇಳುವೆನು." ಯೆಶಾ. ೬೫, ೨೪. ಈ ಮಾತು ದೇವರ ಮಮತಾಪರ ಹೃದ್ಭಾವವನ್ನು ಎಷ್ಟೋ ಚನ್ನಾಗಿ ಕಾಣಿಸಿ, ಪೂರ್ಣ ಭರವಸಕ್ಕೆ ತಕ್ಕ ಆಸ್ಪದ ಕೊಡಲಾರದೇ?

ಆತನಂಥಾ ತಂದೆ ಇದ್ದಾನೋ? ಆತನಿಗೆ ಸರಿಯಾಗುವ ಬಂಧು ಇಲ್ಲವೇ ಇಲ್ಲಾ. "ಹೆತ್ತಾಕೆ ತನ್ನ ಮೊಲೆಮೊಗುವನ್ನು ಮರತು ಬಿಟ್ಟಾಳೇ? ತನ್ನ ಗರ್ಭದಲ್ಲಿ ವಾಸವಾಗಿದ್ದ ಮಗನ ಮೇಲೆ ನಿರ್ದಯವಾದಾಳೇ? ಒಂದು ವೇಳೆ ಅವನನ್ನು ಆಕೆ ಮರತು ಹೋದರೂ, ನಾನು ನಿನ್ನನ್ನು ಮರತು ಹೋಗೆನು; ನಿನ್ನನ್ನು ನನ್ನ ಹಸ್ತಗಳಲ್ಲಿ (ಕೈಗಳಲ್ಲಿ) ಕೆತ್ತಿಟ್ಟದ್ಧೇನೆ." ಯೆಶಾಯ. ೪೯, ೧೫. ೧೬. ಮತ್ತು ತಂದೆಯ ಕೈಯಿಂದ ಸರ್ವಾಧಿಕಾರವನ್ನು ಹೊಂದಿದ ದೇವರ ಮಗನಾದ ಯೇಸು ವಾಗ್ದತ್ತ ಕೊಟ್ಟು ಹೇಳಿದ್ದೇನಂದರೆ: "ನನ್ನ ಹೆಸರಿನಲ್ಲಿ ನೀವು ಬೇಡಿ ಕೊಳ್ಳುವದನ್ನೆಲ್ಲಾ ನಾನು ಮಾಡುವೆನು." ಯೋಹಾನ. ೧೪, ೧೩. "ನಿಶ್ಚಯವಾಗಿ, ನಿಶ್ಚಯವಾಗಿ ನಿಮಗೆ ಹೇಳುತ್ತೇನೆ: ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಬೇಡಿ ಕೊಳ್ಳುವದನ್ನೆಲ್ಲಾ ನಿಮಗೆ ಕೊಡುವನು. ನಿಮ್ಮ ಸಂತೋಷವು ಸಂಪೂರ್ಣವಾಗುವ ಹಾಗೆ ಬೇಡಿ ಕೊಳ್ಳಿರಿ; ಆಗ ನಿಮಗೆ ಶಿಕ್ಕುವದು." ಯೋಹಾ. ೧೬, ೨೩, ೨೪. "ಬೇಡಿ ಕೊಳ್ಳಿರಿ; ಆಗ ನಿಮಗೆ ಕೊಡಲ್ಪಡುವದು; ಹುಡುಕಿರಿ, ಆಗ ನಿಮಗೆ ಶಿಕ್ಕುವದು; ತಟ್ಟಿರಿ, ಆಗ ನಿಮಗೆ ತೆರೆಯಲ್ಪಡುವದು. ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇದನ್ನು ಕೊಡ ತಿಳಿದರೆ, ಎಷ್ಟೋ ಹೆಚ್ಚಾಗಿ ಪರಲೋಕದಲ್ಲಿರುವ ನಿಮ್ಮ ತಂದೆ ತನ್ನನ್ನು ಬೇಡಿ ಕೊಳ್ಳುವವರಿಗೆ ಒಳ್ಳೇದನ್ನೇ ಕೊಡುವನು." ಮತ್ತಾ. ೭, ೮. ೧೧. "ದೇವರಲ್ಲಿ ನಂಬಿಕಿಡಿರಿ; ಯಾಕಂದರೆ ನಿಶ್ಚಯವಾಗಿ ನಿಮಗೆ ಹೇಳುತ್ತೇನೆ: ಯಾವಾತನು ತನ್ನ ಹೃದಯದಲ್ಲಿ ಸಂದೇಹ ಪಡದೆ, ತಾನು ಹೇಳಿ ಕೊಳ್ಳುವಂಥಾದ್ದು ಆಗುವದೆಂದು ನಂಬಿ, ಈ ಬೆಟ್ಟಕ್ಕೆ—ಎದ್ದು, ಸಮುದ್ರದಲ್ಲಿ ಬೀಳೆಂದು ಹೇಳುವನೋ, ಅವನು ಹೇಳುವಂಥಾದ್ದು ಅವನಿಗಾಗುವದು; ಆದ್ದರಿಂದ ನಿಮಗೆ ಹೇಳುತ್ತೇನೆ: ನೀವು ಪ್ರಾರ್ಥಿಸಿ, ಬೇಡಿ ಕೊಳ್ಳುವದೆಲ್ಲವು, ಅದನ್ನು ಹೊಂದುವೆವು ಎಂತ ನಂಬಿದರೆ, ನಿಮಗೆ ಶಿಕ್ಕುವದು." ಮಾರ್ಕ. ೧೧, ೨೨—೨೪.

ಕರ್ತನ ಅಂಥಾ ವಾಗ್ದತ್ತಗಳು ನಿನ್ನನ್ನು ವಿಶ್ವಾಸಪೂರ್ವಕವಾಗಿ ಪ್ರಾರ್ಥಿಸೋದಕ್ಕೆ ಪ್ರೇರಿಸಿ, ಧೈರ್ಯವನ್ನೂ ಮನಸ್ಸನ್ನೂ ಹುಟ್ಟಿಸಲಾರದೆ ಹೋದರೆ, ನೀನು ಸತ್ಕ್ರೈಸ್ತನಲ್ಲವೇ ಅಲ್ಲಾ ಎಂತ ತಿಳುಕೋ!

ಆದರೆ ದೇವರು ನ್ಯಾಯದೀಶನೂ ಕರ್ಮಫಲದಾಯಕನೂ ಆಗಿ, ಪಾಪಿಯಾದ ನನ್ನನ್ನು ಕೇಳಲಾರ, ಕೇಳಲೊಲ್ಲ, ಬೇಡಿದ್ದನ್ನು ನನಗೆ ಕೊಡಲೊಲ್ಲ ಎಂದು ನೀನು ಭಯ ಪಟ್ಟು ನೆನಸಿ ಕೊಳ್ಳಲಿಕ್ಕೆ ನಿನಗೆ ಕಾರಣ ಕಂಡರೆ, ಅನ್ಯಾಯವಂತನಾದ ನ್ಯಾಯಾಧಿಪತಿಯ ಸಂಗತಿಯನ್ನು ನೆನಪಿಗೆ ತಂದುಕೋ! ಲೂಕ. ೧೮, ೧—೮.

ಬೇರೆ ಬೇರೆ ಪ್ರತ್ಯೇಕ ಸಂಗತಿಗಳನ್ನು ಸಹಾ, ದುಃಖಗಳನ್ನೂ ಆಶಾರ್ಥಗಳನ್ನೂ, ದೇವರಿಗೆ ಅರಿಕೆ ಮಾಡಿ ಬೇಡಿ ಕೊಳ್ಳ ಬಹುದು ಎಂಬದು ಯಾಕೋಬನ ಪತ್ರಿಕೆಯಲ್ಲಿ ಕಾಣುತ್ತದೆ. ಯಾಕೋಬ. ೧, ೫. ೭; ೫, ೧೪ ಇತ್ಯಾದಿ. ನೀತಿವಂತನ ಪ್ರಾರ್ಥನೆಗೆ, ಅದು ಚುರುಕಾಗಿದ್ದರೆ, ಬಹಳ ಸಾಮರ್ಥ್ಯ, ಬಹಳ ಬಲವ್ಯಾಪ್ತಿಯುಂಟು. ಈ ಮಾತಿಗೆ ಪ್ರಕಟ. ೮, ೩—೫ರಲ್ಲಿ ಆಧಾರ ತೋರುತ್ತದೆ.

ಪ್ರಾರ್ಥಿಸಿ, ಬೇಡಿ ಕೊಂಡು, ಹೊಂದ ಬೇಕೆಂಬ ಮನಸ್ಸು ನಮ್ಮಲ್ಲಿ ಒಂದು ಅಣುವಿನಷ್ಟು ಇದ್ದರೆ, ದೇವರಲ್ಲಿ ಆಲೈಸಿ, ವರ ಕೊಡುವ ಮನಸ್ಸು ಮಹಾ ಹಿಮಾಲಯ ಪರ್ವತದಷ್ಟಾಗಿದೆ. ಈ ಮಾತಿಗೆ ಅಬ್ರಹಾಮ ಮೊದಲಾದ ಭಕ್ತರ ಅನುಭವವು ಸಾಕ್ಷಿಯೇ. "ನಮ್ಮಲ್ಲಿ ಬೇಡೋ ಪ್ರೀತಿ ಸಣ್ಣದು;" ಆದರೆ ಆತನ ಪ್ರೀತಿ ಅಪಾರವೂ ಅನಂತವೂ; "ಭಾಷೆಯನ್ನೂ ಆಶೆಯನ್ನೂ ಮೀರಿ ಕೊಡುವಾತನೂ ಸಲುಹುವಾತನೂ ಆಗಿದ್ದಾನೆ."

ಎಲೀಯನು ನಮ್ಮಂಥ ಮನುಷ್ಯನೇ ಆಗಿದ್ದನು; ಆದರೂ ಅವನು ಮಳೆ ಬೀಳದ ಹಾಗೆ ಪ್ರಾರ್ಥನೆ ಮಾಡಲಾಗಿ, ಮೂರು ವರುಷ ಆರು ತಿಂಗಳು ಭೂಮಿಯ ಮೇಲೆ ಮಳೆ ಬೀಳದೆ ಹೋಯಿತು; ಮತ್ತೂ ಪ್ರಾರ್ಥಿಸಲಾಗಿ, ಆಕಾಶವು ಮಳೆಯನ್ನು, ಭೂಮಿ ತನ್ನ ಫಲವನ್ನು ಕೊಟ್ಟಿತು.

ದೇವರು ಎಲೀಯನಂಥ ಭಕ್ತರ ಪ್ರಾರ್ಥನೆಗಳನ್ನು ಕೇಳುವವನೆಂತ ನಾನು ನಂಬಿ ಕೊಳ್ಳ ಬಹುದು; ಆದರೆ ಆತನು ನನ್ನಂಥ ಪಾಪಿಯ ಪ್ರಾರ್ಥನೆಯನ್ನೂ ಕೇಳುವನೆಂತ ನಂಬಲಿಕ್ಕೆ ನನಗೆ ಧೈರ್ಯ ಸಾಲದು ಎಂತ ನೀನು ಒಂದು ವೇಳೆ ಹೇಳುವಿಯಾದರೆ, ಮನಾಸ್ಸೆ ಎಂಬ ಅರಸನ ಸಂಗತಿಯನ್ನು ನೆನಸಿಕೋ. ಈತನು ಯೆಹೂದ್ಯ ಅರಸರಲ್ಲಿ ಮಹಾ ದುಷ್ಟನೂ ದೇವದ್ರೋಹಿಯೂ ಆಗಿದ್ದರೂ, ಖಲ್ದಿಯರ ಶೆರೆಯಲ್ಲಿ ಬಿದ್ದು, ಬಹಳ ಸಂಕಟದಲ್ಲಿದ್ದ ಸಮಯದಲ್ಲಿ ತನ್ನನ್ನು ದೇವರ ಮುಂದೆ ತಗ್ಗಿಸಿ ಕೊಂಡು, ಮೊರೆ ಇಟ್ಟು, ಕ್ಷಮಾದಯವನ್ನು ಬೇಡಿ ಕೊಂಡಾಗ, ದೇವರು ಅವನನ್ನು ಆಲೈಸಿ, ಶೆರೆಗೆ ತಪ್ಪಿಸಿ, ತಿರಿಗಿ ಪಟ್ಟಕ್ಕಿರಿಸಿದನು.

ಪ್ರತಿಯೊಂದು ಪ್ರಾರ್ಥನೆ ಚುರುಕೂ ವಿಶ್ವಾಸಪ್ರೇರಿತವೂ ಆಗಿರುವ ಪಕ್ಷದಲ್ಲಿ ದೇವರ ಕಿವಿಗೆ ಕೇಳಿ, ಫಲಪ್ರಾಪ್ತವಾಗುವಂಥಾದ್ದು. ಪ್ರಾರ್ಥಿಸುವಾಗ ಕರ್ತನಿಗೆ ಆತನ ವಾಗ್ದತ್ತಗಳನ್ನು, ಹಾಗೂ ಆತನು ಪ್ರಾರ್ಥನೆ ಕೇಳಿದ ಸಂಗತಿಗಳನ್ನು ನೆನಪು ಹುಟ್ಟಿಸು. ನನ್ನನ್ನು ಕೇಳಿದ್ದಾನೆ ಎಂತ ನಿನಗೆ ಬೇಗ ಕಾಣದಿದ್ದರೆ, ಆತನ ಆಲೋಚನೆ ಬೇರೆ, ನನ್ನದು ಬೇರೆ, ಆತನದು ಉತ್ತಮ ಎಂತ ನೆನಸಿಕೋ. ನಾವು ಬೇಡಿದ್ದನ್ನೇ ಆತನು ಕೊಡದಿದ್ದರೆ, ಅದಕ್ಕಿಂತ ಹೆಚ್ಚಿನದನ್ನಾದರೂ ಕೊಡ ಬಹುದು. ನಾವು ದೇಹಕ್ಕಾಗಿ ಬೇಡಿ ಕೊಂಡಾಗ್ಯೆ ಆತನು ಆತ್ಮಕ್ಕೆ ಹಿತಚಿಂತಕನಾಗಿ ನೋಡಿ ಕೊಡುತ್ತಾನೆ. ನಮ್ಮ ಸಮಯಕ್ಕೆ ಕೊಡದ್ದನ್ನು ತನ್ನ ಸಮಯಕ್ಕೆ ಕೊಡುವನು. ಒಂದು ಪ್ರಾರ್ಥನೆಯಾದರೂ ವ್ಯರ್ಥವಲ್ಲಾ. ತಡವಾಗಿ ಆಗುವಂಥಾದ್ದು ಆಗದ್ದು ಎಂತ ಹೇಳಿ, ಅನ್ಯಾಯ ಮಾಡ ಬಹುದೋ? ಫಲಪ್ರಾಪ್ತಿಯಾಗದೆ ಹೋಗದು: ಪ್ರಾರ್ಥಿಸಿದಾಕ್ಷಣಕ್ಕೆ ಆಗದಿದ್ದರೂ, ಆಗುತ್ತದೆ; ಕಡೇ ಘಳಿಗೆಗಾದರೂ ಆಗುತ್ತದೆ; ಪರದಲ್ಲಿಯಾದರೂ ಫಲ ಬಾರದೆ ಹೋಗದು.

(ಮುಂದೆ ಸಾಗಿಸಲ್ಪಡುವದು.)

---

## ಚಿನ್ನದ ಹರಳುಗಳು.

೧. ದಿನ್ನೇ ಮೇಲೆ ನಿಂತು ಕೊಂಡು, ಸುಂದರವಾಗಿ ಶೋಭಿಸುವ ಗರಿಗಳನ್ನು ಪ್ರಸರಿಸಿ ಕೊಂಡು, ಧ್ವನಿ ಎತ್ತಿ ಕೂಗುವ ಹುಂಜದ ಬಳಿಗೆ ಕೋಳಿಮರಿಗಳು ಓಡಿ ಬಾರವು; ಆದರೆ ಬಿಕ್ಕಿ ಬಿಕ್ಕಿ ಕೂಗಿ ಕರೆಯುವ ಹೇಂಟೇ ಬಳಿಗೆ ಮರಿಗಳು ಓಡಿ ಬರುತ್ತವೆ.

೨. ಅಕ್ಕಸಾಲೆ ಬೆಳ್ಳಿಯನ್ನು ಚೊಕ್ಕ ಮಾಡ ಬೇಕಾದರೆ, ಅದನ್ನು ಮೂಷೆಯಲ್ಲಿ ಹಾಕಿ, ಕರಗಿಸಿ, ತನ್ನ ರೂಪ ಅದರಲ್ಲಿ ಪ್ರತಿಬಿಂಬಿಸುವಂಥಾದ್ದಾಗುವ ಪರಿಯಂತರ ಮೂಷೆಯಿಂದ ತಿರಿಗಿ ತೆಗಿಯದೆ, ಚನ್ನಾಗಿ ಉಕ್ಕಿಸುತ್ತಿದ್ದಾನೆ. ಹಾಗೆಯೇ ಕರ್ತನು ತನ್ನ ರೂಪ ಅವರಲ್ಲಿ ಕಂಡು ಬರುವ ಪರಿಯಂತರ ತನ್ನವರನ್ನು ಶ್ರಮೆಯೆಂಬ ಮೂಷೆಯಲ್ಲಿ ಹಾಕಿ ಬಿಡುತ್ತಾನೆ; ಆದರೆ ತನ್ನ ರೂಪ ಆತನಿಗೆ ಯಾವಾಗ ಅವರಲ್ಲಿ ಕಂಡು ಬರುವದಾಯಿತೋ ಆವಾಗಲೇ ಅವರನ್ನು ತಡ ಮಾಡದೆ, ಅದರಿಂದ ತಪ್ಪಿಸುತ್ತಾನೆ.

೩. ಬರೇ ವಿದ್ಯಾಬಾಲದಿಂದ ಯಾವ ಮನುಷ್ಯನಾದರೂ ನಿಜ ತಿದ್ದುಪಾಟಾಗಿ, ಶಿಷ್ಟನೂ ಉತ್ಕೃಷ್ಟನೂ ಆಗಲಿಕ್ಕೆ ಕೂಡದು. ಧರ್ಮಾರ್ಥ, ನೀತಿ, ಭಕ್ತಿ, ಇವುಗಳಿಂದ ಹೀನವಾದ ವಿದ್ಯಾಕಾರ್ಯವು ಜನರಲ್ಲಿ ಬುದ್ಧಿಯನ್ನೂ ಚಾತುರ್ಯವನ್ನೂ ಸ್ವಾಭಿಮಾನವನ್ನೂ ಸ್ವಾರ್ಥಸಾಧನಾ

ಚಮತ್ಕಾರವನ್ನೂ ಹೆಚ್ಚಿಸಿ, "ಮಂಗ" ಎಂಬಂತಾಗಿದ್ದದನ್ನು "ಜಂಬುಕ" (ನರಿ) ಎಂಬಂತಾಗ ಮಾಡಿ ಬಿಡ ಬಹುದಷ್ಟೇ. ಈ ವಿಷಯಕ್ಕೆ ತಾಗುವ ಮಾತಾಗಿ ವೆಲ್ಲಿಂಗ್ಟನ್ ಪ್ರಭುಗಳು ದೊಡ್ಡ ಸಭೆಯಲ್ಲಿ ಹೇಳಿದ್ದೇನಂದರೆ: "ಧರ್ಮಾರ್ಥಹೀನವಾದ ವಿದ್ಯಾವಾದವು ಮಣ್ಣಾಗಲಿ! ನೀವು ಧರ್ಮಾರ್ಥ, ನೀತಿ, ಭಕ್ತಿ, ಇವುಗಳಲ್ಲಿ ಶೇರಿಸಿ ನಡಿಸದಂಥಾ ಎಷ್ಟೆಷ್ಟು ವಿದ್ಯಾದಿಗಳನ್ನು ಕಲಿಸಿ ಕೊಟ್ಟರೂ, ಜನರನ್ನು ಸೊಕ್ಕಿಸಿ, ಕುಟಿಲ, ಕುತಂತ್ರಾದಿಗಳಿಂದ ತುಂಬಿಸಿ, ಕೇವಲ ಖಳರೂ ನರಾಸುರರೂ ಆಗ ಮಾಡಿ ಬಿಡುವದಲ್ಲದೆ, ಹೆಚ್ಚಿನ ಫಲವೇನೂ ಹೊಂದಲಾರಿರಿ."—ವಿದ್ಯೆಗಳು ದ್ರಾಕ್ಷಾರಸವೂ ಮಿಠಾಯಿಗಳೂ ಎಂಧೇಳಲಿಕ್ಕೆ ಅಡ್ಡಿ ಇಲ್ಲಾ. ಹುಡುಗನಿಗೆ ಹಾಲು ಅನ್ನವೇನೂ ಕೊಡದೆ, ಬರೀ ಮಿಠಾಯಿಗಳನ್ನು ತಿನ್ನಿಸುತ್ತಾ, ದ್ರಾಕ್ಷಾರಸವನ್ನು ಕುಡಿಸುತ್ತಾ ಬಂದರೆ, ಅವನು ರೋಗಿಷ್ಠನಾಗದೆ, ಕ್ಷೇಮಶಾಲಿಯಾಗಿ ಬಲಿಷ್ಠನಾದಾನೇ? ಹುಡುಗನಿಗೆ ಹಾಲೂ ಅನ್ನವೂ ಬೇಕು. ಹಾಲೂ ಅನ್ನವೂ ಎಂಬಂತಾದ್ದು ಧರ್ಮಾರ್ಥ, ನೀತಿ, ಭಕ್ತಿ, ಇದರಲ್ಲಿ ಶೇರಿಸಿ, ನೆಲೆಗೊಳ್ಳಿಸಿ, ನಡಿಸುವಂಥಾ ಬೋಧನೆಯೇ. ಹಾಗಾದರೆ ಅಂಥಾ ಬೋಧನೆ, ಅಂಥಾ ಅಭ್ಯಾಸ ಮುಖ್ಯವಾಗಿ ಬೇಕೇ ಬೇಕಾಗಿದೆ. ಅದಕ್ಕೆ ಲೌಕಿಕ ವಿದ್ಯಾಭ್ಯಾಸ ಕೂಡಿದರೆ, ಶೋಭೆಯೂ ಸಂತೋಷವೂ ಹಿತವೂ ಸೈ!

---

## ಒಳ್ಳೇದಾದ್ದೇನು?

೧. "ಯೆಹೋವನನ್ನು ಕೊಂಡಾಡುವದು, ಮಹೋನ್ನತನನ್ನು ಕೀರ್ತಿಸುವದು, ಬೆಳಿಗ್ಗೆ ಆತನ ಕೃಪೆಯನ್ನು, ರಾತ್ರಿಗೆ ಆತನ ನಂಬಿಕೆಯನ್ನು ಸಂಕೀರ್ತಿಸಿ ಹೊಗಳುವದು ಒಳ್ಳೇದಾಗಿದೆ." ಕೀರ್ತ. ೯೨, ೧. ೨.

ಕೀರ್ತಿಸಲೂ ಕೊಂಡಾಡಲೂ ಬಲ್ಲಾದವನು ಪ್ರಾರ್ಥನೆಯಲ್ಲಿ ಘಟ್ಟಿಗನೇ. ಜನರು ಮುಳಿಗಿ ಹೋಗಿ, ನೀರು ಉಸುರನ್ನು ಕಟ್ಟಿಸಿ ಬಿಡುವ ಹಾಗಾದಾಗ, ಕೂಗಿ ಮೊರೆಯಿಟ್ಟು ಪ್ರಾರ್ಥಿಸುವಂಥಾದ್ದು ಅಸಾಧಾರಣವಾದ್ದಲ್ಲಾ; ಆದರೆ ನೀರಿಗೆ ತಪ್ಪಿಸಿ ಕೊಂಡ ಮೇಲೆ ತಪ್ಪಿಸಿದಾತನ ಉಪಕಾರವನ್ನು ಮರತು ಹೋಗದಿರುವದು ಅಸಾಧಾರಣವಾದ್ದಾಗಿದೆ. ನೀರು ಆರಿ, ಉಡಿಗೆ ತೊಡಿಗೆ ತಿರಿಗಿ ಪೂರ್ಣ ಒಣಗುವ ಮೊದಲು ಉಪಕಾರಸ್ಮರಣೆ ಆರಿ ಹೋಗುವದು. ಕೀರ್ತಿಸುವದು, ಕೊಂಡಾಡುವದು ಖಾಲಿ ಎದೆಯಿಂದಾಗದ ಕೆಲಸವೇ: ಕೂಗಿ, ಮೊರೆ ಇಡುವದು ಖಾಲಿ ಎದೆಯಿಂದಾದರೂ ಆಗ ಬಹುದು. ಯೆಹೋವನನ್ನು ಪ್ರೀತಿಸುವವನು ಆತನನ್ನು ಕೀರ್ತಿಸುವವನೂ ಆಗಿರುವನು.

ಸ್ವರ್ಗದಲ್ಲಿ ಕಷ್ಟಗಳು ಬಿದ್ದು, ಮೊರೆ ಇಡುವ ಸಂಗತಿ ಇನ್ನು ಇರದೆ, ಸಾನಂದವಾಗಿ ಕೊಂಡಾಡಿ, ಸಂಕೀರ್ತಿಸುವದು ಮಾತ್ರವೇ ಇರುವದು. ನಿನ್ನ ಮನಸ್ಸು ಎಷ್ಟಕ್ಕೆ ದಿವ್ಯವೋ, ಪರಲೋಕದ್ದರಿಂದ ತುಂಬಿದ್ದೋ ಅಷ್ಟಕ್ಕೆ ನಿನ್ನ ನುಡಿಗಳೂ ದಿವ್ಯವೇ ಆಗಿ, ದೇವಸ್ತೋತ್ರವೆಂಬ ಸುವಾಸನೆಯುಳ್ಳವೂ ಆಗಿರುವವು. ಕೊಂಡಾಡಿ ಕೀರ್ತಿಸುವವನು ಆಗಿ ಹೋದ್ದನ್ನೂ ಮುಂದಿನದನ್ನೂ ನೋಡಿ, ಈಗಿನದನ್ನು ಮರತು ಹೋದವನೇ. ದೇವರು ನನಗೆ ಕೊಟ್ಟದು ಎಷ್ಟು? ನನ್ನ ಕೈಯಿಂದ ಒಂದಿಷ್ಟು ವಾಪಸು ತೆಗದು ಕೊಂಡ ಮೇಲೆಯಾದರೂ ನನಗೆ ಇನ್ನು ಉಳಿಸಿ ಬಿಟ್ಟದು ಎಷ್ಟು? ಎಂತ ನೀನು ಚನ್ನಾಗಿ ಎಣಿಸಿ ನೋಡಿದರೆ, ದೇವರನ್ನು ಕೊಂಡಾಡಲಿಕ್ಕೆ ಎಷ್ಟೋ ಕಾರಣ ಕಾಣ ಬಂದೀತು!

೨. "ತಾಳಿ ಕೊಂಡು, ಯೆಹೋವನ ಸಹಾಯವನ್ನು ಕಾದು ಕೊಂಡಿರುವದು ಒಳ್ಳೇದು." ಗೋಳಾಟ. ೩, ೨೬. ೨೬. ತಾಳ್ಮೆಯೆಂಬ ಗುಣ ಯಾರಿಗೂ ಸಹಜವಾದ್ದಲ್ಲ. ತಾಳ್ಮೆ ಹುಟ್ಟಿ, ತಾಳಿ ಕೊಳ್ಳುವದು ಇಷ್ಟ ಕೆಲಸವಾಗ ಬೇಕಾದರೆ, ಬಹಳ ದಿನ ಹೋಗುವದು. ತಾಳ್ಮೆಯ ಮಾತು

ಬಹುಶಾ ಶಾನೆ ಬೇಸರದ ಮಾತಾಗಿದೆ. ಸಹನ ಕಡಿಮೆ: ಸಾಹಸ ಹೆಚ್ಚು. ಆದರೆ ಸಾಹಸ ಸಾಹಸಕಾರ್ಯವಲ್ಲಾ: ಸಹನ ಸಾಹಸಕಾರ್ಯವಾಗಿದೆ. ಸಹಿಸಿ ಕೊಳ್ಳ ಬೇಕಾದರೆ, ಬಹಳ ಸಾಹಸವೇ ಬೇಕು; ಯಾಕಂದರೆ ಕುದುರೆ ಓಡಿ ಹೋಗದ ಹಾಗೆಯೂ, ರಥವನ್ನು ಕೆಡವಿ ಒಡದು ಹಾಕದ ಹಾಗೆಯೂ ಸಾರಥಿ ಕಡಿವಾಣ ಬಹು ಬಿಗಿದು ಹಿಡಿದು, ಪ್ರಯಾಸ ಪಟ್ಟು ನಡಿಸ ಬೇಕು. ಬಿತ್ತಿದ ಬೀಜ ಮೊಳಿದು, ಬೆಳದು, ಫಲ ಫಲಿಸಿ, ಪೈರಾಗುವ ತನಕ ಕಾದು ಕೊಳ್ಳುವದು ವಿಚಾರ ಬುದ್ಧಿಯ ಕೆಲಸ: ದಿನಾಲು ಹೋಗಿ, ಅಗಿದು, ಮೊಳಿಯಿತೋ? ಬೆಳಿಯುತ್ತಿರುತ್ತದೋ? ಎಂತ ನೋಡುವದು ವಿಚಾರಬುದ್ಧಿಯ ಕೆಲಸವಾಗದೆ, ಬುದ್ಧಿಗೆಟ್ಟ ಕೆಲಸವಾದೀತು. ಆದರೆ ತಾಳ್ಮೆಯೆಂಬ ಗಿಡ ತೋಟ ತೋಟದಲ್ಲಿ ಬೆಳಿಯದ್ದು, ಕಂಡ ಕಂಡ ವನದಲ್ಲಿಯೂ ಶಿಕ್ಕದ್ದು, ಭೂಗೋಳದಲ್ಲ್ಯಾದರೂ ಹುಟ್ಟಿ ಬೆಳಿಯದ್ದು: ಅದು ಖಗೋಳದಿಂದ ಮಾತ್ರ ಹುಟ್ಟಿ ಬೆಳಿಯುವಂಥಾದ್ದು.

೩. "ಶಾಂತಿಯೂ ಸಾಧು ಭಾವವೂ ಉಳ್ಳಂಥಾ, ಹೃದಯದ ಅಂತರಂಗದ ಮನುಷ್ಯನಲ್ಲಿರುವಂಥಾ, ಅಚಂಚಲ ಆತ್ಮ ಬಹು (ಒಳ್ಳೇದಾಗಿ) ಬೆಲೆಯುಳ್ಳದ್ದಾಗಿದೆ." ೧ ಪೇತ್ರ. ೩, ೪. ೫.

ಕಾಣದ್ದೇ, ಆದರೆ ಕಾಣದ್ದಾಗಿದ್ದಾಗ್ಯೂ ನಿಜವಾಗಿ ಇರುವಂಥಾದ್ದು, ಅಂತರಂಗದ್ದು ಆಗಿದೆ. ಗುಡಾರದಲ್ಲಿ "ಅತಿ ಪವಿತ್ರಗೃಹ" ಎಂಬದು ಉತ್ತಮವಾದ್ದಾಗಿ, ಅಂತರಂಗದ್ದಾಗಿತ್ತು. ಅದರ ಹೊರಗಡೆಯೆಲ್ಲಾ ಚರ್ಮ ಮುಂತಾದ್ದರಿಂದ ಮುಸುಕಿದ್ದದಾಗಿ, ಮರೆಯಾಗಿತ್ತು. ಒಳಗಡೆ ಶುದ್ಧ ಭಂಗಾರದಿಂದ ಹೊದಗಿಸಿತ್ತು. ಮನುಷ್ಯನಲ್ಲಿಯ ದೇವಮಂದಿರವು ಅದರಂತೆಯೇ: ಹೊರಗೆ ಕುರೂಪ, ಮಣ್ಣು; ಒಳಗೆ ಸುರೂಪ, ಸುವರ್ಣ.

ಈ ಅಂತರಂಗದ ("ಒಳ") ಮನುಷ್ಯನು ವೃಕ್ಷದೋಪಾದಿಯಾಗಿದ್ದಾನೆ: ವೃಕ್ಷವು ಮೌನದಲ್ಲಿ, ಶಬ್ದವಾಗದೆ, ಗೌಜಿ ಮಾಡದೆ, ಬೇರುಗಳ ದ್ವಾರವಾಗಿ ಭೂಮಿಯಿಂದ, ಎಲೆಗಳ ಮುಖವಾಗಿ ಆಕಾಶದಿಂದ ಸತ್ವ ಹೀರಿ, ಪೋಷಣೆ ಹೊಂದುತ್ತಿರುತ್ತದೆ. ಈ ಪೋಷಣೆ ಶೋಭೆಗೂ ಜೀವಕ್ಕೂ ಫಲಕ್ಕೂ ಆಧಾರವೇ. ಶೋಕ ರೋಗಾದಿಗಳು ಆಗಲಿ, ಕ್ಷೇಮ ಸುಖವು ಆಗಲಿ ಪ್ರಾರಂಭವಾಗುವದು ಅಂತರಂಗದಲ್ಲಿಯೇ. ಬಹಿರಂಗವನ್ನು, ಕಣ್ಣಿಗೆ ಬೈಲಾಗಿ ತೋರುವಂಥಾದನ್ನು, ನೋಡಿ ಮೋಸ ಹೋಗ ಬೇಡಾ! ಕೆಂಪಾದ ಅತ್ತೀ ಹಣ್ಣಿನಲ್ಲಿ ಹುರುಳಿಲ್ಲಾ: ಒಂದು ವೇಳೆ ತುಂಬಾ ಹುಳವೇ. ಸಮುದ್ರದ ಅಡಿಯಲ್ಲಿ ಒಂದು ವೇಳೆ ಕೆಸರಿನಲ್ಲಿ ಅಡಗಿದ್ದಾಗಿ, ಕೊಳೆಯುವ ಮುಕ್ತಾಸ್ಫೋಟದಲ್ಲಿ (ಮುತ್ತಿನ ಚಿಪ್ಪಿನಲ್ಲಿ) ಮುಕ್ತಾಫಲವೇ (ಮುತ್ತು) ಹುಟ್ಟಿ ಬೆಳಿಯುವಂಥಾದ್ದು.

೪. "ಹೃದಯವು ದೃಢವಾಗುವದು ಒಳ್ಳೇದು." ಇಬ್ರಿಯ. ೧೩, ೯.

ಹೃದಯುವು ದೃಢ, ಸ್ಥಿರ, ಅಚಂಚಲ, ಘಟ್ಟಿ ಸಹಾ, ಆಗ ಬೇಕು; ಆದರೆ "ಕಠಿಣ" ಆಗದಿರಲಿ! ಕಠಿಣವಾಗ ಬಾರದೇ ಬಾರದು! ಬಹಳ ತಾಳಿದವರು ಘಟ್ಟಿಯಾಗಿ, ಘಟ್ಟಿಗರೂ ಆಗಿ, ಅಚಂಚಲರೂ ಸ್ಥಿರರೂ ಆಗುತ್ತಾರೆ. ಸ್ಥಿರತೆ, ದೃಢತ್ವ ಇಲ್ಲದ್ದು ಚಂಚಲವೇ, ಓಟೀ ತರದ್ದೂ, ಒಣಗಿದ ಮಣ್ಣಿಂಟೇ ತರದ್ದೂ: ವಜ್ರದಂಥಾದ್ದಲ್ಲಾ. ಯೇಸೂ ಪೌಲನೂ ಇವರ ಹೃದಯ ದೃಢವೂ ವಜ್ರದಂಥಾದ್ದೂ ಆಗಿತ್ತು. ಬೊಂಕುವ ಮೊದಲು ತಾನು ಸ್ಥಿರ, ತನ್ನ ಮನಸ್ಸು ದೃಢ ಎಂತ ಪೇತ್ರನು ನಂಬಿದ್ದನು; ಆದರೆ ಬೊಂಕಿ, ಪುಡಿಯಾಗಿ, ಕಣ್ಣೀರಿಟ್ಟು, ಹೃದಯುವು ಕರಗಿ ಹೋದ ಮೇಲೆ ಅದು ದೃಢವಾಗಿ, ಅವನು ಅಚಂಚಲನಾದನು. ದೇವರ ಮುಂದೆ ಕುಗ್ಗಿ, ಪುಡಿಯಾಗಿ, ಕರಗಿ ಹೋಗಿ, ಆತನ ಕೃಪೆಯನ್ನು ಬೇಡಿ, ಪಡಕೊಳ್ಳುವ ಮಾರ್ಗ ಸ್ಥಿರ, ಅಚಂಚಲ, ದೃಢ ಆಗೋ ಮಾರ್ಗವಾಗಿದೆ.

---

## ಆಶ್ಚರ್ಯಕ್ಕೆ ಕಾರಣವಾದ್ದೊಂದು.

ಮಹಾ ಬಲವಿದ್ದದ್ದು, ಈಡಿಲ್ಲದಂಥಾ ಅಧಿಕಾರದಿಂದ ಅಪೂರ್ವ ಧೊರೆತನವನ್ನೂ ಅತುಲ್ಯ ಗುರುತ್ವವನ್ನೂ ನಡಿಸುವಂಥಾದ್ದು ಒಂದುಂಟು. ಮಾತಾಡದೆ, ಮಾತಾಡುತ್ತಿರುತ್ತದೆ; ಕೇಳದೆ, ಕೇಳುತ್ತಿರುತ್ತದೆ; ಕಣ್ಣು ಕಾಣದೆ, ನೋಡುತ್ತಿರುತ್ತದೆ; ಟಪ್ಪಾಲು ಇಲ್ಲದೆ ಆಜ್ಞೆಗಳನ್ನೂ ರಾಯಸಗಳನ್ನೂ ಹೊರಡಿಸುತ್ತಿರುತ್ತದೆ; ಬಾಯಿ ತೆರದು ಗದರಿಸದೆ, ಗದರಿಸುತ್ತಿರುತ್ತದೆ; ದರಬಾರೂ ಕಾರುಬಾರೂ ಇಲ್ಲದೆ ದೊಡ್ಡ ದರಬಾರು ಮಾಡಿ, ಕಾರುಬಾರು ನಡಿಸುತ್ತಿರುತ್ತದೆ; ಜುಲುಮಾನು ಹಾಕದೆ, ದಂಡಿಸದೆ, ಬಹಿಷ್ಕಾರ ಮಾಡದೆ ಇರುವ ಪಕ್ಷದಲ್ಲಾಗ್ಯದರೂ, ಬಹಿಷ್ಕಾರ ಮಾಡುತ್ತಾ, ದಂಡಿಸುತ್ತಾ, ಜಲುಮಾನು ಹಾಕುತ್ತಾ ಬರುತ್ತದೆ. ಯಾರೂ ಯಾರ ಮಾತನ್ನು ಕೇಳದಿದ್ದರೂ, ಲೋಕವೆಲ್ಲಾ ಅದರ ಮಾತನ್ನು ಕೇಳುವದು. ಅದು ಹೆದರಿಸಿದರೆ, ಊರೆಲ್ಲಾ, ಬ್ರಹ್ಮಾಂಡವೆಲ್ಲವೂ ನಡಗುವದು. ಅದು ಬಾಯಿ ಬಿಟ್ಟರೆ, ಭೂಚಕ್ರವರ್ತಿಗಾಗಲಿ, ಜಗದ್ಗುರುವಿಗಾಗಲಿ, ವಿದ್ಯಾಸಾಗರನೊಬ್ಬನಿಗಾಗಲಿ ಬಾಯಿ ಮುಚ್ಚಿ ಹೋಗುವದು. ಅದರ ಮುಂದೆ ಹಿತಾಹಿತ ವಿಚಾರಬುದ್ಧಿಗೂ ಜ್ಞಾನಕ್ಕೂ ನೀತಿಗೂ ಸತ್ಯಕ್ಕೂ ಮುಂತಾದ್ದೆಲ್ಲಕ್ಕೂ ಇಂಬು ಶಿಕ್ಕದೆ, ಬಲವಾಗದೆ ಹೋಗುತ್ತದೆ. ಅಂಥಾ ಮಹಾ ಗುರು, ಮಹಾ ಧೊರೆ, ಅಂಥಾ ಸಾರ್ವಭೌಮನು ಯಾರು? ಏನು? "ರಿವಾಜು", "ಪದ್ಧತಿ", "ವಾಡಿಕೆ", "ಅಭ್ಯಾಸ", "ಭಾವನೆ", "ಮರ್ಜಿ" ಎಂಬೀ ಮೊದಲಾದ ನಾಮಧೇಯಗಳಿದ್ದದೇ. ಇದು ಕತ್ತಲೆಗೆ ಬೆಳಕು, ಬೆಳಕಿಗೆ ಕತ್ತಲೆ, ಸುಳ್ಳಿಗೆ ಸತ್ಯ, ಸತ್ಯಕ್ಕೆ ಸುಳ್ಳು, ಹಿತಕ್ಕೆ ಅಹಿತ, ಅಹಿತಕ್ಕೆ ಹಿತ, ರೋಗಕ್ಕೆ ಕ್ಷೇಮ, ಕ್ಷೇಮಕ್ಕೆ ರೋಗ, ದೆವ್ವಕ್ಕೆ ದೇವ, ದೇವಕ್ಕೆ ದೆವ್ವ, ಅಧರ್ಮಕ್ಕೆ ಧರ್ಮ, ಧರ್ಮಕ್ಕೆ ಅಧರ್ಮ ಎಂಥೆಸರಿಟ್ಟು ಹೇಳಿದರೆ, ಸರ್ವರು ಕತ್ತಲೆ ಬೆಳಕು, ಬೆಳಕು ಕತ್ತಲೆ, ಸುಳ್ಳು ಸತ್ಯವೇ, ಸತ್ಯವು ಸುಳ್ಳೇ, ಹಿತವು ಅಹಿತ, ಅಹಿತವು ಹಿತವೇ, ರೋಗವು ಕ್ಷೇಮ, ಕ್ಷೇಮವು ರೋಗ, ದೆವ್ವವು ದೇವ, ದೇವವು ದೆವ್ವ, ಅಧರ್ಮವು ಧರ್ಮ, ಧರ್ಮವು ಅಧರ್ಮ ಎಂತ ನಂಬಲೂ ಒಪ್ಪಿಕೊಳ್ಳಲೂ ಬೇಕು. ನಂಬದವರನ್ನೂ ಒಪ್ಪಿಕೊಳ್ಳದವರನ್ನೂ ಅದು ಹಿಂಸಿಸುವದು, ಬಹಿಷ್ಕಾರ ಮಾಡುವದು, ಗೇಲಿಗೆ ಗುರಿಯಾಗಿರಿಸುವದು, ಶೂಲಕ್ಕೆ ಹಾಕುವದು. ನಂಬದವರಿಗೂ ಒಪ್ಪಿಕೊಳ್ಳದವರಿಗೂ ಅದು ಈ ಪ್ರಕಾರವಾಗಿ ನಡಿಸೋದಕ್ಕೆ ಸಕಲರು ಕೈ ಚಪ್ಪಳಿ ಬಡಿದು, "ಶಾಬಾಸ್! ಶಾಬಾಸ್!" ಎಂತ ಒದರಿ, ಹೊಗಳಿ, ಮೆಚ್ಚಿಕೆ ಕಾಣಿಸ ಬೇಕು. ತನ್ನ ಈ ತರದ ಕಾರುಬಾರನ್ನು ಮೆಚ್ಚದೆ, ಹೊಗಳದೆ ಹೋಗುವವರನ್ನೂ ಅದು ಹಿಂಸಿಸುವದು.

ಈ ಸಾರ್ವಭೌಮನ ಮರ್ಜಿಯನ್ನು ಮುಂದಿನ ಕಥೆ ಸಹಾ ತಕ್ಕ ಮಟ್ಟಿಗೆ ಕಾಣಿಸುವದು. ಒಂದಾನೊಂದು ಊರಿನವರೆಲ್ಲರು ಕುತ್ತಿಗೆಯಲ್ಲಿ **ವಾಳೆ** ಇದ್ದವರಾಗಿದ್ದರು; ಆದರೆ ವಾಳೆ ಎಲ್ಲರಿಗೆನೇ ಇದ್ದದರಿಂದ, ಅದೊಂದು ವಿಕಾರ, ಒಂದು ಅವಲಕ್ಷಣ ಎಂತ ಯಾರೂ ನೆನಸಿ ಕೊಳ್ಳದೆ, ಎಲ್ಲರು ಅದೊಂದು ಸಹಜವಾದ ಅಂಗವೆಂತಲೂ, ಕುತ್ತಿಗೆಗೆ ಒಂದು ಭೂಷಣವೆಂತಲೂ ಭಾವಿಸಿ ಕೊಂಡಿದ್ದರು. ಒಂದಾನೊಂದು ದಿನ ವಾಳೆಯಿಲ್ಲದ ಬೇರೊಂದೂರಿನವನೊಬ್ಬನು ಆ ವಾಳೆಯುವರ ಊರನ್ನು ಹಾದು ಹೋಗುವವನಾಗಿ, ಒಂದು ಮನೆಯ ಅಡಿಯಲ್ಲಿ ನಿಂತು ಕೊಂಡಿದ್ದ ಹುಡುಗಿಯೊಬ್ಬಳಿಗೆ ಕಂಡನು. ಅವಳು ಅವನನ್ನು ಕಂಡು, ತನಗೂ ತನ್ನ ಊರಿನವರೆಲ್ಲರಿಗೂ ಇರುವಂತೆ ಅವನಿಗೆ ವಾಳೆ ಇರದ್ದನ್ನು ನೋಡಿ, ತನ್ನ ತಾಯಿಗೆ ಆಶ್ಚರ್ಯಭರಿತಳಾಗಿ ಕೂಗಿ ಹೇಳಿದ್ದೇನಂದರೆ: "ಏ ಅವ್ವಾ! ಬಾ, ನೋಡು! ವಾಳೆಯಿಲ್ಲದ ಮನುಷ್ಯ ನಮ್ಮೂರನ್ನು ಹಾದು ಹೋಗುತ್ತಾನೆ!" ಹುಡುಗಿಯ ಕೂಗನ್ನು ಕೇಳಿ, ತಾಯಿ ಪ್ರತ್ಯುತ್ತರವಾಗಿ ಕೂಗಿ ಹೇಳಿದ್ದೇನಂದರೆ: "ಹಾಗೆ ಕೂಗಿ, ಪಾಪ

ಮಾಡ ಬೇಡವ್ವಾ! ದೇವರು ನಮ್ಮನ್ನು ಊನ ನ್ಯೂನವೇನೂ ಇಲ್ಲದೆ, ಸರ್ವಾಂಗವನ್ನು ಸಮವಾಗಿ ಕೊಟ್ಟು ಹುಟ್ಟಿಸಿದ ಉಪಕಾರವನ್ನು ನೆನಸಿ ಕೊಂಡು, ಆತನನ್ನು ಹೊಗಳು!"

ಆ ಹೆಂಗಸು ಹಾಗೆ ಭಕ್ತಿಭಾವವಾಗಿ ಹೇಳಿ ಬೋಧನೆ ಕೊಟ್ಟದು ಚಲೋದಾಗಲಿಲ್ಲಾ, ತಪ್ಪಾಯಿತು ಎಂಬುವ ಮಾತಿಲ್ಲವೇ ಇಲ್ಲ; ಆದರೆ ತಮ್ಮದು, ತಮ್ಮ ವಾಳೆಯಾದರೂ, ಚಲೋದು, ಒಳ್ಳೇದು, ವಾಳೆಯಿಲ್ಲದವರು ಕುಂದು ಕೊರತೆಯುವರೂ ನ್ಯೂನ ಅಂಗದವರೂ ಎಂಬುವ ಭಾವನೆ ಚೋದ್ಯ ತಪ್ಪಾಯಿತು.

---

## ೬೭ನೇ ಕೀರ್ತನೆ.

Mel. Es woll uns Gott genädig sein.

೧. ಓ ದೇವರೆಮಗೊಲಿಯು!
ಕೊಡಾಶೀರ್ವಾದಮಿನ್ನು!
ಶ್ರೀಮುಖದ ಸುಕಾಂತಿಯು
ಪ್ರಕಾಶಿಸಲೆಮ್ಮನ್ನು!
ಭೂಚಕ್ರ ನಿನ್ನ ಮಾರ್ಗವಂ,
ಜನಾಂಗದೆಲ್ಲ ದೇಶ
ಹೊಸ್ತಾದ ನಿನ್ನ ರಕ್ಷಣಂ
ಕಣ್ಣಾರೆ ನೋಡಲೀಶಾ!
ಆಶ್ಚರ್ಯ ನಿನ್ನ ನ್ಯಾಯು!

೨. ಕೊಂಡಾಡಲೀಶಂ ಪ್ರಜೆಯು!
ಕೊಂಡಾಡು ಪ್ರಜೆಯೆಲ್ಲ!
ಸಂತೋಷದಲ್ಲಿ ಹರ್ಷಿಸು
ಇಂಪಾಗಿ, ಜನವೆಲ್ಲ!
ಸತ್‌ನ್ಯಾಯ ತೀರ್ಪು ಮಾಡುತ್ತೀ
ಸಮಸ್ತ ಲೋಕದಲ್ಲಿ,
ಪರಾಂಬರಿಸಿಯಾಳುತ್ತೀ
ಎಲ್ಲೆಲ್ಲ ನರರಲ್ಲಿ,
ದಯಾಪ್ರಸಿದ್ಧರಾಜಾ!

೩. ಕೊಂಡಾಡಲೀಶಂ ಪ್ರಜೆಯು!
ಕೊಂಡಾಡು ಪ್ರಜೆಯೆಲ್ಲ!
ದಿವ್ಯೋಲ್ಮೆಯಿಂದ ಭೂಮಿಯು
ಸಫಲವಾಗುತ್ತಲ್ಲ?
ಓ ದೇವ, ದೇವ, ದೇವರೇ! [*or*: ಓ ತಂದೆ ಮಗನಾತ್ಮನೇ!]
ನಿನ್ನಾಶೀರ್ವಾದ ಕೊಡು!
ದಿಗ್ಮಂಡಲದ ಪ್ರಜೆಯೋ!
ದೇವ್ರಿಂಗೆ ಭಯ ಪಡು!
ಇಂತಾಮೆನನ್ನಿರಾಮೆನ್!

***B. G.***

---

☞ ದೈವಾನುಗ್ರಹವಾದರೆ, ಈ ವರುಷದ ಕನ್ನಡ ಜಿಲ್ಲಾ ಮಿಶ್ಯನ್ ಹಬ್ಬವು ಬರುವ ಸಪ್ತಂಬರ ತಾರೀಕು ೭ನೆಗೆ ಮಂಗಳೂರಲ್ಲಿ ಆಗುವದು.

---

## ವಿವಿಧ ವರ್ತಮಾನಗಳು.

ನಮ್ಮ ಮಂಗಳೂರ ಛಾಪಖಾನೆಯಲ್ಲಿ ಇತ್ತಲಾಗೆ ನಾಲ್ಕು ಚಿಕ್ಕ ಪುಸ್ತಕಗಳು ಮಾರಾಟಕ್ಕೆ ತಯಾರಾದವು; ಯಾವವಂದರೆ: "ನೀತಿಬೋಧನೆಗಳು", "ನಾಮಾನನೆಂಬ ಸೇನಾಧಿಪ", "ಪ್ರಾಚೀನ ವೃತ್ತಾಂತ ಸಾರವು", "ತಪ್ಪಿಹೋದ ಮಗನು." ಒಂದೊಂದರ ಕ್ರಯವು ೯ ಪೈ. ಈ ನಾಲ್ಕು ಪುಸ್ತಕಗಳ ವಿಶೇಷವೇನಂದರೆ: ವಾಗ್ರೂಪವಾಗಿ ಮಾತ್ರವಲ್ಲಾ ಚಿತ್ರರೂಪವಾಗಿಯೂ ದೇವವಾಕ್ಯದ ಕೆಲವು ಸಂಗತಿಗಳು ವರ್ಣನೆಯಾದ್ದೇ. ಚಿತ್ರಗಳು ಲಂಡನ್ ನಗರದಲ್ಲಿ ಛಾಪೆಯಾದಂಥವೇ. ಒಂದೊಂದು ಪುಸ್ತಕದಲ್ಲಿ ಏಳೇಳಿದ್ಧಾವೆ. ಇವನ್ನು ನೋಡಿ ಕೊಳ್ಳುವದರಿಂದಲೂ ವಾಗ್ರೂಪದ ವಿವರಗಳನ್ನು ಓದಿಕೊಳ್ಳುವದರಿಂದಲೂ ಕಿರಿಯರಿಗೆ ಮಾತ್ರವಲ್ಲಾ ಹಿರಿಯರಿಗಾದರೂ ಸಂತೋಷವೂ ಪ್ರಯೋಜನವೂ ಆಗುವದು.

ಕಳೆದ ಇಸ್ವಿಯ ನವಂಬರ ತಿಂಗಳಲ್ಲಿ ಶೀತರೋಗವೆನ್ನಿಸಿ ಕೊಳ್ಳುವ ಒಂದು ತರದ ಮಾರಿರೋಗ ಕೋಳಿಕೋಡಿನಲ್ಲಿ ಶುರುವಾಗಿ, ಇಂದಿನ ವರೆಗೂ ಜನರಿಗೆ ಕಾಲವನ್ನು ಕಾಣಿಸುತ್ತಾ ಬಂದಿರುತ್ತದೆ. ಮೊದಲು ಅದು ಮುಖ್ಯವಾಗಿ ಅಲ್ಲಿಯ ಮಾಪಿಳ್ಳೆಯರಲ್ಲಿ, ಇತ್ತಲಾಗೆ ರೋಮನ್ ಕ್ರೈಸ್ತರಲ್ಲಿಯೂ ಅನೇಕರನ್ನು ಅಸುವಳಿಸುವಂಥಾದ್ದಾಯಿತು. ರೋಮಾಯರಿರುವ ಅಲ್ಲಿಯ ಒಂದು ಚಿಕ್ಕ ಮನೆಯಿಂದ ಮೊನ್ನೆ ಒಂದೇ ದಿನದಲ್ಲಿ ೫ ಹೆಣಗಳನ್ನು ಗೋರಿಗೆ ವೈಯುವ ಸಂಗತಿಯಾಯಿತು.—ಆ ಬಾಧೆ ನಮ್ಮ ಸಭೆಯವರಲ್ಲಿ ಈ ವರೆಗೂ ಯಾರಿಗೂ ತಾಗಲಿಲ್ಲಾ. ಇದು ಆಶ್ಚರ್ಯವೂ ದೇವರ ಮಹಾ ಕರುಣೆಯೂ ಅಲ್ಲವೋ? ಹಾಗೆ ತಿಳುಕೊಂಡು, ಕೋಳಿಕೋಡಿನ ಸಭೆಯುವರು ಇತ್ತಲಾಗೆ ಸಂಜೇ ಹೊತ್ತಿಗೆ ಕೂಡಿ ಕೊಂಡು, ಕೃತಜ್ಞತಾಭಾವದ ಪ್ರಾರ್ಥನೆ ಗಾಯನಗಳನ್ನು ಮಾಡಿ, ಸರ್ವೇಶನನ್ನು ಸ್ತುತಿಸಿ ಕೊಂಡಾಡಿದರು.

ಕಳೆದ ೧೮೭೫ನೇ ಇಸ್ವಿಯಲ್ಲಿ ನಮ್ಮ ಬಾಸಲ್ ಮಿಶ್ಯನ್ ಸಂಘಕ್ಕೆ ಚೀನದಲ್ಲಿಯೂ ಆಫ್ರಿಕದಲ್ಲಿಯೂ ಹಿಂದುಸ್ಥಾನದಲ್ಲಿಯೂ ಶೇರಿದಷ್ಟು ಸಭೆಗಳಲ್ಲಿ ಒಟ್ಟಿಗೆ ೯೪೨ ಜನರು (ಅಂದರೆ ಸಭೆಯಲ್ಲಿ ಹುಟ್ಟದ ಅನ್ಯರು) ಸ್ನಾನ ಹೊಂದಿ, ಸಭಾಂಗಗಳಾದರು.

ತಿರುವಂಕೋಡಿನಲ್ಲಿಯ ಮಿಶ್ಯನಿಗೆ ಶೇರಿರುವವರು ೪೨,೨೮೨; ಸ್ನಾನ ಹೊಂದಿದ ಪ್ರಾಯದವರು ೬,೨೮೭. ಕಳೆದ ವರುಷದ ಆರಂಭದಲ್ಲಿ ೫,೦೦೦ ಮಂದಿ ಶೇರಿದರು. ಹ್ಯಾಗಂದರೆ: ಸರಕಾರದವರು ಖಾನೆಶುಮಾರಿ ಲೆಖ್ಖ ಮಾಡುವಾಗ್ಯೆ ಹೆಡ್ಡ ಜನರು ಬಹಳ ಭಯಗೊಂಡು, ದ್ವೀಪಾಂತರಕ್ಕೆ ಕಪ್ಪುನೀರಿನ ಮೇಲೆ ವೈಯುವದಕ್ಕೆ ಎಷ್ಟು ಜನ ಶಿಕ್ಕುತ್ತಾರೆಂತ ತಿಳಿಯುವದಕ್ಕೆ ಈ ಲೆಖ್ಖ ತೆಗದು ಕೊಳ್ಳುತ್ತಾರೆ ಎಂತ ಎಲ್ಲೆಲ್ಲಿಯೂ ವದಂತಿಯಾಗಿ, ತಾವು ಕ್ರೈಸ್ತರಾದರೆ ಒಳ್ಳೇದು ಎಂತ ಕೆಲವರು ನೆನಸಿದರು. ಈ ಭ್ರಮೆ ಬಿಡಿಸುವದಕ್ಕೆ ಮಿಶ್ಯನೆರಿಗಳು ಸರ್ವ ಪ್ರಯತ್ನ ಮಾಡಿದರು. ೧೫ ಭೂತಸ್ಥಾನಗಳು ಅಳಿದು ಹೋದವು. ಲೆಖ್ಖವಾದ ಮೇಲೆ ಭಯ ಸ್ವಲ್ಪ ಕಡಿಮೆಯಾಗಲಾಗಿ ಕೆಲವರು ಹಿಂದಕ್ಕೆ ಹೋಗಿ ಬಿಟ್ಟರು; ಕೆಲವರು ಸ್ಥಿರವಾಗಿ ಉಳಿದರು. ಅಲ್ಲಿಯ ಕ್ರೈಸ್ತರು ದೇವರ ಕಾರ್ಯಕ್ಕೆ ೧೫,೬೯೩ ರೂಪಾಯಿ ಕೂಡಿಸಿ ಕೊಟ್ಟರು.

ಖಾನಪುರದಲ್ಲಿ ರಾತ್ರಿ ಆಟ ಆಗುವಾಗ್ಯೆ ಮೇಲಿನಿಂದ ಕೆರೋಸಿನ್ ಎಣ್ಣೆಯ ದೀಪ ಒಬ್ಬ ಸೋಲ್ಜರನ ಹೆಂಡತಿಯ ಮೇಲೆ ಬಿದ್ದು, ವಸ್ತ್ರಕ್ಕೆ ಬೆಂಕಿ ಹಿಡಿದು, ಅವಳು ಸತ್ತು ಹೋದಳು. ಹೀಗೆ ಆಟ ನೋಡಲಿಕ್ಕೆ ಹೋಗುವವರಿಗೆ ಬಹಳ ಸಾರಿ ಅಪಾಯವಾಗುತ್ತದೆ. ಇದೊಂದು ಎಚ್ಚರಿಕೆ!

ಸಂಸ್ಕೃತದಲ್ಲಿಯೂ ಹಿಂದುಸ್ಥಾನದ ಇತಿಹಾಸಗಳಲ್ಲಿಯೂ ಧರ್ಮಶಾಸ್ತ್ರಾದಿಗಳಲ್ಲಿಯೂ ಬಹಳ ವ್ಯುತ್ಪನ್ನರಾಗಿ, ಹೆಸರುಗೊಂಡ ಪಂಡಿತರಿ

ಬ್ಬರು ಇತ್ತಲಾಗೆ ಜರ್ಮನ್ ದೇಶದಲ್ಲಿ ತೀರಿ ಹೋದರು; ಯಾರಂದರೆ: ಲಸ್ಸನ್ ಎಂಬ ಪಂಡಿತರೂ ಹೌಗ್ ಎಂಬ ಪಂಡಿತರೂ.

ಸಲಿಸ್‌ಬರಿ ಪ್ರಭುಗಳು ಹಿಂದುಸ್ಥಾನದ ಸರಕಾರದ ಶ್ರೇಷ್ಠ ಕರಣೀಕರಾಗಿ ಒಂದು ಹೊಸ ಕಾಯಿದೆಯನ್ನು ಏರ್ಪಡಿಸಲಿಕ್ಕಿದ್ದಾರಂತೆ; ಏನಂದರೆ: ಗುಲಾಮವ್ಯಾಪಾರಕ್ಕೆ ಕೈ ಹಾಕಿದ ಹಿಂದುಗಳು (ದೇಶೀಯ ರಾಜರಿಗೆ ಒಳಗಾದವರಾದರೂ ಸಹಾ) ಮುಂಬೈಯ ಶ್ರೇಷ್ಠ ನ್ಯಾಯಸ್ಥಾನದಲ್ಲಿ ದರ್ಯಾಪ್ತಿಯಾಗಿ, ಫಿತುವೆಗೆ ನೇಮಕವಾಗ ತಕ್ಕದು ಎಂಬದೇ.

"ನಾನಿಲ್ಲದೆ ಏನೂ ಮಾಡಲಾರಿರಿ" ಎಂತ ಯೇಸು ಹೇಳಿದ್ದಾನೆ. "ಯೇಸುವೆಂಬ ಶ್ರೀನಾಮವು ಅಲ್ಲದೆ ರಕ್ಷಣೆ ತ್ರಾಣವಿದ್ದಂಥ ಇತರ ಹೆಸರು ತ್ರಿಭುವನದಲ್ಲಿ ಇಲ್ಲವೇ ಇಲ್ಲಾ" ಎಂಬದಾಗಿ ಯೇಸುವಿನ ಅಪೊಸ್ತಲನೊಬ್ಬನು ಸಾಕ್ಷಿಕೊಟ್ಟಿದ್ದಾನೆ. ಅದು ನಿಜವೇ ಎಂತ ತೋರಿಸಿ ಕೊಡಲಿಕ್ಕೆ ಭೂಲೋಕದಲ್ಲೆಲ್ಲಾ ಜಾತಿಗಳು ಇರುವಷ್ಟು ಮಾತ್ರವಲ್ಲಾ, ಮನುಷ್ಯರಿರುವಷ್ಟು ದೃಷ್ಟಾಂತಗಳನ್ನು ಕೊಡ ಬಹುದು. ಅಷ್ಟು ದೃಷ್ಟಾಂತಗಳಲ್ಲಿ ಮುಂದಿನ ಸಂಗತಿಯೂ ಒಂದು. ಏನಂದರೆ: ಹತ್ತು ವರುಷಗಳ ಹಿಂದೆ ಏಳು ಮಂದಿ ದೊಡ್ಡ ಬ್ರಾಹ್ಮಣ ಗೃಹಸ್ಥರು ಮುಂಬೈಯಲ್ಲಿ ಕೂಡಿಕೊಂಡು, ವಿಧವಾಪುನರ್ವಿವಾಹಕಾರ್ಯವನ್ನು ನಾವು ಅನುಕೂಲಿಸಿ ಸಾಧಿಸೋಣ ಎಂಥೇಳಿ, ಒಂದು ವಿಧವಾಪುನರ್ವಿವಾಹಸಾಧಕಸಂಘವನ್ನು ಸ್ಥಾಪನೆ ಮಾಡಿದರು. ಆ ಏಳು ಮಂದಿಯಲ್ಲಿ ವಿಷ್ಣುಶಾಸ್ತ್ರಿಯೆಂಬಾತನು ಅಲ್ಲದೆ, ಉಳಿದವರೆಲ್ಲರು "ರಿವಾಜು" ಎಂಬದಕ್ಕೂ ಬಹಿಷ್ಕಾರಾದಿಗಳಿಗೂ ಹೆದರಿಕೊಂಡು, ಸೋತು ಹೋಗಿ, ಆ ಸಂಘದ ಮೂಲೋದ್ದಿಶ್ಯಸಾಧನೆ ಬಿಟ್ಟು, ಹಿಂಜರಿದರು. ಆ ವಿಷ್ಣುಶಾಸ್ತ್ರಿಯೊಬ್ಬನೇ ಹಿಂಜರಿಯದೆ, ದೃಢನಾಗಿ ನಿಂತನು; ಆದರೆ ಅವನು ಮೊನ್ನೆ ಕಾಲವಶನಾದ್ದರಿಂದ ಆ ಸಂಘವು ಪೂರ್ಣವಾಗಿ ಮಣ್ಣಾಯಿತು.—ಸ್ವಲ್ಪ ವಿದ್ಯಾಭ್ಯಾಸ ಮಾಡಿ, ಬುದ್ಧಿವಿಕಾಸ ಪಟ್ಟ ಹಿಂದುಗಳು ಏನಾದರೊಂದು ಪದ್ಧತಿಯಾಗಲಿ ಆಚಾರವಾಗಲಿ ಮೂಢಭಕ್ತಿಯ ಸಂಗತಿ ಎಂತಲೂ ಅವಿಹಿತವೆಂತಲೂ ತಿಳುಕೊಂಡು, ಮಹಾ ಶೂರರೋ? ಏನೋ? ಎಂಬಂತೆ ಎದ್ದು, ಅದನ್ನು ತೆಗೆಧಾಕಿ, ವಿಹಿತವಾದ್ದನ್ನು ಬದಲಿಗೆ ಸ್ಥಾಪಿಸಲಿಕ್ಕೆ ಹತ್ತಿದರೂ, ಶಾಸ್ತ್ರೋಕ್ತ ಹಳೇ ಮತಗಳಿಗೂ ಹಿರಿಯರ ಮಾರ್ಗಕ್ಕೂ ಹೊಂದುವ ಇತರರು ಪ್ರಾಯಶ್ಚಿತ್ತ ಬಹಿಷ್ಕಾರವೆಂಬೀ ಮೊದಲಾದ ಶಸ್ತ್ರಗಳನ್ನು ಹಿಡಿದು ಕೊಂಡು, ಯುದ್ಧಕ್ಕೆ ಎದ್ದಾಕ್ಷಣ ಅವರ ಶೂರತನ ಹೋಗಿ, ಅವರು ಕೇವಲ ಭೋಜರಾಗಿ ಬೆಂಕೊಡುವರು. ಕುಬೇರನೋ? ಮಹೇಂದ್ರನೋ? ಬೃಹಸ್ಪತಿಯೋ? ಬ್ರಹ್ಮನೋ? ಯಾರೋ? ಎಂಬಂತೆ ಕಾಣಿಸಿ ಕೊಳ್ಳುವಂಥಾ ಹೊಸ ಹಿಂದುಗಳಲ್ಲಿಯಾಗಲಿ ಹಳೇಬರಲ್ಲಿಯಾಗಲಿ ಅಂಗ್ಯೆಯ ಹುಣ್ಣಿನಷ್ಟು ಬೈಲಾಗಿ ತೋರುವ ಹಳೇ ರೋಗಗಳನ್ನು ನಿವಾರಿಸಿ, ಕ್ಷೇಮಪ್ರಾಪ್ತಿಗೆ ದಾರಿ ಬಿಡಿಸಿ ಕೊಡುವ ತ್ರಾಣವಿಲ್ಲಾ, ಬಿಡಿಸಿ ಕೊಳ್ಳುವ ತ್ರಾಣವೂ ಇಲ್ಲಾ. ಹಾಗಾದ ಮೇಲೆ ಈ ತ್ರಾಣವಿದ್ದವನೊಬ್ಬನೇ ಆದ ಯೇಸು ಅವರಿಗೆ ಬೇಡವಾದರೆ, ಪರಿಣಾಮವೂ ಬೇಡಂತಾಗುವದು; ಅಲ್ಲವೋ?

ಚೀನ ರಾಜ್ಯದ ಪೆಂಗ್ವ ಎಂಬಲ್ಲಿ ಅಮೇರಿಕದ ಬಪ್ತಿಸ್ತ ಮಿಶ್ಯನ ಶಾಖ್ಯೆ ಉಂಟು. ಕೆಲವು ಕಾಲದ ಹಿಂದೆ ಗುಡುಗಾಗುವಾಗ ಮಿಶ್ಯನ ಮನೆಗೆ ಸಿಡಿಲು ಬಡಿಯಿತು; ಆಗ ದುಷ್ಟಾನರು ಗುಡುಗಿನ ದೇವರು ಪರದೇಶದ ಪಿಶಾಚನನ್ನು (ಅಂದರೆ ಪಾದರಿಯನ್ನು) ಕೊಂದನೆಂಬದಾಗಿ ಊರಲ್ಲೆಲ್ಲಾ ಸುದ್ದಿ ಹಬ್ಬಿಸಿದ್ದರಿಂದ ಜನರೆಲ್ಲಾ ಕೂಡಿ ಕೊಂಡು, ಸತ್ತ ಪಿಶಾಚನನ್ನು ನೋಡ ಬೇಕೆಂತಾ ಮಿಶ್ಯನ ಮನೆಗೆ ಬಂದರು. ಅವರನ್ನು ತಡಿಸುವದು ಅಸಾಧ್ಯವೆಂದು ಆ ಬೋಧಕನು ಬಾಗಲು ತೆರಿಸಿ, ಒಳಗೆ ಬರಲಿಕ್ಕೆ ಬಿಟ್ಟನು; ಒಬ್ಬರು ಎಲ್ಲಾ ಕಡೆಗೆ ಹುಡುಕಿ ಹೋದಾಗಲೇ ಬೇರೊಬ್ಬರು ಒಳಗೆ ಬಂದರು; ಮೂರನೆ ದಿನ ಆ ಬೋಧಕನು ತಾನು ಸಾ

ಯಮಿಲ್ಲ, ಇನ್ನು ಇದ್ಧೇನೆಂತ ಹೊರಗೆ ಬಂದು ತೋರಿಸಿ ಕೊಳ್ಳಲಾಗಿ, ಕೆಲವರು ಅವನಿಗೆ ಕಲ್ಲೆಸದರು; ಆದರೆ ಅವನಿಗೆ ತಾಗಲಿಲ್ಲಾ. ಅಷ್ಟರಲ್ಲಿ ಆ ಗುಬಾರು ನಿಂತು ಹೋಯಿತು.

ಫಿಲದೆಲ್ಫಿಯ ಪಟ್ಣದಲ್ಲಿ ಈ ವರುಷದ ಮೇ ತಿಂಗಳ ೧೦ನೇ ತಾರೀಕಿಗೆ ಒಂದು ಮಹಾ "ಎಕ್ಸಿಹಿಬಿಶನ್" ಅಂದರೆ ಸರ್ವದೇಶಗಳ ವಿಚಿತ್ರಾದಿಗಳ ಪ್ರದರ್ಶನವು ಶುರುವಾಗುವದೆಂಬ ಮಾತು ೮ನೇ ಪುಸ್ತಕದ ೧೦೬ನೇ ಪಾನಿನಲ್ಲಿ, ಮತ್ತು ೧೪೨ನೇ ಪಾನಿನಲ್ಲಿ ಅಮೇರಿಕದ ದೊಡ್ಡ ದೊಡ್ಡ ರಾಜ್ಯೋದ್ಯೋಗಸ್ಥರಿಗಾದರೂ ಲಂಚಗಿಂಚ ತಿಂಬುವ ಅನ್ಯಾಯದ ದೋಷ ಹತ್ತಿದ ಸಂಗತಿ ಬಂತಲ್ಲಾ. ಅಮೇರಿಕದವರಲ್ಲಿ ಕಾಸು ಕೂಡಿಸುವ ಆಶೆ (ದ್ರವ್ಯಾಶೆ) ಎಂಬ ಜ್ವರದ ಕಾವು ಬಹಳವೇರಿ ಉದ್ರೇಕವಾದ್ದರಿಂದ, ಆ ದೇಶದವರನ್ನು ನಾಚಿಕೆ ಪಡಿಸತಕ್ಕ ಸಂಗತಿಗಳು ಸದ್ಯಕ್ಕೆ ಅಲ್ಲಿ ಅನೇಕ ಕಾಣುತ್ತವಂತೆ. ಆ ದೇಶದವನೊಬ್ಬನು ಇತ್ತಲಾಗೆ ಹೇಳಿದ್ದೇನಂದರೆ: ನಾವು ನಮ್ಮ ಪ್ರದರ್ಶಕಶಾಲೆಯಲ್ಲಿ ಲಂಚಗಿಂಚ ತಿನ್ನದಂಥಾ, ಅನ್ಯಾಯಗಳ ಕಲ್ಮಷ ಹಿಡಿಯದಂಥಾ ಸರಕಾರಿ ನೌಕರನೊಬ್ಬನನ್ನು ತೋರಿಸಿ ಕೊಟ್ಟರೆ, ಕೇವಲ ಅಪರೂಪವಾದ ಒಡವೆಯನ್ನು ತೋರಿಸಿದ ಹಾಗಾದೀತು; ಆದರೆ ಅಂಥವನೊಬ್ಬನಾದರೂ ದೇಶದಲ್ಲೆಲ್ಲಾ ಶಿಕ್ಕ್ಯನೇನೋ?—ಆ ಪ್ರದರ್ಶಕಶಾಲೆಗೆ ಸರಾಸರಿ ಲೆಖ್ಖದಲ್ಲಿ ದಿನ ಒಂದಕ್ಕೆ ೧೮,೦೦೦ ಜನರು ನೋಡಲಿಕ್ಕಾಗಿ ಬಂದು ಹೋಗುತ್ತಿದ್ಧಾರಂತೆ.—ಅದಕ್ಕೆ ವಿಕ್ತೋರಿಯ ಭೂಚಕ್ರವರ್ತಿನಿಯವರು ತಾವೇ ಕೆತ್ತಿದ ೨೬ ಚಿತ್ರಪಟಗಳನ್ನೂ, ಮೇಜಿನ ಮೇಲೆ ಹಾಕುವ ಎರಡು ನೆಪ್‌ಕಿನ್ಸ್ ಎಂಬ ಕೈವಸ್ತ್ರಗಳನ್ನೂ ಕಳುಹಿಸಿದ್ಧಾರೆ. ರಾಜಕುಮಾರ್ತೆಗಳೂ ಕೆಲವು ಕಸೂದಿ ಕೆಲಸಗಳನ್ನೂ ಕಳುಹಿಸುವರಂತೆ.

ಬ್ರಿತಿಶ ಅಮೇರಿಕದ ಮೂಲನಗರವೂ ಭದ್ರವಾದ ಕೋಟೆಯೂ ಆದ ಕ್ವೀಬೆಕ ಎಂಬಲ್ಲಿ ದೊಡ್ಡ ಬೆಂಕಿಯುಂಟಾಗಿ, ಸುಮಾರು ೧೬ ಲಕ್ಷ ರೂಪಾಯಿಗಳೆಷ್ಟು ಮನೆ ಮಾಲುಗಳನ್ನು ತಿಂದು ಬಿಡುವಂಥಾದ್ದಾಯಿತು.

ಇಂಗ್ಲಂದದ ರಾಜಾಶ್ರಿತಸಭೆಯಲ್ಲಿ ಅನೇಕಾನೇಕರು ರೋಮನ್ ಪಪ್ಪುಕ ಸಭೆಗೆ ಮೆಚ್ಚಿಕೊಂಡು, ಆ ಸಭಾನಾಯಕರ ಮರಿಗಳಾಗಿ, ರೋಮನ್ ಬೋಧನೆಗಳನ್ನು ಅನುಸರಿಸುತ್ತಾ, ರೋಮನ್ ಅನುಷ್ಠಾನಾದಿಗಳನ್ನು ಕೈಕೊಳ್ಳುತ್ತಾ, ಯೇಸುಸ್ವಾಮಿಗೆ ಬೆಂಕೊಟ್ಟು, ಪಾಪುಸ್ವಾಮಿಯನ್ನು ಬೆಂಕೊಂಡು ಇರುವವರಾಗಿ, ರಿಚುವಲಿಸ್ತರೆನ್ನಿಸಿ ಕೊಳ್ಳುತ್ತಾರೆ.—ಅಂಥ ರಿಚುವಲಿಸ್ತನೊಬ್ಬ ಪಾದ್ರಿ ಮೊನ್ನೆ ಮುಂಬೈಯಲ್ಲಿ ಅಧ್ಯಕ್ಷನಾಗಿ ಬಹಳ ಜಂಭ ಡಂಭಾಟಗಳಲ್ಲಿ ಗುರುಪಟ್ಟಕ್ಕೆ ಕುಳಿತನು.—ಈ ಹೊಸ ಮತದ ಒಂದು ಕಮಿಟಿಯವರು ಮಂಚೆಸ್ತರೆಂಬ ಪಟ್ಣದಲ್ಲಿ ನಾಲ್ಕು ಶಿಲಾಮೂರ್ತಿಗಳನ್ನು ಕೆತ್ತಿಸಿ, ರಚಿಸಿ, ದೊಡ್ಡ ದೇವಾಲಯದಲ್ಲಿ ನಿಂತ್ರಿಸಲಿಕ್ಕಿದ್ದಾಗ, ಬೇರೆ ಜನರು ಸಮೂಹವಾಗಿ ಕೂಡಿ ಕೊಂಡು, ಗುಲ್ಲೆಬ್ಬಿಸಿ, ಆ ಮೂರ್ತಿಗಳನ್ನು ಹೊಡಹೊಡದು, ಬಡಬಡದು, ಕಡಕಡದು, ತುಂಡು ತುಂಡು ಮಾಡಿ ಬಿಟ್ಟರು. ಆ ಶಿಲಾಮೂರ್ತಿಗಳು ಯಾರ ಪ್ರತಿಮೆಗಳಂದರೆ: ದೇವಮ್ಮನವರೆನ್ನಿಸಿ ಕೊಳ್ಳುವ ಮರೀಯಳದೊಂದು, ದೊಡ್ಡ ಗ್ರೆಗೋರನೆಂಬ ಪಾಪುಸ್ವಾಮಿಯದೊಂದು, ಔಗುಸ್ತೀನ್ ಹಿಯೆರೋನಿಮುಸ್ ಎಂಬೀ ಇಬ್ಬರು ಸಭಾಪಿತ್ರರವು. ಈ ಮೂರು ಮೂರ್ತಿಗಳನ್ನು ಹೆಬ್ಬಾಗಲಿನ ಮೇಲೆ (ಗ್ರೆಗೋರನದನ್ನು ಮಧ್ಯದಲ್ಲಿ), ಮರೀಯಳದನ್ನು ದೇವಾಲಯದ ಒಳಗೆ ನಿಲ್ಲಿಸಿ ಬಿಡ ಬೇಕೆಂದಿದ್ದರು. ಗ್ರೆಗೋರನ ಪ್ರತಿಮೆಯ ಮಂಡೇ ಮೇಲೆ ತ್ರಿಯರಾವೆನ್ನಿಸಿ ಕೊಳ್ಳುವ ಒಂದು ಮುಮ್ಮುಡಿ ಅಥವಾ ತ್ರಿಮಕುಟವು, ಹೆಗಲಿನ ಮೇಲೆ ಕಿವಿಯಲ್ಲಿ ಚಂಚನ್ನು ನೀಡುವ ಪಾರಿವಾಳವು ಇತ್ತು. (ತ್ರಿಮಕುಟವು ಪಾಪುಸ್ವಾಮಿಗಳ ಕಿರೀಟವಾಗಿದೆ. ಅವರಿಗೆ ತ್ರಿಲೋಕದಲ್ಲಿ ಅಧಿಕಾರವಿರುತ್ತದಂತೆ. ಇದಕ್ಕೆ ಅದು ರಾಜಚಿನ್ಹೆ. ಪಾರಿವಾಳವು ಪ್ರೇರಿಸುವ ದಿವ್ಯಾತ್ಮನ ಸಾದೃಶ್ಯವೇ.)

ದಕ್ಷಿಣ ಅಮೇರಿಕದ ಸಂಸ್ಥಾನಗಳಲ್ಲಿ ಒಂದಾದ ಬ್ರಸಿಲ್ಯರಾಷ್ಟ್ರದವರು ಹೆಚ್ಚಾಗಿ ಪೊರ್ತುಗೀಸರ ವಂಶದವರಾಗಿ, ರೋಮನ್ ಕಥೋಲಿಕರಾಗಿರುತ್ತಾರೆ; ಆದರೂ ಆ ದೇಶದ ಸರಕಾರದವರಿಗೂ ಸಭೆಯ ಅಧ್ಯಕ್ಷರಿಗೂ ಒಂದೆರಡು ವರುಷಗಳ ಹಿಂದೆ ಹೆಚ್ಚು ಕಡಿಮೆಯಾಗಿ, ಹೋರಾಟ ಶುರುವಾಯಿತು. ಈ ವರೆಗೂ ರಾಜಿಯಾಗದೆ ಆ ಹೋರಾಟವು ಇನ್ನು ಸದ್ಯಕ್ಕೂ ಕಡುಪಾಗಿರುತ್ತದಂತೆ. ಕಥೋಲಿಕರೇ ಆದವರಿಗೆ ಯೇಸುವಿತರ ತಂತ್ರಾದಿಗಳನ್ನು ತಡೆಯಲಿಕ್ಕೆ ಕೂಡದಿದ್ದರೆ, ಪ್ರೊಟೆಸ್ಟಾಂಟರು ಅವುಗಳಿಗೆ ಅಟಕಾಯಿಸುತ್ತಿರುವದು ವಿಪರೀತವಲ್ಲಾ.

ತನ್ನಿಲಾಪೆಯ ಕಾರ್ಯಗಳನ್ನು ಬಹು ನೀತವಾಗಿ ನಡಿಸಿ, ಹೆಸರುವಾಶಿಯಾದ ರಿಕರ್ಡ್ ಎಂಬ ಫ್ರೆಂಚ ದಿವಾನನು ಅಕಸ್ಮತ್ತಾಗಿ ಕಾಲವಶನಾದ್ದಕ್ಕೆ ಫ್ರೆಂಚರಿಗೆ ದುಃಖವಾಯಿತು.

ಅವಿಶ್ವಾಸವೂ ಅಧರ್ಮವೂ ವಿಲಾಯತಿಯಲ್ಲಿ ಹೆಚ್ಚಿ, ಪ್ರಬಲವಾಗಿರುವ ಕಡೆಗಳಲ್ಲಿ ನಿರಾಶೇಭಾವದ ವೈರಾಗ್ಯವೂ ಭ್ರಾಂತಿಗಳೂ ಸ್ವಘಾತವೂ ಇತ್ಯಾದಿ ಮಹಾಪಾತಕಗಳೂ ಹೆಚ್ಚೇ ಹೆಚ್ಚಿ, ಪ್ರಬಲವಾಗಿದ್ದಾವೆ.—ವಿಶ್ವಾಸಭಾವದ ಗೆಲುವೂ ಭಯಭಕ್ತಿಯ ನಿಬಂಧನೆಯೂ ಇಲ್ಲದವರು ಮದ್ದಿನಂತಾಗಿದ್ದಾರೆ: ಮದ್ದು ನೀರಿಗೆ ಬಿದ್ದರೆ, ನಿಷ್ಪ್ರಯೋಜಕವಾಗಿ, ಮುಣಿಗಿ ಹೋಗುತ್ತದೆ. ಅದಕ್ಕೆ ಬೆಂಕಿಯಾಗಲಿ ಪೆಟ್ಟಾಗಲಿ ತಾಗಿದರೆ, ಭಗ್ಗೆಂತ ಹಾರಿ, ಒಡೆಬಡಿಯುವಂಥಾದ್ದಾಗುತ್ತದೆ. ಅದರಂಥವರು ಈ ಲೋಕವೆಂಬ ದುಃಖಸಾಗರದಲ್ಲಿ ಏನೂ ಕೂಡದೆ, ನಿರಾಶೆಯಾಗಿ, ಸುಮ್ಮನೆ ಮುಣಿಗಿ ಹೋಗುವರು; ಅಥವಾ ತಾಪತ್ರಯಾದಿಗಳ ದೆಶೆಯಿಂದ ಉರಿಸಿ ಕೊಂಡು, ತಮಗೂ ಪರರಿಗೂ ಕೆಡಕರಾಗುವರು.

೧೮೭೫ನೇ ಇಸ್ವಿ ಒಂದು "ಸಂಭ್ರಮ ವರುಷ" ಎಂತ ನಿರ್ಣಯಿಸಿ, ರೋಮಪುರಕ್ಕೆ ಯಾತ್ರೆ ಮಾಡಿ, ಪೂಜೆಗೀಜೆ ನಡಿಸಿ, ಕಾಣಿಕೆ ಇಟ್ಟು ಹೋಗುವವರಿಗೆ ಸರ್ವಪಾಪಕ್ಷಮೆ ದೊರಕುವದು ಎಂಬದಾಗಿ ಪೋಪನು ರಾಯಸ ಹೊರಡಿಸಿ, ಪ್ರಕಟಿಸಿದ ವಿವರವನ್ನು ೭ನೇ ಪುಸ್ತಕದ ೧೩೧ನೇ ಪಾನಿನಲ್ಲಿ ಓದಿದವರು ಸದರಿ "ಸಂಭ್ರಮ ವರುಷದ" ಸಂಗತಿ ಹ್ಯಾಗಾಯಿತೆಂತ ತಿಳಿದು ಕೊಳ್ಳಲಿಕ್ಕೆ ಖುಷಿ ಪಟ್ಟಾರು. ಪೋಪನ ಹಂಚಿಕೆ ವಿಶೇಷ ಸಾರ್ಥಕವಾಗದೆ ಹೋಯಿತಂತೆ. ರೋಮಪುರಕ್ಕೆ ಯಾತ್ರಿಕರಾಗಿ ಬಂದ ಪಾಪುಸ್ವಾಮಿಭಕ್ತರು ಬಹಳ ಕಡಿಮೆ. ಬಂದ ಹಣಗಳು ಸಹಾ ಪೋಪನು ಕೋರಿದ್ದಕ್ಕೆ ಏನೂ ಸರಿಯಾಗಲಿಲ್ಲ. ಆದ ಕಾರಣ ಪೋಪನ ಕಾಲು ಮುಖಕ್ಕಾದರೂ ಸಂತೋಷದ ಕಳೆ ಹಿಡಿಯಲಿಲ್ಲಾ. ಇನ್ನು ಹೆಚ್ಚು ಹಣ ಬರಲಿಕ್ಕೆ ವೈನವಾಗ ಬೇಕೆಂತ ಕೆಲವು ಶೀಮೆಗಳವರಿಗಾಗಿ ಸಂಭ್ರಮ ವರುಷವನ್ನು ಹೆಚ್ಚು ದೊಡ್ಡದಾಗ ಮಾಡಿ, ಅದು ಈಗ ನಡೆಯುವ ವರುಷದ ಜೂನ್ ತಿಂಗಳಲ್ಲಿ ಮುಗಿಯುವದು ಎಂತ ನಿರೂಪಿಸಿದ್ದಾನೆ.

ಕಳೆದ ತಿಂಗಳಿನ ಪತ್ರದಲ್ಲಿ ಸುಲ್ತಾನನ ವಿಷಯವಾಗಿಯೂ ತುರ್ಕ್ಯ ರಾಜ್ಯಕಾರ್ಯಗಳ ವಿಷಯವಾಗಿಯೂ ಛಾಪೆಯಾದ ವಿವರಕ್ಕೆ ಈ ಸರ್ತಿ ಕೂಡಿಸ ತಕ್ಕ ಸಂಗತಿವಿಶೇಷಗಳು ಸಂಕ್ಷೇಪದಲ್ಲಿ ಏನಂದರೆ: ಸಲೋನಿಕ (ಪ್ರಾಚೀನ ಥೆಸ್ಸಲೋನಿಕ) ಎಂಬ ಪಟ್ಣದಲ್ಲಿಯೂ ಸ್ಮುರ್ನ, ಕೊನ್ಸ್ತಂತಿನೊಪೊಲಿ ಮೊದಲಾದ ಪಟ್ಣಗಳಲ್ಲಿಯೂ ತುರ್ಕರು ಬಹಳ ಕಳವಳಗೊಂಡು, ಕ್ರೈಸ್ತರ ಮೇಲೆ ಮುನಿಮುನಿದು, ದ್ವೇಷೋದ್ರೇಕರಾಗಿ, ಕ್ರೈಸ್ತರಿಗೆ ಬಹಳ ಭಯಕ್ಕೆ ಹೇತುವೆ ಕಾಣಿಸಿ ಕೊಡುವವರಾದರು. ಹೀಗಾದ್ದರಿಂದ ತಮ್ಮ ತಮ್ಮ ಕಡೆಯ ಜನರನ್ನು ಹಾನಿಗೆ ತಪ್ಪಿಸಿ ಕಾಪಾಡ ಬೇಕೆಂತ ಇಂಗ್ಲಿಷರು ಮೊದಲಾದ ಯುರೋಪ ಸರಕಾರದವರೂ ಯುದ್ಧನಾವೆಗಳನ್ನು ಆಯಾ ಪಟ್ಣಗಳ ಕಡೆಗೆ ತೆರಳಿಸಿ, ನಿಲ್ಲಿಸಿ ಬಿಟ್ಟಿದ್ದಾರೆ. ಈ ನಾವೆಗಳು ಮುಟ್ಟಿ, ಒಂದಿಷ್ಟು ಆಶ್ರಯ ಕೊಡುವಂಥವಾದಾಗ್ಯೂ, ವ್ಯಾಪಾರ ಇತ್ಯಾದಿ ವೃತ್ತಿಗಳನ್ನು ನಡಿಸುವ ಬಗ್ಯೆ ತುರ್ಕ್ಯ ರಾಜಧಾನಿಯಲ್ಲಿ ಪರವಾಸಿಗಳಾಗಿದ್ದ ಬೇರೆ ಬೇರೆ ದೇಶದವರು ತುರ್ಕರ ಭರವಸವಿಲ್ಲದೆ ಧೈರ್ಯ ಸಾಲದೆ, ಅಲ್ಲಿಂದ ಹೊರಡುತ್ತಿದ್ದಾರೆ. ಹೀಗೆ ಹೆಳಿಗೆ ಕಟ್ಟಿ ಬಿಟ್ಟವರು ಗ್ರೀಸ್ಯ ದೇಶದ ರಾಜಧಾನಿಯಾದ ಅಥೇನೆಂಬಲ್ಲಿಗೆ ಒಂದಾನೊಂದು ಇತ್ತಲಾಗಿನ

ಒಂದೇ ದಿನದಲ್ಲಿ ಶುಮಾರು ೮೦೦ ಮಂದಿಯಾಗುವಷ್ಟಾಗಿ ಮುಟ್ಟಿ ಸೇರಿದರು.—ತುರ್ಕರು ತಾವೇ "ದೇವರ ಛಾಯೆ" ಎನ್ನಿಸಿ ಕೊಳ್ಳುತ್ತಿದ್ದ ಅಬ್ದುಲ್ ಅಜಿಜನೆಂಬ ಸುಲ್ತಾನನನ್ನು ಪಟ್ಟದಿಂದ ದೊಬ್ಬಿ ಹಾಕುವ ಮೊದಲಿನಲ್ಲಿ ಅವನಿಗೆ ಬಹಳ ಶಂಕಾಸ್ಪದ ತೋರಿ, ಭಯವಿತ್ತಂತೆ. ಈ ಭಯದಿಂದ ಅವನು ಇತ್ತಲಾಗೆ ತನ್ನರಮನೆಯ ಕ್ರೀಡಾ(ಶಯನ)ಗೃಹದ ಗೋಡೆಗಳಿಗೆಲ್ಲಾ ಕಬ್ಬಿಣದ ಹಲಿಗೆಗಳನ್ನು ಜಡಿಸಿ ಹೊದಗಿಸಿ, ತಾನು ಒಂದು ದೊಡ್ಡ ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಸಿಗೆ ಹಾಸಿ, ಶಯನ(ನಿದ್ದೆ)ಮಾಡುತ್ತಿದ್ದನಂತೆ. ಅವನ ಭಯ ನಿಷ್ಕಾರಣವಾಗಿದ್ದಿಲ್ಲಾ ಎಂಬದು ಕಡೆಗೆ ಪ್ರತ್ಯಕ್ಷವಾಯಿತು. ರುಸ್ಯರಿಗೂ ಮೊದಲಾದ ಕ್ರೈಸ್ತದೇಶಗಳವರಿಗೂ ಹೆಚ್ಚಿನ ವೈರಿಗಳಾದ ಪಕ್ಷದವರು ಸುಲ್ತಾನನು ಕಾರುಬಾರನ್ನೂ ಯುದ್ಧವನ್ನೂ ನಡಿಸುವ ರೀತಿಗೆ ಇನ್ನು ಮೆಚ್ಚದೆ, ಮೊದಲು ಅವನ ಮಂತ್ರಿಗಳಲ್ಲಿ ಕೆಲವರನ್ನು ಉದ್ಯೋಗದಿಂದ ದೊಬ್ಬಿ, ತಮ್ಮ ಪಕ್ಷಕ್ಕೂ ಅಭಿಮಾನಕ್ಕೂ ಅನುಕೂಲವಾದ ಇತರರನ್ನು ಬದಲಿಗಿರಿಸಿ, ಇವರ ಸಹಾಯದಿಂದ ಅಬ್ದುಲ್ ಅಜಿಜನನ್ನು ಪಟ್ಟದಿಂದ ದೊಬ್ಬಿ ಹಾಕಿ, ನಾಯಕಾಂತರ ಮಾಡಿದರು. ಈ ನಾಯಕಾಂತರದ ಕಾರ್ಯವನ್ನು ಸಾಧಿಸಿದವರಿಗೆ ಸೊಫ್ತರೆನ್ನಿಸಿ ಕೊಳ್ಳುವಂಥವರು ಹೆಚ್ಚಿನ ಸಹಾಯಕರಾದರು. ಈ ಸೊಫ್ತರು ರಾಜಧಾನಿಯ ಶಾಲೆಗಳಲ್ಲಿ ಖುರಾನು ಮೊದಲಾದ ಮಹಮ್ಮದಿ ಧರ್ಮಶಾಸ್ತ್ರಗಳನ್ನು ಅಧ್ಯಯನ ಮಾಡಿ, ಕಡೆಗೆ ಕಾಜಿಗಳೂ ಉಪಾಧ್ಯಾಯರೂ ಆಗುವಂಥವರೇ. ಇವರ ಸಂಖ್ಯೆ ಶುಮಾರು ೨೫೦೦೦.—ಅಬ್ದುಲ್ ಅಜಿಜ ಆ ಮೇಲೆ ಸ್ವಘಾತ ಮಾಡಿ ಕೊಂಡು ಸತ್ತನಂತೆ; ಆದರೆ ಸ್ವಘಾತ ಮಾಡಿ ಕೊಂಡು ಅಲ್ಲಾ, ಮಾಡಿಸಲ್ಪಟ್ಟು, ಅಂದರೆ ಯಾರ ಕೈಯಿಂದಲೊ ಕೊಲೆಯಾಗಿ ಸತ್ತು ಹೋದನೆಂಬ ಸಂಶಯಕ್ಕೆ ಆಸ್ಪದವುಂಟಂತೆ.—ಅವನ ಖಾಸ ಖಜಾನೆಯಲ್ಲಿ ೧೫ ಕೋಟಿ ರೂಪಾಯಿ ಸಿಕ್ಕಿತಂತೆ. ಈ ಹಣವನ್ನು ಎತ್ತಿ, ಅವನ ಸಾಲಗಳನ್ನ ತೀರಿಸುವದಕ್ಕೂ ಯುದ್ಧವನ್ನು ಸಾಗಿಸುವದಕ್ಕೂ ಮುಟ್ಟಿಸುತ್ತಾರಂತೆ.—ತನ್ನ ಉದ್ಯೋಗವನ್ನು ಕಳಕೊಂಡ ಒಬ್ಬ ದೊಡ್ಡ ತುರ್ಕರವನು ಇತ್ತಲಾಗೆ ಮಂತ್ರಿಗಳ ಸಭೆಯನ್ನು ಹೊಕ್ಕು, ಡಾವು ತೀರಿಸ ಬೇಕೆಂತ ಗುಂಡು ಹೊಡದು, ಒಬ್ಬ ಮಂತ್ರಿಯನ್ನು ಘಾಯ ಮಾಡಿ, ಇಬ್ಬರನ್ನೂ ಎರಡು ಜನ ಪರಿಚರ್ಯದವರನ್ನೂ ಕೊಂದೇ ಕೊಂದು ಬಿಟ್ಟನು.—ಇನ್ನೇನಾಗುವದೋ? ಇಂಗ್ಲಿಷರು ಹಿಂದುಸ್ಥಾನವನ್ನು ನೆನಸಿ ಕೊಳ್ಳುವವರಾಗಿಯೋ? ಬೇರೆ ಉದ್ದಿಶ್ಯಕ್ಕೋ? ತುರ್ಕರ ಕಡೆಗೆ ಸೇರಿದವರಂತೆ ಕಾಣುತ್ತಾರೆ; ಆದರೆ ಮನೆ ಗೆದಲು ತಿಂದು ಬಿದ್ದೋಗುವ ಸಂಗತಿಯಾದರೆ, ಯಾರು ತಡಿಸ್ಯಾರು?—ಬುಲ್ಗಾರ್ಯವೆಂಬ ಸೀಮೆಯಲ್ಲಿ ದಂಗೆಯವರಿಗೆ ಹೆಚ್ಚೆಚ್ಚು ಎಡೆಯಾಗಿ, ಕೊನ್ಸ್ತಂತಿನೊಪೊಲಿಯ ಕಡೆಗೆ ಅಭಿಯೋಗ ಮಾಡುವ ಮನಸ್ಸು ಹಿಡಿದಂತೆ ತೋರುತ್ತದೆ.—ಸೆರ್ವ್ಯ ಸೀಮೆಯವರೂ ಮೊಂತನಿಗ್ರೊ ಸೀಮೆಯವರೂ ಎದ್ದು ತುರ್ಕರಿಗೆ ತೊಂದರೆ ಕೊಡುತ್ತಾರೆ.—ಬೊಸ್ನಿಯ ಸೀಮೆಯ ಒಂದು ಗ್ರಾಮದಲ್ಲಿ ತುರ್ಕರು ಕ್ರೈಸ್ತರ ಮೇಲೆ ಬಿದ್ದು, ಸುಮಾರು ೧೦೦ ಜನರನ್ನು ಬಡಿದು ಬಡಿದು, ಕಡಿದು ಕಡಿದು, ಸಂಹಾರ ಮಾಡಿ ಬಿಟ್ಟರು.—"ರಕ್ತಾಶ್ರು ಚೆಲ್ವದನ್ನು, ಐ, ನೀಗಿ, ಭೂಮಿಯನ್ನು ಅನ್ಯೋನ್ಯ ಶಾಂತಿಯಿಂದ ಮುಚ್ಚೆನ್ನು ವೇಗದಿಂದ!" ಎಂಬದಾಗಿ ಕರ್ತನನ್ನು ಮನಃಪೂರ್ವಕವಾಗಿ ಪ್ರಾರ್ಥಿಸಿ ಬೇಡಿ ಕೊಳ್ಳಲಿಕ್ಕೆ ಸದ್ಯಕ್ಕೆ ಬಹಳ ಬಹಳ ಕಾರಣವದೆ.

ಅಬ್ದುಲ್ ಅಜಿಜನೆಂಬ ಮಾಜಿ ಸುಲ್ತಾನನ ಮನೆವಾರ್ತೆಯ ಲೆಖ್ಖದ ವಿವರವೇನಂದರೆ: ಪರಿಚಾರಕರು ಹೆಚ್ಚು ಕಡಿಮೆ ೫-೬ ಸಾವಿರ; ಸವಾರಿ ಕುದುರೆಗಳು ೬೨೫; ಕಾಸದಾರರು ೯೩೫; ಅಂತಃಪುರದ ಸ್ತ್ರೀಯರು ೧೫೦೦; ಅವರ ಮಿಠಾಯಿ ಖರ್ಚು ವರ್ಷ ಒಂದಕ್ಕೆ ೧೬೦,೦೦೦ ರೂಪಾಯಿ; ಕಸಾಯಿಗಾರರ ಮತ್ತು ರೊಟ್ಟಿಗಾರರ ಲೆಖ್ಖ ವರ್ಷ ಒಂದಕ್ಕೆ ೨೫೦,೦೦೦ ರೂಪಾಯಿ; ೪೮ ಮಂದಿ ವೈದ್ಯರಿಗೂ ವೈದ್ಯ ಸಿದ್ಧ ಮಾಡುವವರಿಗೂ ೫,೦೦೦,೦೦೦ ರೂಪಾಯಿ; ವಾದ್ಯದವರು ೩೦೦ ಜನ.

Printed by Stolz & Hirner, Basel Mission Press, Mangalore.

# ಕ್ರೈಸ್ತಸಭಾಪತ್ರ

ಪುಸ್ತಕ ೯. **SEPTEMBER 1876.** ಅಂಕೆ ೨.

**ಅಡಕವು:** ಪ್ರಾರ್ಥನಾಬೋಧಕಶಾಸ್ತ್ರಸಾರವು— ಶಕ್ತಿ ಇದ್ದವನಾದರೂ ಯುಕ್ತಿ ಇದ್ದವನ ಕೆಳಗೆ— ತೊಟ್ಲಿನಲ್ಲಿ ಏನು?— ಚಿನ್ನದ ಹರಳುಗಳು— ಲೇಖನಗಳು— ವಿವಿಧ ವರ್ತಮಾನಗಳು.

## ಪ್ರಾರ್ಥನಾಬೋಧಕಶಾಸ್ತ್ರಸಾರವು.

(೧೫ನೆ ಪುಟದಿಂದ ಮುಂದೆ.)

ಯಾವಾಗಲೂ ಸದ್ವಿಶ್ವಾಸಪೂರ್ವಕವಾಗಿ ಪ್ರಾರ್ಥಿಸ ಬೇಕೆಂಬುವ ಮಾತಿನಲ್ಲಿ ೫. ಯೇಸು ಕ್ರಿಸ್ತನ ಹೆಸರಿನಲ್ಲಿ ಪ್ರಾರ್ಥಿಸ ಬೇಕೆಂಬದು ಉಂಟು, ಯಾಕಂದರೆ ಯೇಸು ಕ್ರಿಸ್ತನ ಹೆಸರಿನಲ್ಲಿ ಆಗದ ಪ್ರಾರ್ಥನೆ ಸದ್ವಿಶ್ವಾಸಪೂರ್ವಕವಾಗಿ ಆಗಲಾರದ್ದು.

ತನ್ನ ಹೆಸರಿನಲ್ಲಿ ಪ್ರಾರ್ಥಿಸ ಬೇಕೆಂತ ಯೇಸು ಆಜ್ಞಾಪಿಸಿದ್ದಲ್ಲದೆ, ತನ್ನ ಹೆಸರಿನಲ್ಲಿ ಪ್ರಾರ್ಥಿಸುವವರು ತಮ್ಮ ಬಿನ್ನಹವನ್ನು ಹೊಂದಿ, ಇಷ್ಟಾರ್ಥಸಿದ್ಧರಾಗುವರೆಂಬ ವಾಗ್ದಾನವನ್ನೂ ಕೊಟ್ಟಿದ್ದಾನೆ. ಯೇಸುವಿನ ಈ ವಾಗ್ದಾನಾದಿಗಳನ್ನು ಆಧಾರ ಮಾಡಿ ಕೊಂಡವರು ಮಾತ್ರವೇ ಪೂರ್ಣ ನಿಜ ವಿಶ್ವಾಸವುಳ್ಳವರಾಗಿ ಪ್ರಾರ್ಥಿಸ ಬಹುದು. “ತಂದೆ ಮಗನಲ್ಲಿ ಮಹಿಮೆ ಪಡುವ ಹಾಗೆ ನೀವು ನನ್ನ ಹೆಸರಿನಲ್ಲಿ ಏನು ಬೇಡಿ ಕೊಳ್ಳುವಿರೋ, ಅದನ್ನು ಮಾಡುವೆನು” (ಮತ್ತು ಕೊಡುವೆನು). “ನಿಶ್ಚಯವಾಗಿ, ನಿಶ್ಚಯವಾಗಿ ನಿಮಗೆ ಹೇಳುತ್ತೇನೆ: ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಬೇಡಿ ಕೊಳ್ಳುವದನ್ನೆಲ್ಲಾ ನಿಮಗೆ ಕೊಡುವೆನು.” ಯೋಹಾ. ೧೪, ೧೩; ೧೬, ೨೩. ೧ ಯೋಹಾ. ೫, ೧೪ರಲ್ಲಿ ಈ ವಾಕ್ಯಗಳ ವ್ಯಾಖ್ಯಾನವದೆ, ಹ್ಯಾಗಂದರೆ: “ಆತನ ಕಡೆಗೆ ನಮಗಿರುವ ಧೈರ್ಯವು ಇದೇ, ಏನಂದರೆ: ಆತನ ಚಿತ್ತಕ್ಕೆ ಒಪ್ಪುವಂಥಾದೇನಾದರೂ ನಾವು ಬೇಡಿ ಕೊಂಡರೆ, ನಮಗೆ ಕಿವಿ ಕೊಡುತ್ತಾನೆ.” ಹಾಗಾದರೆ ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುವದಂದರೆ, ಆತನ **ಚಿತ್ತಕ್ಕೆ** ಒಪ್ಪುವಂತೆ ಪ್ರಾರ್ಥಿಸುವದು. ಆತನ ಚಿತ್ತಕ್ಕೆ ಒಪ್ಪುವಂತೆ ಪ್ರಾರ್ಥಿಸುವದಂದರೆ, ಆತನ ಮನಸ್ಸು ನೋಡಿ, ಆತನು ಮೆಚ್ಚುವಂಥಾದನ್ನು ಬೇಡಿ ಕೊಳ್ಳುವದೂ, ಆತನು ಮೆಚ್ಚುವ ಪ್ರಕಾರದಲ್ಲಿ ಸಹಾ ಬೇಡಿ ಕೊಳ್ಳುವದೂ. ಆತನ ಚಿತ್ತಕ್ಕೊಪ್ಪುವಂತೆ ಪ್ರಾರ್ಥಿಸುವದನ್ನು ತಿಳುಕೊಳ್ಳ ಬೇಕೆಂದಿರುವವನು ಆತನೇ ಏನೇನು ಮತ್ತು ಹ್ಯಾಗೆ ಪ್ರಾರ್ಥನೆ ಮಾಡುತ್ತಿದ್ದದನ್ನು ನೋಡಿ ಕೊಂಡು ಅನುಸರಿಸ ತಕ್ಕದು. ನನ್ನ ಚಿತ್ತವಲ್ಲಾ, ನಿನ್ನದೇ ಆಗಲಿ! ಎಂಬ ಭಾವವಾಗಿ ಯೇಸು ಯಾವಾಗಲೂ ತಂದೆಯನ್ನು ಪ್ರಾರ್ಥಿಸುತ್ತಿದ್ದನು. ಇದೇ ಭಾವವು ನಮ್ಮಲ್ಲಿಯೂ ಮುಖ್ಯವಾಗಿರ ಬೇಕು.

ಆದರೆ ನಾವು ಹಾಗೆಯೇ ಪ್ರಾರ್ಥಿಸ ಬೇಕಾದರೆ, ಯೇಸುವಿನ ಹೆಸರು ನಮ್ಮ ಹೆಸರೂ, ಯೇಸುವಿನ ಮನಸ್ಸೂ ಬುದ್ಧಿಯೂ ನಮ್ಮ ಮನಸ್ಸೂ ಬುದ್ಧಿಯೂ, ಯೇಸುವಿನ ಜೀವವು ನಮ್ಮ ಜೀವವೂ ಆಗಿರ ಬೇಕು. ಆದರೆ ಹೀಗಾಗ ಬೇಕಾದರೆ, ನಾವು ಆತನ ಶ್ರಮೆಗಳಲ್ಲಿಯೂ ಮರಣದಲ್ಲಿಯೂ ಪಾಲುಗಾರರಾಗ ಬೇಕು. ನಾವು ನಮಗೆನೇ ಬದುಕದೆ, ನಮಗೋಸ್ಕರ, ಅಂದರೆ ನಮ್ಮ ಓಲಾಗಿಯೂ ನಮ್ಮ ಪ್ರಯೋಜನಕ್ಕೂ ಮರಣ ತಾಳಿದ ಕ್ರಿಸ್ತನಿಗಾಗಿ ಬದುಕಿ ಸಾಯಲೂ ಬೇಕು. "ಕ್ರಿಸ್ತನ ಪ್ರೀತಿ ನಮ್ಮನ್ನು ಇದಕ್ಕೆ ಪ್ರೇರಿಸಿ, ಇರಿಕಿಸುವಂತಾಗ ಬೇಕು. ಒಬ್ಬನು ಎಲ್ಲರಿಗೋಸ್ಕರ ಮರಣ ತಾಳಿದ ಮೇಲೆ ಎಲ್ಲರು ಸತ್ತಂತಾಯಿತು. ಹಾಗಾಗಿರಲಾಗಿ ಬದುಕುವವರು ಇನ್ನೂ ತಮಗಲ್ಲಾ, ತಮಗೋಸ್ಕರ ಮರಣ ತಾಳಿ, ತಿರಿಗಿ ಸಜೀವನಾಗಿ ಎದ್ದಾತನಿಗೋಸ್ಕರ ಬದುಕ ತಕ್ಕದು." ೨ಕೊರಿ. ೫, ೧೪. ೧೫. ಈ ವಾಕ್ಯದಲ್ಲಿಯ ನ್ಯಾಯವು ಯೇಸುವಿನ ಹೆಸರಿನಲ್ಲಿಯಾಗೋ ಪ್ರಾರ್ಥನೆಯು ಮೂಲಾಸ್ಪದವಾಗಿದೆ. ಹಾಗಾದರೆ ಈ ನ್ಯಾಯದಲ್ಲಿ ಇರದವರು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸಲಾರದವರೇ.

ನಾವು ನಮ್ಮನ್ನೇ ನೋಡಿದರೆ, ದೇವರು ನಮ್ಮ ಪ್ರಾರ್ಥನೆಯನ್ನು ಕೇಳನು ಎಂತ ನಂಬುವದಕ್ಕೆ ಆಸ್ಪದ ಕಾಣುವದಲ್ಲದೆ, ಕೇಳುವನು ಎಂತ ನಂಬಲಿಕ್ಕೆ ಒಂದಿಷ್ಟಾದರೂ ಆಸ್ಪದ ಕಾಣಲಿಕ್ಕಿಲ್ಲಾ: ಆತನಿಗೆ ಅಂಜಿ ಕೊಂಡು, ಭಯಾಕ್ರಾಂತರಾಗಿ ಓಡಿ ಹೋಗುವದಕ್ಕಲ್ಲದೆ, ಆತನ ಸನ್ನಿಧಿಗೆ ಬಂದು ಬೇಡಿ ಕೊಳ್ಳಲಿಕ್ಕೆ ಧೈರ್ಯವಿಲ್ಲದವರಾಗಿರ ಬೇಕು. ಪಾಪಿಗಳಿಗೆ ದೇವರು ನ್ಯಾಯದೀಶನೇ. ಮಾನಸಾಂತರ ಪಟ್ಟು, ಯೇಸುವಿನಲ್ಲಿ ದೇವರ ಪಾದ ಹಿಡಿದು, ಕ್ಷಮಾದಯ ಬೇಡಿ ಕೊಳ್ಳುವವನಿಗೆ ಮಾತ್ರ ದೇವರು ಕಿವಿ ಕೊಡ ಬಹುದು. ಯೇಸುವಿಲ್ಲದೆ ಯಾರೂ ತಂದೆಯ ಬಳಿಗೆ ಶೇರಲಾರನು. ಯೇಸುವಿನ ರಕ್ತದಲ್ಲಿ ಶುದ್ಧೀಕರಣವನ್ನು, ಆತನ ಶ್ರಮೆ, ಮರಣ ಉತ್ಥಾನಗಳಲ್ಲಿ ನೀತಿನಿರ್ಣಯವನ್ನೂ ಹೊಂದಿದವನು ಮಾತ್ರ "ವಿಶ್ವಾಸದಿಂದ ನೀತಿನಿರ್ಣಯ ಪಟ್ಟ ನನಗೆ ದೇವರ ಸಂಗಡ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ಸಮಾಧಾನವುಂಟು; ಆತನ ಮುಖಾಂತರ ನಾನು ಹೊಂದಿರುವ ಕೃಪೆಯಲ್ಲಿ ನನಗೆ ದೇವರ ಕೃಪಾಸನಕ್ಕೆ ದಾರಿಯುದೆ" ಎಂಧೇಳ ಬಹುದು. ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುವದು ಈ ದಾರಿಯನ್ನು ಹಿಡಿದು, ದೇವರ ಕೃಪಾಸನಕ್ಕೆ ಬರುವದಾಗಿದೆ.

ತಂದೆ ನಮ್ಮನ್ನು ಕ್ರಿಸ್ತನಲ್ಲಿ ನೋಡಿ ಮಾತ್ರ ಪ್ರೀತಿ ಮಾಡ ಬಹುದು. ತನ್ನ ಪ್ರಿಯ ಮಗನಲ್ಲಿ ಮಾತ್ರ ನಾವು ಸಹಾ ಪ್ರಿಯ ಮಕ್ಕಳೆಂತ ಎಣಿಸ ಬಹುದು. ತಂದೆ ನಮ್ಮನ್ನು ಮಗನಲ್ಲಿ ನೋಡಿ ಪ್ರೀತಿಸುವಂತೆ, ನಾವು ಸಹಾ ಮಗನಲ್ಲಿಯೇ ಆತನನ್ನು ಪ್ರೀತಿಸಲೂ ಆತನ ಮುಂದೆ ಬಂದು ಪ್ರಾರ್ಥಿಸಲೂ ಬಹುದು, ಬೇಕು. ನಾವು ಮಗನಲ್ಲಿ, ಮಗನು ನಮ್ಮಲ್ಲಿ ಇದ್ದಂತಾಗಿ, ನಾವು ಪ್ರಾರ್ಥಿಸ ಬೇಕು. ನಮ್ಮ ಪ್ರಾರ್ಥನೆ ದೇವರಿಗೆ ನಮ್ಮಲ್ಲಿಯ ತನ್ನ ಮಗನ ಪ್ರಾರ್ಥನೆ ಎಂತ ಕಾಣಲೂ ಕೇಳಲೂ ಬೇಕು. ಯೇಸುವಿಲ್ಲದೆ ನಾವು ಜೀವವಿಲ್ಲದವರಂತೆ ಯಾವ ಲೆಖ್ಖಕ್ಕೂ ಕೆಲಸಕ್ಕೂ ಬಾರೆವು. ನಾವು ಆತನಲ್ಲಿ, ಆತನು ನಮ್ಮಲ್ಲಿ ಇರುವಂತೆ ನಮಗೂ ಆತನಿಗೂ ಅಷ್ಟು ಐಕ್ಯವಾಗ ಬೇಕು. ಅಂಥ ಐಕ್ಯವು ನಮಗೂ ಆತನಿಗೂ ಇದ್ದರೆ, ದೇವರು ನಮ್ಮನ್ನು ಕೇಳಲೂ, ಪ್ರೀತಿ ಮಾಡಲೂ ಬಹುದು, ಪ್ರೀತಿ ಮಾಡಿ ಕೇಳುವನು.

ಆದರೆ ನಿಜವಾಗಿ ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸಲಿಕ್ಕೆ ಕೂಡುವ ಹಾಗೆ ನಾವು ಯಾವಾಗಲೂ, ಹ್ಯಾಗೂ ಪ್ರಾರ್ಥಿಸುವ ವೇಳೆಯಲ್ಲಿ, "ನಾನು ಬದುಕುತ್ತೇನೆ; ಆದರೆ ಇನ್ನು ನಾನಲ್ಲಾ, ಕ್ರಿಸ್ತನು ನನ್ನಲ್ಲಿ ಬದುಕುತ್ತಾನೆ" ಎಂತ ಸತ್ಯವಾಗಿ ಹೇಳ ತಕ್ಕವರಾಗಿರ ಬೇಕು. ಕ್ರಿಸ್ತನು ಎಲ್ಲಾದಕ್ಕೆ ಬುಡವೂ ತುದಿಯೂ, ಕಾರಣವೂ ಉದ್ದಿಶ್ಯವೂ ಆಗಿರುವಂತೆ ಎಲ್ಲಾ ಪ್ರಾರ್ಥನೆಯ ಮೂಲವೂ

ಸತ್ವವೂ ತುದಿಯೂ ಆಗಿರ ಬೇಕು. ಪ್ರಾರ್ಥನೆಯ ಆರಂಭವೇ ಯೇಸುವಿನಲ್ಲಿ ಆಗುವಂತೆ ಮುಖ್ಯ ವಾಗಿ ನೋಡು! ಆತನಲ್ಲಿ ಪ್ರಾರ್ಥಿಸ ತೊಡಗಿದವನು ಆತನಲ್ಲಿ ಪ್ರಾರ್ಥನೆಯೆಲ್ಲವನ್ನು ಮಾಡಿ ಮುಗಿಸ ಬಹುದು. ಮತ್ತು ಎಷ್ಟಕ್ಕೆ ಆತನಲ್ಲಿ ಪ್ರಾರ್ಥಿಸುತ್ತಾ ಬರುವಿಯೋ, ಅಷ್ಟಕ್ಕೆ ಆತನಲ್ಲಿ ಪ್ರಾರ್ಥಿಸ ಶಕ್ತನಾಗುತ್ತಾ ಬರುವಿ. ಯಾವ ಪರಿಶುದ್ಧರಿಗೋಸ್ಕರ ಯೇಸು ತಾನೂ ಆತನ ಆತ್ಮ ಸಹಾ ವಿಜ್ಞಾಪನೆ ಮಾಡುತ್ತಿದ್ದಾನೋ, ಆ ಪರಿಶುದ್ಧರು ಪಾಪರಹಿತ ಪುಣ್ಯಮೂರ್ತಿಗಳಲ್ಲವೇ ಅಲ್ಲಾ: ಯೇಸುವಿನಲ್ಲಿ ಪಾಪಕ್ಷಮೆಯನ್ನೂ ನೀತಿನಿರ್ಣಯವನ್ನೂ ಶುದ್ಧೀಕರಣವನ್ನೂ ಹುಡುಕಿ, ಪಡಕೊಂಡ ವಿಶ್ವಾಸಿಗಳಷ್ಟೇ.

ಇದು ಪ್ರಾರ್ಥನೆಯನ್ನು ತೊಡಗಿಸೋದಕ್ಕೂ ಮುಗಿಸೋದಕ್ಕೂ ಬಹಳ ಧೈರ್ಯ ಕೊಡುವಂಥಾದಲ್ಲವೋ? ಆರಂಭದಲ್ಲಿ ನಿನ್ನ ಪ್ರಾರ್ಥನೆ ಒಂದು ನಿಟ್ಟುಸುರು ಎಂಬ ಹಾಗೆ ಮಾತ್ರ ಆಗಿದ್ದರೂ ಚಿಂತಿಲ್ಲಾ! ಅದು ವಿಶ್ವಾಸದಿಂದಾದರೆ ಸೈ: ದೇವರ ಮಹತ್ತಾದ ಆಮೆನಿನಲ್ಲಿ (ತಥಾಸ್ತು! ಎಂಬ ಉತ್ತರದಲ್ಲಿ) ಮುಗಿಯುವದು. ಯೇಸೂ ಆತನ ಆತ್ಮನೂ ನಿನ್ನಲ್ಲಿ ಪ್ರಾರ್ಥಿಸುವವನಾದರೆ, ದೇವರು ಕೇಳದೆ ಹೋದಾನೇ? ದೇವರ ವಾಗ್ದತ್ತಗಳಷ್ಟು ದೇವರ ಮಹಿಮೆಗಾಗಿ ಆತನಲ್ಲಿ **ಹೌದು, ಆಮೆನ್** ಎಂತಾಗಿವೆ, ಅಂದರೆ ಪೂರ್ತಿಯಾಗುವಂಥವು ಎಂಬ ನಿಶ್ಚಯವಿದ್ದವುಗಳು ಮಾತ್ರವಲ್ಲಾ, ಪೂರ್ತಿ **ಆದಂಥವೇ** ಎಂಬ ಎಣಿಕೆಗೆ ತಕ್ಕವಾಗಿವೆ.

ಹೀಗಿದ್ದ ಮೇಲೆ ಪ್ರಾರ್ಥನೆ ಎಂಬದು ಸುಖಜೀವಸಂಪೂರ್ಣ ಬಾಳ್ವಣ ಎಂತ ಹೇಳ ತಕ್ಕದ ಲ್ಲವೋ? ಅದಕ್ಕೆ ಈಡಾಗುವ ಸುಖಜೀವಸಂಪೂರ್ಣ ಬದುಕು ಆಗಲಿ, ಕಾರ್ಯವೂ ಆಗಲಿ ಇಲ್ಲವೇ ಇಲ್ಲಾ. ಯೇಸುವಿನಲ್ಲಿ ಪ್ರಾರ್ಥಿಸುವದು ದೇವರಲ್ಲಿಯೇ ಬಾಳುವ ಸಂಗತಿ, ಮಹನ್ಮಹತ್ತಾದ ಚೈತ ನ್ಯವೂ ಸಾರವೂ ಫಲವೂ ಉಳ್ಳಂಥಾ ಕೆಲಸವು ಆಗಿದೆ. ಪ್ರಾರ್ಥನೆ ಎಂಬದಕ್ಕೆ ಈಡಾಗುವ ದ್ರವ್ಯಾ ರ್ಜನೆಯಾಗಲಿ, ಸಾಧನೆಯಾಗಲಿ, ವಿದ್ಯೆಯಾಗಲಿ, ಜ್ಞಾನವಾಗಲಿ, ಏನೇನಾಗಲಿ ಇಲ್ಲವೇ ಇಲ್ಲಾ. ಇದು ಹೌದೋ ಅಲ್ಲವೋ ಎಂತ ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸಿ ಪರೀಕ್ಷೆ ಮಾಡು! ಪ್ರಾರ್ಥಿಸದ ವರ ಪ್ರಾರ್ಥನೆ ವ್ಯರ್ಥ, ಪ್ರಾರ್ಥಿಸುವವರು ಹುಚ್ಚರು ಎಂಬದಾಗಿ ಅಪಹಾಸ್ಯ ಮಾಡಿದರೆ, ಮಾ ಡಲಿ! ಯಥೇಷ್ಟ ಮಾಡಲಿ! ಚಿಂತಿಲ್ಲಾ, ನೀ ಪ್ರಾರ್ಥಿಸು! ತಾಳಿ ಪ್ರಾರ್ಥಿಸುವವನು ಬಾಳ್ವಾನು.

(ಮುಂದೆ ಸಾಗಿಸಲ್ಪಡುವದು.)

---

## “ಶಕ್ತಿ ಇದ್ದವನಾದರೂ ಯುಕ್ತಿ ಇದ್ದವನ ಕೆಳಗೆ.”

ಈ ಗಾದೆಯ ಮಾತಿಗೆ ಮುಂದಿನ ವಿವರವು ಒಂದು ಚಲೋ ಉದಾಹರಣೆಯಾಗಿದೆ.

ನೂರಾರು ವರುಷಗಳ ಹಿಂದೆ “ನೊರ್ಮಾನರು” ತಮ್ಮ ಹಡಗಗಳನ್ನು ಹತ್ತಿಕೊಂಡು, ಬ್ರಿತಿಶ ದ್ವೀಪಗಳಿಗೆ ದೌಡಾಡಿ, ಅಭಿಯೋಗ ಮಾಡುತ್ತಿದ್ದರು. ಅಂಥಾ ಕೊಳ್ಳೆಗಾರರ ಒಂದು ದಂಡು ಒಂ ದಾನೊಂದು ಸಮಯದಲ್ಲಿ ಐರ್ಲಂದಕ್ಕೆ ಹೋಗುವಂಥಾದಾಯಿತು. ಅವರು ಆ ದ್ವೀಪವು ದೃಷ್ಟಿಗೆ ಬಿದ್ದು, ಕಾಣುವಷ್ಟು ಹತ್ತರವಾದಾಗ, ನಾಯಕನು ತನ್ನ ದಂಡಿನವರಿಗೆ ತಿಳಿಸಿ, ವಾಗ್ದಾನ ಕೊ ಟ್ಟದ್ದೇನಂದರೆ: “ಯಾವಾತನ ಕೈನಮ್ಮ ಮುಂದಿರುವ ಭೂಮಿಗೆ ಮೊದಾಲು ಮುಟ್ಟುವದೋ ಅವ ನಿಗೆ ಆ ಕಡೆಯ (“ಉಲ್‌ಸ್ತರ್”) ನಾಡೆಲ್ಲಾ ಉಂಬಳಿಯಾಗಿ ಶಿಕ್ಕುವದು.” ಬಹು ಮಹತ್ಕಾಂಕ್ಷೆ ಯುಳ್ಳವನೂ, ಮಹಾ ಬಲಾಢ್ಯ ಶೂರನೂ ಆಗಿದ್ದಂಥಾ “ವೊನೀಲ್” ಎಂಬವನೊಬ್ಬನು ತಾನು ಮೊದಲು ಮುಟ್ಟಿ, ವಾಗ್ದಾನವಾದ ಶೀಮೆಯನ್ನು ಪಡಕೊಳ್ಳ ಬೇಕೆಂಬ ಛಲ ಹಿಡುಕೊಂಡು, ತನ್ನ ಕೈಲಾದಷ್ಟು ಪ್ರಯತ್ನ ಮಾಡಿ, ಹುಟ್ಟು ಹಾಕುತ್ತಾ, ಡೋಣಿ ಓಡಿಸಿ, ಛಲ ಸಾಧಿಸಲಿಕ್ಕೆ ಹ

ತ್ತಿದನು. ಆದರೆ ಬೇರೊಂದು ಡೋಣಿಯವನೂ ತಾನು ಮೊದಲನೆಯವನಾಗಿ, ನಾಯಕನ ವಾಗ್ದಾನವನ್ನು ಪಡಕೊಳ್ಳ ಬೇಕೆಂತ ಹುರುಡು ಮಾಡಿ, ತನ್ನ ಡೋಣಿಯನ್ನು ಅವನದಕ್ಕೆ ಅಟ್ಟ್ಯಾಡಿಸಿ, ಕಡೆಗೆ ಅವನಿಗೆ ಮುಂದಾದನು. ಅದನ್ನು ನೋಡಿ ಆ ಮೊನೀಲನು ತಾನು ಹ್ಯಾಗೂ ಛಲ ಗೆದ್ದು, ಆ ನಾಡನ್ನೂ ಕೀರ್ತಿಯನ್ನೂ ಪಡಕೊಳ್ಳುವಂತೆ ಮಾಡ ತಕ್ಕ ಉಪಾಯವೇನೆಂದು ಯೋಚಿಸಿ, ಒಣ ನೆಲಕ್ಕೆ ಕಲ್ಲೆಸೆಯುವಷ್ಟು ದೂರಕ್ಕೆ ಸಮೀಪಿಸಿದಾಗ ಎದ್ದು, ತನ್ನ ಪೋಟಗಾರನನ್ನು ಶೌರ್ಯವೂ ಪ್ರತಾಪವೂ ಆಗ್ರಹವೂ ಉಳ್ಳಂಥ ಮುಖವುಳ್ಳವನಾಗಿ ನೋಡಿ, ಹುಟ್ಟುಗಳನ್ನು ಬಿಸಾಡಿ, ತನ್ನ ದೊಡ್ಡ ಕತ್ತಿಯನ್ನು ಬಲಗೈಯಲ್ಲಿ ತೆಗದು ಕೊಂಡು, ತನ್ನ ಎಡಗೈಯನ್ನು ಕಡಿದು, ಅದನ್ನು ಮಹಾಧ್ವನಿಯೆತ್ತಿ ಆರ್ಭಟಿಸುವವನಾಗಿ ಬೀಸಿ, ಧಡಕ್ಕೆ ಎಸೆದು ಮುಟ್ಟಿಸಿದನು. ಈ ಉಪಾಯದಲ್ಲ್ಯಾದರೂ ಅವನ ಕೈ ಮೊದಲು ಆ ಭೂಮಿಗೆ ಮುಟ್ಟಿದ್ದಾದ್ದರಿಂದ, ಅವನು ಛಲ ಗೆದ್ದು, ಆ ನಾಡನ್ನು ತನಗೂ ತನ್ನ ಸಂತಾನಕ್ಕೂ ಉಂಬಳಿಯಾಗಿ ಪಡಕೊಂಡನು.

ಹಿಂದಿನ ಸಂಗತಿ ಪ್ರಪಂಚದ ವಿಚಾರಗಳಲ್ಲಿ ಯುಕ್ತಿಯಿಂದಾಗುವ ಪ್ರಯೋಜನವನ್ನು ಕಾಣಿಸುತ್ತದೆ. ಪಾರಮಾರ್ಥಕ ವಿಚಾರಗಳಲ್ಲಿಯೂ ಯುಕ್ತಿಯಿಂದ ಏನಾದರೂ ಪ್ರಯೋಜನವೂ ಫಲಸಿದ್ಧಿಯೂ ಪ್ರಾಪ್ತಿಸೀತೇ? ಮೋಕ್ಷಸಾಧನೆಯಲ್ಲಿ ಯುಕ್ತಿ ಏನೂ ಪ್ರಯೋಜನದ್ದಲ್ಲಾ, ಏನೂ ಉಪಯೋಗ ಬೀಳದ್ದು ಎಂತಾ ಒಂದು ವಿಚಾರದಲ್ಲಿ ಹೇಳ ಬಹುದು, ಹೇಳ ಬೇಕು; ಆದರೆ ಇನ್ನೊಂದು ವಿಚಾರದಲ್ಲಿ ಮೋಕ್ಷಸಾಧನೆಗಾದರೂ ಯುಕ್ತಿಯಿಂದ ಬಹಳ ಉಪಯೋಗ ಬೀಳುವದೆಂತಲೂ ಹೇಳ ತಕ್ಕದು; ಅಂದರೆ ಕುಯುಕ್ತೀ ತರದ ಯುಕ್ತಿಯಿಂದಲ್ಲಾ (ಕುಯುಕ್ತೀ ತರದ ಯುಕ್ತಿಯಿಂದ ಎಂದೂ ನಿಜ ಪ್ರಯೋಜನವಾಗದು, ಏನೂ ಪೂರೈಸದು), ಮತಿಯ ಯುಕ್ತಿಯಿಂದ, ಹಿತಾಹಿತಗಳನ್ನು ಯೋಚಿಸಿ, ತಿಳುಕೊಂಡು, ಅಹಿತವಾದ್ದಕ್ಕೆ ತಪ್ಪಿಸಿ ಕೊಂಡು, ಕೆಡಕು ಆದ್ದನ್ನು ನಿವಾರಿಸಿ, ಹಿತಕ್ಕನೇ ಹತ್ತಿ, ಮೇಲು ಆದ್ದನ್ನೂ ದಿವ್ಯ ಸಹಾಯವನ್ನೂ ಚನ್ನಾಗಿ ಬಳಸಿ, ದೇವರ ಕೃಪಾಯತ್ನಾದಿಗಳನ್ನು ಒಳ್ಳೇ ಉಪಯೋಗ ಮಾಡ ಬಲ್ಲಂಥಾ ಸದ್ವಿಚಾರಬುದ್ಧಿಯ ಯುಕ್ತಿಯಿಂದ ಇಹ ಪರಗಳ ವಿಚಾರಗಳಲ್ಲಿ ಹೇರಳ ಉಪಯೋಗವಾಗುವದು. ಮೂರ್ಖರೂ ಮೂಢರೂ ಯಾವ ವಿಚಾರಕ್ಕೂ ಆಗದಂಥವರು, ಪರಮಾರ್ಥಸಾಧನೆಗೂ ಅಸಮರ್ಥರು. ಮೋಕ್ಷಸಾಧನೆಗೂ ಶಕ್ತಿ ಮಾತ್ರವಲ್ಲ, ತಕ್ಕ ಯುಕ್ತಿಯೂ ಬೇಕು ಎಂಬದು ದೇವರ ವಾಕ್ಯದಿಂದಲೂ ಕಂಡು ಬರುತ್ತದೆ. "ನಿನ್ನ ಬಲಗಣ್ಣು ಆಗಲಿ, ನಿನ್ನ ಬಲಗೈಯಾಗಲಿ, ನಿನ್ನ ಅಂಗಗಳಲ್ಲಿ ಯಾವದೊಂದಾಗಲಿ ನಿನ್ನನ್ನು ಆಟಂಕಿಸಿದರೆ (ಅಂದರೆ ನಿನಗೆ ಅಭ್ಯಂತರವಾದರೆ), ಅದನ್ನು ಕಿತ್ತಾಕಿ, ಅಥವಾ ಕಡಿದು ಹಾಕಿ, ಅಥವಾ ಕೊಯಿದು ಬಿಟ್ಟು, ನಿನ್ನ ಬಳಿಯಿಂದ ಬಿಸಾಡು."—"ಆ ಯಜಮಾನನು ಅನ್ಯಾಯಗಾರನಾದ ಉಗ್ರಾಣಿಕನನ್ನು ಯುಕ್ತಿಯಾಗಿ ಮಾಡಿದ್ದಕ್ಕಾಗಿ ಹೊಗಳಿದನು; ಯಾಕಂದರೆ ಈ ಲೋಕದ ಮಕ್ಕಳು ಬೆಳಕಿನ ಮಕ್ಕಳಿಗಿಂತ ಬುದ್ಧಿವಂತರಾಗಿದ್ದಾರೆ". "ಜಟ್ಟಿಗಳೆಲ್ಲರು ಬಹುಮಾನವನ್ನೂ ಕಿರೀಟವನ್ನೂ ಪಡಕೊಳ್ಳುವ ಹಾಗೆ ಮಿತಿಯಾಗಿದ್ದು ಬುದ್ಧಿಯಿಂದ ಸಾಧಿಸುವಂತೆ ನಾವು ಸಹಾ ಮಿತಿಯಾಗಿದ್ದು, ಬುದ್ಧಿವಂತರಾಗಿ ಸಾಧಿಸ ತಕ್ಕದ್ದು." ಮತ್ತು "ಸರ್ಪಗಳ ಹಾಗೆ ಜಾಣರೂ ಪಾರಿವಾಳಗಳ ಹಾಗೆ ನಿರ್ದೋಷಿಗಳೂ ಆಗಿರ್ರಿ" ಎಂಬೀ ಮೊದಲಾದ ಬುದ್ಧೀ ಮಾತುಗಳಿದ್ದಾವಲ್ಲಾ!

ಹೀಗಿರಲಾಗಿ ಯಾವದಕ್ಕೂ, ಪರಮಾರ್ಥ ಸಾಧನೆಗೂ, ಇದಕ್ಕೆ ಹೆಚ್ಚಾಗಿ, ಶಕ್ತಿಯೂ ಮತಿಯೂ ಬೇಕಾಗಿರಲಾಗಿ, ನಾವು

"ಜ್ಞಾನ ತ್ರಾಣವೆರಡೇ
ಕೊಡು, ದೇವರಾತ್ಮನೇ!"

ಎಂಬದಾಗಿ ಪ್ರಾರ್ಥಿಸುತ್ತಾ, ಉತ್ತಮ ಜ್ಞಾನವನ್ನೂ ಅತಿ ಹಿತಕರ ಮತಿಯನ್ನೂ ಹುಟ್ಟಿಸಿ ಕೊಡುವ ದೇವವಾಕ್ಯವನ್ನು ಓದಿ ಧ್ಯಾನಿಸುತ್ತಾ, ಸತ್ಯದಲ್ಲಿ ನೆಲೆಗೊಳ್ಳುತ್ತಾ, ಕರ್ತನಿಂದ ಶಕ್ತಿಯನ್ನೂ ಮತಿಯನ್ನೂ ಪಡಕೊಳ್ಳೋಣ!

---

## ತೊಟ್ಲಿನಲ್ಲಿ ಏನು?

ಈ ಪ್ರಶ್ನೆಗೆ "ತೊಟ್ಲ ಪಾಪ" ಎಂತ ಜವಾಬು ಕೊಟ್ಟರಾಗಲಿಲ್ಲಾ. ಭವಿಷ್ಯತ್ತು ತಿಳಿದರೆ, ಆ ದೀತು ಎಂಬದಾಗಿ ಎಂದಾದರೂ ಯಾರಲ್ಲಾ್ಯದರೂ ಯೋಚನೆ ಹುಟ್ಟದೆ ಇದ್ದೀತೇ? ತೊಟ್ಲನಲ್ಲಿ ಒಂದು ಕೂಸು ಕಂಡರೆ, ನನ್ನಲ್ಲಿ ಹ್ಯಾಗೂ ಆಗಿಂದಾಗ್ಯೆ ಈ ಯೋಚನೆ ಹುಟ್ಟುವಂಥಾದ್ದಾಯಿತು. ತೊಟ್ಲನಲ್ಲಿಯ ಕೂಸು ಯಾರೂ ಬಿಚ್ಚಲಾರದ ಒಂದು ದೊಡ್ಡ ಒಗಟೂ, ಯಾರಿಗೂ ನೆಲಗಾಣದ ಒಂದು ನೀರಿನಂತೆಯೂ ಆಗಿದೆ. ಅಂಥಾ ಕೂಸು ಕಾಣುವವರಿಗೆ—ನನ್ನನ್ನು ನೋಡಿ, ನಾನೇನಾ ಗುತ್ತೇನೆಂತ ಹೇಳ ಬಲ್ಲಿರಾ? ಎಂಬ ಹಾಗೆ ಪ್ರಶ್ನೆ ಹಾಕಿ ಕೇಳುವಂಥಾದ್ದಾಗಿದೆ. ಕೊರ್ಸಿಕ ದ್ವೀಪ ದಲ್ಲಿ ಒಂದು ತೊಟ್ಲನಲ್ಲಿ ಮಲಗಿಸಿ ಕೊಂಡು, ಶಾಂತವಾಗಿ ನಿದ್ರೆಗೈಯ್ಯುತ್ತಿದ್ದ ಒಂದು ಕೂಸನ್ನು* ನೋಡಿದವರಲ್ಲಿ ಯಾರಾದರೂ—ಈ ಕೂಸು ಬೆಳದು, ಪ್ರಾಯಸ್ಥನಾದ ಬಳಿಕ ಇಡೀ ಭೂಚಕ್ರವನ್ನು ಉರುಳಿಸಿ, ರಾಜ್ಯಗಳನ್ನು ಕದಲಿಸಿ, ರಾಜ್ಯಾಂಗಗಳನ್ನು ಅದರಿಸಿ, ತುಳಿದು ಬಿಟ್ಟು, ಅಶ್ರುಧಾರೆಗಳನ್ನೂ ರಕ್ತಧಾರೆಗಳನ್ನೂ ಸುರಿಸಿ, ಹರಿಯ ಮಾಡಿ, ಕಡೆಗೆ ಮಹಾಸಾಗರದ ಒಂದು ದ್ವೀಪದಲ್ಲಿ ಏಕಾಂತದಲ್ಲಿ ತೀರಿ, ಸಮಾಧಿಯೆಂಬ ತೊಟ್ಲನಲ್ಲಿ ಬೀಳುವಂಥಾದ್ದಾಗುವದು ಎಂತ ಹೇಳ ಬಹುದಿತ್ತೋ?—ಹಾಗೂ ಐಸ್ಲೇಬನ್ ಎಂಬಲ್ಲಿ ಬಡ ಖನಿಕರಿಂದ ಹುಟ್ಟಿ, ತೊಟ್ಲನಲ್ಲಿ ಮಲಿಗಿಸಿ ಕೊಂಡಿದ್ದ ಕೂಸು ಬೆಳದು, ಪುರುಷನಾಗಿ, ವಿತ್ತೆನ್‌ಬೆರ್ಗ್ ಪಟ್ಣದಲ್ಲಿ ಸುತ್ತಿಗೆಯನ್ನು ಹಿಡಿದು, ರೋಮನ್ ಅಬದ್ಧ ಬೋಧನೆಯೆಂಬ ಕಳ್ಳಿನ ಗಡಿಗೆಯನ್ನು ಒಡದು ಹಾಕಿ, ಸದ್ವೇದವೆಂಬ ಕ್ಷೀರಕಲಶವನ್ನು ಜನರಿಗೆ ತಿರಿಗಿ ತಂದು ಕೊಟ್ಟು, ಸುವಾರ್ತೆಯೆಂಬ ಹಾಲನ್ನು ಕುಡಿಸುವ ಮಹಾ ಪುನಃಸ್ಥಾಪನಾ ಕಾರ್ಯವನ್ನು ನಡಿಸುವವನಾಗುವನು ಎಂತ ಯಾರು ಲುಥರನನ್ನು ತೊಟ್ಲನಲ್ಲಿ ನೋಡಿ ಹೇಳ ಬಹುದಿತ್ತು?

---

## ಚಿನ್ನದ ಹರಳುಗಳು.

೧. ಪ್ರತ್ಯಕ್ಷವಾಗಿ ಪಾಪವೆಂತ ಕಾಣುವ "ಸ್ಥೂಲ" ತರದ ಪಾಪಗಳಲ್ಲಿ ನಡಕೊಳ್ಳದೆ, ಎಲ್ಲವರ ಬಾಯಿಯಲ್ಲಿ ಒಳ್ಳೆಯವನೂ ನೀತಿವಂತನೂ ಸಾಧೂ ಎನ್ನಿಸಿ ಕೊಳ್ಳುವವನಾದರೂ, ಪುನರ್ಜಾತನೇ (ದ್ವಿಜ, ತಿರಿಗಿ ಹುಟ್ಟಿದವ) ಆಗಿರದ ಪಕ್ಷದಲ್ಲಿ ಹೆಣವಿದ್ದ ಒಂದು ಶವಪೆಟ್ಟಿಗೆಯಂತಾಗಿದ್ದಾನೆ: ಅದು ನಾತವು ಹೊರಡಲಾರದಷ್ಟು ಬಿಗಿಯಾಗಿ ಮುಚ್ಚಿದರೂ, ಒಳಗೆ ತುಂಬ ದುರ್ಗಂಧವು ಉಂಟೇ ಉಂಟು. ಅಂಥಾ ಶವಪೆಟ್ಟಿಗೆ ದೇವರ ರಾಜಾಲಯಕ್ಕೆ ಶೇರಲಾಗದು. ಸುಗಂಧ ತೈಲಭರಣಿ ರಾಜಾಲಯದಲ್ಲಿ ಬರ ಬಹುದು. ನಾವು ಸುಗಂಧತೈಲಭರಣಿಗಳಾಗಿ ದೇವರ ರಾಜಾಲಯವನ್ನು ಶೇರ ತಕ್ಕವರಾಗ ಬೇಕಾದರೆ, ಪುನರ್ಜಾತರಾಗ ಬೇಕು.

---

* ೧೭೬೯ನೇ ಇಸ್ವಿಯಲ್ಲಿ ಅಯಚೋ ಎಂಬ ಊರಿನಲ್ಲಿ ಹುಟ್ಟಿ, ೧೮೨೧ನೇ ಇಸ್ವಿಯಲ್ಲಿ ಸೇಂಟ್ ಹೆಲೇನವೆಂಬ ದ್ವೀಪದಲ್ಲಿ ಗಡೀಪಾರಾಗಿ ಕಾಲವನ್ನು ಕಂಡ ಮೊದಲನೇ ನಪೋಲೆಯೊನ್.

೨. ನ್ಯಾಯಪ್ರಮಾಣವನ್ನು ಕೈಕೊಂಡು ಪೂರೈಸಿದಾತನೂ, ಪಾಪಪ್ರಾಯಶ್ಚಿತ್ತಾರ್ಥಕ ಮರಣ ತಾಳಿದ ವಿಮೋಚಕನೂ ಆದ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವವನಿಗೆ ಆತನು "ಜೀವವುಳ್ಳ ಹೊಸ ಮಾರ್ಗವು" ಆಗಿದ್ದಾನೆ. ಜೀವವುಳ್ಳ ಮಾರ್ಗವಂದರೆ ನೀರು ಹರಿದು ಹೋಗುವ ಹೊಳೆ ಮುಂತಾದ್ದು. ಜೀವಜಲ ಹರಿದು ಹೋಗುವ ನದನೇ ಆಗಿ, ಯೇಸು ಜೀವವುಳ್ಳ ಮಾರ್ಗವಾಗಿದ್ದಾನೆ. ಆತನಲ್ಲಿ ವಿಶ್ವಾಸವಿಟ್ಟಿರುವವನು ತನ್ನ ಭಾರವನ್ನು (ಯಾವ್ಯಾವ ತರದ್ದಾದರೂ) ತಾನೇ ಇನ್ನು ಹೊತ್ತುಕೊಂಡು, ನಡದು ಹೋಗುವದು ಅವಶ್ಯವಿಲ್ಲಾ: ಈ ಜೀವಜಲನದನಲ್ಲಿ ಹಾರಿದವನನ್ನೂ, ಅವನ ಭಾರವನ್ನೂ ಈ ಜೀವಜಲನದನೇ ವಹಿಸಿ, ಮುಟ್ಟ ಬೇಕಾದ್ದಲ್ಲಿ ಮುಟ್ಟಿಸುವನು.

೩. ಘಾಳಿ ಗಿಡವನ್ನು ಮುರಿದು ಹಾಕಲಿಕ್ಕೆ ಕೂಡದ ಹಾಗೆ ಅದಕ್ಕೆ ಆಧಾರಕ್ಕೂ ಬಲಕ್ಕೂ ಒಂದು ಗೂಟವನ್ನು ಕೊಡ ಬೇಕು.—ಎದುರು ಘಾಳಿ ಇರುವ ಸಮಯಕ್ಕಾಗಲಿ, ಹಡಗವು ಎಲ್ಲಿಗೂ ತಾಗಿ ಮುಣಿಗಿ ಹೋಗುವ ಭಯ ಕಾಣುವ ಸಮಯಕ್ಕಾಗಲಿ, ಲಂಗರು ಇಳಿಸುವದುಂಟು. ಹಾಗೆಯೇ ನಮ್ಮ ಹೃತ್ಕಮಲವು ಮುರಿದು ಹೋಗದ ಹಾಗೆ ಅದಕ್ಕೆ ದೇವವಾಕ್ಯದ ಆಧಾರವು ಬೇಕು. ಈ ವಾಕ್ಯವೀಯುವ ಪ್ರತೀಕ್ಷೆಯಿಂದ ನಾವು ಮುಣಿಗಿ ಹೋಗದ ಹಾಗೆ ಉಪಾಯವಾಗ ಬೇಕು. ವಿನಾಶಕ್ಕೆ ತಪ್ಪಿಸಿ, ಉಳಿಸಿ, ಸಲಹುತ್ತೇನೆ ಎಂಬುವ ದೇವರ ವಾಗ್ದತ್ತವನ್ನೂ, ದೇವರು ಬೇರೊಬ್ಬರನ್ನು ತಪ್ಪಿಸಿ ಉಳಿಸಿ ಸಲುಹಿದ ಸಂಗತಿಗಳನ್ನೂ ನಾವು ನಮ್ಮ ಲಂಗರು ಎಂಬಂತೆ ಮಾಡಿ, ಹಿಡುಕೋ ಬೇಕು.

---

## ಲೇಖನಗಳು.

ಪ್ರಿಯರೇ!

ಫೆಬ್ರುವರಿ ತಿಂಗಳಿನ ಪತ್ರದಲ್ಲಿ ಒಂದು ಬಿನ್ನಹವನ್ನು ಓದಿ ಕೊಂಡಿದ್ದೀರಿ; ಏನಂದರೆ: ಕುರ್ಕಳವೆಂಬಲ್ಲಿ ಅವಶ್ಯವಾದ ಪ್ರಾರ್ಥನಾಲಯವನ್ನು ಕಟ್ಟಿಸುವ ಖರ್ಚಿನ ಬಗ್ಯೆ ಒಂದಿಷ್ಟಾದರೂ ಕೈ ನೀಡಿ ಸಹಾಯ ಮಾಡ ಬೇಕೆಂಬದೇ.

ಈ ಬಿನ್ನಹದ ಮೇಲೆ ಈ ವರೆಗೂ ಸದರಿ ಕಾರ್ಯಕ್ಕೆ ಬಂದೊದಗಿದ ಹಣದ ಲೆಖ್ಖವು ಎಷ್ಟಂದರೆ:

| | ರೂ. | ಆ. | ಪೈ. |
|---|---|---|---|
| ಸಭಾಪತ್ರಕರ್ತರ ಮುಖಾಂತರ ಬಂದದು . . . . . . . . . | ೧೬ | ೮ | ೬ |
| ಉಡ್ಪೀ ಮಧ್ಯಶಾಲೆಯ ಹುಡುಗರ ಕಡೆಯಿಂದ ಬಂದದು . . . . | ೨ | ೧೧ | ೩ |
| ಉಡ್ಪೀ ಮಿಶ್ಯನ್ ಹಬ್ಬದಲ್ಲಿ ಜಮಾಯಿಸೋಣಾದ್ದು . . . . . | ೨೮ | ೧೦ | ೬ |
| ಕುದ್ರೇಮುಖ ಎಂಬಲ್ಲಿ " " . . . . . . . | ೬ | ೦ | ೦ |
| ಶಿರ್ವ ಸಭೆಯವರು ಕೂಡಿಸಿ ಕೊಟ್ಟದು . . . . . . . . | ೨ | ೬ | ೦ |
| ಹುಬ್ಬಳ್ಳೀ " " " . . . . . . . . . . | ೧೧ | ೧ | ೦ |
| ಜುಮಲಾ: | ೬೭ | ೫ | ೩ |

ಕುರ್ಕಳದ ಸಭೆಗೆ ಶೇರಿದವರು ಕಟ್ಟುವ ಕೆಲಸದಲ್ಲಿ ಮಜೂರಿ ಇಲ್ಲದೆ ಮಾಡಲಿಕ್ಕೆ ಸಿದ್ಧರಾಗಿರುವಷ್ಟು ಸಹಾಯದ ಲೆಖ್ಖ ಅದಕ್ಕೆ ಕೂಡಿಸಿದ ಬಳಿಕ ಆಗುವಷ್ಟನ್ನು ನಮ್ಮ ಕಮ್ಮಿಟಿಯವರು ತಮ್ಮ ಮಾತಿನಂತೆ ದಯ ಮಾಡಿದರೆ, ಹ್ಯಾಗೂ ಬಡತನಕ್ಕಾದರೂ ಒಂದು ಮನೆಯನ್ನು ಕಟ್ಟಿಸಲಿಕ್ಕಾಗುವದೆಂತ ಕಾಣುತ್ತದೆ. ಆದರೆ ಸಾಲದ ಪಕ್ಷಕ್ಕೆ ಇನ್ನೊಮ್ಮೆ ಇಲ್ಲ್ಯಲ್ಲಿಯ ಕ್ರೈಸ್ತ ಸಹೋದರರ ಬಾ

ಗಲಿಗೆ ಬೇಡುವವರಾಗಿ ಬರ ಬೇಕಾದೀತು. ಹೀಗೆ ಬಂದರೆ, ಅವರು ಕೈ ನೀಡದೆ, ದೂಡಿ ಬಿಡಲಿಕ್ಕಿಲ್ಲವೆಂತ ಭರವಸವಾಗಿದ್ದೇನೆ. ಸದ್ಯಕ್ಕೆ ಸಹಾಯ ಮಾಡಿದಷ್ಟು ಸಹೋದರರಿಗೆ ದೇವರು ಅಧಿಕ ಪ್ರತಿಫಲ ದಯಪಾಲಿಸಲಿ! ಎಂತ ಪ್ರೀತಿಭಾವವಾಗಿ ಕೈ ಒತ್ತಿ, ಆಶೀರ್ವದಿಸುತ್ತೇನೆ.

ಕುರ್ಕಾಳದಲ್ಲಿಯೂ ಆ ಗ್ರಾಮಕ್ಕೆ ಶೇರಿದ ಬೇರೆ ಜಾಗಗಳಲ್ಲಿಯೂ ಸದ್ಯಕ್ಕೆ ೧೨ ಮನೆಗಳು ಸಭೆಯನ್ನು ಶೇರಿದಂಥಾವು. ೬ ಮನೆಗಳ ಜನರು ಸ್ನಾನ ಹೊಂದಿದವರೇ. ಮತ್ತು ೬ ಮನೆಗಳವರು ಸ್ನಾನಕ್ಕೆ ತಯಾರಾಗುತ್ತಾರೆ. ಇನ್ನು ಹೊಸಬರು ಬಹಳ ದಿನ ಹೋಗದೆ ಸಭೆಯನ್ನು ಶೇರುವ ಹಾಗೆ ಇದ್ದಾರೆ.

ಆ ಮನೆಯನ್ನು ಕಟ್ಟಿಸಲಿಕ್ಕೆ ಕುರ್ಕಾಳದಲ್ಲಿ ತಕ್ಕ ಠಾವು ಶಿಕ್ಕದ ಕಾರಣ ಅದಕ್ಕೆ ನೆರೆಯಾದ ಮುದಂಬೈಲೆಂಬಲ್ಲಿ ಒಂದು ಜಾಗವನ್ನು ಹುಡುಕ ಬೇಕಾಯಿತು. ಉಡ್ಪೀ ಅಜಮಾರ ಸ್ವಾಮಿಯವರ ಮಠಕ್ಕೆ ಶೇರಿದ ಭೂಮಿಯಲ್ಲಿ ಅಂಥಾ ಜಾಗ ನಮಗೆ ಮೂಲಗೇಣಿಯಾಗಿ ಶಿಕ್ಕಿತು. ಅದರಲ್ಲಿ ಕಟ್ಟುವ ಕೆಲಸವು ಶುರುವಾಗಿ ಸಾಗುತ್ತಿರುತ್ತದೆ.

ಈ ಮನೆಯನ್ನೂ ವಿಶೇಷವಾಗಿ ಸಭೆಯೆಂಬ ದೇವಮಂದಿರವನ್ನೂ ಕರುಣಾಳಾದ ಸ್ವಾಮಿ ಕಟ್ಟಿಸಿ, ತನ್ನ ದಿವ್ಯ ಆಶ್ರಯದಲ್ಲಿ ಶೇರಿಸಿ ಕೊಂಡು, ಕಾಪಾಡಿ, ಮೇಲಿಗೂ ತನ್ನ ಶ್ರೀನಾಮದ ಮಹಿಮೆಗೂ ಕೈಕೂಡುವಂಥಾದ್ದಾಗುವ ಹಾಗೆ ದಯಪಾಲಿಸಲಿ!

ಜುಲೈ ೨೨ರಲ್ಲಿ, ಉಡ್ಪಿಯಿಂದ. ಇಂತಿ ಕರ್ತನಲ್ಲಿ ನಿಮ್ಮ

ಗ. ರಿತ್ತರ್.

---

ಒಂದಾನೊಂದು ದಿನ ಸಂಜೇ ಹೊತ್ತು ನಾನು ಕೆಲವು ಸಂಗಾತಿಗಳೊಂದಿಗೆ ಸಂಭಾಷಣೆ ಗೈಯುತ್ತಿರಲಾಗಿ, ಅಹಂಭಾವ, ಅಹಂತೆಯನ್ನು ಕುರಿತ ಪ್ರಸ್ತಾಪವು ಬಂತು. ಆಗ ಅವರಲ್ಲಿ ಒಬ್ಬನು ಮನುಷ್ಯರಂತೆ ಮೃಗ ಸಸ್ಯಾದಿಗಳಿಗೂ ಅಹಂಭಾವ ಉಂಟು; ಹ್ಯಾಗಂದರೆ—ಒಂದು ನಾಯಿಗೆ, ನಾನಿದ್ದೇನೆ, ನಾನು ಬೇರೆ, ಆ ನಾಯಿ ಬೇರೆ, ಕೋಳಿ ಬೇರೆ, ಮೊಲ ಬೇರೆ ಎಂಬೀ ತರದ ತಿಳಿವಿಕೆ ಉಂಟು—ಇತ್ಯಾದಿ ಹೇಳಲಾಗಿ, ಇದಕ್ಕೆ ಪ್ರತಿಯಾಗಿ ನಾನು ಮನುಷ್ಯನಿಗೆ ಶಿವಾಯಿ ಮೃಗಾದಿಗಳಿಗೆ ಅಹಂಭಾವ ಇರುವದೇ ಇಲ್ಲ, ಅದಕ್ಕಿರುವ ಒಂದು ವಿಧದ ಸಹಜಬುದ್ಧಿ ಅಭ್ಯಾಸದಿಂದ ವಿಕಾಸವಾಗುತ್ತದಷ್ಟೆ. ಪರಂತು ಮನುಷ್ಯನು ದೇವರ ಹೋಲ್ವಿಕೆಯಲ್ಲಿ ನಿರ್ಮಿತನಾಗಿ, ಅಹಂಭಾವ ಬುದ್ಧಿಗಳುಳ್ಳ ಪ್ರತ್ಯೇಕ ಸ್ವಭಾವದವನೇ ಎಂತ ಉತ್ತರ ಕೊಡಲು, ಅವರು—ದೇವರು, ದೂತರು, ಮನುಷ್ಯರು ಇವರಿಗೆ ಅಹಂಭಾವದಲ್ಲಿ, ಸ್ವಭಾವದಲ್ಲಿ ತಾರತಮ್ಯ ಇರುವಂತೆಯೇ ಮನುಷ್ಯರು, ಮೃಗಗಳು, ವೃಕ್ಷಗಳು ಇವುಗಳದರಲ್ಲಿಯೂ ವ್ಯತ್ಯಾಸ ಉಂಟು, ಆದರೆ ಆ ಶಕ್ತಿ ಒಂದೇ; ಮನುಷ್ಯರಲ್ಲಿ ಅದು ಮೇಲ್ತರವಾಗಿಯೂ, ಇತರ ನಿರ್ಮಾಣಗಳಲ್ಲಿ ಕೀಳ್ತರವಾಗಿಯೂ ಅದೆ; ಅವುಗಳಿಗೆ ಹೇಳೋಕ್ಕೆ ಬಾಯಿ ಬರುವದಿಲ್ಲವಷ್ಟೆ ಎಂತ ಎದುರ್ವಾದಿಸಿ, ರೋಮಾ. ೮, ೨೨ನ್ನು ತಮ್ಮ ಮಾತಿಗಾಧಾರ ಮಾಡಿಕೊಂಡರು. ಹೀಗಿರುವದರಿಂದ ಈ ವಿಷಯದಲ್ಲಿ ನನಗೂ ಇತರರಿಗೂ ಸಮಾಧಾನವಾಗೋ ಬಗ್ಯೆ ಸಭಾಪತ್ರಕರ್ತರಾಗಲಿ, ವಿದ್ಯಾರ್ಥಿಗಳಾದ ಬೇರೊಬ್ಬರಾಗಲಿ ಈ ಪ್ರಸ್ತಾಪೋಚಿತ ವಿಷಯವನ್ನು ಪರಾಮರ್ಶಿಸಿ, ಸರಿಯಾದ ಒಂದು ಅಭಿಪ್ರಾಯವನ್ನು ಜವಾಬಾಗಿ ಮುಂದಿನ ಪತ್ರದಲ್ಲಿ ಬರದು ಕಳುಹಿಸಿದರೆ, ಬಹು ಉಪಕಾರವಾದೀತೆಂದು ಬಿನ್ನವಿಸಿ, ಈ ನನ್ನ ಅಪೇಕ್ಷೆಯು ಸಂತೋಷದಿಂದ ಸಿದ್ಧಿಯಾಗುವದೆಂಬದಾಗಿ ಕೋರುವ

ಸತ್ಯಾರ್ಥಿಯೊಬ್ಬ.

---

## ವಿವಿಧ ವರ್ತಮಾನಗಳು.

ತಾಂಬ್ರದಲ್ಲಿ ಕೆಲಸ ಮಾಡುವವರಿಗೆ ವಾಂತಿ ಭೇದಿರೋಗದ ಬಾಧೆ ಕಡಿಮೆ; ಇದನ್ನು ವೈದ್ಯರು ಚಿತ್ತಕ್ಕೆ ತಂದು, ಗಂಧಕವು ಆ ರೋಗಕ್ಕೆ ಚಿಕಿತ್ಸೆ ಎಂತ ತಿಳುಕೊಂಡರು. ಅಂಥಾ ಬಾಧೆ ಉಂಟಾದವನು ಮಲಗಿರುವಲ್ಲಿ ಸುಮಾರು ನಾಲ್ಕು ತೊಲೆ ಗಂಧಕ ಅರ್ಧ ತಾಸಿಗೊಂದಾವರ್ತಿ ಸುಡುತ್ತಾ ಇರ ಬೇಕು. ಈ ಉಪಾಯದಿಂದ ಬಹು ಜನರು ಗುಣ ಪಟ್ಟಿದ್ದಾರೆ.

ರೋಮನ್ ಕಥೋಲಿಕರು ಮಿಶ್ಯನ್ ಕಾರ್ಯಕ್ಕೆ ಎಂದೂ, ದೇವಾಲಯ ಕಟ್ಟುವದಕ್ಕೆ ಎಂದೂ, ಸೋಡತಿಗಳನ್ನು ಮಾಡಿ, ಸಾವಿರ ಸಾವಿರ ಕೂಡಿಸಿ, ಅರ್ಧ ಹಂಚಿ, ಅರ್ಧ ಇಟ್ಟು ಕೊಳ್ಳುತ್ತಾರೆ. ಅಲ್ಲಹಾಬಾದಿನಲ್ಲಿ ಪರ್ಸೆಲ್ ಎಂಬವನೊಬ್ಬನು ದೇವಾಲಯಕ್ಕಾಗಿ ಕೂಡಿಸಿದ ಹಣದಲ್ಲಿ ವಂಚನೆ ಮಾಡಿ, ತನ್ನ ಪೆಟ್ಟಿಗೆ ತುಂಬಿಸಿ ಕೊಂಡದರಿಂದ ಅವನಿಗೆ ಮೂರು ವರ್ಷಗಳಿಗೆ ಬಂದಿಖಾನೆ ನೇಮಕವಾಯಿತು.

ಹಿಂದುಸ್ಥಾನದಲ್ಲಿ ೯೩,೨೩೧ ಕುಷ್ಠರೋಗಿಗಳಿದ್ದಾರಂತೆ.

ಕಚ್ಛ ಶೀಮೆಯ ಪಶ್ಚಿಮ ಪ್ರಾಂತ್ಯದಲ್ಲಿ ಅಕಪತ ಎಂಬಲ್ಲಿ ಕಳೆದ ತಿಂಗಳ ೨೧ನೇ ತಾರೀಕಿನ ರಾತ್ರಿ ಸುಮಾರು ೧೨ ಅಥವಾ ೨ ಘಂಟೆಗೆ ಲಘು ಭೂಕಂಪವಾಯಿತು. ಏನೂ ಹಾನಿಯಾಗಲಿಲ್ಲ.

ಉತ್ತರದಲ್ಲಿ ಚಿನ್ಸುರ ಎಂಬಲ್ಲಿ ಒಬ್ಬ ಕ್ರೈಸ್ತ ಉಪದೇಶಕನು ಬಹಿರಂಗವಾಗಿ ಕ್ರೈಸ್ತಮತವನ್ನು ಅಲ್ಲಗಳೆದು, ಬ್ರಹ್ಮಸಮಾಜವನ್ನು ಶೇರಿದನು.

ಚೀನದಲ್ಲಿ ಕಿಯೆಂಗ್‌ಪೆ ಎಂಬ ಊರಿನಲ್ಲಿದ್ದ ಕಥೋಲಿಕ ಕ್ರೈಸ್ತರನ್ನು ಮೂರ್ತಿಪೂಜಕರು ಬಹುಶಾ ಹಿಂಸೆ ಮಾಡಿ, ದೇಶದೊಳಗಿಂದ ಹೊರಡಿಸಿ, ಅನೇಕರನ್ನು ಕೊಂದು ಹಾಕಿದರು. ಒಂದು ವರೆ ಸಾವಿರ ಕ್ರೈಸ್ತರಿದ್ದ ಊರಿನಲ್ಲಿ ಈಗ ೫೦ ಮಾತ್ರ ಶೆರೆಮನೆಯಲ್ಲಿದ್ದಾರೆ.

ಚೀನ ದೇಶದ ಅನೇಕ ನಾಡುಗಳಲ್ಲಿ ಬರೆಗಾಲ ಬೀಳುವದೆಂತ ತೋರುತ್ತದಂತೆ.

ಗ್ರೇಟ ಬ್ರಿಟನ್ ರಾಜ್ಯದಲ್ಲಿ ೫೧,೨೫೦ ಯೆಹೂದ್ಯರಿದ್ದಾರೆ. ಇವರಲ್ಲಿ ೩೯,೮೩೩ ಮಂದಿ ಲಂಡನ ಪಟ್ಣದಲ್ಲಿ ವಾಸ ಮಾಡುವವರು.

ನಮ್ಮ ಕರ್ತನು ತನ್ನ ಹೆಸರಿನಲ್ಲಿ ಒಂದು ಪಂಚಪಾತ್ರೆ ನೀರು ಕೊಟ್ಟರೆ, ಅದಕ್ಕೂ ಪ್ರತಿಫಲ ಉಂಟೆಂತ ಹೇಳಿದನು. ಲಂಡನಿನಲ್ಲಿ ಒಬ್ಬ ಕಾಮಗಾರಿ ಚುರುಟು ಶೇದುವದನ್ನು ಬಿಟ್ಟು, ಅದಕ್ಕೆ ಬೀಳುತ್ತಿದ್ದ ಹಣವನ್ನು ಉಳಿಸಿ, ವಾರಕ್ಕೆ ೫-೬ ಸಾರಿ ಅನಾಥ ಹುಡುಗರಿಗೆ ಊಟ ನೀಡುತ್ತಿದ್ದನು; ಕೆಲವು ವರುಷಗಳಿಂದ ಹೀಗೆ ಮಾಡುತ್ತಾ ಬರುವವನಾಗಿ, ಹೋದ ವರಷ ೬೪೦ ಸಾರಿ ಊಟವನ್ನೂ ೨೫೦ ಸಾರಿ ಚಾನೀರನ್ನೂ ಕೊಡುವದಕ್ಕೆ ಸಾಮರ್ಥ್ಯವುಳ್ಳವನಾದನು.

ಐಗುಪ್ತ ದೇಶದ ಕಾಯಿರೋ, ಇಶ್ಮಾಲಿಯಾ, ಸುವೇಜ, ಈ ಪಟ್ಣಗಳಲ್ಲಿ ಎರಡು ತಿಂಗಳ ಹಿಂದೆ ಒಂದು ರಾತ್ರಿ ಮಹಾ ಒಂದು ಜ್ಯೋತಿರ್ಮಂಡಲವು ಪ್ರತ್ಯಕ್ಷವಾಯಿತು. ಅದು ದಕ್ಷಿಣ ಪೂರ್ವದಿಂದ ಉದಯವಾಗಿ ಕಾಣದೆ ಹೋಗುವಾಗ್ಯೆ ಫಿರಂಗಿ ಗುಂಡು ಹಾರಿಸಿದರೆ ಹ್ಯಾಗೋ ಹಾಗೆ ಶಬ್ದವಾಯಿತು. ಸುವೇಜ ಪಟ್ಣದಲ್ಲಿ ಹಗಲಿನಂತೆ ಬೆಳಕಾಗಿ, ಮುಸಲ್ಮಾನರು ಕಡೇ ದಿನ ಬಂತೆಂದು ಮಶೀದಿಗಳಿಗೆ ಓಡಿ ಹೋಗಿ, ನಿಮಾಜು ಮಾಡಿದರಂತೆ.

ಯೇಸುವಿತರ ಆಸ್ತಿಸೊತ್ತನ್ನು ಸರಕಾರಕ್ಕೆ ಸ್ವಾಧೀನವಾಗ ಬೇಕು; ಫ್ರಾನ್ಸಿನಲ್ಲಿರುವ ಸನ್ಯಾಸಿ ಮಠಗಳ ಆಸ್ತಿ ಲಭ್ಯವಾದ್ದು ಹ್ಯಾಗೆಂದು ವಿಚಾರಿಸ ಬೇಕು, ಮತ್ತು ಯೇಸುವಿತರನ್ನು ಫ್ರೆಂಚ ರಾಜ್ಯದೊಳಗಿಂದ ಗಡಿಪಾರು ಮಾಡ ಬೇಕು ಎಂಬದಾಗಿ ಮರ್ಸೈಲ್ಯೆಯಲ್ಲಿ ಹೇರಳ ಜನರು ಕೂಡಿ ಒಪ್ಪಿತ ಹಾಕಿ ಅರ್ಜಿ ಬರಕೊಂಡಿದ್ದಾರೆ.

ಬೌದ್ಧಧರ್ಮವನ್ನು ಪರಿಪೂರ್ಣ ಶೋಧನೆ ಮಾಡಿದ ಒಬ್ಬ ಫ್ರೆಂಚ ವಿದ್ವಾಂಸನ ಅಭಿಪ್ರಾಯವೇನಂದರೆ: ಮಹಮ್ಮದನು ಇಸ್ಲಾಮ ಮತವನ್ನು ಸ್ಥಾಪಿಸಿದಂತೆ ಬೌದ್ಧಮತವನ್ನು ಸ್ಥಾಪಿಸಿದಂಥವನು ಇಲ್ಲಾ; ಗೌತಮಬುದ್ಧನೆಂದೂ ಶಾ

ಕ್ಯಮುನಿ ಎಂದೂ ಪ್ರಸಿದ್ಧನಾದವನು ಅದರ ಸ್ಥಾಪಕನಲ್ಲ: ಸ್ಥಾಪಕನೆಂದು ಕಲ್ಪಿಸಲ್ಪಟ್ಟವನೇ. ಬೌದ್ಧಮತವು ಅಥಪೂರ್ವಕಾಲದ ಸಂಪ್ರದಾಯಗಳೂ ಬೋಧನೆಗಳೂ ಸಂಗ್ರಹಿಸಿದ ಮತವಾಗಿದೆ.

ಲಂಡನ ಮಿಶ್ಯನ ಸಂಘದವರ ಕಳೆದ ವರ್ಷದ ರಿಪೋರ್ಟಿನ ಪ್ರಕಾರ ಚೀನ, ಉತ್ತರ ಹಿಂದುಸ್ಥಾನ, ದಕ್ಷಿಣ ಹಿಂದುಸ್ಥಾನ, ತಿರುವಂಕೋಡು, ಮದಗಸ್ಕರ, ದಕ್ಷಿಣ ಆಫ್ರಿಕ, ವೆಸ್ಟ್ ಇಂಡೀಸ್, ಪೊಲಿನೇಶಿಯ ಈ ಪ್ರಾಂತ್ಯಗಳಲ್ಲಿ ಇರುವ ವಿಲಾಯತಿ ಮಿಶ್ಯನೆರಿಗಳು ೧೫೫; ದೇಶೀಯ ಮಿಶ್ಯನೆರಿಗಳು ೪೮೧; ಪ್ರಸಂಗಿಗಳು ೩,೪೪೬; ಕ್ರೈಸ್ತರು ೪೦೩,೫೫೩; ಹುಡುಗರ ಶಾಲೆಗಳು ೧,೧೦೮ ಕಲಿಯುವ ಹುಡುಗರು ೩೬,೫೭೧; ಹುಡಿಗಿಯರ ಶಾಲೆಗಳು ೩೮೨; ಕಲಿಯುವ ಹುಡುಗಿಯರು ೨೫,೩೫೪. ಶಾಲೆಗಳಲ್ಲಿ ಕಲಿಯುವ ಹುಡುಗರಿಂದ ಬಂದ ಹಣ ೪೩,೧೨೦ ರೂಪಾಯಿ; ಕ್ರೈಸ್ತರ ವಂತಿಗೆ ಹಣ ೧೬೬,೮೪೦ ರೂಪಾಯಿ.—ಚೀನ ದೇಶದ ಹೊಂಗ್‌ಕೊಂಗಿನ ಪ್ರೊಟೆಸ್ಟಾಂಟ ಮಿಶ್ಯನಿನವರು ೨,೨೦೦ ಕ್ರೈಸ್ತರನ್ನು ಸಭೆಗೆ ಶೇರಿಸಿದ್ಧಾರೆ; ಅವರೊಳಗೆ ೧,೪೦೦ ಮಂದಿ ರಾತ್ರಿಭೋಜನಕ್ಕೆ ಬರುವವರು.—ಅಶಂತಿ ಶೀಮೆಯ ಅರಸನು ಇಂಗ್ಲಿಷರ ಸಂಗಡ ಸಮಾಧಾನ ಮಾಡಿಕೊಂಡು, ವೆಸ್ಲಿಯನ್ ಮಿಶ್ಯನಿನವರು ತನ್ನ ರಾಜಧಾನಿಯಾದ ಕುಮಾಸಿಯಲ್ಲಿ ಪುನಹಾ ಬಂದು ಇರ ಬೇಕೆಂದು ಬೇಡಿ ಕೊಂಡಿದ್ಧಾನೆ.

(ಹಿಂದಿನದನ್ನು ಸಂಗ್ರಹಿಸಿದ್ದು: Ch. W.)

ಶುಭಶಕುನವುಂಟು, ದುಃಶಕುನವುಂಟು, ಹಾಗೂ ಅಮೃತಘುಳಿಗೆಯುಂಟು, ವಿಷಘುಳಿಗೆಯುಂಟು ಎಂಬದಾಗಿ ನಂಬುವದೂ ನಂಬಿಸುವದೂ ಬಹಳ ವಾಡಿಕೆಯಾಗಿದೆ. ಈ ವಿಚಾರಕ್ಕೆ ಶೇರಿದ್ದೆಲ್ಲವು ಮೂಢಭಕ್ತಿಯ ಸಂಗತಿಯೂ ಭ್ರಾಂತಿಯ ಸಂಗತಿಯೂ ಆಗಿದೆ. ಅಂಥ ಭ್ರಾಂತಿಗಳನ್ನು ಹಿಡಿದು, ವಿಚಾರಬುದ್ಧಿಗೆ ಕೇವಲ ವಿಪರೀತವೆಂತಲೂ ಅವಿಚಾರದ ಕೆಲಸವೆಂತಲೂ ಕಾಣುವಂಥಾದ್ದನ್ನೇ ಜನರು, ಎಷ್ಟು ಖರ್ಚಾದರೂ ಎಷ್ಟು ಪ್ರಯಾಸ ಬಿದ್ದರೂ, ಮಾಡಿ, ದುಃಖಕ್ಕೂ ನಷ್ಟಕ್ಕೂ ಗುರಿಯಾಗುತ್ತಾರೆ. ಅಂಥ ಮೂಢ ವಿಶ್ವಾಸಗಳೂ ಭ್ರಾಂತಿಯ ಕೃತ್ಯಗಳೂ ಕ್ರೈಸ್ತರಲ್ಲ್ಯಾದರೂ ಇರುವ ಮತ್ತು ನಡೆಯುವ ಮಾತು ಬಹು ದುಃಖಕ್ಕೂ ನಾಚಿಕೆಗೂ ತಕ್ಕದಾಗಿದೆ.—ಯೇಸು ಕ್ರಿಸ್ತನ ದಿವಾರೋಹಣದಿನದ ಮಧ್ಯರಾತ್ರೀ ವೇಳೆಗೆ "ಬಟ್ಟೆ" ಅಥವಾ "ಆಂತ್ರವೃದ್ಧಿ" ಎಂಬದು ಉಂಟಾದವರು ಯಾರಿಗೂ ಕಾಣದೆಯೂ, ಯಾರೂ ಮಾತಾಡಿಸದೆಯೂ ಹೊಳೆಯಲ್ಲಿ ಮಿಂದು ಅಥವಾ ಮಿಾಸಿ ಕೊಂಡು ಬಂದರೆ, ವಾಶಿಯಾಗುವರೆಂಬ ಮಾತುಂಟು. ವಿರ್ಶಂಬೆರ್ಗಂಬ ಶೀಮೆಯಲ್ಲಿ ಒಬ್ಬ ಹೆಂಗಸು ಆ ಮಾತನ್ನು ಕೇಳಿ, ನಂಬಿ, ಸದರಿ ಊನತೆಯಿದ್ದಂಥಾ ಮಗುವನ್ನು ಕಳೆದ ದಿವಾರೋಹಣದಿನದ ಮಧ್ಯರಾತ್ರಿಗೆ ಮಿಾಸಿ ಬರ ಬೇಕೆಂತ ಹೋದ್ದಲ್ಲಿ ಹೊಳೆಯ ಥಡದಲ್ಲಿ ಜಾರಿ, ಮಗುವಿನ ಸಮೇತ ಹೊಳೆಯಲ್ಲಿ ಬಿದ್ದು, ಮುಣಿಗಿ, ಸತ್ತು ಹೋದಳು.

ಚೇನಿಯವರಲ್ಲಿ ಇತ್ತಲಾಗೆ ಅನೇಕಾನೇಕರು ಸ್ವದೇಶವನ್ನು ಬಿಟ್ಟು, ಉತ್ತರ ಅಮೇರಿಕಕ್ಕೂ ದಕ್ಷಿಣ ಅಮೇರಿಕಕ್ಕೂ ಔಸ್ತ್ರಾಲ್ಯಕ್ಕೂ ವಾಸಾಂತರಿಗಳಾಗಿ ಹೋಗುತ್ತಿದ್ಧಾರೆ. ಚೀನ ಸಾಮ್ರಾಷ್ಟ್ರದಲ್ಲಿ ನ್ಯಾಯವಿಚಾರಣೆಯ ಸಂಗತಿ ಹ್ಯಾಗೆಂದು ತಿಳಿದರೆ, ಚೇನಿಯರು ಸ್ವದೇಶಕ್ಕೆ ವೆಕ್ಕಸವಾಗಿ, ಪರದೇಶಕ್ಕೆ ಆಶೆ ತಾಳುತ್ತಿರುವದು ಆಶ್ಚರ್ಯವಲ್ಲವೆಂತ ಕಾಣುವದು. ಆ ದೇಶದ ಕಾರುಬಾರು ಹ್ಯಾಗೆಂತ ಮುಂದಿನ ವಿವರವು ಕಾಣಿಸುವದು. ವಸಂಜ್ ಎಂಬ ಊರಿನಲ್ಲಿ ಇಬ್ಬರು ವರ್ಗದಾರರು ತಮ್ಮ ಸ್ವಾಸ್ಥ್ಯವಾಗಿದ್ದ ಜಾಗವನ್ನು ಆ ಕಡೆಯಲ್ಲಿ ಲೋಹಮಾರ್ಗವೆಂಬದನ್ನು ಕಟ್ಟಿಸ ಬೇಕೆಂದಿದ್ದ ಇಂಗ್ಲಿಷ್ ಸಂಘದವರಿಗೆ ಮಾರಿ ಬಿಟ್ಟಾಗ, ಸರಕಾರದವರು ಅದಕ್ಕೆ ಒಪ್ಪಿಕೊಂಡಂತಿದ್ದು, ಕ್ರಯಚೀಟು "ರೆಜಿಸ್ಟರ್" ಮಾಡಿ, ಮೊಹರು ಹಾಕಿ, ದೃಢ ಪಡಿಸಿದ ಮೇಲೆ ಆ ವರ್ಗದಾರರನ್ನು ಹಿಡಿದು, ದರ್ಯಾಪ್ತಿ ಮಾಡಿ, ಒಬ್ಬನಿಗೆ ೨೦೦೦, ಇನ್ನೊಬ್ಬನಿಗೆ ೨೭೦೦ ಬಿದುರು

ದಬ್ಬೆಯ ಪೆಟ್ಟುಗಳನ್ನು ವಿಧಿಸಿ ತೀರ್ಪು ಮಾಡಿದರು. ಮೊದಲನೆಯವನಿಗೆ ಒಮ್ಮೆಯೇ ೩೦೦ ತಿನ್ನಿಸಿದ್ದಲ್ಲಿ ಅವನ ಪ್ರಾಣ ಹಾರಿ ಹೋಯಿತು. ಎರಡನೆಯವನು ಆಗಾಗ್ಯೆ ಇಷ್ಟಿಷ್ಟು ಹೊಂದಿ, ವಿಧಿಸಿದಷ್ಟು ತಿನ್ನ ಬೇಕಾಯಿತು.

ಮುರಾದ್ ಎಫೆಂದಿ ಎಂಬ ಹೊಸ ಸುಲ್ತಾನನು ಪಟ್ಟಕ್ಕೆ ಬಂದ ಮೇಲೆ ಮಾಡಿದ ಮುಖ್ಯ ಕೆಲಸವೇನಂದರೆ: ತನ್ನ ಮೊದಲಿನ ಹೆಂಡರಿಗೆ ೩೦೦ ಹೊಸ ಹೆಂಡರನ್ನು ಕೂಡಿಸಿ ಮಾಡಿ ಕೊಂಡದೇ. ಹಿಂದುಗಳ ಕೃಷ್ಣ ದೇವರಿಗೂ ತುರ್ಕರ ಸುಲ್ತಾನನಿಗೂ ಬಹಳ ಹೋಲಿಕೆಯದೆ.—ಇತ್ತಲಾಗೆ ಮುರಾದ್ ರೋಗಗ್ರಸ್ತನಾಗಿ, ರಾಜ್ಯಭಾರ ಮಾಡಲಶಕ್ತನಾದನಂತೆ. ಅವನ ತಮ್ಮ ಅಬ್ದುಲ್‌ಹಾಮಿದನಿಗೆ ಪಟ್ಟ ಶಿಕ್ಕುವಂತೆ ತೋರುತ್ತದೆ.

ದನೂಬಿಕ ಸಂಸ್ಥಾನಗಳೆನ್ನಿಸುವ ವಲ್ಲಖ್ಯ ಮತ್ತು ಮೊಲ್ದಾವ್ಯವೆಂಬ ಶೀಮೆಯವರು ತಾವು ಆರಿಸಿ ಕೊಂಡ ಸ್ವರಾಜರಿಗೊಳಗಾಗಿದ್ದಾಗ್ಯೂ, ತಮ್ಮ ಮೇಲೊಡೆಯನೆಂದೆನ್ನಿಸಿ ಕೊಳ್ಳುವ ಸುಲ್ತಾನನಿಗೂ ಒಳಗಾಗಿ ಕಪ್ಪ ಕೊಡುತ್ತಿರ ಬೇಕು. ಇತ್ತಲಾಗೆ ಆ ಶೀಮೆಯವರು ಪೂರ್ಣ ಸ್ವಾತಂತ್ರ್ಯಪ್ರಿಯರಾಗಿ, ತಾವು ಇನ್ನು ಮುಂದೆ ಕಪ್ಪ ಕಟ್ಟಲಿಕ್ಕಿಲ್ಲ ಎಂಬದಾಗಿ ತುರ್ಕ್ಯ ಸರಕಾರಕ್ಕೆ ತಿಳಿಸಿ, ತಮ್ಮ ದಂಡನ್ನು ಯುದ್ಧಕ್ಕೆ ಸೇರಿಸ ತೊಡಗಿದರು.

ತುರ್ಕ್ಯರಾಜ್ಯದಲ್ಲಿ ನಡೆಯುವ ಯುದ್ಧ ಕಾಟಕಾಯಿಗಳ ವಿಷಯ ಈ ಸರ್ತಿಗೆ ಹೆಚ್ಚಿನ ವರ್ತಮಾನವಿಲ್ಲಾ. ಉಭಯಶತ್ರುರು ಹೋರಾಡುತ್ತಾ ಬರುತ್ತಾರೆ. ಜಯವೆಂಬದು ಯಾವ ಕಡೆಯವರಿಗೆ ಆಗುವದೆಂತ ದೂರದಲ್ಲಿರುವವರಿಂದ ಈಗಲೇ ಹೇಳಲಿಕ್ಕಾಗದು.—ಬುಲ್ಗಾರ್ಯದಲ್ಲಿ ತುರ್ಕರು ನಡಿಸಿದ ಮಹಾ ರಾಕ್ಷಸಕೃತ್ಯಗಳ ಸಂಗತಿ ಮಾತ್ರ ಹೆಚ್ಚಿನ ಪ್ರಸ್ತಾಪಕ್ಕೆ ಯೋಗ್ಯವಾಗಿದೆ. ಆ ಶೀಮೆಯ ಹೆಚ್ಚಿನ ಕ್ರೈಸ್ತರು ವಾಸವಾಗಿದ್ದು, ತಕ್ಕಷ್ಟು ಪರಿಣಾಮದಲ್ಲಿದ್ದ ಒಂದು ನಾಡಿನ ಮೇಲೆ ತುರ್ಕರು ಬಂದಿವಾನರನ್ನೂ ಅಥಮಾಧಮ ಕಾಕರನ್ನೂ ಪೋಕರನ್ನೂ ದೌಡಾಡಿಸಿಬಿಟ್ಟು, ಅವರ ಕೈಯಿಂದ ನೂರಾರು ಹಳ್ಳಿ ಗ್ರಾಮ ಊರುಗಳನ್ನು ಸೂರೆ ಮಾಡಿಸಿ, ಸುಡಿಸಿ, ಹೆಂಗಸರಿಗೂ ಹುಡುಗರಿಗೂ ಶಿಶುಗಳಿಗಾದರೂ ದಯವೇನೂ ತೋರಿಸದೆ, ಅವಾಚ್ಯ ಕೃತ್ಯಗನ್ನು ನಡಿಸಿ, ನಿವಾಸಿಗಳನ್ನು ಹೊಡಹೊಡದು, ಕಡಕಡಿದು, ಸಂಹಾರ ಮಾಡಿಸಿದರು. ರೂಪವಿದ್ದ ಯೌವನ ಸ್ತ್ರೀಯರನ್ನು ಮಾತ್ರ ಉಳಿಸಿ, ಬಲಾತ್ಕರಿಸಿ, ಭಂಗ ಪಡಿಸಿ, ಶೆರೆ ಹಿಡಿದು ವೈದರು. ಈ ಪ್ರಕಾರದಲ್ಲಿ ೨೦ ಸಾವಿರವೋ? ೨೫ ಸಾವಿರವೋ? ದಂಗೆಗೆ ಏಳದಂಥಾ ಕ್ರೈಸ್ತ ಜನರು ಬರೇ ಪೈಶಾಚಕ ಕರ್ಕಶತನಕ್ಕೆ ಗುರಿಯಾಗಿ ಸಂಹಾರವಾದರು.—ಕ್ರೈಸ್ತ ಜನರಿಗೆ ಈ ಪ್ರಕಾರ ನಡಿಸುತ್ತಾ ಬಂದಂಥಾ ಇನ್ನು ಮುಂದೆಯೂ ನಡಿಸುತ್ತಾಬರ ಮನಸ್ಸಿದ್ದಂಥಾ ತುರ್ಕರ ಪಕ್ಷ ಇಂಗ್ಲಿಷರು (ಅಂದರೆ ಇಂಗ್ಲಿಷ್ ಸರಕಾರವು, ಪ್ರಜೆಯೆಲ್ಲಾ) ಹಿಡಿದಿದ್ದಾರೆ! ಇಂಗ್ಲಿಷರ ಪ್ರಧಾನ ಮಂತ್ರಿಗಳು— "ನಾವು ಲೋಕವನ್ನು ಬೆಬ್ಬಳೂ ಬೆರಗೂ ಪಡಿಸತಕ್ಕ ಯೋಚನೆ ಹಿಡಿದು, ಕಾರ್ಯಗಳನ್ನು ನಡಿಸ ಹೋಗುತ್ತೇವೆ" ಎಂಬದಾಗಿ ಆಲೋಚನಾ ಸಭೆಯಲ್ಲಿ ಮಾತಾಡಿ ಸೂಚಿಸಿದ ಸಂಗತಿ ಇದೇಯೋ? ಅಕಟಾ! ಈ ಸಂಗತಿ ಎಲ್ಲಾ ಮಹಾ ದುಃಖದ್ದಾಗಿ, ಕ್ರೈಸ್ತರೆಲ್ಲರ ವಿಜ್ಞಾಪನೆಗೆ ಬಹು ತಕ್ಕದೇ.

ಕಳದ ವರುಷವೊಂದರಲ್ಲಿ ರುಸ್ಯ ಸಾಮ್ರಾಜ್ಯದಲ್ಲಿ ರಾಜಾಶ್ರಿತ (ಗ್ರೀಕ) ಕ್ರೈಸ್ತ ಸಭೆಯನ್ನು ೧೭೦೭ ಕಥೋಲಿಕರು, ೭೪೩ ಅವಿರ್ಸ್ನ್ಯ ಮತ್ತು ಪ್ರೊಟೆಸ್ಟಾಂಟ ಕ್ರೈಸ್ತರು, ೫೧೮ ವಿಗ್ರಹಾರಾಧಕರು, ೭೪೭ ಮುಸಲಮಾನರು, ೪೨೭ ಯೆಹೂದ್ಯರು ಶೇರಿದರು.

ನೂರಾರು ಜರ್ಮನ್ ಕ್ರೈಸ್ತರು ಪಲೆಸ್ತೀನ ದೇಶದಲ್ಲಿ ಬಸ್ತಿ ಮಾಡಿ, ಉಳುಕೊಂಡ ಕಡೆಗಳ ಭೂಮಿಯನ್ನು ಉತ್ಕೃಷ್ಟ ಸ್ಥಿತಿಗೆ ತರುವಂತೆ ಪ್ರಯತ್ನ ಮಾಡುವವರಾದ ಮೇಲೆ ಇಂಗ್ಲಿಷರು ಸಹಾ ಆ ದೇಶಕ್ಕೆ ಹೊರಟು, ಬಸ್ತಿ ಮಾಡ ಬೇಕೆಂಬ ಯೋಚನೆ ಹಿಡಿದು ಇದ್ದಾರೆ.

ಕಾನಡದಲ್ಲಿ ಮುಖ್ಯವಾಗಿ ಮೊಂಟ್ರಿಯಲ್ ಎಂಬಲ್ಲಿ ಬಹುತೇಕ ಜನರು ಕಥೋಲಿಕ ಮತವನ್ನು ಬಿಟ್ಟು, ಪ್ರೊಟೆಸ್ಟಾಂಟರಾದರೆಂಬ ವರ್ತಮಾನವು ೧೧ನೇ ಪಾನಿನಲ್ಲಿಯೂ ೮ನೇ ಪುಸ್ತಕದ ೧೩೦ನೇ ಪಾನಿನಲ್ಲಿಯೂ ಬಂದದೆ. ಇತ್ತಲಾಗೆ ಮತ್ತೂ ಮತ್ತೂ ಕಥೋಲಿಕರು ಪ್ರೊಟೆಸ್ಟಾಂಟ ಸಭೆಯನ್ನು ಶೇರಿದರೆಂಬ ವಾರ್ತೆ ಮುಟ್ಟಿತು.

ಪಾರ್ಶಿಸ್ಥಾನಕ್ಕೆ ಶೇರಿದ ಉರುಮ್ಯವೆಂಬಲ್ಲಿ ಮುಸಲಮಾನರು ಕ್ರೈಸ್ತ ಮತದಲ್ಲಿ ತಾತ್ಪರ್ಯ ಹಿಡಿಯ ತೊಡಗಿ, ಕ್ರೈಸ್ತರೊಂದಿಗೆ ಬಹಳ ಸಂಭಾಷಣೆಗಳನ್ನು ಮಾಡುತ್ತಾ, ಅವರ ಪ್ರಾರ್ಥನೆಗಳಿಗೆ ಬರುತ್ತಾ ಇದ್ದಾರಂತೆ.

ಮೇ ತಿಂಗಳಲ್ಲಿ ಪರೀಸು ಪಟ್ಣದಲ್ಲಿ ಕೆಲವು ಫ್ರೆಂಚ ಕ್ರೈಸ್ತ ಧರ್ಮಾರ್ಥಕ ಸಂಘಗಳ ವಾರ್ಷಿಕ ಕೂಟಗಳು ಆಗಿ ನಡೆದವು. ೧೮೧೮ನೇ ಇಸ್ವಿಯಲ್ಲಿ ಸ್ಥಾಪನೆಯಾದ ಫ್ರೆಂಚ ದೇವವಾಗ್ಗ್ರಂಥ ವಿಸ್ತಾರಕ ಸಂಘದ್ದು ಅವುಗಳಲ್ಲಿ ವಿರಾಜಿಸುವಂಥಾದ್ದಾಯಿತು. ಅದಕ್ಕೆ ಈ ಸರ್ತಿ ಅನೇಕ ಜನರು ಮಾತ್ರವಲ್ಲಾ, ಪ್ರೊಟೆಸ್ಟಾಂಟರಾದ ಪ್ರಭುಗಳೂ ಮಂತ್ರಿಗಳೂ ಸರಕಾರಿ ದೊಡ್ಡ ದೊಡ್ಡ ಬೇರೆ ನೌಕರರೂ ಸಹಾ ಮಾತ್ರವಲ್ಲಾ, ಕೆಲವು ಮಂದಿ ಕಥೋಲಿಕರಾದ ಪ್ರಭುಗಳೂ ಸರಕಾರಿ ದೊಡ್ಡ ದೊಡ್ಡ ನೌಕರರೂ ಸಹಾ ಕೂಡಿ ಬಂದರು.

ಮಹಾ ಬ್ರಿತನ್ಯದಲ್ಲಿಯ ಆಯಾ ಕ್ರೈಸ್ತ ಧರ್ಮಾರ್ಥಕ ಸಂಘಗಳು ಕಳೆದ ವರುಷದಲ್ಲಿ ಸಹಾಯಾರ್ಥವಾಗಿ ಒಟ್ಟಿಗೆ ೧,೧೪,೫೦,೬೩೦ ರೂಪಾಯಿಗಳನ್ನು ಹೊಂದಿದ ಮಾತು ಆಶ್ಚರ್ಯದ್ದಲ್ಲವೋ? ದೇವವಾಗ್ಗ್ರಂಥವಿಸ್ತಾರಕ ಸಂಘದವರ ಭಂಡಾರಕ್ಕೆ ೨೨,೨೩,೨೦೦, ಕ್ರೈಸ್ತ ಧರ್ಮದ ಸಂಬಂಧವಾದ ವಹಿಗಳನ್ನು ಹಬ್ಬಿಸುವ ಸಂಘದವರದಕ್ಕೆ ೧೪,೬೮,೨೧೦, ಒಂಭತ್ತು ಮುಖ್ಯ ಮಿಶ್ಯನ್ ಸಂಘಗಳ ಭಂಡಾರಗಳಿಗೆ ೬೮,೩೦,೦೯೦ ರೂಪಾಯಿ ಬಿತ್ತು. ಈ ವಿಶಿಷ್ಟ ಸಂಘಗಳ ವಾರ್ಷಿಕ ಕೂಟಗಳು ಈ ವರುಷದಲ್ಲೂ ಮೇ ತಿಂಗಳಲ್ಲಿ ಲಂದನ್ ನಗರದಲ್ಲಿ ನೆರೆದು, ಬಹು ಸಾನಂದವಾಗಿಯೂ ಸಫಲವಾಗಿಯೂ ನಡೆದವಂತೆ. ಮಿಶ್ಯನ್ ಸಾಹಸಗಳಲ್ಲಿ ಇಂಗ್ಲಿಷರು ಪೂರ್ವ ಮತ್ತು ಮಧ್ಯ ಆಫ್ರಿಕದಲ್ಲಿ ತೊಡಗಿಸಿದಂಥವುಗಳು ವಿಶೇಷವೇ.

ಸ್ವೀತ್ಸರ್ಲಂದ್ ದೇಶದ ಪೂರ್ವ ಕಥೋಲಿಕರು "ಕ್ರೈಸ್ತ ಕಥೋಲಿಕ ಸಭೆಯವರು" ಎನ್ನಿಸಿಕೊಳ್ಳುವವರಾಗಿ, ತಮಗೆ ಒಬ್ಬ ಅಧ್ಯಕ್ಷನನ್ನು ಆರಿಸಿ, ನೇಮಿಸಿಟ್ಟು ಕೊಂಡರು. ಈ ಅಧ್ಯಕ್ಷನಿಗೆ ಎಲ್ಲ ವಿಚಾರಗಳಲ್ಲಿ ಒಳ್ಳೇ ಹೆಸರುವಾಶಿಯೂ ಸುಶೀಲತೆಯೂ ಇರುವದರಿಂದ ಆ ಸಭೆಯವರು ಈತನ ಪಾಲನೆಯಲ್ಲಿ ವೃದ್ಧಿಯಾಗಿ, ಪರಿಣಾಮಪಟ್ಟಾರೆಂಬ ಮಾತಿಗೆ ಮಾನುಷಬುದ್ಧಿಗೆ ತಕ್ಕ ಆಸ್ಪದ ತೋರುತ್ತದೆ. ಪಪ್ಪುಕ ಸಭೆಯ ದುರ್ಭೋಧನೆಗೂ ದುರಾಚಾರಾದಿಗಳಿಗೂ ಹೇಸಿ, ಅಗಲಿ ಹೋದ ಈ "ಹೊಸ ಕ್ರೈಸ್ತ ಕಥೋಲಿಕರ" ಸಭೆಗಳು ಸ್ವೀತ್ಸರ್ಲಂದದಲ್ಲಿ ಈಗ ೫೫ ಇದ್ದಾವೆ. ಇವುಗಳ ಸಂಬಂಧದಲ್ಲಿ ೭೩,೦೦೦ ಜನರಿದ್ದಾರೆ. ಜರ್ಮನ್ ದೇಶದಲ್ಲಿಯೂ ಈ ಹೊಸ ಕಥೋಲಿಕರು ವೃದ್ಧಿಯಾಗುತ್ತಾ, ೧೮೭೫ನೇ ಇಸ್ವಿಯಲ್ಲಿ ೩೯,೨೪೧ ಸಭಾಂಗಗಳು ಇದ್ದ ೮೭ ಸಭೆಗಳು ಈ ಇಸ್ವಿಯಲ್ಲಿ ೫೦,೦೦೦ ಮಂದಿ ಶೇರಿರುವ ೧೨೦ ಸಭೆಗಳಾಗುವಷ್ಟು ಹೆಚ್ಚಿದರು.

ಈಗಿನ ಪಾಪುಸ್ವಾಮಿ ಗುರುಪಟ್ಟಕ್ಕೆ ಕೂತು ಕಳೆದ ಜೂನ್ ೧೬ರಲ್ಲಿ ೩೦ ವರುಷವಾಯಿತು. ತ್ರಿಮಕುಟವು ಇವನ ತಲೇ ಮೇಲಿದ್ದಷ್ಟು ವರುಷ ಅದು ಯಾವ ಪೋಪನ ಮಂಡೇ ಮೇಲೆ ಇದ್ದಿಲ್ಲಾ.

ಮೆಕ್ಸಿಕೋ ದೇಶದ ಕ್ವೆರೆತರೊ ಎಂಬ ಪಟ್ಣದಲ್ಲಿ ರೋಮನ್ ಕಥೋಲಿಕ ಜನರು ಇತ್ತಲಾಗೆ ಒಬ್ಬ ಪ್ರೊಟೆಸ್ಟಾಂಟ ಪಾದ್ರಿಯನ್ನು ಬೀದಿಯಲ್ಲಿ ನಡದು ಹೋಗುವಾಗ ಕಲ್ಲೆಸದು, ಕೊಂದು ಬಿಟ್ಟರು. ಕಾರಣ: ಮತದ್ವೇಷೋದ್ರೇಕವೇ.

ಹೋಲ್ಸ್ಟೈನ್ ಎಂಬ ಶೀಮೆಯಲ್ಲಿ ಹಾಲೇ ಕೆಲವು ಜನರಿಗೆ ಸೋಕು ರೋಗವಾಗಿರುವ ವಿಷಮಶೀತಜ್ವರವು ಹಿಡಿಯಲಿಕ್ಕೆ ಕಾರಣವಾಯಿತು. ಆ ಹಾಲು ಗೊಬ್ಬರ ತಿಪ್ಪೇ, ರೊಚ್ಚು, ಗೋ

ಮೂತ್ರ ಮೊದಲಾದ ಹೊಲಸು ನೀರೂ ಮಣ್ಣಿನಲ್ಲಿ ಹೀರಿ ಹೋಗಿ ಶೇರಿದ ಭಾವಿಯ ನೀರನ್ನು ಕುಡಿದ ದನಗಳದಾಗಿತ್ತು. ಅದಲ್ಲದೆ ಆ ಹಾಲನ್ನಿಟ್ಟ ಪಾತ್ರೆಗಳನ್ನು ಆ ಭಾವಿಯ ನೀರಿನಲ್ಲಿ ತೊಳದು, ಸಾಫ ಮಾಡುತ್ತಿದ್ದರು. ಸದರಿ ಭಾವಿಯ ನೀರಿನ ಉಪಯೋಗ ಬಿಟ್ಟ ಕೂಡಲೇ ಆ ರೋಗವು ಇನ್ನು ಸೋಕದೆ ನಿಂತು ಹೋಯಿತು.—ಶುದ್ಧ ನೀರೂ ಶುದ್ಧ ಘಾಳಿಯೂ ಕ್ಷೇಮಕ್ಕೆ ಅತಿ ಹಿತವೂ ಅವಶ್ಯವೂ ಆಗಿವೆ. ಇವೆರಡರ ವಿಷಯದಲ್ಲಿ ಇರ ತಕ್ಕ ಜಾಗ್ರತೆ ಅನೇಕರಿಗೆ ಇಲ್ಲದ ಕಾರಣ ಅಸ್ವಸ್ಥಗಳು, ಮುಖ್ಯವಾಗಿ ಸೋಕುರೋಗಭಾವದವು, ಆಗುತ್ತಿರುತ್ತವೆ.

ಪಂಡರಿಪುರದ ಜಾತ್ರೆಗೆ ಹೋಗಿ ಬಂದವರು ಮುಂಬೈಗೂ ಪುಣೆಗೂ ವಾಂತಿಭೇದಿ ಎಂಬ ಪುಣ್ಯವನ್ನು ಗಂಟು ಕಟ್ಟಿಕೊಂಡು ಬಂದರಂತೆ.

ಹಿಂದುಸ್ಥಾನದಲ್ಲಿ ೬ ವರುಷ ಮೊದಲ್ಗೊಂಡು ೧೬ ವರುಷದೊಳಗಣ ಪ್ರಾಯದ ವಿಧವೆಗಳು ಸುಮಾರು ೮೦,೦೦೦ ಮಂದಿ ಇದ್ಧಾರಂತೆ.—ಈ ಸಂಖ್ಯೆಯಲ್ಲಿ ಎಷ್ಟೋ ದುಃಖವೂ ದೌರ್ಭಾಗ್ಯವೂ ಅಡಗಿದ್ದೀತು! ತಮ್ಮ ಹೆಣ್ಣುಮಕ್ಕಳನ್ನು ಈ ದೌರ್ಭಾಗ್ಯಕ್ಕೆ ತಪ್ಪಿಸೋದಕ್ಕೆ ಹಿಂದುಗಳಲ್ಲಿ ಧೈರ್ಯವೂ ಸಾಮರ್ಥ್ಯವೂ ಸಾಲದ್ದರಿಂದ ಸರಕಾರದವರು ಈ ದುರ್ಗತ ಹೆಣ್ಣುಗಳ ಉದ್ಧಾರವನ್ನು ಚಿಂತಿಸಿ, ಹಿಂದುಗಳಲ್ಲಿ ಬಂದು ಸೋರುವ ಘಾಯವೆಂಬಂತಾಗಿರುವ ಈ ಅವಸ್ಥೆಯನ್ನು ಸುದಾರಿಸ ಬೇಕಾಗಿತ್ತು; ಆದರೆ ಸರಕಾರಕ್ಕೂ ಈ ಕಾರ್ಯಕ್ಕೆ ಕೈ ಹಾಕಲಿಕ್ಕೆ ಆಸ್ಪದ ಸಾಲದ್ದರಿಂದ ಕ್ರೈಸ್ತರೇ ಪ್ರಾರ್ಥಿಸಿ, ಮಿಶ್ಯನ್ ಕಾರ್ಯವನ್ನು ಆಸಕ್ತರಾಗಿ ಸಾಗಿಸುತ್ತಾ ಈ ದೇಶದ ಹೆಣ್ಣುಮಕ್ಕಳ ಸ್ಥಿತಿಯನ್ನು ಸುದಾರಿಸ ಹಂಗಿಗರಾಗಿದ್ಧಾರೆ.

ಸ್ವೀತ್ಸರ್ಲಂದದಲ್ಲಿಯೂ ದಕ್ಷಿಣ ಜರ್ಮನ್ ದೇಶದಲ್ಲಿಯೂ ಮೇ ಮತ್ತು ಜೂನ್ ತಿಂಗಳಲ್ಲಿ ಉಂಟಾದ ವಿಪರೀತ ಛಳಿಯ ಸಂಬಂಧವಾಗಿ ಸಸಿಗಳಿಗೂ ದವಸಗಳಿಗೂ ಬಹಳ ಹಾನಿಯಾಗಿ, ನಷ್ಟಕ್ಕೆ ಕಾರಣವಾಯಿತು. ಅದರ ಮೇಲೆ ಇತ್ತಲಾಗೆ ಬಂದ ಜೋರು ಮಳೆಗಳ ಸಂಬಂಧವಾಗಿ ಹೊಳೆ ಹಳ್ಳಗಳು ಉಬ್ಬಿ ಹೋಗಿ, ದೊಡ್ಡ ದೊಡ್ಡ ನೆರೆಯಾಗಿ, ಹೇರಳ ಹುಟ್ಟುವಳಿ, ಸಂಕ, ರಸ್ತೆ, ಮನೆಮಾಲು ನಾಶವಾಗಿ ಹೋಯಿತು.

ಮಂಗಳೂರಿಗೆ ಶೇರಿದ ಜಾಗಗಳಲ್ಲಿಯೂ ಮಳೆ ನೆರೆಗಳ ಸಂಬಂಧವಾಗಿ ಸುಮಾರು ೩೫೦ ಮನೆಗಳು ಬಿದ್ಧೋದವಂತೆ. ಆದರೂ ಈ ವರೆಗೂ ಮಳೆ ಬಹು ಹಿತವಾಗಿ ಬರುವಂಥಾದಾಯಿತು.

ಇತ್ತಲಾಗಿನ ಮೂರು ವರ್ಷಗಳಲ್ಲಿ ಈ ಕಾಲಕ್ಕೆ ಮಂಗಳೂರ ಬಲಮಠ ಕ್ರೈಸ್ತ ವಿದ್ಯಾಸಂಘದ ವಾರ್ಷಿಕ ಕೂಟದ ಪ್ರಸ್ತಾಪವೂ ಈ ಪತ್ರದಲ್ಲಿ ಬರುತ್ತಿತ್ತು; ಆದರೆ ವಿದ್ಯೆ ಈಗ ಸಾಕೋ? ಏನೋ? ಸದರಿ ಸಂಘವು ಕಾಲವಶವಾಗಿ, ಮಣ್ಣಾಗಿ ಹೋದ್ದರಿಂದ, ಅದರ ಪ್ರಸ್ತಾಪಕ್ಕೆ ಈ ಸರ್ತಿ ಉಪಾಯವಿಲ್ಲಾ. ಆದರೂ ಈ ಸಂಘ ಇಷ್ಟು ಚಿಕ್ಕ ಪ್ರಾಯದಲ್ಲಿ ನೀಗಿ ಹೋದ್ದು ಸಂತೋಷದ ಸಂಗತಿಯಲ್ಲಾ.

ಇತ್ತಲಾಗೆ ಗುಂದರ್ತ್ ಧೊರೆಗಳವರು ಮಲೆಯಾಳ ಭಾಷೆಯಲ್ಲಿ ರಚಿಸಿದ "ಯೇಸು ಕ್ರಿಸ್ತನ ಚರಿತ್ರಸಾರವು" ಎರಡನೇ ಸರ್ತಿಗೆ ಛಾಪೆಯಾಯಿತು. ಇಂಗ್ಲಿಷ್ ಭಾಷೆಯಲ್ಲಿ ರಚಿತವಾದ ಕಾಲಾನುಗತ ಚರಿತ್ರಾನುಕ್ರಮಣಿಕವು ಈ ಗ್ರಂಥಕ್ಕೆ ಕೂಡಿಸಿರುವದರಿಂದಲೂ, ಬೇರೆ ಸಂಗತಿವಿಶೇಷಗಳ ದೆಶೆಯಿಂದಲೂ, ಅದು ಈಡಿಲ್ಲದಂಥಾ ಯೇಸು ಕ್ರಿಸ್ತನ ಚರಿತ್ರಾಮೃತಕ್ಕೆ ತಕ್ಕ ಚೆನ್ನದ ಕಲಶದೋಪಾದಿಯಾಗಿದೆ. ಮಲೆಯಾಳ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಭ್ಯಸ್ತರಾದವರು ಈ ಚರಿತ್ರಾಮೃತವನ್ನು ಸೇವಿಸುವ ಬಗ್ಯೆ ಈ ಕಲಶವನ್ನು ದೊರಕಿಸಿ ಕೊಳ್ಳಲಿ!

೧೫ನೇ ಪಾನಿನಲ್ಲಿಯು ೩ನೇ ಚೆನ್ನದ ಹರಳಿನ ಆರಂಭದಲ್ಲಿ "ವಿದ್ಯಾಬಾಲದಿಂದ" ಎಂಬ ತಪ್ಪನ್ನು ತಿದ್ದಿ, "ವಿದ್ಯಾಬಲದಿಂದ" ಎಂತ ಓದ ತಕ್ಕದು.

ಮೈಸೂರಿನಿಂದ ರವಾನೆಯಾಗಿ ಹಸ್ತಗತವಾದ ವಿವರವು ಬರುವ ಅಂಕೆಯಲ್ಲಿ ಪ್ರಸ್ತಾಪವಾಗುವದು.

Printed by Stolz & Hirner, Basel Mission Press, Mangalore.

# ಕ್ರೈಸ್ತ ಸಭಾ ಪತ್ರ

ಪುಸ್ತಕ ೯. OCTOBER 1876. ಅಂಕೆ ೪.

**ಅಡಕವು:** ಮಾಳಿಗೇ ಸೋಪಾನದಲ್ಲಿ ಮುಯ್ಯಿಗೆ ಮುಯ್ಯಿಯಾದ್ದು — ಅನ್‍ಸಲ್ಮೊ — ಲೇಖನಗಳು — ಕನ್ನಡ ಜಿಲ್ಲಾ ಮಿಶ್ಶನ್ ಹಬ್ಬವು.

## ಮಾಳಿಗೇ ಸೋಪಾನದಲ್ಲಿ ಮುಯ್ಯಿಗೆ ಮುಯ್ಯಿಯಾದ್ದು.

ಶಿ.... ಎಂಬ ಊರಿನಲ್ಲಿ ಉ.... ಎಂಬ ರೈತನೂ ಅವನ ಹಿರೀ ಮಗನೂ ಮಾಳಿಗೇ ಮೇಲೆ ಗೋಧಿಯನ್ನು ಅಳತೆ ಮಾಡಿ, ಗೋಣಿಗಳಲ್ಲಿ ಹಾಕಿ ಕಟ್ಟುತ್ತಿರುವಾಗ್ಯೆ, ಅಪ್ಪನ ಕಡೆಯಿಂದ ಮಗನ ಕಡೆಗೂ, ಮಗನ ಕಡೆಯಿಂದ ಅಪ್ಪನ ಕಡೆಗೂ ಬೈಗಳೆಂಬ ಬಾಣಗಳು ಹಾರುವಂಥಾದ್ದಾಗಿ, ಕಚ್ಚಾಟವು ನಡೆಯುವದಾಯಿತು. ಅಪ್ಪನು ಯಾವಾಗಲೂ ಗಂಟುಮೋರೆಯವನೂ ಕರ್ಕಶ ಉರಿಮಾರಿಯೂ ಆಗಿದ್ದನು. ಮಗನು ಕಡು ಮುಂಗೋಪಿಯಾಗಿದ್ದದಲ್ಲದೆ, ಹೆತ್ತವರ ಹೇಳಿಕೆ ಮೀರಿ ಹೋಗಿ, ಯಾರ ಮಾತಿಗೂ ಬಗ್ಗದ ಹಟಮಾರಿಯೂ ಆಗಿದ್ದನು. ಹೀಗಿದ್ದದರಿಂದ ಅಪ್ಪನಿಗೂ ಮಗನಿಗೂ ಅಂದು ಮಾತ್ರವಲ್ಲಾ ಅನೇಕ ದಿನ ಮೊದಲೂ ಏನೂ ಸಮವಾಗಿದ್ದಿಲ್ಲಾ; ಆದರೂ ಬೈದಾಟಗಳ ಶಿವಾಯಿ ಹೊಡದಾಟಗಳು ಅಂದಿನ ವರೆಗೂ ಇಬ್ಬರೊಳಗೆ ನಡೆದಿದ್ದಿಲ್ಲಾ. ಆದರೆ ಮಗನಲ್ಲಿ ಕಟ್ಟಿದ ನೀರಿನಂತಾಗಿದ್ದ ಶಿಟ್ಟು ಅಂದು ಸಂದು ಆಗಿ, ಜೋರಾಗಿ ಹರಿದು ಹೋಗುವಂಥಾದ್ದಾಯಿತು; ಹ್ಯಾಗಂದರೆ: ಅಪ್ಪನು ಕೆಲವು ಸಾರಿ—"ಹಾಗಲ್ಲಾ: ಹೀಗೆ" ಎಂಬದಾಗಿ ಮಗನಿಗೆ ಹೇಳಿದ ಕಡೆಗೆ ಮಗನು—"ಮುಚ್ಚು ಬಾಯಿ!" ಎಂತ ಒದರಲು, ಅಪ್ಪನು ಶಿಟ್ಟೇರಿ—"ಇಳಿದು, ನಡೆ! ರಂಡೇ ಮಗಾ!" ಎಂಥೇಳಿ ಬೈಯಲಿಕ್ಕೆ, ಮಗನು ಘಾಯದ ಸೊಕ್ಕಿನ ಹುಲಿಯೋಪಾದಿಯಾಗಿ—"ನಾನಿಳಿಧೋಗಲೋ? ನೀನಿಳಿಧೋಗುತ್ತಿಯೋ? ನೋಡೋಣ!" ಎಂತ ಒದರಲು, ಅಪ್ಪನು— "ಏನು ಬೊಗಳಿದಿ?" ಎಂಥೇಳಿ, ಮಗನ ಎದೆಗೆ ಒಂದು ಗುದ್ದಿರಿತ ಇರಿದು ದೂಡಲಾಗಿ, ಮಗನು ಕೋಪೋದ್ರೇಕನಾಗಿ, ತಂದೆಯನ್ನು ಎರಡು ತೋಳು ಬಿಗಿದಪ್ಪಿಕೊಂಡು, ಎತ್ತಿ, ನೆಲಕ್ಕಪ್ಪಳಿಸಿ, "ಇಳಿಧೋಗುವದು ನಾನೋ ನೀನೋ? ನೋಡೋಣ!" ಎಂಥೇಳಿ, ಅಪ್ಪನ ಎರಡು ಅಡಿಗಳನ್ನು ಹಿಡಿದು, ಮಾಳಿಗೆಯಿಂದ ಕೆಳಗೆ ಎಳಕೊಂಡು ಹೋಗುವವನಾದನು. ಅಪ್ಪನ ತಲೆ ಸೋಪಾನದ ಒಂದೊಂದು ಮೆಟ್ಲಿಗೆ ಬಡ್ಡೆಂತ ಬಿದ್ದು, ಪೆಟ್ಟು ತಾಗಿತು. ಆದರೂ ಅವನು ಬಾಯಿ ಬಿಡಲಿಲ್ಲಾ. ಸ್ವಬೋಧ ತಪ್ಪಿದ ಕಾರಣದಿಂದಲ್ಲಾ: ದೇವರು ಮುಯ್ಯಿಗೆ ಮುಯ್ಯಿ ತೀರಿಸುವಾತನು ಎಂಬದು ಮನಸ್ಸಿಗೆ ಹಿಡಿದ್ದರಿಂದಲೇ ಪ್ರಾಣ ಹೋದವನಂತೆ ನಿಶ್ಯಬ್ದನಾಗಿ, ತನ್ನನ್ನು ಆ ಪ್ರಕಾರ ಇಳಿಸಿ ಕೊಂಡನು. ಆದರೆ ಸುಮಾರು ಇಳಿದ ಮೇಲೆ ಅವನು ಕಠೋರ ಕೂಗಿನಿಂದ ಮಗನಿಗೆ ಕೂಗಿ ಹೇಳಿದ್ದೇನಂದರೆ: "ದೇವರಾಣೆ! ಬಿಡೋ ಈಗ!" ಈ ಕೂಗಿಗೆ ಬೆಬ್ಬರ ಬಿದ್ದು, ಸರ್ವಾಂಗಕ್ಕೆ ಜೋಮು ಹಿಡಿದಂತೆ

ಮಗನು ಅಪ್ಪನ ಅಡಿಗಳನ್ನು ಅಲ್ಲೇ ಕೈಯಿಂದ ಜಾರಿ ಬೀಳ ಬಿಟ್ಟನು. ಮಗ ಬಿಟ್ಟಾಗ, ಅಪ್ಪ ಹೆಣ ದಷ್ಟು ಕಲೆಗುಂದಿ, ಗಡಗಡ ನಡುಗಿ, ಮೆಲ್ಲಗೆ ಎದ್ದು, ನಿಂತು ಕೊಂಡು, ತನ್ನ ಮಗನನ್ನು ಕಣ್ಣು ಹೊಡದು ನೋಡಿ, ಹೇಳಿದ್ದೇನಂದರೆ: "ಇಲ್ಲೀ ತನಕ ನಾನೂ ನನ್ನ ತಂದೆಯನ್ನು ಹಾಗೆಯೇ ಅಡಿ ಹಿಡಿದು, ಎಳಕೊಂಡು ಇಳಿಸಿ ಬಿಟ್ಟೆ. ದೇವರು ಪ್ರತಿಫಲದಾಯಕನಾಗಿ, ಈಡಿಗೀಡನ್ನು ಮಾಡುವ ವನೇ! ನಿಶ್ಚಯ!" ಎಂಥೇಳಿ, ಬಿಕ್ಕಿ ಬಿಕ್ಕಿಯತ್ತು, ಕೋಣೆಯೊಳಗೆ ಹೋಗಿ ಬಿಟ್ಟನು. ಮಗನು ಗೊಂಬೆಯೋ? ಕಂಭವೋ? ಎಂಬಂತೆ ಕೆಲವು ಹೊತ್ತು ಕಾಲನ್ನೆತ್ತಿ ನಡೆಯಲಾರದೆ ನಿಂತಲ್ಲಿಯೇ ನಿಂತು, ಆ ಜಾಗವನ್ನು ಮಾಟದ ಭೂಮಿಯೋ? ಶಾಪದ ಸ್ಥಳವೋ? ಎಂಬಂತೆ ಬೆಚ್ಚಿ ಕೊಂಡು ನೋಡಿ, ಶಾಪಕ್ಕೆ ಮರುಗುವವನಾದನು.

ಧೂಪಾರ್ಪಣೆ ಮಾಡುವವನ ಮೂಗಿಗೆ ಧೂಪವಾಸನೆ ಹತ್ತದೆ ಹೋಗದು; ದುರ್ಗಂಧದ ವಸ್ತು ಸುಡುವವನ ಮೂಗಿಗೆ ದುರ್ಗಂಧವು ಬಡಿಯದೆ ಹೋಗದು: ಕರ್ಮವು ಹ್ಯಾಗೋ ಹಾಗೆ ಯೇ ಫಲವೂ. ಎಚ್ಚರಿಕೆ!

---

## ಅನ್‍ಸಲ್ಮೊ.

ಒಂದಾನೊಂದು ದಿವಸ ಪ್ರಾತಃಕಾಲದಲ್ಲಿ ಹದಿನಾರು ವರುಷದವನಾದ ಅನ್‍ಸಲ್ಮೊ ಎಂಬ ಯೌವನಸ್ಥನು ಸಮುದ್ರದ ತೀರದಲ್ಲಿ ಸಂಚರಿಸಿದನು. ಅವನು ಪಸ್ಕ ಹಬ್ಬವನ್ನು ತನ್ನ ತಂದೇ ಮನೆ ಯಲ್ಲಿ ಕಳೆಯ ಬೇಕೆಂತ ಆ ಕಾಲದಲ್ಲಿ ಬಹಳ ಪ್ರಸಿದ್ಧವಾಗಿದ್ದ ವಿದ್ಯಾಶಾಲೆಯಿದ್ದ ಸಲರ್ನೊ ಎಂ ಬ ಪಟ್ಟದಿಂದ ಹೊರಟು, ತನ್ನೂರಿನ ದಾರಿ ಹಿಡಿದು, ನಡೆದು ಬಂದನು. ಸಲರ್ನೊ ಇತಲಿ ದೇಶ ಕ್ಕೆ ಶೇರಿದ್ದೇ. ಅಂದು ವಸಂತಕಾಲವಾಗಿದ್ದದರಿಂದ, ಭೂಮಾತೆ ಕನ್ನಿಕೆಯಾಗಿ, ಕಲ್ಯಾಣಕ್ಕೆ ತ ನ್ನುತ್ತಮ ವಸ್ತ್ರಾಲಂಕಾರಾದಿಗಳನ್ನು ಧರಿಸಿ ಕೊಂಡು, ಮೆರವಣಿಗೇ ಹೋಗುತ್ತಾಳೇನೋ? ಎಂ ಬಂತೆ ಹೂವುಗಳಿಂದ ತುಂಬಿದ್ದ ಮರ ಸಸ್ಯಾದಿಗಳಿಂದ ಸಂಯುಕ್ತವಾಗಿ, ಬಹು ಶೋಭಾಮಾನ ವಾಗಿ ಶೋಭಿಸಿತ್ತು. ಸಮುದ್ರವು ಸೂರ್ಯನ ಕಿರಣಗಳಿಂದ ರೂಪ್ಯಾಕರವೋ ಏನೋ? ಎಂಬಂ ತೆ ಥಳಥಳಿಸುತ್ತಿತ್ತು. ಇದನ್ನು ನೋಡಿದ ಸಂತೋಷವು ತಾನು ಮನೆಗೆ ಹೋಗುವ ಸಂತೋಷಕ್ಕೆ ಕೂಡಿ, ಅನ್‍ಸಲ್ಮೊ ಆನಂದಭರಿತನಾಗಿ, ದಾರಿಯಲ್ಲಿಯೇ ಮೊಣಕಾಲೂರಿ ಕೊಂಡು, ಸರ್ವಕರ್ತ ನೂ ಭಕ್ತವತ್ಸಲನೂ ಆದ ದೇವರನ್ನು ಮನಃಪೂರ್ವಕವಾಗಿ ಪ್ರಾರ್ಥಿಸಿ ಕೊಂಡಾಡಿದನು.

ಅನ್‍ಸಲ್ಮೊ ಐಶ್ವರ್ಯವೂ ಘನವೂ ಇದ್ದಂಥ ಕುಟುಂಬದಲ್ಲಿ ಹುಟ್ಟಿದ್ದನು. ಆದರೆ ಒಂದು ಯು ದ್ಧದ ಸಂಬಂಧವಾಗಿ ಅವನ ತಂದೆಯ ಆಸ್ತಿ ನಷ್ಟವಾಗಿ ಹೋದದರಿಂದ, ಬಡವನಾದನು. ಬಡತನ ಬಂದಾಗ್ಯೂ ಅವನ ತಂದೆ ತಾಯಿಗಳು ಅವನನ್ನು ತಮ್ಮಿಂದಾದಷ್ಟು ಆರೈಕೆ ಮಾಡಿದ್ದಲ್ಲದೆ, ದ್ರವ್ಯ ಕ್ಕಿಂತ ಹೆಚ್ಚಿನದಾದ ವಿದ್ಯೆಗೆ ಸಹಾ ಕೈ ಕೊಟ್ಟು, ಅವನನ್ನು ವಿದ್ಯಾಶಾಲೆಯಲ್ಲಿ ಹಾಕಿದರು; ಆದ ರೆ ವಿದ್ಯಾಶಾಲೆಗೆ ಹಾಕುವ ಮೊದಲು ಅವನನ್ನು ಬಾಲ್ಯದಿಂದಲೇ ಉಪದೇಶಿಸಿ, ಬೋಧಿಸಿ, ಕರ್ತನ ಪ್ರೀತಿಯಲ್ಲಿಯೂ ಭಯಭಕ್ತಿಯಲ್ಲಿಯೂ ನಡಿಸಿ ಬೆಳಿಸುತ್ತಿದ್ದರು. ತಂದೆ ತಾಯಿಗಳು ತನಗೆ ತೋರಿ ಸಿದ ಮಮತೆಯನ್ನೂ, ಮಾಡಿದ ಎಲ್ಲಾ ಉಪಕಾರಗಳನ್ನೂ ಅನ್‍ಸಲ್ಮೊ ಚನ್ನಾಗಿ ತಿಳುಕೊಂಡು, ಕೃತಜ್ಞನಾಗಿ, ತನ್ನ ದೆಶೆಯಿಂದ ತಂದೆ ತಾಯಿಗಳಿಗೆ ಬೀಳುವ ಭಾರವು ಹೆಚ್ಚಾಗದೆ, ಸಾಧ್ಯ ವಾಗುವಷ್ಟು ಕಡಿಮೆಯಾಗ ಬೇಕೆಂಬದಾಗಿ, ತನ್ನಶನವಸನ ಮುಂತಾದ್ದಕ್ಕೂ ಬಹಳ ಖರ್ಚು ವೆಚ್ಚ ಬೀಳ ಬಾರದೆಂತ ಆದಷ್ಟು ಮಿತವ್ರಯ ಮಾಡುತ್ತಾ ಬಂದದಲ್ಲದೆ, ವಿದ್ಯಾಭ್ಯಾಸಕ್ಕೆ ಪೂ

ರ್ಣ ಮನಸ್ಸು ಕೊಟ್ಟು, ಒಂದು ತಾಸನ್ನಾದರೂ ಸುಮ್ಮನೆ ಕಳೆಯದೆ, ಬಹು ಆಸಕ್ತನಾಗಿಯೂ ಕಾರ್ಯಪ್ರವೀಣನಾಗಿಯೂ ಕಲಿತು ಕೊಳ್ಳುತ್ತಿದ್ದನು. ಅಂಥ ಪುತ್ರೋತ್ತಮನು ರಜಾ ಹೊಂದಿ, ಮನೆಗೆ ಬಂದು, ತಂದೆ ತಾಯಿಗಳನ್ನು ತಿರಿಗಿ ನೋಡಲಿಕ್ಕೆ ಮಹಾ ಸಂತೋಷ ಪಟ್ಟದು ಸಹಜವೇ. ಮತ್ತು ಅಂಥ ಪುತ್ರೋತ್ತಮನಾದ ತಮ್ಮ ಮಗನು ಬರುವದನ್ನು ಹೆತ್ತವರು ಎಷ್ಟೋ ಸಂತೋಷ ದಿಂದಲೂ ಅತ್ಯಾಶೆಯಿಂದಲೂ ಎದುರು ನೋಡಿದ್ದಾರೆಂತ ಭಾವಿಸಿ ಕೊಳ್ಳ ಬಹುದು.

ಅನ್‌ಸಲ್ಮೊ ಸಾನಂದನಾಗಿ ನಡೆದು, ನಡೆಯುತ್ತಾ ಬರುವಾಗ್ಯೆ ಆಕಸ್ಮಿತವಾಗಿ ತನ್ನ ಕಣ್ಣೆತ್ತಿ, ಸಮುದ್ರದಲ್ಲಿ ಲಂಗರು ಹಾಕಿದ್ದ ಒಂದು ಹಡಗವನ್ನೂ, ತನ್ನ ಸಮೀಪದಲ್ಲಿದ್ದ ಒಂದು ಕೊಳದಿಂದ ನೀರು ಶೇದುತ್ತಿದ್ದ ಜನರನ್ನೂ ಕಂಡನು. ಅವರ ಕ್ರೂರ ದೃಷ್ಟಿಯನ್ನೂ, ಕಪ್ಪು ಮೈ ಬಣ್ಣವನ್ನೂ, ವಿಪ ರೀತ ಉಡುಪುಗಳನ್ನೂ ನೋಡಿದ ಕೂಡಲೇ ಅವರು ಅಲ್ಜೀರ ದೇಶದಿಂದ ಬಂದ ಕಡಲುಗಳ್ಳರೆಂತ ತಿಳುಕೊಳ್ಳಲಿಕ್ಕಾಯಿತು. ಅವರು ಅವನನ್ನು ಕಂಡಾಗಲೇ ಒಂದು ಹುಲಿ ಕುರೀ ಮರಿಯ ಮೇಲೆ ಬೀ ಳುವಪ್ಪಂದ ಅವನ ಮೇಲೆ ಬಿದ್ದು, ಅವನನ್ನು ಹಿಡಿದು, ತಮ್ಮ ಹಡಗಕ್ಕೆ ವೈದು ಮುಟ್ಟಿಸಿ, ಅವನ ವಸ್ತ್ರಾದಿಗಳನ್ನು ಸುಲುಕೊಂಡು, ಅವನಿಗೆ ಗೋಣಿ ತಟ್ಟನ್ನು ತೊಡಿಸಿ, ಅವನ ಕೈ ಕಾಲುಗಳಿಗೆ ಸಂಕೋಲೆ ಹಾಕಿ, ಅವನನ್ನು ಶೆರೆಯಾಗಿದ್ದ ಬೇರೆ ಕ್ರೈಸ್ತರ ಕೂಡ ಇರಿಸಿದರು. ಅವರು ಈ ಹುಡು ಗನನ್ನು ತಮ್ಮ ಜೊತೆಯ ದುರವಸ್ಥೆಯಲ್ಲಿ ನೋಡಿ, ಅವನ ಮೇಲೆ ಬಹಳ ಕರುಣೆ ಪಟ್ಟು, ಪ್ರೀತಿ ಭಾವವಾಗಿ ಅವನ ಸಂಗಡ ಮಾತಾಡ ತೊಡಗಿದರು. ಅನ್‌ಸಲ್ಮೊ ತುರ್ಕರಾದ ಕಿರಾತರನ್ನಲ್ಲದೆ ಕ್ರೈಸ್ತ ಜನರನ್ನೂ ಹಡಗದಲ್ಲಿ ಕಂಡುಕೊಂಡು, ಅವರು ತನ್ನ ಮೇಲೆ ಕಾಣಿಸಿದ ಕರುಣಾಭಾವವನ್ನು ನೋಡಿ, ಹಿಡಿದು ಹೋಗಿದ್ದ ಭಯವನ್ನು ಒಂದಿಷ್ಟು ಕಳದು ಬಿಟ್ಟು, ತನ್ನ ಕಣ್ಣುಗಳನ್ನೂ ಬೇಡಿ ಗಳು ಬಿದ್ದ ಕೈಗಳನ್ನೂ ಆಕಾಶಕ್ಕೆತ್ತಿ ಪ್ರಾರ್ಥಿಸ ಎದೆಗೊಂಡನು. ಅವನು ಪ್ರಾರ್ಥಿಸಿದ್ದು ಹ್ಯಾಗಂ ದರೆ: ಭೂಮ್ಯಾಕಾಶಗಳನ್ನೂ ಸಮಸ್ತವನ್ನೂ ಸೃಷ್ಟಿಸಿದ ಸರ್ವಶಕ್ತನಾದ ದಯಾಳು ದೇವರೇ! ತಂ ದೆಯೇ! ನಾನು ಈ ಕಿರಾತರ ಕೈಯಲ್ಲಿ ಬಿದ್ದು, ಗುಲಾಮನಾಗಿ ಪರದೇಶಕ್ಕೆ ವೈಯ್ಯಲ್ಪಡ ಬೇಕೆಂ ಬದು ನಿನ್ನ ಚಿತ್ತಕ್ಕೆ ಒಳ್ಳೇದೆಂತ ಕಂಡರೆ, ನಿನ್ನ ಚಿತ್ತಕ್ಕೊಪ್ಪಿಕೊಂಡು, ನನ್ನ ಮೇಲೆ ಬರುವಷ್ಟು ಕ ಷ್ಟವನ್ನು ನಾನು ಸೈರಿಸಲಿಕ್ಕಾಗುವ ಹಾಗೆ ನಿನ್ನ ಕೃಪೆಯನ್ನು ನನಗೆ ದಯ ಪಾಲಿಸು! ನನ್ನ ಬಡ ತಂದೆ ತಾಯಿಗಳನ್ನು ಆದರಿಸು! ನನ್ನನ್ನು ಎಷ್ಟೋ ಮಮತಾಪೂರ್ವಕವಾಗಿ ಕಾದು ಕೊಂಡಿದ್ದಾರು! ಆ ದರೆ ನನ್ನನ್ನು ಕಾದು, ಎದುಗೊಂಡು, ಅಪ್ಪಿಕೊಳ್ಳಲಿಕ್ಕಿರುವ ನನ್ನವರು ನಾನು ಬಾರದೆ, ಕಾಣದೆ ಹೋದ್ದಕ್ಕೆ ಎಷ್ಟೋ ದುಃಖಾಕ್ರಾಂತರಾದಾರು! ಅವರು ದುಃಖದಲ್ಲಿ ಮುಳಿಗಿ ಹೋಗದ ಹಾಗೆ ಅವ ರನ್ನು ಸಂತೈಸು! ತಂದೆಯೇ! ನನ್ನ ಭರವಸ ನಿನ್ನಲ್ಲಿಟ್ಟು ಇರುತ್ತೇನೆ. ನಿನ್ನನ್ನು ನಂಬುವವರನ್ನು ನೀನು ಕೈ ಬಿಡುವವನಲ್ಲಾ. ಗುಡ್ಡಗಳು ಕದಲಿದರೂ, ಪರ್ವತಗಳು ಕಿತ್ತು ಹೋದರೂ, ನಿನ್ನ ಪ್ರೀತಿಯೂ ಸತ್ಯವೂ ಯುಗ ಯುಗಕ್ಕೂ ಅದೆ. ನನ್ನ ಮೇಲೆಯೂ ಅದು ನೆಲೆಯಾಗಿರಲಿ! ಆಮೆನ್!

ಉಳಿದ ಶೆರೆಯವರೂ ಇತಲಿ ದೇಶದ ಕ್ರೈಸ್ತರಾಗಿದ್ದದರಿಂದ ಅನ್‌ಸಲ್ಮೋನನ ಪ್ರಾರ್ಥನೆಯನ್ನು ಕೇಳಿ, ತಿಳಿದು, ಅವನ ಭಕ್ತಿಗೂ ವಿಶ್ವಾಸಕ್ಕೂ ಆಶ್ಚರ್ಯ ಪಟ್ಟು, ಅವನ ಹೆಚ್ಚಿನ ಪರಿಚಿತಿ ಅಪೇಕ್ಷಿಸಿ, ಅವನ ಸಂಗಡ ಸಂಭಾಷಿಸಲಾರಂಭಿಸಿ, ಅವನ ಪೂರ್ವೋತ್ತರಗಳನ್ನು ಕೇಳಿದರು. ಅವನು ತನ್ನ ಪೂ ರ್ವೋತ್ತರಸಾರವನ್ನು ತಿಳಿಸಿದಾಗ, ಅವರು ಸಹಾ ತಮ್ಮ ತಮ್ಮದನ್ನು ಹೇಳಿ ತಿಳಿಸಿದರು. ಹೀಗೆ ಎಲ್ಲರು ತಮ್ಮ ತಮ್ಮ ಚರಿತ್ರೆಯನ್ನು ತಿಳಿಸಿದ್ದಲ್ಲಿ ಅನ್‌ಸಲ್ಮೋನನ ತಂದೆಯ ಗುರ್ತಿನವನೊಬ್ಬನು ಆ ಶೆರೆಯವರಲ್ಲಿ ಇದ್ದದು ತಿಳಿದು ಬಂತು. ಆ ಕಾರಣದಿಂದ ಅವನಿಗೂ ಅನ್‌ಸಲ್ಮೋನನಿಗೂ ಹೆಚ್ಚಿನ ಸ್ನೇಹವಾಯಿತು. ಅವನು ಒಳ್ಳೇ ವಿದ್ಯಾಸಂಪನ್ನನಾಗಿ, ಯೌವನ ಪ್ರಾಯದಲ್ಲಿಯೇ ನ್ಯಾಯಸ್ಥಾನ

ದಲ್ಲಿ ಉದ್ಯೋಗ ಪಡಕೊಂಡು, ತನಗೆ ಹೆಂಡತಿಯಾಗ ಬೇಕೆಂತ ನಿಶ್ಚಯವಾದ ಹೆಣ್ಣಿದ್ದ ಊರಿಗೆ ಹೋಗುವ ದಾರಿಯಲ್ಲಿ ಆ ಕಳ್ಳರ ಕೈಯಲ್ಲಿ ಬಿದ್ದು ಶೆರೆಯಾದನು. ಅವನು ಅನ್‌ಸಲ್ಮೋನನ ಕೂಡೆ— "ಅಕಟಾ! ಈಗ ಮದುವೆ ಮಾಡಿಕೊಂಡು, ಗೃಹಸ್ಥಾಶ್ರಮವನ್ನು ಶೇರ ಬೇಕೆಂದಿದ್ದ ನಾನು ಕಳ್ಳರಿಗೆ ಶಿಕ್ಕಿ, ಶೆರೆಯಲ್ಲಿ ಬಿದ್ದದು ಎಂಥ ಕಷ್ಟ! ಈ ಕಷ್ಟಕ್ಕೆ ತಪ್ಪಿಸಿಕೋ ಮಾರ್ಗ ಕಂಡರೆ, ತಾಳಿಕೊಳ್ಳ ಬಹುದಿತ್ತು; ಆದರೆ ಅದು ಕಾಣದೆ ನಾನು ಹ್ಯಾಗೆ ತಾಳಿ ಬದುಕಲಿ!" ಎಂತ ಬಹು ದುಃಖಿಸಿ ಮಾತಾಡಿದನು. ಆದರೆ ಆ ಶೆರೆಯವರೆಲ್ಲರಲ್ಲಿ ಬಹಳ ಹೆಚ್ಚು ದುಃಖಾಕ್ರಾಂತನಾಗಿದ್ದವನು ಮಧ್ಯ ಪ್ರಾಯದ ಒಬ್ಬ ಮಿಾನುಗಾರನೇ. ಇವನು ಕೇವಲ ಮೌನಿಯಾಗಿ, ತಲೆ ಹೊರಳಿಸದೆ, ಅಧೋಮುಖನಾಗಿ, ಬಿಕ್ಕಿ ಬಿಕ್ಕಿ ಅತ್ತು, ಕಣ್ಣೀರು ಸುರಿಸುತ್ತಾ ಹಡಗದ ಮುಂಭಾಗದಲ್ಲಿ ಕುಳಿತಿದ್ದನು. ದಿಕ್ಕಿಲ್ಲದ ತನ್ನ ಹೆಂಡತಿಯನ್ನೂ ಐದು ಚಿಕ್ಕ ಮಕ್ಕಳನ್ನೂ ಜ್ಞಾಪಿಸುತ್ತಾ, ಅವರಿಗೆ ಹೊಟ್ಟೆಗಿಲ್ಲದೆ ಹೋಗಿ ಬೀಳುವ ಸಂಕಟವನ್ನು ನೆನಸುತ್ತಾ ನಿಟ್ಟುಸುರಿಡುತ್ತಿದ್ದನು. ಅನ್‌ಸಲ್ಮೊ ಅವನನ್ನು ಕಂಡು, ಅವನ ಬಳಿಗೆ ಹೋಗಿ, ಬಹು ಪ್ರೀತಿಭಾವವಾಗಿ ಅವನ ಕೈ ಹಿಡಿದು, ಅವನನ್ನು ಮಾತಾಡಿಸಿ, ಆದರಿಸಿ, ವಿಧವೆಗಳಿಗೂ ದಿಕ್ಕಿಲ್ಲದ ಮಕ್ಕಳಿಗೂ ಸಂರಕ್ಷಕನೂ ತಂದೆಯೂ ಆಗಿರುವ ದೇವರ ನೆನಪು ಅವನಲ್ಲಿ ಹುಟ್ಟಿಸ ನೋಡಿದನು. ಅನ್‌ಸಲ್ಮೋನನ ಮಾತುಗಳನ್ನು ಕೇಳಿ, ಅವನಿಗೆ ಮಾತ್ರವಲ್ಲಾ ಎಲ್ಲ ಶೆರೆಯವರಿಗೆ ಚಿಂತೆ ದುಃಖಗಳ ಭಾರ ಒಂದಿಷ್ಟು ಕಡಿಮೆಯಾಗಿ, ಹೊಸ ಧೈರ್ಯ ಹಿಡಿದು ಹೋಯಿತು. ಶಾಂತಿ, ಜ್ಞಾನ, ಬುದ್ಧಿ, ಪ್ರೀತಿ ಮೊದಲಾದ ಗುಣಲಕ್ಷಣಗಳುಳ್ಳ ಅವನ ಮುಖಕಮಲನನ್ನು ನೋಡುತ್ತಿದ್ದಷ್ಟು ಹೊತ್ತಿಗೆ ಅವರಿಗೆ ಶೆರೆಯು ನೆನಪು ತಪ್ಪಿದ ಹಾಗಾಗುತ್ತಿತ್ತು. ಆ ಮಿಾನುಗಾರನು ಒಂದು ಸಾರಿ ಎದ್ದು, ನಿಂತು, ಶೆರೆಯವರ ಕಡೆಗೆ ಸಂತೋಷದ ಮುಖನಾಗಿ ನೋಡಿ, ಹೇಳಿದ್ದೇನಂದರೆ: ದೇವರು ಸದಾ ಸ್ತುತ್ಯನೇ! ಈ ಹುಡುಗ ಹುಡುಗನಲ್ಲಾ, ದೇವರು ನಮ್ಮ ಆದರಣೆಗೆ ಕಳುಹಿಸಿದ ದೂತನೇ ಎಂತ ನಂಬಿದ್ದೇನೆ. ಆ ದಿನ ಸಾಯಂಕಾಲಕ್ಕೆ ಆ ಹಡಗದಲ್ಲಿದ್ದಷ್ಟು ಕ್ರೈಸ್ತರು ಕೂಡಿ ಕೊಂಡು, ದೇವರಿಗೆ ಕೆಲವು ಕೀರ್ತನೆಗಳನ್ನು ಹಾಡಿ, ಪ್ರಾರ್ಥಿಸಿ, ತಕ್ಕ ಮಟ್ಟಿಗೆ ಸಮಾಧಾನವಾಗಿ ಹಡಗದಲ್ಲಿ ಮುದರಿ ಕೊಂಡು, ನಿದ್ರೆ ಹೋದರು.

(ಮುಂದೆ ಸಾಗಿಸಲ್ಪಡುವದು.)

---

## ಲೇಖನಗಳು.

### ಪ್ರಿಯ ಸಭಾಪತ್ರಕರ್ತರಿಗೆ ಶುಭವಾಗಲಿ!

ಅಯ್ಯಾ,—ನಾನು ಕೆಳಗೆ ಬರಿಯುವ ಸಂಗತಿಯನ್ನು ನಮ್ಮ ಮಂಗಳೂರಿನ ಬೋಧಕರೂ ಉಪದೇಶಕರೂ ಹಿರಿಯರೂ ಇತರ ಗೃಹಸ್ಥರೂ ಪ್ರಾಯಸ್ಥರೂ ತಿಳಿಯುವ ಹಾಗೆ, ದಯ ಮಾಡಿ ತಮ್ಮ ಸಭಾಪತ್ರದಲ್ಲಿ ಪ್ರಕಟಿಸ ಬೇಕೆಂತ ಬೇಡಿ ಕೊಳ್ಳುತ್ತೇನೆ.*

---

* ಈ ಪತ್ರಿಕೆ ಮಂಗಳೂರಿನವರ ವಿಚಾರದ್ದಾಗಿರುವ ಕಾರಣ ಬೇರೆ ಬೇರೆ ಊರಿನವರ ಕೈಗೆ ಮುಟ್ಟುವ ಕ್ರೈ·ಸಭಾಪತ್ರದಲ್ಲಿ ಅದನ್ನು ಶೇರಿಸಿ ಪ್ರಕಟಿಸ ತಕ್ಕದ್ದೇನೋ? ಎಂಬ ಶಂಕಾಸ್ಪದ ಕಂಡಿತು; ಆದರೂ ಹೆಚ್ಚು ಮಂದಿ ಯೌವನಸ್ಥರು ಇದ್ದ ಯಾವದೊಂದು ಊರಿನ ಸಭೆಯವರಿಗೂ ಈ ಪತ್ರಿಕೆಯ ದೆಶೆಯಿಂದ ಏನೊಂದಿಷ್ಟು ಪ್ರಯೋಜನದ ಸೂಚನೆಯಾಗಲಿಕ್ಕೆ ಸಾಕು ಎಂತ ನೆನಸಿ, ಅದನ್ನು ಶೇರಿಸಿದ್ದೇನೆ. ಪರಂತು ಈ ಪತ್ರಿಕೆಯ ಪ್ರಸ್ತಾಪಕ್ಕೆ ಸಂಬಂಧಿಸುವ ಹೆಚ್ಚಿನ ವಿವರಕ್ಕಾಗಲಿ ತರ್ಕಕ್ಕಾಗಲಿ ಎಡೆ ಶಿಕ್ಕದು.

ಕ್ರೈ. ಸ. ಕ.

ಕಳದ ಸಭಾಪತ್ರದಲ್ಲಿ ಮೂರು ವರುಷದ ಹಿಂದೆ ಹುಟ್ಟಿ, ಈಗ ಸತ್ತು ಮಣ್ಣಾಗಿ ಹೋಯಿತು ಎಂಬದಾಗಿ ಓದೋಣವಾದ ಬಲ್ಮಠ ಕ್ರೈಸ್ತ ವಿದ್ಯಾಸಂಘವು ಇಷ್ಟು ಬೇಗ ಕಾಲವಶವಾದ ಕಾರಣವೇನೆಂತ ಯೋಚಿಸುವಾಗ್ಯೆ ಮನಸ್ಸಿಗೆ ಬಹಳ ವ್ಯಸನವಾಗುತ್ತದೆ. ಸದ್ಯಕ್ಕೆ ವಿದ್ಯಾಮತಿಗಳೇ ಆದಂಥ ಸಾರಸ್ವತ ಬ್ರಾಹ್ಮಣರಾದಿಗಳು ವಿದ್ಯಾವರ್ಧಕಸಂಘಗಳನ್ನು ಶುರು ಮಾಡಿ, ಬಹು ಘೋಷದಿಂದ ನಡಿಸುತ್ತಿರಲು, ಏನೊ ಹೇತುವೆಯಿಂದ ಪಿಡ್ಕಂದ್ಹೇಳಿ ಮಡಿಕೆ ಎಂಬಂತೆ ರವದೊಡನೆ ಬೀಳುವಂಥವಾದವು. ಏನ್ನೈ, ಮೆಟ್ರಿಕ್ಯುಲೇಷನ್, ಎಫ್. ಎ., ಬಿ. ಎ., ಎಮ್. ಎ. ಮುಂತಾದ ಹೆಸರ್ಹೋರ್ದ ಪರೀಕ್ಷೆಗಳನ್ನು ಕೊಟ್ಟು ತೇರ್ಗಡೆ ಹೊಂದಿದ ಪ್ರವೀಣ ವೃದ್ಧ ಸಂಘಗಳು ಮೃತಿ ಹೊಂದುವಾಗ್ಯೆ, ಕೈಕಾಲು ಬಾರದ ತ್ರಿವರುಷಗಳಲ್ಲಿ ಶೀತವಾತಾದಿ ರೋಗಗಳು ಆಗಿಂದಾಗ್ಯೆ ಹಿಡಿದು ಹಾಸಿಗೆ ಹತ್ತಿದ್ದ ಬಡ ಕ್ರೈಸ್ತರ ಬಾಲಸಂಘವು ಶೀರಿ ಹೋದ್ದು ಆಶ್ಚರ್ಯದ ಮಾತೋ? ತೃಪ್ತಿಯಾದವನು ಶಿರಿಗಿ ಭೋಜನ ಮಾಡಿದರೆ, ಅಜೀರ್ಣ ಹಿಡಿದೀತೆಂತ ಹೇಳುವ; ಆದಾಗ್ಯೂ ಕ್ಷುಧಾರ್ತನಾದವನಿಗೆ ಸವಿಯೂಟ ಬಿಟ್ಟು ಕೂಳಾದರೂ ದೊರಕಿದರೆ, ರುಚಿಕರವಾಗಿ ತೋಚುತ್ತದಷ್ಟೆ. ಹಾಗಾದರೆ ಸದರಿ ವಿದ್ಯಾನಿಮಗ್ನರು ಸಾಕೆಂದ್ಹೇಳಿ ಇಂಥಾ ಕೂಟಗಳನ್ನು ನಿಲ್ಲಿಸಿದಾಗ್ಯೂ, ಇಂಗ್ಲಿಷ್ ವಿದ್ಯಾಪೇಕ್ಷಿತರಾಗಿ ಅದು ಸಂಪಾದಿಸುವ ಉಪಾಯವನ್ನು ಹುಡುಕುವ ನಮ್ಮ ತಾಯಿಯಾದ ಮಂಗಳೂರ ಸಭೆಯು ಮಕ್ಕಳಿಗೆ ಶೀರಿ ಹೋದ ವಿದ್ಯಾಸಂಘದ ಭಾಷಣಾದಿಗಳು ರುಚಿ ಇಲ್ಲವೆಂತ ವೈಮನಸ್ಯ ತೋರಿಸಿದ್ದಕ್ಕೆ ಏನೂ ಕಾರಣವಿದ್ದಿಲ್ಲ! ದಾಹವುಳ್ಳ ಜಿಂಕೆಯು ನೀರಿನ ಬಳಿಗೆ ಓಡುವದು ಸಹಜವೇ. ಹಾಗಾದರೆ ಪ್ರಿಯ ತರುಣರೇ! ನಿಮಗೆ ವಿದ್ಯಾಪೇಕ್ಷೆ ಇದ್ದರೆ, ಈ ಸಂಘಕ್ಕೆ ಮನಸ್ಸು ಕೊಟ್ಟು ಮುಂದರಿಸಲಿಕ್ಕೆ ಪ್ರಯತ್ನ ಮಾಡಬೇಕು. ಮತ್ತು ಭಾಷಣ ಇರುವಂಥ ಒಂದೊಂದು ಆದಿತ್ಯವಾರದಲ್ಲಿ ಏಕೋಭಾವದಿಂದ ಕೂಡಿ ಬಂದು ಕೇಳಲೂ, ಪ್ರಶ್ನೋತ್ತರಗಳಿಂದ ಸಂಶಯ ಪರಿಹಾರ ಮಾಡಿ ಕೊಳ್ಳಲೂ, ನಿಮ್ಮಲ್ಲಿ ಬಲ್ಲವರು ಭಾಷಣಗಳನ್ನುಕೊಡಲೂ ಬಹುದಿತ್ತಲ್ಲ? ಭಾಷಕನು ಯಾರು? ಅಗ್ರಸ್ಥನು ಯಾರು? ಎಂಬಿತ್ಯಾದಿ ಪ್ರಶ್ನೆ ಕೇಳಿ, ಬರುವವರು ವಿದ್ಯಾಗ್ರಹಿಗಳು ಅಲ್ಲವೇ ಅಲ್ಲ. ಅಯ್ಯೋ, ಯೌವನಸ್ಥರೇ! ನಿಮಗಾಗಿ ತೊಡಗಿದ ಸಂಘವು ನಿಮ್ಮ ದೆಶೆಯಿಂದ ಬಿದ್ದು ಹೋಯಿತೋ? ಪ್ರಸಿದ್ಧಪತ್ರಗಳಲ್ಲಿ ಬಲ್ಮಠ ಕ್ರೈಸ್ತ ವಿದ್ಯಾಭಿವೃದ್ಧಿಸಂಘದ ಪತನವನ್ನು ನೋಡಿ ಗೇಲಿ ಮಾಡುವವರ ಬಾಯಿ ಮುಚ್ಚೇ ಮುಚ್ಚಿ ಹೋಗುವ ಹಾಗೆ, ನಿಮ್ಮಲ್ಲಿ ಜ್ಞಾನರಸವು ನೆಲೆಗೊಳ್ಳುವ ಹಾಗೆ ನಮ್ಮ ಸಂಘವನ್ನು ಉಜ್ವಲಿಸ ಮಾಡಿರಿ! ಅದು ನಿಮ್ಮಿಂದ ಆಗುವಂಥ ಕೆಲಸವೇ.

ಪ್ರಿಯ ಬೋಧಕರೇ!—ಆಗುವದಾದರೆ ಆಗಲಿ, ಹೋಗುವದಾದರೆ ಹೋಗಲಿ ಎಂತಾ ಹೇಳಿ, ಕಣ್ಣು ಮುಚ್ಚದೆ, ನೀವು ಸಹಾ ನಮ್ಮ ಸಂಘಕ್ಕೆ ಪ್ರಾರಂಭದಲ್ಲಿ ಮನಸ್ಸು ಕೊಟ್ಟ ಹಾಗೆ, ಸದಸ್ಯರ ಉದಾಸೀನತೆಯನ್ನು ನೆನಸಿ, ನಿರಾಶೆ ಪಡದೆ, ನಮ್ಮ ಸಂಘದ ಪ್ರಾಣಪ್ರತಿಷ್ಠೆಗೆ ಆಗುವಷ್ಟು ಕೈ ಕೊಡ ಬೇಕೆಂತ ಬೇಡಿ ಕೊಳ್ಳುತ್ತೇನೆ.

ನಾನು ಆ ಈ ಬಾರದವನಿಗೆ ಅಮರವಾದರೂ ಹೇಳು ಎಂದನ್ನದೆ, ಸಾಮರ್ಥ್ಯವುಳ್ಳ ಸಭಾ ಹಿರಿಯ ಉಪಾಧ್ಯಾಯರನ್ನು, ಮುಖ್ಯವಾಗಿ ಮೇಲ್‌ಶಾಲೆಯ ವಿದ್ಯಾರ್ಥಿಗಳನ್ನು ಬೇಡಿಕೊಳ್ಳುವದು ಏನಂದರೆ—ಮಣ್ಣಾಗಿರುವ ನಮ್ಮ ಸಂಘದ ಮೂಗಿನಲ್ಲಿ ಊದಿ ಕರದೆಬ್ಬಿಸಿ, ಕರ್ತನ ಹೆಸರಿನಲ್ಲಿ ಮುಂದರಿಸುವ ಹಾಗೆ ಪ್ರಯತ್ನ ಮಾಡಿರಿ! ವಿಲಾಶೀ ವರೆಗೆ ನಮ್ಮ ಸಂಘದ ಕ್ಷೇಮಲಾಭಾದಿಗಳ ಸುದ್ದಿಯು ಹೋಯಿತಷ್ಟೆ. ಅಲ್ಲಿಯ ನಮ್ಮ ಪ್ರಿಯರು ಅದರ ಮರಣವಾರ್ತೆ ಸಹಾ ಕೇಳಿ, ಈಗ ದುಃಖಿಸುತ್ತಿರುವದಾದರೆ, ನಮ್ಮ ಯತ್ನದಿಂದಾದ ಅದರ ಉತ್ಥಾನವನ್ನು ಕೇಳಿ ಹರುಷಗೊಳ್ಳುವವರಾಗಲಿ. ಹಾಸ್ಯಗಾರರು ನಾಚಿಕೆಗೊಳ್ಳುವವರಾಗಲಿ. ದೂರದಲ್ಲಿರುವವರೂ, ಮನಸ್ಸು ಮಾಡಿದರೆ,

ಸಮಯಾನುಕೂಲವಾಗಿ ಪ್ರಬಂಧಗಳನ್ನು ಕಳುಹಿಸ ಬಹುದು. ಏವಂಚ ಎಲ್ಲರು ಕೈಕೊಟ್ಟರೆ, ಬಿದ್ದ ಸಂಘವನ್ನು ಎಬ್ಬಿಸುವದು ಪ್ರಯಾಸವಲ್ಲವೆಂತ ನಾನು ನೆನಸುತ್ತೇನೆ. ಕಡೇಲಿ ಒಳ್ಳೇ ಕಾರ್ಯವು ನಮ್ಮಲ್ಲಿ ಆರಂಭಿಸಿ ಅಂತ್ಯದ ವರೆಗೆ ಸಾಗಿಸುವ ಹಾಗೆ ದೇವರು ದಯ ಮಾಡಲಿ ಎಂತಾ ಪ್ರಾರ್ಥಿಸುವ.

ಒಬ್ಬ ಸಭೆಯವನು.

---

ಅಯ್ಯಾ,—ಸತ್ಯ ಮಾರ್ಗ ಸಂಚಾರಿಗಳಾದ ಕ್ರಿಸ್ತ್ಯರೆಲ್ಲರೂ ವಿವೇಕಶೂನ್ಯರಾಗದೆ, ತಮ್ಮಾತ್ಮ ಸಂರಕ್ಷಣೆಯಲ್ಲಿ ಜಾಗರೂಕರಾಗುವ ಹಾಗೆ, ವೇದಕಾರ್ಯಗಳನ್ನೂ ವಿವಿಧ ಸಮಾಚಾರಗಳನ್ನೂ ವಿವರ ಪಡಿಸುವ ನಿಮ್ಮ ಪತ್ರಿಕೆಯಲ್ಲಿ ನಾವು ಮುಂದೆ ಸೂಚಿಸುವ ಸಂಗತಿಗಳಿಗೆ ಸ್ಥಳ ಕೊಡುವ ಹಾಗೆ ಕೋರುತ್ತೇವೆ.

ಶ್ರೀಮತ್ ಯೇಸು ಕ್ರಿಸ್ತನು ತಾನು ಇದ್ದ ಕಾಲದಲ್ಲಿ ತನ್ನ ಶಿಷ್ಯರಿಗೆ ತನ್ನ ಸಭೆಯು ಅಭಿವೃದ್ಧಿಯನ್ನು ಕುರಿತು ಪರಲೋಕರಾಜ್ಯವು ಸಾಸಿವೆ ಕಾಳಿಗೂ ಹುಳಿ ಹಿಟ್ಟಿಗೂ ಸಮಾನವಾಗಿದೆಯೆಂತ ಮುಂತಿಳಿಸಿದ ಪ್ರವಾದನೆಯ ಪ್ರಕಾರ ಈ ಭೂಲೋಕದ ಎಲ್ಲಾ ದೇಶ ದ್ವೀಪಗಳಿಂದ ಕೂಡಿದ ಪಂಚಖಂಡಗಳಲ್ಲಿರುವ ಮೂಢರಲ್ಲಿಯೂ ಮೂರ್ಖರಲ್ಲಿಯೂ ಕ್ರೂರರಲ್ಲಿಯೂ ಅಜ್ಞಾನರಲ್ಲಿಯೂ ಈ ಸತ್ಯ ಸಭೆ ದಿನೇ ದಿನೇ ಹೆಚ್ಚುತ್ತಾ ಬರುವದೆಂದು ನಮ್ಮ ಅನುಭವದಿಂದಲೇ ಪ್ರತ್ಯಕ್ಷವಾಗಿ ಕಾಣ ಬರುವದಷ್ಟೆ. ಈ ಮೈಸೂರಿನಲ್ಲಿ ಇಪ್ಪತ್ತು ವರುಷಗಳ ಮುಂಚೆ ಈ ಕನ್ನಡ ವೆಸ್ಲಿಯನ್ ಮಿಶ್ಶನ್ ಸಭೆ ಮಿಂಚುಹುಳದೋಪಾದಿಯಲ್ಲಿ ಸ್ವಲ್ಪ ಪ್ರಕಾಶವುಳ್ಳದ್ದಾಗಿತ್ತು. ಈಚೆಗೆ ದಿನೇ ದಿನೇ ಬಿದಿಗೆ ಚಂದ್ರನೋಪಾದಿಯಲ್ಲಿ ಅಭಿವೃದ್ಧಿ ಹೊಂದುತ್ತಾ, ಈ ಮೈಸೂರಿನ ಚತುರ್ದಿಕ್ಕುಗಳಲ್ಲಿಯೂ ತನ್ನ ಕಿರಣಗಳನ್ನು ಹರಡುತ್ತಾ, ಸಕಲ ಮತಸ್ಥರ ಮಧ್ಯದಲ್ಲಿಯೂ ಸತ್ಯಧ್ವಜ ಸ್ತಂಭದ ಹಾಗೆ ಸ್ಥಿರಗೊಂಡದೆ. ಮತ್ತು ಇಲ್ಲಿನ ದೇವಾಲಯವು ಸತ್ಯ ಸಭೆಯುವರೆಂಬ ಆಭರಣಗಳಿಂದ ಸಂಪೂರ್ಣವಾಗಿ ಅಲಂಕರಿಸಲ್ಪಟ್ಟಿದೆ. ಮತ್ತು ಈ ಸಭಾಧಿಪತಿಯಾದ ಕ್ರಿಸ್ತನ ರಕ್ಷಣೆಯ ಧ್ವನಿ ಈ ಪಟ್ಟಣದ ಜನರಿಗೆ ಏನೋ ಒಂದು ಆಶ್ಚರ್ಯವನ್ನು ಹುಟ್ಟಿಸಿ, ಅವರ ಮನಸ್ಸನ್ನು ತಿರಿಗಿಸುವಂಥ ಅಮೂಲ್ಯವಾದ ತುತೂರಿಯಾಗಿದೆ. ಇದಕ್ಕೆ ದೃಷ್ಟಾಂತವಾಗಿ ಈ ವರುಷದ ಜನವರಿಯಿಂದ ಆಗಸ್ಟು ತಿಂಗಳಿನ ವರಿಗೂ ಹಿಂದು ಮತಸ್ಥರಾದ ಅಜ್ಞಾನರೂ ರೋಮನ್ ಮತಸ್ಥರೂ, ಮಕ್ಕಳು ಸಹಿತ, ೨೫ ಮಂದಿ ಬೋಧಕರಾದ ಹಾಕನ್ ಪಾದ್ರಿಗಳವರ ಮೂಲಕ ಕ್ರಿಸ್ತನ ಸಭೆಗೆ ಶೇರಿದರು. ಇನ್ನು ಕೆಲವರು ಪರೀಕ್ಷೆಯಲ್ಲಿದ್ದಾರೆ. ಮತ್ತು ಕೆಲವರು ಶೇರಲಿಕ್ಕೆ ಮನಸ್ಸುಳ್ಳವರಾಗಿ, ಇದರ ನಿಜ ಸ್ಥಿತಿಯನ್ನು ಕುರಿತು ವಿಮರ್ಶೆ ತಿಳಿಯುವದಕ್ಕೋಸ್ಕರ ಆಗಾಗ್ಯೆ ಸಂಭಾಷಿಸಿ ಕೊಂಡು ಹೋಗುತ್ತಾರೆ. ಬೇರೆ ಕೆಲವರು ಈ ಸಭೆಯನ್ನು ಅಂಗೀಕರಿಸುವ ಹಾಗೆ ತುಂಬಾ ಇಚ್ಛೆಯುಳ್ಳವರಾದಾಗ್ಯೂ, ಪತ್ನೀ ಪುತ್ರಾದಿ ನಿರ್ಬಂಧದಿಂದ ಮನೋವ್ಯಾಕುಲವನ್ನು ಹೊಂದುತ್ತಿದ್ದಾರೆ. ಈ ಸತ್ಯ ಬೀಜವು ಒಳ್ಳೇ ನೆಲದಲ್ಲಿ ಬಿತ್ತಲ್ಪಟ್ಟರೆ, ಎಂದಿಗೂ ಫಲವಿಲ್ಲದೆ ಹೋಗುವದಿಲ್ಲ. ಮಳೆ ಎಲ್ಲಾ ಪದಾರ್ಥಗಳ ಮೇಲೆ ಸುರಿದಾಗ್ಯೂ, ಶುಕ್ತಿಯಲ್ಲಿ ಬಿದ್ದು ಮುತ್ತಾದಂತೆ ಮಿಕ್ಕ ಕಡೆಯಲ್ಲಿ ಮುತ್ತಾಗಲಾರದು ಎಂಬದಾಗಿ, ಸತ್ಯವೇದ ಶಿರೋಮಣಿಯಾದ ಯೇಸು ಕ್ರಿಸ್ತನ ವಾಕ್ಯವು ಈಡೇರುವದಲ್ಲದೆ ಸ್ಖಲಿತವಾಗುವದಿಲ್ಲ. ಹ್ಯಾಗಂದರೆ, ಇಲ್ಲಿಗೆ ಹದಿಮೂರು ಸಂವತ್ಸರಗಳ ಕೆಳಗೆ ಈ ಊರಿನಲ್ಲಿ ನಿವಾಸಿಸುತ್ತಿದ್ದ ತೆಲುಗ ಬಣಜಿಗ ಕುಲದವನಾದ ಪುಟ್ಟಣ್ಣನೆಂಬವನು ಸತ್ಯವೇದಬೋಧನೆಯಲ್ಲಿ ವ್ಯವಸಾಯ ಮಾಡಿ, ಚಿತ್ತಪರಿಪಾ

ಕದಿಂದ ಸಭೆಗೆ ಶೇರುವದಕ್ಕಿಂತ ಮುಂಚೆ ಚನ್ನಾಗಿ ಪರೀಕ್ಷಿಸಲ್ಪಟ್ಟು, ಜ್ಞಾನಸ್ನಾನವನ್ನು ಹೊಂದಿ,
ಒಳ್ಳೇ ಯೋಗ್ಯನಾಗಿಯೂ ವೇದಾಭಿಮಾನಿಯಾಗಿಯೂ ಇದ್ದನು. ಆದರೆ ಕಾಗೆಗಳು ಕೋಗಿಲೆಗಳ
ಮರಿಗಳನ್ನು ಸಾಕಿ, ವಸಂತಕಾಲದಲ್ಲಿ ಅವುಗಳ ಪಂಚಸ್ವರಗಳನ್ನು ಕೇಳಿ, ಅಸಹ್ಯಗೊಂಡು, ದ್ವೇ
ಷಿಸಿ, ಹೊಡಥೊಡದು ಅಟ್ಟಿ ಕೊಂಡು ಹೋಗುವಂತೆ, ಅವನ ಕುಲದವರು ತಮಗೆ ಸಹಜವಾದ
ಮೂಢತ್ವದಿಂದ ಈ ಲೋಕದಲ್ಲಿ ಯಾವನು ಸ್ವಜಾತಿಯನ್ನು ಬಿಟ್ಟು ಅನ್ಯ ಜಾತಿಯನ್ನು ಶೇರುತ್ತಾ
ನೋ ಅವನು ನರಕಿಯಾಗುವನೆಂಬ ಭ್ರಮೆ ಶಾಸ್ತ್ರವನ್ನು ಹಿಡುಕೊಂಡು, ಈ ನೀಚನು ಕ್ರಿಸ್ತಮತಕ್ಕೆ
ಶೇರಿ ಭ್ರಷ್ಟನಾದನಲ್ಲಾ ಎಂದು ದ್ವೇಷಗೊಂಡು, ಅವನನ್ನು ತಿರಿಗಿ ಕೆಡಿಸ ಬೇಕಂದು ಆಲೋಚಿಸಿ,
ಅಜ್ಞಾನಾಂಧಕಾರದಲ್ಲಿ ಕುರುಡರಾಗಿ ಬಿದ್ದಿರುವ ತಾವು "ಸಗಣಿ ತಿನ್ನುವವನು ತುಪ್ಪದ ರುಚಿ ಬಲ್ಲ
ನೇ?" ಎಂಬ ಗಾದೆಯಂತೆ ಸನ್ಮಾರ್ಗದಲ್ಲಿ ಶೇರಿದ ಅವನ ಸತ್ಯ ಸಾರಕ್ಕೆ ಹೆಚ್ಚಳ ಪಡದೆ, "ತಿಗಳ ತಾ
ಕೆಡುತ್ತ ಏಳು ನೆರೆ ಕೆಡಿಸಿದ" ಎಂಬ ಗಾದೆಗೆ ಸರಿಯಾಗಿ ಅವನನ್ನು ತಮ್ಮ ವಶ ಮಾಡಿ ಕೊಳ್ಳುವ
ಹಾಗೆ, ಮೋಸದಿಂದ ಒಂದು ದಿನ ಕರಕೊಂಡು ಹೋಗಿ, ಮದ್ಯಪಾನವನ್ನು ಮಾಡಿಸಿ, ಪರವಶನಾದ
ಕೂಡಲೆ ಪಾದ್ರಿಗಳ ಬಂಗಲೆಯ ಬಾಗಲಿನ ಹತ್ತರ ದೊಬ್ಬಿ, ಘಾಯ ಪಡಿಸಿ ಹೋದರು. "ಕಳ್ಳ ಮಾ
ಡುವ ಸನ್ನೆ ಕಾವಲುಗಾರನರಿಯ" ಎಂಬ ಹಾಗೆ ಅವರು ಮಾಡಿದ ಕಪಟತಂತ್ರವನ್ನು ತಿಳಿಯದ
ವೇದಬೋಧಕರು, ಇವನು ತಮ್ಮ ಮತಾಚರಣೆಗೆ ವಿರುದ್ಧವಾಗಿ ನಡೆದನೆಂತ ಇನ್ನೂ ಕೆಲವು ಕಾಲ
ಪರೀಕ್ಷೆಯಲ್ಲಿಟ್ಟರು. ಆತನು ಕೆಲವು ಕಾಲದ ಮೇಲೆ ಪಶ್ಚಾತ್ತಾಪ ಪಟ್ಟು, ತಿರಿಗಿ ತನ್ನ ಕರ್ತನಲ್ಲಿ
ಶೇರಿದ್ದನ್ನು ಇವನ ಪೂರ್ವಸಂಬಂಧಿಗಳು ಕಂಡು, ನಮ್ಮ ಮನೋರಥ ಸಾಗಲಿಲ್ಲವಲ್ಲಾ ಎಂದು
ಪುನಹಾ ಅವನ ಪತ್ನಿಯ ಮುಖಾಂತರ ತಿರಿಗಿಸುವದಕ್ಕಾಗಿ ಅವಳಿಗೆ ದುರ್ಬೋಧನೆಗಳನ್ನು ಹೇಳಿ
ಕಳುಹಿಸಿದ ಮೇಲೆ ಆಕೆ ಇವನನ್ನು ಗಂಜಾಮ್ ಎಂಬ ಗ್ರಾಮಕ್ಕೆ ಕರಕೊಂಡು ಹೋಗಿ, ನಾನಾ ತೊಂ
ದರೆ ಪಡಿಸಿ, ಮೈಸೂರಿಗೆ ಬಾರದಂತೆ ನಿರ್ಬಂಧದಲ್ಲಿಟ್ಟಳು. ಈತನು ಸ್ವಲ್ಪ ದಿವಸ ಇವಳ ಸಂಗಡ
ಸಮಾಧಾನವಾಗಿದ್ದು, ಕ್ರಮೇಣ ಅವನ ಕ್ರಿಸ್ತಧರ್ಮವನ್ನು ಅವಲಂಬಿಸೋಣ ಎಂಬದಾಗಿ ಕ್ರಿಸ್ತನ
ರಕ್ಷಣೆಯಲ್ಲಿಯೇ ಸರ್ವಸ್ವವನ್ನು ಇಟ್ಟು ಕೊಂಡಿರುವಲ್ಲಿ ತನಗೆ ಹುಟ್ಟಿದ ಮೂರು ಮಕ್ಕಳನ್ನೂ
ತನ್ನ ಹೆಂಡತಿಯನ್ನೂ ಕ್ರಿಸ್ತನ ಪಾದಕಮಲಗಳಿಗೆ ಶೇರಿಸಿದರೆ, ತನಗೆ ಶಾಶ್ವತವಾದ ಭಾಗ್ಯವು ದೊರೆ
ಯುವದೆಂಬಭಿಪ್ರಾಯವು ಯಾವಾಗಲೂ ತನ್ನ ಮನಸ್ಸನ್ನು ಬಾಧಿಸುತ್ತಾ ಬಂತು. ಆಗ, "ರೋಗಿ
ಬಯಸಿದ್ದೂ ಹಾಲೋಗರ, ವೈದ್ಯ ಹೇಳಿದ್ದೂ ಹಾಲೋಗರ" ಎಂಬ ಗಾದೆಗೆ ಸರಿಯಾಗಿ ಸನ್
೧೮೭೬ನೇ ಇಸವಿ ಜೂಲಾಯಿ ತಿಂಗಳಲ್ಲಿ ಇವನ ಪೂರ್ವಬಂಧುಗಳು ಇವನನ್ನೂ ಇವನಿಂದ
ಕುಲಕ್ಕೆ ದೂರವಾಗಿರುವ ಇವನ ಹೆಂಡತಿ ಮಕ್ಕಳನ್ನೂ ಪುನಹಾ ತಮ್ಮ ಜಾತಿಯವರಲ್ಲಿ ಬಳಿಕೆಯಾ
ಗುವದಕ್ಕೆ ಮಾತಾಡುವ ಉದ್ದಿಶ್ಯ ಮೈಸೂರಿಗೆ ಕರಿಸಿ ಕೊಂಡರು. ಇವನು ಮೈಸೂರು ಶೇರಿದ
ಮರು ದಿನ ಈತನು ತನ್ನ ೯ ವರುಷದ ಹುಡುಗಿಯನ್ನೂ ೬ ವರುಷದ ಹುಡುಗನನ್ನೂ ಕರಕೊಂಡು
ಬಂದು, ತೋಳನನ್ನು ಕಂಡ ಕುರುಬ ತನ್ನ ಕುರಿಗಳಿಗೆ ಅಪಾಯ ಬಂದೀತೆಂದು ಹ್ಯಾಗೆ ಗಾಬರಿ
ಪಡುವನೋ ಹಾಗೆಯೇ ಬಹಳ ಭಯಭ್ರಾಂತನಾಗಿ, ತನ್ನ ಶತ್ರುಗಳಾದ ಬಂಧುಗಳು ತಡೆಯು
ತ್ತಾರೋ ಏನೋ ಎಂಬದಾಗಿ ಮನಗುಂದಿದವನಾದಾಗ್ಯೂ, ಮುಂದಣ ಕಾರ್ಯೋತ್ಸಾಹದಿಂದ ಧೈ
ರ್ಯವನ್ನು ತಂದು ಕೊಂಡು, ಬೋಧಕರಾದ ಹಾಕನ್ ಪಾದ್ರಿಗಳ ಕೊಠಡಿಗೆ ಬಂದು, ಅವರಿಗೆ
ವಿನಯ ನಮಸ್ಕಾರವನ್ನು ಮಾಡಿ, ಕೈಗಳನ್ನು ಜೋಡಿಸಿ ಕೊಂಡು, ತುಪಾಕಿ ಗುಂಡು ತಗಲದಿದ್ದಾ
ಗ್ಯೂ ಶಬ್ದ ಮಾತ್ರವನ್ನು ಕೇಳಿದ ಹುಲಿಯ ಹಾಗೆ, ದಿಗಿಲುನಿಂದ ಹಿಂದೆ ಮುಂದೆ ನೋಡುತ್ತಾ,
ಕಣ್ಣುಗಳನ್ನು ವಿಸ್ತಾರವಾಗಿ ತೆರೆದು, ದುಃಖದಿಂದ ಕಣ್ಣೀರುಗಳನ್ನು ಸುರಿಸುತ್ತಾ ಭೀತನಾಗಿ, ತಾನೇ

ಬಾಗಲನ್ನು ಮುಚ್ಚಿ ನಿಂತು ಕೊಂಡು, ತನ್ನ ಆದ್ಯಂತ ಸಂಗತಿಗಳನ್ನು ಹೇಳಿ, ತಾನು ಇದರ ತರುವಾಯ ಕ್ರಿಸ್ತಧರ್ಮದಲ್ಲಿ ಸ್ಥಿರವಾಗಿ, ಹಿಂಜರಿದು ಹೋಗುವದಿಲ್ಲವೆಂದು ವಾಗ್ದತ್ತ ಮಾಡಿ, ತನ್ನ ಇಬ್ಬರು ಮಕ್ಕಳನ್ನು ನಿಮ್ಮ ಅಧೀನದಲ್ಲಿಟ್ಟು ಕೊಂಡು ಸ್ನಾನವನ್ನು ಕೊಟ್ಟರೆ, ಅದೇ ನನಗೆ ಕನಕಾಭಿಷೇಕವೆಂದು, ಉಲ್ಲಾಸದಿಂದ ಬೇಡುತ್ತಾ, ಪದೆ ಪದೆ ಅಡ್ಡ ಬೀಳುತ್ತಾ ಇರಲು, ಬೋಧಕರು — ನಿನ್ನ ಮಕ್ಕಳನ್ನು ಮಿಶ್ಯನಿಗೆ ಒಪ್ಪಿಸ ಬೇಕಾದರೆ, ಕಾಗದವನ್ನು ಬರೆದು ಕೊಡು, ಅಂದರು. ಅದಕ್ಕೆ ಈತನು, ನನ್ನ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ, ತಾನೂ ತನ್ನ ಮಕ್ಕಳೂ ಕ್ರೈಸ್ತರಾಗುವದೇ ಪರಮ ಲಾಭವೆಂದೆಣಿಸಿ, ಇಷ್ಟೇ ಸಾಕೆಂದು, ಕೂಡಲೇ ಬರದು ಕೊಟ್ಟನು. ಆಗ ವೇದೋಕ್ತ ಪ್ರಕಾರ ಆ ಎರಡು ಮಕ್ಕಳಿಗೂ ಜ್ಞಾನಸ್ನಾನ ಕೊಡಲು, ಬಡವನಿಗೆ ಭಾಗ್ಯ ಬಂದಂತೆ, ರೋಗಿಗೆ ಸಂಜೀವನ ದೊರಕಿದಂತೆ, ಆನಂದಾಬ್ಧಿಯಲ್ಲಿ ಮುಳುಗಾಡಿದನು.

ಈ ಸಂಗತಿಗಳನ್ನು ಕೇಳಿದ ಈತನ ಹೆಂಡತಿ — ತಾನೊಂದು ನೆನಸಿದರೆ, ದೇವರೊಂದು ನೆನಸಿದನೆಂಬ ಗಾದೆಯು ಹಾಗಾಯಿತು. ಇವನು ತಾನೊಬ್ಬನೇ ಕೆಟ್ಟು ಹೋದ್ದಲ್ಲದೆ ನನ್ನ ಮಕ್ಕಳನ್ನು ಸಹಾ ಕೆಡಿಸಿದನಲ್ಲಾ ಎಂಬ ಕೋಪಾತುರದಿಂದ ಬಂದು, ತನ್ನ ಗಂಡನನ್ನು ನಾನಾ ಕಠಿಣ ಮಾತುಗಳಿಂದ ನಿಂದಿಸಿ, ತನ್ನ ಮಕ್ಕಳು ಎಲ್ಲಿ ಪರಾಧೀನವಾಗುವವೋ? ನನ್ನ ಗಂಡನು ಇದರ ಉದ್ದಿಶ್ಯ ನನ್ನನ್ನು ಎಲ್ಲಿ ವಿಸರ್ಜಿಸುವನೋ? ಎಂಬ ಭಯ ತೋರಿದ ಒಡನೇ ಬೋಧಕರು ಈ ಸತ್ಯ ಮಾರ್ಗವನ್ನು ಅವಳಿಗೆ ತಿಳಿಸಿ, ಸಮಾಧಾನ ಪಡಿಸುವಷ್ಟರಲ್ಲಿಯೇ ಅವಳು ಎತ್ತಿ ಕೊಂಡಿದ್ದ ಹೆಚ್ಚು ಕಡಿಮೆ ಒಂದು ವರುಷದ ಮಗುವನ್ನು ಕುರಿತು ಇದಕ್ಕೆ ಸಹಾ ಸ್ನಾನವನ್ನು ಕೊಡ ಬೇಕೆಂದು ಇವನು ಬೇಡಿ ಕೊಳ್ಳಲು, ಬೋಧಕರು ಅವನ ಇಚ್ಛಾನುಸಾರ ಸ್ನಾನ ಕೊಡುವದಕ್ಕೆ ಉದ್ಯುಕ್ತರಾಗಿರುವಾಗ, ಆ ಮಗುವನ್ನು ತಾನು ಅವಳಿಂದ ತೆಕ್ಕೊಂಡು, ತನ್ನ ವಸ್ತ್ರದಿಂದ ಮುಚ್ಚಿ, ಬೋಧಕರ ಕೈಗೆ ಕೊಟ್ಟು, ಬಾಪ್ತಿಸ್ಮನ್ನು (ಸ್ನಾನ) ಕೊಡಿಸಿದನು. ಅವನ ಹೆಂಡತಿ ಈ ಸತ್ಯ ವೇದೋಪದೇಶಗಳನ್ನೆಲ್ಲಾ ಗ್ರಹಿಸಿ, ಸತ್‍ಕ್ರಿಯೆಗಳನ್ನೂ ನೋಡಿ, ಅಷ್ಟು ಕ್ರೂರ ಗುಣವುಳ್ಳವಳಾಗಿದ್ದಾಗ್ಯೂ, ಸಮಾಧಾನದೊಂದಿಗೆ — ಇನ್ನು ಕೆಲವು ದಿವಸಗಳೊಳಗೆ ನಾನು ಸಹಾ ಕ್ರಿಸ್ತಳಾಗುವೆನೆಂದು ಮಾತು ಕೊಟ್ಟಳು. ಆಗ ಈ ವೃಧ ಕ್ರೈಸ್ತನು, ಕೃತಾರ್ಥನಾದೆನೆಂದು ತನ್ನ ಪತ್ನಿ ಪುತ್ರರ ಸಹಿತ ಕರಕೊಂಡು ಹೋದನು. ಆದ್ದರಿಂದ ದೇವರ ಸೇವಕರೆಲ್ಲರು ಆಸಕ್ತಿಯೊಂದಿಗೆ ಇದರ ಕೆಳಗೆ ಬರೆಯಲ್ಪಟ್ಟಿರುವ ಸಂಗೀತವನ್ನು ಹಾಡುತ್ತಾ ಹರುಷದೊಡನೆ ಕರ್ತನ ಸುವಾರ್ತೆಯನ್ನು ಸಾರೋಣ.

ದ್ವೀಪಾಂತರಗಳೆಲ್ಲಾ
ನಿನ್ನಾಸ್ತಿಯಾಗಿವೆ;
ಜನಾಂಗದವರೆಲ್ಲಾ
ಸ್ವತಂತ್ರ ನಿನಗೆ.

ಏಳೇಳು ಚಿಯೋನ್ ಸಖಿ!
ಪ್ರಕಾಶವಾಗಿರು!
ಯೆಹೋವನಿಂದ ಪ್ರಭೆ
ನಿನ್ನಲ್ಲಿ ಹುಟ್ಟಿತು.

*D. Manuel.*

---

## ಕನ್ನಡ ಜಿಲ್ಲಾ ಮಿಶ್ಯನ್ ಹಬ್ಬವು.

ಸಪ್ತಂಬರ ೭ರಲ್ಲಿ ಮಂಗಳೂರ "ಶಾಂತಿದೇವಾಲಯದಲ್ಲಿ" ನಡೆದ ಈ ಹಬ್ಬದಿನದ ಪೆಳಿಗ್ಯೆ ಘನ ಗ್ರೇಟರಯ್ಯನವರು ಮತ್ತಾ. ೧೮, ೧೯. ೨೦ನೇ ವಾಕ್ಯಗಳನ್ನು ಓದಿ, ಹೇಳಿದ್ದೇನಂದರೆ: ನಾವು ಪ್ರತಿ ವರುಷದಲ್ಲಿ ಈ ಹಬ್ಬಕ್ಕೆ ಕೂಡಿ ಬಂದು, ದೇವರು ನಮಗೆ ಮಾಡಿದ ಸಕಲ ಉಪಕಾರಗಳಿಗಾಗಿ, ಮುಖ್ಯತ ಹೊಸ ಒಡಂಬಡಿಕೆಯನ್ನು ಕೊಟ್ಟದಕ್ಕಾಗಿ, ಸ್ತೋತ್ರ ಮಾಡಿ, ಅನ್ಯ ಜನಾಂಗಗಳಿಗೋಸ್ಕರ

ವಿಜ್ಞಾಪನೆ ಮಾಡುತ್ತೇವೆ; ಇದನ್ನು ನಾವು ಅತ್ಮೀಕ ಆಯುಧಗಳಿಂದಲೂ, ಪರಿಶುದ್ಧಾತ್ಮನ ತ್ರಾಣದಿಂದಲೂ, ಪ್ರೀತಿಯಿಂದಲೂ ಮಾಡ ಬೇಕು. ನಾವೆಲ್ಲರು ಈ ಮಿಶ್ಯನ್ ಹಬ್ಬವನ್ನು ಎದುರ್ನೋಡುತ್ತಾ ಇದ್ದೆವು. ಹೊರಗಿನವರು ಸಹ ತಮ್ಮ ಹಬ್ಬಗಳನ್ನು ಎದುರ್ನೋಡುತ್ತಾರೆ. ಯಾಕೆ? ತಮ್ಮ ಮಾಂಸಭಾವಕ್ಕೆ ಆಹಾರ ಕೊಡುವದಕ್ಕೆ. ನಮಗೂ ಈ ಶೋಧನೆ ನಮ್ಮ ಮಾಂಸಭಾವದಿಂದ ಬಹಳ ಹತ್ತರ ಉಂಟು. ಈ ಮಿಶ್ಯನ್ ಹಬ್ಬವನ್ನು ಸರಿಯಾಗಿ ಆಚರಿಸ ಬೇಕಾದರೆ, ನಾವೆಲ್ಲರು ಒಳ್ಳೇ ಮನಸ್ಸಾಕ್ಷಿಯಿಂದ ಬಂದಿರ ಬೇಕು. ಅದಕ್ಕಾಗಿಯೇ ಈ ಬೆಳಿಗ್ಯೆ ನಾವು ತ್ರಿಯೇಕ ದೇವರಿಗೆ ಪ್ರಾರ್ಥಿಸ ಬೇಕೆಂದಿದ್ದೇವೆ. ಇಬ್ಬರಾಗಲೀ ಮೂವರಾಗಲೀ ಆತನ ಹೆಸರಿನಲ್ಲಿ ಕೂಡಿ ಬಂದಲ್ಲಿ ಆಶೀರ್ವಾದ ಉಂಟು. ಇಷ್ಟು ದೊಡ್ಡ ಸಭೆ ಆತನ ಹೆಸರಿನಲ್ಲಿ ಕೂಡಿ ಬಂದಿರುವಲ್ಲಿ ಹ್ಯಾಗೂ ಅದು ತಪ್ಪಲಿಕ್ಕಿಲ್ಲ. ನಾವೆಲ್ಲರು ಏಕ ಮನಸ್ಸಿನಿಂದ ಅವನ ಮಾನಕ್ಕೆ ಕೂಡಿ ಬಂದು, ನಿನ್ನ ರಾಜ್ಯವು ಬೇಗ ಬರಲಿ ಎಂದು ಬೇಡಿ ಕೊಳ್ಳುವವರಾದರೆ, ನಾವು ಅವನನ್ನು ನಮ್ಮ ಮಧ್ಯಕ್ಕೆ ಎಳಕೊಳ್ಳ ಬಹುದು. ನಿಮ್ಮ ಸಂಗಡ ಲೋಕಾಂತ್ಯದ ವರೆಗೆ ಇರುವೆನೆಂಬ ವಾಗ್ದತ್ತವು ನಮಗೂ ಉಂಟಲ್ಲ? ಯೇಸು ನಮ್ಮ ಮಧ್ಯದಲ್ಲಿದ್ದರೆ, ಪರಲೋಕವೇ ನಮ್ಮಲ್ಲಿ ಬಂದಂತಾಯಿತು. ಅವನು ನಮ್ಮ ಮಧ್ಯದಲ್ಲಿ ಬಂದು, ಕೆಲವು ತಾಸು ಇದ್ದು, ತಿರಿಗಿ ಹೋಗಲಿಕ್ಕಿಲ್ಲ. ಕೆಲವರು ಆತನನ್ನು ತಮ್ಮ ಮಧ್ಯದಿಂದ ದೂಡ ಪ್ರಯತ್ನ ಮಾಡ್ಯಾರು. ಆದರೂ ಅದು ಸುಲಭದಿಂದಾಗಲಿಕ್ಕಿಲ್ಲ. ಹಾಗೆ ಆದರೆ, ಭಯಂಕರ ಸ್ಥಿತಿಯೇ. ಆದರೆ ಯೇಸುವು ಒಬ್ಬನ ಮನೆಯಲ್ಲಿ ಬಂದರೆ, ಸುಳ್ಳು, ಕಪಟ, ರಹಸ್ಯ ಪಾಪಗಳೆಲ್ಲಾ ಹೋಗಿ, ಶಾಂತಿಯೂ ಸಮಾಧಾನವೂ ದೇವರವಾಕ್ಯದ ಅಪೇಕ್ಷೆಯೂ ವಿಶ್ವಾಸವೂ ಸಹೋದರ ಪ್ರೀತಿಯೂ ಬೆಳಿಯುವವು. ಯೇಸು ನಮ್ಮ ಸಂಗಡ ಇದ್ದರೆ, ಇನ್ನು ಮುಂದೆ ಲೌಕೀಕ ಮನಸ್ಸು ಇರಲಿಕ್ಕಿಲ್ಲ. ಮೇಲಿನವುಗಳನ್ನು ಹುಡುಕುವ ಹಾಗಾದೀತು. ಇಸ್ರಯೇಲ್ಯರ ದೇವಾಲಯದೊಳಗೆ ಯೆಹೋವನ ಮಹಿಮೆ ಇತ್ತು. ಆದರೆ ಅವರು ಅವನನ್ನು ಬಿಟ್ಟ ಕಾರಣ ಅದು ಹೋಯಿತು. ಯೇಸು ನಮ್ಮ ಮಧ್ಯದಲ್ಲಿದ್ದರೆ, ಉಂಗುರದಲ್ಲಿ ವಜ್ರವಿದ್ದ ಹಾಗೆ; ಆದರೆ ಅವನಿಲ್ಲದಿದ್ದರೆ, ಹಾಳು ಬೀಳುವ ಮನೆಯ ಸಂಗತಿಯಾಗುತ್ತದೆ. ಅವನು ಇದ್ದರೆ, ನಮಗೆ ಸಂತೋಷವೇ. ಆದರೆ ಅವನು ಬರ ಬೇಕಾದರೆ, ಆತನಿಗೆ ಬೇಸರವಾದ್ದನ್ನು ನಾವು ತೆಗದು ಹಾಕ ಬೇಕು. ಹಾಗಾದರೆ ಯೇಸುಕ್ರಿಸ್ತನು ನಮ್ಮ ಮಧ್ಯದಲ್ಲಿ ಬಂದು, ವಾಸ ಮಾಡಿ, ನಮ್ಮನ್ನು ಪರಿಶುದ್ಧ ಮಾಡಲಿ. ಇದಕ್ಕಾಗಿ ನಾವು ಪ್ರಾರ್ಥನೆ ಮಾಡಲಿಕ್ಕಿರುತ್ತೇವೆ. ಹಾಗಾದರೆ ಒಬ್ಬೊಬ್ಬನು ತಾನು ಯೇಸುಕ್ರಿಸ್ತನ ಹೆಸರಿನಲ್ಲಿ ಕೂಡಿಕೊಂಡವನಾಗಿ ಇಲ್ಲಿ ಇರಲಿ!

ಆ ಮೇಲೆ ಉಪದೇಶಕರಿಬ್ಬರೂ ಘನ ಬೋಧಕರಾದ ಹೆರ್ಮ್‌ಲಿಂಕ್ ಅಯ್ಯನವರೂ ಪ್ರಾರ್ಥನೆಗಳನ್ನು ಮಾಡಿದರು.

ಮಧ್ಯಾಹ್ನದ ಮೇಲೆ ಮಂಗಳೂರಿನಲ್ಲಿರುವ ಘನ ಹೆರ್ಲಿನಯ್ಯನವರು ಪ್ರಾರ್ಥನೆ ಮಾಡಿದ ಮೇಲೆ ಹೇಳಿದ್ದೇನಂದರೆ—ಜನರು ಒಂದು ಊರಿನಿಂದ ಮತ್ತೊಂದು ಊರಿಗೆ ಹೋದರೆ, ಆ ಊರಿನಲ್ಲಿರುವ ನೂತನವಾದವುಗಳನ್ನೂ ಸ್ನೇಹಿತರನ್ನೂ ನೋಡಲಿಕ್ಕೆ ಅಪೇಕ್ಷಿಸುತ್ತಾರೆ. ನೀವು ಏನು ನೋಡಲಿಕ್ಕೆ ಬಂದಿರಿ? ಇಲ್ಲಿ ಹಬ್ಬದಲ್ಲಿ ಏನೇನು ನಡಿಯುತ್ತದೆ? ಎಷ್ಟು ಮಂದಿ ಕೂಡಿದ್ದಾರೆಂತ ನೋಡ ಬಂದಿರೋ? ಅಥವಾ ಛಾಪಖಾನೆಯ ಯಂತ್ರವನ್ನು ನೋಡ ಬಂದಿರೋ? ಛಾಪಖಾನೆಯಲ್ಲಿರುವ ಒಂದು ಯಂತ್ರವು ಕಾಗದಗಳನ್ನು ನುಂಗಿ, ಅಕ್ಷರ ಮುದ್ರಿತವಾಗಿ ಕಾರುವದು ಆಶ್ಚರ್ಯವೇ; ಆದರೆ ದೇವರ ಮಾತು ಮನುಷ್ಯರ ಕೈಗಳಲ್ಲಿ ಛಾಪೆಯಾಗುವಂಥಾದ್ದು ಅದಕ್ಕಿಂತ ಆಶ್ಚರ್ಯವೇ. ಯೇಸು ತನ್ನ ಕಾಲದವರಿಗೆ ಬೋಧಿಸಿದ ಮಾತುಗಳು ಈಗ ಬರಹದ ಮೂಲವಾಗಿ ಶಿಕ್ಕುವಂಥಾದ್ದು

ಹೆಚ್ಚು ಆಶ್ಚರ್ಯವಲ್ಲವೋ? ಈ ವಾಕ್ಯವು ನಮ್ಮ ಕೈಯಲ್ಲಿದ್ದರೆ, ಅದು ನಮ್ಮಲ್ಲಿ ಕೆಲಸ ಮಾಡದಿರದು. ಅದು ಬಲವುಳ್ಳದ್ದಾಗಿ ದೇವರ ಕೆಲಸವನ್ನು ಮಾಡುತ್ತದೆ. ದೇವರು ಸ್ವರ್ಗದಲ್ಲಿ ಇದ್ದು, ತನ್ನ ಕೆಲಸವನ್ನೂ ತನ್ನ ಮಾತನ್ನೂ ನಡಿಸುತ್ತಾನೆ. ಆತನ ಒಂದೊಂದು ಮಾತಿನಲ್ಲಿ ಶಕ್ತಿಯುಂಟು. ಈ ದೇವಾಲಯದಲ್ಲಿ ಕೂಡಿ ಬಂದಂಥಾ ನಾವು ಆತನ ವಾಕ್ಯವನ್ನು ಕೇಳುವದಕ್ಕೆ ಬಂದಿದ್ದೇವೆ. ದೇವರ ವಾಕ್ಯವು ಪ್ರಸಂಗವಾಗುವ ಸಭೆಯಲ್ಲಿ ಆತನ ಅನ್ಯೋನ್ಯ ಉಂಟು. ಈ ಭೂಮಿಯಲ್ಲಿಯೇ ನಾವು ಆತನ ಅನ್ಯೋನ್ಯವನ್ನೂ ನಿತ್ಯ ಆನಂದವನ್ನೂ ಪಡಕೊಳ್ಳುವಂತೆ ಪ್ರಯತ್ನಿಸ ಬೇಕು. ಒಬ್ಬನು ಅದನ್ನು ಹುಡುಕಿದರೆ, ಅದು ಅವನಿಗೆ ಹ್ಯಾಗೂ ಶಿಕ್ಕುತ್ತದೆ. ಅದು ಶಿಕ್ಕುವ ಹಾಗೆ ದೇವರು ತನ್ನ ವಾಕ್ಯದಿಂದ ತನ್ನ ಸೇವಕರ ಮುಖಾಂತರ ಕರಿಯುತ್ತಾನೆ. ದೇವರ ವಾಕ್ಯವು ಎಲ್ಲಿ ಪ್ರಸಂಗಿಸಲ್ಪಡುತ್ತದೋ ಅಲ್ಲಿ ಅದಕ್ಕೆ ಕರಿಯುವದಾಗುತ್ತದೆ. ಈ ಮಾತನ್ನು ಕೇಳುವಾಗ, ನಾವು ಧೈರ್ಯ ಹೊಂದಿ ಕೊಂಡು, ಆತನ ಕರಿಯುವಿಕೆಗೆ ಯೋಗ್ಯರಾಗುವಾ! ಯಾಕಂದರೆ "ಕರೆಯಲ್ಪಟ್ಟವರು ಅನೇಕರು, ಆದರೆ ಆಯಲ್ಪಟ್ಟವರು ಕೊಂಚ ಮಂದಿ." ನಾವು ಅದರಲ್ಲಿ ಶೇರ ಬೇಕಾದರೆ, ನೀತಿಯ ವಸ್ತ್ರವನ್ನು ಧರಿಸಿ, ನಮ್ಮ ಕರಿಯುವಿಕೆಗನುಗುಣವಾಗಿ ನಡಿಯ ಬೇಕು. ಚಿಕ್ಕ ಮಂದೆಯೇ ಭಯ ಪಡ ಬೇಡವೆಂದು ಕರ್ತನು ಹೇಳುವದರಿಂದ ಇಲ್ಲಿಗೆ ಪರಸ್ಥಳಗಳಿಂದ ಬಂದ ಕೊಂಚ ಮಂದಿಯಾದ ನೀವೂ ಭಯ ಪಡದೆ, ಧೈರ್ಯವುಳ್ಳವರಾಗಿದ್ದು, ಇಲ್ಲಿ ಕೇಳಿದ್ದನ್ನು ನಿಮ್ಮ ನೆರೆಯವರೊಂದಿಗೆ ಮಾತಾಡಿ, ಅವರನ್ನು ಮೇಲಿನ ಯೆರೂಸಲೇಮಿಗೆ ನಡಿಸುವವರಾಗಿರಿ! ಇಂದು ಯೇಸುವಿನಿಂದ ಬಂದದನ್ನು ಹಿಡಕೊಂಡು, ಮನುಷ್ಯರದನ್ನು ಬಿಟ್ಟು ಬಿಡಿರಿ! ಹೀಗೆ ಮಾಡುವದಕ್ಕೆ ಯೇಸುಕ್ರಿಸ್ತನ ಪ್ರೀತಿ ನಿಮ್ಮನ್ನು ನಡಿಸಲಿ! ಹೀಗಾದರೆ ಸ್ವರ್ಗದಲ್ಲಿ ಆಗುವ ಹಬ್ಬಕ್ಕೂ ಕೂಡುವಂತೆ ಆಗುವದು.

ತದನಂತರ ಉಡಪಿ ಠಾಣ್ಯಕ್ಕೆ ಶೇರಿದ ಅಂಬಾಡಿಯ ಉಪದೇಶಕರಾದ ಯೊಶಿಯ ಆರೋನ್ಯೈಯ್ಯನವರು ಕೀರ್ತ. ೧೧೮, ೨೪ನೆಯನ್ನು ಓದಿ ವಿವರಿಸಿದರು. ಹ್ಯಾಗಂದರೆ: "ಯೆಹೋವನು ಮಾಡಿದ ದಿವಸವು ಇದೇ; ಉಲ್ಲಾಸಿಸಿ ಅದರಲ್ಲಿ ಸಂತೋಷ ಪಡುವ." ಯೆಹೋವನು ನಮಗೆ ದಯ ಮಾಡಿದಂಥಾ ಇದೇ ದಿವಸದಲ್ಲಿ ಉಲ್ಲಾಸಿಸಿ, ಸಂತೋಷ ಪಡ ಬೇಕೆಂತ ಕೀರ್ತನೆಗಾರನು ಹೇಳುತ್ತಾನೆ. ಯಾಕಂದರೆ ನಮ್ಮ ಜೀವಕಾಲದ ಬೇರೆ ದಿವಸಗಳಲ್ಲಿ ರೋಗಗಳೂ ಬೇರೆ ಬೇರೆ ಕಷ್ಟಗಳೂ ಇರುವದರಿಂದ ಸಂತೋಷವು ಕಡಿಮೆಯಾಗುವದು. ಈ ಹೊತ್ತು ಸಂತೋಷಿಸುವಾ! ಎಂಬ ಮಾತನ್ನು ಹೇಳುವದು ಅವಶ್ಯವಾಗಿ ತೋರಲಿಕ್ಕಿಲ್ಲ. ಯಾಕಂದರೆ ಇಷ್ಟು ದೊಡ್ಡ ಸಮೂಹವು ಕೂಡಿ ಬಂದು, ಕರ್ತನಿಗೆ ಗಾಯನ ಮಾಡುವದು ಸಂತೋಷವಲ್ಲವೇ? ಆದರೆ ನಮ್ಮ ಸಂತೋಷವು ಯಾವಾಗಲೂ ಇರ ಬೇಕಾದರೆ, ಕರ್ತನಿಂದಲೇ ಬಂದಂಥಾದ್ದಾಗಿರ ಬೇಕು. ಕರ್ತನು ಕೊಟ್ಟಂಥ ಫಲವನ್ನು ನಾವು ನೋಡಿ, ಸಂತೋಷಿಸ ಬೇಕು. ಕರ್ತನು ಅಂಧಕಾರದ ರಾಜ್ಯದೊಳಗಿರುವ ನಮ್ಮನ್ನು ತನ್ನ ಮಕ್ಕಳೆಂದು ಅಂಗೀಕರಿಸಿದ್ದಕ್ಕೆ ಸಂತೋಷಿಸ ಬೇಕು. ಆಗಿಂದಾಗ್ಯೆ ಕರ್ತನ ಕೆಲಸವು ನಡಿಯುವದಿಲ್ಲವೆಂದು ತೋರಿದಾಗ್ಯೂ ಇನ್ನೂ ಫಲವು ಶಿಕ್ಕಲಾಗಿ ಧೈರ್ಯಗೊಂಡು, ಸಂತೋಷಿಸ ಬೇಕು. ಹಾಗಾದರೆ ಕರ್ತನ ಕೆಲಸಕ್ಕೆ ಸಂತೋಷ ಪಟ್ಟು ನಡಿಸುವಾ! ನಮ್ಮ ಸಂತೋಷವು ಸಂಪೂರ್ಣವಾಗುವಂಥಾ ಕಡೇ ಮಿಶ್ಯನ್ ಹಬ್ಬವನ್ನು ನೆನಸಿ, ಅದರಲ್ಲಿ ನಾವೆಲ್ಲರು ಕೂಡಾ ಇರುವ ಹಾಗೆ ಪ್ರಯತ್ನಿಸುವಾ!

ತರುವಾಯ ಉಡಪಿ ಠಾಣ್ಯದ ಉಪದೇಶಕ ಸಾಮುವೇಲಯ್ಯನವರು ಯೆಶಾಯನ ೬೦, ೧ನೇಯನ್ನು ಓದಿ, ಹೇಳಿದ್ದೇನಂದರೆ: ನಾವು ಏಳ ಬೇಕು. ಯಾಕಂದರೆ ಮನುಷ್ಯನ ಸಂತತಿ ನಿದ್ರೆ ಹೋಗಿಧೆ. ಏಳುವದಕ್ಕೆ ಶ್ರಾಣವಿಲ್ಲದಿದ್ದರೂ, ಕೈ ಕೊಡುವವನು ಯೇಸು ಕ್ರಿಸ್ತನು ಇದ್ದಾನೆ.

ಇಂದೇ ಏಳ ಬೇಕು. ಎದ್ದ ಮೇಲೆ ಪ್ರಕಾಶಿಸ ಬೇಕು. ಜಮೈಕ ದ್ವೀಪದಲ್ಲಿರುವಂಥ, ನೈಬಣ್ಣದಲ್ಲಿಯೂ ಹೃದಯದಲ್ಲಿಯೂ ಬುದ್ಧಿಯಲ್ಲಿಯೂ ಕಪ್ಪಾಗಿರುವಂಥ ನಿವಾಸಿಗಳು ಸುವಾರ್ತೆಯ ಬೆಳಕನ್ನು ಹೊಂದಿ ಪ್ರಕಾಶಿಸಿದರು. ನಾವು ಸಹಾ ಅವರ ಹಾಗೆ ಪ್ರಕಾಶಿಸುವ ಪ್ರಕಾಶವನ್ನು ಹೊಂದಿದವರಾಗಿ, ಬೆಳಕಿನ ಕ್ರಿಯೆಗಳನ್ನು ಮಾಡುವವರಾಗಿ, ದೀಪ ಆರಿ ಹೋಗದ ಹಾಗೆ ನೋಡಿ ಕೊಳ್ಳುವ!

ಬಳಿಕ ಉಡಪಿ ಬೋಧಕರಾದ ಘನ ರಿತ್ತರಯ್ಯನವರು ಮತ್ತಾ. ೯ನೇ ಸ. ಕಡೇ ವಚನಗಳನ್ನು ಓದಿ, ವಿವರಿಸಿದರು; ಹ್ಯಾಗಂದರೆ: ಈ ಮಾತನ್ನು ಯೇಸು ತನ್ನ ಸುತ್ತಲಿದ್ದ ಜನರು ಕುರುಬನಿಲ್ಲದ ಕುರಿಗಳ ಹಾಗೆ ಇದ್ದಾರೆಂದು ನೋಡಿ ಹೇಳಿದನು. ಆ ಕಾಲದಲ್ಲಿ ಈ ಮಾತು ಸತ್ಯವಾಗಿತ್ತು. ನಮ್ಮ ಸಮಯದಲ್ಲಿಯೂ ಸತ್ಯವಾಗಿದೆ. ನಮ್ಮ ಕನ್ನಡ ಜಿಲ್ಲೆಯಲ್ಲಿ ಬಹಳ ಮಂದಿ ಬೋಧಕರೂ ಉಪದೇಶಿಗಳೂ ಇದ್ದಾರೆ. ಈಗ ಕೆಲಸದವರಿಗಾಗಿ ಬೇಡಿ ಕೊಳ್ಳುವದು ಅವಶ್ಯವಿಲ್ಲವೆಂದು ಒಬ್ಬನು ಹೇಳ್ಯಾನು; ಆದಾಗ್ಯೂ ಇನ್ನೂ ಈ ಮಾತು ಸತ್ಯವೇ. ಯಾಕಂದರೆ ಈಗ ಇರುವವರು ಹೆಚ್ಚಾಗಿ ಸಭೆಗೆ ಸೇರಿದವರನ್ನು ಪರಿಪಾಲಿಸುವವರಾಗಿದ್ದಾರೆ; ಆದರೆ ಹೊರಗಿನವರನ್ನು ಕರಿಯುವದಕ್ಕೆ ಜನರು ಕಡಿಮೆ. ಆದ್ದರಿಂದ ನಾವೆಲ್ಲರೂ ಆಳುಗಳಿಗಾಗಿ ಬೇಡಿ ಕೊಳ್ಳುವದೂ ಪ್ರಯತ್ನಿಸುವದೂ ಅವಶ್ಯ. ಸಭೆಯವರು ಅಂಥವರನ್ನು ಕಳುಹಿಸ ಬೇಕು. ಆದರೆ ತಕ್ಕವರನ್ನು ಕಳುಹಿಸ ಬೇಕು. ಯಾಕಂದರೆ ಈ ಕೆಲಸವು ಆತ್ಮದ ಬಲದಿಂದ ನಡಿಯ ತಕ್ಕದ್ದು. ಪ್ರಾರ್ಥಿಸುವದರ ಮೂಲವಾಗಿ ದೇವರು ತನ್ನ ಕೆಲಸಕ್ಕೆ ಯೋಗ್ಯರನ್ನು ಆದು ಕೊಳ್ಳುತ್ತಾನೆ. ಒಬ್ಬೊಬ್ಬನು ತನ್ನ ಕೆಲಸದಲ್ಲಿಯೇ ಬೇರೊಬ್ಬರನ್ನು ಕರಿಯ ಬಹುದು. ಇಂದು ನಾವು ಕೂಡಿ ಬಂದು, ನಮಗೆ ದೇವರು ಕಳದ ವರುಷ ದಯ ಮಾಡಿದ ಜಯಕ್ಕಾಗಿ ಸ್ತೋತ್ರ ಮಾಡ ತಕ್ಕದ್ದು. ಆದರೆ ಹೋದ ವರುಷದಲ್ಲಿ ನಮ್ಮ ಕೆಲಸವು ಕಡಿಮೆ ಎಂತ ಕಂಡರೆ, ನಮ್ಮನ್ನು ಕರ್ತನ ಮುಂದೆ ತಗ್ಗಿಸಿ ಕೊಳ್ಳುವಾ. ನಿನ್ನ ರಾಜ್ಯವು ಬರಲಿ ಎಂದು ಹೃದಯಪೂರ್ವಕ ಬೇಡಿ ಕೊಂಡು ಪ್ರಯತ್ನಿಸುವಾ. ಆಗಲವನು— ಒಳ್ಳೇ ದಾಸನೇ, ನನ್ನ ಆಸ್ತಿ ಎಲ್ಲಾದರ ಮೇಲೆ ನಿನ್ನನ್ನು ಇಡುವೆನು ಎಂದು ಹೇಳುವನು.

ತರುವಾಯ ಮಂಗಳೂರಿನ ಸಭೆಯ ಉಪದೇಶಕರಾದ ಚಾರ್ಲಿ ಅಯ್ಯನವರು ಲೂಕ. ೧೫, ೧೦ನ್ನು ಓದಿ, ಹೇಳಿದ್ದೇನಂದರೆ: ಲೌಕೀಕ ಸಂತೋಷದಲ್ಲಿ ಅಲ್ಲ, ಮೇಲಿನಿಂದ ಬರುವ ಸಂತೋಷದಲ್ಲಿ ಸಂತೋಷಿಸುವಾ! ಅನೇಕರು ಸಂತೋಷವಲ್ಲದ್ದರಲ್ಲಿ ಸಂತೋಷಿಸುತ್ತಾರೆ. ಅವರಿಗೆ ಶಿಕ್ಷೆಯು ಬರುತ್ತದೆ. ಇದಕ್ಕೆ ನೆಬುಕದ್ನೇಚರನೂ ಯೇಸು ಹೇಳಿದ ಹುಚ್ಚನಾದ ಐಶ್ವರ್ಯವಂತನೂ (ಲೂಕ. ೧೨, ೧೬-೨೧) ದೃಷ್ಟಾಂತವಾಗಿದ್ದಾರೆ. ಆದರೆ ನಮ್ಮ ಸಂತೋಷವು ಬೇರೆಯಾಗಿರ ತಕ್ಕದ್ದು. ದೇವರು ಯಾವದರಲ್ಲಿ ಸಂತೋಷಿಸುತ್ತಾನೋ ಅದರಲ್ಲಿಯೇ ಸಂತೋಷಿಸುವಾ. ಅವನು ತನ್ನ ಸೃಷ್ಟಿ ಕೆಲಸವನ್ನು ನೋಡಿ ಸಂತೋಷಿಸಿದ್ದಾನೆ. ಪಾಪಿಯು ಮಾನಸಾಂತರ ಪಡುವದರಲ್ಲಿ ಸಂತೋಷ ಪಡುತ್ತಾನೆ. ಇದರಲ್ಲಿ ನಾವೂ ಸಂತೋಷಿಸುವಾ! ನಾವು ದೇವರ ದಯವನ್ನು ಹೊಂದಿದಕ್ಕಾಗಿ ಸಂತೋಷಿಸುವಾ! ದೇವರಿಂದ ಬರುವ ಸಂತೋಷವು ಈ ಹಬ್ಬದಲ್ಲಿ ಸೇರಿದ್ದಾದರೆ, ಈ ಸಂತೋಷವು ಯಾವಾಗಲೂ ಇರುವದು. ಆದರೆ ಈ ಸಂತೋಷವು ನಮಗೆ ಆಗ ಬೇಕಾದರೆ, ನಾವು ನಮ್ಮ ಚಿತ್ತವನ್ನಲ್ಲ ದೇವರ ಚಿತ್ತವನ್ನು ಮಾಡುವವರಾಗಿ, ಕರ್ತನೇ! ನಿನ್ನ ಸಂತೋಷವು ನಮ್ಮ ಸಂತೋಷ ಎಂದು ಹೇಳುವವರಾಗಿರ ಬೇಕು.

ಆ ಮೇಲೆ ಮುಲ್ಕಿಯಲ್ಲಿರುವ ಘನ ಹಾಫ್ನರ್ ಅಯ್ಯನವರು ಫಿಲಿ. ೨, ೫-೧೧ನ್ನು ಓದಿ, ಹೇಳಿದ್ದು: ಈ ವಚನಗಳಲ್ಲಿ ಯೇಸುಕ್ರಿಸ್ತನ ಚರಿತ್ರೆ ಹೇಳಿಯದೆ. ೧. ಅವನ ದೀನತ್ವವೂ, ೨. ಅದರ ತರುವಾಯವಾದ ಮಹತ್ವವೂ. ಯೇಸುಕ್ರಿಸ್ತನಿಗೆ ತಲೆ ಇಡಲಿಕ್ಕಾದರೂ ಸ್ಥಳವಿಲ್ಲದಷ್ಟು ದೀನತ್ವವೂ

ಬಡ ದಾರಿದ್ರ್ಯವೂ ಇತ್ತು. ಆದಾಗ್ಯೂ ಈಗ ಅವನೇ ಸರ್ವಾಧಿಕಾರಿಯಾಗಿದ್ದಾನೆ. ಕ್ರೈಸ್ತರಿಗೂ ಇದೇ ಮಾರ್ಗ ಉಂಟು. ಕ್ರೈಸ್ತರಾಗುವದಕ್ಕಿಂತ ಮುಂಚೆ ಅಭ್ಯಂತರಗಳೂ, ಆ ಮೇಲೆ ಶೋಧನೆಗಳೂ ಹಿಂಸೆಗಳೂ ಉಂಟು. ಇದನ್ನು ತಾಳಿದ್ದಾದರೆ, ಕಷ್ಟ ಹಿಂಸೆಗಳ ತರುವಾಯ ಸಭೆಯು ಹೆಚ್ಚುತ್ತದೆ. ಮಹತ್ತಿನ ಸ್ಥಿತಿಗೆ ಬರುತ್ತದೆ. ಕ್ರೈಸ್ತರಲ್ಲಿ ೩೦೦ ವರ್ಷದ ವರೆಗೆ ಹಿಂಸೆ ಇತ್ತು. ಈಗ ಸಭೆಯು ಬೆಳದದೆ. ಈ ೭೦ ವರ್ಷಗಳೊಳಗೆ ಮಿಶ್ಯನ್ ಕಾರ್ಯಗಳೂ ಸುವಾರ್ತೆ ತಿಳಿಸುವವರೂ ಕ್ರೈಸ್ತರಾದವರೂ ದೇವರ ವಾಕ್ಯದ ಭಾಷಾಂತರಗಳೂ ಎಷ್ಟೋ ಹೆಚ್ಚಾಯಿತು. ಇದಕ್ಕೆ ಆಗುವ ಖರ್ಚು ಎಷ್ಟೋ! ಆಯಾ ಸಣ್ಣ ಸಣ್ಣ ಬುಗ್ಗೆಗಳಿಂದ ದೊಡ್ಡ ಸಮುದ್ರದಂತಿರುವ ಈ ಖರ್ಚು ನಡಿಯುತ್ತದೆ. ನಾವು ಸಹಾ ಇದಕ್ಕೆ ಬೇರೆ ಬೇರೆ ರೀತಿಯಿಂದ, ಮುಖ್ಯವಾಗಿ ಪ್ರಾರ್ಥನೆಯಿಂದ, ಸಹಾಯ ಮಾಡುವ.

ತದನಂತರ ಸಾಂತೂರಿನಲ್ಲಿರುವ ಉಪಪ್ರಸಂಗಿ ದಾನಿಯೇಲೈಯ್ಯನವರು ೧ ತಿಮೊ. ೧, ೧೫ನ್ನು ಓದಿ, ಮಾತಾಡಿದರು. ದೂತರು ಹಾಡಿದ ಗೀತದಲ್ಲಿ ಮೂರು ಮಾತುಗಳಿವೆ. ಈ ಮೂರು ಮಾತುಗಳು ಯೇಸು ಕ್ರಿಸ್ತನ ಇಡೀ ಚರಿತ್ರೆಯಲ್ಲಿ ಈಡೇರಿದವು. ಯಾವದಂದರೆ: "ಮಹೋನ್ನತವಾದವುಗಳಲ್ಲಿ ದೇವರಿಗೆ ಮಹಿಮೆ; ಭೂಮಿಯ ಮೇಲೆ ಸಮಾಧಾನ; ಮನುಷ್ಯರಲ್ಲಿ ದಯವು." ಮನುಷ್ಯರಲ್ಲಿ ದಯವಿದ್ದರೆ, ನಾವು ಸಂತೋಷಿಸಲಿಕ್ಕೆ ಕಾರಣ ಉಂಟು. ನಾವು ಬಿಡುಗಡೆ ಆಗುವ ಹಾಗೆ ಯೇಸು ತನ್ನ ಇಡೀ ಜೀವವನ್ನು ಕೊಡ ಬೇಕಾಯಿತು. ಇದಕ್ಕಾಗಿಯೇ ಪೌಲನು ಈ ಮಾತು ಎಲ್ಲಾ ಅಂಗೀಕಾರಕ್ಕೆ ಯೋಗ್ಯವಾಗಿದೆ ಎಂದು ಹೇಳುತ್ತಾನೆ. ಯೇಸುವು ತನ್ನ ಒಂದು ಕೈಯನ್ನು ಮಾತ್ರವಲ್ಲ, ಇಡೀ ಶರೀರವನ್ನು ಯಜ್ಞವಾಗಿ ಅರ್ಪಿಸ ಬೇಕಾಯಿತು. ನಾವು ಸೈತಾನನಿಂದ ಬಿಡುಗಡೆಯಾಗಿ, ಯೇಸುವಿನ ಶರಣು ಹೊಗ ತಕ್ಕದ್ದು. ಅದೇ ನಮ್ಮ ಮುಖ್ಯ ಅಪೇಕ್ಷೆಯಾಗಿರಲಿ!

ಕಡೆಗೆ ಕಾರ್ಕಳದಲ್ಲಿರುವ ಘನ ಹಾರ್ಟ್ಮನ್ನೈಯ್ಯನವರು ಮತ್ತಾಯ. ೨೬, ೩೧. ["ಕುರುಬನನ್ನು ಹೊಡಿಯುವೆನು (ಆಗ) ಮಂದೆಯ ಕುರಿಗಳು ಚದರಿ ಹೋಗುವವು"] ಓದಿ, ಹೇಳಿದ್ದು ಏನಂದರೆ: ಒಂದು ವೇಳೆ ನಮ್ಮ ವಿಲಾಯತಿಯಲ್ಲಿ ಯುದ್ಧವಾಗಿ, ನಮ್ಮ ಮಿಶನೆರಿಗಳು ಹೋಗ ಬೇಕಾದರೆ, ಅಥವಾ ಅಲ್ಲಿಂದ ಹಣ ಬರುವದು ನಿಂತು ಹೋಗಿ, ನಮ್ಮ ಕುರುಬರು ಹೊಡಿಯಲ್ಪಟ್ಟ ಹಾಗಾದರೆ, ನಮ್ಮ ಸ್ಥಿತಿ ಏನಾದೀತು? ನಾವು ಚದರಿ ಹೋದ ಕುರಿಗಳಾಗಿ ಮುಂಚಿನಂತೆ ತಿರಿಗಿ ವಿಗ್ರಹಾರಾಧನೆಗೆ ಶೇರೋಣೋ? ಅಥವಾ ನಿರಾಶೆಯಾಗಿ ಹೋಗೋಣೋ? ಕುರುಬರಿಲ್ಲದಿದ್ದಾಗ್ಯೂ ದೇವರ ವಾಕ್ಯದ ಪುಸ್ತಕವಿದ್ದರೆ, ನಿರಾಶೆ ಪಡುವ ಹಾಗಾಗಲಿಕ್ಕಿಲ್ಲ. ಒಂದು ವೇಳೆ ದೇವರ ವಾಕ್ಯದ ಪುಸ್ತಕಗಳನ್ನೆಲ್ಲಾ ವೈರಿಗಳು ಸುಟ್ಟು ಬಿಟ್ಟು, ನಮಗೆ ಒಂದನ್ನಾದರೂ ಉಳಿಸದಿದ್ದರೆ, ಆದರಣೆಯು ಎಲ್ಲಿಂದ ಬರುವದು? ಇದನ್ನು ನೆನಸಿ ಕೊಂಡು ಈ ಸುಖದ ಸಮಯದಲ್ಲಿಯೇ ನಿಕ್ಷೇಪ ಇಟ್ಟು ಕೊಳ್ಳುವಾ! ಅಶಾಂತಿಯಲ್ಲಿ ಶೆರೆಗೆ ಬಿದ್ದ ಪ್ರಿಯ ಬೋಧಕರಾದ ರಮ್ಸೇಯರ್ ಮತ್ತು ಕೀನರ್ ಎಂಬವರಿಬ್ಬರು ತಮಗೆ ಪುಸ್ತಕಗಳು ಇಲ್ಲದಿದ್ದಾಗ್ಯೆ ತಮ್ಮ ನೆನಪಿನಲ್ಲಿದ್ದಂಥ ದೇವರ ವಾಕ್ಯದ ಆಯಾ ಶ್ಲೋಕಗಳನ್ನೂ ರಾಗಗಳನ್ನೂ ಒಬ್ಬರಿಗೊಬ್ಬರು ಹೇಳಿ, ನೆನಪು ಹುಟ್ಟಿಸಿ, ಆದರಣೆ ಪಡದರು. ಹೀಗೆ ನಮಗೆ ಸಹಾ ಕಷ್ಟದ ಸಮಯವು ಬರ ಕೂಡದೆಂತಲ್ಲ, ಬರ ಬಹುದಾದ್ದರಿಂದ ಈ ಸುಖದ ಸಮಯದಲ್ಲೇ ಕರ್ತನನ್ನಾಶ್ರಯಿಸಿ ಕೊಂಡು, ಆತನಿಗೆ ನಮ್ಮ ಹೃದಯವನ್ನು ಒಪ್ಪಿಸಿ ಕೊಟ್ಟು, ನಿಕ್ಷೇಪವುಳ್ಳವರಾಗಿರೋಣ!

Printed by Stolz & Hirner, Basel Mission Press, Mangalore.

ಕ್ರೈಸ್ತ ಸಭಾ ಪತ್ರ

ಪುಸ್ತಕ ೯. **NOVEMBER 1876.** ಅಂಕೆ ೫

**ಅಡಕವು:** ಚಿನ್ನದ ಹರಳುಗಳು—ರಾತ್ರಿಭೋಜನಕ್ಕೆ ತಕ್ಕ ಯೋಗ್ಯತೆಯೇನು?—ಎರಡು ಜವಾಬು—ಲೇಖನವು—ಪ್ರಶ್ನೆಗಳು—ವಿವಿಧವರ್ತಮಾನಗಳು.

## ಚಿನ್ನದ ಹರಳುಗಳು.

೧. ಹತ್ತು ಜನರಲ್ಲಿ ತಾನು ಹನ್ನೊಂದನೆಯವನಾಗುವ ಸಂಗತಿ ಅತಿ ವಾಡಿಕೆಯಾಗಿದೆ. ಆದರೆ ಹೆಚ್ಚು ಜನ ಕಂಡ ಕಡೆಗೆ, ಅಲ್ಲಿ ಹೆಚ್ಚಾದವರೇ ಇರುವ ಕಾರಣದಿಂದ, ಶೇರುವದು ವಿವೇಕದ ಕೆಲಸವಲ್ಲವೇ ಅಲ್ಲಾ. ಸತ್ಯವೂ ಸದಾಚಾರವೂ ಮತಿಯೂ ಎಲ್ಲಿ ಎಂತ ವಿಚಾರಿಸಿ ನೋಡಿ, ಅದು ಕಾಣುವ ಕಡೆಗೆನೇ, ಆ ಕಡೆಯಲ್ಲಿದ್ದವರು ಕಡಿಮೆಯಾದವರಾದರೂ, ಶೇರುವದು ವಿವೇಕದ ಕೆಲಸವಾಗಿದೆ. ವಿವೇಕದಿಂದ ವಿಚಾರಶೀಲನಾಗಿ ನಡಕೊಳ್ಳುವವನ್ಯಾವನೋ ಅವನು ಸಾಧಾರಣವಾಗಿ ಕಡಿಮೆಯಾದವರ ಪಕ್ಷ ಹಿಡಿಯ ಬೇಕಾಗುವದು. ನೋಹನ (ಜಲಪ್ರಳಯದ) ಕಾಲದಲ್ಲಾಗಲಿ, ಎಲೀಯನ ಕಾಲದಲ್ಲಾಗಲಿ, ಕ್ರಿಸ್ತನ ಕಾಲದಲ್ಲಾಗಲಿ, ಲುಥರನ ಕಾಲದಲ್ಲಾಗಲಿ ಸತ್ಯವೂ ಸದ್ಭಕ್ತಿಯೂ ಮತಿಯೂ ಯಾರಲ್ಲಿತ್ತು: ಹೆಚ್ಚಾದವರಲ್ಲಿಯೋ? ಕೊಂಚವಾದವರಲ್ಲಿಯೋ? ಕೊಂಚವಾದವರಲ್ಲ್ಯಲ್ಲವೋ?

೨. ಸರ್ವದಾ ನಿನ್ನ ಹಂಗು ಏನು? ಅಂದರೆ ನೀನು ಯಾವಾಗಲೂ ಮಾಡ ತಕ್ಕದೇನು? ಎಂಬದು ನಿನಗೆ ಚನ್ನಾಗಿ ತಿಳಿದಿರುತ್ತದೋ? ತಿಳಿಯ ಬೇಕೆಂಬ ಮನಸ್ಸಿದ್ದರೆ, ನಿನಗೆ ಹೇಳಿ ತಿಳಿಸುತ್ತೇನೆ, ಏನಂದರೆ: ಏನಾದರೊಂದು ಅವಶ್ಯವಾದ ಒಳ್ಳೇ ಕಾರ್ಯವನ್ನು ಶಿರಸಾವಹಿಸಿಕೊಂಡು ಮಾಡಲಿಕ್ಕೆ ಯಾರಿಗೂ ಮನಸ್ಸಿಲ್ಲದಿದ್ದರೆ, ನೀನೇ ಅದನ್ನು ಶಿರಸಾವಹಿಸಿ ಕೊಂಡು ಮಾಡ ಬೇಕು.

೩. ಕಪಟಕ್ಕೆ ಶೇರ ಬಾರದು. ಕಪಟವು ಅಂದರೆ ಹೆಸರಾಗಲಿ! ಎಂತ ನಿಜವಾಗಿ ಇದ್ದದಕ್ಕಿಂತ ಹೆಚ್ಚಿನದನ್ನು ಕಾಣಿಸುವದೇ. ಇದು ಎರಡು ವಿಧವಾಗಿ ಆಗುತ್ತದೆ: ಹ್ಯಾಗೆ ನಿಜವಾಗಿ ಇದ್ದ ಭಕ್ತಿ, ನೀತಿ, ವಿಶ್ವಾಸ ಮುಂತಾದ್ದಕ್ಕಿಂತ ಹೆಚ್ಚಿನದನ್ನು ಕಾಣಿಸುವದುಂಟೋ ಹಾಗೆಯೇ ಮನಸ್ಸಿನೊಳಗೆ ನಿಜವಾಗಿ ಇರುವ ಅವಿಶ್ವಾಸ, ಅಧರ್ಮ, ಭಕ್ತಿಹೀನತೆ, ನಾಸ್ತಿಕ್ಯ ಮುಂತಾದ್ದಕ್ಕಿಂತ ಹೆಚ್ಚಿನದನ್ನು ತೋರಿಸುವದುಂಟು. ಈ ಎರಡನೇ ತರದ ಕಪಟವು ನಾಸ್ತಿಕ್ಯಭಾವದ ವಾದಗಳೂ ಮತಗಳೂ ಪ್ರಬಲವಾಗಿರುವ ಈಗಿನ ಕಲಿಯುಗದ ದಿನಗಳಲ್ಲಿ ವಿಶೇಷವಾಗಿದೆ. ಆದ್ದರಿಂದ ನಾಸ್ತಿಕ್ಯಭಾವದ ವಾದವನ್ನು ಒಂದು ವೇಳೆ ಆಶ್ಚರ್ಯ ಹುಟ್ಟುವಷ್ಟು ಪ್ರತಾಪವಾಗಿಯೂ ನಿರ್ಭಯವಾಗಿಯೂ ಮಾಡುವವನಿಗೆ ತಕ್ಕ ಆಧಾರವಿರಲಿಕ್ಕೆ ಸಾಕು ಎಂಬದಾಗಿ ನೀನು ಭಾವಿಸಿಕೊಂಡು, ಬಗ್ಗಿಕೊಳ್ಳ ಬೇಡಾ!

೪. ಅನೇಕ ಕ್ರೈಸ್ತರಾದರೂ (ಅಂದರೆ ಹೆಸರಿನ ಪೂರ್ತಿಗೆ ಮಾತ್ರ ಕ್ರೈಸ್ತರಾಗಿರುವಂಥವರು) ಕ್ರೈಸ್ತಧರ್ಮವನ್ನೂ ಮಾರ್ಗವನ್ನೂ ತುಚ್ಛೀಕರಿಸಿ, ಅವಮಾನಿಸುವದರಿಂದ, ಅದು ತುಚ್ಛವೆಂತಲೂ ನಿಸ್ಸಾರವೆಂತಲೂ ತಿಳುಕೋ ಬಾರದು: ಯೂದನು ಯೇಸುವನ್ನು ೩೦ ರೂಪಾಯಿಗೆ (ಅಲ್ಪ ಕ್ರಯಕ್ಕೆ) ಒಪ್ಪಿಸಿ ಕೊಟ್ಟ (ಮಾರಿ ಬಿಟ್ಟ) ಕಾರಣ ಯೇಸುವಿನ ಯೋಗ್ಯತೆ ಮಣ್ಣೆಂತಾಯಿತೇ? ಒಂದು ಕಾಗಿ ಒಂದು ವಜ್ರವನ್ನು ಬಾಯಿಯಿಂದ ಕಚ್ಚಿ ಕೊಂಡು, ಒಂದು ತಿಪ್ಪೇ ಮೇಲೆ ವೈದು ಬಿಸಾಡಿ ಬಿಟ್ಟರೆ, ವಜ್ರಕ್ಕೆ ಬೆಲೆ ಇಲ್ಲಂತಾಯಿತೇ? ರತ್ನಮುಖ್ಯ ಎಂಬ ಹೆಸರು ಹೋಯಿತೇ?

---

## ರಾತ್ರಿಭೋಜನಕ್ಕೆ ತಕ್ಕ ಯೋಗ್ಯತೆಯೇನು?

ಅನಾಥ ಹುಡುಗಿಯೊಬ್ಬಳು ಪರರಲ್ಲಿ ಚಾಕ್ರಿಯವಳಾಗಿದ್ದು, ಒಂದಾನೊಂದು ದಿನ ರಾತ್ರಿಭೋಜನದ ಸಮ್ಮಂಧವಾಗಿ ಹೆಸರನ್ನು ಬರಿಸಿ ಕೊಳ್ಳುವದಕ್ಕಾಗಿ ಬೋಧಕರಲ್ಲಿ ಬಂದಾಗ, ಅವರು ಆಕೆಯ ಸಂಗಡ ಮಾತಾಡಿ, ಒಂದು ಪ್ರಶ್ನೆ ಹಾಕಿ ಕೇಳಿದರು, ಏನಂದರೆ: "ರಾತ್ರಿಭೋಜನವು ನಿನಗೆ ಯಾಕೆ ಬೇಕು?" ಈ ಪ್ರಶ್ನೆಗೆ ಅವಳು ಪ್ರತ್ಯುತ್ತರವೇನೂ ಕೊಡದೆ, ಸುಮ್ಮನೆ ನಿಂತಳು. "ಯೇಸುವಿನಿಂದ ನಮಗೆ ಏನಾಗ ಬೇಕು? ನಮಗಾಗಿ ಯೇಸು ಮಾಡಿದ್ದೂ ತಾಳಿದ್ದೂ ಏನು?" ಎಂತ ಬೋಧಕರು ಕೇಳಿದ್ದಕ್ಕೆ ಅವಳು ತಿರಿಗಿ ಏನೂ ಜವಾಬು ಕೊಡಲಿಲ್ಲಾ. "ನಮಗೋಸ್ಕರ ಯೇಸು ಮರಣವನ್ನು ತಾಳಿದ್ದು ಯಾಕೆ?" ಎಂಬ ಪ್ರಶ್ನೆಗೂ ಹುಡುಗಿ ಏನೂ ಪ್ರತ್ಯುತ್ತರ ಕೊಡದೆ, ಬಾಯಿ ಬಿಡದೆ, ಒಂದು ಮಿಾನಿನಷ್ಟು ಮೌನಿಯಾಗಿ ಇರಲಾಗಿ ಬೋಧಕರು—"ಈ ಪ್ರಶ್ನೆಗಳಿಗೆ ನಿನಗೆ ಏನೂ ಪ್ರತ್ಯುತ್ತರ ಕೊಡಲಿಕ್ಕೆ ತಿಳಿಯದಿದ್ದರೆ, ನೀನು ರಾತ್ರಿಭೋಜನಕ್ಕೆ ಯೋಗ್ಯಳೆಂತ ನಾನು ಹ್ಯಾಗೆ ಹೇಳಿ, ಅಪ್ಪಣೆ ಕೊಡ ಬಹುದು? ಅದಕ್ಕೆ ನೀನು ಬರಲಿಕ್ಕೆ ಕೂಡದು" ಎಂತ ಹೇಳಲು, ಆ ಹುಡುಗಿ ಬಹು ದುಃಖಮುಖಿಯಾಗಿ ಸಲಾಮ್ ಮಾಡಿ, ತಿರಿಗಿ ಕೊಂಡು, ಬಾಗಲಿನ ಕಡೆಗೆ ನಡೆದಳು; ಆದರೆ ಬಾಗಲಲ್ಲೇ ತಡದು, ತಿರಿಗಿ ಕೊಂಡು, ದುಃಖವೂ ಮನೋನಿರ್ಧಾರವೂ ಕೂಡಿದ್ದ ಲಕ್ಷಣವುಳ್ಳ ದೃಷ್ಟಿಯುಳ್ಳವಳಾಗಿ ಹೇಳಿದ್ದೇನಂದರೆ: "ಅಯ್ಯಾ! ಯೇಸುವಿನ ವಿಷಯದಲ್ಲಿ ಮಾತಾಡಲಿಕ್ಕಾಗಲಿ ಜವಾಬು ಕೊಡಲಿಕ್ಕಾಗಲಿ ನನ್ನಿಂದ ಕೂಡದು; ಪರಂತು ಬೇಕಾದರೆ, ನನ್ನ ಪ್ರಾಣವನ್ನು ಆತನಿಗಾಗಿ ಕೊಟ್ಟು ಬಿಟ್ಟೇನು."—ಈ ಅರಿಕೇ ಮೇಲೆ ಆ ಬೋಧಕರು ಅವಳಿಗೆ ರಾತ್ರಿಭೋಜನಕ್ಕೆ ಇನ್ನು ಅಡ್ಡಿ ಮಾಡಲಿಲ್ಲವೆಂತ ತಿಳಿಸಲವಶ್ಯವಿಲ್ಲಾ.—ಯೇಸುವಿನ ವಿಷಯದಲ್ಲಿ ಬಹಳ ತಿಳಕೊಂಡು, ಚನ್ನಾಗಿ ಮಾತಾಡ ಬಲ್ಲವರಾದವರಾದರೂ, ಯೇಸುವಿಗಾಗಿ ಪ್ರಾಣ ಕೊಟ್ಟು ಬಿಡುವ ಮನಸ್ಸಿಲ್ಲದಿದ್ದರೆ, ರಾತ್ರಿಭೋಜನಕ್ಕೂ ಆತನಿಗೂ ಯೋಗ್ಯರಲ್ಲಾ. ತನ್ನ ಸರ್ವಾಂಗವನ್ನೂ ಪ್ರಾಣವನ್ನೂ ಸರ್ವಸ್ವವನ್ನೂ ಯೇಸುವಿಗಾಗಿ ಅರ್ಪಣೆ ಮಾಡುವ ನಿಜಪೂರ್ಣ ಮನಸ್ಸು ಇದ್ದವರು ಮಾತ್ರವೇ ಯೇಸುವಿಗೂ ಆತನ ಕೃಪಾದಿಗಳಿಗೂ ಯೋಗ್ಯರಾಗಿದ್ಧಾರೆ. ನೆನಪಿರಲಿ! ಆದರೆ ಈ ವಿಷಯದಲ್ಲಿ ಓದುವವರಾದ ನಿಮ್ಮ ವಿಚಾರವು ಹ್ಯಾಗೆ?

---

## ಎರಡು ಜವಾಬು.

(೩೧ನೇ ಪಾನಿನಲ್ಲಿ ಹಾಕಿರುವ ಪ್ರಶ್ನೆಸೆ.)

ಅಯ್ಯಾ!—ಹೋದ ಸಪ್ತಂಬರ್ ತಿಂಗಳಿನ ನಿಮ್ಮ ಪತ್ರವು ಅಕಸ್ಮಾತ್ತಾಗಿ ಕಣ್ಣಿಗೆ ಬೀಳಲು, ಅದನ್ನು ಅತ್ತಿತ್ತ ತಿರಿಗಿಸುವಾಗ್ಯೆ ಸತ್ಯಾರ್ಥಿ ಎಂಬವರ ಅಪೇಕ್ಷೆಯು ದೃಷ್ಟಿಗೆ ಬಿದ್ದು, ಅದಕ್ಕೆ ಒಂದು ಉತ್ತರ

ವನ್ನು ಬರೆಯ ನನ್ನನ್ನು ಪ್ರೇರೇಪಿಸುವಂಥಾದ್ದಾಯಿತು. ಆದ್ದರಿಂದ ಕೆಳಗೆ ಬರೆಯುವ ಕೆಲ ಗೆರೆಗಳನ್ನು ಬರುವ ನಿಮ್ಮ ಪತ್ರದಲ್ಲಿ ಅಂಗೀಕರಿಸ ಬೇಡುತ್ತೇನೆ.

ಮನುಷ್ಯರ ಮತ್ತು ಇತರ ಜೀವಿಗಳ ಒಳಗಣ ಮರ್ಮವನ್ನು ವಿವರಿಸುವಾಗ ಅವುಗಳಿಗಿರುವ ದೊಡ್ಡ ಮತ್ತು ಅತರ್ಕ್ಯವಾದ ಹೆಚ್ಚುಕಡಿಮೆಯನ್ನು ಪ್ರತ್ಯೇಕಿಸೋದು ಅವಶ್ಯವೇ. ಅದೇನಂದರೆ: ಮನುಷ್ಯನಿಗೆ ಕೊಡಲ್ಪಟ್ಟದ್ದು ವಿಶೇಷ ಬುದ್ಧಿ* (reason), ಮೃಗಗಳಿಗೆ ಇರುವದು ಸಹಜಬುದ್ಧಿಯೇ (instinct). ಈ ವಿಶೇಷ ಬುದ್ಧಿಯು ಮನುಷ್ಯನಲ್ಲಿ ಮಾತ್ರವೇ ಕಾಣುವದರಿಂದ ಸ್ವತಂತ್ರನೂ ಸೃಷ್ಟಿಯ ಶಿಖಾಮಣಿಯೂ ಆಗಿದ್ದಾನೆ. ದೇವರ ಹೋಲ್ವಿಕೆಯುವನೂ ಪರಲೋಕರಾಜ್ಯದ ಬಾಧ್ಯನೂ ಆಗಿರುವ ಇವನು ಮಾತ್ರವೇ ಇದನ್ನು ಹೊಂದುತ್ತಾನೆ. ಇದು ನಮ್ಮನ್ನು ನಮ್ಮ ಗುರಿಗೆ ನಡಿಸುವ ಸೂತ್ರಗಳಿಗೆ ಬುಡವೇ ಆಗಿರುತ್ತದೆ. ತಿಳಿಯುವದಕ್ಕೂ ಆಲೋಚಿಸುವದಕ್ಕೂ ಪ್ರೀತಿಸುವದಕ್ಕೂ ಕರುಣಿಸುವದಕ್ಕೂ ಅಲ್ಲದೆ ಎಲ್ಲಾದಕ್ಕಿಂತ ಹೆಚ್ಚಾಗಿ ಮೇಲು ಕೇಡುಗಳನ್ನು ಗ್ರಹಿಸಿ ಸದ್ವೇದವನ್ನು ಅಂಗೀಕರಿಸಿ ಪರಾತ್ಪರನನ್ನು ಭಜಿಸ ಇದರ ಮುಖಾಂತರ ದಯ ದೊರಕಿದವನೂ ಆತನೇ. ಇದು ಗ್ರಹಿಕೆ ಮಾತ್ರವಲ್ಲ, ಹೃತ್ಪಚಿತವಾದ ಪರಿಪೂರ್ಣ ತಿಳಿಯುವಿಕೆಯೇ ಆಗಿರುತ್ತದೆ.—ಆದರೆ ಸಹಜಬುದ್ಧಿ ಎಂಬದೋ? ("ಮೃಗವಾಗುವದರ ಹೊರ್ತು ಸಹಜಬುದ್ಧಿ ಎಂಬದನ್ನು ಸರಿಯಾಗಿ ವಿವರಿಸುವದು ಅಸಾಧ್ಯವಾದ್ದೇ" ಎಂದು ಕೆರ್ಬಿ ಎಂಬ ಫ್ರೆಂಚ್ ವಿದ್ವಾಂಸನು ಹೇಳುತ್ತಾನಾದರೂ, ಈ ವಿಪರೀತ ಸ್ಥಿತಿಯಲ್ಲಿ ಶೇರುವದು ನಮ್ಮಿಂದಲಾಗದೆ ಇರುವದರಿಂದ ಇಂಥಾ ಜನ್ಮಾಂತರದಿಂದ ದೊರಕಿಸಿ ಕೊಳ್ಳ ಬಹುದಾದ ಸಹಾಯವನ್ನು ಬಿಟ್ಟು ಬಿಟ್ಟರೆ, ನಮ್ಮ ಕಾರ್ಯಕ್ಕೆ ಬೀಳುವಷ್ಟಕ್ಕೆ ಕವೀಯರ್ ಎಂಬ ಪಂಡಿತನ ಸಂಕ್ಷೇಪ ಅಭಿಪ್ರಾಯವು ಒಪ್ಪುವಂಥಾದ್ದಾಗಿದೆ. ಅದೇನಂದರೆ:) "ಮಕ್ಕಳಲ್ಲಿ ಅವರು ಮಾತಾಡ ತೊಡಗುವದಕ್ಕಿಂತ (ಅಂದರೆ ವಿಶೇಷ ಬುದ್ಧಿಯ ಆಳುವಿಕೆಗೆ ವಶರಾಗುವ) ಮೊದಲು ಇರುವ ಬುದ್ಧಿಯು ಉದಯಕ್ಕೆ ಸಮವಾಗಿರುತ್ತದೆ."

ನಾನಿದ್ದೇನೆ ಎಂಬ ಅರ್ಥ ಕೊಡುವ ಅಹಂಭಾವವು ವಿಶೇಷ ಬುದ್ಧಿಯ ಪಕ್ಷದಲ್ಲಿ ಮೇಲೆ ಹೇಳಿದ ಪರಿಪೂರ್ಣ ತಿಳಿಯುವಿಕೆಯ ಮೇಲೆ ಸ್ಥಾಪಿತವಾಗಿರುವದರಿಂದ ವಿಶೇಷ ಬುದ್ಧಿಯಲ್ಲಿಯೇ ಇರುವಂಥಾದ್ದಾಗಿರುತ್ತದೆ. ಆದ್ದರಿಂದ ವಿಶೇಷ ಬುದ್ಧಿ ಕಾಣದ್ದಲ್ಲಿ ಅಹಂಭಾವವು ಇಲ್ಲ. ಹ್ಯಾಗಂದರೆ: ವಿಶೇಷ ಬುದ್ಧಿಯ ಬೀಜವನ್ನು ಅಡಗಿಸಿ ಕೊಳ್ಳುವ ಇನ್ನೂ ಪ್ರಾಯಕ್ಕೆ ಬಾರದ ಮಕ್ಕಳಲ್ಲಿ ಅಹಂಭಾವವು ಇರುವದಿಲ್ಲವೆಂತ ಸತ್ಯಾರ್ಥಿಯರ ಪ್ರತಿವಾದಿಯು ಸ್ವಾನುಭವದಿಂದಲೇ ಒಪ್ಪಿಕೊಂಡಾರಷ್ಟೆ. ಹಾಗಾದರೆ ವಿಶೇಷ ಬುದ್ಧಿಯು ಅಡಗಿರುವ ಮಗುವಿಗೆ ಅಹಂಭಾವ ಇಲ್ಲದಿದ್ದರೆ, ಈ ವಿಶೇಷ ಬುದ್ಧಿಗೆ ಅಗದಿ ದೂರವಾಗಿರುವಂಥ ಮೃಗಕ್ಕೆ ಅದು ಎಂದಾದರೂ ಇರಲಿಕ್ಕಿಲ್ಲ ಎಂಬುವದು ಸಿದ್ಧಾಂತವೆ ಅಲ್ಲವೋ?

ಆ ನಾಯಿ ಬೇರೆ, ಈ ಮೊಲ ಬೇರೆ ಎಂಬೀ ವಿಚಾರ ಮನುಷ್ಯನು ಮಾಡುವದಲ್ಲದೆ ಮೃಗಸಸ್ಯಾದಿಗಳು ಮಾಡೋದಿಲ್ಲ. ತಮ್ಮ ಯೋಗ್ಯತೆ, ಅವಶ್ಯತೆ, ಪ್ರಯೋಗ ಮೊದಲಾದ್ದಕ್ಕೆ ಅನುಗುಣವಾಗಿ ಸಹಜಬುದ್ಧಿಯಿಂದ ನಡಿಸಲ್ಪಡುತ್ತವಷ್ಟೆ. ನಮ್ಮ ಸಣ್ಣ ಪ್ರಾಯದಲ್ಲಿಯೂ ಆ ಮಗು ಬೇರೆ ಈ ಮಗು ಬೇರೆ ಎಂಬೀ ತರದಲ್ಲಿ ಏನಾದರೂ ಮಾಡಿರುವೆವು. ಆದರೂ ಅದು ಅಹಂಭಾವದಿಂದ ಹೊರಟದ್ದಲ್ಲ ಎಂಬದಕ್ಕೆ ಅನುಭವವೇ ಸಾಕ್ಷಿ. ಸಹಜಬುದ್ಧಿಯು ಅಭ್ಯಾಸದಿಂದ ವಿಕಸನವಾಗುವದುಂಟು ಸರಿ. ಆದರೆ ಅಭ್ಯಾಸಾಭಿವೃದ್ಧಿ ಎಷ್ಟೆಷ್ಟು ಹೊಂದಿದಾಗ್ಯೂ ನಾನಿದ್ದೇನೆ ಎಂಬ ಹೃತ್ಪಚಿತ ಪರಿಪೂರ್ಣ ತಿಳುವಳಿಕೆಯಾಗಿರುವ ವಿಶೇಷ ಬುದ್ಧಿಯ ಪ್ರತಿಮೆಯು ಅದರಲ್ಲಿ ಎಂದೂ ಉದಯಿ

* ಅಂದರೆ: ವಿಶೇಷಿಸುವ ಬುದ್ಧಿ, ವಿವೇಕಬುದ್ಧಿ, ವಿವೇಚನಶಕ್ತಿ. — ಕ್ರೈ. ಸ. ಕ.

ಸದು. ಈ ಪ್ರತಿವಾದಕ್ಕೆ ಸತ್ಯಾರ್ಥಿಯ ಎದುರ್ವಾದಿಯು ಆಧಾರವಾಗಿ ಕೊಟ್ಟ ವಾಕ್ಯವನ್ನು ತಾನು (ರೋಮಾ. ೮, ೨೨.) ಅಕ್ಷರಾರ್ಥವಾಗಿಯೇ ಗ್ರಹಿಸಿ ಕೊಂಡರು ಎಂತ ಕಾಣುತ್ತದೆ. ಅದಕ್ಕೆ ಸಂಬಂಧಿಸಿದ ಮಾತುಗಳನ್ನೂ (ರೋಮಾ. ೮, ೧೮-೨೩.) ಆಲೋಚಿಸಿದರೆ, ಸೃಷ್ಟಿಯು ಮನುಷ್ಯನ ಪತನದಿಂದ ಇಡೀ ಭೂಮಿಗೆ ಕೊಡಲ್ಪಟ್ಟ ಶಾಪದ ಕೆಳಗೆ ಬಿದ್ದಿರುತ್ತದೆ ಎಂಬ ಭಾವಾರ್ಥ ಮಾತ್ರವೇ ಅದಕ್ಕೆ ಇರುತ್ತದೆಂತ ನನಗೆ ತೋಚುತ್ತದೆ. ಮತ್ತು ಮಾರ್ಕ. ೧೫, ೧೬ರಲ್ಲಿ ಕಾಣುವ "ಸಮಸ್ತ ಸೃಷ್ಟಿ" ಎಂಬದನ್ನು ಆಧಾರ ಮಾಡಿ ಕೊಂಡರೆ, ಮೃಗ ಸಸ್ಯಾದಿಗಳಲ್ಲ ಇನ್ನೂ "ಆತ್ಮದ ಪ್ರಥಮ ಫಲವನ್ನು" ಹೊಂದದ ಇತರ ಜನಾಂಗಗಳೇ ಸೂಚಿಸಲ್ಪಡುತ್ತವೆ ಎಂತ ಸಹ ಕಂಡು ಬರುತ್ತದೆ. ಸುವಾರ್ತೆಯ ಬೆಳಕು ಅವರಲ್ಲಿ ಪ್ರಕಾಶಿಸದೆ ಇರುವದರಿಂದ ಪಾಪಾಂಧಕಾರದಲ್ಲಿ ಇದ್ದು ಈಗಿನ ಮಟ್ಟಿಗೂ ಆದಿಯ ಶಾಪಕ್ಕೆ ಒಳಗಾಗಿರುತ್ತಾರೆ. ಹೀಗಿದ್ದ ಪಕ್ಷಕ್ಕೆ ಮೃಗಗಳಲ್ಲಿ ಉಂಟು ಎಂತ ಹೇಳುವ ಅಹಂಭಾವಕ್ಕೆ ಇದು ಆಧಾರ ವಾಕ್ಯವಾಗಿರುತ್ತದೆ ಎಂಬದು ಸಂಶಯಕರವೇ. ಕಡೆಗೆ ಸತ್ಯಾರ್ಥಿಯ ಪ್ರತಿವಾದಿಯು ಈ ವಾಕ್ಯವನ್ನು ತನ್ನ ತರ್ಕಕ್ಕೆ ಆಧಾರ ಮಾಡಿ ಕೊಂಡಲ್ಲಿ ನರಜಾತಿಯಂತೆ ಮೃಗ ಸಸಿಗಳೂ ದೇಹದ ಪುನರುತ್ಥಾನ, ನಿತ್ಯ ರಕ್ಷಣೆ ಎಂಬೀ ಭವಿಷ್ಯತ್ ಮಾರ್ಪಾಟಗಳನ್ನು ನಿರೀಕ್ಷಿಸುತ್ತಾ ಇರುತ್ತವೆ ಎಂದು ಅಭಿಪ್ರಾಯ ಪಡುತ್ತಾರೋ ಏನೋ?

ಪರಮಾರ್ಥಿಯೊಬ್ಬ.

---

ಸಸ್ಯಾದಿಗಳಿಗಾದರೂ **ಅಹಂಭಾವವು** ಇದ್ದೀತು ಎಂಬುವ ಭಾವನೆ ವಿಪರೀತವೇ. ಪುಷ್ಪಾದಿಗಳಿಂದ ಸಲೆ ಮೆರೆಮೆರೆದು ಶೋಭಿಸುವಂಥ ಯಾವದೊಂದು ಗಿಡವು ಹಾದು ಹೋಗಿ ನೋಡುವಂಥ ಜನರುಗಳಿಗೆ—"ನನ್ನನ್ನು ನೋಡಿರಿ! ನಾನು ರಮ್ಯವಲ್ಲವೋ?" ಎಂಬದಾಗಿ ಕರದು ಹೇಳುವಂತೆ ಕಂಡರೂ, ಗಿಡಕ್ಕೆ ಬೋಧವುಂಟೆಂತ ಹೇಳಲಿಕ್ಕೆ ಕೂಡದು. ಹಾಗಾದ ಮೇಲೆ ಅಹಂಭಾವವೆಂತಲೂ ಅಹಂಬೋಧವೆಂತಲೂ ಅನ್ನಿಸಿ ಕೊಳ್ಳುವಂಥಾದ್ದು ಸಹಾ ಗಿಡಕ್ಕಿಲ್ಲಂತಾಯಿತು.

ಮೃಗಾದಿಗಳ ವಿಚಾರವು ಹಾಗಲ್ಲಾ: ಮೃಗಗಳಲ್ಲಿ (ಕೆಲವುಗಳಲ್ಲ್ಯಾದರೂ) ಅಹಂಕಾರವು ತೋರುತ್ತದೆ. ಅಶ್ವ (ಕುದುರೆ), ಗಜ (ಆನೆ), ಸಿಂಹ ಇತ್ಯಾದಿ ಮೃಗಗಳಲ್ಲಿ ಎಷ್ಟೋ ಅಹಂಕಾರವು ಇದ್ದದುಂಟು. ಕುಕ್ಕುಟ (ಕೋಳಿ) ಜಾತಿ ಬಹಳ ಮೂಢ ಜಾತಿ; ಆದರೂ ತನ್ನ ಗರಿಗಳನ್ನು ಪ್ರಸರಿಸಿ ಕೊಂಡು, ವಿಜೃಂಭಣ ಮಾಡುವ ಶೀಮೆಕೋಳಿ, ಹುಂಜ, ನವಿಲು ಮೊದಲಾದ ಪಕ್ಷಿಗಳಲ್ಲಿ ಅಹಂಕಾರ ತೋರದೋ? ಅಹಂಕಾರವು ಬರೇ ಗರ್ವ ಮಾತ್ರವಾಗಿರದೆ, ಅಹಂಭಾವಕ್ಕೆ ಹೋಲುವಂಥಾದ್ದೂ ಅಹಂಬೋಧದ ವಾಸನೆಯಾದರೂ ಇರುವಂಥಾದ್ದೂ ಆಗಿದೆ.

ಆನೆ, ಕುದುರೆ, ನಾಯಿ, ಬಾನಕ್ಕಿ ಮೊದಲಾದ ಪ್ರಾಣಿಗಳಲ್ಲಿ ಅಹಂಬೋಧದ ವಾಸನೆಯಿದ್ದಂಥ, ಅಹಂಭಾವಕ್ಕೆ ಹೋಲುವಂಥ ಅಹಂಕಾರವು ಇರುವದಲ್ಲದೆ, ಶೋಕ, ಸಂತೋಷ ಮೊದಲಾದ ರಸಗಳು, ಮಮತೆ, ಸಲಿಗೆ, ಸ್ಮೃತಿಶಕ್ತಿ, ಗುರುತು ಹಿಡಿಯುವ ಬುದ್ಧಿಶಕ್ತಿ, ನಂಬಿಕೆ, ಉಚಿತಜ್ಞತೆ, ಕೃತಜ್ಞತೆ (ಉಪಕಾರಸ್ಮರಣೆ), ನ್ಯಾಯಬೋಧಕ್ಕೆ ಹೋಲುವ ನ್ಯಾಯಭಾವ ಮುಂತಾದ ಗುಣಗಳು ಸಹಾ ಉಂಟು. (ಆನೆ, ನಾಯಿ ಅಪಕಾರಿಗಳಿಗೆ ಪ್ರತ್ಯಪಕಾರ, ಉಪಕಾರಿಗಳಿಗೆ ಪ್ರತ್ಯುಪಕಾರ ಮಾಡಿ, ಮುಯ್ಯಿಗೆ ಮುಯ್ಯಿ ತೀರಿಸಿದ್ದೂ ಕಂಟಕಕ್ಕೆ ಗುರಿಯಾದವರಿಗೆ ಸಹಾಯ ಒದಗಿಸಿದ್ದೂ ಉಂಟಲ್ಲಾ!) ಹೀಗಿರಲಾಗಿ ದೇವರು ತನ್ನ ವಾಕ್ಯದಲ್ಲಿ ಮೃಗಾದಿಗಳ ಪ್ರಸ್ತಾಪ ಮಾಡಿ, ಮನುಷ್ಯರನ್ನು ಉಪದೇಶಿಸಲೂ ಎಚ್ಚರಿಸಲೂ ನಾಚಿಸಲೂ ಬಹುದಾಯಿತು.

ಮೃಗಾದಿಗಳ ಸುಮಾರಿನ ಸಂಗತಿಗಳನ್ನು ವಿಚಾರಕ್ಕೆ ತಂದು ಕೊಂಡು, ನಾನು ಈ ತರ್ಕಕ್ಕೆ ನನ್ನಭಿಪ್ರಾಯವನ್ನು ಸಂಕ್ಷೇಪದಲ್ಲಿ ಕೂಡಿಸಿ, ಅರಿಕೆ ಮಾಡ ಬೇಕಾದರೆ, ಮೃಗಾದಿಗಳಿಗೂ (ಅವು ಗಳ ಸ್ಥಿತಿಗತಿತಾರತಮ್ಯಾನುಸಾರಕ್ಕೆ ತಕ್ಕಂಥಾ) ಅಹಂಭಾವವಿದ್ದೀತು ಎಂತ ಹೇಳ ಬೇಕು. ಆದರೆ ಮೃಗಾದಿಗಳ ಬುದ್ಧಿಗೂ ಮನುಷ್ಯರದಕ್ಕೂ ಹ್ಯಾಗೆ ತಾರತಮ್ಯ (ಹೆಚ್ಚು ಕಡಿಮೆ) ಉಂಟೋ ಹಾಗೆಯೇ ಅವುಗಳ ಅಹಂಭಾವಕ್ಕೂ ಮನುಷ್ಯರದಕ್ಕೂ ತಾರತಮ್ಯವದೆ.

ಮೃಗಾದಿಗಳಿಗೂ ಅಹಂಭಾವವೆಂಬದಿದ್ದರೆ, ಅವುಗಳಿಗೂ ಅಹಂಭಾವಿಗಳೆನ್ನಿಸಿ ಕೊಳ್ಳುವ ಮ ನುಷ್ಯರಿಗೂ ವಿಶೇಷ ಹೆಚ್ಚು ಕಡಿಮೆಯಿಲ್ಲಂತಾಯಿತಲ್ಲಾ! ಎಂಬುವ ಆಕ್ಷೇಪಕ್ಕೆ ನನ್ನ ಪ್ರತ್ಯುತ್ತರವೇ ನಂದರೆ: ಹಾಗಲ್ಲಾ! ಮೃಗಗಳ ಅಹಂಭಾವಕ್ಕೂ (ಹೆಚ್ಚಿನ ಅಹಂಭಾವವಿದ್ದ ಮೃಗಗಳದಕ್ಕಾದರೂ) ಮನುಷ್ಯರದಕ್ಕೂ ತಾರತಮ್ಯವದೆ ಎಂತ ಹೇಳಿದ್ದೇನೆ. ಇನ್ನೊಂದು ಮಾತುಂಟು; ಏನಂದರೆ: ಬುದ್ಧಿ ಎಂಬದು ಅಲ್ಲಾ, ಮನಸ್ಸು ಎಂಬದು ಮನುಷ್ಯನಲ್ಲಿ ಪ್ರಧಾನವಾದ್ದೇ. ಹೀಗಿರಲಾಗಿ ಮನುಷ್ಯ ರಿಗೂ ಮೃಗಗಳಿಗೂ ಇರುವ ಮುಖ್ಯವಾದ ಹೆಚ್ಚು ಕಡಿಮೆಯೇನೆಂತ ಹೇಳ ಬೇಕಾದರೆ, ಬುದ್ಧಿವಿ ಚಾರಕ್ಕೆ ಶೇರುವ ಬೋಧದ ಸಂಗತಿಯನ್ನು ಮಾತ್ರ ನೋಡಿ, ಮನುಷ್ಯರಿಗೆ ಅಹಂಬೋಧವಿರುವಾ ಗ್ಯೆ, ಮೃಗಾದಿಗಳಿಗೆ ಅಹಂಬೋಧವಿಲ್ಲವಾದ್ದೇ ಅವರಿಗೂ ಇವುಗಳಿಗೂ ಇರುವ ಮುಖ್ಯ ಹೆಚ್ಚು ಕಡಿಮೆಯಾಗಿದೆ ಎಂಥೇಳುವದು ನನಗೆ ಅಗದೀ ಒಪ್ಪಿಕೆಯಾಗದು. ಅಹಂಭಾವತಾರತಮ್ಯವಲ್ಲದೆ ಇನ್ನೊಂದು (ಮುಖ್ಯವೇ ಆದಂಥ) ಹೆಚ್ಚುಕಡಿಮೆ ಏನಂದರೆ: ಮನುಷ್ಯರಿಗಿರುವಂಥಾ, ದಿವ್ಯ ತತ್ವ ದ್ದಾಗಿರುವಂಥಾ, "ಮನಸ್ಸಿಕ್ಷಿ" ಮೃಗಾದಿಗಳಿಗೆ ಇಲ್ಲವಾದ್ದೇ.

ಭಾವ, ಬೋಧ, ಬುದ್ಧಿ ಇದರ ಸಂಬಂಧ ವಿಚಾರದಲ್ಲಿ ಅಲ್ಲಾ, ಮನಸ್ಸಾಕ್ಷಿಯ ವಿಚಾರದಲ್ಲೇ ಮನುಷ್ಯರಿಗೂ ಮೃಗಾದಿಗಳಿಗೂ ಇರುವ ಮುಖ್ಯ ಹೆಚ್ಚು ಕಡಿಮೆಯನ್ನು ಹುಡುಕಿ, ತಿಳುಕೊಂ ಡು ಸ್ಥಾಪಿಸ ತಕ್ಕದೆಂಬ ಮಾತಿಗೆ ನಮ್ಮನುಭವವನ್ನು ಆಧಾರವಾಗಿ ತೋರಿಸುತ್ತೇನೆ. "ನರಪಶು" ಎಂತಲೂ "ದುಷ್ಟಮೃಗ" ಎಂತಲೂ ಅನ್ನಿಸಿ ಕೊಳ್ಳ ತಕ್ಕವನಾಗಿ ಹೋದ ಯಾವನೊಬ್ಬನು ಹೀ ಗಾಗಿ ಹೋದ ಕಾರಣವೇನು? ಅಹಂಭಾವವನ್ನು ಕಳಕೊಂಡದೇ ಕಾರಣವಾಯಿತೋ? ಮನಸ್ಸಾ ಕ್ಷಿಯನ್ನು ವಿರೋಧಿಸಿ, ಅಣಗಿಸಿ, ಕೊಂದೇ ಕೊಂದು ಬಿಟ್ಟದು ಕಾರಣವಾಯಿತೋ? ಮನಸ್ಸಾಕ್ಷಿ ಯನ್ನು ಅಣಗಿಸಿ, ಕೊಂದು ಬಿಡುವ ಸಂಗತಿ ನರಪಶುವಾಗಿ ಹೋಗುವ ದಾರಿಯಲ್ಲವೋ? ಹಾಗಾದ ಮೇಲೆ ಮೃಗಗಳಿಗಿಲ್ಲದ ಮನುಷ್ಯರ ವಿಶೇಷವು ಬರೀ ಅಹಂಭಾವವೋ? ಮನಸ್ಸಾಕ್ಷಿಯೆಂಬದೋ? ಮನಸ್ಸಾಕ್ಷಿಯೆಂಬದೇ ಸರಿ!

ಕ್ರೈ. ಸ. ಕ.

---

## ಲೇಖನವು.

ಅಯ್ಯಾ!—ತಮಗೂ ತಮ್ಮ ಪತ್ರಪಠಕರಿಗೂ ಒಂದು ಅರಿಕೆ ಮಾಡಲಿಕ್ಕೆ ನಾನು ಎದೆಗೊಂ ಡದು ಕ್ಷಮೆಯಾಗ ಬೇಕೆಂತ ಬೇಡಿ ಕೊಳ್ಳುತ್ತೇನೆ.

ನಾನು ಅರಿಕೆ ಮಾಡ ಬೇಕೆಂದಿರುವ ಸಂಗತಿ ಏನಂದರೆ: ಕನ್ನಡ ಬೈಬಲಲ್ಲಿಯೂ ಇತರ ಕ್ರೈಸ್ತ ಪುಸ್ತಕಾದಿಗಳಲ್ಲಿಯೂ ನನಗೆ ತಡೆಯಲಿಕ್ಕೆ ಕೂಡದ ಬಹು ನಿಂದ್ಯವಾದ ಒಂದು ತಪ್ಪು ಶೇರಿ, ರೂ ಢಿಯಾಯಿತು. ಏನಂದರೆ: ಅವತಾರಪುರುಷನಾದ ಕ್ರಿಸ್ತ್ಯೇಸು ಯಜ್ಞಾಂಗವಾಗಿ, ಸರ್ವರ ಓಲಾಗಿ ತನ್ನನ್ನು ಒಪ್ಪಿಸಿ ಕೊಂಡು, (ಪಾಪಪ್ರಾಯಶ್ಚಿತ್ತಾರ್ಥಕ) ಮರಣ ತಾಳಿದ್ದಕ್ಕೆ "ಅವನು ಸತ್ತು ಹೋದನು" ಎಂಬದಾಗಿ ಹೇಳುವದೇ. ಇದು ವಿಚಾರಬುದ್ಧಿಯ ವ್ಯಾಪ್ತಿಯಿಲ್ಲದ ಭಾಷಾಂತರದ ದ್ವಾರವಾಗಿ ಒಳ ಹೊಕ್ಕ ಒಂದು "ಶಬ್ದಪಿಶಾಚಿಯೇ" ಎಂತ ನಾನು ನೆನಸಿ ಕೊಂಡಿದ್ದೇನೆ.

ಸಸ್ಯಾದಿಗಳ ವಿಷಯದಲ್ಲಾಗಲಿ, ಮೃಗಾದಿಗಳ ವಿಷಯದಲ್ಲಾಗಲಿ, ಮನುಷ್ಯರ ವಿಷಯದಲ್ಲಿ ಸಹಾ, ಮಾತಾಡಿ, "ಸಾಯುವದು" ಎಂಬ ಶಬ್ದ (ಕ್ರಿಯಾಪದ) ಪ್ರಯೋಗ ಮಾಡ ತಕ್ಕದಾಗಿರುವದಲ್ಲದೆ, ಕ್ರಿಸ್ತೇಸುವಿನ ವಿಷಯದಲ್ಲಿ "ಅವನು ಸತ್ತನು" ಎಂದು ಹೇಳುವದು ಅಗದೀ ಅಯೋಗ್ಯವಾಗಿದೆ: "ಆತನು ಮರಣ ತಾಳಿದನು" (ಅಥವಾ ಮೃತಿ ಪಟ್ಟನು) ಎಂತ ಹೇಳಬೇಕು.

ಸುರರಲ್ಲಿ ಹೊಕ್ಕ ಅಸುರನೆಂಬಂತಾದ ಈ ತಪ್ಪನ್ನು ನಾವು ಹ್ಯಾಗೂ ಹೊಡದು, ನಿರ್ಮೂಲ ಮಾಡಿ ಬಿಡ ಬೇಕು. ಅದು ಬೇಗನೇ ನಿರ್ಮೂಲವಾಗುವಂತೆ ನಾನು ಒಂದು ಆಲೋಚನೆ ಹೇಳಿಕೊಳ್ಳುತ್ತೇನೆ. ಏನಂದರೆ: ಯೇಸುವಿಗೆ ತಾಗಿಸಿ, "ಸತ್ತನು" ಎಂತ ಹೇಳುವಷ್ಟು ಸರ್ತಿ ಸಾಧಾರಣ ಕ್ರೈಸ್ತನೊಬ್ಬನು ಒಂದೊಂದು ದುಡ್ಡನ್ನು, ಉಪದೇಶಕರೂ ಉಪಾಧ್ಯಾಯರೂ ಒಂದೊಂದು ಪಾವಲಿಯನ್ನು, ಬೋಧಕರು ಒಂದೊಂದು ರೂಪಾಯಿಯನ್ನು ಜುಲುಮಾನು ಕೊಟ್ಟರಾದೀತು. ಈ ಪ್ರಕಾರದಲ್ಲಿ ಕೂಡಿಸೋಣಾಗುವ ಹಣವೆಲ್ಲಾ ಕ್ರಿಸ್ತೇಸು ಸದಾಸ್ವಾಮಿಯ ಶ್ರೀನಾಮದ ಮಹಿಮೆಗಾಗಿ ಒಂದು ಪ್ರಾರ್ಥನಾಲಯವನ್ನು ಕಟ್ಟಿಸೋದಕ್ಕಾಗಲಿ ಒಂದು ಚಲೋ ಪುಸ್ತಕವನ್ನು ಛಾಪಿಸೋದಕ್ಕಾಗಲಿ ಖರ್ಚಾಗ ತಕ್ಕದ್ದು.

ನಾವು ಆಡುವ ಭಾಷೆಯಲ್ಲಿ ಮಾತ್ರವಲ್ಲಾ, ಶಾಶನರೂಪವಾದ ಭಾಷೆಯಲ್ಲಿಯಾದರೂ ವಿಚಾರಬುದ್ಧಿ ಕಡಿಮೆಯಾಗಿದ್ದ ಭಾಷಾಂತರದ ಮುಖಾಂತರವಾಗಿ ಶೇರಿ ಹೋಗಿ, ರೂಢಿಯಾದ ವಾಗ್ದೋಷಗಳೂ ಅಪಾರ್ಥಗಳೂ ಅನೇಕವೇ. ದೃಷ್ಟಾಂತಕ್ಕೆ ಎರಡು ಉದಾಹರಣೆ ಮಾತ್ರ (ಸಾಯುವದು ಎಂಬ ಕ್ರಿಯಾಪದದ ದುಷ್‌ಪ್ರಯೋಗದ್ದನ್ನು) ಕೊಡುತ್ತೇನೆ. "ಸತ್ತ ಸಮುದ್ರ" ಎಂಬ ಹೆಸರು ರೂಢಿಯಾಯಿತಲ್ಲಾ! ಮತ್ತು ಗೀತದಲ್ಲಿ ಒಂದು ಮಾತುಂಟು, ಏನಂದರೆ: "ಸತ್ತ ಬೊಂಬೆಗೆರಗಿ" ಇತ್ಯಾ. ಸದರಿ ಸಮುದ್ರವಾಗಲಿ ಬೊಂಬೆಯಾಗಲಿ ಸಜೀವವಾಗಿದ್ದು, ಯಾವಾಗಾದರೂ ಸತ್ತು ಹೋದ್ದುಂಟೇ?

ಇಂತಿ ತಮ್ಮ ಪಾದಸೇವಕನಾದ

ಶಿಷ್ಯಕ್ಷೇತ್ರಪುರ ನಿವಾಸಿಯೊಬ್ಬ.

---

## ಪ್ರಶ್ನೆಗಳು.

(ಸಭಾಪತ್ರಪಠಕರಿಗೂ ಅವರ ಹುಡುಗರಿಗೂ ಬೈಬಲಿನ ಸಂಗತಿಗಳು ಹೆಚ್ಚು ಗೊತ್ತು ಹತ್ತಿ, ಪರಿಚಿತವಾಗುವಂತೆ ಆಗಿಂದಾಗ್ಯೆ ಪ್ರಶ್ನೆಗಳನ್ನು ಹಾಕುತ್ತಾ ಬಂದೇವು. ತಕ್ಕ ಉತ್ತರಗಳನ್ನು ಹುಡುಕಿ ಕೊಡಲಿಕ್ಕೆ ಹಿರಿಯರು ಕಿರಿಯರಿಗೆ ಸಹಾಯ ಮಾಡಲಿ!— ಕ್ರೈ. ಸ. ಕ.)

1. ಆರು ಕಾಲು ಇದ್ದಂಥಾದ್ದೊಂದು ಯಾರಿಗೆ ಬುದ್ಧಿ ಕಲಿಸಿ ಕೊಡ ತಕ್ಕ ಪಂತೋಜಿ?
2. ಯಾರು ಹಾರಿ ನಡೆಯಲಿಕ್ಕೆ ಶುರು ಮಾಡಿದ್ದು?
3. ಸಜೀವವಾಗಿದ್ದ ಪೆಟ್ಟಿಗೆಯಲ್ಲಿ ಹೂಳಿ ಹೋದ್ದು ಯಾರು?
4. ಎರಡಾವರ್ತಿ ಸತ್ತು ಹೋದ ೮ ಜನರು ಯಾರು?
5. ಹೂಣಲ್ಪಟ್ಟದೇ ಯಾರಿಗೆ ತಿರಿಗಿ ಸಜೀವವಾಗಿ ಏಳಲಿಕ್ಕೆ ಕೈಕೂಡಿತು?

---

# ವಿವಿಧ ವರ್ತಮಾನಗಳು.

ಒಬ್ಬ ಸರದಾರನು ಮಿಶ್ಯನ್ ಶಾಲೆಗಳನ್ನು ಕುರಿತು ಒಂದು ಪುಸ್ತಕವನ್ನು ಪ್ರಚುರ ಮಾಡಿ, ಅದರಲ್ಲಿ ತೋರಿಸುತ್ತಾನೆ, ಏನಂದರೆ—ಲೌಕಿಕ ವಿದ್ಯೆ ಕಲಿಸುವದು ಮಿಶ್ಯನೆರಿಗಳ ಕೆಲಸವಾಗಿರ ಬಾರದು. ಪೌಲನಂತೆ ಅವರು ಸಹಾ ಕ್ರೂಜೆಗೆ ಹಾಕಲ್ಪಟ್ಟ ಕ್ರಿಸ್ತನನ್ನೇ ಹೊರ್ತು ಮತ್ತೊಂದು ತಿಳಿಯದವರಾಗಿರ ಬೇಕು. ಮುಂಚಿನ ಮಿಶ್ಯನೆರಿಗಳು ಇಂಗ್ಲಿಷ ಭಾಷೆಯಿಂದ ಕ್ರಿಸ್ತೀಯ ಧರ್ಮತತ್ವವನ್ನು ಏಕದ್ದೇಶಿಯರಿಗೆ ತಿಳಿಸ ಬೇಕೆಂದು ನೆನಸಿ, ಇಂಗ್ಲಿಷ ಕಲಿಸುತ್ತಿದ್ದಾರು; ಈಗಾದರೆ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ ಕಲಿಸುತ್ತಾರಾದ್ದರಿಂದ ಮಿಶ್ಯನ್ ಶಾಲೆಗಳನ್ನೆಲ್ಲಾ ಮುಚ್ಚಿದಾಗ್ಯೂ ಇಂಗ್ಲಿಷ ಬಲ್ಲವರು ಕಮ್ಮಿಯಾಗಿ ಹೋಗರು; ಹೊಸ ಶಾಲೆಗಳನ್ನೂ ಇಡುವದರಿಂದಲ್ಲಾ ಇಂಗ್ಲಿಷ ಕಲಿತವರಿಗೆ ಸುವಾರ್ತೆ ಸಾರುವದರಿಂದಲೇ ಸರಕಾರದವರು ಮಾಡದ್ದನ್ನು ಪೂರೈಸ ಬೇಕು. ಎಲ್ಲಾ ದೊಡ್ಡ ಪಟ್ಣಗಳಲ್ಲಿ ಇಂಗ್ಲಿಷ ಬಲ್ಲವರು ಯಥೇಷ್ಟ ಜನರಿದ್ಧಾರೆ.

ಕಲ್ಕತ್ತ ಪಟ್ಣದಲ್ಲಿ ಓದಲಿಕ್ಕೂ ಬರಿಯಲಿಕ್ಕೂ ಬಲ್ಲವರು ೧೧೦,೫೬೫ ಮಂದಿ; ಇವರಲ್ಲಿ ಹನ್ನೊಂದರಲ್ಲಿ ಹತ್ತು ಅಂಶ ಗಂಡಸರು. ವಿವರ ಹ್ಯಾಗಂದರೆ—ಹಿಂದು ಗಂಡಸರೊಳಗೆ ನೂರಕ್ಕೆ ೪೨ರ ಪ್ರಕಾರ, ಮುಸಲ್ಮಾನರಲ್ಲಿ ನೂರಕ್ಕೆ ೧೬ರ ಪ್ರಕಾರ, ಬೇರೆ ಜನರಲ್ಲಿ ಮುಖ್ಯವಾಗಿ ಕ್ರಿಸ್ತೀಯರೊಳಗೆ ನೂರಕ್ಕೆ ೬೮ರ ಪ್ರಕಾರ ಬರಹ ಬಲ್ಲವರಾಗಿದ್ಧಾರೆ. ಹಿಂದು ಸ್ತ್ರೀಯರೊಳಗೆ ನೂರಕ್ಕೆ ೫೪ರ ಪ್ರಕಾರ ಮುಸಲ್ಮಾನರೊಳಗೆ ನೂರಕ್ಕೆ ೧ರ ಪ್ರಕಾರ (೩೨೪ ಮಂದಿ ಮಾತ್ರ) ಬರಹ ಬಲ್ಲವರಾಗಿದ್ಧಾರೆ.

ನಾಗಪಟ್ಣದಲ್ಲಿ ಹೆಡ್ ಅಸಿಸ್ಟಂಟ ಕಲೆಕ್ಟರ್ ಸಾಹೇಬರನ್ನು ಗವರ್ನಮೆಂಟಿನವರು ಎರಡು ತಿಂಗಳು ಮಿನಾಯಿ ಮಾಡಿದರು; ಕಾರಣವೇನಂದರೆ—ಕೆಲವು ಕಾಲದ ಹಿಂದೆ ಒಬ್ಬ ಸನ್ಯಾಸಿಯನ್ನು ಅಲ್ಲಿಯ ಮುಖ್ಯ ಕೆರೆಗೆ ಸಮೀಪ ಹೂಣಿಟ್ಟರು; ಮುನಿಸಿಪಲ್‌ನವರೂ ವೈದ್ಯರೂ ಅಲ್ಲಿ ಹೂಣಿಟ್ಟದು ಜನರ ಕ್ಷೇಮಕ್ಕೆ ಅಹಿತವಾಗಿದೆಂದು ಹೇಳಿದ್ದರಿಂದ ಆ ಸಾಹೇಬರು ಆ ಹೆಣವನ್ನು ಅಲ್ಲಿಂದ ತೆಗದು ಬೇರೆ ಎಲ್ಲ್ಯಾದರೂ ಹೂಣಿಡ ಬೇಕೆಂದು ಅಪ್ಪಣೆ ಕೊಟ್ಟರು. ಆ ಊರಿನ ಬ್ರಾಹ್ಮಣರೆಲ್ಲರೂ ಗವರ್ನಮೆಂಟಿಗೆ ಅರ್ಜಿ ಮಾಡಲಾಗಿ ಕಲೆಕ್ಟರ ಸಾಹೇಬರು ಮಾಡಿದ್ದು ತಮಗೆ ಒಪ್ಪಲಿಲ್ಲವೆಂತ ಆ ಸನ್ಯಾಸಿಯ ಬಂಧುಗಳಿಗೆ ತಿಳಿಸ ಬೇಕೆಂತಲೂ, ಎರಡನೇ ಸಾರಿ ಹೂಣಿಟ್ಟದಕ್ಕೆ ತಗಲಿದ ಖರ್ಚಿಗಾಗಿ ಅವರಿಗೆ ೮೦೦ ರೂಪಾಯಿ ಕೊಡ ಬೇಕೆಂತಲೂ, ಅಲ್ಲಿಂದ ಅಪ್ಪಣೆ ಬಂತು, ಮತ್ತು ಕಲೆಕ್ಟರಿಗೆ ಎರಡು ತಿಂಗಳ ಮಿನಾಯಿ ಆಯಿತು. ಕಲೆಕ್ಟರು ಪ್ರಜೆಗಳ ಕ್ಷೇಮ ಚಿಂತಿಸಿ, ಆ ಹೆಣವನ್ನು ಅಲ್ಲಿಂದ ತೆಗಿಸಿದರೆಂಬ ಸಂಗತಿ ತಿಳಿಯದೆ ಗವರ್ನಮೆಂಟಿನವರು ಆ ಪ್ರಕಾರ ಹುಕುಮ ಮಾಡಿದ್ದಾಗಿರುತ್ತದೆ. ತನ್ನ ಉದ್ಯೋಗವನ್ನು ನಂಬಿಕೆವಂತರಾಗಿ ನಡಿಸಿದ ಆ ಸಾಹೇಬರಿಗೆ ಹೀಗೆ ಆದ್ದಕ್ಕೆ ಅನೇಕರು ದುಃಖಿತರಾಗಿದ್ಧಾರೆ. ಆ ಸಾಹೇಬರು ಎರಡು ವರ್ಷದ ರಜಾ ತಕ್ಕೊಂಡು ವಿಲಾಯತಿಗೆ ಹೋಗುತ್ತಾರೆ.

ದಕ್ಷಿಣದ ಕೆಲವು ಜಿಲ್ಲೆಗಳಲ್ಲಿ ಮಳೆ ಬಹಳ ಕಡಿಮೆಯಾಗಿ, ಬೆಳೆಯಾಗದೆ ಹೋದ್ದರಿಂದ ದುರ್ಭಿಕ್ಷ ಬೀಳುವದೆಂತ ತೋರುತ್ತದೆ. ಇನ್ನು ಮಳೆ ಬಿದ್ದರೆ, ಏನಾದರೂ ಪ್ರಯೋಜನವಾದೀತೋ ಏನೋ ತಿಳಿಯದು. ಅಹಮುದನಗರದಲ್ಲಿಯ ಕೆಲವು ಕಡೆಗಳಲ್ಲಿ ಜನರು ಸ್ವಲ್ಪ ತಂಟೆ ನಡಿಸಿದರು. ಮತ್ತು ಶಿಪಾಯರು ಬಂಡಸಾಲೆಗಳನ್ನು ಹೊಕ್ಕು ಲೂಟಿ ಮಾಡಿದರು.

ಮದ್ರಾಸಿನಲ್ಲಿ ನಾಲ್ಕು ಆಣೆ ಕದ್ದದಕ್ಕೆ ಒಬ್ಬನಿಗೆ ಟಾಪು ಫಿತುವೆಯಾಯಿತು.

ವಿಕ್ಟೋರಿಯ ಮಹಾರಾಣಿಯವರು ಹಿಂದುಸ್ಥಾನದ ಚಕ್ರವರ್ತಿನಿ ಎಂಬ ನಾಮಧೇಯವನ್ನು ಧರಿಸಿಕೊಂಡದನ್ನು ಈ ದೇಶದಲ್ಲಿ ಪ್ರಕಟಿಸುವದಕ್ಕೆ ಡಿಲ್ಲಿ ಪಟ್ಣದಲ್ಲಿ ಬರುವ ಜನವರಿ ತಿಂಗಳಲ್ಲಿ ಮಹಾ ದರಬಾರು ಆಗುವದಂತೆ.

ಮಾಜಿ ಗವರ್ನರ್ ಜೆನರಲ್ ಧೊರೆ ನೋರ್ಥ್‌ಬ್ರುಕ್ ಪ್ರಭುಗಳು ಹಿಂದು ಜನರು ಕ್ರಿಸ್ತೀಯರಾಗುವ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ಒಂದು ಭಾಷಣೆ ಮಾಡಿದಾಗ್ಯೆ ಸೂಚಿಸಿದ್ದು; ಹ್ಯಾಗಂದರೆ: "ಹಿಂದು ಜನರು ಕ್ರಿಸ್ತೀಯತ್ವದ ಯಾವದೊಂದು ಪ್ರತ್ಯೇಕ ಶಾಖೆಗೆ ಹೊಂದಿಕೊಳ್ಳದೆ, ಅಪೊಸ್ತಲರ ಕಾಲದಲ್ಲಿಯ ಸತ್ಯ ಶುದ್ಧ ಸಭಾಸ್ವರೂಪವನ್ನು ಸ್ವೀಕರಿಸುವರು." ಮಿಶ್ಯನ್ ಕೆಲಸವು ಈ ದೇಶದಲ್ಲಿ ಸಾರ್ಥಕವಾಗುತ್ತದೆಂಬದಕ್ಕೆ ಅವರ ಭಾಷಣೆಯಲ್ಲಿ ಬಲವಾದ ಸಾಕ್ಷಿ.

ಥೀಬೆತ್ ದೇಶದವರ ಶ್ರೇಷ್ಠ ಗುರು ಲಾಮಾ ಎಂತ ಅನ್ನಿಸಿ ಕೊಳ್ಳುತ್ತಾನೆ. ಆ ಗುರು ಸತ್ತು ಹೋದರೆ, ಪುನಹಾ ಅವನ ಆತ್ಮವು ಮನುಷ್ಯ ದೇಹ ಧರಿಸಿ ಜನ್ಮವಾಗುತ್ತದಂತೆ. ಕಡೇ ಲಾಮಾ ಸತ್ತು ಎರಡು ವರ್ಷಗಳಾದವು. ಅವನ ಸ್ವಭಾವ ಗುಣ ಲಕ್ಷಣಗಳುಳ್ಳ ಮಗುವು ಎಲ್ಲಿ ಹುಟ್ಟಿಯದೆ ಎಂತ ಅಲ್ಲಿಯ ಬೌದ್ಧರು ಹುಡುಕುತ್ತಿದ್ದಾರೆ.

ಆಫ್ರಿಕದ ದಹೋಮಿ ಶೀಮೆಯ ಅರಸನು ವೈದಾ ದೇಶದ ಯೂರೋಪಿಯನರನ್ನು ಶೆರೆ ವೈದು, ಹತ್ತುಸಾವಿರ ಇಂಗ್ಲಿಷರು ತನ್ನ ಸಂಗಡ ಕಾಳಗಕ್ಕೆ ಬಂದರೂ, ಊರಿಗೆ ವರ್ತಮಾನ ಮುಟ್ಟಿಸುವದಕ್ಕೆ ಒಬ್ಬನಾದರೂ ಉಳಿಯನು ಎಂದು ಹೇಳಿದ್ದಾನಂತೆ.

ಒಬ್ಬ ಸ್ಪಾನ್ಯ ಚಿತ್ರಗಾರನು ಒಳ್ಳೇ ದುರ್ಬೀನಿನ ಸಹಾಯದಿಂದ ಚಂದ್ರನ ನಕ್ಷೆ ತೆಗದಿದ್ದಾನೆ; ಆ ನಕ್ಷೆಯಲ್ಲಿ ಚಂದ್ರಗೋಳದಲ್ಲಿರುವ ಪರ್ವತಗಳೂ ಜ್ವಾಲಾಮುಖಿಗಳೂ ಈಗ ಕಲ್ಲಾಗಿ ಹೋದ ಮಹಾ ದೊಡ್ಡ ಮರಗಳುಳ್ಳ ಅಡವಿಗಳೂ ಕಾಣುತ್ತವಂತೆ.

ಯೂರೋಪವನ್ನೂ ಆಫ್ರಿಕವನ್ನೂ ಸಂಯೋಗ ಮಾಡುವದಕ್ಕೆ ಜಿಬ್ರಾಲ್ತರ್ ಸಮುದ್ರದ ಕೆಳಗೆ ಸುರಂಗ ತೋಡಿ, ಮಾರ್ಗ ಮಾಡ ಬೇಕೆಂತ ಆಲೋಚನೆ ಉಂಟಂತೆ.

ವಿಲಾಯತಿಯಲ್ಲಿ ಸ್ತ್ರೀಯರು ತಮ್ಮ ತೊಪ್ಪಿಗಳಿಗೆ ನಾನಾ ಪಕ್ಷಿಗಳ ಸುಂದರ ಗರಿಗಳನ್ನು ಇಟ್ಟು ಅಲಂಕರಿಸಿ ಕೊಳ್ಳುವದು ರೂಢಿಯಾಗಿದೆ. ಕಳದ ಫೆಬ್ರುವರಿ ತಿಂಗಳಲ್ಲಿ ಲಂಡನ ಪಟ್ಣದಲ್ಲಿ ಒಂದೇ ದಿನಕ್ಕೆ ಹೆಚ್ಚು ಕಡಿಮೆ ೬೭,೫೭೪ ನಾನಾ ಜಾತಿಯ ಪಕ್ಷಿಗಳ ಗರಿಗಳು ಮಾರಾಟವಾದವು. ಲಂಡನ, ಪರಿಸ, ನ್ಯೂಯೋರ್ಕ್ ಪಟ್ಣಗಳಲ್ಲಿರುವ ಸಾವಕಾರರಿಗೆ ಈ ಗರಿಗಳನ್ನು ಒದಗಿಸಿ ಕೊಡುವದಕ್ಕೆ ಭೂಲೋಕದ ಎಲ್ಲಾ ಪ್ರದೇಶಗಳಲ್ಲಿ ಆಳುಗಳಿದ್ದಾರೆ. ಹೀಗೆ ನಡೆದರೆ, ಕೆಲ ಜಾತಿಯ ಸುಂದರ ಪಕ್ಷಿಗಳು ಅಳಿದು ಇಲ್ಲವಾಗಿ ಹೋಗುವವು, ಸಂಶಯವಿಲ್ಲಾ. ಅಂಥಾ ಅಲಂಕಾರಗಳನ್ನು ನಿಲ್ಲಿಸಿ ಬಿಡುವದಕ್ಕೆ ಇಂಗ್ಲಾಂದದಲ್ಲಿ ಒಬ್ಬ ಶ್ರೀಮಂತೆಯು ಪ್ರಯತ್ನ ಮಾಡುತ್ತಿದ್ದಾಳೆ.

ಮದೀನದಲ್ಲಿ ಮೊಹಮ್ಮದನ ಸಮಾಧಿಯನ್ನು ಕಾಯುವವನೊಬ್ಬನು ಬರದ ಪತ್ರಿಕೆ ಉತ್ತರ ಹಿಂದುಸ್ಥಾನದಲ್ಲಿ ಮುಸಲ್ಮಾನರಿಗೆ ಪ್ರಸಿದ್ಧ ಮಾಡಲಾಯಿತು. ಆ ಕಾವಲಿಯವನಿಗೆ ಮೊಹಮ್ಮದನು ಪ್ರತ್ಯಕ್ಷವಾಗಿ, ತನ್ನ ಭಕ್ತರು ನಾನಾ ಪಾಪಗಳಲ್ಲಿ ಪ್ರವರ್ತಿಸುತ್ತಾರೆ; ಆದ್ದರಿಂದ ಬಹುತೇಕ ಜನರು ಸತ್ತು ಹೋದರು; ಅರಸರು ನೀತಿಯಿಂದ ರಾಜ್ಯವಾಳುವದಿಲ್ಲ. ೧೨೯೫ನೆ ಹಿಜರಿಯಲ್ಲಿ ಒಂದುವರೆ ತಿಂಗಳು ಕತ್ತಲೆಯಿರುವದು; ಆಗ್ಯೆ ಕಡೇ ನಬಿ ಹಜರತ್ ಇಮಾಮ್ ಮೆಹುದಿ ಪ್ರತ್ಯಕ್ಷವಾಗುವನು ಎಂಬದಾಗಿ ತಿಳಿಸಿದನೆಂದು ಅದರಲ್ಲಿ ಬರದಿರುತ್ತದೆ.

ಬುಲ್‌ಗಾರ್ಯದಲ್ಲಿ ತುರ್ಕರು ನಡಿಸಿದ ಮಹಾ ಕ್ರೂರ ಕೃತ್ಯಗಳ ವಿಷಯದಲ್ಲಿ ಇತ್ತಲಾಗೆ ಹೆಚ್ಚು ವರ್ತಮಾನ ತಲಪಿರುತ್ತದೆ; ಅದನ್ನು ಓದುವಾಗ್ಯೆ ಹತ್ತರಲ್ಲಿ ಒಂದು ಪಾಲು ಮುಂಚೆ ಗೊತ್ತಾಗಲಿಲ್ಲವೆಂದು ಹೇಳ ಬಹುದು; ಕಾಮವೂ ಮತಭ್ರಾಂತಿಯೂ ಕೂಡಿದರೆ, ಭಂಗಿಗೆ ದತ್ತೂರಿ ಕೂಡಿದಂತೆಯೇ ಸರಿ. ಆ ಸ್ಥಳಕ್ಕೆ ಹೋಗಿ, ತುರ್ಕರು ಮಾಡಿದ ಅಸಹ್ಯ ಕ್ರಿಯೆಗಳನ್ನು ನೋಡಿದವರು ಹೇಳುವದನ್ನು ಕೇಳುವಾಗ ರೋಮಾಂಚವೂ ನಡುಗೂ ಉಂಟಾಗುತ್ತದೆ. ಒಂದೆರಡು ಇದರಲ್ಲಿ ಹೇಳುತ್ತೇವೆ. ಎಂಭತ್ತೈದು ವರುಷದ

ಒಬ್ಬ ಪಾದರಿಯನ್ನು ಹಣ ಸುಲಿಯುವದಕ್ಕೋಸ್ಕರ ನಾನಾ ತರವಾಗಿ ಪೀಡಿಸಿ, ಕೊಂದು, ಸುಟ್ಟು ಬಿಟ್ಟರು. ಮತ್ತೊಬ್ಬ ಕುರುಡ ಮುದುಕನನ್ನು ಜೀವ ಹೋಗುವ ವರೆಗೆ ಹೊಡದು ಹೊಡದು, ಸುಟ್ಟು ಬಿಟ್ಟರು. ಮಹಾ ಪರೋಪಕಾರಿಯಾಗಿದ್ದ ಮತ್ತೊಬ್ಬನನ್ನು ಅಂಗಾಂಗ ಕೊಯಿದು, ಪೀಡಿಸಿ, ಕಣ್ಣು ಕಿತ್ತು, ಮೂರ್ಛಿತನಾದ ಮೇಲೆ ಸುಟ್ಟರು. ಹಣ ಸುಲಿಯುವದಕ್ಕೆ ಮತ್ತೊಬ್ಬ ಪಾದರಿಯನ್ನು ಹಿಡಿದು, ಒಂದೊಂದೇ ಬೆರಳು ಕಡಿದು, ಮತ್ತು ಕೈಯನ್ನೂ ಕಡೆಗೆ ತಲೆಯನ್ನೂ ಕಡಿದು ಬಿಟ್ಟರು. ಒಬ್ಬ ಹುಡುಗನನ್ನು ತಾಯಿಯ ಮುಂದೆ ಹಿಡಿದು, ಕೈಗಳನ್ನು ಒಂದೊಂದಾಗಿ ಕಡಿದು, ಕಡೆಗೆ ಶಿರಚ್ಛೇದ ಮಾಡಿದರು. ಹೆಂಡರ ಮುಂದೆ, ತಾಯಿಗಳ ಮುಂದೆ, ಅಕ್ಕತಂಗಿಯರ ಮುಂದೆ ಅಂಥಾ ಕ್ರೂರ ಕೃತ್ಯಗಳನ್ನು ಮಾಡಿದ್ದು ಮಹಾ ಭಯಂಕರವಾಗಿದೆ. ಅವರು ಮಾಡಿದ್ದೆಲ್ಲಾ ವಿವರವಾಗಿ ಬರದರೆ, ದೊಡ್ಡ ಪುಸ್ತಕ ತುಂಬುವದು. ಗಂಡಸರನ್ನೂ ಮಾತ್ರವಲ್ಲಾ ಹೆಂಗಸರನ್ನೂ ಹುಡುಗಿಯರನ್ನೂ ಮಕ್ಕಳನ್ನೂ ಹಸು ಕೂಸುಗಳನ್ನೂ ಆ ನರಭೂತಗಳು ಕೊಂದು ಹಾಕಿದರು. ತೊಟ್ಲಿನಲ್ಲಿ ಮಲಗಿದ್ದ ಕೂಸುಗಳನ್ನೂ ಸನೀನಿಂದ ಚುಚ್ಚಿ, ತೆಗದು, ಮೇಲೆ ಹಾರಿಸಿ, ಪುನಹಾ ಹಿಡಿದು, ಬೊಬ್ಬೆ ಹಾಕುವ ತಾಯಿಗಳ ತಲೆಗಳ ಮೇಲೆ ಬಿಸಾಡುವದು; ಕೂಸುಗಳನ್ನು ಸನೀನಿಂದ ತಿವಿದು, ಎತ್ತಿಕೊಂಡು, ಬೀದಿಗಳಲ್ಲಿ ತಿರುಗಾಡುವದು; ಅವುಗಳ ತಲೆ ಕಡಿದು ಆ ರಕ್ತ ಸೋರುವ ತಲೆಗಳನ್ನು ಬೇರೆ ಮಕ್ಕಳಿಂದ ಹೊರಿಸುವದು.—ಬತಕ್ ಎಂಬ ಊರಿನಲ್ಲಿ ೧೬೦ ಜನ ಹೆಣ್ಣು ಮಕ್ಕಳನ್ನು ಒಂದು ವಠಾರಕ್ಕೆ ಹೊಡಕೊಂಡು ಹೋಗಿ, ಅವರ ವಸ್ತ್ರಗಳನ್ನೆಲ್ಲ ಸುಲಿದು, ಹರಿದು, ಒಬ್ಬಾಕೆಯ ಮೇಲೆ ಒಬ್ಬಾಕೆಯ ಕಣ್ಣು ಕಿತ್ಥಾಕಿ, ಮೂಗು ಕಿವಿಗಳನ್ನು ಸಹಾ ಕೊಯಿದು, ಅವರೆಲ್ಲರನ್ನು ಕಡೆಗೆ ಕಡಿದು ಹತ ಮಾಡಿ ಬಿಟ್ಟರು. ೩೦೦ ಜನ ಹೆಂಗಸರೂ ಹುಡುಗರೂ ಊರಿನ ಶಾಲೆಗೆ ಓಡಿ ಹೋಗಿ, ಬಾಗಲನ್ನು ಮುಚ್ಚಿ ಹಾಕಿದ್ದಕ್ಕೆ ಆ ಪಿಶಾಚಿಗಳು ಬೆಂಕಿ ತಂದು, ಬಾಗಲಿಗೆ ಇಟ್ಟು, ಶಾಲೆಯನ್ನೂ ಒಳಹೊಕ್ಕವರನ್ನೂ ಸುಟ್ಟು, ಬೂದಿಯಾಗ ಮಾಡಿ ಬಿಟ್ಟರು.—೧೨೧ ಊರು ಗ್ರಾಮಗಳನ್ನು ತುರ್ಕರು ಪೂರಾ ಹಾಳು ಮಾಡಿ ಬಿಟ್ಟರು. ೪ ರೂಪಾಯಿಗೆ ಕ್ರೈಸ್ತಹುಡುಗರನ್ನು ಯಾಲಮ್ ಮಾಡಿದ್ದಾಯಿತು. ಯಾಲವಾಗಿ, ದಾಸ್ಯಕ್ಕೆ ಬಿದ್ದದು ಕಡಿಮೆ; ಹೆಚ್ಚಾದವರನ್ನು ಉಳಿಸದೆ, ಕೊಂದೇ ಕೊಂದರು. ನಡೆದ್ದನ್ನು ಹೇಳಲಿಕ್ಕೆ ಹೋದರೆ ತುದಿ ಇಲ್ಲಾ. ಉಳಿದ ಹೆಂಗಸರಲ್ಲಿ ಮಾನಭಂಗ ಪಡದ ಒಬ್ಬಳಾದರೂ ಇಲ್ಲವಂತೆ.

ತುರ್ಕರಿಗೂ ಸೆರ್ವ್ಯರಿಗೂ ಇನ್ನೂ ಕಾಳಗವು ನಡಿಯುತ್ತಲೇ ಅದೆ. ಸೆರ್ವ್ಯರು ಮತ್ತು ಬೊಸ್ನಿಯರು ತಮ್ಮ ತಮ್ಮ ಶೀಮೆಗಳು ಸ್ವತಂತ್ರ ರಾಜ್ಯಗಳಾಗುವ ವರೆಗೆ ತಾವು ಕಾದ ಬೇಕೆಂತ ನಿರ್ಧಾರ ಮಾಡಿಕೊಂಡಿದ್ದಾರೆ. ತಮ್ಮ ಶೀಮೆಗಳನ್ನು ತಮಗೆ ಬಿಟ್ಟು ಕೊಡ ಬೇಕೆಂತ ಕೇಳಿದ್ದಕ್ಕೆ ಸುಲ್ತಾನನು ಒಪ್ಪದೆ, ಮುಸಲ್ಮಾನರೂ ಕ್ರೈಸ್ತರೂ ಕೂಡ ನೂರಿಪ್ಪತ್ತು ಪಂಚಾಯತರ ಸಭೆ ಮಾಡಿ, ಇಡೀ ಮಹಾರಾಜ್ಯದಲ್ಲಿ ಸುಧಾರಣೆ ನಡಿಸುತ್ತೇನೆಂತ ಹೇಳಿದನಂತೆ. ಆದರೆ ಅವನ ಮಾತನ್ನು ನಂಬಿಕೊಳ್ಳಲಿಕ್ಕೆ ಕೂಡದು, ಯಾಕಂದರೆ ಕೊಟ್ಟ ಮಾತನ್ನು ಕೈಕೊಳ್ಳುವ ಮನಸ್ಸಿಲ್ಲಾ; ಈ ಮನಸ್ಸು ಒಂದು ವೇಳೆ ಇದ್ದರೂ ಸಾಮರ್ಥ್ಯವಿಲ್ಲಾ. ಹೊಸ ಸುಲ್ತಾನನು ೨, ೩ ತಿಂಗಳು ಪಟ್ಟಕ್ಕೆ ಕುಳಿತಿದ್ದ ಈಚೆಯಲ್ಲಿ ಅವನಿಗೆ ಪಟ್ಟ ತಪ್ಪಿಸಿ, ಅಬ್ದುಲ ಹಾಮಿದನೆಂಬನಿಗೆ ಕಟ್ಟ ಬೇಕಾಯಿತು. ಹೀಗೆ ೩, ೪ ತಿಂಗಳಲ್ಲಿ ತುರ್ಕರಿಗೆ ಮೂರು ಜನ ಸುಲ್ತಾನರು ಶಿಕ್ಕಿದ ಹಾಗಾಯಿತು. ಮೊದಲಿನವನನ್ನು ಇನ್ನು ಕೆಲಸಕ್ಕೆ ಬಾರನು ಎಂತ ತಳ್ಳಿ ಬಿಡ ಬೇಕಾಯಿತು. ಎರಡನೆಯವನು ಕುಡಿಯುವ ವ್ಯಸನಕ್ಕೆ ಸೋತು ಹೋಗಿ, ಅಮಲುಖೋರನಾಗಿ, ರೋಗಗ್ರಸ್ತನಾಗಿ, ರಾಜ್ಯಪಾಲನೆಗೆ ಅಸಮರ್ಥನಾಗಿ ಹೋದನು. ಮೂರನೆಯವನ ಗುಣಗಳು ಇನ್ನು ಪರೀಕ್ಷೆಯಾಗಿ, ಗೊತ್ತಾಗಲಿಲ್ಲಾ.

ಇಂಗ್ಲಾಂದದ ಮಾಜಿ ಮಂತ್ರಿ ಇತ್ತಲಾಗೆ ಬರೆ

ದ್ದೇನಂದರೆ: ಕೆಲವು ನೂರು ವರುಷಗಳ ವರೆಗೆ ಲೋಕವನ್ನು ಕಂಪಾಯಮಾನ ಮಾಡಿದ ಸಂಸ್ಥಾನದ ಯುದ್ಧಪರಾಕ್ರಮವು ಕ್ಷಯವಾಗಿ ಹೋದ್ದು ಆಶ್ಚರ್ಯವಾಗಿದೆ. ತುರ್ಕಿ ಸರಕಾರವು ವಿಲಾಯತಿಯವರಿಂದ ಸಾಲವಾಗಿ ತೆಗದು ಕೊಂಡ ಕೋಟ್ಯಾನುಕೋಟಿ ರೂಪಾಯಿ ಯುದ್ಧಸೈನ್ಯಕ್ಕೂ ನೌಕಾಸೈನ್ಯಕ್ಕೂ ಖರ್ಚು ಮಾಡಲಾಯಿತು; ಅದರ ಫಲ ನಮಗೀಗ ಕಾಣುತ್ತದೆ; ತುರ್ಕರು ಸೆರ್ವ್ಯರ ಸಂಗಡ ಯುದ್ಧ ಮಾಡುತ್ತಾರೆ; ಆ ಸೆರ್ವ್ಯದಲ್ಲಿ ಹತ್ತು ಹದಿನೈದು ಲಕ್ಷ ನಿವಾಸಿಗಳು ಮಾತ್ರ; ಏಳು ಎಂಟು ಸಾವಿರ ಶಿಪಾಯರ ದಳವು; ಬಾಕಿ ಶಿಪಾಯರು ಕವಾತು ಕಲಿತವರಲ್ಲ; ಮತ್ತೂ ತುರ್ಕರು ಮೊಂಟಿನಿಗ್ರೊ ಎಂಬ ಬೆಟ್ಟಶೀಮೆಯಲ್ಲಿ ವಾಸ ಮಾಡುವ ಜನರ ಸಂಗಡ ಯುದ್ಧ ಮಾಡುತ್ತಾರೆ; ಅಂಥಾ ಅಲ್ಪ ರಾಜ್ಯಗಳ ಸಂಗಡ ಮಹಾ ಸಾಮ್ರಾಜ್ಯಾಧಿಕಾರಸ್ಥರಾದ ತುರ್ಕರು ತಮ್ಮ ಮಹಾ ಸೈನ್ಯವನ್ನು ತಂದು ನಿಲ್ಲಿಸಿ, ಹೇರಳ ದ್ರವ್ಯ ವೆಚ್ಚ ಮಾಡುತ್ತಾರೆ; ಆದರೂ ಎರಡು ತಿಂಗಳು ವರೆಗೆ ಶತಪ್ರಯತ್ನ ಮಾಡಿದಾಗ್ಯೂ, ಆ ಎರಡು ಸಣ್ಣ ಶೀಮೆಗಳನ್ನು ಹಿಡುಕೊಳ್ಳಲಾರದವರಾಗಿ ಹೋದರು.— ಇತ್ತಲಾಗೆ ತುರ್ಕರಿಗೆ ಕೌಲಿಗೆ ಹೆಚ್ಚಿನ ಮನಸ್ತಾಯಿತಂತೆ. ತುರ್ಕರ ಪಕ್ಷ ಹಿಡಿದಿದ್ದ ಇಂಗ್ಲಿಷರಿಗೆ (ಅಂದರೆ ಮಂತ್ರಿ, ರಾಯಭಾರಿ ಮುಂತಾದ ಇಂಗ್ಲಿಷ್ ಅಧಿಕಾರಿಗಳಿಗೆ) ಈ ತುರ್ಕರ ಸಂಬಂಧದಿಂದ ಬಹಳ ನಾಚಿಕೆಗೆ ಕಾರಣವಾಯಿತು; ಯಾಕಂದರೆ ತುರ್ಕರು ನಡಿಸಿದಂಥಾ, ಇಂಗ್ಲಿಷ್ ಅಧಿಕಾರಿಗಳು ಮಾಜಲಿಕ್ಕೆ ನೋಡಿದಂಥಾ ವಿಶಿಷ್ಟ ರಾಕ್ಷಸ ಕೃತ್ಯಗಳು ಲೋಕಾಂತವಾಗಿ, ಅವರ ಹೆಸರನ್ನು ಹೋಗ ಮಾಡಿ ಬಿಡುವದಾಯಿತು.

೪೪ನೇ ಪಾನಿನ ಎರಡನೇ ಹೋಳಿನ ಮಧ್ಯದಲ್ಲಿ ಒಂದು ತಪ್ಪು ಶೇರಿ ಹೋಯಿತು. "ಇಂಗ್ಲಿಷ್ ಸರಕಾರವು, ಪ್ರಜೆಯೆಲ್ಲಾ" ಎಂಬದಕ್ಕೆ ಬದಲಾಗಿ "ಇಂಗ್ಲಿಷ್ ಸರಕಾರವು, ಪ್ರಜೆಯಲ್ಲಾ" ಎಂತ ಓದ ತಕ್ಕದು.

ಇಂಗ್ಲಿಷರಲ್ಲದೆ ಪೋಪನು ಸಹಾ ಈಗ ನಡೆಯುವ ಹೋರಾಟದಲ್ಲಿ ತುರ್ಕರ ಪಕ್ಷ ಹಿಡಿದಿದ್ದಾನಂತೆ. ಕಾರಣವೆರಡು ಉಂಟಂತೆ; ಏನಂದರೆ: ತುರ್ಕರಿಗೆ ಪೋಪನು ಬಹಳ ಹಣ ಸಾಲವಾಗಿ ಕೊಟ್ಟಿದ್ದಾನೆ. ಅವರು ಸೋತು ಹೋದರೆ, ತನ್ನ ಹಣವೆಲ್ಲವು ಮುಣಿಗಿ ಹೋದೀತಲ್ಲಾ! ಹಾಗಾಗದ ಹಾಗೆ ಸೆರ್ವ್ಯರು ಸೋಲ ಬೇಕಂತೆ. ಎರಡನೇದು: ಸೆರ್ವ್ಯರು ಮೊದಲಾದ ಕ್ರೈಸ್ತರು ಪೋಪನಿಗೇನೂ ಮೆಚ್ಚದ ಗ್ರೀಕ ಸಭೆಯವರಲ್ಲವೋ? ಸೆರ್ವ್ಯರು ಗೆದ್ದರೆ, ರುಸ್ಯರು ಗೆದ್ದ ಹಾಗಾದೀತಲ್ಲಾ! ಇದೂ ಆಗದ ಹಾಗೆಯೂ ತುರ್ಕರು ಗೆಲ್ಲ ಬೇಕಂತೆ.

ಯೆರೂಸಲೇಮಿನಲ್ಲಿ ತುರ್ಕರು ಗ್ರೀಕ್ ಸಭಾಧ್ಯಕ್ಷನ ಮೇಲೆ, ಅವನು ಬೀದಿಯಲ್ಲಿ ನಡದು ಹಾದು ಹೋಗುವಾಗಲೇ, ಬಿದ್ದು, ಅವನ ವಸ್ತ್ರಾದಿಗಳನ್ನು ಸುಲಿದು ಹರಿದು ಬಿಟ್ಟರು. ಅಲ್ಲಿಯ ಕ್ರೈಸ್ತರೆಲ್ಲರಿಗೆ ಬಹಳ ಭಯವಾಯಿತಂತೆ. ಬಂದೋಬಸ್ತಿಗೆ ದೇವಾಲಯಗಳ ಹಾಗೂ ಮನೆಗಳ ಬಾಗಲುಗಳನ್ನು ಮುಚ್ಚಿ ಹಾಕಿ, ಕೆಲವು ದಿನ ಅವಾಂತರದಲ್ಲಿದ್ದರು.

ಹಿಂದುಸ್ಥಾನದಲ್ಲಿ ಹ್ಯಾಗೂ ೫ ಕೋಟಿ ಮುಸಲ್ಮಾನರು ಇದ್ದಾರಂತೆ. ಚನ್ನಪಟ್ಣದಲ್ಲಿ ೭೫ ಸಾವಿರ ಇದ್ದಾರಂತೆ. ಸಿಂಧು ದೇಶದ ನಿವಾಸಿಗಳ ಇಡೀ ಅರೆವಾಶಿಯೇ ಮುಸಲ್ಮಾನರು. ಅವರ ಸಂಖ್ಯೆ ಅಲ್ಲಿ ಇನ್ನು ಹೆಚ್ಚುತ್ತಾ ಬರುತ್ತದಂತೆ. ಬೇರೆ ಮತದವರು ಅವರನ್ನು ಶೇರುವದೇ ವೃದ್ಧಿಗೆ ಕಾರಣವಲ್ಲಾ. ಮದುವೆಯ ಸಂಬಂಧವಾಗಿಯಲ್ಲದೆ ಬೇರೆ ಸಂಬಂಧವಾಗಿ ಇತರ ಜಾತಿಯವರು ಅವರನ್ನು ಶೇರುವದು ಬಹಳ ಅಪರೂಪವೇ; ಆದರೆ ಅರಬಿಸ್ಥಾನ, ಕಾಬೂಲಸ್ಥಾನ, ಸಿಕಂದ್ರಿಯ (ಕಂಧಾರ), ಬಲೂಚಿಸ್ಥಾನ, ಆಫ್ರಿಕ ಮೊದಲಾದ ದಿಕ್ಕುಗಳಿಂದ ಸುಮಾರು ಜನರು ಸಿಂಧು ದೇಶಕ್ಕೆ ವಾಸಾಂತರಿಗಳಾಗಿ ಬರುತ್ತಿದ್ದಾರಂತೆ.

ಇಂಗ್ಲಾಂದ ಸಾಮ್ರಾಜ್ಯವು ಮತ್ಸ್ಯೇಂದ್ರ (ಮಹಾ ದೊಡ್ಡ ಮೀನು), ರುಸ್ಯ ಸಾಮ್ರಾಜ್ಯ

ವು ಗಜೇಂದ್ರು (ಮಹಾ ದೊಡ್ಡ ಆನೆ) ಎಂಬಂತೆ; ಒಂದರಿಂದೊಂದಕ್ಕೆ ವಿಶೇಷ ಅಭ್ಯಂತರವಾಗಲಿ ನಷ್ಟವಾಗಲಿ ಆದೀತೆಂಬ ಭಯಕ್ಕೆ ಆಸ್ಪದವಿಲ್ಲವೆಂತ ಒಬ್ಬನು ತೋರಿಸಿದ್ಧಾನೆ.

ಅಮೇರಿಕದಲ್ಲಿಯೂ ವಿಲಾಯತಿಯಲ್ಲಿಯೂ ಕಳೆದ ಗ್ರೀಷ್ಮಕಾಲದಲ್ಲಿ ಕೇವಲ ಅಪೂರ್ವ ಉಷ್ಣವಿತ್ತಂತೆ. ಫಿಲದೆಲ್ಫ್ಯದಲ್ಲಿ ೪ ದಿನದೊಳಗೆ ೬೦ ಜನರು ಬಿಸಲಿನ ಜೋರಿನಿಂದ ರುದ್ರುವಾಯು ಹತ್ತಿ, ಸತ್ತು ಹೋದರು; ಮತ್ತು ೮ ದಿನದೊಳಗೆ ೩೬೦ ಕುದುರೆಗಳು ಅದೇ ಕಾರಣದಿಂದ ಸವಾರಿಯಲ್ಲಿ ಬಿದ್ದು, ಸತ್ತು ಹೋದವು. ಎಲ್ಲವು ಕಠಿಣ ಶೆಕೆಯಿಂದ ಒಣಾಗಿ ಹೋದ್ದರಿಂದ, ಅನೇಕ ಊರುಗಳಲ್ಲಿ ಬೆಂಕಿಯುಂಟಾಗಿ, ಬಹಳ ಮನೆಮಾಲು ನಾಶನ ಮಾಡಿ ಬಿಡುವಂಥಾದ್ದಾಯಿತು. ಅಷ್ಟು ಶೆಕೆಯಿದ್ದಾಗ್ಯೂ ಪೋಪನ ಕರಣೀಕನಾದ ಅಂತೊನೆಲ್ಲಿಯೆಂಬ ಕರ್ದಿನಾಲನು ಅಸ್ವಸ್ಥವಾಗಿ, ಶೀತಜ್ವರದಲ್ಲಿ ನಡುಗುವಂಥವನಾಗಿ, ಮೈಯಲ್ಲಿಯ ಶೀತವನ್ನು ತಡೆಯಲಿಕ್ಕೆ ಕೂಡದೆ, ಬಹಳ ಕಷ್ಟ ಪಟ್ಟನಂತೆ.—ಆ ವಿಪರೀತ ಉಷ್ಣದ ಬೆನ್ನಿನಲ್ಲೇ ಶರತ್ಕಾಲವು ಪೂರ್ಣವಾಗಿ ಶುರುವಾಗುವ ಮೊದಲು ಅಂದಿಗೆ ಕೇವಲ ಅಪೂರ್ವವಾದ ಥಳಿ ಸಹ ವಿಲಾಯತಿಯಲ್ಲಿ ಆಯಿತಂತೆ.

ಜುಲೈ ೩ರಲ್ಲಿ ಫ್ರೆಂಚ ದೇಶದ ಲೂರ್ದ್ ಎಂಬ ಕ್ಷೇತ್ರದಲ್ಲಿಯ ಒಂದು ಮೂರ್ತಿಗೆ (ಮರಿಯಳದು) ಪೋಪನು ಪ್ರತಿಷ್ಠೆ ಮಾಡಿದ ಕಿರೀಟವನ್ನು ತಲೇ ಮೇಲಿರಿಸಿದರು. ಆ ಕಿರೀಟವು ೧೨ ಲಕ್ಷ ರೂಪಾಯಿಯಷ್ಟು ಬೆಲೆಯುಳ್ಳದಂತೆ. ಆ ಮೂರ್ತಿಪೂಜೆಗೆ ನೆರೆದಿದ್ದ ೧ ಲಕ್ಷ ಜನರುಗಳಲ್ಲಿ ಅನೇಕ ಶ್ರೀಮಂತರೂ ೨೪ ಮಂದಿ ಅಧ್ಯಕ್ಷರೂ ಇದ್ದರಂತೆ. ಅಧ್ಯಕ್ಷನೊಬ್ಬನು ಆ ಮೂರ್ತಿಪೂಜಕರಿಗೆ ಒಂದು ಪ್ರಸಂಗ ಮಾಡಿ, ಒಂದು ಕಾಲಜ್ಞಾನದ ಮಾತನ್ನು ಸಹಾ ದಯ ಮಾಡಿದನು. ಏನಂದರೆ: ಲೋಕವೆಲ್ಲವು ಬಹಳ ದಿವಸ ಹೋಗದೆ ಪೋಪನು ಜಗದ್ಗುರುವಾಗಿ, ಸರ್ವರ ನಾಯಕನೂ ಕಾರ್ಯಕರ್ತನೂ ಆಗಿದ್ಧಾನೆಂತ ತಿಳು ಕೊಂಡು, ಅವನಿಗೆ—"ನೀನೊಬ್ಬನೇ ಪರಾತ್ಪರನು! ನೀನೊಬ್ಬನೇ ಸರ್ವೇಶನು!" ಎಂಬದಾಗಿ ಅರಿಕೆ ಮಾಡಿ, ನಮಸ್ಕಾರಾದಿಗಳನ್ನು ಮಾಡುವದು.—ದೇವದೂಷಣೆಗೂ ಅಂಥ ಮಾತಿಗೂ ಹೆಚ್ಚು ಕಡಿಮೆಯುಂಟೋ?

೧೨ ಮಂದಿ ಪ್ರಧಾನಾಧ್ಯಕ್ಷರೂ ಅಧ್ಯಕ್ಷರೂ ಇದ್ದಂಥ ಪ್ರುಸ್ಯ ದೇಶದಲ್ಲಿ ಈಗ ೫ ಮಂದಿ ಮಾತ್ರ ಇನ್ನು ಉದ್ಯೋಗದಲ್ಲಿದ್ಧಾರೆ. ಬಾಕಿ ೭ ಮಂದಿ ಸರಕಾರದ ಕಾಯಿದೆಗಳನ್ನು ಉಲ್ಲಂಘನ ಮಾಡಿ, ಎದುರಿಸಿ, ಸ್ಥಾನಭ್ರಷ್ಟರಾದರು.

ವಿಲಾಯತಿಯಿಂದ ಸ್ವದೇಶಕ್ಕೆ ವಾಪಸು ಹೋಗುವ ದಾರಿಯಲ್ಲಿ ನಮ್ಮ ತುಳು ಶೀಮೆಯ ಸಭೆಗಳನ್ನು ನೋಡಲಿಕ್ಕೆ ಬಂದ ಆಯುನ್ ಎಂಬ ಬೋಧಕರು ಚೀನ ದೇಶದಲ್ಲಿಯ ನಿಯೆನ್ ಹಂಗ್ಲಿ ಎಂಬ ಊರಿನಲ್ಲಿ ಮೂರು ತಿಂಗಳಿನ ಹಿಂದೆ ಒಮ್ಮೆಯೇ ೯೦ ಜನರನ್ನು ಸ್ನಾನ ಕೊಟ್ಟು ಸಭೆಯಲ್ಲಿ ಶೇರಿಸಿದರು.

ಕ್ರೈಸ್ತತ್ವವೆಂಬ ಗಿಡವನ್ನು ಪರಾಮರಿಸಿ ಬೆಳಿಸುವ ಬಗ್ಯೆ ಕ್ರೈಸ್ತಧರ್ಮಪ್ರವರ್ಧಕ ಉದ್ಯೋಗವನ್ನು ನಡಿಸುವ ("ಸರಕಾರಿ") ಪಾದ್ರಿಗಳಿಗೆ ಕ್ರೈಸ್ತ ಸರಕಾರದವರು (ನೌಕರರಿಗೆಂಬಂತೆ) ಸಂಬಳ ಕೊಡುತ್ತಿರುವಾಗಲೇ, ಕ್ರೈಸ್ತತ್ವಕ್ಕೆ ವಿರೋಧವಾದ ಬೋಧನೆಗಳನ್ನು ಕೊಟ್ಟು ಪ್ರಬಲ ಮಾಡಿ, ಕ್ರೈಸ್ತತ್ವವೆಂಬ ಗಿಡವನ್ನು ಕಿತ್ಥಾಕುವವರಂತಾದ ಅವಿಶ್ವಾಸಿಗಳಾದ ಪಾದ್ರಿಗಳಿಗೂ ಪಂಡಿತರಿಗೂ ಉಪಾಧ್ಯಾಯರಿಗೂ ಸಂಬಳ ಕೊಟ್ಟು, ಆಶ್ರಯದಾಯಕರೂ ಸಹಕಾರಿಗಳೂ ಆಗಿರುತ್ತಾರೆ. ಇದು ವಿಪರೀತವಲ್ಲವೋ? ಈ ತರದ **ಸರಕಾರಿ ಕ್ರೈಸ್ತತ್ವ** (ಕ್ರೈಸ್ತ ಸರಕಾರಿ ಭಕ್ತಿ) ಮಣ್ಣಿನಿಂದ ಗಣಪತೀ ಮೂರ್ತಿಯನ್ನು ರೂಪಿಸಿ, ಪೂಜಿಸಿ, ಕಡೆಗೆ ಭಾವಿಯಲ್ಲ್ಯಾಗಲಿ ಹೊಳೆಯಲ್ಲ್ಯಾಗಲಿ ದೊಬ್ಬಿ ಹಾಕಿ ಬಿಡುವ ಮೂಢ ಭಕ್ತಿಯುಳ್ಳ ಹಿಂದುಗಳ ಪದ್ಧತಿಗೂ, ತನ್ನ

ಮೊಟ್ಟೆಗಳನ್ನು ತಿಂದು ಸ್ವಂತ ಸಂತಾನ ಕ್ಷಯ ಮಾಡುವಂಥಾ ಕೋಳಿಯು ಮರ್ಯಾದೆಗೂ ಹೋಲುವಂಥಾದ್ದಲ್ಲವೋ?

ಗಣಪತಿಯ ವಾರ್ಷಿಕ ದೊಡ್ಡ ಪೂಜೇ ದಿನದಲ್ಲಿ ಇಂಗ್ಲಿಷ್ ಕ್ರೈಸ್ತ ಪಟಾಲಮಿನವರು ಬಡೋದೆಯ ಗಾಯಕವಾಡನ ಬಹುಮಾನಕ್ಕೆಂತ ಕವಾತಿಗೆ ಕೂಡಿ ಬಂದು, ಫಿರಂಗಿಗಳನ್ನು ಸುಟ್ಟು, ಮೆರೆಯ ಬೇಕಾಗಿತ್ತು. ಹಿಂದುಗಳು ಅದು ಗಾಯಕವಾಡನಿಗೆ ಮಾತ್ರವಲ್ಲಾ, ಗಣಪತಿಗೂ ಸನ್ಮಾನಿಸುವ ಮರ್ಯಾದೆ ಎಂತ ಸಹಜವಾಗಿ ನೆನಸಿಕೊಂಡ ಕಾರಣ, ಕ್ರೈಸ್ತ ಭಕ್ತರು ಅದಕ್ಕೆ ಬಹುಶಾ ಮೆಚ್ಚದೆ, ಸರಕಾರಕ್ಕೆ ಅರ್ಜಿಗಳನ್ನು ಸಹಾ ಬರ ಕೊಳ್ಳುತ್ತಿದ್ದರು. ಆದರೆ ಆ ಮರ್ಯಾದೆ ೩೦ ವರುಷ ನಡೆಯುತ್ತ ಬಂದ ಮೇಲೆ ಈ ವರುಷದಲ್ಲಿ ಮಾತ್ರ ಇಂಗ್ಲಿಷ್ ಸರಕಾರದವರು ಗಾಯಕವಾಡನಿಗೆ ಗಣಪತಿಯ ಜೊತೆಯಿಲ್ಲದೆ ಸಹಾ ಸನ್ಮಾನ ತೋರಿಸ ಬಹುದು ಎಂತ ತಿಳುಕೊಂಡು, ಆ ನಿಂದ್ಯವಾದ ಮರ್ಯಾದೆಯನ್ನು ನಿಲ್ಲಿಸಿಬಿಟ್ಟರು. ಇದು ಒಳ್ಳೇದಾಯಿತು; ಆದರೆ ಈ ಬುದ್ಧಿ ಮೂಡಲಿಕ್ಕೆ ೩೦ ವರುಷವೂ ಅನೇಕ ಅರ್ಜಿಗಳೂ ಆಕ್ಷೇಪಗಳೂ ಅವಶ್ಯವಾದ್ದು ಆಶ್ಚರ್ಯದ ಸಂಗತಿ! ಒಂದು ಕ್ಷಣದಲ್ಲಿ ತಿಳಿದು ಬರ ಬಹುದಿದ್ದ ಮಾತನ್ನು ತಿಳಿಯಲಿಕ್ಕೆ ಇಡೀ ೩೦ ವರುಷ ಬೇಕಾಯಿತು!

ಸಭಾಪತ್ರದ ೮ನೇ ಪುಸ್ತಕದ ೩೬ನೇ ಪಾನಿನಲ್ಲಿ ಕುಷ್ಠರೋಗಕ್ಕೆ ಗರ್ಜನ್ ಎಣ್ಣೆ ಔಷಧವೆಂತಲೂ ಅದರ ಪ್ರಯೋಗ ಹ್ಯಾಗೆಂತಲೂ ಪ್ರಸ್ತಾಪವಾಗಿ ವಿವರವಾಯಿತು. ಸದರೀ ಎಣ್ಣೆಯ ಪ್ರಯೋಜನದ ವಿಷಯದಲ್ಲಿ ಸರಕಾರಿ ವೈದ್ಯರು ಇತ್ತಲಾಗೆ ಬಹು ಸಂತೋಷದ ಶಿಫಾರಸ್ಸು ಮಾಡಿದ್ದಾರೆ. ಕುಷ್ಠಕ್ಕೆ ಆ ಎಣ್ಣೆಯನ್ನು ಪ್ರಯೋಗ ಮಾಡಿದರೆ, ಹ್ಯಾಗೂ ಪ್ರಯೋಜನವಾಗದೆ ಹೋಗದಂತೆ. ಬೇಗನೇ ಗುಣವಾಗುವಂತೆ ಕಾಣದಿದ್ದರೂ, ಮೆಲ್ಲ ಮೆಲ್ಲನೆಯಾದರೂ ಆ ರೋಗ ಗುಣವಾಗುವದಂತೆ. ಆದರೆ ಆಶ್ಚರ್ಯ ಹುಟ್ಟುವಷ್ಟು ಬೇಗ ಅದರ ಪ್ರಯೋಜನ ಕಂಡು ಬಂದ ಮಾತು ಸಹಾ ಉಂಟಂತೆ. ಕುಷ್ಠವು ಹಿಡಿದದು ಬಹಳ ವರುಷವಾಗಿ, ರೋಗಿಷ್ಠನನ್ನು ಪೂರ ವ್ಯಾಪಿಸಿ ಹೋದ ಪಕ್ಷದಲ್ಲಿ ಮಾತ್ರ ಆ ಎಣ್ಣೆಯಿಂದ ಪ್ರಯೋಜನ ಹುಟ್ಟುವದು ಹೆಚ್ಚು ಕಷ್ಟ.

☞ ಸರ್ವಜನಹಿತವಾದ ಪ್ರಸ್ತಾಪಾದಿಗಳು ತುಂಬಿರುವಂಥಾ ಹೊಸ ಪಂಚಾಂಗವು (೧೮೭೭ನೇ ಇಸ್ವಿಯದು) ಛಾಪೆಯಾಗಿ, ಜನರ ಉಪಯೋಗಕ್ಕೆ ತಯಾರಾಗಿದೆ. ಅದನ್ನು ಹಬ್ಬಿಸೋದಕ್ಕೆ ಸಭಾಪತ್ರಪಠಕರು ಸಹಾ ಅನುಕೂಲವಾಗುವಷ್ಟಾಗಿ ಕೈ ಕೊಟ್ಟರಾದೀತು.—ಸಭಾಪತ್ರದ ಈಗಿನ ಅಂಕೆಯ ಜೊತೆಯಲ್ಲಿ ಮಮತಾಬಲದ ವಿಷಯವಾದ ಒಂದು ಉಪಪತ್ರ ಸಹ ಓದುವವರಿಗೆ ಹಸ್ತಗತವಾಗುವದು. ಮುಂದಿನ ಅಂಕೆಗಳಲ್ಲಿಯೂ ಆಗಿಂದಾಗ್ಯೆ ಅಂಥ ಉಪಪತ್ರಗಳು ಅಡಗಿದ್ದಾಗಿ ಮುಟ್ಟ್ಯಾವು. ಅವುಗಳನ್ನು ಓದಿಕೊಂಡು, ಬೇರೆ ಜನರಿಗೂ ಕೊಡ ಬೇಕು. ಅನುಕೂಲವಾಗುವಷ್ಟು ಪ್ರತಿಗಳನ್ನು ಜನರಿಗೆ ಕೊಟ್ಟು ಹಬ್ಬಿಸ ಬಹುದು. ನಮ್ಮ ಮಿಶ್ಯನಿನ ಪುಸ್ತಕಗಳ ಮಾರಾಟವನ್ನು ಸಾಗಿಸುವ ಆಯಾ ಠಾಣೆಗಳ ಧೊರೆಗಳಲ್ಲಿ ಯಾರಿಗಾದರೂ ಬೇಕಾದಷ್ಟು ಪ್ರತಿಗಳು ದೊರಕ ಬಹುದು. ಈ ಉಪಪತ್ರಗಳನ್ನು ಹಬ್ಬಿಸೋದರಲ್ಲಿ ದೊರೆಯುವ ಅನುಕೂಲಗಳನ್ನು ಹಿಡಿದು, ಸಭಾಪತ್ರಪಠಕರು ಸುಲಭದಲ್ಲಿಯೂ ಪ್ರಸ್ತಾಪೋಚಿತವಾಗಿಯೂ ಮಿಶ್ಯನ್ ಕಾರ್ಯದಲ್ಲಿ ಸಹಾಯ ಮಾಡ ಬಹುದು. ಸಭಾಪತ್ರಪಠಕರು ಯಾರ್‍ಯಾರ ಕೈಯಲ್ಲಿ ಅಂಥ ಪತ್ರಗಳನ್ನು ಪ್ರೀತಿಭಾವವಾಗಿ ಕೊಡಲಿಕ್ಕಾಗುವದೋ ಆ ಆ ಜನರಿಗಾಗಿ ಕೊಡುವ ಸಮಯದಲ್ಲಿ ಒಂದು ಸಾರಿಯಾದರೂ ಮೇಲೆ ನೋಡಿ ದೇವರಿಗೆ ಬಿನ್ನೈಸುವದಾದರೆ, ಹ್ಯಾಗೂ ತಕ್ಕ ಫಲ ಬಾರದೆ ಹೋಗಲಿಕ್ಕಿಲ್ಲಾ.

Printed at the Basel Mission Press, Mangalore.

# ಸತ್ಯದೀಪಿಕೆ

ಪುಸ್ತಕ ೯. **DECEMBER 1876.** ಅಂಕೆ ೬.

ಅಡಕವು: ಪ್ರಾರ್ಥನಾಬೋಧಕಶಾಸ್ತ್ರಸಾರವು—ಅನ್‌ಸಲ್ಮೊ—ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೇ ಕೊಡುತ್ತಾನೆ—ಮನುಷ್ಯಾಭಿಲಾಷೆ—ಉತ್ತರಗಳು—ಹೊಸ ಪ್ರಶ್ನೆಗಳು—ವಿವಿಧ ವರ್ತಮಾನಗಳು.

## ಪ್ರಾರ್ಥನಾಬೋಧಕಶಾಸ್ತ್ರಸಾರವು.

(೨೭ನೇ ಪಾನಿನಿಂದ ಮುಂದೆ.)

ಹಳೇ ಒಡಂಬಡಿಕೆಯ ಕಾಲದ ದೇವಮಂದಿರದಲ್ಲಿ ನಡೆಯುತ್ತಿದ್ದ ದೇವಾರಾಧನೆಯ ಸಂಗತಿಯನ್ನು ನಾವು ನಮ್ಮ ಕಣ್ಣೆದುರಿಗೆ ತಂದು, ಯೋಚಿಸಿ ನೋಡಿದರೆ, ಈ ಪ್ರಾರ್ಥನಾಬೋಧಕಶಾಸ್ತ್ರಸಾರದಲ್ಲಿ ಈ ವರೆಗೆ ವಿವರವಾದ್ದು ಚನ್ನಾಗಿ ಗ್ರಾಹ್ಯವಾಗಿ, ಮನಸ್ಸಿಗೆ ಹತ್ತಿ ಬಂದೀತು. ಆ ಕಾಲದ ದೇವಾರಾಧನಾರೂಪವಿಶೇಷವು ಎಲ್ಲಾ ಸತ್‌ಕ್ರೈಸ್ತರ ದೇವಾರಾಧನೆಗೆ ಮಾದರಿಯಾಗಿರತಕ್ಕದಾಗಿದೆ.

ಹಳೇ ಒಡಂಬಡಿಕೆಯ ಕಾಲದ ದೇವಾರಾಧನೆಯ ರೂಪವಿಶೇಷವು ಮೂರು ಸಂಗತಿಗಳಲ್ಲಿ ತೋರುವಂಥಾದ್ದು; ಅವುಗಳು ಏನಂದರೆ: **ಮಂದಿರವೂ ಯಾಜಕರೂ ಯಜ್ಞಗಳೂ.** ಈ ಮೂರು ಸಾಹಿತ್ಯಗಳ (ಅಥವಾ ಕರಣಗಳ) ಮುಖಾಂತರವಾಗಿ ದೇವರಿಗೂ ಆತನ ಪ್ರಜೆಗೂ ಇದ್ದಂಥಾ ಗೊಡವೆಯೂ ಸಂಸರ್ಗವೂ ಯಾವತ್ತು ನಡೆಯುತ್ತಿತ್ತು. ಅಂದು ಬೇರೆ ಬೇರೆಯಾಗಿದ್ದಂಥಾ, ಅಂದರೆ ಭಿನ್ನವಾಗಿದ್ದಂಥ, ಈ ಮೂರು ಯೇಸುವಿನಲ್ಲಿ ಭಿನ್ನವಾಗಿರದೆ, ಐಕ್ಯವಾಗಿ, ಸಂಪೂರ್ಣವಾಗಿದ್ದದರಿಂದ, ಯೇಸುವಿನ ಶರೀರದ ಅವಯವಗಳೆಂಬಂತಾದ ಸತ್‌ಕ್ರೈಸ್ತರು ಸಹಾ ಪ್ರಾರ್ಥನೆಯಲ್ಲಿ ದೇವರಿಗೆ ಮಂದಿರವೂ ಯಾಜಕರೂ ಯಜ್ಞಗಳೂ ಆಗಿರ ಬೇಕು, ಆಗಿರುತ್ತಾರೆ.

ತನ್ನ ಮೊದಲಿನ ಪತ್ರಿಕೆಯ ೨ನೇ ಸಂಧಿಯ ೫ನೇ ವಚನದಲ್ಲಿ ಪೇತ್ರನು ಹೇಳಿರುವದೇನಂದರೆ: "ನೀವು ಸಹಾ ಜೀವವುಳ್ಳ ಕಲ್ಲುಗಳಂತೆ ಆತ್ಮಭಾವದ ಮಂದಿರವಾಗಿಯೂ, ಯೇಸು ಕ್ರಿಸ್ತನ ಮುಖಾಂತರ ದೇವರಿಗೆ ಸಮರ್ಪಕವಾದ ಆತ್ಮಭಾವದ ಯಜ್ಞಾದಿಗಳನ್ನು ಅರ್ಪಿಸುವ ಪರಿಶುದ ಯಾಜಕಕುಲವಾಗಿಯೂ ಸಿದ್ಧಿಸಿ ಕೊಳ್ಳಿರಿ!" ಈ ವಚನದಲ್ಲಿ ಕ್ರಿಸ್ತನಲ್ಲಿ ವಿಶ್ವಾಸವನ್ನಿಟ್ಟವರಿಗ ಮಂದಿರವೂ ಯಜ್ಞಗಳೂ ಯಾಜಕರೂ ಎಂಬ ನಾಮಧೇಯಗಳು ಕೊಟ್ಟದ್ದಾವೆ. ಅಮೃತತನುವಾದ ಯೇಸುವಿನ ಶ್ರೀದೇಹವು ನಿಜ ದೇವಮಂದಿರವಾಗಿರುವಂತೆ (ಯೋಹಾ. ೨, ೨೧.) ಆತ್ಮಭಾವದಲ್ಲಿ ಆತನ ಶರೀರವಾಗಿರುವ ಸಭೆ ಸಹಾ ಒಂದು ದೇವಮಂದಿರವೇ ಆಗಿರುತ್ತದೆ.

"ನಾನು ಅವರಲ್ಲಿ ವಾಸ ಮಾಡಿ, ಸಂಚರಿಸುವೆನು; ಮತ್ತು ಅವರ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ದೇವರು ಹೇಳಿರುವ ಪ್ರಕಾರ ನೀವು ಜೀವವುಳ್ಳ ದೇವರ ಮಂದಿರವಾಗಿದ್ಧೀರಿ" ಎಂತ ಪೌಲನು (೨. ಕೊರಿ. ೬, ೧೬.) ಹೇಳಿದ್ಧಾನೆ. ಮತ್ತು ಎಫೇಸ್ಯ. ೨, ೨೦. ೨೧ರಲ್ಲಿ ಯೇಸು ಕ್ರಿಸ್ತನು ಮೂಲೆಕಲ್ಲು ಎಂದೂ, ಆತನಲ್ಲಿ ಕಟ್ಟುವ ಕೆಲಸವು ಸಾಗಿ, (ಆತ್ಮಭಾವದ) ಕಲ್ಲಿಗೆ ಕಲ್ಲು ಚನ್ನಾಗಿ ಜೋಡಿಸೋಣಾಗಿ, ಒಂದು ದಿವ್ಯ ಮಂದಿರವಾಗುತ್ತಾ ಬರುವದರಲ್ಲಿ ದೇವರಿಗೆ ಆತ್ಮೀಕ ತರದಲ್ಲಿ ಒಂದು ವಾಸಸ್ಥಾನವು ತಯಾರಾಗ ತಕ್ಕದು ಎಂದೂ ಹೇಳಿದ್ಧಾನೆ. ಮತ್ತು ಕ್ರಿಸ್ತನು ನಮ್ಮ ನಿತ್ಯ ಪ್ರಧಾನಯಾಜಕನಾಗಿರುವ ಭಾವದಲ್ಲಿ ಆತನ ವಿಶ್ವಾಸಿಗಳಿಗೆ ಯಾಜಕರೆಂಬ ಹೆಸರು ಇರುತ್ತದೆ. ೧ ಪೇತ್ರ. ೨, ೯. ಪ್ರಕಟ. ೧, ೬; ೫, ೧೦. ಇಬ್ರಿ. ೪, ೧೪. ೧೫. ಆದರೆ ಆತನು ಪ್ರಧಾನಯಾಜಕನಾಗಿರುವದಲ್ಲದೆ ಶ್ರೇಷ್ಠ ಸರ್ವೋತ್ತಮ ಯಜ್ಞವೂ ಕಾಣಿಕೆಯೂ ಆಗಿರುವಪ್ಪಂದ (ಎಫೆಸ್ಯ. ೫, ೨. ಇಬ್ರಿ. ೯, ೨೬; ೧೦, ೧—೧೪.) ಆತನವರು ಸಹಾ ದೇವರಿಗೆ ಪರಿಶುದ್ಧ ಯಜ್ಞಾಂಗಗಳೂ ಸಮರ್ಪಕವಾದ ಅರ್ಪಣೆಗಳೂ ಆಗಿರುತ್ತಾರೆ. (ರೋಮಾ. ೧೨, ೧.) ಯಾಕಂದರೆ ಆತನ ಸಂಗಡಲೂ ಆತನಿಗಾಗಿಯೂ ಬದುಕುವ ಬಗ್ಯೆ ಅವರು ತಮ್ಮ ಶರೀರಾತ್ಮಗಳ ಶಕ್ತಿಗಳನ್ನೆಲ್ಲವೂ ತಮ್ಮ ಸರ್ವಸ್ವವನ್ನೂ ಆತನಿಗೆ ಅರ್ಪಣೆ ಮಾಡುವವರಾಗಿ ಮರಣದಲ್ಲಿಯೂ ಆತನ ಜತೆಯುವರಾಗ ಬೇಕು.

ಪೂಜೆಗೀಜೆ, ಜಪತಪಾದಿಗಳು ಅಲ್ಲಾ, ಪ್ರಾರ್ಥನೆಯೇ ಕ್ರೈಸ್ತರ ದೇವಾರಾಧನೆಯಾಗಿದೆ. ಪ್ರಾರ್ಥನೆಗೆ ಬೇಕಾದ್ದೇನೆಂತ ಹಳೇ ಒಡಂಬಡಿಕೆಯ ದೇವಾರಾಧನಾರೂಪವು ಮುಂಗುತರ್ಾಗಿ ತೋರಿಸಿ ಕೊಟ್ಟಿರುತ್ತದೆ.

ಅಂದಿನ ದೇವಾಲಯವು ಮೂರು ವಿಭಾಗವಾಗಿತ್ತು. ಈ ವಿಭಾಗಗಳು ಯಾವವಂದರೆ: ಅಂಗಳವೂ ಪವಿತ್ರ ಗೃಹವೂ ಅತಿಪವಿತ್ರ ಗೃಹವೂ. ಅಂಗಳವು ಮಂದಿರಕ್ಕೆ (ಅಂದರೆ ಪವಿತ್ರ ಗೃಹಕ್ಕೂ ಅತಿಪವಿತ್ರ ಗೃಹಕ್ಕೂ) ಮಾರ್ಗವೆಂಬಂತಾಗಿತ್ತು, ಅಂಗಳದಲ್ಲಿ ಪ್ರವೇಶಕ್ಕೆ ಬೇಕಾದ ಸನ್ನಾಹವೂ ಆಯತ್ತವೂ ಆಗುತ್ತಿತ್ತು. ಪವಿತ್ರ ಗೃಹದಲ್ಲಿ ಧೂಪಧೂಮದೊಡನೆ ಪ್ರಾರ್ಥನೆಗಳು ದೇವರ ಸನ್ನಿಧಿಗೆ ಏರುತ್ತಿದ್ದವು. ಆದರೆ ದೇವರ ರಾಜಾಸನವಿದ್ದಂಥ ಅತಿಪವಿತ್ರ ಗೃಹವನ್ನು ಪ್ರಧಾನಯಾಜಕನಲ್ಲದೆ ಯಾರೂ ಶೇರ ಬಾರದಾಗಿತ್ತು. ಪ್ರಧಾನಯಾಜಕನಾದರೂ ಸಹಾ ಮನಸ್ಸು ಬಂದ ಹಾಗೆ ಪ್ರವೇಶಿಸ ಬಾರದಿತ್ತು: ವರುಷಕ್ಕೊಮ್ಮೆ ಮಾತ್ರವೇ ಪಾಪನಿವಾರಕ ಯಜ್ಞಪಶುವಿನ ರಕ್ತವನ್ನು ಒಳ ತಂದು, ಸಂಪ್ರೋಕ್ಷಣ ಮಾಡುವದಕ್ಕಾಗಿ ಪ್ರವೇಶಿಸಲಪ್ಪಣೆಯಿತ್ತು. ಆದರೆ ಅತಿ ಪವಿತ್ರ ಗೃಹದಲ್ಲಿ ಶೇರದಂತೆ ಅಡ್ಡಿಯಾಗಿದ್ದ ತೆರೆ ಕ್ರಿಸ್ತನ ಮರಣದ ಸಂಬಂಧವಾಗಿ ಹರಿದು ಹೋದ್ದರಿಂದ, ಕ್ರೈಸ್ತರಿಗೆ ಈಗ ದೇವರ ಸನ್ನಿಧೀ ಮುಂದೆ ಬರಲಿಕ್ಕೆ ಅತಿ ಪವಿತ್ರ ಗೃಹವನ್ನಾದರೂ ಪ್ರವೇಶಿಸಲಿಕ್ಕೆ ಅಡ್ಡಿಯಿಲ್ಲಾ. ಹಾಗಾದ ಮೇಲೆ ಕ್ರೈಸ್ತರಿಗೆ ಇನ್ನು ಮೂರು ಇರದೆ, ಎರಡು ಮಾತ್ರ ಉಂಟು; ಏನಂದರೆ: ಅತಿಪವಿತ್ರ ಗೃಹವೂ ಪವಿತ್ರ ಗೃಹವೂ ಒಂದಾದ ಮಂದಿರವೂ ಅಂಗಳವೂ. ಮಂದಿರಕ್ಕೆ ಪ್ರಾರ್ಥನೆಯೇ, ಅಂಗಳಕ್ಕೆ ಪ್ರಾರ್ಥನೆಗೆ ಆಯತ್ತವಾಗೋಣವು ಸರಿ ಬೀಳುವಂಥಾದ್ದು.

(ಮುಂದೆ ಸಾಗಿಸಲ್ಪಡುವದು.)*

---

* ಪ್ರಾರ್ಥನಾಬೋಧಕಶಾಸ್ತ್ರಸಾರವು ಎಂಬ (ಗ್ರಂಥ) ಸೂಚನೆಯನ್ನು ನಾಲ್ಕೈದು ಸರ್ತಿ ನೋಡಿ, ಕೆಲವರಿಗೆ ಒಂದು ವೇಳೆ ಈ ವಿಷಯಕ್ಕೆ ಉದಾಸೀನ ಹುಟ್ಟಿ ಹೋಗಿರಲಿಕ್ಕೆ ಸಾಕು. ಆದರೆ ಬೇಸರಗೊಳ್ಳದೆ ಓದುವಂಥವರು ಈ ವಿಷಯಕ್ಕೆ ಉದಾಸೀನ ಹುಟ್ಟಿ ಹೋಗುವಂಥಾದ್ದು ನ್ಯಾಯವಲ್ಲಾ ಎಂತ ತಿಳುಕೊಂಡಾರು.

ಕ್ರೈ. ಸ. ಕ.

## ಅನ್‌ಸಲ್ಮೊ

(೪೦ನೇ ಪುಟದಿಂದ ಮುಂದೆ.)

ಬೆಳಗಾದಾಗ ಹಡಗವು ತನ್ನ ದೇಶದ ತೀರಕ್ಕೆ ದೂರವಾಗಿ ಹೋದ್ದು ಅನ್ಸಲ್ಮೋನನಿಗೆ ಕಂಡು ಬರಲಾಗಿ, ಊರಿನ, ಮುಖ್ಯವಾಗಿ ತಂದೆ ತಾಯಿಗಳ, ನೆನಪು ಹೆಚ್ಚಿ, ವಿಯೋಗತಾಪವೆಂಬ ದುಃಖವು ಅವನ ಮನಸ್ಸಿಗೆ ಬಹಳವಾಗಿ ಹಿಡಿದು ಹೋಗುವಂಥಾದ್ದಾಯಿತು. ಕಡೆಗೆ ಸ್ವದೇಶದ ಗುಡ್ಡಗಳೂ ಪರ್ವತಗಳೂ ಕಣ್ಣಿಗೆ ತಪ್ಪಿ ಹೋಗಿ, ಆಕಾಶವೂ ಸಮುದ್ರವೂ ಶೆರೆಮನೆ ಎಂಬಂತಾಗಿದ್ದ ಹಡಗವೂ ಅಲ್ಲದೆ ಏನೂ ಕಾಣದ ಸಂಗತಿಯಾಯಿತು. ಎಲ್ಲಿಯೋ ಬೇರೆ ಹಡಗಗಳನ್ನು ಕೊಳ್ಳೆ ಹಿಡಿಯ ಬೇಕೆಂತ ಆ ಕಡಲ್ಗಳ್ಳರು ಕೆಲವು ದಿನ ಸಮುದ್ರಸಂಚಾರ ಮಾಡುತ್ತಿದ್ದ ಕಡೆಗೆ ಅವರ ಹಡಗವನ್ನು ಒಂದು ಯುದ್ಧನಾವೆಯವರು ಕಂಡು, ಅಟ್ಟ್ಯಾಡಿ, ಹಿಡಿಯಲಿಕ್ಕೆ ಹತ್ತಿದರು. ಆದರೆ ಅವರ ಇಂಗಿತವು ಆ ಕಡಲ್ಗಳ್ಳರಿಗೆ ಗೋಚರಿಸಿದ ಕೂಡಲೇ ತಮ್ಮ ಹಡಗದ ಪಠಗಳನ್ನು ಯಾವತ್ತು ಘಾಳಿಗೆ ಬಿಟ್ಟು, ತಪ್ಪಿಸಿ ಕೊಳ್ಳಲಿಕ್ಕೆ ಶತಪ್ರಯತ್ನ ಮಾಡಿದರು. ಅವರ ಹಡಗವು ಓಡಿದಷ್ಟು ಆ ಯುದ್ಧನಾವೆ ಓಡಲಾರದ ಕಾರಣ, ಅವರ ಪ್ರಯತ್ನ ಸಫಲವಾದ್ದಲ್ಲಿ ಶೆರೆಯವರಿಗೆ ಕಾರ್ಗತ್ತಲಲ್ಲಿ ಒಂದು ನಕ್ಷತ್ರದಂತಾಗಿದ್ದ ಕೋರಿಕೆ ಮಣ್ಣಾಯಿತು. ಹೆಚ್ಚಿನ ವಿಶ್ವಾಸಬಲವಿದ್ದ ಅನ್ಸಲ್ಮೋನನಾದರೂ ಯುದ್ಧನಾವೆ ಕಣ್ಣಿಗೆ ತಪ್ಪಿ ಹೋದ್ದನ್ನು ನೋಡಿ, ಶೋಕಪಂಕಮಗ್ನನಾಗಿ ಕಣ್ಣೀರಿಟ್ಟನು. ಆದರೆ ಕಡೆಗೆ ತಿರಿಗಿ ವಿಶ್ವಾಸಪೂರ್ವಕ ಧೈರ್ಯಗೊಂಡು, ಅವನು ತನ್ನ ಜತೆಯವರಿಗೆ ಹೇಳಿದ್ದೇನಂದರೆ: "ಧೈರ್ಯ ಬಿಡ ಬೇಡಿ! ದೇವರು ನಾವು ಹಂಬಲಿಸಿ ಬೇಡಿಕೊಂಡದನ್ನು ಅಷ್ಟು ಬೇಗ ದಯ ಮಾಡದಿದ್ದರೂ, ನಮ್ಮ ಪ್ರಾರ್ಥನೆಯನ್ನು ಹ್ಯಾಗೂ ಕೇಳಿ, ತನ್ನ ಸಮಯದಲ್ಲಿ ನಮಗೆ ಬಿಡುಗಡೆಯನ್ನು ಮೂಡಿಸಿ, ಸಂತೋಷ ಪಡಿಸದೆ ಹೋಗನು."

ಅದಾಗಿ ಕೆಲವು ತಾಸುಗಳನಂತರ ಆ ಹಡಗವು ಅಲ್ಜೀರ್ ಪಟ್ಣದ ಬಂದರಕ್ಕೆ ಬಂದು ಮುಟ್ಟಿತು. ಆ ಪಟ್ಣದ ಮನೆಗಳನ್ನೂ, ವಿಶೇಷವಾಗಿ ಎತ್ತರವಾದ ಮಶೀದಿಗಳನ್ನೂ, ಇವುಗಳ ಶಿಖರಗಳಲ್ಲಿಯ ಚಿನ್ನದ ಅರ್ಧಚಂದ್ರಾಕಾರಗಳನ್ನೂ ನೋಡಿ, ಆ ಶೆರೆಯವರು ಕಂಗೆಟ್ಟು ಹೋದರು. ಮಾರಣೆ ದಿವಸದಲ್ಲಿ ಆ ಸಮುದ್ರಚೋರರು ಹಿಡಿದಿದ್ದ ಕ್ರೈಸ್ತರನ್ನು ತಮ್ಮ ದನಕರುವೋ? ಎಂಬ ಹಾಗೆ ಕ್ರಯ ವಿಕ್ರಯ ಮಾಡಲಿಕ್ಕಾಗಿ ಆ ಪಟ್ಣದ ಸಂತೆಗೆ ತಕ್ಕೊಂಡು ಹೋದರು. ಸಂತೆಯಲ್ಲಿ ನೆರೆದಿದ್ದ ಮುಸಲರು ಕಾಕರೂ ಪೋಕರೂ ಕೂಡಿ, ಈ ಕ್ರೈಸ್ತರನ್ನು ನೋಡಿ, ಬಗೆ ಬಗೆಯಾಗಿ ಕುಚೋದ್ಯಗಳನ್ನೂ ಪರಿಹಾಸ್ಯಗಳನ್ನೂ ಮಾಡ ತೊಡಗಿದರು. ಬೇರೊಬ್ಬರು ಬಂದು, ವರ್ತಕರು ಸರಕುಗಳನ್ನು, ಕೊಂಡು ಕೊಳ್ಳುವವರು ದನಕರುಗಳನ್ನು ಮುಟ್ಟ್ಯಾಡಿ, ತಡವ್ಯಾಡಿ. ಪರಿಶೋಧನೆ ಮಾಡುವಂತೆ, ಆ ಶೆರೆಯವರನ್ನು ಪರೀಕ್ಷೆ ಮಾಡಿ ನೋಡಿದರು. ಅದು ಸಾಲದೆ, ಎಷ್ಟು ತ್ರಾಣವಿದ್ದ ಬಲಾಢ್ಯರೆಂತ ನೋಡ ಬೇಕೆಂದು ಅವರ ಕೈಯಿಂದ ದೊಡ್ಡ ದೊಡ್ಡ ವಜ್ಜೆಗಳನ್ನೂ ತೊಲೆಗಳನ್ನೂ ಕಲ್ಲುಗಳನ್ನೂ ಎತ್ತಿಸಿ, ಹೊರಿಸಿದರು. ಈ ತರದ ಪರೀಕ್ಷೆಯಾದ ಬಳಿಕ ಕ್ರಯ ಕಟ್ಟುವ ಗೌಜಿ ಶುರುವಾಗಿ, ಕೆಲವರಿಗೆ ಬಹಳ ಕ್ರಯ ಮುಟ್ಟಿತು. ಅನ್ಸಲ್ಮೋನನ ಸ್ನೇಹಿತನಿಗೆ ವಿಶೇಷವಾಗಿ ಬಹಳ ಕ್ರಯ ಮುಟ್ಟಿತು. ಆದರೆ ಅನ್ಸಲ್ಮೊ ವಿದ್ಯಾಭ್ಯಾಸಿಯಾಗಿ, ಸ್ವಲ್ಪ ಬಡತನದ ಸ್ಥಿತಿಯಲ್ಲಿ ಬದುಕ ಬೇಕಾಗಿದ್ದದರಿಂದ ಅವನಿಗೆ ತೋಳುಬಲವು ಸ್ವಲ್ಪ ಕಡಿಮೆಯಾಗಿದ್ದ ಕಾರಣ, ಅವನನ್ನು ಕ್ರಯಕ್ಕೆ ತೆಗೆದು ಕೊಳ್ಳಲಿಕ್ಕೆ ಯಾರಿಗೂ ಖುಷಿಯಾಗಲಿಲ್ಲಾ.

ಸಂತೆಗೆ ಬಂದವರಲ್ಲಿ ಕಪ್ಪು ದುಸ್ತು ಹಾಕಿ ಕೊಂಡಂಥಾ, ತ್ರಿಕೋಣಾಕಾರದ ಟೋಪಿಯನ್ನು

ಇಟ್ಟು ಕೊಂಡಂಥಾ, ಉದ್ದ ಗಡ್ಡ ಹಣ್ಣಾದಂಥಾ, ೮೦ ವರುಷ ದಾಟಿದ್ದಂಥಾ ಯೆಹೂದ್ಯನೊಬ್ಬನೂ ಇದ್ದನು. ಈತನು ಆ ಪರೀಕ್ಷೇ ಸಮಯದಲ್ಲಿ ಸುಮ್ಮನೆ ಎಂಬ ಹಾಗೆ ಸಂತೆಯಲ್ಲಿ ಅಡ್ಡಾಡುತ್ತಿದ್ದನು. ಆದರೆ ಮಾರಾಟ ಸುಮಾರು ತೀರಿದ್ದ ಹೊತ್ತಿಗೆ ಅವನು ಅನ್‌ಸಲ್ಮೋನನ ಬಳಿಗೆ ಬಂದು, ಅವನನ್ನು ನೋಡಿ, ನೋಡಿ, ತನ್ನ ತಲೆಯನ್ನು ಅಲ್ಲಾಡಿಸಿ, ಅನ್‌ಸಲ್ಮೋನನನ್ನು ಮಾತಾಡಿಸಿ, ಅವನ ಪೂರ್ವೋತ್ತರಗಳನ್ನು ಕೇಳಿ, ಅವನು ವಿದ್ಯಾಭ್ಯಾಸ ಮಾಡಿ, ಇತಾಲಿಕ ಭಾಷೆಯನ್ನಲ್ಲದೆ ಫ್ರೆಂಚ ಭಾಷೆಯನ್ನೂ ಕಲಿತು ಕೊಂಡು, ಚನ್ನಾಗಿ ಆಡುತ್ತಾನೆಂತ ತಿಳುಕೊಂಡನು. ಅದಕ್ಕೆ ಆ ಮುದುಕನು—"ಬೇಶಾಯಿತು! ಆದರೆ ಇನ್ನೇನಾದರೂ ಹೆಚ್ಚಿಗೆ ನಿನಗೆ ಬರುವದಿಲ್ಲವೋ?" ಎಂಥೇಳಿ ಕೇಳಿದ್ದಕ್ಕೆ ಅನ್‌ಸಲ್ಮೊ—ಲತೀನ್ ಮತ್ತು ಗ್ರೀಕ್ ಭಾಷೆಗಳನ್ನೂ ಕಲಿತಿದ್ದೇನೆ ಎಂಥೇಳಲು, ಆ ಮುದುಕನು—"ಅಯ್ಯೋ! ಈ ಭಾಷೆಗಳ ಗೊತ್ತು ಈ ತುರ್ಕರಲ್ಲಿ ಏನೂ ಕೆಲಸಕ್ಕೆ ಬಾರದು; ಆದರೆ ಇನ್ನೇನಾದರೂ ವಿದ್ಯೆ ನಿನಗೆ ಬಾರದೋ?" ಎಂತ ಕೇಳಿದ್ದಕ್ಕೆ ಅನ್‌ಸಲ್ಮೊ—ಗಾಯನ ವಿದ್ಯೆ ಸಹಾ ಬಲ್ಲೆ ಎಂಥೇಳಲಾಗಿ, ಆ ಯೆಹೂದ್ಯನು—"ನೋಡುವಾ! ಒಂದು ಚಲೋ ರಾಗವನ್ನು ಹಾಡು!" ಎಂತ ಅಪ್ಪಣೆ ಕೊಟ್ಟದಕ್ಕೆ ಅನ್‌ಸಲ್ಮೊ ಒಂದು ಗೀತವನ್ನು ಹಾಡ ತೊಡಗಿದನು. ಆ ಹಾಡನ್ನು ಕೇಳಿ, ಆ ಮುದುಕನು ಅನ್‌ಸಲ್ಮೊನನಿಗೆ—"ನಿನ್ನ ಗಾಯನ ಸುಮಾರಿನದೇ" ಎಂಥೇಳಿ, ಅವನನ್ನು ಕ್ರಯಕ್ಕೆ ತೆಗೆದು ಕೊಳ್ಳ ಬೇಕೆಂತ ಅವನನ್ನು ಹಿಡಿದು, ಸಂತೆಗೆ ತಂದಿರಿಸಿದ ತುರ್ಕರ ಹತ್ತರ ಬಹಳ ಚೌಕಿಸಿ ಮಾಡಿ, ಕ್ರಯ ನಿರ್ಣಯವಾದ ಮೇಲೆ, ಅವರ ಕೈಯಲ್ಲಿ ಹಣವನ್ನು ಹಾಕಿ ಕೊಟ್ಟು, ಅವನನ್ನು ತನ್ನ ಗುಲಾಮನೆಂತ ತನ್ನ ಮನೆಗೆ ಕರಕೊಂಡು ಹೋದನು. ಅನ್‌ಸಲ್ಮೊ ತಾನು ಮಾರಾಟವಾದ್ದಕ್ಕೆ ಬಹಳ ಮನನೊಂದು ಕೊಂಡರೂ, ಯೋಸೇಫನೂ ಕ್ರಿಸ್ತ್ಯೇಸುವಾದರೂ ಸಹಾ ಅಲ್ಪ ಕ್ರಯಕ್ಕೆ ಮಾರಾಟವಾದ್ದನ್ನು ನೆನಸಿ ಕೊಂಡು, ಮನಸ್ಸಿಗೆ ಒಂದಿಷ್ಟು ಸಮಾಧಾನ ಮಾಡಿ ಕೊಂಡನು.

ಯ್ಯೂಸುಫ್ ಎಂಬ ಹೆಸರಿದ್ದ ಆ ಯೆಹೂದ್ಯನು ಒಳ್ಳೇ ಕುಲಗಳಲ್ಲಿ ಹುಟ್ಟಿದ ಗುಲಾಮರನ್ನು ಮಾತ್ರ ಕ್ರಯ ವಿಕ್ರಯ ಮಾಡುತ್ತಿದ್ದನು. ಅಂಥವರಲ್ಲ್ಯಾದರೂ ವಿದ್ಯೆಯೂ ಚುರುಕು ಬುದ್ಧಿಯೂ ಇದ್ದವರನ್ನು ಮಾತ್ರ ಆರಿಸಿ ಕೊಂಡು, ಕೀಳು ಚಾಕ್ರಿಗಲ್ಲದೆ ಹೆಚ್ಚಿನ ಕೆಲಸಕ್ಕೆ ಬಾರದಂಥವರನ್ನು ತಳ್ಳಿ ಬಿಡುತ್ತಿದ್ದನು. ಅದಲ್ಲದೆ ಅವನು ಅವರನ್ನು ಸ್ವಲ್ಪ ಕ್ರಯಕ್ಕೆ ತೆಗೆದು ಕೊಂಡು, ಬಹಳ ಕ್ರಯಕ್ಕೆ ಮಾರುವ ಯುಕ್ತಿವಂತನಾಗಿದ್ದನು. ಅನ್ಸಲ್ಮೋನನನ್ನೂ ಸ್ವಲ್ಪ ಕ್ರಯಕ್ಕೆ ತೆಗೆದು ಕೊಂಡು, ಬಹಳ ಲಾಭದಲ್ಲಿ ವಿಕ್ರಯ ಮಾಡಲಿಕ್ಕೆ ನೋಡಿದನು. ಮತ್ತು ಆ ಹುಡುಗನನ್ನು ಎಷ್ಟು ನೋಡಿ, ಅವನ ರೂಪಕ್ಕೂ ಬುದ್ಧಿಗೂ, ತಾಳ್ಮೆಯುಳ್ಳ ನಡತೆಗೂ ಮೆಚ್ಚಲಿಕ್ಕೆ ಕಾರಣ ಕಂಡನೋ ಅಷ್ಟು ಅವನ ಲೋಭವು ಏರಿತು; ಯಾಕಂದರೆ ಅವನು ಒಳ್ಳೇ ವಂಶದವನೂ ಒಳ್ಳೇ ಸುಗುಣಶೀಲನೂ ಎಂತ ಕಂಡದರಿಂದ ಅವನ ಯೋಗ್ಯತೆ ಸಹಾ ಹೆಚ್ಚಿನದೆಂತ ನೆನಸಿ, ಬಹಳ ಕ್ರಯಕ್ಕೆ ವಾಪಸು ಮಾರಿ ಬಿಡ ಬೇಕೆಂಬ ಆಶೆಯನ್ನು ಬೆಳಿಸುತ್ತಾ ಬಂದನು.

ಒಂದಾನೊಂದು ದಿನ ಆ ಯೆಹೂದ್ಯನು ಅನ್ಸಲ್ಮೋನನನ್ನು ಒಬ್ಬ ಗಾಯಕನ ಬಳಿಗೆ ಒಂದು ಚಲೋ ಕಿನ್ನರಿಯನ್ನು ಆದಷ್ಟು ಕಡಿಮೆ ಕ್ರಯಕ್ಕೆ ಕೊಂಡುಕೊಂಡು ತರ ಬೇಕೆಂತ ಕಳುಹಿಸಿದನು. ಅನ್ಸಲ್ಮೊ ಹೋಗಿ, ಬಹಳ ಒಳ್ಳೇದೊಂದು ಕಿನ್ನರಿಯನ್ನು ಆರಿಸಿ, ಕೊಂಡುಕೊಂಡು ಬಂದನು. ಅದಕ್ಕೆ ಆ ಮುದುಕ ಸಂತೋಷ ಪಟ್ಟು, ಅದನ್ನು ಬಾರಿಸಿ, ಗಾಯನ ಮಾಡ ಬೇಕೆಂತ ಅನ್ಸಲ್ಮೋನನಿಗೆ ಅಪ್ಪಣೆ ಕೊಟ್ಟನು. ಈ ಅಪ್ಪಣೇ ಮೇರೆಗೆ ಅವನು ಕಿನ್ನರಿಯನ್ನು ಹಿಡಿದು, ಕೂತು ಕೊಂಡು, ಬಾರಿಸಿ, ಹಾಡಲಾರಂಭಿಸಿದನು; ಏನಂದರೆ:

ಬಾಬೇಲ್ ನದನ ಥಡದಲ್ಲಿ ಕುಳಿತು,
ಆ ನದನ ಬಳಿಲಿಯ ನೀರವಂಜಿ ಮರಗಳ
ಕೊಂಬೆಗಳಲ್ಲಿ ನಮ್ಮ ಕಿನ್ನರಿಗಳನ್ನು ತೂಗಿಟ್ಟು,
ಚೀಯೋನ್ ನೆನಸಿ ಕೊಂಡು, ಅಳುತ್ತಿದ್ದೆವು.
ನಮ್ಮನ್ನು ಶೆರೆ ಹಿಡಿದವರು ಹಾಡಿನ ಮಾತು ಆಡಿ,
ನಮ್ಮನ್ನು ಅಳ ಮಾಡಿದವರು ತಮ್ಮ ಖುಷಾಲಿಗೆ—
"ಚೀಯೋನಿನ ಹಾಡು ಒಂದು ನಮಗೆ ಹಾಡಿರಿ!" ಎಂಥೇಳುತ್ತಿದ್ದರು.
ಆದರೆ ಅನ್ಯ ದೇಶದಲ್ಲಿ ನಾವು ಯೆಹೋವನ ಹಾಡನ್ನು ಹಾಡುವದು ಹ್ಯಾಗೆ?
ಯೆರೂಸಲೇಮೇ! ನಿನ್ನನ್ನು ನಾನು ಮರೆತು ಬಿಟ್ಟರೆ,
ನನ್ನ ಬಲಪಾರ್ಶ್ವವೇ ನನಗೆ ಮರತು ಹೋಗಲಿ!
ನಿನ್ನನ್ನು ನಾನು ಜ್ಞಾಪಕ ಮಾಡಿ ಕೊಳ್ಳದಿದ್ದರೆ,
ಯೆರೂಸಲೇಮು ನನ್ನಾಶಾಬಂಧವಾಗಿರದಿದ್ದರೆ,
ನನ್ನ ನಾಲಿಗೆ ಒಣಗಿ, ಅಂಗಳಕ್ಕೆ ಅಂಟ ಕೊಳ್ಳಲಿ!

ಈ ಹಾಡನ್ನು ಕೇಳಿ ಯ್ಯೂಸುಫ್ ಮನಸ್ಸು ಕರಗಿ ಹೋಗಿ, ಕಣ್ಣೀರಿಟ್ಟು, ಹೇಳಿದ್ದೇನಂದರೆ: ಆಃ! ಅದು ಎಷ್ಟೋ ಮನೋಹರ ಗೀತ! ಮನಸ್ಸಿಗೆ ತಗಲುತ್ತದೆ! ಇಸ್ರಯೇಲ್ಯರಾದ ನಾವು ನಮ್ಮ ಪಿತೃಗಳಂತೆ ಪರವಾಸಿಗಳಾಗಿ, ಪಿತೃಗಳ ದೇಶಕ್ಕೆ ದೂರವಾಗಿ, ಚದರಿ ಹೋಗಿದ್ದೇವಕಟಾ!

ಅದಕ್ಕೆ ಅನ್ಸಲ್ಮೋನನು ಪ್ರತ್ಯುತ್ತರವಾಗಿ—ನಾವೆಲ್ಲರು ಈ ಭೂಮಿಯಲ್ಲಿ ಪರದೇಶದಲ್ಲಿ ಎಂಬ ಹಾಗೆ; ನಮ್ಮ ನಿಜ ಪಿತೃದೇಶ ಪರಲೋಕವೇ ಎಂಥೇಳಿದ್ದಕ್ಕೆ, ಯ್ಯೂಸುಫ್—ನೀನು ಹೇಳಿದ್ದು ಖರೆ; ನೀನು ಒಳ್ಳೇ ಬುದ್ಧಿ ಇದ್ದವ; ನಮ್ಮ ಶಾಸ್ತ್ರವನ್ನೂ ನೀನು ಕಲಿತು ಕೊಂಡು, ಅದರ ಅನುಭವ ಮಾಡಿದ್ದೀ ಎಂತ ಕಾಣುತ್ತದೆ. ನೀನು ನನಗೆ ಲಾಭವಾದ್ದು ನನಗೆ ಬಹಳ ಸಂತೋಷವೇ. ನಿನ್ನ ಗಾಯನ ಮನೋಹರ! ನಿನ್ನನ್ನು ಉತ್ತಮರಿಗೆ ಶಿಫಾರಸ್ಸು ಮಾಡುವೆನು ಎಂತ ಹೇಳಿದನು.

ಯ್ಯೂಸುಫ್ ಅನ್ಸಲ್ಮೋನನಿಗೆ ತುರ್ಕರ ಭಾಷೆ, ಮರ್ಯಾದೆ ಮುಂತಾದ್ದನ್ನು ಕಲಿಸಿ ಕೊಟ್ಟದಲ್ಲದೆ, ಒಳ್ಳೇ ಭೂಷಣ ಪೋಷಣ ಸಹಾ ಕೊಡಿಸಿ, ಅವನಿಗೆ ಏನೂ ಕೊರತೆಯಾಗದ ಹಾಗೆ ನೋಡಿ ನಡಿಸುತ್ತಿದ್ದನು; ಆದರೆ ಅವನ ಮೇಲಣ ಅಕ್ಕರೆಯಿಂದಲ್ಲಾ, ಹುಡುಗನು ತುಷ್ಟನೂ ಪುಷ್ಟನೂ ಆಗಿ, ಬೇಗ ಮಾರಾಟಕ್ಕೆ ತಕ್ಕವನಾಗಿ, ಅವನಿಂದ ತನಗೆ ಒಳ್ಳೇ ಲಾಭ ಬರ ಬೇಕೆಂಬ ಆಶೆಯಿಂದ ಮಾತ್ರ ಅವನಿಗೆ ಅಷ್ಟು ಸುಖ ಕೊಟ್ಟು ನಡಿಸಿದನು. (ಮುಂದೆ ಸಾಗಿಸಲ್ಪಡುವದು.)

---

## ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೇ ಕೊಡುತ್ತಾನೆ.

ತನ್ನ ಪ್ರಿಯರಿಗೆ, ಅವರು ನಿದ್ರೆ ಮಾಡುತ್ತಿರುವಾಗಲೇ, ದೇವರು ಬೇಕಾದ ಅನ್ನವಸ್ತ್ರಾದಿಗಳನ್ನು ಕೊಡುತ್ತಾನೆ ಎಂಬ ಮಾತನ್ನು ಹಿಡಿದು, ಭಕ್ತನು ಕೆಲಸವೇನೂ ಮಾಡದೆ, ದಿನಗಳನ್ನು ಹೊತ್ತು ಕಳ್ಳನಾಗಿ ಕಳೆಯ ಬಹುದೇ? ಆಗದು! ದೇವರು ಕೊಡ ಬೇಕಾದರೂ, ಕೊಟ್ಟರೂ, ಭಕ್ತನಾದರೂ ಸಹಾ ಕಷ್ಟಕ್ಕೆ ಅಂಜಿ ಕೊಳ್ಳದೆ, ಪ್ರಯಾಸ ಪಟ್ಟು, ಕೆಲಸ ಮಾಡ ಬೇಕೇ ಬೇಕು. ಹಾಗೆಯೇ ಮಾಡುವ ಭಕ್ತನಿಗೆ ದೇವರು ಕೊಡುತ್ತಾನೆ; ಅನ್ಯಥಾ ಕೊಡನು. ಹಾಗಾದರೆ ಭಕ್ತನಿಗೂ ಭಕ್ತಿಹೀನ ಜನರಿಗೂ ಕಾಲಕ್ಷೇಪದ ವಿಷಯದಲ್ಲಿ ಹೆಚ್ಚು ಕಡಿಮೆ ಇಲ್ಲವೇ ಇಲ್ಲಾ ಅಂತಾಯಿತಲ್ಲಾ? ಅಲ್ಲವೇ ಅಲ್ಲಾ! ಅವನ ಗತಿಗೂ ಇವರದಕ್ಕೂ ಬಹಳ ಹೆಚ್ಚು ಕಡಿಮೆ: ಅವನು ತನ್ನ ಕೆಲಸ ಮಾಡಿ

ದ್ದಕ್ಕೆ ದೇವರು ತನ್ನದನ್ನು ಜೋಡಿಸಿ, ತಕ್ಕ ಫಲಸಿದ್ಧಿ ದಯ ಪಾಲಿಸಿ, ಸಹಾಯಕನಾಗುತ್ತಾನೆ; ಇವರು ದೇವರ ಸಹಾಯವಿಲ್ಲದೆ ಪೇಚಾಡ ಬೇಕು; ಪೇಚಾಟಕ್ಕೆ ಫಲವಾದರೆ, ಆಯಿತು: ಇಲ್ಲವಾದರೆ, ಇಲ್ಲಾ.

ಈ ಸಂಗತಿಯನ್ನು, ಅಂದರೆ ಭಕ್ತನಾದರೂ ಕಷ್ಟ ತಾಳಿ ಗೈಯು ಬೇಕು, ಆದರೆ ಅವನು ಕಷ್ಟ ತಾಳಿ, ಗೈದು, ತನ್ನಿಂದಾಗುವಷ್ಟು ಮಾಡಿದರೆ, ದೇವರು ಸಹಾ ಸಹಾಯಕನೆಂಬ ಹೆಸರಿಗೆ ತಕ್ಕವಾದ್ದನ್ನು ನಡಿಸಿ, ಒತ್ತಾಸೆ ಮಾಡಿ, ಫಲಸಿದ್ಧಿ ಕೊಟ್ಟು, ಸಂತೋಷ ಪಡಿಸುವಾತನು ಎಂಬದನ್ನು, ಮುಂದಿನ ವಿವರವು ಚನ್ನಾಗಿ ಕಾಣಿಸುವಂಥಾದ್ದು.—ಬಡ ಹಳ್ಳಿಯವನೊಬ್ಬನು ಕೆಲಸವೂ ಆದಾಯವೂ ಸಹಜವಾಗಿ ಬಹಳ ಕಡಿಮೆಯಾಗುತ್ತಿರುವ ಹಿಮಕಾಲವನ್ನು ಬಹು ಕಷ್ಟವಾಗಿ ಕಳೆಯುತ್ತಾ ತನ್ನ ಮಗನ ಸಂಗಡ ಮೀನಿನ ಬಲೆ ಹೆಣೆದು, ತಯಾರು ಮಾಡಿ, ವಸಂತಕಾಲವನ್ನು ಅತಿ ಕಾಂಕ್ಷಿತನಾಗಿ ಹಂಬಲಿಸುತ್ತಾ ಇದ್ದನು. ವಸಂತವು ಕಡೆಗೆ ಬಂದಾಗ, ತನ್ನ ಊರಿನವರಿಂದ ಮೀನು ಬೇಟೆಗೆ ಒಂದು ದೋಣಿ ಶಿಕ್ಕಿದರಾದೀತೆಂತ, ದೋಣಿ ಇದ್ದವರಲ್ಲಿ ಹೋಗಿ, ಬೇಡಿ ಕೊಂಡನು. ಬಹಳವಾಗಿ ಬೇಡಿ ಕೊಂಡದಕ್ಕೆ ಬಹಳ ಧನಿಕನಾದ ರೈತನೊಬ್ಬನು ತನ್ನದೊಂದು ಒಡಕು ದೋಣಿಯನ್ನು ಕೊಡಲಿಕ್ಕೆ ಕಬೂಲಾದನು. ಆ ಬಡವನು ಅದನ್ನು ಬಹಳ ಕೃತಜ್ಞನಾಗಿ ತೆಗೆದು ಕೊಂಡು, ಅದರಲ್ಲಿ ಸಮುದ್ರಕ್ಕೆ ಹೊರಟು ಹೋಗಲಿಕ್ಕಾಗುವ ಹಾಗೆ, ಅದನ್ನು ಒಂದಿಷ್ಟು ದುರಸ್ತು ಮಾಡಲಿಕ್ಕೆ ಹತ್ತಿದನು. ತಕ್ಕಷ್ಟು ಬಂದೋಬಸ್ತಾಗಲಿಕ್ಕೆ ಇಡೀ ಎರಡು ದಿನ ಬಹಳ ಪ್ರಯಾಸ ತೆಗದು ಕೊಂಡು, ದುರಸ್ತು ಮಾಡಿದ್ದಾಗ, ಈಗ ಹೋಗಲಿಕ್ಕೆ ಕೂಡೀತು ಎಂತ ಆ ಬಡವನು ಸಂತೋಷ ಪಟ್ಟಿರಲು, ಆ ರೈತನು ಈಗ ದೋಣಿ ತನಗೆ ಬೇಕು ಎಂದು ತಿಳಿಸಿದನು. ಆ ಬಡವನು ಅವನಲ್ಲಿ ಹೋಗಿ, ಅವನ ಕಾಲು ಹಿಡಿದು, ತಾನು ದುರಸ್ತು ಮಾಡಿದ ದೋಣಿಯನ್ನು ಒಂದು ಸಾರಿಯಾದರೂ ಸಮುದ್ರಕ್ಕೆ ಹೋಗಿ ಬರಲಿಕ್ಕೆ ತನಗೆ ದಯ ಮಾಡ ಬೇಕೆಂದು ಕಣ್ಣೀರು ಸಹಾ ಇಟ್ಟು, ಎಷ್ಟೋ ಬೇಡಿ ಕೊಂಡರೂ, ಅತಿ ನಿಷ್ಠೂರನೂ ಜಿಪುಣನೂ ಆದ ಆ ಮನುಷ್ಯನು ಮನಸ್ಸು ಕರಗದೆ, ಕಿವಿ ನೀಡದೆ, ತನ್ನ ಜನ ಹತ್ತಿಸಿ, ಸಮುದ್ರಕ್ಕೆ ಕಳುಹಿಸಿದನು. ಆ ಬಡವನು ಕಂಗೆಟ್ಟವನಂತೆ ದುಃಖಾಕ್ರಾಂತನಾಗಿ ಸಮುದ್ರದ ಕರೆಗೆ ಹೋಗಿ, ಅಲ್ಲೇ ಮೊಣಕಾಲೂರಿ ಕೊಂಡು, ಸಮುದ್ರಕ್ಕೂ ಸಮಸ್ತಕ್ಕೂ ಕರ್ತನಾಗಿರುವಾತನನ್ನು ಪ್ರಾರ್ಥಿಸಿ, ಆತನ ಮೇಲೆ ತನ್ನ ಭಾರವೆಲ್ಲವನ್ನು ಹಾಕಿ ಬಿಟ್ಟನು. ಪ್ರಾರ್ಥಿಸಿ, ತನ್ನ ಸುಖ ದುಃಖವೆಲ್ಲವನ್ನು ದೇವರಿಗೆ ಅರಿಕೆ ಮಾಡಿದಷ್ಟಕ್ಕೆ ದುಃಖವೂ ಚಿಂತೆಯೂ ಅವನಲ್ಲಿ ಉತಾರಾಗಿ, ಶಾಂತಿಯಾಗುತ್ತಾ ಬಂತು. ಆ ಮೇಲೆ ತನ್ನ ಹೊಸ ಬಲೆಯನ್ನು ಹಿಡಿದು, ಕಾಲಿಗೆ ನೆಲ ಶಿಕ್ಕದ ತನಕ ಸಮುದ್ರದೊಳಗೆ ನಡೆದು ಹೋಗಿ, ಬಲೆಯನ್ನು ಬೀಸಿ, ಒಡ್ಡಿ, ಮನೆಗೆ ಬಂದನು. ಮರುದಿನದ ಹೊತ್ತಾರೆ ಎದ್ದು, ಸೂರ್ಯೋದಯಕ್ಕೆ ತನ್ನ ಬಲೆ ಒಡ್ಡಿದ್ದ ಕಡೆಗೆ ಹೋಗಿ, ಅದನ್ನು ಎಳದು ತೆಗೆಯಲಿಕ್ಕೆ ಬಹಳ ಪ್ರಯಾಸವಾಯಿತು. ತೋಳು ಬಿಗಿದು, ಎಳಯೆಳೆಯುತ್ತಾ ಬಂದ ಕಡೆಗೆ ದೊಡ್ಡ ದೊಡ್ಡ ರಾಶಿ ಮೀನು ಧಡಕ್ಕೆ ಎಳದು ಮುಟ್ಟಿಸಿದನು. ಅಷ್ಟರೊಳಗೆ ದೋಣಿ ಹತ್ತಿ ಕೊಂಡು, ಮೀನುಬೇಟೆಗೆ ಸಮುದ್ರಕ್ಕೆ ಹೋದ ಜನರು, ಆ ರೈತನ ಕಡೆಯವರು ಸಹಾ, ವಾಪಸು ಬಂದರು. ಆದರೆ ಅವರು ಬರೇ ಕೈಯಾಗಿ ಬಂದವರಾದ್ದರಿಂದ, ಆ ಬಡವನಿಗೆ ಶಿಕ್ಕಿದ ಲಾಭಕ್ಕೆ ಪಾಲಾಗಿ ಮಹದಾಶ್ಚರ್ಯವನ್ನು, ಪಾಲಾಗಿ ಹೊಟ್ಟೇಕಿಚ್ಚನ್ನು ಪಟ್ಟು, ನಿಂತು ಕೊಂಡು, ಕಣ್ಣು ಹೊರವಾಗಿ ನೋಡಿದರು. ಆ ಬಡವನು ದೇವರಿಗೆ ಮನಃಪೂರ್ವಕ ಸ್ತೋತ್ರ ಮಾಡಿ, ದೇವರ ಮೇಲೆ ಮತ್ತು ಹೆಚ್ಚಿನ ವಿಶ್ವಾಸವನ್ನಿಟ್ಟು, ಕಾಲಕ್ಷೇಪ ಮಾಡ ಶಕ್ತನಾದನು.

# ಮನುಷ್ಯಾಭಿಲಾಷೆ.

ರಾಗ: ಮಾರವಿ.] [ಅಟತಾಳ.

## ಪಲವಿ.

ಕಲ್ಯಾಣ ಗುಣೋತ್ತಮಾ—ಸ್ವಾಮಿಯೆ ನೀ ಸಾ
ಕಲ್ಯಾನುರಾಗೋದ್ದಾಮಾ.

## ಅನುಪಲ್ಲವಿ.

ನೈಲ್ಯ ದುರಿತಾರಣ್ಯಾಮಂ ಪ್ರಾ ಬಲ್ಯವಾಗಿಹ ಚಿತ್ತದೋಳ್ನೈ
ರ್ಮಲ್ಯವೆಂಬ ಕುಠಾರದಿಂ ವೈ ಪುಲ್ಯವಾಗಿ ನಿವರ್ತಿಪುದು ನೀ.

## ಚರಣಗಳು.

೧. ಅಗ್ರೇಶ ವಿಮೋಚಕಾ—ಪಾಪಿಯ ಶಾಪೋ ದಗ್ರನಾಶನಪಾಲಕಾ.
ಉಗ್ರ ಕೋಪಗಳೆಲ್ಲಾ ಯೇಸುವೆ || ನಿಗ್ರಹಿಸಿ ನಿನ್ನಾಕ್ಯದಲ್ಲಿ ಪ
ರಿಗ್ರಹಿಸಿ ನೀನೆನ್ನ ಸತ್ಯ ಸ ಮಗ್ರದಲ್ಲಿ ಪವಿತ್ರ ಮಾಡಿಸು. ಕಲ್ಯಾಣ—

೨. ಅಪ್ರಮೇಯ ನಿರಂಜನಾ-ಲೋಕವಿರಾಜಾ! ವಿಪ್ರಕಾರ ವಿಪಾಟನಾ.
ಕ್ಷಿಪ್ರದಲ್ಲೆನಗಿತ್ತು ನಿನ್ನಯ ಸುಪ್ರಸಾದವು ನಿತ್ಯವಿಮಲನ
ಹಿ ಪ್ರತಿಮಸುಜ್ಞಾನರೂಪನೆ! ಅಪ್ರಬುದ್ಧಿಗಳೆಲ್ಲ ನೀಗಿಸು. ಕಲ್ಯಾಣ—

೩. ಅಕ್ರಮಾನ್ವಿತ ದೋಷದಿಂ-ಕೆಟ್ಟೆನು ನಾನ್ಭೂ ಚಕ್ರದೋಳ್ಪರಿಸಾನದಿಂ.
ವಕ್ರಭಾವಕದಂಬವೆಲ್ಲವ || ಪಕ್ರಮದಿ ಸಂಹರಿಸಿ, ವಿಲಸ
ದ್ವಿಕ್ರಮೇಸುವಿನಂಘ್ರಿ ಮೋದವು ಪಕ್ರಮಿಸಿ ನೀನೆನ್ನ ಪಾಲಿಸು. ಕಲ್ಯಾಣ—

೪. ಮಂತ್ರ ಮಾಟಗಳಿಂದಲೂ—ದುರ್ಮನದಿಂದ ತಂತ್ರ ವೇದನೆಯಿಂದಲೂ
ಯಂತ್ರ ಕಟ್ಟುಗಳಿಂದ ಮನಪರ ತಂತ್ರವಾಗಿದೆ; ದೈವ ಶತ್ರುಸ್ವ
ತಂತ್ರನಾಗಿರದಂತೆ ಮಾಡಿಸ ತಂತ್ರವೆಲ್ಲ ಧ್ವಂಸ ಮಾಡಿಸು. ಕಲ್ಯಾಣ—

೫. ಮೋಕ್ಷದಾಯಕನಾದ ನೀ-ನೆನ್ನನು ಅಲ್ಪೋ ಪೇಕ್ಷೆ ಮಾಡದೆ ನೋಡುನೀ.
ಪ್ರೋಕ್ಷಿಸೆನ್ನ ವಿಕಲ್ಪ ಹೃದಯ ಪ ರೋಕ್ಷದಾತ್ಮ ವಿಶುದ್ಧದಿಂದ ಪ
ರೀಕ್ಷಿಸಿತ್ತು, ದುರಂತ ಭಾಗ್ಯನಿ ರೀಕ್ಷೆಯಿಂ ವಿಜಿಗೀಷೆಪಾಲಿಸು.ಕಲ್ಯಾಣ—

ಹಿಂದಿನ ರಗಳೆಯ ಪದಗಳನ್ನು ಪರೀಕ್ಷಿಸುವಲ್ಲಿ ಅವುಗಳ ಕರ್ತೃ ಉಪಯೋಗಿಸಿದ ಛಂದಸ್ಸಿನ ಕ್ರಮವಾಗಿ ತೋರುವದೇನಂದರೆ:

5 | 5 | 2 | * 4 | 4
5 | 5 | 2
5 | 5 | 4 ||
5 | 5 | 4
5 | 5 | 4
5 | 5 | 4 ||

ಅನುಪಲ್ಲವಿಯದೇನಂದರೆ

5 | 5 | 4
5 | 5 | 4
5 | 5 | 4
5 | 5 | 4 ||

ಪಲ್ಲವಿಯದೇನಂದರೆ

5 | 5 | 2 * 4 | 4
5 | 4 | 4 ||

ಹಿಡಿದ ಕ್ರಮುವನ್ನು ಬಿಟ್ಟು ಹೋದ ನಾಲ್ಕು ತಪ್ಪುಗಳನ್ನು ಕ್ರೈಸ್ತ ಸಹೋದರರ ಪರಸ್ಪರ ವಿದ್ಯಾಭಿವೃದ್ಧಿ ಗೋಸ್ಕರವಾಗಿ ಇಲ್ಲಿ ಸೂಚಿಸಿದ್ದನ್ನು ಪ್ರೀತಿಯಿಂದ ಕ್ಷಮಿಸ ಬೇಕು.

ಪಲ್ಲವಿಯಲ್ಲಿ—ಗುಣೋತ್ತ (⏑—⏑)
೧ನೆ ಪದದಲ್ಲಿ—ವಿಮೋಚ (⏑—⏑)
೪ನೆಯದರಲ್ಲಿ—(ದುರ್ಮನ)ದಿಂದ(—⏑); ಶತ್ರುಸ್ವ (——⏑)

## ಉತ್ತರಗಳು.

(೫೪ನೇ ಪಾನಿನಲ್ಲಿಯ ಪ್ರಶ್ನೆಗಳಿಗೆ.— ಉಡ್ಪೀ ಶಾಲೆಯ ೩ ಹುಡುಗರು ಸಹಾ ತಕ್ಕಷ್ಟು ಸರಿಯಾದ ಉತ್ತರ ಬರದು ಕಳುಹಿಸಿದ್ದಾರೆ.)

1. ವೈಗಳ್ಳನಿಗೆ ಇರುವೆ ಬುದ್ಧಿ ಕಲಿಸಿ ಕೊಡ ತಕ್ಕ ಪಂತೋಜಿ. ಸಾಮು. ೬, ೬—೧೧.

2. ಪೇತ್ರನು ಸ್ವಸ್ಥ ಮಾಡಿದ ಹುಟ್ಟುಕುಂಟನು. ಅಪೊ. ಕ್ರಿ. ೩, ೮.

3. ಯೋನನು ಮತ್ಸ್ಯೇಂದ್ರನ ಹೊಟ್ಟೆಯೆಂಬ ಪೆಟ್ಟಿಗೆಯಲ್ಲಿ ಸಮುದ್ರವೆಂಬ ಸಮಾಧಿಯಲ್ಲಿ ಹೂಳಿ ಹೋದವನೇ. ಯೋನ. ೧, ೧೭.

4. ಚರೆಪ್ತದಲ್ಲಿ ಎಲೀಯನಿಗೆ ಬಿಡಾರ ಕೊಟ್ಟ ವಿಧವೆಯ ಮಗನು. ೧. ಅರಸು. ೧೭, ೧೭—೨೪. ಷೂನೆಮಿನಲ್ಲಿ ಎಲೀಷನಿಗೆ ಆತಿಥ್ಯ ಮಾಡುತ್ತಿದ್ದ ಸ್ತ್ರೀಯ ಮಗನು. ೨ ಅರಸು. ೪, ೮—೩೭. ಎಲೀಷನ ಸಮಾಧಿಯಲ್ಲಿ ಹೂಣಲ್ಪಟ್ಟವನು. ೨ ಅರಸು. ೧೩, ೨೧. ಯಾಯಿರಾರನ ಮಗಳು. ಮಾರ್ಕ. ೫, ೩೫—೪೩. ನಾಯಿನಾನು ಎಂಬಲ್ಲಿಯ ವಿಧವೆಯ ಮಗನು. ಲೂಕ. ೭, ೧೧—೧೭. ಲಾಜರನು. ಯೋಹಾ. ೧೧. ತಬೀಥ. ಅಪೊ. ಕ್ರಿ. ೯, ೩೬—೪೨. ಯೂತುಕ. ಅಪೊ. ಕ್ರಿ. ೨೦, ೭—೧೨.

5. ಎಲೀಷನ ಸಮಾಧಿಯಲ್ಲಿ ಹೂಣಲ್ಪಟ್ಟವನಿಗೆ. ೨ ಅರಸು. ೧೩, ೨೧.

---

## ಹೊಸ ಪ್ರಶ್ನೆಗಳು.

6. ತಾವು ಬದುಕುವವರೆಂತ ನೆನಸಿ ಕೊಳ್ಳುವಂಥ ಜೀವವಿಲ್ಲದವರ್‍ಯಾರು?

7. ಒಬ್ಬನು ತಾನೇ ನೋಡದಿದ್ದಂಥಾದ್ದನ್ನು ನೋಡಿದ್ದ ಇನ್ನೊಬ್ಬನಿಗೆ ಹೇಳಿ ತಿಳಿಸ ಬೇಕಾಯಿತು. ಅವನ ಇವನ ಹೆಸರೇನು?

8. ಒಂದು ಪುಟ್ಟಿಯಲ್ಲಿ ಹಾಕಿಸಿ ಕೊಂಡಿದ್ದ ಮಹಾ ಪುರುಷರಿಬ್ಬರ ಹೆಸರೇನು?

9. ಗಂಡ ಹೆಂಡರಿಬ್ಬರು ಒಬ್ಬರ ಭೇಟಿಗೆ ಬಂದಲ್ಲಿಂದ ತಿರಿಗಿ ಹೊರಟು ಹೋಗದೆ, ಬಿಟ್ಟು ಹೋದರು: ಹ್ಯಾಗೆ ಹೋದರು? ಹಾಗೆ ಹೋದವರ ಹೆಸರೇನು?

10. ಸಜೀವವಾಗಿದ್ದ ಚೀಲದಿಂದ ಹಣ ತೆಗೆದು ಕೊಂಡು, ಋಣ ತೀರಿಸಿದ್ದು ಯಾರು?

---

## ವಿವಿಧ ವರ್ತಮಾನಗಳು.

ಮಂಗಳೂರಲ್ಲಿ ಒಬ್ಬ ಹಿಂದು ಕ್ರೈಸ್ತನಾದಾಗ, ಅವನ ಹೆಂಡತಿ ಅವನನ್ನು ಬಿಟ್ಟು, ಮಕ್ಕಳನ್ನು ಸಹಾ ತೆಗದು ಕೊಂಡು ಅವನ ಸಂಗಡ ಹೋಗಲಿಕ್ಕೆ ಬಿಡಲಿಲ್ಲಾ. ಅವನು ಕೋರ್ಟಿಗೆ ಅರ್ಜಿ ಮಾಡಿದಾಗ, ಹಿರೇ ಮಗನನ್ನು ಅವನಿಗೊಪ್ಪಿಸ ಬೇಕೆಂತ ಕೋರ್ಟಿನವರು ತೀರ್ಪು ಮಾಡಲಾಗಿ, ಆ ಹೆಂಗಸು ಮಕ್ಕಳ ಸಹಿತ ಗಂಡನನ್ನು ತಿರಿಗಿ ಸೇರಿದಳು.

ಕಲ್ಕತದಲ್ಲಿರುವ ಒಬ್ಬ ವೈದ್ಯನು ಕೆಳಗೆ ಬರುವ ಸಂಗತಿ ತೋರಿಸುತ್ತಾನೆ. ಏನಂದರೆ: ಸಾವಿರ ಮಕ್ಕಳು ಹುಟ್ಟಿದರೆ, ಅವುಗಳಲ್ಲಿ ಒಂದು ವರುಷ ಪ್ರಾಯಕ್ಕೆ ಬಾರದೆ ೪೮೦ ಸಾಯುತ್ತವೆ. ದೇಶಿಯರಲ್ಲದವರಲ್ಲಿ ಸಾವಿರ ಜನನಕ್ಕೆ ೧೮೪, ಹಿಂದು ಜನರಲ್ಲಿ ೪೬೦, ಮುಸಲ್ಮಾನರಲ್ಲಿ ೫೮೮, ಮರಣ. ಇದರ ಕಾರಣ ಮುಖ್ಯತಾ ಏನು ಅಂತಂದರೆ: ಬಾಣಂತಿ ಮಲಗಿರುವ ಸಣ್ಣ ಕೋಣೆಯ ಕಿಟಿಕಿ ಬಾಗಲು ಯಾವತ್ತೂ ಮುಚ್ಚಿ ಬಿಟ್ಟು, ಬಂಧು ಬಳಗದವರೂ ಪರಿಚಾರಕರೂ ಗುಂಪು ಕೂಡಿ ಇ

ರುವದು; ಮತ್ತು ಕೋಣೆಯಲ್ಲಿ ಹೊಗೆ; ಇದರಿಂದ ವಾಯು ಕೆಟ್ಟು ಹೋಗಿ, ಬಲಾಢ್ಯನಾದವನಾದರೂ ಒಳಗೆ ಹೋದರೆ, ಉಸುರು ಕಟ್ಟುವ ಹಾಗಾಗುತ್ತದೆ. ಅಂಥಾ ಜಾಗಗಳಲ್ಲಿ ಹಸು ಕೂಸುಗಳನ್ನು ಹ್ಯಾಗೂ ಒಂದೆರಡು ವಾರ ಇಡ ಬೇಕಾದರೆ, ಕಾಲು ಪಾಲು ಹದಿನೈದು ದಿನಗಳಲ್ಲಿ ಮತ್ತೊಂದು ಕಾಲು ಪಾಲು ಕೆಲವು ತಿಂಗಳಲ್ಲಿ ತೀರಿ ಹೋಗುವದು ಆಶ್ಚರ್ಯವಲ್ಲಾ.

ಮಳೆ ಬಾರದೆ ಉಂಟಾದ ಸಂಕಷ್ಟ ಪರಿಹಾರವಾಗುವದಕ್ಕೆ ಪುಣೆಯ ಬ್ರಾಹ್ಮಣರು ಐದು ದೇವತೆಗಳನ್ನು ನೀರಿನಲ್ಲಿ ಮುಳುಗಿಸಿದರಂತೆ. ಮಳೆ ಸುರಿಸಿ ಇಷ್ಟಾರ್ಥವನ್ನು ಸಲ್ಲಿಸದ ದೇವತೆಗಳನ್ನು ನೀರಿನಲ್ಲಿ ಮುಳುಗಿಸುವದರಿಂದ ಮಳೆ ಬರುವದು ಹ್ಯಾಗೋ ತಿಳಿಯದು. ಅತಿವೃಷ್ಟಿಯಾಗಿ, ಊರೆಲ್ಲಾ ಜಲಮಯವಾಗಿ ಹೋಗಿದ್ದ ಪಕ್ಷದಲ್ಲಿ ಹಾಗೆ ಮಾಡಿದರೆ ಆಗುತ್ತಿತ್ತು. ಅಂಥಾ ದೇವತೆಗಳ ತಲೇ ಮೇಲೆ ಕಲ್ಲಿಟ್ಟು, ಬಿಸಲಾಗೆ ನಿಲ್ಲಿಸಿದರೆ, ಬಹಳ ಚಲೋದಾದೀತು.

ಸೋಲಾಪುರ ಜಿಲ್ಲೆಯಲ್ಲಿ ಸರಕಾರದವರು ದುರ್ಭಿಕ್ಷೆಯಿಂದ ಕಷ್ಟ ಪಡುವವರಿಗೆ ಅನ್ನಾಧಾರ ಕೊಡುವದಕ್ಕೆ ಪ್ರಾರಂಭ ಮಾಡಿದ್ದಾರೆ. ಅತ್ತ ಕಡೆಯಲ್ಲಿ ಹುಲ್ಲಿಗೂ ಬರಗಾಲ ಬಂದದೆ; ಎಷ್ಟೋ ಜನರು ತಮ್ಮ ದನಕರಗಳನ್ನು ಮಾರಿ ಬಿಡಲಿಕ್ಕೆ ಸಿದ್ಧವಾಗಿದ್ದಾರಾದರೂ ಕೊಳ್ಳುವವರಿಲ್ಲಾ. ಈ ಬಾಯಿ ಬಾರದ ಪಶುಗಳ ಅವಸ್ಥೆ ಹೇಳಲಶಕ್ಯವೇ. ಮೇಲಿನ ವರುಷದ ಸಾಗುವಳಿ ಮಾಡುವದಕ್ಕೆ ಎತ್ತು ಕೋಣಗಳು ಉಳಿಯುತ್ತವೋ ಏನೋ? ಕಲ್ಲಾದನಿ ಜಿಲ್ಲೆಯಲ್ಲಿಯೂ ಕಠಿಣ ಬರ ಬೀಳುವ ಹಾಗೆ ಅದೆ; ಅಲ್ಲಿಯೂ ಸಹಾಯಾರ್ಥಕ ಕೆಲಸಗಳನ್ನು ಪ್ರಾರಂಭಿಸಿದ್ದಾರೆ. ಧಾನ್ಯದ ಕ್ರಯ ಇಮ್ಮಡಿ ಏರಿ ಹೋಗಿ, ಪಶುಗಳ ಆಹಾರವೂ ದುರ್ಲಭ್ಯವಾಗಿದೆ. ಹೊಟ್ಟೆಗಿಲ್ಲದೆ ಕೆಲವರು ಟಪ್ಪಾಲಿನವರಿಂದ ಬುತ್ತಿ ಕಸಕೊಂಡು ತಿನ್ನುವವರಾದರು.

ಪಿಶಾಖಾಪಟ್ಣದಲ್ಲಿ ಇಪ್ಪತ್ತನಾಲ್ಕು ತಾಸುಗಳೊಳಗೆ ಹದಿನೇಳುವರೆ ಅಂಗುಲ ಮಳೆ ಬಿತ್ತು. ಅಲ್ಲಿಯೂ ಬೀಮಲಿಪಟ್ಣದಲ್ಲಿಯೂ ತುಫಾನಿನಿಂದ ಬಹಳ ನಷ್ಟವಾಯಿತು.

ಕಾಶೀಧರಭಾವ ಎಂಬ ಒಬ್ಬ ಸನ್ಯಾಸಿ ಮಹಾರಾಜ ದಿಲೀಪಸಿಂಗನವರ ಭೇಟಿ ಮಾಡುವದಕ್ಕೆ ವಿಲಾಯತಿಗೆ ಹೊರಟಿದ್ದಾನೆ; ಸನ್ಯಾಸಿಗಳು ವಿಲಾಯತಿಗೆ ಹೋಗುವದಕ್ಕೆ ಪ್ರಾರಂಭಿಸಿದ್ದು ಇದು ಮೊದಲನೇ ಸರ್ತಿ. ಮುಂಬಾಯಿಯ ಒಬ್ಬ ಸಾವಕಾರನು ಅವನಿಗೆ ದಾರಿಖರ್ಚಿಗೆ ಕೊಟ್ಟಿದ್ದಾನಂತೆ.

ಒಬ್ಬ ಯೇಸುವಿತ ಪಾದರಿ ಒಂದು ಮಹಾ ನಿಕ್ಷೇಪ ಮುಂಬಾಯಿಗೆ ತಂದಿದ್ದಾನೆ; ಅದೇನಂದರೆ: ಕನ್ಯೆ ಮರಿಯಳ ತಾಯಿಯಾದ ಸಾಂತ ಹನ್ನಳ ಶರೀರದ ಅವಶಿಷ್ಟ; "ಈ ತಿರುವಸ್ತು" ಒಂದು ಕೂದಲೋ? ಎಲುಬೋ? ಏನೋ?

ಅಹ್ಮದನಗರದಲ್ಲಿ ವರ್ಷಂಪ್ರತಿಯಾಗುವಂಥಾ ಅಮೇರಿಕದ ಮಿಶ್ಯನ ಕೂಟವು ಅಕ್ಟೋಬರ ತಿಂಗಳ ಅಂತ್ಯದಲ್ಲಿ ನೆರದು ಬಂತು. ದುರ್ಭಿಕ್ಷೆಯ ದೆಶೆಯಿಂದ ಬಹಳ ಜನ ದೇಶೀಯ ಕ್ರಿಸ್ತೀಯರಿಗೆ ಬರಲಿಕ್ಕೆ ಆಗಲಿಲ್ಲಾ. ಮೂರ್ತಿಪೂಜಕರಿಗೆ ಸುವಾರ್ತೆ ಸಾರುವ ಬೇರೆ ಬೇರೆ ರೀತಿಗಳು ಯಾವವು ಎಂಬ ಪ್ರಸ್ತಾಪ ಹಿಡಿದು, ಅನೇಕರು ಮಾತಾಡಿದರು. ಈ ವಿಷಯದಲ್ಲಿ ಮಾತಾಡಿದವರು ಮುಖ್ಯ ಸಂಗತಿಗಳನ್ನು ತೋರಿಸಿದರು; ಪ್ರಸಂಗ ಮಾಡುವಲ್ಲಿ ಹಾಡುವದು ಬಹಳ ಒಳ್ಳೇದು, ಮತ್ತು ಕ್ರಿಸ್ತೀಯರು ಆತ್ಮದಲ್ಲಿ ಬಲಗೊಳ್ಳುವದಕ್ಕೂ, ಏನಾದರೂ ಲಭ್ಯವಾಗುವದಕ್ಕೆ ಕ್ರಿಸ್ತಿಯರಾಗುತ್ತಾರೆ ಎಂಬದಾಗಿ ಪರಜನರು ಮಾಡುವ ಅಪವಾದ ಪರಿಹಾರವಾಗುವದಕ್ಕೂ, ಕ್ರಿಸ್ತೀಯರು ವಿಲಾಯತಿಯವರ ಮೇಲೆ ಆತುಕೊಳ್ಳದೆ, ತಾವೇ ಕಾಲೂರಿ ನಿಲ್ಲ ಬೇಕು. ಸುವಾರ್ತೆ ಸಾರುವದಕ್ಕೆ ದೇಶೀಯ ರೀತಿಯಲ್ಲಿ ಗೀತಗಳನ್ನು ಹಾಡುವದು ಬಹು ಯುಕ್ತವಾದ್ದೆಂಬದಾಗಿ ಮಾತಾಡಿದ್ದು ಮಾತ್ರವಲ್ಲಾ ಆ ಕೂಟವಿದ್ದ ೭ ರಾತ್ರಿಗಳಲ್ಲಿ ಕೀರ್ತನೆಗಳನ್ನು ಹಾಡಿದರು; ಕೇಳುವದಕ್ಕೆ ಅನೇಕರು ಹೊರಗಿನವರು ಸಹಾ ಬಂದಿದ್ದರು.

ಸಂತಾಲ ಮಿಶ್ಯನ ರಿಪೋರ್ಟಿನ ಸಾರಾಂಶವೇನಂದರೆ: ಕಳೆದ ವರುಷ ಸಭೆಯನ್ನು ಶೇರಿದವರು ೧೧೮; ಅಂತು ಮೂವತ್ತು ಸಭೆಗಳಲ್ಲಿ ೨,೧೩೩ ಮಂದಿ ಇದ್ದಾರೆ; ಈ ಸಂತಾಲರಲ್ಲಿ ದೇವರ ರಾಜ್ಯವನ್ನು ಸಾರುವದಕ್ಕೆ ಬೊಎರೆಸೆನ ಮತ್ತು ಸ್ಕ್ರೆಫ್ಸ್ರದ್ ಎಂಬ ಮಿಶ್ಯನೆರಿಗಳು ೬೭ನೆ ಇಸವಿಯಲ್ಲಿ ಮಾತ್ರವೇ ಪ್ರಾರಂಭಿಸಿದರು, ಅವರು ಯಾವ ಸಂಘಕ್ಕೂ ಶೇರಿದವರೂ ಸಂಬಳವುಳ್ಳವರೂ ಆಗಿರಲಿಲ್ಲಾ. ನಾವು ಸಾಂತಾಲಕ್ಕೆ ಹೋಗುವ ಮುಂಚೆ ರಾತ್ರಿ ಹಗಲು ಪ್ರಾರ್ಥನೆ ಮಾಡಿದೆವೆಂತ ಆ ಪಾದರಿಗಳು ಹೇಳುತ್ತಾರೆ. ವಿಶ್ವಾಸವುಳ್ಳ ಪ್ರಾರ್ಥನೆಯೇ ಅವರ ಕೈಯಲ್ಲಿ ಮಹಾ ಬಲವುಳ್ಳ ಆಯುಧವಾಗಿತ್ತು, ಈಗಲೂ ಆಗಿರುತ್ತದೆ. ಅವರ ಕೆಲಸವು ಈ ದೇಶದಲ್ಲಿಯೂ ವಿಲಾಯತಿಯಲ್ಲಿಯೂ ಹೆಚ್ಚೆಚ್ಚು ಗೊತ್ತಿಗೆ ಬರುವಂಥಾದ್ದಾಗಿದೆ, ಕಳೆದ ವರುಷದಲ್ಲಿ ಹೆಚ್ಚು ಕಡಿಮೆ ೧೭,೦೦೦ ರೂಪಾಯಿ ಅವರ ಕೈಗೆ ಬಂತು. ತಮ್ಮ ಭೂತಪೂಜೆ ನಿಂತು ಹೋಗುವ ಕಾಲ ಬಂತಲ್ಲಾ ಎಂತ ಮರುಗುವ ಗ್ರಾಮಗೌಡರು ಮುಂತಾದವರಿಂದ ತಂಟೆ ಉಪದ್ರವಗಳು ಸಂಭವಿಸಿದವಂತೆ; ಆದರೂ ಜನರು ದೇವರ ರಾಜ್ಯಕ್ಕೆ ಸವಿಾಪ ಶೇರುತ್ತಾ ಇದ್ದಾರೆ.

ಮಹಾರಾಣಿಯವರ ನಾಲ್ಕನೇ ಕುಮಾರ್ತೆಯ ಪತಿ ಮಾರ್ಕ್ವಿಸ್ ಒಫ್ ಲೋರ್ನ್ ಪ್ರಭುಗಳು ದೊಡ್ಡ ಪಟಸಾಲೆಗಳಲ್ಲಿಯೂ ಶಾಲೆಮನೆಗಳಲ್ಲಿಯೂ ಪ್ರಸಂಗ ಮಾಡುತ್ತಿದ್ದಾರೆ.

ಬಾದೆನ್ ಎಂಬ ಶೀಮೆಗೆ ಶೇರಿದ ರ....ಎಂಬ ಊರಿನಲ್ಲಿ ಆದಿತ್ಯವಾರವಾಗಿದ್ದ ಜೂಲೈ ೨೩ನೇ ರಾತ್ರಿ ಹತ್ತು ಘಂಟೇ ತನಕ ರೈತರಿಬ್ಬರು ಬೆಳೆ ಕಟಾವು ಮಾಡಿಸಿ, ಸೂಡುಗಳನ್ನು ಕಟ್ಟಿಸಿ, ತಮ್ಮ ಕಣಕ್ಕೆ ಸಾಗಿಸಿ ತಂಧಾಕಿಸಿದರು. ಅಷ್ಟೊತ್ತಿಗೆ ಕೆಲಸ ತೀರಿದ ಮೇಲೆ ಆ ಇಬ್ಬರಲ್ಲಿ ಒಬ್ಬನು ಅಂಗಡಿಗೆ ಹೋಗಿ, ವೈನ್ ಕುಡಿದು, ಅಲ್ಲಿ ಕೂತಿದ್ದವರ ಸಂಗಡ ಮಾತಾಡಿ, ಹೇಳಿದ್ದೇನಂದರೆ: "ಅಹಹಾ! ಈ ಹೊತ್ತು ನನ್ನ ಕೆಲಸ ಯಾವತ್ತು ಬಹು ಬೇಗಾಗಿ ಸಾಗಿತು. ಈ ಹೊತ್ತು ಕೆಲಸ ಮಾಡಿಸದವರಿಗಿಂತ ನಾನು ಕೆಲಸದಲ್ಲಿ ಮೂರು ನಾಲ್ಕು ದಿನದಷ್ಟು ಮುಂದಾದೆನು." ಆದರೆ ಅದೇ ರಾತ್ರೀ ಹನ್ನೆರಡು ಘಂಟೇ ಮೇಲೆ ಒಂದು ಗುಡುಗು ಮೋಡವು ಕವಿದು ಬಂದು, ಮಳೆಯು ಭೋರಗರೆದ್ದಲ್ಲದೆ, ಶಿಡಿಲನ್ನು ಸಹಾ ಹೊರಡಿಸಿ ಬಿಟ್ಟಿತು. ಆ ಶಿಡಿಲು ಹಾಗೆ ಮಾತಾಡಿದಾತನ ಮನೆಗೆ ಬಡಿದು, ಅದನ್ನೂ ನೆರೆಹೊರೆಯವನಾಗಿದ್ದ ಕೆಲಸ ಮಾಡಿಸಿದ್ದ ಎರಡನೆಯವನದನ್ನೂ ಉಗ್ರಾಣ ಕಣಜಗಳ ಸಹಿತವಾಗಿ ಹೊತ್ತಿಸಿ, ಸುಟ್ಟು ಬಿಡುವಂಥಾದ್ದಾಯಿತು. "ಕುಂಬಾರನಿಗೆ ಒಂದು ವರುಷ: ದೊಣ್ಣೆಗೆ ಒಂದು ನಿಮಿಷ" ಎಂಬಂತೆ ನಾಲ್ಕು ದಿವಸದ ಕೆಲಸ ಮಾತ್ರವಲ್ಲಾ ನಾಲ್ಕು ತಿಂಗಳಿನದಕ್ಕಿಂತಲಾದರೂ ಹೆಚ್ಚಿನದು ದೇವರ ಭಯಹಸ್ತದ ಪೆಟ್ಟಿನಿಂದ ತುಸ ಹೊತ್ತಿನಲ್ಲಿ ಬೂದಿಯಾಗಿ ಹೋಯಿತು. ದೇವರು ಅಂದು ಅಷ್ಟು ಪ್ರತ್ಯಕ್ಷವಾಗಿ ಎತ್ತಿದ ಭಯಹಸ್ತವನ್ನು ನೋಡಿ, ಆ ಕಡೆಯ ಜನರಲ್ಲನೇಕರು ದೇವರಿಗೆ ಬಗ್ಗಿ ಕೊಂಡರಂತೆ.—ಈ ಸಂಗತಿ ಓದಿದವರ ನೆನಪಿಗೆ ಹಿಡಿಯಲಿ!

ಸ್ಪೇನ್ ದೇಶಕ್ಕೆ ತಿರಿಗಿ ಹೆಚ್ಚು ಒಲಿಯಲಿಕ್ಕೆ ಪೋಪನಿಗೆ ಇತ್ತಲಾಗೆ ಆಸ್ಪದವಾಯಿತು. ಯಾಕಂದರೆ ಆ ದೇಶದ ಸರಕಾರದವರು ಇತ್ತಲಾಗೆ ಪರಮತದ್ವೇಷದ ವಾಸನೆಯನ್ನು ತಿರಿಗಿ ಕೊಡ ತೊಡಗಿದರು. ಹ್ಯಾಗಂದರೆ: ಪ್ರೊಟೆಸ್ಟಾಂಟ ಪ್ರಾರ್ಥನಾಲಯಗಳ ಹಾಗೂ ಅಂಗಡಿ ಮನೆಗಳ ಹೊರಗಡೆಯಲ್ಲಿ ಪ್ರೊಟೆಸ್ಟಾಂಟ ಮತವನ್ನು ಕಾಣಿಸುವ ಶಾಸನವಾಗಲಿ ಚಿತ್ರಗಳಾಗಲಿ ಕಾಣ ಬಾರದು ಎಂಥೇಳಿ, ಆ ತರದ್ದೆಲ್ಲವನ್ನು ತೆಗಿಸುವ ಹುಕುಮ್ ಹೊರಡಿಸಿದರು. ತಮ್ಮಧಿಕಾರ ಬೇರೂರಿ ಕೊಂಡದೆ, ಹೀಗಿರಲಾಗಿ ಪ್ರೊಟೆಸ್ಟಾಂಟರ ದಾಕ್ಷಿಣ್ಯಾ ನೋಡುವದು ಇನ್ನು ಅವಶ್ಯವಿರಲಿಕ್ಕಿಲ್ಲಾ ಎಂತ ನೆನಸಿ ಕೊಂಡು, ಅವರು ಏರ್ಪಡಿಸಿದ ಪರಮತದ್ವೇಷರಹಿತ ರಾಜ್ಯನಿಯಮವನ್ನು (೮ನೇ ಪುಸ್ತಕದ ೧೪೧ನೇ ಪಾನು ನೋಡ ತಕ್ಕದ್ದು.) ತಾವೇ ಈಗ ಉಲ್ಲಂಘಿಸುವಂತಿದ್ದಾರೆ.

ಪೋಪನ ಕರಣೀಕನೂ ಪ್ರಧಾನ ಮಂತ್ರಿಯೂ ಆಗಿದ್ದ ಅಂತೊನೆಲ್ಲಿಯೆಂಬ ಕರ್ಡಿನಾಲನು ಅಸ್ವಸ್ಥವಾಗಿ ಬಿದ್ದ ವರ್ತಮಾನವನ್ನು ೫೮ನೇ ಪಾನಿನಲ್ಲಿ ಛಾಪಿಸಿ ತಿಳಿಸಿದ್ದೇವೆ. ಅವನು ಕಾಲವಶನಾಗಿ ಹೋದ ವಾರ್ತೆ ಸಹಾ ಮೊನ್ನೆ ತಲಪಿತು.

ತುರ್ಕರಿಗೂ ಸೆರ್ವ್ಯರಿಗೂ ನಡೆಯುವ ಹೋರಾಟವು ಮುಖ್ಯವಾಗಿ ರುಸ್ಯ ಸರಕಾರದ ಮಧ್ಯಸ್ಥಿಕೇ ಮೇಲೆಯೂ ಹೆದರಿಕೇ ಮೇಲೆಯೂ ಸದ್ಯಕ್ಕೆ ನಿಲಕಡೆಯಗಾಗಿ ನಿಂತದೆ. ಪೂರ್ಣ ಸಂಧಾನವಾಗುವದೋ? ಹೋರಾಟ ತಿರಿಗಿ ಶುರುವಾಗುವದೋ? ಎಂಬ ಸವಾಲಿಗೆ ಸದ್ಯಕ್ಕೆ ಯಾರಿಂದಲೂ ಜವಾಬು ಕೊಡಲಿಕ್ಕೆ ಕೂಡದು. ಈ ನಿಲಕಡೆಯಾಗುವ ಮೊದಲು ರುಸ್ಯರು ಖಾಸಖುಷಿಯಿಂದ ಸೆರ್ವ್ಯರನ್ನು ಹೆಚ್ಚೆಚ್ಚಾಗಿ ಕೂಡಿ, ಯುದ್ಧ ಸಾಗಿಸುತ್ತಿದ್ದರು. ಇಂಗ್ಲಿಷರ ದೆಶೆಯಿಂದ ರುಸ್ಯರಿಗೆ ಶಂಕಾಸ್ಪದ ಕಾಣದಿದ್ದದಾದರೆ, ಅಂದರೆ ತಾವು ತುರ್ಕರ ಮೇಲೆ ಎದ್ದರೆ, ಇಂಗ್ಲಿಷರು ತಮ್ಮ ಮೇಲೆ ಎದ್ದಾರು ಎಂಬ ಭಯಕ್ಕೆ ರುಸ್ಯರಿಗೆ ಕಾರಣ ಕಾಣದಿದ್ದದಾದರೆ, ರುಸ್ಯ ಸರಕಾರದವರು ಅಷ್ಟು ತಡ ಮಾಡದೆ, ತುರ್ಕರಿಗೆ ಕತ್ತಿ ಮಾತು ಮುಟ್ಟಿಸಿ, ಸೆರ್ವ್ಯರಿಗೆ ತಮ್ಮಿಂದಾದಷ್ಟು ಖಡ್ಗ ಸಹಾಯ ಮಾಡುತ್ತಿದ್ದರು.—ಹ್ಯಾಗಾದರೂ ಇಂಗ್ಲಿಷರಿಗೆ ತುರ್ಕರ ಮೇಲೆ ಇದ್ದ ದಾಕ್ಷಿಣ್ಯವು ಇತ್ತಲಾಗೆ ಇಳಿತರವಾಗುತ್ತಾ ಬಂದಿರುತ್ತದೆ. ಮತ್ತು ಇಂಗ್ಲಿಷರು ತುರ್ಕರ ದಾಕ್ಷಿಣ್ಯ ನೋಡುತ್ತಾ ಬಂದಷ್ಟಕ್ಕೆ ಇಂಗ್ಲಿಷರ ಮೇಲೆ ಎಲ್ಲಾ ಕ್ರೈಸ್ತ ಜನಾಂಗಗಳಲ್ಲಿ ವಿಕಲ್ಪವೂ ಉದಾಸೀನವೂ ಹುಟ್ಟಿ ಹೋಗಿ, ಹೆಚುತ್ತಾ ಬಂತು.

ತುರ್ಕರು ಬುಲ್ಗಾರ್ಯದಲ್ಲಿ ನಡಿಸಿದ ರಾಕ್ಷಸಕೃತ್ಯಗಳಿಗೆ ಸೆರ್ವ್ಯದಲ್ಲಿ ನಡಿಸಿದವುಗಳೂ ಸರಿಯಾಗದೆ ಹೋಗಲಿಲ್ಲಾ. ಘಾಯವಾಗಿ ತುರ್ಕರ ಕೈಯಲ್ಲಿ ಬಿದ್ದ ಸೆರ್ವ್ಯರನ್ನು ಅವರು ಮರಗಳಿಗೆ ಕಟ್ಟಿ, ಅಥವಾ ತೂಗ ಹಾಕಿ, ಬೆಂಕಿ ಹೊತ್ತಿಸಿ, ಅವರ ಕಾಲುಗಳನ್ನು ಕಮರಿಸಿ, ಸುಟ್ಟು ಬಿಟ್ಟದುಂಟು.—ತಮಗೆ ವಶವಾದ ಗ್ರಾಮುಗಳಲ್ಲಿ ತುರ್ಕರು ಗಂಡಸರನ್ನು ಕಟ್ಟಿ ಹಾಕಿ, ಹೆಣ್ಣುಮಕ್ಕಳ ವಸ್ತ್ರಾದಿಗಳನ್ನು ಮೈಯಿಂದ ಸುಲಿದು ತೆಗೆದು, ಬೆತ್ತಲೆಯಾದವರ ಕೈಯಿಂದ ತಮಗೆ ಊಟಕ್ಕೆ ತಯಾರು ಮಾಡಿಸಿ, ಬಡಿಸಿ ಕೊಂಡರು. ಊಟ ಮಾಡಿ, ಅವರನ್ನು ಬಲಾತ್ಕರಿಸಿ, ಮಾನಭಂಗ ಪಡಿಸಿ, ಗಂಡಸರನ್ನೂ ಹೆಂಗಸರನ್ನೂ ಬಡಿದು ಬಡಿದು, ಕಡಿದು ಕಡಿದು ಕೊಂದೇ ಕೊಂದು ಬಿಟ್ಟರು.—ತುರ್ಕರು ಹಿಡಿದು ಕೊಂದು ಹಾಕದೆ, ಮೈಯ ಚರ್ಮವೆಲ್ಲವನ್ನು ಸುಲಿದು ತೆಗೆದಂಥ ಹೆಣ್ಣು ಮಕ್ಕಳು ಸೆರ್ವ್ಯ ದಂಡಿನವರಿಗೆ ಒಂದು ಕಡೆಯಲ್ಲಿ ಶಿಕ್ಕಿದರು. ಇವರಿಗೆ ಶಿಕ್ಕಿದ ಸಮಯಕ್ಕೆ ಆ ಹೆಣ್ಣು ಮಕ್ಕಳಿಗೆ ಇನ್ನು ಜೀವವಿತ್ತು, ಅವರ ನರಗಳು ಬಡಿಯುತ್ತಾ ಹಾರುತ್ತಾ ಇದ್ದವು.—ಪಲಾಯನದಲ್ಲಿದ್ದ ಒಂದು (ಸೆರ್ವ್ಯ) ಕುಟುಂಬವನ್ನು ತುರ್ಕರು ಕಂಡು, ತಡಿಸಿ, ಚಿಕ್ಕ ಶಿಶುವನ್ನು ತೆಗೆದು, ಬೆಂಕಿಯಲ್ಲಿ ಹುರಿದು, ಅದರ ಮಾಂಸ ಬಲಾತ್ಕಾರದಿಂದ ಹೆತ್ತವರ ಬಾಯಿಯಲ್ಲಿ ಒತ್ತಿ ತುಂಬಿಸಿ, ತಿನ್ನಿಸಿದ ಮೇಲೆ ಹೆತ್ತವರನ್ನೂ ಹತ ಮಾಡಿ ಬಿಟ್ಟರು.—ಇಂದಿನ ವರೆಗೂ ಅವರು ನಡಿಸಿದ ರಾಕ್ಷಸಕೃತ್ಯಗಳು ಕೇವಲ ಅವಾಚ್ಯವೇ. ಅವರ ಕ್ರೂರತ್ವವು ದಿನ ದಿನಕ್ಕೆ ಹೆಚ್ಚುತ್ತಾ ಬಂತಂತೆ.—ಈಗ ಹಿಮಕಾಲವು ತೊಡಗಿತು. ಮನೆಮಾರೂ ಸರ್ವಸ್ವವೂ ಕಳಕೊಂಡ ಸೆರ್ವ್ಯರಿಗೂ ಬುಲ್ಗಾರ್ಯದವರಿಗೂ ಈ ಹಿಮಕಾಲದಲ್ಲಿ ಎಷ್ಟೋ ಕಷ್ಟ ಬೀಳುವದು! ಈ ಯುದ್ಧ ಹ್ಯಾಗೂ ಈ ಹಿಮಕಾಲದಲ್ಲಿ ತೀರಿದರೆ, ಮಹಾ ಲೋಕೋಪಕಾರವಾದೀತು. ಸಮಾಧಾನದ ದೇವರು ನಡಿಸಿ, ಸಮಾಧಾನಕ್ಕೆ ಮಾರ್ಗದಯ ಪಾಲಿಸಲಿ!

ನವಂಬರ್ ತಾರೀಕು ೨ರಲ್ಲಿ ಮದ್ರಾಸ್ ಸಂಸ್ಥಾನದ ಅಧಿಪತಿಗಳಾದ ಡ್ಯೂಕ್ ಒಫ್ ಬಕ್ಕಿಂಗ್ಹಮ್ ಎಂಬ ಶ್ರೀಮಂತ ಪ್ರಭುಗಳು ಮಂಗಳೂರಿಗೆ ಬಿಜಯ ದಯ ಮಾಡಿದರು. ಬಂದರದಲ್ಲಿ ಅವರು ಇಳಿದು, ಎದುರ್ಗೊಳ್ಳ ಬಂದ ಧೊರೆಗಳ ಹಾಗೂ ಸರಕಾರಿ ನೌಕರಿ ಮೂರ್ತಿಗಳ ಪ್ರಥಮ ದರ್ಶನ ಸಂಬಂಧ ವಂದನಾದಿಗಳನ್ನು ಅಂಗೀಕ

ರಿಸಿ ಕೊಂಡ ಮೇಲೆ ಶುಭ್ರ ವಸ್ತ್ರಾಲಂಕೃತರಾಗಿ ಮೇಳ ಕಟ್ಟಿ ನಿಂತು ಕೊಂಡಿದ್ದ ನಮ್ಮ ಸಭೆಯ ಹುಡುಗ ಹುಡಿಗಿಯರು ಒಂದು ಪ್ರಸ್ತಾಪೋಚಿತ ಗೀತವನ್ನು ಹಾಡಿದ್ದಕ್ಕೆ ಅವರು ಶ್ರೀಪುತ್ರಿರತ್ನಗಳ ಸಮೇತರಾಗಿ ಸಂತೋಷ ಪಟ್ಟು, ಗಾಯಕರನ್ನು ಕಟಾಕ್ಷಿಸಿ, ಗಾಯಕ ಸಭಾನಾಯಕನನ್ನು ಮಾತಾಡಿಸಿದರು. ಅಲ್ಲಿಂದ ತಮ್ಮ ಮೊಕಾಮಿಗೆ ಬಿಜಯಂಗೈದು, ಮಧ್ಯಾಹ್ನದ ಮೇಲೆ ಊರಿನ ಮುಖ್ಯಸ್ಥರ ಭೇಟಿ ತೆಗದು ಕೊಂಡರು. ಅನಂತರ ಸಾಯಂಕಾಲ ಸುಮುಹೂರ್ತದಲ್ಲಿ ನೇಯಿಗೇಖಾನೆ, ಛಾಪಖಾನೆ, ಹಂಚುಖಾನೆ ಎಂಬೀ ಮೂರು ಮುಖ್ಯ ಮಿಶ್ಯನ್ ಕಾರಖಾನೆಗಳನ್ನು ಪರಾಂಬರಿಸಲಿಕ್ಕೆ ದಯ ಮಾಡಿದರು. ಬಹು ತಾತ್ಪರ್ಯವಿಟ್ಟು ಸಮಸ್ತವನ್ನು ಹಂಚುಖಾನೆಯಲ್ಲಿ ತಯಾರಾದ ಹಂಚುಗಳನ್ನು ಮಾತ್ರವಲ್ಲ, ಆವಿಗೇ ಗುಂಡಿಗಳನ್ನೂ ಹಂಚಿಗೆ ಬೇಕಾದ ಮಣ್ಣು ಮಸಣವನ್ನೂ ಸಹಾ ಪರಾಂಬರಿಸಿ ನೋಡಿದರಂತೆ.—ಒಂದೇ ಹಗಲು ಮಾತ್ರ ಮಂಗಳೂರಲ್ಲಿ ಮೊಕಾಮಾಗಿದ್ದ ಅಧಿಪತಿಗಳು ಈ ಮಿಶ್ಯನ್ ಕಾರಖಾನೆಗಳನ್ನು ಹೋಗಿ ಪರಾಂಬರಿಸಿದ್ದಲ್ಲಿ ಅವರು ಮಿಶ್ಯನ್ ಸಂಘದ ಕಾರ್ಯವನ್ನು ಮಾತ್ರವಲ್ಲ, ಈ ಕಾರಖಾನೆಗಳಲ್ಲಿ ಕೆಲಸ ಮಾಡುವಂಥ ಜನರನ್ನು ಸಹಾ ಒಲಿದು ಕಟಾಕ್ಷಿಸಿದ ಹಾಗಾಯಿತು. ಕಸಬು, ಕೈಗಾರಿಕೆಯ ಕೆಲಸ ಮಾನ್ಯವೇ ಎಂಬದಕ್ಕೆ ಈ ಶ್ರೀಮಂತರು ಕಾರ್ಯರೂಪವಾದ ಸಾಕ್ಷಿ ಸಹಾ ಕೊಟ್ಟಂತಾಯಿತು. ಈ ಸಾಕ್ಷಿಯನ್ನು ನಮ್ಮ ಎಲ್ಲಾ ಸಭೆಯವರು ಲಕ್ಷ್ಯಕ್ಕೆ ತಂದು ಕೊಂಡು, ತಾವು ನಿಂದ್ಯವಲ್ಲದ ಕಾಯಕಕ್ಕೆ, ಕಾಯಕಷ್ಟಕ್ಕೂ, ಇನ್ನು ಹೆಚ್ಚು ಮನಸ್ಸು ಒಡ್ಡಿ ಕೊಡ ತಕ್ಕದ್ದು.

ಮಂಗಳೂರಿನವರೊಬ್ಬರ ಕೈಯಿಂದ ಹಸ್ತಗತವಾದ ಪತ್ರಿಕೆಯನ್ನು, ಅದರ ಪ್ರಸ್ತಾಪವು ಬರೇ ತತ್ಸ್ಥಾನಿಕವಾದ್ದಾಗಿರುವದರಿಂದ, ಸೇರಿಸಲಿಕ್ಕೆ ತಕ್ಕಷ್ಟು ಆಸ್ಪದ ಕಾಣಲಿಲ್ಲ. ಕ್ಷಮೆಯಾಗಲಿ!

ದೇವವಾಕ್ಯದ ಒಂದು ವಚನವೂ ಒಂದು ಗೀತದ ಶ್ಲೋಕವೂ ಇದ್ದಂಥಾ, ದೃಢೀಕರಣದ ಸಂಬಂಧವಾಗಿ ಉಪಯೋಗವಾಗುವಂಥಾ ಚೀಟುಗಳು ಕನ್ನಡ ಭಾಷೆಯಲ್ಲಿ ಇತ್ತಲಾಗೆ ಛಾಪೆಯಾದವು. ಬೇಕಾದವರು ಪಡಕೊಳ್ಳ ಬಹುದು.—"ಮಹಾ ಕಳ್ಳತನದ ಸಂಗತಿ" ಎಂಬ ಗ್ರಂಥಸೂಚನೆಯಿದ್ದ ಒಂದು ಚಿಕ್ಕ ಪುಸ್ತಕ ಸಹಾ ಸದ್ಯಕ್ಕೆ ಕನ್ನಡದಲ್ಲಿ ಛಾಪೆಯಾಗಿ ತಯಾರಾಗುತ್ತದೆ.

ಬಸರೂರೆಂಬಲ್ಲಿ ಮಿಶ್ಯನ್ ಬಂಗ್ಲೆ ಕಟ್ಟುವ ಕೆಲಸ ಶುರುವಾಗಿ ಸಾಗುತ್ತಿರುತ್ತದೆ.

☞ ಬೆಟ್ಟಿಗೇರಿ ಸಭೆಯವರ ಕಡೆಯಿಂದ ಕ್ರೈ. ಸ. ಕರ್ತನಿಗೆ ಕುರ್ಕಳದಲ್ಲಿ ಪ್ರಾರ್ಥನಾಲಯವನ್ನು ಕಟ್ಟಿಸುವ ಬಗ್ಗೆ ಸಹಾಯಾರ್ಥವಾಗಿ ೧೦ ರೂಪಾಯಿ ರವಾನೆಯಾಗಿ ಹಸ್ತಗತವಾಯಿತು.—ಬರ ಬಿದ್ದು, ದುರ್ಭಿಕ್ಷಾಬಾಧೆ ಶುರುವಾದ ಸಮಯದಲ್ಲೇ ಆ ಸಭೆಯವರು ಇತರರ ಕೊರತೆಗಳನ್ನು ಮರೆಯದೆ, ನೆನಸಿ ಕೊಂಡು ಕೈ ನೀಡಿದ್ದು ಪ್ರೀತಿಯ ಕಾರ್ಯವೇ. ಕರ್ತನು ಅವರು ಕೊಟ್ಟದಕ್ಕೆ ಹತ್ತಷ್ಟೂ ನೂರಷ್ಟೂ ಪ್ರತಿಯಾಗಿ ದಯ ಪಾಲಿಸಲಿ! ಬೆಟ್ಟಿಗೇರಿ ಶೇರಿದ ಮೇಲ್ಬೈಲು ಶೀಮೆಯಲ್ಲೆಲ್ಲಾ ದುರ್ಭಿಕ್ಷೆಯ ಸಂಬಂಧವಾಗಿ ಅಶನವಸನಗಳ ಚಿಂತೆ ಬಹಳ ಹೆಚ್ಚಿ, ಚೌರ್ಯಗಳು ಹೇರಳವಾಗಿ, ಅವಾಂತರದ ಸಂಗತಿ ತೊಡಗಿತಂತೆ. ಧಾರವಾಡ, ಶೋಲಾಪುರ, ಎಳ್ಳೂರು ಎಂಬ ಪೇಟೆಗಳಲ್ಲಿ ಹೊಟ್ಟೆಗಿಲ್ಲದ ಕೀಳು ಜನರು ಗುಂಪು ಕೂಡಿ ಕೊಂಡು, ಅಂಗಡಿ ಪಡಸಾಲೆಗಳನ್ನು ಒಡದು, ಹೊಕ್ಕು, ಲೂಟಿ ಮಾಡಿ ಬಿಟ್ಟರಂತೆ.—ಕಷ್ಟಕಾಲದಲ್ಲಿ ಬಡವರಲ್ಲಿ ಹೊಟ್ಟೇಕಿಚ್ಚೂ ಕಳ್ಳಾಟವೂ, ಧಾನ್ಯ ಮೊದಲಾದ್ದು ಇದ್ದ ಧನಿಕರಲ್ಲಿ ಲೋಭವೂ ನಿರ್ದಯವೂ ಹೆಚ್ಚಿ, ಅತಿರಿಕ್ತವಾಗುವಂಥಾದ್ದು ಎಲ್ಲಾದಕ್ಕಿಂತ ದುಃಖದ ಸಂಗತಿ. ತುಳು ಶೀಮೆಯಲ್ಲಿಯೂ ದವಸಗಳಿಗೆ ಬರಗಾಲದ ಧಾರಣೆಯಾಯಿತು. ಇದಕ್ಕೆ ಹ್ಯಾಗೂ ಪಾಲಾಗಿಯಾದರೂ ಲೋಭಬುದ್ಧಿಯ ಪ್ರೇರಣೆ ಕಾರಣವಾಯಿತು.

Printed at the Basel Mission Press, Mangalore.

ARY 1876. ಅಂಕೆ ೭.

ಾಯುವು ವೇಷ ಧರಿಸಿ ಕೊಂಡ ವಿಷವೇ—ಕಂಡವರನ್ನೆಲ್ಲಾ
ಬಂದು ಜವಾಬು—ವಿವಿಧ ವರ್ತಮಾನಗಳು.

ನ್ಮೋತ್ಸವಕ್ಕೆ.

"ಭಯ ಪಡ ಬೇಡಿರಿ! ಇಗೋ, ಜನರಿಗೆಲ್ಲಾ ಮಗೆ ಪ್ರಸಂಗಿಸುತ್ತೇನೆ. ಏನಂದರೆ: ಈ ಹೊತ್ತು ಗಿ ಹುಟ್ಟಿದನು". ಲೂಕ. ೨, ೧೦. ೧೧.

ನ್ಮೋತ್ಸವವು ತಿರಿಗಿ ಬಂದೊದಗಿದೆ. ದೇವವಾಕ್ಯದ ಹಾಡಿ, ದೇವದೂತಗಣಗಳು ಈ ಮಹೋತ್ಸವವನ್ನು ಾಡಿದ ಸಂಗೀತವು ಅಂದಿನಿಂದ ಈ ವರೆಗೂ ಇನ್ನು ವಾಗಿ ಕೇಳಿಸುವಂಥಾದ್ದು. ಅದನ್ನು ಅಂದು ಹಾ ುನುಷ್ಯರು ಹಾಡುತ್ತಿದ್ಧಾರೆ. ಈ ಮಹೋತ್ಸವವು ೇಸುವಿನಲ್ಲಿ ಸದಾ ಪ್ರಕಾಶಿಸುವಂಥ ಬೆಳಕನ್ನು ಮೂ ಸುವ ಜೀವವೃಕ್ಷವೆಂತ ಆತನು ಯೇಸುವನ್ನು ಈ ವರಾದ ನಮ್ಮನ್ನು ಐಶ್ವರ್ಯವಂತರಾಗ ಮಾಡಲಿ ನಮಗೆ ದಯ ಪಾಲಿಸಿದ್ಧಾನೆ.

ಾಗಿ ಪಾಪಪತಿತ ನರಜಾತಿಗೂ ಪತಿತಪಾವನನಾದ ಯಿತು. ಯಾಕೋಬನಿಗೆ ಸ್ವಪ್ನದಲ್ಲಿ ಕಂಡ ನಿಚ್ಚನಿ ುವಂಥಾದ್ದಾಯಿತು. ಬೆಥ್ಲೆಹೇಮಿನಲ್ಲಿ ಶಿಶುವಾಗಿ ರ ಭೂಮಿಗಿಳಿದು ಬರಲಿಕ್ಕೆ ನಿಚ್ಚನಿಕೆ ಎಂಬಂತೆಯೂ ಿ ಹೋಗಲಿಕ್ಕೆ ಹೊಸ ಮಾರ್ಗವೂ ಆದನು. ಆತ ಘದಲ್ಲಿ" ದೇವರನ್ನು ಹೊಗಳಿ, "ಊರ್ಧ್ವಸ್ಥಾನದಲ್ಲಿ ಸಮಾಧಾನವು! ಮನುಷ್ಯರಲ್ಲಿ ದಯವು!" ಎಂತ ಯಲ್ಲಿ ಸರ್ವರಿಗೂ ಉಂಟಾದ ಮಹಾ ಸಂ